

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತನಾಲ್ಕನೆಯ ಅಧಿವೇಶನ

22ನೇ ಸೆಪ್ಟೆಂಬರ್ 2021
ಬುಧವಾರ

ವಿಷಯಾನುಕ್ರಮಣಿಕೆ (Index)

1. ದಿನಾಂಕ 21.09.2021ರಂದು ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪವಾದ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ರಚಿಸುವಾಗ ಭೂಸ್ವಾಧೀನಪಡಿಸಿಕೊಳ್ಳದೇ ಇರುವ ಪ್ರದೇಶವನ್ನು ಬಳಕೆ ಮಾಡಿಕೊಂಡು ನಿಯಮಾವಳಿಗಳನ್ನು ಉಲ್ಲಂಘಿಸಿರುವ ವಿಷಯದ ಕುರಿತು ಮುಂದುವರೆದ ಧರಣಿ ಮತ್ತು ಚರ್ಚೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

2. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮಾಖಿಕವಾಗಿ ನೀಡಲಾದ ಉತ್ತರಗಳು

1283- ಬ್ರಿಟೀಷ್ ಆಳ್ವಿಕೆ ಅವಧಿಯಲ್ಲಿ ಲೀಜ್ ಆಧಾರದ ಮೇಲೆ ನೀಡಲಾದ ಜಮೀನುಗಳ ಬಗ್ಗೆ

- ಶ್ರೀಮತಿ ಭಾರತಿಶೆಟ್ಟಿ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1259- ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಕುರಿತು

- ಶ್ರೀ ಆರ್.ಧರ್ಮಸೇನ
- ಶ್ರೀ ಸಿ.ಸಿ.ಪಾಟೀಲ(ಲೋಕೋಪಯೋಗಿ ಸಚಿವರು)

1171- ಎತ್ತಿನಹೊಳೆ ನೀರಾವರಿ ಯೋಜನೆಯ ಭೂ ಸಂತ್ರಸ್ತರ ಬಗ್ಗೆ

- ಶ್ರೀ ಎಂ.ಎ.ಗೋಪಾಲಸ್ವಾಮಿ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1248- ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾದ ಬಗ್ಗೆ

- ಶ್ರೀ ಮಾನೆ ಶ್ರೀನಿವಾಸ್
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1279- ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಪಂಚಾಯಿತಿಗಳ ವಸತಿ ಯೋಜನೆ ಕುರಿತು

- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
- ಶ್ರೀ ವಿ.ಸೋಮಣ್ಣ(ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು)

1280- ರಸ್ತೆ ಮತ್ತು ಸಿಡಿ ಹಾನಿಯಾಗಿರುವ ಕುರಿತು

- ಶ್ರೀ ಬಸವರಾಜ ಪಾಟೀಲ್ ಇಟಗಿ
- ಶ್ರೀ ಸಿ.ಸಿ.ಪಾಟೀಲ(ಲೋಕೋಪಯೋಗಿ ಸಚಿವರು)

1212- ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಂಡ ಯೋಜನೆಗಳ ಕುರಿತು

- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಎಸ್.ಅಂಗಾರ(ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

1208- ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಸ್ತಿಯ ಕುರಿತು

- ಶ್ರೀ ಕಾಂತರಾಜ್(ಬಿಎಂಎಲ್)
- ಶ್ರೀಮತಿ ಶಶಿಕಲಾ ಅ.ಜೋಲೆ(ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು)

1158- ಪಶು ಆಸ್ಪತ್ರೆಗಳ ನಿರ್ಮಾಣದ ಬಗ್ಗೆ

- ಶ್ರೀ ಪ್ರದೀಪ್ ಶೆಟ್ಟರ್
- ಶ್ರೀ ಎಸ್.ಅಂಗಾರ(ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಪಶುಸಂಗೋಪನಾ ಸಚಿವರ ಪರವಾಗಿ)

1136- ಪಹಣಿಯಲ್ಲಿ ಸಮಸ್ಯೆಗಳ ಬಗ್ಗೆ

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1151- ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಎಸ್.ಅಂಗಾರ(ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

1281- ದೊಡ್ಡಬಳ್ಳಾಪುರ-ಯಲಹಂಕ ಮಾರ್ಗದ ರಸ್ತೆ ಡಾಂಬರಿಕರಣ

- ಶ್ರೀ ಅ.ದೇವೇಗೌಡ
- ಶ್ರೀ ಸಿ.ಸಿ.ಪಾಟೀಲ(ಲೋಕೋಪಯೋಗಿ ಸಚಿವರು)

1146- ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೀರಿನ ಸಂರಕ್ಷಣೆ ಯೋಜನೆಯಡಿ ಬಿಡುಗಡೆಯಾದ ಹಾಗೂ ವೆಚ್ಚವಾದ ಮೊತ್ತದ ಬಗ್ಗೆ

- ಶ್ರೀ ಹೆಚ್.ಎಂ.ರಮೇಶ್‌ಗೌಡ
- ಶ್ರೀ ಎಸ್.ಅಂಗಾರ(ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

1269- ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1217- ರಾಜ್ಯದ ಹಲವು ಪುರಾತನ ದೇವಾಲಯಗಳು ಶಿಥಿಲಾವಸ್ಥೆ ತಲುಪಿರುವ ಕುರಿತು

- ಶ್ರೀ ಪಿ.ಆರ್.ರಮೇಶ್
- ಶ್ರೀಮತಿ ಶಶಿಕಲಾ ಅ.ಜೊಲ್ಲೆ(ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು)

ತಡೆಹಿಡಿಯಲಾದ ಪ್ರಶ್ನೆಗಳು

046 - ದೇವಸ್ಥಾನಗಳ ಜಾಗವನ್ನು ಪರಭಾರ ಮಾಡುತ್ತಿರುವ ಬಗ್ಗೆ

- ಶ್ರೀ ಎನ್.ರವಿಕುಮಾರ್
- ಶ್ರೀಮತಿ ಶಶಿಕಲಾ ಅ.ಜೊಲ್ಲೆ(ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು)

404- ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ನಿರ್ಮಿತ ಕೇಂದ್ರಗಳ ಸ್ಥಾಪನೆ ಕುರಿತು

- ಶ್ರೀ ಸುನೀಲ್ ವಲ್ಯಾಪುರ್
- ಶ್ರೀ ವಿ.ಸೋಮಣ್ಣ(ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು)

415- ಕೆರೆಗಳ ಒತ್ತುವರಿ ಕುರಿತು

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

3. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಗ್ರಾಮ ಪಂಚಾಯಿತಿಗಳಲ್ಲಿ ಜೇಷ್ಠತಾ ಪಟ್ಟಿಯಂತೆ ಪದೋನ್ನತಿ ನೀಡುವ ಬಗ್ಗೆ

- ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ
- ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ಶ್ರೀ ಕೆ.ಸಿ.ರೆಡ್ಡಿರವರ ಪುತ್ಥಳಿಯನ್ನು ವಿಧಾನಸೌಧದ ಬಳಿ ಸ್ಥಾಪನೆ ಬಗ್ಗೆ

- ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯಸಚೇತಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ಕೊಡವ ಮತ್ತು ತುಳು ಭಾಷೆಗಳನ್ನು ಭಾರತ ಸಂವಿಧಾನ 29 ಮತ್ತು 30ರ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ.

- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ವಿ.ಸುನೀಲ್ ಕುಮಾರ್ (ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು)

ಈ) ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡದೇ ಇರುವ ಬಗ್ಗೆ

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಉ) ನಿಯಮಾನುಸಾರ ವಿದ್ಯಾರ್ಹತೆಗೆ ತಕ್ಕಂತೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಊ) ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿದ ಬುಡಕಟ್ಟು ಜನಾಂಗದವರಿಗೆ ಪೂರ್ಣ ಪ್ರಮಾಣ ಪರಿಹಾರ ನೀಡದೇ ಇರುವ ಬಗ್ಗೆ.

- ಶ್ರೀ ಶಾಂತರಾಮ ಬುಡ್ಡ ಸಿದ್ದಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಋ) ಕೋಲಾರ ಜಿಲ್ಲೆಯ ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂಡಿರುವ ಬಗ್ಗೆ.

- ಶ್ರೀ ಗೋವಿಂದರಾಜು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಎ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಧರಣಿ ನಡೆಸುತ್ತಿರುವ ಬಗ್ಗೆ

- ಶ್ರೀ ಕೆ.ಎ. ತಿಪ್ಪೇಸ್ವಾಮಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಏ) ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹಾಲಿ ಇರುವ ಬೋಧಕೇತರ ಸಿಬ್ಬಂದಿಗಳನ್ನು ಹುದ್ದೆ ಸಮೇತ ಸ್ಥಳಾಂತರ ಪ್ರಕ್ರಿಯೆಯ ಕುರಿತು

- ಶ್ರೀ ಹಣಮಂತ ರುದ್ರಪ್ಪ ನಿರಾಣಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಐ) ಕಲಬುರಗಿ ಜಿಲ್ಲೆಯಾದ್ಯಂತ ಕೋವಿಡ್-19ರ ಮೂರನೇ ಅಲೆ ಆತಂಕದ ನಡುವೆಯು ಡೆಂಫೀ ಪ್ರಕರಣ ಹೆಚ್ಚುತ್ತಿರುವ ಕುರಿತು

- ಶ್ರೀ ಶಶೀಲ್ ಜಿ. ನಮೋಶಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ತುಮಕೂರು ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವು ಬಹಳ ಶಿಥಿಲಾವಸ್ಥೆಯಲ್ಲಿರುವ ಕುರಿತು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಉನ್ನತ ಶಿಕ್ಷಣ ಸಚಿವರ ಪರವಾಗಿ)

ಆ) ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ವರ್ಷವಿಡೀ ತಯಾರು ಮಾಡುವ ರಾಷ್ಟ್ರಧ್ವಜ ನೇಕಾರರು ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
(ಮುಖ್ಯಮಂತ್ರಿಗಳ ಪರವಾಗಿ)

ಇ) ರೌಡಿಶೀಟರ್ ಪಟ್ಟಿಯನ್ನು ಪರಿಮಾಣಿಸುವುದನ್ನು ಕೈಬಿಡುವ ಕುರಿತು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗೃಹ ಸಚಿವರ ಪರವಾಗಿ)

5. ಪ್ರಕಟಣೆಗಳು

6. ಕಾರ್ಯದರ್ಶಿಯವರ ವರದಿ

7. ಚುನಾವಣಾ ಪ್ರಸ್ತಾವಗಳು

8. ಸದನ ಸಮಿತಿಗಳ ಕಾಲಾವಕಾಶ ವಿಸ್ತರಿಸುವ ಬಗ್ಗೆ.

9. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕ, 2021

- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಮಾನೆ ಶ್ರೀನಿವಾಸ
- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಮರಿತಿಬ್ಬೇಗೌಡ
- ಶ್ರೀ ಪಿ.ಆರ್. ರಮೇಶ್

(ವಿಧೇಯಕ ಅಂಗೀಕರಿಸಲ್ಪಟ್ಟಿತು)

10. ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ಜಠೂರು ವಿಷಯದ ಮೇಲಿನ ಚರ್ಚೆ

ಅ) ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವ ಕುರಿತು.

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು)
- ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು)
- ಡಾ||ತೇಜಸ್ವಿನಿ ಗೌಡ

ಆ) ಮೈಸೂರು ಜಿಲ್ಲೆಯ ಚಾಮುಂಡಿಪುರದ ರಿಂಗ್ ರಸ್ತೆಯ ದಿನಾಂಕ:೨೪.೦೮.೨೦೨೧ ರಂದು ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ತನಿಖೆಯಲ್ಲಿ ಪೊಲೀಸರು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಅನ್ವಯ ಕ್ರಮ ವಹಿಸದಿರುವ ಕುರಿತು.

- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ಕೆ.ಎ. ತಿಪ್ಪೇಸ್ವಾಮಿ
- ಶ್ರೀ ಎಂ.ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು)
- ಶ್ರೀ ಆರ್.ಬಿ.ತಿಮ್ಮಾಪುರ
- ಶ್ರೀ ನಸೀರ್ ಅಹ್ಮದ್
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಪಿ.ಆರ್.ರಮೇಶ್ -193

11. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಆ) ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2021

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)
- ಶ್ರೀ ಸಿ.ಎಂ.ಲಿಂಗಪ್ಪ
- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು)
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಅ. ದೇವೇಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಎಸ್.ರವಿ
- ಶ್ರೀ ಬಸವರಾಜ ಪಾಟೀಲ್ ಇಟ್ಟಿಗೆ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

12. ಕಾರ್ಯದರ್ಶಿಯವರ ವರದಿ

13. ವಿಧೇಯಕಗಳನ್ನು ತರಾತುರಿಯಲ್ಲಿ ತರುತ್ತಿರುವುದಕ್ಕೆ ಹಾಗೂ ಕಾರ್ಯಕಲಾಪಗಳ ಪಟ್ಟಿಯಲ್ಲಿ ನಮೂದಿಸದಿರುವುದಕ್ಕೆ ವಿರೋಧ ಪಕ್ಷದ ಸದಸ್ಯರುಗಳಿಂದ ವಿರೋಧ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಎಂ.ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು)
- ಶ್ರೀ ಕೋಟ ಶ್ರೀನಿವಾಸಪೂಜಾರಿ(ಸಭಾನಾಯಕರು)
- ಡಾ|| ಸಿ.ಎನ್.ಅಶ್ವಥ ನಾರಾಯಣ(ಉನ್ನತ ಶಿಕ್ಷಣ ಸಚಿವರು)
- ಶ್ರೀ ಪುಟ್ಟಣ್ಣ
- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)
- ಶ್ರೀ ಪಿ.ಆರ್.ರಮೇಶ್

- ಶ್ರೀ ಜಿ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು)

14. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಇ) ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ, 2021

- ಡಾ: ಅಶ್ವಥ್ ನಾರಾಯಣ ಸಿ.ಎನ್.(ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರು)
- ಶ್ರೀ ಎಂ.ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಸಿ.ಪಿ.ಯೋಗೇಶ್ವರ್
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಎಸ್.ವಿ. ಸಂಕನ್ಯೂರ
- ಶ್ರೀ ಪಿ.ಆರ್.ರಮೇಶ್

(ವಿಧೇಯಕ ಅಂಗೀಕರಿಸಲ್ಪಟ್ಟಿತು)

<><><>

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(870) 22.09.2021,10.50, ಟಿಸಿಹೆಚ್-ಎಕ್

ಕರ್ನಾಟಕ ವಿಧಾನ ಪರಿಷತ್ತು

ಬುಧವಾರ, 22ನೇ ಸೆಪ್ಟೆಂಬರ್ 2021

ಸದನವು **ಬೆಂಗಳೂರಿನ** ವಿಧಾನಸೌಧ ದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ
ಪೂರ್ವಾಹ್ನ 10 ಗಂಟೆ 52 ನಿಮಿಷಕ್ಕೆ ಸಮಾವೇಶಗೊಂಡಿತು.

ಉಪ ಸಭಾಪತಿ (ಶ್ರೀ **ಪ್ರಾಣೇಶ್.ಎಂ.ಕೆ**) ಯವರು
ಪೀಠದಲ್ಲಿ ಉಪಸ್ಥಿತರಾದರು

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

1. ದಿನಾಂಕ 21.9.2021ರಂದು ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪವಾದ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ರಚಿಸುವಾಗ ಭೂಸ್ವಾಧೀನ ಪಡಿಸಿಕೊಳ್ಳದೇ ಇರುವ ಪ್ರದೇಶವನ್ನು ಬಳಕೆ ಮಾಡಿಕೊಂಡು ನಿಯಮಾವಳಿಗಳನ್ನು ಉಲ್ಲಂಘಿಸಿರುವ ವಿಷಯದ ಕುರಿತು ಮುಂದುವರೆದ ಧರಣಿ ಮತ್ತು ಚರ್ಚೆ

(ಈ ಹಂತದಲ್ಲಿ ಜೆಡಿ(ಎಸ್) ಪಕ್ಷದ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರನ್ನು ಹೊರತುಪಡಿಸಿ, ಉಳಿದ ಸದಸ್ಯರೆಲ್ಲರೂ ಸದನದ ಬಾವಿಯಲ್ಲಿ ಬಂದು ನಿಂತಿದ್ದರು)

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ. . .

ಉಪ ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ಒಂದು ನಿಮಿಷ. ಈಗ ಸದನದ ಬಾವಿಯಲ್ಲಿರತಕ್ಕಂಥ ಎಲ್ಲಾ ಮಾನ್ಯ ಸದಸ್ಯರುಗಳು ದಯವಿಟ್ಟು ತಮ್ಮ ಚೇರಗಳಿಗೆ ಹೋಗಿ ಕುಳಿತುಕೊಳ್ಳಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಮ್ಮ ಹಿರಿಯ ಸದಸ್ಯರಾದ ಮಾನ್ಯ ಮರಿತಿಬ್ಬೇಗೌಡರವರು ಮೈಸೂರು ಅಭಿವೃದ್ಧಿ ಪ್ರಾಧಿಕಾರದವರು ರೈತರ ಅನುಮತಿ ಇಲ್ಲದೇ ಬಳಸಿಕೊಂಡಿರತಕ್ಕಂಥ ಜಮೀನಿನ ಬಗೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನತಕ್ಕಂಥ ವಿಚಾರದಲ್ಲಿ ಕಳೆದ ಸುಮಾರು 15 -20 ವರ್ಷಗಳಿಂದ ಅವರಿಗೆ ಪರಿಹಾರ ಸಿಕ್ಕಿಲ್ಲ. ಆ ಪರಿಹಾರವನ್ನು ಕೊಡಿಸುವ ಬಗ್ಗೆ ದಯಮಾಡಿ ಮಾನ್ಯ ಸಚಿವರಿಂದ ನಿರ್ದಿಷ್ಟವಾದ ಉತ್ತರವನ್ನು ಕೊಡಿಸಬೇಕು. ಮಾನ್ಯ ಸಚಿವರು ಈ ಅಧಿವೇಶನ ಮುಗಿದ ತಕ್ಷಣವೇ ನಾನು ಮೈಸೂರಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರು ಅಲ್ಲಿಗೆ ಬಂದು ಒಂದು ಸಭೆ ಮಾಡಿ ಆ ಸಮಸ್ಯೆಗೆ ಪರಿಹಾರ ಕೊಡಿಸಬೇಕೆಂದು ತಮ್ಮ ಮೂಲಕ ಆಗ್ರಹಿಸುತ್ತಿದ್ದೇನೆ. ನಮಗೆ ಸದನದ ಬಾವಿಯಲ್ಲಿ ನಿಲ್ಲುವುದಕ್ಕೆ ಮನಸ್ಸಿಲ್ಲ. ಆದರೆ ನಾವು ರೈತರ ಹಿತ ಕಾಯಬೇಕಲ್ಲವೇ? ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ರೀತಿಯ ನೂರಾರು ಪ್ರಕರಣಗಳಿವೆ. ಆದ್ದರಿಂದ ದಯಮಾಡಿ ಮಾನ್ಯ ಸಚಿವರು ಒಂದು ಸ್ಪಷ್ಟವಾದ, ನಿರ್ದಿಷ್ಟವಾದ ಉತ್ತರವನ್ನು ಕೊಡಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಮ್ಮ ಆಶಯದಂತೆ ಸದನದ ಕಾರ್ಯಕಲಾಪಗಳು ವ್ಯವಸ್ಥಿತವಾಗಿ ನಡೆಯಬೇಕು ಎನ್ನುವುದು ನಮ್ಮೆಲ್ಲರ ಆಲೋಚನೆಯಾಗಿದೆ. ಆ ಕಾರಣಕ್ಕಾಗಿ ನಗರಾಭಿವೃದ್ಧಿ ಸಚಿವರು ಉತ್ತರ ಕೊಡುತ್ತಾರೆ.

ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರವರು ಈ ವಿಷಯವನ್ನು ಎತ್ತಿದ್ದಾರೆ. ನಿನ್ನೆ ದಿವಸ ನಾವು ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದೆವು. ಆದರೂ ಕೂಡ ಅವರಿಗೆ ಎಲ್ಲೋ ಒಂದು ಕಡೆ ಸಮಾಧಾನವಾಗಿಲ್ಲ ಎನ್ನುವ ರೀತಿಯಲ್ಲಿ ಹೇಳಿದ್ದಾರೆ. ಹಾಗಾಗಿ, ಅಧಿವೇಶನ ಮುಗಿದ ಕೂಡಲೇ ನಾನು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಿಗದಿಪಡಿಸಿ ಆ ಸಭೆಯಲ್ಲಿ ಕಾನೂನಿಗೆ ಅನುಸಾರವಾಗಿ ರೈತರಿಗೆ ಯಾವುದೇ ರೀತಿ ಅನ್ಯಾಯವಾಗದ ರೀತಿಯಲ್ಲಿ ಏನು ಕ್ರಮ ವಹಿಸಬೇಕೋ ಆ ರೀತಿಯಲ್ಲಿ ನಾವು ಕ್ರಮವಹಿಸುವುದಕ್ಕೆ ಬದ್ಧವಾಗಿದ್ದೇವೆ ಎನ್ನುವಂಥ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರುಗಳೆಲ್ಲಾ ದಯವಿಟ್ಟು ತಮ್ಮ ಸ್ಥಾನಕ್ಕೆ ಹೋಗಬೇಕು.

(ಈ ಹಂತದಲ್ಲಿ ಜಿಡಿ(ಎಸ್) ಪಕ್ಷದ ಎಲ್ಲಾ ಮಾನ್ಯ ಸದಸ್ಯರುಗಳು ಸದನದ ಬಾವಿಯಿಂದ ತಮ್ಮ ಸ್ಥಾನಕ್ಕೆ ತೆರಳಿದರು)

2. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮಾಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ.1283 (ಉತ್ತರ ಲಗತ್ತಿಸಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಕೇಳಿದ್ದು ಪ್ರಶ್ನೆಗೆ ಮಾನ್ಯ ಸಚಿವರು ರಾಜ್ಯದ ಎಲ್ಲಾ ಜಿಲ್ಲೆಗಳ ಪೈಕಿ, ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಜಮೀನಿನ ಗುತ್ತಿಗೆ ಅವಧಿ ಮುಕ್ತಾಯಗೊಂಡ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿರುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ. ಸಾಕಷ್ಟು ಮಿಷನರಿಗಳಿಗೆ ಈ ಭೂಮಿಯನ್ನು ಬ್ರಿಟೀಷರ ಕಾಲದಲ್ಲಿ ಕೊಟ್ಟಿರುತ್ತಾರೆ. ಇವತ್ತಿನ ದಿವಸ ಸರ್ಕಾರ ಯಾವ ಉದ್ದೇಶಕ್ಕೆ ಲೀಜಿಗೆ ಕೊಟ್ಟಿದ್ದರೋ, ಆ ಉದ್ದೇಶಕ್ಕೆ ಭೂಮಿಯನ್ನು ಬಳಸಿಕೊಳ್ಳುತ್ತಿಲ್ಲ. ಆ ಜಾಗದಲ್ಲಿ ಕಮರ್ಷಿಯಲ್ ಬಿಲ್ಡಿಂಗ್‌ಗಳನ್ನೆಲ್ಲಾ ಕಟ್ಟಿಕೊಂಡು ದುಡ್ಡು ಮಾಡುವಂಥ ದಂಧೆಗೆ ಇಳಿದಿರುವ ಅನೇಕ ಪ್ರಕರಣಗಳಿವೆ. ಉದಾಹರಣೆಗೆ ಬೆಂಗಳೂರಿನ ಹೃದಯ ಭಾಗದಲ್ಲಿ ಯುನಿಟಿ ಬಿಲ್ಡಿಂಗ್ ಇದೆ. ಅಲ್ಲಿ ಸುಮಾರು 8 ರಿಂದ 10 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಆ ಜಾಗದಲ್ಲಿ ಕಾಂಪ್ಲೆಕ್ಸ್ ಕಟ್ಟಿ ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಈ ರೀತಿಯಲ್ಲಿ ರಾಜ್ಯಾದ್ಯಂತ ಆಗುತ್ತಿದೆ. ಇವತ್ತಿನ ದಿವಸ ಸರ್ಕಾರದ ಕಚೇರಿಗಳಿಗೆ ಭೂಮಿ ಇಲ್ಲ. ಸರ್ಕಾರದ ಅನೇಕ ಇಲಾಖೆಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಹೀಗಿರುವಾಗ ಯಾವ ಆಧಾರದ ಮೇಲೆ lease ಗೆ ನೀಡಲಾಗಿದೆ, ಇದನ್ನೆಲ್ಲಾ ಗುರ್ತಿಸಿ ಇದರ ಬಗ್ಗೆ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳುತ್ತದೆ ಎನ್ನುವುದು ಮೊದಲನೆಯ ಉಪ ಪ್ರಶ್ನೆ. ಎರಡನೆಯದಾಗಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಖಾನಾಪುರ ಗ್ರಾಮದ ವ್ಯವಸ್ಥಾಪಕರು, ಕ್ರೀಡಾ ಮಂಡಳಿ ಇವರಿಗೆ ದಿನಾಂಕ 28.10.1933 ರಂದು 50 ವರ್ಷಗಳ ಅವಧಿಗೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಇದರ lease ಅವಧಿ ಮುಗಿದು ಸುಮಾರು 38 ವರ್ಷಗಳಾಗಿದೆ. ಆದರೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆಂದು ಹೇಳಿದ್ದಾರೆ. ಹಾಗಾದರೆ ಅದು ಯಾವ ಕಾರಣಕ್ಕಾಗಿ ಬಾಕಿ ಇದೆ. ಮೂರನೆಯದಾಗಿ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲೂ ಕೂಡ 50 ವರ್ಷದ ಅವಧಿಗೆ ಗುತ್ತಿಗೆಯನ್ನು ಮುಂದುವರಿಸಲಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಇದನ್ನು ಮುಂದುವರೆಸಲು ಸರ್ಕಾರ ಏನಾದರೂ ನೀತಿಯನ್ನು ರೂಪಿಸಿದೆಯೇ? ಈ ಒಂದು ಗುತ್ತಿಗೆ ಅವಧಿ ನವೀಕರಣಕ್ಕೆ ಮುಕ್ತಿ ಇಲ್ಲವೇ? ಈ ಪ್ರಶ್ನೆಯನ್ನು ನಾನು ಮಾನ್ಯ ಕಂದಾಯ ಸಚಿವರಿಗೆ ಕೇಳಬಯಸುತ್ತೇನೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಭಾರತಿ ಶೆಟ್ಟಿಯವರು ಹಿಂದೆ ಬ್ರಿಟಿಷರು ಇದ್ದಾಗ ಕೊಟ್ಟಂಥ ಜಮೀನುಗಳೇನಿವೆ, ಅದು ಶೈಕ್ಷಣಿಕವಾಗಿ, ಕೈಗಾರಿಕೆಗಳು ಅಥವಾ ಬೇರೆ ಬೇರೆ ಉದ್ದೇಶಗಳಿಗೆ ಕೊಟ್ಟಿರತಕ್ಕಂಥ ಚಾರಿಟಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್‌ಗಳಿಗೆ, ಈ ರೀತಿಯದ್ದಕ್ಕೆಲ್ಲಾ ಕೊಟ್ಟಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕೊಟ್ಟಿರುವಂಥದನ್ನೆಲ್ಲಾ ಈಗಾಗಲೇ ನಾವು ವಾಪಸ್ಸು ಪಡೆದಿದ್ದೇವೆ. ಕೆಲವು ಜಿಲ್ಲೆಗಳಲ್ಲಿ ಇಲ್ಲವೇ ಇಲ್ಲ. ಇರತಕ್ಕಂಥವನ್ನೆಲ್ಲಾ ವಾಪಸ್ಸು ಪಡೆದುಕೊಂಡಿದ್ದೇವೆ. ಇನ್ನೂ ಕೆಲವು ಕಡೆ lease ಅವಧಿ ಮುಗಿದಿದ್ದು, ನಾವು ರಿನೀವಲ್ ಮಾಡದಿದ್ದ ಸಂದರ್ಭದಲ್ಲಿ ಅವರು ಕೋರ್ಟ್‌ಗಳಿಗೂ ಹೋಗಿರುವಂಥ ಹಲವಾರು ಉದಾಹರಣೆಗಳಿವೆ. ಆ ದೃಷ್ಟಿಯಿಂದ ಈಗಾಗಲೇ ಯಾವ್ಯಾವುದು lease ಅವಧಿ ಮುಗಿದಿದೆಯೋ ಅವನ್ನೆಲ್ಲಾ ಆಯಾಯ ಸಂದರ್ಭದಲ್ಲಿದ್ದಂಥ ಸರ್ಕಾರಗಳು ತೀರ್ಮಾನ ತೆಗೆದುಕೊಂಡು ಆ lease ನ್ನು ಮುಂದುವರೆಸಿದ್ದಾರೆ. ಆ lease ನ್ನು ಏಕೆ ಮುಂದುವರೆಸಿದರೆಂಬುದು ಆ ಸರ್ಕಾರಕ್ಕೆ ಸಂಬಂಧಪಟ್ಟಿರುತ್ತದೆ. ಆಗ ತೀರ್ಮಾನಗಳೆಲ್ಲಾ ಆಗಿದೆಯೆ ಮಾನ್ಯ ಭಾರತಿ ಶೆಟ್ಟಿಯವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ಉದಾಹರಣೆಗೆ ಗೋಕಾಕ್ ಫಾಲ್ಸ್ ಮಿಲ್ಸ್‌ರವರಿಗೆ 90 ವರ್ಷಗಳ ಅವಧಿಗೆ lease ನೀಡಲಾಗಿತ್ತು ಮತ್ತು ಅದನ್ನು 50 ವರ್ಷಗಳ ಅವಧಿಗೆ ಮುಂದುವರೆಸಲಾಗಿದೆ. ಇದನ್ನು ಮತ್ತು ಮುಂದುವರೆಸಬೇಕಾಗುತ್ತದೆ. ಅಂದರೆ ಇವು ನಮ್ಮ ಕೈಗೆ ಸಿಗುವುದೇ ಇಲ್ಲ. ನಾವು ಒಂದು ಬಾರಿ ಯಾವುದೋ ಒಂದು ಸಂಸ್ಥೆಗೆ lease ಗೆ ಕೊಟ್ಟನಂತರ ಅವರು ಸರ್ಕಾರಕ್ಕೆ ವಾಪಸ್ ಕೊಡುವುದೇ ಇಲ್ಲ. ಮಾನ್ಯ ಹರಿ ಪ್ರಸಾದ್‌ರವರಿಗೆ ಗೊತ್ತಿದೆ. ನಾವು ಅದನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ಆಗುವುದೇ ಇಲ್ಲ. ಕಾಲ ಕಾಲಕ್ಕೆ ಆಯಾಯ ಸಂದರ್ಭದಲ್ಲಿ ಇದ್ದಂಥ ಸರ್ಕಾರಗಳು ಅದನ್ನು ಮುಂದುವರೆಸಿವೆ. ಅದಕ್ಕೋಸ್ಕರವಾಗಿ ನಾನು ಕಂದಾಯ ಸಚಿವನಾದ ನಂತರ ನಾವು ಒಂದು ಕಾನೂನನ್ನು ತಂದಿದ್ದಕ್ಕೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರೆಲ್ಲರೂ ಅನುಮೋದಿಸಿದ್ದಾರೆ. ಈಗ ಯಾರ್ಯಾರೂ ಆ ರೀತಿ lease ಗೆ ಜಮೀನನ್ನು ತೆಗೆದುಕೊಂಡಿದ್ದಾರೋ ಅವರಿಗೆ ನಾವು ಸರ್ಕಾರದ Guidance Value ಏನಿದೆ, ಅಷ್ಟು ಕೊಟ್ಟರೆ, ನಾವು ಅವರಿಗೆ ಕೊಡುವುದಕ್ಕೆ ಒಪ್ಪಿಸಿ ಮಾಡಿದ್ದೇವೆ. ಮತ್ತು ಬೇರೆ ಉದ್ದೇಶಕ್ಕೆ ಏನಾದರೂ ಬದಲಾವಣೆ ಮಾಡಬೇಕೆಂದರೆ Guidance Value ನ double ದುಡ್ಡು ಕೊಡಬೇಕಾಗುತ್ತದೆ. ಆ Guidance Value ನ ಎರಡರಷ್ಟು ದುಡ್ಡು ಕೊಟ್ಟರೆ ಅವರಿಗೆ ಆ ಜಮೀನನ್ನು ಕೊಡುತ್ತೇವೆ. ಈಗ ಆ ಜಮೀನು ಸರ್ಕಾರದ ವಶಕ್ಕೆ ಬರುವುದೇ ಇಲ್ಲ. 90 ವರ್ಷವಾಗಿದೆ, ಮತ್ತು 50 ವರ್ಷಕ್ಕೆ ಮುಂದುವರೆಸಲಾಗಿದೆ. 90+50 ಒಟ್ಟು 140 ವರ್ಷ lease ಗೆ ಕೊಟ್ಟಂತೆ ಆಯಿತು. ಹೀಗೆ

continuation ಆಗುತ್ತಿರುತ್ತದೆ. ಈ ರೀತಿಯಾದರೆ ಸರ್ಕಾರ ವಾಪಸ್ಸು ಪಡೆಯುವುದು ಯಾವಾಗ? ಅಂದರೆ ಸುಮ್ಮನೆ ಸರ್ಕಾರದ ಜಮೀನು ಎಂದು ಇರುತ್ತದೆಯೇ ಹೊರತು, ಅದು ನಮ್ಮ ಕೈಗೆ ಸಿಗುವುದೇ ಇಲ್ಲ. ನಾವು ಒಂದು ಬಾರಿ lease ಕೊಟ್ಟನಂತರ ಮುಗಿಯಿತು. ಇವತ್ತಿನ ದಿವಸ ಬೆಂಗಳೂರಿನಲ್ಲಿರುವ ಕೆಲವು property ಗಳ ಬೆಲೆ ಸುಮಾರು ರೂ. 50 ಕೋಟಿಗಳಾಗುತ್ತದೆ. ಸರ್ಕಾರ lease ಗೆ ಕೊಟ್ಟಿದೆ. ಅದರಿಂದ ಸರ್ಕಾರಕ್ಕೆ ಐವತ್ತು ಸಾವಿರ ರೂಪಾಯಿಗಳ ಆದಾಯ ಕೂಡ ಬರುವುದಿಲ್ಲ. ಐದು ಸಾವಿರ ರೂಪಾಯಿ ಕೂಡ ಬರುವುದಿಲ್ಲ. ಕೆಲವು ಕಡೆ ರೂ.1ಗಳು, ರೂ.2ಗಳು ಮತ್ತು ರೂ.10 ಗಳಿಗಲ್ಲಾ lease ಗೆ ಕೊಟ್ಟಿದ್ದಾರೆ. ಏನೋ ಕಣ್ಣೊರೆಸುವುದಕ್ಕೆ ಸರ್ಕಾರದ ಜಮೀನು ಎಂದು ಇರುತ್ತದೆ ಅಷ್ಟೆ. ನಾವು lease ಗೆ ಕೊಟ್ಟಿದ್ದೇವೆ, ನಮ್ಮದೇ ಆಸ್ತಿ. ಆದರೆ lease ಗೆ ಕೊಟ್ಟಿರತಕ್ಕಂಥ ಜಮೀನುಗಳು ವಾಪಸ್ಸು ಬರುವುದೇ ಇಲ್ಲ. ಆ ರೀತಿ ಯಾವುದಾದರೂ ವಾಪಸ್ಸು ಬಂದಿದ್ದರೆ ತೋರಿಸಿ. ಶೇ.1ರಷ್ಟು ಜಮೀನು ಕೂಡ ಬರುವುದಿಲ್ಲ. ಆದ್ದರಿಂದ ನಾವು ಇದಕ್ಕೆ ಒಂದು ಕಾಯ್ದೆಯನ್ನು ಮಾಡಿದ್ದೇವೆ. ಈ ಹಿಂದೆ ಏನೂ ನಿಬಂಧನೆ ಇರಲಿಲ್ಲ. ಇನ್ನು ಮುಂದೆ ಯಾರಿಗಾದರೂ lease ಗೆ ಕೊಟ್ಟರೂ ಕೂಡ ಪ್ರತಿ ವರ್ಷ ಮಾರುಕಟ್ಟೆ ಮೌಲ್ಯ ಏನಿದೆ ಅದಕ್ಕೆ ಶೇ.2.5ನ್ನು ಕೊಡಬೇಕಾಗುತ್ತದೆ. ಆ ಕಂಡೀಷನ್ ಮೇಲೆಯೇ ಈ lease ಕೊಡತಕ್ಕಂಥ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದೇವೆ. ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ಹೇಳಿದಂತೆ, ಆ ರೀತಿ ಯಾವುದಾದರೂ ಬಿಟ್ಟು ಹೋಗಿದ್ದರೆ, ಅದನ್ನೂ ಕೂಡ ಹುಡುಕಿಸುತ್ತೇವೆ. ಈಗಾಗಲೇ ಸರ್ಕಾರಗಳು ಯಾರಿಗೆ lease ಗೆ ಕೊಟ್ಟಿದ್ದಾರೋ ಅವರಿಗೆ ಕೊಡತಕ್ಕಂಥ ಒಂದು ಹೊಸ ಕಾಯ್ದೆಯನ್ನು ತಂದಿರುವುದರಿಂದ ಇನ್ನು ಮುಂದೆ ಸರ್ಕಾರದ ಜಮೀನನ್ನು lease ಗೆ ಕೊಡುವಂಥ ಪದ್ಧತಿ ಕೂಡ ಕಡಿಮೆಯಾಗುತ್ತದೆ.

(ಮುಂದು...)

(871)22.9.2021/11.00/ಎಂ.ಎಂ-ಎ.ಕೆ

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಹಿಂದೆ ಬ್ರಿಟಿಷರು ಅವರ ಅನುಕೂಲಕ್ಕಾಗಿ ಕೊಟ್ಟರು. ಇವತ್ತು ನಾವು ದಾಸ್ಯದಿಂದ ಮುಕ್ತರಾಗಿದ್ದೇವೆ. ನನ್ನ ಬಹಳ ದೊಡ್ಡ ಕಾಳಜಿಯೇನೆಂದರೆ, ಅವರು ಕೊಟ್ಟಿದ್ದು ಆಸ್ಪತ್ರೆಗೆ, ಆಶ್ರಮಕ್ಕೆ ಅಥವಾ ವಿದ್ಯಾಸಂಸ್ಥೆಗೆ ಇರಬಹುದು ಇದೆಲ್ಲಾ ಸಾರ್ವಜನಿಕ ಉಪಯೋಗಕ್ಕೆ ಹೋಗುತ್ತದೆ. ಆದರೆ ಅದರಲ್ಲಿ ಕಟ್ಟಡ ಕಟ್ಟಿ, ಅದನ್ನು ಬಾಡಿಗೆಗೆ ಕೊಟ್ಟು ಅದರಲ್ಲಿ ಆದಾಯ ತೆಗೆದುಕೊಂಡು

ಇನ್ಸ್ಟಿಟ್ಯೂಟ್ ಹೆಸರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಯಾವ್ಯಾವುದೋ ಕೋರ್ಸುಗಳನ್ನು ಎಳೆದುಕೊಂಡು ಬಂದು ಅದರಲ್ಲಿ ಹಣ ಮಾಡುವಂತಹ ದಂಧೆಯನ್ನು ನಿಲ್ಲಿಸುವುದಕ್ಕೆ ಸರ್ಕಾರ ಮುತುವರ್ಜಿ ವಹಿಸಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವುದು ನ್ಯಾಯ ಸಮ್ಮತವಾಗಿದೆ. ಜಮೀನುಗಳನ್ನು ಯಾವ ಉದ್ದೇಶಕ್ಕೆ ಕೊಟ್ಟಿದ್ದಾರೆಯೋ ಅದೇ ಉದ್ದೇಶಕ್ಕೆ ಉಪಯೋಗ ಮಾಡಬೇಕು. ಆ ಉದ್ದೇಶ ಬಿಟ್ಟು ಬೇರೆ ಉದ್ದೇಶಗಳಿಗೆ ಉಪಯೋಗ ಮಾಡಿದರೆ ಅದನ್ನು ವಾಪಸ್ ಪಡೆಯುವ ಅಧಿಕಾರ ಸರ್ಕಾರಕ್ಕಿದೆ. ಬೆಂಗಳೂರಿನಲ್ಲಿ ಈ ರೀತಿ ಲೀಸ್‌ಗೆ ಕೊಟ್ಟಿರುವ ಯಾವ್ಯಾವ ಜಮೀನುಗಳಿವೆ ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ವಾಣಿಜ್ಯಕ್ಕೆ ಉಪಯೋಗ ಮಾಡಿದರೆ ತಕ್ಷಣವೇ ಅವರಿಗೆ ನೋಟೀಸ್ ಕೊಟ್ಟು ಅದನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮಾನ್ಯ ಸದಸ್ಯರಾದ ಭೋಜೇಗೌಡರು ವಕೀಲರು, ಅವರೇ ನೋಟೀಸ್ ಕೊಡುವ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಒಂದು ಪೆಟ್ರೋಲ್ ಬಂಕ್‌ನ್ನು ತೆಗೆದುಕೊಂಡಿದ್ದೇವೆ ಆಗಲೇ ಅದಕ್ಕೆ ಕೋರ್ಟ್‌ನಲ್ಲಿ ಸ್ಟೇ ಆಗಿದೆ.

ಉಪಸಭಾಪತಿಯವರು:- ಮಾನ್ಯ ಭೋಜೇಗೌಡರು ಎಲ್ಲಾ ವಿಚಾರಗಳಲ್ಲೂ ಇರುತ್ತಾರೆ.

ಪ್ರಶ್ನೆ ಸಂಖ್ಯೆ: 1259

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಆರ್. ಧರ್ಮಸೇನ:- ಮಾನ್ಯ ಸಭಾಪತಿಯವರೇ, ನಾನು ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಎಷ್ಟಿವೆ ಮತ್ತು ಎಲ್ಲೆಲ್ಲಿವೆ ಎಂಬುದು ಪ್ರಶ್ನೆ ಕೇಳಿದ್ದೆ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ರಾಜ್ಯದ ವಿಸ್ತೀರ್ಣ 1,91,791 ಚದರ ಕಿಲೋ ಮೀಟರ್ ಎಂದು ಹೇಳಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 7652 ಕಿ.ಮೀ ಮಾತ್ರ ರಾಷ್ಟ್ರೀಯ ಹೆದ್ದಾರಿ ಇದೆಯೆಂದು ಉತ್ತರ ಕೊಟ್ಟಿದ್ದಾರೆ. ಮೊದಲನೆಯದಾಗಿ ಮಾನ್ಯ ಮಂತ್ರಿಗಳಲ್ಲಿ ಕೇಳುವುದೇನೆಂದರೆ, ಸುಮಾರು 02 ಲಕ್ಷ ಕಿ.ಮೀ. ವಿಸ್ತೀರ್ಣ ಇರುವ ರಾಜ್ಯಕ್ಕೆ ಇದು ತುಂಬಾ ಕಡಿಮೆಯಾಗಲಿಲ್ಲವೇ? ದಯಮಾಡಿ ಇದರ ಬಗ್ಗೆ ತಾವು ಕೇಂದ್ರ ಸರ್ಕಾರದೊಡನೆ ಮಾತನಾಡಿ ಅದಕ್ಕೆ ಫೈನಲ್ ಮಾಡುತ್ತೀರಾ ಎನ್ನುವ ಪ್ರಶ್ನೆ ನನ್ನದು. 1999ನೇ ಇಸವಿಯಲ್ಲಿ ಬೆಂಗಳೂರಿನಿಂದ ಕನಕಪುರ, ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ತಾವು ಒಂದು ರಾಷ್ಟ್ರೀಯ ಹೆದ್ದಾರಿಯನ್ನು ಘೋಷನೆ ಮಾಡಿದ್ದೀರಿ. ಅದು ಇವತ್ತಿನವರೆಗೂ ರಾಷ್ಟ್ರೀಯ ಹೆದ್ದಾರಿಯ ರೀತಿ ಇಲ್ಲವೇ ಇಲ್ಲ. ನಾವು ಕನಕಪುರಕ್ಕೆ ಹೋಗಬೇಕಾದರೆ, 60-70 ಕಿ.ಮೀಗೆ ಸುಮಾರು ಎರಡೂವರೆ ಯಿಂದ ಮೂರುಗಂಟೆಗಳ ಸಮಯ ಬೇಕಾಗುತ್ತದೆ. ಅದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಹೇಳುತ್ತೀರಿ ಆದರೆ ಅದಕ್ಕೆ ಯಾವುದೇ ಬ್ಯಾರಿಕೇಡ್‌ಗಳಿಲ್ಲ. ಎಲ್ಲಾ ಮುಕ್ತವಾಗಿ ಓಡಾಡುವಂತಿದೆ. ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ಸರಿ ಪಡಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳೂ ನಗರದೊಳಗೆ ಹಾದು ಹೋಗುತ್ತವೆ. ಇವತ್ತಿನವರೆಗೂ ಅದರ ಬಗ್ಗೆ ಯಾವುದೇ ಸರ್ಕಾರಗಳೂ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ತಾವೇನಾದರೂ ಮುಕ್ತವಾಗಿ ಚರ್ಚೆ ಮಾಡಿ ಉದಾಹರಣೆಗೆ ಚೆನ್ನೈಯಿಂದ ಚಾಂಬೆಗೆ ಹೋಗುವುದಿರಬಹುದು, ಕನ್ಯಾಕುಮಾರಿಯಿಂದ ವಾರಣಾಸಿ ಇರಬಹುದು, ಬಾಂಬೆ ಇರಬಹುದು ಎಲ್ಲಾ ವಾಹನಗಳೂ ನಗರದೊಳಗೆ ಬಂದು ಹೋಗುತ್ತಿರುವುದರಿಂದ it's a national waste. ಡೀಸೆಲ್, ಪೆಟ್ರೋಲ್‌ಗಳ ವ್ಯಯವಾಗುತ್ತಿರುವುದು, ಇದರ ಬಗ್ಗೆ ಏನಾದರೂ ತಾವು ಚಿಂತನೆ ಮಾಡುತ್ತೀರಾ? ರಾಜ್ಯದಲ್ಲಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿಗಳೆಷ್ಟು ರಾಷ್ಟ್ರೀಯ ಹೆದ್ದಾರಿಗಳಂತಿಲ್ಲ. ಇದರ ಬಗ್ಗೆ ತಾವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರೆಂದು ಹೇಳಬೇಕು.

ಶ್ರೀ ಸಿ.ಸಿ. ಪಾಟೀಲ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಉದ್ದಳತೆ ಕಡಿಮೆ ಇದೆಯೆಂದು ಗೌರವಾನ್ವಿತ ಸದಸ್ಯರು ಹೇಳಿದ್ದಾರೆ. ನಾನು

ಲೋಕೋಪಯೋಗಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮಾನ್ಯ ಮುಖ್ಯಮಂತ್ರಿಯವರ ಜೊತೆಗೆ ಉನ್ನತ ಮಟ್ಟದ ನಿಯೋಗವನ್ನು ತೆಗೆದುಕೊಂಡು ಹೋಗಿ ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆಗೆ ಸಭೆಯೊಂದನ್ನು ಮಾಡಿದ್ದೇವೆ. ಆದಷ್ಟು ಬೇಗನೆ ಇನ್ನಷ್ಟು ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ ಘೋಷಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ನಂಬರುಗಳನ್ನು ಕೊಡಿಸುವ ಕಾರ್ಯಕ್ರಮಕ್ಕೆ ಕೂಡ ನಾವು ಚಾಲನೆ ಕೊಟ್ಟಿದ್ದೇವೆ. ಎಲ್ಲೆಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಕಡಿಮೆ ಇದೆ ಎಂದು ತಾವು ತಿಳಿಸಿರುವ ಬಗ್ಗೆ ಹಣಕಾಸಿನ ನೆರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಣಕಾಸಿನ ಕೊರತೆ ಇರುವುದಿಲ್ಲ. ನಿರ್ದಿಷ್ಟವಾಗಿ ಯಾವುದಾದರೂ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದ ಬಗ್ಗೆ ಅಥವಾ ಸಂಚಾರಕ್ಕೆ ಯೋಗ್ಯವಿಲ್ಲದಿರುವುದನ್ನು ಗಮನಕ್ಕೆ ತಂದರೆ ಅದನ್ನು ಖಂಡಿತವಾಗಿಯೂ ನಾವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಡಿಸಿಕೊಡುತ್ತೇವೆ.

ಶ್ರೀ ಆರ್. ಧರ್ಮಸೇನ:- ಮಾನ್ಯ ಸಭಾಪತಿಯವರೇ, ನಾನು ಗುಣಮಟ್ಟದ ಬಗ್ಗೆ ಮಾತನಾಡಿಯೇ ಇಲ್ಲ. ಅವು ಇನ್ನೂ ರಾಜ್ಯ ಹೆದ್ದಾರಿ ರೀತಿಯೇ ಇವೆ. ರಾಷ್ಟ್ರೀಯ ಹೆದ್ದಾರಿ ಎಂದು ತಾವೇನು ಹೇಳುತ್ತೀರಿ ಯಾವುದೂ ಕೂಡ ರಾಷ್ಟ್ರೀಯ ಹೆದ್ದಾರಿ norms ಪ್ರಕಾರ ರಸ್ತೆಗಳು ಹೇಗಿರಬೇಕು ಆ ರೀತಿ ಇಲ್ಲ ಎಂದು ಹೇಳುತ್ತಿದ್ದೇನೆ. ಗುಣಮಟ್ಟದ ಬಗ್ಗೆ ನಾನು ಮಾತನಾಡಿಲ್ಲ. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿಲ್ಲ.

ಶ್ರೀ ಸಿ.ಸಿ. ಪಾಟೀಲ:- ಮಾನ್ಯ ಸಭಾಪತಿಯವರೇ, ಅಂತಹ ಯಾವುದಾದರೂ ರಸ್ತೆಗಳ ಬಗ್ಗೆ ನನಗೆ ಮಾಹಿತಿ ಕೊಟ್ಟರೆ ಖಂಡಿತವಾಗಿಯೂ;

ಶ್ರೀ ಆರ್. ಧರ್ಮಸೇನ:- ಮಾನ್ಯ ಸಭಾಪತಿಯವರೇ, ನಾನು ಆಗಲೇ ಉದಾಹರಣೆಯನ್ನು ಹೇಳಿದ್ದೇನೆ. ಕನಕಪುರ ರಸ್ತೆಯು ನನ್ನ ಎರಡು ಕ್ಷೇತ್ರಕ್ಕೆ ಹೋಗುತ್ತದೆ. ಕೊಳ್ಳೇಗಾಲ ಮತ್ತು ಚಾಮರಾಜನಗರದ ಕಡೆಗೆ ಹೋಗುತ್ತದೆ. ಅದು 1999ನೇ ಇಸವಿಯಲ್ಲಿ ಆಗಿದೆ.

ಶ್ರೀ ಸಿ.ಸಿ. ಪಾಟೀಲ:- ಅದು ಎಲ್ಲಿಂದ ಎಲ್ಲಿಯವರೆಗೆ ಇದೆ?

ಶ್ರೀ ಆರ್. ಧರ್ಮಸೇನ:- ಬೆಂಗಳೂರಿನಿಂದ ಕನಕಪುರ, ಕೊಳ್ಳೇಗಾಲ, ಚಾಮರಾಜನಗರ ಮತ್ತು ಸತ್ಯಮಂಗಲದ ಮುಖಾಂತರ ತಮಿಳುನಾಡಿಗೆ ಹೋಗುತ್ತದೆ.

ಶ್ರೀ ಸಿ.ಸಿ. ಪಾಟೀಲ:- ಮಾನ್ಯ ಸಭಾಪತಿಯವರೇ ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡುತ್ತೇನೆ. ಆ ಸಭೆಗೆ ತಮ್ಮನ್ನೂ ಆಮಂತ್ರಣ ಮಾಡಿ ತಾವೇನು ಸಲಹೆ ಸೂಚನೆಗಳನ್ನು ಕೊಡುತ್ತೀರಿ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಆರ್. ಧರ್ಮಸೇನ:- ಬೆಂಗಳೂರಿನೊಳಗೆ ಬಂದು ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಯಾವಾಗ avoid ಮಾಡುತ್ತೀರಿ?

ಶ್ರೀ ಸಿ.ಸಿ. ಪಾಟೀಲ:- ಸ್ಯಾಟಲೈಟ್ ರಿಂಗ್‌ರೋಡ್ ...

ಶ್ರೀ ಆರ್. ಧರ್ಮಸೇನ:- ರಿಂಗ್‌ರೋಡ್ ಆದ ತಕ್ಷಣವೇ ಲೈಟ್ ನೀರು ಬಂದರೆ ಬೆಂಗಳೂರಿನಲ್ಲಿ ಮನೆಗಳು ಬರುತ್ತವೆ.

ಶ್ರೀ ಸಿ.ಸಿ. ಪಾಟೀಲ:- ಸ್ಯಾಟಲೈಟ್ ರಿಂಗ್‌ರೋಡ್‌ನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅರ್ಧ ಸ್ಯಾಟಲೈಟ್ ರಿಂಗ್ ರೋಡ್‌ಗಳಾಗಿವೆ. ಇನ್ನರ್ಡ್ ಸ್ಯಾಟಲೈಟ್ ರಿಂಗ್‌ರೋಡ್ ಆದರೆ ಬೆಂಗಳೂರಿನೊಳಗೆ ವಾಹನಗಳ density ಯನ್ನು ಕಡಿಮೆ ಮಾಡುತ್ತೇವೆ.

ಶ್ರೀ ಆರ್. ಧರ್ಮಸೇನ:- ಧನ್ಯವಾದಗಳು.

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ...

ಉಪಸಭಾಪತಿಯವರು:- ಮಾನ್ಯ ಅಪ್ಪಾಜಿಗೌಡರೇ, ದಯವಿಟ್ಟು ಉಪ ಪ್ರಶ್ನೆಗಳನ್ನು ಕೇಳಬೇಡಿ.

ಪ್ರಶ್ನೆ ಸಂಖ್ಯೆ: 1171

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆಗಳಿಗೆ ಏನೇನು ಎಷ್ಟೆಷ್ಟು ಗ್ರಾಮಗಳು ಪರಿಹಾರಕ್ಕೆ ಹೋಗಿವೆ ಅದನ್ನೆಲ್ಲಾ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಏನು ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಮಾನ್ಯ ಸಚಿವರು ಬೆಳಕು ಚೆಲ್ಲಬೇಕೆಂದು ಕೋರುತ್ತೇನೆ.

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಹಾಸನ ಜಿಲ್ಲೆಯ ಎತ್ತಿನಹೊಳೆ ಯೋಜನೆಯಡಿಯಲ್ಲಿ ಒಟ್ಟು 93 ಗ್ರಾಮಗಳಲ್ಲಿ 2558 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿತ್ತು. ಅಂತಿಮ ಅಧಿಸೂಚನೆಯ ವಿಸ್ತೀರ್ಣ 2381ಕ್ಕೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದೇವೆ. ಐತಿರ್ಪು ಅನುಮೋದನೆಯ ವಿಸ್ತೀರ್ಣ 755 ಎಕರೆ, ಅನುಮೋದನೆ ಮಾಡಿರುವ ಮೊತ್ತ ರೂ. 211 ಕೋಟಿ ರೂಪಾಯಿಗಳು. ಜಲಸಂಪನ್ಮೂಲ ಇಲಾಖೆಯಿಂದ; ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳು ಏಜೆನ್ಸಿ ಆಗಿದ್ದಾರೆ. ಭೂಸ್ವಾಧೀನ ಪಡಿಸಿಕೊಳ್ಳುವುದು ಮತ್ತು ಪರಿಹಾರ ಕೊಡುವುದಕ್ಕೆ ಏಜೆನ್ಸಿ ಅವರು. ಜಲಸಂಪನ್ಮೂಲ ಇಲಾಖೆಯಿಂದ ನಮಗೆ 190 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪರಿಹಾರ ಪಾವತಿಸಿರುವ ಮೊತ್ತ 47.43 ಕೋಟಿ ರೂಪಾಯಿಗಳ ಪರಿಹಾರವನ್ನು ರೈತರಿಗೆ ಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿ 40.96 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದೇವೆ. ಬೇರೆ ಬೇರೆ ಸಂದರ್ಭಗಳಲ್ಲಿ ಕೋರ್ಟ್ ಕೇಸ್ ದಾಖಲು ಮಾಡಿರುವುದರಿಂದ ಕೋರ್ಟ್‌ನಲ್ಲಿ ಡೆಪಾಸಿಟ್ ಮಾಡಿದ್ದೇವೆ. ಬಾಕಿ ಎಷ್ಟು ಜನರಿಗೆ ಪರಿಹಾರ ಕೊಡಬೇಕಾಗಿದೆಯೆಂದು ಕೇಳಿದ್ದಾರೆ, 629 ಭೂ ಮಾಲೀಕರಿಗೆ ಪರಿಹಾರ ಪಾವತಿಸಲು ಬಾಕಿ ಇದೆ. ಇದರಲ್ಲಿ 315 ಜನರಿಗೆ ಪರಿಹಾರ ಪಾವತಿಸಲು ನೋಟಿಸ್ ಕೊಟ್ಟಿದ್ದೇವೆ. ಉಳಿಕೆ 314 ಜನ ಭೂ ಮಾಲೀಕರು ಈಗಾಗಲೇ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಕೆಲವರು ಪೌತಿ ಖಾತೆ ಆಗಬೇಕು, ಪೌತಿ ಖಾತೆಯಾಗಿ ಇನ್ನೂ ದಾಖಲೆ ಕೊಟ್ಟಿಲ್ಲ ಅದಕ್ಕೋಸ್ಕರ ಅವರಿಗೆ ಪೆಂಡಿಂಗ್ ಇದೆ. ಈ ರೀತಿಯ ಸಣ್ಣ ಪುಟ್ಟ ತೊಂದರೆಗಳಿಂದ ಪೆಂಡಿಂಗ್ ಇದೆ. ಜಲಸಂಪನ್ಮೂಲ ಇಲಾಖೆಯಿಂದ ಬಂದಿರುವ ಪೂರ್ತಿ ಹಣವನ್ನು ಈಗಾಗಲೇ ನಾವು ಕೊಟ್ಟಿದ್ದೇವೆ. ಉಳಿದದ್ದು ಬಂದ ತಕ್ಷಣವೇ ಅವರಿಗೆ ಕಳುಹಿಸುತ್ತೇವೆ.

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಮುಖ್ಯವಾಗಿ ಅವಶ್ಯಕತೆ ಇರುವುದೇನೆಂದರೆ, ಅಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, S.L.A.O (Special Land Acquisition Officer) ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹೊಂದಾಣಿಕೆ ಇಲ್ಲ. ನಾವು ಕೂಡ ಬೇಲೂರು, ಅರಸೀಕೆರೆ ಭಾಗದಲ್ಲಿ ರೈತರಿಗೆ ಮನವರಿಕೆ ಮಾಡಿ ಬೆಳೆ ಸಾಲ ರೂ. 50,000/- ದಿಂದ ರೂ. 01,00,000/-, ಗುತ್ತಿಗೆದಾರರಿಗೆ ಹೇಳಿ ಕೆಲಸ ಮಾಡುವುದಕ್ಕೆ ಜಮೀನು ಬಿಟ್ಟಿದ್ದೇವೆ. ಕೆಲಸ ಆಗಿದೆ. ಆದರೆ ಹಣ ಬಿಡುಗಡೆಯಾಗುವುದಕ್ಕೆ ಏಜೆನ್ಸಿಗಳೊಂದಿಗೆ ಹೊಂದಾಣಿಕೆ ಇಲ್ಲ. ತಮ್ಮ ಇಲಾಖೆಯ S.L.A.O ಗಳಿಗೆ ಕಾವೇರಿ ನೀರಾವರಿ ನಿಗಮ ಸಂಬಳ ಕೊಡುತ್ತದೆ. ಹೊಂದಾಣಿಕೆ ಕೊರತೆಗೆ ಜಿಲ್ಲಾಧಿಕಾರಿಯವರಿಗೆ ಒಂದು ಸೂಚನೆ ಕೊಟ್ಟು ಸಭೆ ಮಾಡಿ ರೈತರಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಡೆಪಾಸಿಟ್ ಮಾಡಿದರೆ ಬಡ್ಡಿ ಹಣ ರೈತರಿಗಾದರೂ ತಲುಪುತ್ತದೆ. ಏಕೆಂದರೆ ನೀರಾವರಿ ಇಲಾಖೆ ಹಣವನ್ನೇ ಬಿಡುಗಡೆ ಮಾಡುವುದಿಲ್ಲ. ಆದರೆ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಹಣ ಬಿಡುಗಡೆಯಾಗುತ್ತದೆ. ಕಳೆದ 45 ದಿವಸದ ಹಿಂದೆ ನೀರಾವರಿ ಸಚಿವರು ಬಂದಿದ್ದರು. ನಾವು ಜಿಲ್ಲಾಧಿಕಾರಿಯವರ ಮುಂದೆ ಮನವಿ ಮಾಡಿದೆವು. ತಮ್ಮ ಇಲಾಖೆಯ ಅಧಿಕಾರಿಗಳು, ಸರ್ವೆ ಇಲಾಖೆಯ ಅಧಿಕಾರಿಗಳೆಲ್ಲರೂ ಶೀಘ್ರವಾಗಿ ಕೆಲಸ ಮಾಡುವಂತಹದ್ದಾಗಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ.

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಕೂಡಲೇ ಜಲಸಂಪನ್ಮೂಲ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಸೇರಿ ರೈತರಿಗೆ ಬೇಗ ಪರಿಹಾರ ಸಿಗುವ ವ್ಯವಸ್ಥೆ ಮಾಡಲು ತಕ್ಷಣವೇ ಸೂಚನೆ ಕೊಡುತ್ತೇನೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 1248

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, ಈ ಸರ್ಕಾರ ಬಂದ ಮೇಲೆ ಎರಡು ಬಾರಿ ಮಳೆ ಪ್ರಮಾಣ ಹೆಚ್ಚಿಗಿಯಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮನೆಗಳು ಹಾನಿಯಾಗಿವೆ.

(ಮುಂದು)

(872) 22-09-2021/ 11-10/ ಕೆಹೆಚ್-ಆರ್‌ಎನ್

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ಮಾನೆ ಶ್ರೀನಿವಾಸ (ಮುಂದು):-

ತಾಲ್ಲೂಕು ಆಡಳಿತಕ್ಕೆ ಸಂಬಂಧಪಟ್ಟಂತೆ ಅವರು ಮಾಡಿದಂತಹ ಸರ್ವೆ ಕಾರ್ಯ ಸರಿಯಾಗಿಲ್ಲ ಎಂದು ಪದೇ ಪದೇ ಪತ್ರದ ಮುಖಾಂತರ ತಿಳಿಸಿದರೂ ಕೂಡ ಇವರು ಸರಿಯಾದ ಕ್ರಮ ಕೈಗೊಂಡಿಲ್ಲ. ಒತ್ತಾಯದ ಮೇಲೆ ಪ್ರಭಾವ ಇರುವಂತಹ ಕ್ಷೇತ್ರದ ಮೇಲೆ ಹೆಚ್ಚಿನ ಕಾಳಜಿ ವಹಿಸಿ, ಅವರನ್ನು ತೃಪ್ತಿಗೊಳಿಸುವಂತಹ ಕೆಲಸ ಆಗುತ್ತಿದೆ. ಇವತ್ತು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದು, ಇಡೀ ಜಿಲ್ಲೆಯಲ್ಲಿ 2747 ಮನೆಗಳು ಹಾನಿಯಾದರೆ ಅದರಲ್ಲಿ ಅರ್ಧಕ್ಕರ್ಧ ಮನೆಗಳು ಹಾನಿಯಾಗಿರುವುದು ಮಾನ್ಯ ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿ, ಅಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ಉಳಿದ ಕಡೆಯಲ್ಲಾ ಸರಿಯಾಗಿ ಅನುಕೂಲವಾಗಿಲ್ಲ. ಹಾನಗಲ್ ತಾಲ್ಲೂಕಿನಲ್ಲಿ ಕೇವಲ 476 ಮನೆಗಳು ಹಾನಿಯಾಗಿವೆ. ನಾವೇ ಸರ್ವೆ ಮಾಡಿ, ಮನೆಗಳು ಯಾವ್ಯಾವು ಬಿದ್ದಿವೆ ಎಂದು ಒಂದು ಪಟ್ಟಿಯನ್ನು ಕೂಡ ಕೊಟ್ಟಿದ್ದೇವೆ. ಆದರೂ, ಇವತ್ತು ಕೂಡ ಅಧಿಕಾರಿಗಳು aggressive ಆಗಿ ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಜೊತೆಗೆ ಈ ಬಾರಿ ಬೆಳೆ ಹಾನಿಯಾಗಿದ್ದು, ಒಂದು ಹೆಕ್ಟಾರ್‌ಗೆ ಎಷ್ಟು ಪರಿಹಾರ ಘೋಷಣೆ ಮಾಡಿದ್ದಾರೆಂದು ನಿಖರವಾಗಿ ಉತ್ತರದಲ್ಲಿ ಉಲ್ಲೇಖ ಮಾಡಿಲ್ಲ. ಈಗಾಗಲೇ ಮನೆಗಳು ಹಾನಿಯಾಗಿದ್ದು, ಎಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ. ಎನ್.ಡಿ.ಆರ್.ಎಫ್., ಕಾಯ್ದೆಯಲ್ಲಿರುವಷ್ಟೇ compensation ಕೊಡಲಾಗುತ್ತಿದೆಯೋ ಅಥವಾ ಹಿಂದೆ ಸರ್ಕಾರ ಹೆಚ್ಚುವರಿಯಾಗಿ ಕೊಡುತ್ತಿದ್ದ 5 ಲಕ್ಷ ರೂಪಾಯಿಗಳನ್ನು ಕೊಡುತ್ತದೆಯೇ ಎಂದು ಮಾನ್ಯ ಸಚಿವರಲ್ಲಿ ಕೇಳುತ್ತೇನೆ. ಎರಡನೆಯದಾಗಿ, ಹಿಂದೆ ಸರ್ವೆ ಕಾರ್ಯ ಸರಿಯಾಗಿಲ್ಲ ಎಂದು

ನಾವು ಹೇಳಿದಾಗ ವಾಪಸ್ಸು ಕಮಿಟಿ ಮಾಡಿ ಪುನರ್ ಪರಿಶೀಲನೆ ಮಾಡುವುದಕ್ಕೆ ಕಳುಹಿಸುತ್ತಿದ್ದರು. ಈ ಬಾರಿ ಅದನ್ನು ಕೂಡ ಕಳುಹಿಸಿಲ್ಲ. ಇದನ್ನು ಏಕೆ ಮಾಡಿಲ್ಲ ಮತ್ತು ಯಾವಾಗ ಮಾಡುತ್ತಾರೆ? ಇದರ ಜೊತೆಗೆ ಹಿಂದಿನ ಒಂದೂವರೆ ಎರಡು ವರ್ಷಗಳ ಹಿಂದೆ ಆದಂತಹ ಮನೆ ಹಾನಿಗೆ ಅನುದಾನವನ್ನು ಏನು ಘೋಷಣೆ ಮಾಡಿದ್ದರು, ಇದಕ್ಕೆ ವರ್ಕ್ ಆರ್ಡರ್ ಅನ್ನು ಕೊಟ್ಟಿದ್ದಾರೆ. ಅದಕ್ಕೂ ಕೂಡ ಬಿಲ್ ಪೇಮೆಂಟ್ ಆಗಿಲ್ಲ. ಇದರ ಜೊತೆಗೆ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯಿಂದ ಆಗುತ್ತಿರುವ ಮನೆ ಹಾನಿ ಪೇಮೆಂಟ್‌ಗೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಾನ್ಯ ವಸತಿ ಸಚಿವರು ಸದನದಲ್ಲಿಯೇ ಇದ್ದಾರೆ. 3 ಮತ್ತು 4ನೇ ಹಂತದ ಪೇಮೆಂಟ್ ಅನ್ನು ಬಹಳಷ್ಟು ಅನಾಳಶ್ಯಕವಾಗಿ, ವಿನಾಕಾರಣವಾಗಿ ಬ್ಲಾಕ್ ಮಾಡುವುದು, ಲಾಕ್ ಮಾಡುವುದು ಈ ರೀತಿಯಲ್ಲಿ ಮಾಡಿದ್ದಾರೆ. ಮೇಲಿಂದ ಅಧಿಕಾರಿಗಳಿಗೆ ಏನು ಸೂಚನೆ ಇದೆಯೋ ಗೊತ್ತಿಲ್ಲ. ಯಾರು ಕೂಡ ಸರಿಯಾಗಿ ಇದರ ಕಡೆ ಗಮನವಿಟ್ಟು ಮಾಡುತ್ತಿಲ್ಲ.

ಉಪಸಭಾಪತಿಯವರು:- ಮಾನ್ಯ ಮಾನೆ ಶ್ರೀನಿವಾಸರವರೇ, ಮಾನ್ಯ ಸಚಿವರ ಹತ್ತಿರ ಪ್ರಶ್ನೆ ಕೇಳಿ. ಅವರು ಉತ್ತರ ಕೊಟ್ಟ ನಂತರ ಏನಾದರೂ ಉಪ ಪ್ರಶ್ನೆ ಇದ್ದರೆ ಕೇಳಿ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀ ಮಾನೆ ಶ್ರೀನಿವಾಸರವರು ಕೇಳಿರುವಂತಹ ಪ್ರಶ್ನೆಗೆ ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ 1340 ಮನೆ ಹಾನಿಯಾಗಿವೆ, 1 ಮಾನವ ಜೀವಹಾನಿಯಾಗಿದೆ; ಗದಗ ಜಿಲ್ಲೆಯಲ್ಲಿ 450 ಮನೆ ಹಾನಿಯಾಗಿವೆ, 3 ಮಾನವ ಜೀವಹಾನಿಯಾಗಿದೆ; ಹಾವೇರಿ ಜಿಲ್ಲೆಯಲ್ಲಿ 2747 ಮನೆ ಹಾನಿಯಾಗಿವೆ, 1 ಮಾನವ ಜೀವಹಾನಿಯಾಗಿದೆ. ಈಗಾಗಲೇ ಸರ್ಕಾರ ಎನ್.ಡಿ.ಆರ್.ಎಫ್., ಮತ್ತು ಎಸ್.ಡಿ.ಆರ್.ಎಫ್. ಅಡಿಯಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ, ಅದೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದಿಂದ ಪ್ರತಿ ಮನೆಗೆ 95 ಸಾವಿರ ರೂಪಾಯಿಗಳಂತೆ ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಅದರ ಬದಲಾಗಿ 5 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದೇವೆ. 5 ಲಕ್ಷ ರೂಪಾಯಿ ಇನ್ನು ಹೆಚ್ಚಿಗೆ ಕೊಡುತ್ತಿದ್ದೇವೆ. ಮಾನವ ಜೀವ ಹಾನಿಯಾದಾಗ ಕೇಂದ್ರ ಸರ್ಕಾರ ಪರಿಹಾರವಾಗಿ 4 ಲಕ್ಷ ರೂಪಾಯಿಗಳನ್ನು ಕೊಡುತ್ತಿತ್ತು. ನಮ್ಮ ಸರ್ಕಾರ ಇದಕ್ಕೆ 1 ಲಕ್ಷ ರೂಪಾಯಿಗಳನ್ನು ಸೇರಿಸಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೊಡುತ್ತಿದೆ. ತಮ್ಮ ಜಿಲ್ಲೆಗೆ ಸಂಬಂಧಪಟ್ಟಂತೆ ಈಗಾಗಲೇ ಒಟ್ಟು ಮಾನವ ಜೀವಹಾನಿಗೆ 80 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಣಹಾನಿಗೆ 51.79 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಮನೆಗೆ

ನೀರು ನುಗ್ಗಿದಂತಹ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಮನೆಗೆ ನೀರು ಹೋಗಿದ್ದರೂ ಅವರಿಗೆ 10 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ಕೊಡುತ್ತಿದ್ದೇವೆ. ಈ ರೀತಿ ಒಟ್ಟು 81.76 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆ. ಅದೇ ರೀತಿ ಪ್ರವಾಹದ ತುರ್ತು ಪರಿಹಾರಕ್ಕಾಗಿ 2185.70 ಲಕ್ಷ ರೂಪಾಯಿಗಳಷ್ಟು ಹಣವನ್ನು ಕೊಟ್ಟಿದ್ದೇವೆ. ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಗೆ 3864.26 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆ. ಮನೆ ಹಾನಿ ಪರಿಹಾರಕ್ಕೆ 1107.59 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆ. ಒಟ್ಟು 15465.34 ಲಕ್ಷ ರೂಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ. ಎರಡನೇ ಹಂತ ಬೆಳೆಹಾನಿ ನಷ್ಟ ಪರಿಹಾರಕ್ಕಾಗಿ 36,997 ರೈತರಿಗೆ 35.70 ಕೋಟಿ ರೂಪಾಯಿಗಳನ್ನು ಇನ್ನೊಂದು ವಾರದೊಳಗೆ ಬಿಡುಗಡೆ ಮಾಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇನೆ. ಆದ್ದರಿಂದ, ಸರ್ಕಾರ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್., ಎಂದು ಹೇಳಿ ಕುಳಿತಿಲ್ಲ. ಈಗಾಗಲೇ ಎಲ್ಲೆಲ್ಲಿ ಪ್ರವಾಹವಾಗಿದೆ. ಅಲ್ಲೆಲ್ಲಾ ನಮ್ಮ ರಾಜ್ಯ ಸರ್ಕಾರದಿಂದಲೇ ಹಣ ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡುತ್ತಿದ್ದೇವೆ. ಇನ್ನು ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬರಬೇಕಾಗಿದೆ. ಇದಕ್ಕೆ ಮನವಿ ಪತ್ರವನ್ನು ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದ ಟೀಮ್ ಕೂಡ ಬಂದು ಭೇಟಿ ಮಾಡಿ ವರದಿಯನ್ನು ತೆಗೆದುಕೊಂಡು ಹೋಗಿದೆ. ಹಣ ಬರುವುದಕ್ಕಿಂತ ಮುಂಚೆಯೇ ಏನೇನು ಪರಿಹಾರ ಕೊಡಬೇಕೋ ಅದನ್ನು ಕೊಡುತ್ತೇವೆ; ದುಡ್ಡು ಬಂದ ಮೇಲೆ ಏನೇನು ಹೊಂದಾಣಿಕೆ ಮಾಡಬೇಕೋ ಅದನ್ನು ಮಾಡುತ್ತೇವೆ. ಇದರ ಬಗ್ಗೆ ತಮಗೂ ಗೊತ್ತಿದೆ. ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಿಂದ ಅಂದರೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಿನಿಂದ ಹಿಡಿದು ಇದುವರೆಗೂ ನಿರಂತರವಾಗಿ ಪ್ರವಾಹದ ಹಾನಿಗೆ ನಮ್ಮ ರಾಜ್ಯ ಒಳಗಾಗಿದೆ. ವಿಶೇಷವಾಗಿ ಬೆಳಗಾವಿ, ಬಿಜಾಪುರ, ಗದಗ, ಹಾವೇರಿ, ಚಿಕ್ಕಮಗಳೂರು, ಕೊಡಗು ಈ ಭಾಗಗಳೆಲ್ಲಾ land sliding ಆಗಿದೆ. ಆ ದೃಷ್ಟಿಯಿಂದ ನಾವು ಯಾವುದೇ ಕಾರಣಕ್ಕೂ ಪ್ರವಾಹಕ್ಕೆ ತುತ್ತಾದಂತಹ ಜನರ ಸಂಕಷ್ಟದ ಜೊತೆಗೆ ನಾವು ಇರುತ್ತೇವೆ. ಮಾನ್ಯ ಸದಸ್ಯರು ಏನು ಹೇಳಿದ್ದಾರೆ, ಅದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ, ಯಾರ್ಯಾರಿಗೆ ಆ ಸಂದರ್ಭದಲ್ಲಿ ಪರಿಹಾರ ಕೊಡುವುದು ಬಿಟ್ಟು ಹೋಗಿದೆಯೋ ಅದನ್ನು ಕೂಡ ನಮ್ಮ ಜಿಲ್ಲಾಧಿಕಾರಿಗಳಿಗೆ ಹೇಳಿ ಪರಿಶೀಲನೆ ಮಾಡುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಎರಡು ವಿಷಯಗಳಿಗೆ ಮರು ಸಮೀಕ್ಷೆ ಮಾಡುವುದಕ್ಕೆ ಉನ್ನತ ಸಮಿತಿಯೊಂದನ್ನು ರಚನೆ ಮಾಡಿ ವಿಶೇಷವಾಗಿ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿಗೆ ತಕ್ಷಣ ಕಳುಹಿಸಿಕೊಡಬೇಕು. ಇದರ ಜೊತೆಗೆ ಮೊದಲು ಕಟ್ಟಿರುವಂತಹ

ಮನೆಗಳಿಗೆ ಪೇಮೆಂಟ್ ಏನು ಬಾಕಿ ಇದೆ, ಅದಕ್ಕೆ ತಕ್ಷಣ ಪೇಮೆಂಟ್ ಅನ್ನು ಬಿಡುಗಡೆ ಮಾಡಬೇಕು. ಇದನ್ನು ಯಾವಾಗ ಮಾಡುತ್ತಾರೆ ಎನ್ನುವುದನ್ನು ನಿಖರವಾಗಿ ಹೇಳಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೇಳುತ್ತೇನೆ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀ ಮಾನೆ ಶ್ರೀನಿವಾಸರವರು ಮಾನ್ಯ ಮುಖ್ಯಮಂತ್ರಿಯವರ ಜಿಲ್ಲೆಯಿಂದ ಬಂದವರಲ್ಲವೇ.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಚಿವರೇ, ಹೌದು. ಅದನ್ನೇ ನಾನು ಹೇಳಿದ್ದುಕೂಡದು.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಹಾಗಾದರೆ ಮೂವ್ವ ಸದಸ್ಯರು ಇದರ ಬಗ್ಗೆ ಕೇಳುವ ಹಾಗಿಲ್ಲ.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, ನಾವು ಅವರನ್ನು ಕೇಳುವ ಹಾಗಿಲ್ಲ. ಅವರು ಕೊಡುವ ಹಾಗಿಲ್ಲ. ತಾವು ಸಮೀಕ್ಷೆ ಮಾಡುವುದು ತಪ್ಪಾಗಿದೆ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಾಗ ಹಾಸನ ಜಿಲ್ಲೆಯವರು ಕೇಳುವ ಹಾಗಿಲ್ಲ, ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಜಿಲ್ಲೆಯವರು ಕೇಳುವ ಹಾಗಿಲ್ಲ. ಈ ವಿಚಾರವನ್ನು ಹಾಗೆ ಸುಮ್ಮನೆ ಹೇಳುತ್ತಿದ್ದೇನೆ ಅಷ್ಟೆ.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, ಇದರಲ್ಲಿ ಸಮೀಕ್ಷೆ ಮಾಡುವುದು ತಪ್ಪಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 2747 ಮನೆಗಳು ಹಾನಿಯಾಗಿದ್ದು, ಮಾನ್ಯ ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿಯೇ 357 ಮನೆಗಳು ಹಾನಿಯಾಗಿವೆ. ಅಲ್ಲಿ ಎಷ್ಟು ಚುರುಕಾಗಿ ಸಮೀಕ್ಷೆಯಾಗಿದ್ದು, ಉಳಿದ ತಾಲ್ಲೂಕುಗಳಿಗೆ ಅನ್ಯಾಯವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಆ ರೀತಿ ಅನ್ಯಾಯವಾಗುವುದಕ್ಕೆ ..

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, ಮರು ಸಮೀಕ್ಷೆಯಾಗುವುದಕ್ಕೆ ಪ್ರತಿ ಬಾರಿ ಉನ್ನತ ಸಮಿತಿಯನ್ನು ರಚನೆ ಮಾಡುತ್ತಿದ್ದರು. ಮೊದಲು ಮರು ಸಮೀಕ್ಷೆಯಾಗಬೇಕು. ಎರಡನೆಯದಾಗಿ ಹಣ ಬಿಡುಗಡೆ ವಿಚಾರದಲ್ಲಿ ಏನು ವಿಳಂಬವಾಗುತ್ತಿದೆ, ಅದನ್ನು ತಕ್ಷಣ ಬಿಡುಗಡೆ ಮಾಡಬೇಕು.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮನೆ ಕಟ್ಟುವುದಕ್ಕೆ ನನ್ನ ಪಕ್ಕದಲ್ಲಿಯೇ ಮಾನ್ಯ ಸಚಿವರಾದ ವಿ.ಸೋಮಣ್ಣನವರು ಕುಳಿತಿದ್ದಾರೆ. ಇಷ್ಟು ಹೊತ್ತು ಅದರ ಕಷ್ಟಗಳು ಏನೇನಿವೆ ಎಂದು ಹೇಳುತ್ತಿದ್ದರು.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಚಿವರೇ, ಅವರು ಇದ್ದಾರೆ ಎಂದೇ ನಾನು ಹೇಳಿದೆ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ನಾವು 5 ಲಕ್ಷ ರೂಪಾಯಿಗಳೆಂದು ಘೋಷಣೆ ಮಾಡಿದ್ದೇವೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ...

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಅವರು ಕಷ್ಟ ಎಂದು ಹೇಳುತ್ತಿದ್ದರು. ಅದಕ್ಕೆ ನಾನು ಹೇಳಿದೆ.

ಶ್ರೀ ಮಾನೆ ಶ್ರೀನಿವಾಸ:- ಮಾನ್ಯ ಸಭಾಪತಿಯವರೇ, 3 ಮತ್ತು 4ನೇ ಹಂತದ ಬಿಲ್ಲು ಯಾವುದೇ ಮನೆಗಳನ್ನು ಇನ್ನು ಬಿಡುಗಡೆಯಾಗಿಲ್ಲ. ಅವರು ಮನೆ ಕೆಡವಿ ಬಿಟ್ಟಿದ್ದಾರೆ. ಮನೆ ಕಟ್ಟುವುದಕ್ಕೆ ಹಣ ಇಲ್ಲ. ಬಾಡಿಗೆ ಕೊಡುವುದಕ್ಕೆ ದುಡ್ಡು ಇಲ್ಲ. ಎಲ್ಲಾ ಗೋಳಾಗಿದೆ. ಅದಕ್ಕೆ ಸರ್ಕಾರ ಕ್ರಮವಹಿಸಬೇಕು.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವಂತಹ ಸಮಸ್ಯೆ ಇರುವುದು. ನಿಜ ನಾನು ಇಲ್ಲ ಎಂದು ಹೇಳುತ್ತಿಲ್ಲ. ಆದರೆ, 5 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆಯಲ್ಲವೇ, ಅದರಲ್ಲಿ 1 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ನಾವು ಹಾನಿಗೊಳಗಾದ ಮನೆ ಒಡೆದು, ಪುನಃ ಅಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಹೇಳಿದ್ದೇವೆ. ನಾವು 1 ಲಕ್ಷ ರೂಪಾಯಿಗಳನ್ನು ಕೊಟ್ಟು ತಕ್ಷಣ ಆ ಮನೆಯನ್ನು ರಿಪೇರಿ ಮಾಡಿಕೊಂಡು ಅಲ್ಲಿಯೇ ಸೇರಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ನನಗೆ ಈ ಮನೆ ಒಡೆದು ಹಾಕುವುದಕ್ಕೆ ಇಷ್ಟ ಇಲ್ಲ. ನಾನು ಆಗಿನಿಂದಲೂ ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ ಎಂಬ ಕಾರಣ ಇರಬಹುದು. ಇನ್ನೂ ಏನೇನೋ ಕಾರಣಗಳು ಇರಬಹುದು. ನಾವು 2ನೇ ಕಂತು ಎಂದು ಕೇಳಿದರೆ ತೆಗೆದುಕೊಳ್ಳುವುದಕ್ಕೆ ಸಿದ್ಧರಿಲ್ಲ. ಮನೆಯನ್ನು ಒಡೆದು ಹಾಕಿದರೆ ತಾನೇ 2 ಮತ್ತು 3ನೇ ಕಂತಿಗೆ ಹಣ ಕೊಡುವುದು. ಈ ರೀತಿ ಆಗಿರುವುದು ಇದೆ. ಆದ್ದರಿಂದ, ಹಂತ ಹಂತವಾಗಿ ಕೊಡುವುದಕ್ಕೂ ನಮಗೂ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಯವಿಟ್ಟು ಇದನ್ನು ತೆಗೆದುಕೊಳ್ಳಿ ಎಂದು ನಾನು ಕೂಡ ಪತ್ರ ಬರೆದಿದ್ದೇನೆ. ಈ ರೀತಿ ಇದ್ದರೂ ಕೂಡ ತೆಗೆದುಕೊಳ್ಳುವುದಕ್ಕೆ ಹಿಂದೆ-ಮುಂದೆ ಆಗುತ್ತಿದೆ. ಆ ದೃಷ್ಟಿಯಿಂದ ಮಾನ್ಯ ಸದಸ್ಯರು ಹೇಳಿರುವಂತಹ ವಿಚಾರದ ಬಗ್ಗೆ ಗಮನ ಹರಿಸುತ್ತೇನೆ. ಎಲ್ಲಿಗೆ ತಲುಪಿಲ್ಲ ಎನ್ನುವ ಬಗ್ಗೆ ಮಾನ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರ ಜೊತೆ ಮಾತನಾಡಿ ತಕ್ಷಣದಲ್ಲಿಯೇ ಇದನ್ನು ಮುಟ್ಟಿಸುವಂತಹ ವ್ಯವಸ್ಥೆಯನ್ನು ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 1279

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಸುದೀರ್ಘವಾಗಿ ಒದಗಿಸಿದ್ದಾರೆ. ನನ್ನ ಪ್ರಶ್ನೆಯೇನೆಂದರೆ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಪಂಚಾಯಿತಿ ವತಿಯಿಂದ ವಾಜಪೇಯಿ ವಸತಿ ಯೋಜನೆಯಡಿ ಬಡವರಿಗಾಗಿ ಮನೆ ವಿತರಿಸಲು ಎಷ್ಟು ಎಕರೆ ಭೂಮಿ ಖರೀದಿಸಲಾಗಿದೆ ಹಾಗೂ ಯಾವಾಗ ಖರೀದಿಸಲಾಗಿದೆ? ಅದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂದು ಕೇಳಿದ್ದೇನೆ. ಮಾನ್ಯ ಸಚಿವರು ಪೂರ್ತಿಯಾಗಿ ವಿವರಣೆಯನ್ನು ಕೊಟ್ಟಿದ್ದಾರೆ. ಸುಮಾರು 658.56 ಎಕರೆ ಜಮೀನುಗಳಲ್ಲಿ ನಿವೇಶನಗಳನ್ನು ಮಾಡಿ, 3355.97 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ. ನನ್ನ ಎರಡನೆಯ ಪ್ರಶ್ನೆಯೇನೆಂದರೆ, ಈ ಯೋಜನೆಯಡಿ ಸದ್ಯ ಎಷ್ಟು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಇನ್ನೂ ಎಷ್ಟು ನಿರ್ಮಿಸುವ ಯೋಜನೆ ಇದೆ ಎಂದು ಮಾನ್ಯ ಸಚಿವರಲ್ಲಿ ಪ್ರಶ್ನೆಯನ್ನು ಕೇಳಿದಾಗ ಕಳೆದ 10 ವರ್ಷಗಳ ಅವಧಿಯಲ್ಲಿ 345567 ಮನೆಗಳಿಗೆ ಸರ್ಕಾರ ಮಂಜೂರಾತಿಯನ್ನು ಕೊಟ್ಟಿದೆ. ಇದರಲ್ಲಿ ಬಹುಪಾಲು ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, 65804 ಬ್ಲಾಕ್ ಮತ್ತು ರದ್ದಾದ ಮನೆಗಳಾಗಿವೆ. ಮಾನ್ಯ ಸಚಿವರೇ, ದಯವಿಟ್ಟು ಬ್ಲಾಕ್ ಆಗಿರುವಂತಹ ಮನೆಗಳನ್ನು ಆದಷ್ಟು ಬೇಗ ಬ್ಲಾಕ್ ತೆರವುಗೊಳಿಸಿ, ಸಂತಸ್ಕರಿಗೆ ಮತ್ತು ಫಲಾನುಭವಿಗಳಿಗೆ ನಿವೇಶನಗಳನ್ನು ಕೊಟ್ಟು ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶ ಕೊಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

(ಮುಂದು)

(873) 11:20 ಎಸ್‌ಪಿಆರ್-ಆರ್‌ಎನ್ 22/09/2021

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ(ಮುಂದು):-

ಇದರ ಜೊತೆಗೆ ಈಗಾಗಲೇ ವಶಪಡಿಸಿಕೊಂಡಿರುವ ಭೂಮಿಯಲ್ಲಿ ನಿವೇಶನಗಳನ್ನು ಗುರ್ತಿಸಿ, ಲೇಔಟ್‌ಗಳನ್ನು ಮಾಡಿದ್ದಲ್ಲಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಪ್ರಶ್ನೆಯನ್ನು ಕೇಳಿದಾಗ, ಕೆಲವೊಂದು ಕಡೆ ಒದಗಿಸಲಾಗಿದೆ ಮತ್ತು ಕೆಲವು ಕಡೆ ಒದಗಿಸಲಾಗುವುದೆಂಬ ಉತ್ತರವನ್ನು ಸಚಿವರು ನೀಡಿದರು. ಆದಷ್ಟು ಬೇಗನೇ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ನಾನು ವಿನಂತಿಸುತ್ತೇನೆ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಕೂಲಂಕುಷವಾದ ಉತ್ತರವನ್ನು ಒದಗಿಸಲಾಗಿದೆ. ವಸತಿಯು ಒಂದು ರೀತಿಯ ಗೊಂದಲ ಮತ್ತು ಅಸಮಾಧಾನವಾದ ವ್ಯವಸ್ಥೆಯಾಗಿದೆ. ಇದನ್ನು ಸರಿಪಡಿಸಬೇಕೆಂದು ನಾನು ಕಳೆದೇರಡು ವರ್ಷಗಳಿಂದ ದೇವರು ನನಗೆ ಕೊಟ್ಟ ಬುದ್ಧಿಯಂತೆ ವ್ಯವಸ್ಥಿತವಾಗಿ ಮಾಡಿಕೊಂಡು ಬಂದು, ಅಂಕಿತವನ್ನು ಹಾಡುವ ಕೆಲಸಕ್ಕೆ ಮುಂದಾಗಿದ್ದೇನೆ. ಇಂಥ ಅಪರಾಹ್ನ ಕೆಳಮನೆಯಲ್ಲಿ ಇದೇ ವಿಷಯದ ಬಗ್ಗೆ ಶ್ರೀ ಸಿದ್ದರಾಮಯ್ಯನವರು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ತೆಗೆದುಕೊಳ್ಳಬೇಕೆಂದು ಕೋರಿದ್ದರ ಹಿನ್ನೆಲೆಯಲ್ಲಿ, ಆ ಸಂದರ್ಭದಲ್ಲಿ ವಿವರವಾಗಿ ನಾನು ಎಲ್ಲವನ್ನೂ ತಿಳಿಸುತ್ತೇನೆ. ಸಾಮಾನ್ಯ ಬಡವ ಮತ್ತು ನಿರ್ಗತಿಕರು ಯಾರು ಇದ್ದಾರೆ ಹಾಗೂ ಮನೆಗಳನ್ನು ಯಾರಿಗೆ ಕೊಡಬೇಕಾಗಿತ್ತು ಎನ್ನುವ ವಿಚಾರದಲ್ಲಿ ಸಾಕಷ್ಟು ಸದಸ್ಯರುಗಳು ಅವರದೇ ಆದ ದೃಷ್ಟಿಕೋನವನ್ನು ಹಾಯಿಸಿದ್ದಾರೆ. ಶ್ರೀ ರಮೇಶ್ ಕುಮಾರ್‌ರವರು ಈ ಸಂಬಂಧ ಪ್ರಾಯೋಗಿಕ ಯೋಜನೆಯನ್ನು ಹಾಕಿಕೊಂಡು ಇಡೀ ತಾಲ್ಲೂಕಿನಲ್ಲಿರುವ ಪಂಚಾಯಿತಿಗಳ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ, ಹಳ್ಳಿಗರೊಂದಿಗೆ ಅರ್ಹರು ಯಾರಿದ್ದಾರೆ, ಅವರಿಗೆ ಯಾವ ರೀತಿಯ ತೊಂದರೆಯಾಗಿದೆ ಎನ್ನುವ ಅಂಶಗಳ ಬಗ್ಗೆ ವಿಚಾರಿಸಿ, ಆ ಮಾಹಿತಿಯನ್ನು ನನಗೆ ನೀಡಿದರು. ನಂತರ ನಾನು ಇವತ್ತಿನ ದಿವಸ ರಾಜ್ಯದ ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆಗಳನ್ನು ಅದೇ ರೀತಿಯಾಗಿ ಮಾಡಬೇಕೆಂಬ ತೀರ್ಮಾನವನ್ನು ಮಾಡಿದ್ದೇನೆ. ಪ್ರಸಕ್ತ ಅಧಿವೇಶನವು ಮುಗಿದ ತಕ್ಷಣವೇ ನಾನೇ ಸ್ವತಃ ಆ ಎರಡು ಜಿಲ್ಲೆಗಳಿಗೆ ಹೋಗಿ, 3-4 ದಿನ ಅಲ್ಲಿಯೇ ಉಳಿದುಕೊಂಡು ಎಲ್ಲವನ್ನೂ ಪರಿಶೀಲಿಸುತ್ತೇನೆ. ಈಗಾಗಲೇ ವಸತಿ ಹಂಚಿಕೆ ಮಾಡಿದವರಿಗೆ ಪುನಃ ವಸತಿಯನ್ನು ನೀಡುವ ಅಪ್ಯವಸ್ಥೆಯನ್ನು ಸರಿಪಡಿಸಬೇಕು.

ಹಲವಾರು ವರ್ಷಗಳಿಂದ ವಸತಿ ಸೌಕರ್ಯವಿಲ್ಲದೇ ತೊಳಲಾಟಕ್ಕೊಳಗಾದವರ ನೂರಾರು ಅರ್ಜಿಗಳು ಇವತ್ತಿನವರೆಗೂ ಸಹ ಸ್ವೀಕೃತಿಗೊಳ್ಳುತ್ತಿವೆ. ಕೆಲವೊಂದು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಬೇಕು. ಶ್ರೀ ನಿರಾಣಿ ಹಣಮಂತ್ ರುದ್ರಪ್ಪರವರು ಬಹಳ ಬುದ್ಧಿವಂತ ಸದಸ್ಯರಾಗಿದ್ದಾರೆ. ಅವರ ಸಹೋದರ ಶ್ರೀ ಮುರೇಶ್ ನಿರಾಣಿ ಹಾಗೂ ಇವರು ಇಬ್ಬರೂ ತಾವು ಪ್ರತಿನಿಧಿಸುವ ಜಿಲ್ಲೆಗಳಿಗೆ ಯಾವ ಯಾವ ವ್ಯವಸ್ಥೆಗಳ ಅವಶ್ಯಕತೆ ಇದೆಯೋ ಅವೆಲ್ಲವನ್ನೂ ಸಹ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ನಮಗೆ ಯಾವುದೇ ಬೇಸರ ಮತ್ತು ಆಕ್ಷೇಪಣೆ ಇಲ್ಲ. ಸರ್ಕಾರದಿಂದ ಯಾವುದೇ ವ್ಯವಸ್ಥೆಗಳು ದೊರೆಯದಿದ್ದರೆ, ಅವುಗಳೆಲ್ಲವನ್ನೂ ಮಾಡಿಕೊಡುವ ಶಕ್ತಿ ಅವರುಗಳಿಗಿದೆ. ಆದರೆ ಒಂದು ಮಾತು ಸತ್ಯವಾಗಿದೆ. ಇವತ್ತಿನ ದಿವಸ ನಿಪ್ಪಾಣಿ ಮತ್ತಿತರೆ ಭಾಗಗಳಲ್ಲಿ ಬಡತನ ಹೇಗಿದೆ

ಎನ್ನುವ ಅಂಶಕ್ಕಿಂತ ಹೆಚ್ಚಾಗಿ ಯಾವ್ಯಾವ ರೀತಿಯ ಕೆಲಸಗಳನ್ನು ನಾವು ಅಲ್ಲಿ ಮಾಡುತ್ತಿದ್ದೇವೆ ಎನ್ನುವುದು ಅರ್ಥವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಚಿಂತನೆಗಳನ್ನು ಮಾಡಿದ್ದೇವೆ. 6,800 ಎಕರೆಗೂ ಮೇಲ್ಪಟ್ಟ ಜಾಗವನ್ನು ಸುಮಾರು 25 ವರ್ಷಗಳಿಂದ ಈಚೆಗೆ ಖರೀದಿಸಲಾಗಿದೆ. ಯಾವ ಕ್ಷೇತ್ರದಲ್ಲಿ ಸದಸ್ಯರುಗಳು 2-3 ಬಾರಿ ಚುನಾಯಿತರಾಗಿ ಬಂದಿದ್ದಾರೆ, ಅಂತಹ ಕಡೆಗಳಲ್ಲಿ ಆ ಜಾಗದಲ್ಲಿ ನಿವೇಶನಗಳನ್ನು ಗುರ್ತಿಸಿ, ಕೆಲವೊಂದು ಜನರಿಗೆ ಹಂಚಿಕೆಯೂ ಸಹ ಮಾಡಿದ್ದಾರೆ. ಹೀಗೆ ಮಾಡಿದಾಗ ಅರ್ಹ ಫಲಾನುಭವಿಗಳಿಗೆ ನಿವೇಶನವು ದೊರೆಯುತ್ತದೆ. ಎಲ್ಲಿಯೋ ಶೇಕಡಾ 1-2 ರಷ್ಟು ತಪ್ಪುಗಳಾಗಬಹುದು ಆದರೆ, ನಿವೇಶನವಿಲ್ಲದೇ, ಒಂದೇ ಕುಟುಂಬದ ಅಣ್ಣ-ತಮ್ಮಂದಿರು ಭಾಗ ಮಾಡಿಕೊಂಡು ಮೂರ್ನಾಲ್ಕು ಮನೆಗಳನ್ನು ಹೊಂದುತ್ತಾರೆ. ಇಂತಹ ವ್ಯವಸ್ಥೆಯಲ್ಲಾದ ಲೋಪಗಳನ್ನು ಸರಿಪಡಿಸುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಇದು ನನ್ನ ಪಾಪಿಯಲ್ಲಿನ ಸಣ್ಣ ಇಲಾಖೆಯಾಗಿದೆ. ಒಂದು ಕಡೆ ಕಂದಾಯ, ಮತ್ತೊಂದು ಕಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಹಾಗೂ ಮತ್ತೊಂದೆಡೆ ನಗರಾಭಿವೃದ್ಧಿ ಇಲಾಖೆಯ ಮಂತ್ರಿಗಳಿರುತ್ತಾರೆ. ಇವರುಗಳ ಮಧ್ಯದಲ್ಲಿ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡು, ಕತ್ತರಿಸಿದಂತೆ ಪರಿಸ್ಥಿತಿ ನನ್ನದಾಗಿದೆ. ಬೇರೆ ಸಚಿವರು ತಮಗೆ ಸಂಬಂಧಪಟ್ಟಿದ್ದನ್ನು ಮಾತ್ರವೇ ಹೇಳುತ್ತಾರೆ. ಒಂದು ಕಡೆ ಜಿಲ್ಲಾಧಿಕಾರಿ, ಮತ್ತೊಂದೆಡೆ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ, ಕಾರ್ಯನಿರ್ವಹಣಾಧಿಕಾರಿ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳಿರುತ್ತಾರೆ. ಈ ಮೂರು ಇಲಾಖೆಗಳ ಮಧ್ಯದಲ್ಲಿ ...

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಯಾರು ಹೆಚ್ಚು ಪವರ್‌ಫುಲ್ ಎಂದು ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಹೇಳಲಿ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಪ್ರಸ್ತುತ ವಿಷಯದಲ್ಲಿ ನಿರ್ದಿಷ್ಟ ರೂಪವನ್ನು ಕೊಡುವ ದೃಷ್ಟಿಕೋನದಿಂದ ಇವತ್ತಿನ ದಿಸವ ಸಾಕಷ್ಟು ಕಸರತ್ತು ಮಾಡಿ ಗಂಟೆಗಳ ಕಾಲ ಮಾತ್ರವಲ್ಲದೇ, ದಿನವೆಲ್ಲಾ ಕುಳಿತುಕೊಂಡು ಚರ್ಚೆ ಮಾಡಲಾಗಿದೆ. ಈ ವಿಚಾರದಲ್ಲಿ ಪಾರದರ್ಶಕತೆಯನ್ನು ತರಬೇಕು. ನನ್ನಂಥವನ ಕೈಯಲ್ಲಿಯಾದರೂ ಸಹ ಇದನ್ನು ಮಾಡುವುದಕ್ಕಾಗದಿದ್ದರೆ, ಇದು ಯಾವ ಹಂತದಲ್ಲಿ ನಿಲ್ಲುತ್ತದೆನ್ನುವ ದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ಕೆಲವರಿಗೆ ಹಿಡಿಸುವುದಿಲ್ಲ ಮತ್ತು ಕೆಲವರಿಗೆ ಬೇಸರವಾಗುತ್ತದೆ. ಬಹುತೇಕ ಬಡವರು ಮಳೆ ಬಂದಾಗ ರಾತ್ರಿಯ 1-2 ಗಂಟೆಯಂತಹ ಅವೇಳೆ ನನಗೆ ದೂರವಾಣಿ ಕರೆಗಳನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ

ನನಗೆ ಹೊಟ್ಟೆ ಉರಿಯುತ್ತದೆ. ನಮ್ಮ ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳಾದರೂ ಸಹ ಬಡವರಿಗೆ ಒಂದು ಗೂಡನ್ನು ಕೊಡಲಿಕ್ಕಾಗದಿದ್ದರೆ ಹೇಗೆ?

ಹಳ್ಳಿಗಳೆಡೆಗೆ ಹೋದರೆ, ಅಲ್ಲಿನ ಪಂಚಾಯಿತಿಗಳ ಅಧ್ಯಕ್ಷ ಮತ್ತು ಸದಸ್ಯರುಗಳ ವರ್ತನೆಯು ಸರಿಯಾಗಿರುವುದಿಲ್ಲ. ಶ್ರೀ ಯು.ಟಿ.ಖಾದರ್‌ರವರು ನಿನ್ನೆಯ ದಿನ ನನ್ನೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಈಗಾಗಲೇ ಮನೆಗಳನ್ನು ನೀಡುವುದಾಗಿ ಸರ್ಕಾರವು ಘೋಷಿಸಿದೆ, ಆದರೆ, ಪಂಚಾಯಿತಿ ಸದಸ್ಯರು ಮತ್ತು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅವರಿಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದರು. ಆ ತಕ್ಷಣದಲ್ಲೇ ನಾನು ಆದೇಶವೊಂದನ್ನು ಹೊರಡಿಸಿದೆನು. ಈ ಬಗ್ಗೆ ಪ್ರಶ್ನೆಯನ್ನು ಕೇಳಿದ ಮಾನ್ಯ ಸದಸ್ಯರಿಗೆ ಜನರಿಗೆ ಅವಶ್ಯಕವಾದ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಸರ್ಕಾರದ ಬಳಿ ಹಣವಿಲ್ಲವೆಂದು ಮಾತ್ರ ಹೇಳಲಿಚ್ಛಿಸುತ್ತೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಕ್ರಮವಾಗಿ ಗ್ರಾಮೀಣ ಪ್ರದೇಶಕ್ಕೆ 72,000/- ಮತ್ತು 48,000/- ರೂಪಾಯಿಗಳನ್ನು ಅಂದರೆ ಒಟ್ಟಾರೆಯಾಗಿ 1,20,000/- ರೂಪಾಯಿಗಳನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಕ್ರಮವಾಗಿ ನಗರ ಪ್ರದೇಶಗಳಿಗೆ 1,50,000/- ಮತ್ತು 1,20,000/-ರೂಪಾಯಿಗಳನ್ನು ಸಾಮಾನ್ಯರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 2,00,000/- ರೂಪಾಯಿಗಳನ್ನು ನೀಡಲಾಗುತ್ತದೆ. ಇಷ್ಟು ಮೊತ್ತದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಎರಡು ಬಾರಿ ಸಭೆಗಳನ್ನು ಮಾಡಿದ್ದರ ಹಿನ್ನೆಲೆಯಲ್ಲಿ, ಇದನ್ನು ಒಂದು ಹಂತಕ್ಕೆ ತರಲಾಗುತ್ತಿದೆ. ಯಾವ ವರ್ಷದಲ್ಲಿ ಮನೆಗಳನ್ನು ನಿರ್ಮಾಣಕ್ಕಾಗಿ ತೆಗೆದುಕೊಳ್ಳಲಾಗಿದೆಯೋ, ಆಯಾ ವರ್ಷದಲ್ಲಿಯೇ ಅವುಗಳನ್ನು ಪೂರ್ತಿಗೊಳಿಸಬೇಕು. ನಂತರದ ವರ್ಷಗಳಿಗೆ ನಿರ್ಮಾಣ ಕಾರ್ಯವು ಮುಂದೂಡುತ್ತಿದ್ದರೆ, ಅಲ್ಲಿ ಒಂದು ರೀತಿಯ ಗೊಂದಲಗಳಾಗುತ್ತಿದ್ದವು. ಹೀಗಾಗಿ ಇದನ್ನು ಒಂದು ಹಂತಕ್ಕೆ ತೆಗೆದುಕೊಂಡು ಬರಲಾಗಿದೆ. ಪ್ರಸಕ್ತ ಅಧಿವೇಶನವು ಪೂರ್ಣಗೊಂಡ ನಂತರ ಮುಂದಿನ ಗುರುವಾರದಂದು ಸಭೆ ಸೇರಿ, ಈ ವಿಚಾರದಲ್ಲಿ ರೂಪವೊಂದನ್ನು ನೀಡಿ, ಎಲ್ಲೆಲ್ಲಿ ಎಷ್ಟೆಷ್ಟು ಜಾಗ ಲಭ್ಯವಿದೆ ಎನ್ನುವುದರ ಬಗ್ಗೆ ಚರ್ಚಿಸಲಾಗುವುದು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ಶಾಸಕರಿಗೂ ಸಹ ಪತ್ರವನ್ನು ಬರೆಯಲಾಗುವುದು. ಎಲ್ಲರಿಗೂ ಸಹ ಒಂದು ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳುವ ಅಧಿಕಾರವಿದೆ ಎಂದು ತಿಳಿಸುತ್ತಾ, ತಾವು ಆಯ್ಕೆಗೊಂಡ ಕ್ಷೇತ್ರದಲ್ಲಿ ಯಾವುದಾದರೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ವಿಧಾನ ಪರಿಷತ್ತಿನ

ಸದಸ್ಯರಲ್ಲಿ ವಿನಂತಿಸುತ್ತೇನೆ. ಆಯ್ಕೆಗೊಂಡ ಪ್ರದೇಶದಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಉಪಾಧ್ಯಕ್ಷರಾಗಿರುತ್ತಾರೆ. ಈ ವಿಚಾರದಲ್ಲಿ ಎಲ್ಲವನ್ನೂ ಸಹ ಒಂದು ತಹಬದಿಗೆ ತರಲಾಗಿದೆ.

ವಸತಿ ರಹಿತರಿಗೆ ಮೂಲಭೂತ ಸೌಕರ್ಯಗಳಾದ ಮನೆ ಮತ್ತು ನಿವೇಶನಗಳನ್ನು ನೀಡುವುದು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ. ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ನಗರಸಭೆಯು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಯು ಈ ಕೆಲಸಗಳನ್ನು ಮಾಡಬೇಕು. ಅದೇ ರೀತಿಯಾಗಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಂಚಾಯಿತಿಗಳು ಈ ಕೆಲಸಗಳನ್ನು ಮಾಡಬೇಕು. ಯೋಜನೆಗೆ ಬೇಕಾದ ಎಲ್ಲಾ ಅನುದಾನವನ್ನು ನೀಡುವ ಸಂಪನ್ಮೂಲಗಳು ನಮ್ಮಲ್ಲಿ ಇಲ್ಲ. ಒಂದು ಮನೆಗೆ 5 ಲಕ್ಷ ರೂಪಾಯಿಗಳಷ್ಟು ಖರ್ಚಾಗುತ್ತದೆ; ಅದು ಹೇಗೆ ಆಯಿತು ಎಂದು ಮಾನ್ಯ ಸದಸ್ಯರಾದ ಶ್ರೀ ಶ್ರೀನಿವಾಸ ಮಾನೇರವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕಂದಾಯ ಸಚಿವರು ಹೇಳಿದರು. ದೊಡ್ಡ ದೊಡ್ಡ ವ್ಯವಸ್ಥೆಗಳನ್ನು ಮಾಡುವಾಗ, ಕೆಲವು ಕಟ್ಟುಪಾಡುಗಳಿಗೆ ನಾವು ಬಿದ್ದು ಒಂದು ರೀತಿಯ ಗೊಂದಲವುಂಟಾಗಿತ್ತು. ಇಲಾಖೆಗೆ ಹಂಚಿಕೆಯಾಗುವ ಅನುದಾನಗಳನ್ನು ಚೆಕ್ ಮೂಲಕವಲ್ಲದೇ ಆರ್.ಟಿ.ಜಿ.ಎಸ್. ವ್ಯವಸ್ಥೆಯ ಮುಖಾಂತರವೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಈ ವಿಚಾರವಾಗಿ ನಾನು ಶ್ರೀ ಮುರುಗೇಶ್ ನಿರಾಣಿ ಸಚಿವರೊಂದಿಗೆ ಮಾತನಾಡುತ್ತೇನೆ. ಸದಸ್ಯರ ವ್ಯಾಪ್ತಿಗೆ ಸೀಮಿತವಾಗಿರುವುದನ್ನು ನಾವು ಮಾಡುತ್ತೇವೆ. ಯಾವ ರೀತಿಯಾಗಿ ಜನರಿಗೆ ಮೂಲಭೂತ ಸೌಕರ್ಯವನ್ನು ನೀಡುವುದಕ್ಕೆ ಸಾಧ್ಯವೋ ಅವುಗಳೆಲ್ಲವನ್ನೂ ಸಂಕ್ಷಿಪ್ತವಾಗಿ ನೀಡಿದ್ದೇವೆ. ರಾಜ್ಯದಲ್ಲಿನ 224 ಕ್ಷೇತ್ರಗಳಲ್ಲಿಯೂ ಸಹ ಭಡತನವಿದ್ದು, ಸೂರಿಲ್ಲದವರು ಇದ್ದಾರೆ. ಹೀಗಾಗಿ ನನಗೆ ಸಾಧ್ಯವಾದ ಮಟ್ಟಿಗೆ, ಕೇವಲ ನಿಮ್ಮ ಕ್ಷೇತ್ರ ವ್ಯಾಪ್ತಿಗೆ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಸೂರಿಲ್ಲದಿರುವವರಿಗೆ ಸೂರನ್ನು ಒದಗಿಸುವ ವ್ಯವಸ್ಥೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದೇವೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ...

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಸಭಾಪತಿಯವರು:- ಪ್ರಶೋತ್ತರ ಅವಧಿಯಲ್ಲಿ ಯಾವುದೇ ರೀತಿಯ ಚರ್ಚೆಯನ್ನು ಮಾಡುವುದಕ್ಕೆ ನಾನು ಅವಕಾಶ ನೀಡುವುದಿಲ್ಲ. ಸದಸ್ಯರುಗಳು ಮಾತನಾಡುವುದು ಯಾವುದೂ ಸಹ ಕಡತಕ್ಕೆ ಹೋಗುವುದಿಲ್ಲ.

(ಈ ಹಂತದಲ್ಲಿ ಸಭಾಪತಿಯವರ ನಿರ್ದೇಶನದಂತೆ ನಡವಳಿಗಳನ್ನು ದಾಖಲಿಸಿರುವುದಿಲ್ಲ)

(ಗೊಂದಲ)

ಮುಂದಿನ ಪ್ರಶ್ನೆ ಶ್ರೀ ಬಸವರಾಜ ಪಾಟೀಲ್ ಇಟಗಿಯವರದ್ದು. **(ಗೊಂದಲ)** ಸದಸ್ಯರುಗಳು ಸಚಿವರೊಂದಿಗೆ ಕುಳಿತುಕೊಂಡು ಮಾತನಾಡಲಿ. ಇದಕ್ಕಾಗಿ ಸಚಿವರು ಸಮಯವನ್ನು ನಿಗದಿಪಡಿಸಲಿ. ಆಗ ಸದಸ್ಯರು ಚರ್ಚೆಯನ್ನು ಮಾಡಲಿ. ಈಗಿನ ಪ್ರಶೋತ್ತರ ಅವಧಿಯಲ್ಲಿ ನಾನು ಯಾವುದೇ ರೀತಿಯ ಚರ್ಚೆಯನ್ನು ಮಾಡುವುದಕ್ಕೆ ಅವಕಾಶವನ್ನು ನೀಡುವುದಿಲ್ಲ.

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ದಯಮಾಡಿ ಅರ್ಥಮಾಡಿಕೊಳ್ಳಿ. ತಿಳಿದವರಾದವರು ನೀವೇ ಹೀಗೆ ಮಾಡಿದರೆ ಹೇಗೆ? ನಾವು ಹೇಗೆ ಸದನವನ್ನು ನಡೆಸಬೇಕು? ದಯಮಾಡಿ ಸದಸ್ಯರುಗಳು ಇದನ್ನು ಚರ್ಚೆಗೆ ತೆಗೆದುಕೊಳ್ಳುವುದು ಬೇಡ; ಅದಕ್ಕೆ ನಾನು ಅವಕಾಶವನ್ನೂ ಸಹ ನೀಡುವುದಿಲ್ಲ. ಸಚಿವರು ವಿವರವಾದ ವಿಷಯವನ್ನು ತಿಳಿಸಿದ್ದು, ಅವರ ಬಳಿ ಚರ್ಚೆ ಮಾಡುವುದಕ್ಕೆ ನಾನು ಸಮಯವನ್ನು ನಿಗದಿಪಡಿಸುತ್ತೇನೆ. ಆಗ ಸದಸ್ಯರುಗಳು ಅವರೊಂದಿಗೆ ಕುಳಿತುಕೊಂಡು ಮಾತನಾಡಲಿ. ಈ ವಿಚಾರದಲ್ಲಿ ನಿಮಗೆ ಏನಾದರೂ ಸಮಸ್ಯೆ ಅಥವಾ ಗೊಂದಲಗಳಿದ್ದರೆ, ಅವುಗಳನ್ನು ಬಗೆಹರಿಸಿಕೊಳ್ಳಬಹುದು. ದಯಮಾಡಿ ಸದಸ್ಯರುಗಳೆಲ್ಲರೂ ಸಹ ಅರ್ಥ ಮಾಡಿಕೊಳ್ಳಬೇಕು. ಸಚಿವರೇ, ಸದಸ್ಯರುಗಳ ವಿಚಾರಗಳನ್ನು ತಿಳಿದುಕೊಂಡು ಅವರೊಂದಿಗೆ ಚರ್ಚಿಸಲು ಸಮಯವನ್ನು ನಿಗದಿಪಡಿಸಿ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಪ್ರಸ್ತುತ ವಿಷಯವು ಒಂದು ತಹಬದಿಗೆ ಬಂದಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ತರಲು ಅವಶ್ಯಕವಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಪ್ರಸಕ್ತ ಅಧಿವೇಶನವು ಪೂರ್ಣಗೊಂಡ ತಕ್ಷಣವೇ ಮುಂದಿನ

ಗುರುವಾರದೊಳಗೆ ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಮನೆಗಳನ್ನು ಹಂಚಿಕೆ ಮಾಡಲಾಗಿದೆ, ಪ್ರಗತಿಯಲ್ಲಿರುವ ಮನೆಗಳೆಷ್ಟು ಎಂಬ ಮಾಹಿತಿಯನ್ನು ಪಡೆದು, ಕಳೆದ ಮೂರು ವರ್ಷಗಳಲ್ಲಿ ಯಾವ ಕಾರಣಕ್ಕಾಗಿ ಮನೆಗಳ ಹಂಚಿಕೆಯಾಗಿಲ್ಲ, ಹಿಂದೆ ಅಧಿಕಾರದಲ್ಲಿದ್ದ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ಮನೆಗಳನ್ನು ಹಂಚಿಕೆ ಮಾಡಲಾಗಿದೆ ವರ್ಷವಾರು ಮಾಹಿತಿಯನ್ನು ಪಡೆಯಲಾಗುವುದು. ಈ ಹಿಂದೆ ನಮ್ಮ ಪಕ್ಷದ ಸರ್ಕಾರವು ಅಧಿಕಾರದಲ್ಲಿದ್ದಾಗ 10 ಲಕ್ಷದ ಮನೆಗಳ ಪೈಕಿ 6 ಲಕ್ಷದ ಮನೆಗಳ ನಿರ್ಮಾಣಕ್ಕಾಗಿ 3315 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನಂತರದಲ್ಲಿ ಅಧಿಕಾರಕ್ಕೆ ಬಂದ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಹಂಚಿಕೆ ಮಾಡಿತ್ತು. ಆಗ ನಿರ್ಮಾಣದ ವಿವಿಧ ಹಂತದಲ್ಲಿದ್ದ 6 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿತ್ತು. ಇನ್ನುಳಿದ 4 ಲಕ್ಷ ಮನೆಗಳಿಗೆ ಸಂಬಂಧಪಟ್ಟಂತೆ 2017-18 ಮತ್ತು ಅದರ ಹಿಂದಿನ ಸಾಲಿನಲ್ಲಿ ಎಷ್ಟೆಷ್ಟು ಅನುದಾನವನ್ನು ಮೀಸಲಿಡಲಾಗಿತ್ತು ಎನ್ನುವುದನ್ನು ತಿಳಿಸಲಾಗುವುದು.

(ಮುಂದು)

(874) 11.30 22-09-2021 ಸಿಎಸ್/ವಿಕೆ**ಶ್ರೀ ವಿ.ಸೋಮಣ್ಣ(ಮುಂದು):-**

ಎಷ್ಟು ಹಣ ಇದಕ್ಕಾಗಿ ಖರ್ಚಾಗಿದೆ ಎಷ್ಟು ಮನೆಗಳನ್ನು ಅಲಾಟ್ ಮಾಡಲಾಗಿದೆ. ಎನ್ನುವುದರ ಬಗ್ಗೆ ಆ ಸದನದಲ್ಲಿಯೂ ಕೂಡ ಚರ್ಚೆ ನಡೆಯುತ್ತಿದೆ. ನಾನು ಕೂಡ ಎರಡು ಸದನಗಳ ಸದಸ್ಯನಾಗಿ ಮತ್ತು 7 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಅದಕ್ಕಾಗಿಯೇ ಇದಕ್ಕೊಂದು logical end ತರಬೇಕೆನ್ನುವ ನಿಟ್ಟಿನಲ್ಲಿ ನಾವು ಕೆಲಸವನ್ನು ಮಾಡಿದ್ದೇವೆ. ಮಾನ್ಯ ಸದಸ್ಯರುಗಳ ಕಳಕಳಿ, ಸಾಮಾನ್ಯ ಜನರಿಗೆ ಇರುವ ತೊಂದರೆ ನಮಗೂ ಸಹ ಅರ್ಥವಾಗುತ್ತದೆ. 2016-17, 2017-18ನೇ ಸಾಲಿನಲ್ಲಿ ಏಕಕಾಲದಲ್ಲಿ 13 ಲಕ್ಷ ಮನೆಗಳನ್ನು ಅಲಾಟ್ ಮಾಡಿದರೆ ಅದಕ್ಕೆ ಬೇಕಾಗುವ ಸಂಪನ್ಮೂಲಗಳೇನು? ಅದಕ್ಕೆ 20000 ಕೋಟಿ ರೂಪಾಯಿಗಳು ಬೇಕಾಗುತ್ತಿತ್ತು. 2017-18ನೇ ಸಾಲಿಗೆ 8,00,532 ಮನೆಗಳನ್ನು ನಿರ್ಮಿಸಿ ಕೊಡಲಾಯಿತು. ಈಗ ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.

ಉಪಸಭಾಪತಿಯವರು:- ಈ ಸದನ ಮುಗಿದ ಮೇಲೆ ಮಾನ್ಯ ಸದಸ್ಯರುಗಳು ಸಚಿವರ ಜೊತೆಯಲ್ಲಿ ಸಮಾಲೋಚಿಸುವುದು ಸೂಕ್ತ. ಪ್ರಶೋತ್ತರ ಅವಧಿಯಲ್ಲಿ ದೀರ್ಘವಾದ ಚರ್ಚೆಗೆ ಅವಕಾಶ ಇರುವುದಿಲ್ಲ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಸದನದಲ್ಲಿ ಸಚಿವರು ಉತ್ತರ ನೀಡಿದ ಮೇಲೆ ಅದು ಸದನದ ಆಸ್ತಿ, ಆ ಹಿನ್ನೆಲೆಯಲ್ಲಿ ನಮಗೆ ಚರ್ಚೆಗೆ ಅವಕಾಶವನ್ನು ಮಾಡಿಕೊಡಬೇಕು.

ಉಪಸಭಾಪತಿಯವರು:- ಪ್ರಶ್ನೋತ್ತರ ಅವಧಿಯಲ್ಲಿ ದೀರ್ಘವಾಗಿ ಚರ್ಚೆ ನಡೆಸುವುದಕ್ಕೆ ಅವಕಾಶವಿಲ್ಲ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಗಳೇ, ಇರುವ ನಿಯಮವನ್ನು ಬದಲಾವಣೆ ಮಾಡಿ, ಅವಕಾಶ ಕೊಡಿ

ಶ್ರೀ ವಿ.ಸೋಮಣ್ಣ:- ತಾವೆಲ್ಲರೂ ಬಹಳ ಹಿರಿಯ ಸದಸ್ಯರು, ನನಗೆ ಎರಡು ಸದನಗಳು ಮುಖ್ಯವಾಗಿದೆ, ಏಕೆಂದರೆ ಎರಡು ಸದನಗಳ ಕಾರ್ಯವೈಖರಿ ಒಂದೇ ಆಗಿದೆ. ಮಾನ್ಯ ಸಭಾಪತಿಗಳು ಅನುಮತಿಯನ್ನು ನೀಡಿದರೆ ನಾನು ಈಗಲೂ ಸಹ ಚರ್ಚೆಗೆ ಸಿದ್ಧನಾಗಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರು ದೈವಮಾನವರು, ನಮ್ಮ ಸಮಸ್ಯೆಗಳನ್ನು ಕೇಳದೆಯೇ ಪರಿಹಾರವನ್ನು ಕೊಡುತ್ತಿದ್ದಾರೆ.

ಉಪಸಭಾಪತಿಯವರು:- ಕ್ಷಾಮಾವಕಾಶವನ್ನು ನೋಡಿಕೊಂಡು ಇದರ ಚರ್ಚೆಗೆ ಅವಕಾಶವನ್ನು ಮಾಡಿಕೊಡಲಾಗುವುದು.

ಶ್ರೀ ಹೆಚ್.ಎಂ.ರಮೇಶ್‌ಗೌಡ:-ಮಾನ್ಯ ಸಭಾಪತಿಯವರೇ, ಯಾವಾಗ ಸಮಯ ಕೊಡುತ್ತೀರಿ ಎಂಬುದನ್ನು ತಾವು ನಿರ್ದಿಷ್ಟವಾಗಿ ತಿಳಿಸಬೇಕಾಗುತ್ತದೆ.

ಉಪಸಭಾಪತಿಯವರು:- ಕುಳಿತುಕೊಳ್ಳಿ ರಮೇಶ್, ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕು. ಇದು ನಿಮ್ಮ ಪ್ರಶ್ನೆಯಲ್ಲ. ನಿರಾಣಿಯವರ ಪ್ರಶ್ನೆ ರಮೇಶ್‌ರವರ ದಯಮಾಡಿ ಕುಳಿತುಕೊಳ್ಳಿ.

ಉಪಸಭಾಪತಿಯವರು:- ಮಾನ್ಯ ಹೆಚ್.ಎಂ.ರಮೇಶ್‌ಗೌಡರವರು ಮಾತನಾಡಿದ್ದು ಯಾವುದು ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶಾನುಸಾರ ಮಾನ್ಯ ಹೆಚ್.ಎಂ.ರಮೇಶ್‌ಗೌಡರವರು ಮಾತನಾಡಿರುವುದನ್ನು ನಡವಳಿಗಳಲ್ಲಿ ದಾಖಲಿಸಿರುವುದಿಲ್ಲ.)

ಪ್ರಶ್ನೆ ಸಂಖ್ಯೆ 1280
(ಉತ್ತರವನ್ನು ಒದಗಿಸಲಾಗಿದೆ.)

ಶ್ರೀ ಬಸವರಾಜ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಗಳೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ಎಷ್ಟು ಹಾನಿಯಾಗಿದೆ ಎನ್ನುವುದನ್ನು ಕೂಡ ತಮ್ಮ ಉತ್ತರದಲ್ಲಿ ನಮೂದಿಸಿದ್ದಾರೆ. ಮೊದಲನೆಯದಾಗಿ ಈ ಎಂಡಿಆರ್ ರಸ್ತೆಗಳನ್ನು ಮತ್ತು ಎಸ್‌ಹೆಚ್ ಬ್ರಿಡ್ಜ್‌ಗಳನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆಯೇ ಅಥವಾ ಇನ್ನೂ ದುರಸ್ತಿಗೊಳಿಸಬೇಕಾಗಿದೆಯೇ ಎನ್ನುವುದರ ಬಗ್ಗೆ ಮಾನ್ಯ ಸಚಿವರು ಉತ್ತರಿಸಬೇಕು. ಎರಡನೆಯದಾಗಿ ನಮ್ಮ ರಾಯಚೂರು ಜಿಲ್ಲೆಯು ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುವ ಜಿಲ್ಲೆ. ಇಲ್ಲಿ ನದಿ ಪಾತ್ರದಲ್ಲಿರುವ ರಸ್ತೆಗಳು ಹೆಚ್ಚು ಮಳೆ ಬಂದಾಗ ನದಿನೀರು ಹೆಚ್ಚಾಗಿ ಪ್ರವಾಹ ಬಂದು ರಸ್ತೆಗಳು ಹಾಳಾಗುತ್ತಿವೆ. ಈಗ ಇಲಾಖೆವತಿಯಿಂದ ದೇವೂರು ನಿಂದ ಗಬ್ಬೂರಿಗೆ ಒಂದು ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ, ಅಲ್ಲಿನ standards ಪ್ರಕಾರ ರಸ್ತೆಗಳನ್ನು ಮಾಡಲಾಗುತ್ತಿದೆ. ನನ್ನ ಒಂದು ಮನವಿ ಏನಂದರೆ, ಎಲ್ಲೆಲ್ಲಿ back water ಬರುತ್ತದೆ, ಅಲ್ಲಿ ಸಿಸಿ ರಸ್ತೆಗಳನ್ನು ಮಾಡಬೇಕು. ಆ ಭಾಗದಲ್ಲಿ ಸಾಮಾನ್ಯ ರಸ್ತೆಗಳನ್ನು ಮಾಡುವುದಕ್ಕಿಂತ ಎಲ್ಲೆಲ್ಲಿ ನದಿಯ ನೀರು ಬರುತ್ತದೆ, ಅಲ್ಲೆಲ್ಲಾ ಸಿಸಿ ರಸ್ತೆಗಳನ್ನು ಮಾಡಿದರೆ 5 ವರ್ಷ ರಸ್ತೆಗಳ ಬಳಕೆ ಮಾಡಬಹುದು. ಅಲ್ಲಿಯೂ ಸಹ ಸಾಮಾನ್ಯ ರಸ್ತೆ ಮಾಡಿದರೆ ಮಳೆ ಬಂದಾಗ ಅದು ಒಡೆದುಹೋಗುವ ಸಾಧ್ಯತೆ ಇದೆ. ನಾನು ಈಗಾಗಲೇ concerned Executive Engineer ಜೊತೆಯಲ್ಲಿ ಮಾತನಾಡಿ, ಇವೆಲ್ಲಾ weak spots ಇದೆ, ಪ್ರತಿವರ್ಷ ಹೀಗಾಗುತ್ತದೆ. ಒಂದು ಸಲ ಸಿಸಿ ರಸ್ತೆಯನ್ನು ಮಾಡಿದರೆ ಅದು 5 ವರ್ಷಗಳಾದರೂ ಇರುತ್ತದೆ. ಅದನ್ನು ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ. ಹಿಂದೆ SHDP ರಸ್ತೆಗಳನ್ನು ಮಾಡಿದ್ದಾರೆ. ಆದರೆ ಯಾರು ಸಹ ಅದರ ನಿರ್ವಹಣೆಯನ್ನು ಮಾಡುತ್ತಿಲ್ಲ. ಅದನ್ನೆಲ್ಲಾ ಯಾರು ನಿರ್ವಹಣೆ ಮಾಡಬೇಕೆನ್ನುವುದನ್ನು ಸಹ ಮಾನ್ಯ ಸಚಿವರು ತಿಳಿಸಬೇಕು. 5-6 ವರ್ಷಗಳ ಹಿಂದೆ ಗಬ್ಬೂರು ನಿಂದ ಗೂಗಲ್‌ಗೆ SHDP ರಸ್ತೆಯನ್ನು ಮಾಡಲಾಗಿತ್ತು. ಈಗ ಆ ರಸ್ತೆ

ಸಂಪೂರ್ಣವಾಗಿ unportable ಆಗಿದೆ. ಹಾಗೆಯೇ ಸಚಿವರು ಗಬ್ಬೂರು ನಿಂದ ಮದನಕಲ್ಲಿನ ರಸ್ತೆಗೆ ಅನುದಾನ ಇಟ್ಟಿರುವುದಾಗಿ ತಿಳಿಸಿದ್ದಾರೆ, ಆದರೆ ಆ ರಸ್ತೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ಒಂದು ವರ್ಷದಿಂದ ಈ ರಸ್ತೆಗಳು ಎಷ್ಟು ಕಟ್ಟಿವೆ ಎಂದರೆ ಬಸ್ಸುಗಳೇ ಹೋಗುತ್ತಿಲ್ಲ. ಪ್ರತಿ ವರ್ಷ ಮಳೆ ಬಂದಾಗ ನದಿ ಪಕ್ಕದಲ್ಲಿರುವ ಗ್ರಾಮಗಳ ಹಳ್ಳಗಳಲ್ಲಿ ನದಿ ನೀರು ತುಂಬಿದಂತೆ ತುಂಬುತ್ತವೆ. ದೂದಗಂಗಾ ಮತ್ತು ವೇದಗಂಗಾ ನದಿಗಳ ಹಾಗೆ ನಮ್ಮ ಕಡೆಯಲ್ಲಿ streams ಇವೆ. ಏಕೆಂದರೆ ಮಳೆನೀರು ಮತ್ತು ಕೆನಲ್ ನೀರು ಕೂಡಿ ಬರುವಂತಹ streams ಇದೆ. ಸುಮಾರು 2 ರಿಂದ 3-4 ಸಾವಿರ ಕ್ಯೂಸೆಕ್ಸ್ ನೀರು ಹಳ್ಳಗಳಲ್ಲಿ ತುಂಬುತ್ತದೆ. ಇಂತಹ ಕಡೆಗಳಲ್ಲಿರುವ ಬ್ರಿಡ್ಜ್‌ಗಳನ್ನು ಉನ್ನತೀಕರಣಗೊಳಿಸಬೇಕು. ಎಲ್ಲೆಲ್ಲಿ ರಸ್ತೆಗಳು weak portion ಇವೆ ಅಲ್ಲೆಲ್ಲಾ ಸಿಸಿ ರಸ್ತೆಗಳನ್ನು ಮಾಡಬೇಕು. ಹಾಗೂ ತಕ್ಷಣವೇ ಈ ರಸ್ತೆಗಳನ್ನು portable ಮಾಡಬೇಕೆಂದು ಮಾನ್ಯ ಸಚಿವರನ್ನು ಕೇಳಿಕೊಳ್ಳುತ್ತೇನೆ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ವಿಶೇಷವಾಗಿ ಮುಂಬೈ-ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ 2017-18, 2018-19 2019-20ನೇ ಸಾಲಿನಲ್ಲಿ ಸತತವಾಗಿ 3-4 ವರ್ಷಗಳ ಕಾಲ ಪ್ರವಾಹ ಬಂದ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳು damage ಆಗಿಲ್ಲ. ರಾಯಚೂರು ಜಿಲ್ಲೆಯಲ್ಲಿ 22 ಕಡೆ ಸುಮಾರು 131 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳು damage ಆಗಿವೆ. ಇದರ ದುರಸ್ತಿಗಾಗಿ 465 ಲಕ್ಷ ರೂಪಾಯಿಗಳನ್ನು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ರಾಜ್ಯ ಹೆದ್ದಾರಿಗೆ ಕಿ.ಮೀ 1 ಲಕ್ಷದ ರೂಪಾಯಿಯಂತೆ ರಸ್ತೆಗಳ ನಿರ್ವಹಣೆಗಾಗಿ ಹಣವನ್ನು ಮಂಜೂರು ಮಾಡಲಾಗಿದೆ. ಅದು ಕಡಿಮೆಯಾದರೆ ಇನ್ನಷ್ಟು ಹಣವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ರಾಜ್ಯ ಹೆದ್ದಾರಿ 23 ಸಿಡಿ ರಸ್ತೆಗಳು ಹಾಳಾಗಿವೆ, ಅದರ ದುರಸ್ತಿಗಾಗಿ 233 ಲಕ್ಷ ರೂಪಾಯಿಗಳ ಅಂದಾಜನ್ನು ನಮ್ಮ ಇಲಾಖೆಯವರು ಮಾಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಎಂಡಿಆರ್ ರಸ್ತೆಗಳು 51 ಕಡೆಗಳಲ್ಲಿ damage ಆಗಿವೆ. 262 ಕಿ.ಮೀ ವಿಸ್ತೀರ್ಣದ ಈ ರಸ್ತೆಗಳು ಹಾಳಾಗಿವೆ. ಇದರ ದುರಸ್ತಿಗೆ ನಮ್ಮ ಇಲಾಖೆಯು 1936 ಲಕ್ಷ ರೂಪಾಯಿಗಳಷ್ಟು ಪ್ರಾಥಮಿಕ ಅಂದಾಜನ್ನು ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯ ನಿರ್ವಹಣೆಗಾಗಿ ನಾವು ಹಣಕಾಸನ್ನು ನೀಡಿದ್ದೇವೆ. ಈಗಾಗಲೇ ಗುಲ್ಬರ್ಗಾ ವಿಭಾಗಕ್ಕೆ ನಿನ್ನೆಯ ದಿವಸ 15

ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇನೆ. ಈ ಹಣದಿಂದ ಆ ಭಾಗದಲ್ಲಿ ತೀವ್ರವಾಗಿ ಹಾನಿಯಾಗಿರುವ non-motorable ರಸ್ತೆಗಳನ್ನು motorable ರಸ್ತೆಗಳನ್ನಾಗಿ ಮಾಡುವ ಪ್ರಯತ್ನವನ್ನು ಮಾಡಲಾಗುವುದು. ಹಾಗೆಯೇ ದೇವೂರು ನಿಂದ ಗಬ್ಬೂರು ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮಾಡಬೇಕೆಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಪದೇ ಪದೇ ಹಾಳಾಗುವ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡುವ ಅವಶ್ಯಕತೆ ಇರುತ್ತದೆ. ಯಾವುದು worst reach ಇದೆ, ಯಾವುದು ಸ್ವಲ್ಪ ದಿವಸಗಳಲ್ಲಿಯೇ ಹಾಳಾಗುತ್ತದೆ, ಅಂತಹ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲು ಹಣಕಾಸಿನ ಲಭ್ಯತೆ ನೋಡಿಕೊಂಡು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ. ಅವಶ್ಯಕತೆ ಇರುವ ಕಡೆಗಳಲ್ಲಿ ಸಿಸಿ ರಸ್ತೆಗಳನ್ನು ಮಾಡಲಾಗುವುದು. ಎಲ್ಲಿ ಮಳೆಯಿಂದ ಪದೇ ಪದೇ ರಸ್ತೆಗಳು ಹಾಳಾಗುತ್ತವೆ, ಎಲ್ಲಿ ರಸ್ತೆಗಳು non-motorable ಆಗಿವೆ, ಅಲ್ಲಿ ಸಿಸಿ ರಸ್ತೆಗಳನ್ನು ಮಾಡುವುದಕ್ಕೆ ಪ್ರಯತ್ನವನ್ನು ಮಾಡಲಾಗುವುದು.

ಶ್ರೀ ಬಸವರಾಜ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಗಳೇ, ನಮ್ಮಲ್ಲಿ ನದಿಯ ಬದಿಯಲ್ಲಿಯೇ ರಸ್ತೆಯಿದೆ. ಅದರ ಮೇಲೆ ಮತ್ತು ಕೆಳಗೆ paddy fields ಗಳಿವೆ. ಮಳೆ ಬಂದಾಗ paddy fields ನೋಳಗೆ ಸಿಕ್ಕಾಪಟ್ಟೆ ನೀರು ನುಗ್ಗುತ್ತದೆ. ಈ ಸಿಸಿ ರಸ್ತೆಗಳನ್ನು ಮಾಡುವುದಕ್ಕೆ ಮತ್ತು ರೆಗ್ಯೂಲರ್ ರಸ್ತೆಗಳನ್ನು ಮಾಡುವುದರಲ್ಲಿ ಬಹಳ ವ್ಯತ್ಯಾಸವೇನೂ ಬರುವುದಿಲ್ಲ. ಏಕೆಂದರೆ 2 ಕೋಟ್ ಡಾಂಬರ್ ಮತ್ತು 2 ಕೋಟ್ metal ಹಾಕಿ ಮಾಡುವುದಕ್ಕೆ ಸಾಕಷ್ಟು ಹಣ ಖರ್ಚಿಗೆ ಬರುತ್ತದೆ. ಅದಕ್ಕೆ ಹಾಕುವ ಹಣದಲ್ಲಿಯೇ ಇದನ್ನು ಮಾಡಬಹುದು. ಅದರಲ್ಲಿ ಸ್ವಲ್ಪ ವ್ಯತ್ಯಾಸ ಬರಬಹುದು. ಈ ನದಿಯ ಪಾತ್ರದಲ್ಲಿರುವ ರಸ್ತೆಗಳು ಏಲ್ಲೆಲ್ಲಿ ಹಾಳಾಗಿವೆ ಅಲ್ಲೆಲ್ಲಾ ಸಿಸಿ ರಸ್ತೆಗಳನ್ನು ಮಾಡಬಹುದು. ಈಗಾಗಲೇ ನಾವು ಗೂಗಲ್ ಟು ಗಾಗಲ್ ಎನ್ನುವ 1.2 ಕಿ.ಮೀ ಉದ್ದದ ಒಂದು ಗ್ರಾಮೀಣ ರಸ್ತೆ ಸಂಪೂರ್ಣವಾಗಿ ಸಿಂಕ್ ಆಗುತ್ತೆ. 1 ಕೋಟಿ ರೂಪಾಯಿಗಳನ್ನು ಕೊಟ್ಟು ಹೊಸ ರಸ್ತೆ ಮಾಡಿದರೂ ಸಹ ಅದು 1 ವರ್ಷದೊಳಗೆ ಸಿಂಕ್ ಆಗಿಬಿಡುತ್ತದೆ. ಅಂತಹ ಕಡೆಗಳಲ್ಲಿ ಸಿಸಿ ರಸ್ತೆಗಳನ್ನು ಮಾಡಿದರೆ 4-5 ವರ್ಷ ಆದರೂ ಬಾಳಿಕೆ ಬರುತ್ತವೆ ಎನ್ನುವುದು ನನ್ನ ಅನಿಸಿಕೆ.

ಶ್ರೀ ಸಿ.ಸಿ ಪಾಟೀಲ್:- ಮಾನ್ಯ ಸಭಾಪತಿಗಳೇ, ಅಂತಹ ರಸ್ತೆಗಳನ್ನು ಗುರುತಿಸಲಿಕ್ಕೆ ಇವತ್ತೇ ನಾನು ಅಧಿಕಾರಿಗಳಿಗೆ ಸೂಚನೆಯನ್ನು ನೀಡುತ್ತೇನೆ. ನಮ್ಮ ಪೂರಕ ಬಜೆಟ್‌ನಲ್ಲಿ ಹಣಕಾಸಿನ ಲಭ್ಯತೆ ಆದ ಕೂಡಲೇ ಆದ್ಯತೆ ಮೇರೆಗೆ ಸಿಸಿ ರಸ್ತೆಗಳನ್ನು ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ.

ಪ್ರಶ್ನೆ ಸಂಖ್ಯೆ 1212
(ಉತ್ತರವನ್ನು ಒದಗಿಲಾಗಿದೆ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೇ, ಮಾನ್ಯ ಸಚಿವರು ಅವರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ 2-3 ಪುಟಗಳಲ್ಲಿ ಸುದೀರ್ಘವಾಗಿ ಉತ್ತರ ನೀಡಿರುವುದಕ್ಕೆ ಮೊದಲಿಗೆ ಅವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ ಈ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಕಾರ್ಯಗತಕ್ಕೆ ಬಂದಿವೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 400 ಕಿ.ಮೀ ಉದ್ದ ಇರುವ ಕರಾವಳಿ ಪ್ರದೇಶದ ಸಮುದ್ರ ತೀರದಲ್ಲಿ ಜೀವನೋಪಾಯಕ್ಕಾಗಿ ಸಮುದ್ರದ ಮೇಲೆ ಅವಲಂಬಿತರಾಗಿರುವ ಮೀನುಗಾರರ ಬಹಳ ದೊಡ್ಡ ಜನ ಸಮುದಾಯವನ್ನು ನಾವೆಲ್ಲರೂ ನೋಡಿವೆ. ಘಟ್ಟದ ಮೇಲಿರುವವರಿಗೆ ಇವರ ಕಷ್ಟಸುಖಗಳು ಗೊತ್ತಾಗುವುದಿಲ್ಲ. ಆದರೆ ಮಾನ್ಯ ಸಚಿವರು ಸಹ ಕರಾವಳಿ ಪ್ರದೇಶದಿಂದ ಬಂದಿರುವ ಕಾರಣ ಇಲ್ಲಿನ ಪರಿಸ್ಥಿತಿಯ ಬಗ್ಗೆ ಅವರಿಗೆ ಸಂಪೂರ್ಣ ಅರಿವಿದೆ.

(ಮುಂದು)

(875)/22-9-2021/3-20/ಎಲ್‌ಎಂ/ವಿಕೆ

ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು):-

ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮೂರು ತಿಂಗಳಲ್ಲಿ ೨೦೦೦ ರೂಪಾಯಿಗಳನ್ನು ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಆ ಕಾರ್ಯಕ್ರಮ ನಿಂತು ಹೋಗಿದೆ. ನಾಡದೋಣಿಗಳಿಗೆ ಸಬ್‌ಸಿಡಿಯಲ್ಲಿ ೨೦೦ ಲೀಟರ್ ಸೀಮೆ ಎಣ್ಣೆಯನ್ನು ಕೊಡಲಾಗುತ್ತಿತ್ತು ಅದನ್ನು ಈಗ ೮೦ ಲೀಟರ್‌ಗೆ ಇಳಿಸಿದ್ದಾರೆ. ಮೀನುಗಾರರು ೪೦೦ ಲೀಟರ್‌ಗೆ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮೀನುಗಾರರು ಆಳವಾದ ಸಮುದ್ರದಲ್ಲಿ ಮೀನುಗಾರಿಕೆಗಾಗಿ deep sea ಹೋದಾಗ ಕೆಲವು ಅನಾಹುತಗಳಾಗುತ್ತದೆ. ಅಂತಹ ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗಿ ಸತ್ತವರ ಹೆಣವು ಸಿಗುವುದಿಲ್ಲ. ಹೆಣ ಸಿಗದಿದ್ದರೆ ಪರಿಹಾರದ ಹಣವನ್ನು ಕೊಡುವುದಿಲ್ಲ. ೬ ಲಕ್ಷ ರೂಪಾಯಿಗಳ ಪರಿಹಾರ ಹಣವನ್ನು ಕೊಡುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ ಹೆಣ ಸಿಗದಿದ್ದರೆ ಪರಿಹಾರವನ್ನು ಕೊಡುವುದಿಲ್ಲ ಇಂತಹ ಸಮಯದಲ್ಲಿ ಸರ್ಕಾರ ಯಾವ ರೀತಿಯ ಹೆಜ್ಜೆಯನ್ನು ಇಡುತ್ತದೆ

ಎನ್ನುವುದು ಬಹಳ ಮುಖ್ಯ. ಸತ್ತವರ ಕುಟುಂಬದವರು ತುಂಬಾ ಕಷ್ಟದಲ್ಲಿರುತ್ತಾರೆ. ಅವರಿಗೆ ಪರಿಹಾರವನ್ನು ಕೊಡುವುದಕ್ಕೆ ಏನಾದರೂ ಕ್ರಮ ತೆಗೆದುಕೊಳ್ಳಬೇಕು. ಕಾಣೆಯಾಗಿದ್ದಾನೆ ಎಂದು ಮಾತ್ರ ಎಫ್‌ಐಆರ್ ಆಗುತ್ತದೆ. ಸತ್ತಿದ್ದಾರೆ ಎಂದು ಎಲ್ಲಿಯೂ ಎಫ್‌ಐಆರ್ ಆಗದೆ ಇರುವುದರಿಂದ ಕುಟುಂಬದವರಿಗೆ ಪರಿಹಾರ ಸಿಗುವುದಿಲ್ಲ. ಪರಿಹಾರ ಪುಸ್ತಕದಲ್ಲಿ ಮಾತ್ರ ಉಳಿಯುತ್ತದೆ. ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ೪೦೦ ಲೀಟರ್‌ಗಳಷ್ಟು ಡಿಸೆಲ್ ಕೊಡಬೇಕು ಎಂದು ಇದೆ. ಸುಮಾರು ೪ ತಿಂಗಳಿಂದ ಡಿಸೆಲ್ ಕೊಡುತ್ತಿಲ್ಲ. ಮೀನುಗಾರರ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಲಾಸಿಗಳು ಎಂದು ಕರೆಯುತ್ತಾರೆ ಅವರಿಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ. ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಮೀನುಗಾರರ ವಿಚಾರದಲ್ಲಿ ಹಾಕಿಕೊಂಡಿದೆ. ಅದರಲ್ಲಿ ಈ ಕಾರ್ಮಿಕರಿಗೆ ೬೦ ವರ್ಷವಾದ ಮೇಲೆ pension ಕೊಡುವಂತಹ ಯೋಜನೆಯನ್ನು ಮಾಡಲು ಆಗುತ್ತದೆಯೇ ಎನ್ನುವುದನ್ನು ಸರ್ಕಾರ ಯೋಚನೆ ಮಾಡಬೇಕು.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಗಳೇ, ಸರ್ಕಾರದ ಯೋಜನೆಗಳು ಏನೇನು ಎನ್ನುವ ಎಲ್ಲಾ ಮಾಹಿತಿಯನ್ನು ಉತ್ತರದಲ್ಲಿ ಕೊಟ್ಟಿದ್ದೇವೆ. ಮಾನ್ಯ ಸದಸ್ಯರು ಹೇಳಿರುವಂತಹ ಪ್ರಮುಖ ಪ್ರಶ್ನೆ ಎಂದರೆ ಸಂಕಷ್ಟದಲ್ಲಿರುವವರಿಗೆ ಪರಿಹಾರವನ್ನು ಕೊಡುವ ಬಗ್ಗೆ. ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ದೋಣಿ ಮುಳಗಿ ಅಪಮೃತಗೊಂಡ ಸಮಯದಲ್ಲಿ ಸಂಬಂಧಪಟ್ಟವರ ಕುಟುಂಬದವರಿಗೆ ೬ ಲಕ್ಷ ರೂಪಾಯಿಗಳ ಪರಿಹಾರವನ್ನು ಕೊಡಬೇಕೆಂದು ಸರ್ಕಾರದ ಯೋಜನೆಯಲ್ಲಿದೆ. ಈ ರೀತಿಯ ಘಟನೆಗಳು ನಡೆದಾಗ ಕೆಲವು ಪ್ರಕರಣಗಳಲ್ಲಿ ಪರಿಹಾರವನ್ನು ಕೊಡುವ ಕೆಲಸವನ್ನು ಮಾಡಿದ್ದೇವೆ. ಕೆಲವು ದಿನಗಳ ಹಿಂದೆ ನಾಲ್ಕು ಜನರು ದೋಣಿ ಮುಳಗಿ ಮೃತಪಟ್ಟಿದ್ದಾರೆ ಅವರಿಗೆ ಪರಿಹಾರವನ್ನು ಕೊಡುವುದು ಬಾಕಿ ಇದೆ. ಇಲಾಖೆಯಿಂದ ಮಾಹಿತಿ ಬರಬೇಕಾಗಿದೆ. ಬಂದ ತಕ್ಷಣ ಪರಿಹಾರವನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಸೀಮೆ ಎಣ್ಣೆ ಬಗ್ಗೆ ಮಾನ್ಯ ಸದಸ್ಯರು ಉಲ್ಲೇಖ ಮಾಡಿದ್ದಾರೆ. ಅವರು ಹೇಳಿರುವುದು ಸರಿ ಇದೆ. ಡಿಸೆಲ್ ಸಮಸ್ಯೆಯು ಇದೆ. ಇದಕ್ಕೆ ಪರಿಹಾರವಾಗಿ ಏನೇನು ಮಾಡಬೇಕು ಎನ್ನುವ ಕಡೆಗೆ ಗಮನ ಕೊಡುವ ಕೆಲಸವನ್ನು ಮಾಡಿದ್ದೇವೆ. ಸೀಮೆ ಎಣ್ಣೆ ಮತ್ತು ಡಿಸೆಲ್‌ಗೆ ಸಂಬಂಧಪಟ್ಟ ಹಾಗೆ ಕೇಂದ್ರ ಸರ್ಕಾರದ ಸಹಕಾರವು ಬೇಕಾಗಿದೆ. ಈ ದೃಷ್ಟಿಯಿಂದ ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರವನ್ನು ಮಾಡಿದ್ದೇವೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದಲ್ಲಿ ಒಟ್ಟು ೧೨ ಯೋಜನೆಗಳು ಇವೆ. ಜಿಲ್ಲಾ ಪಂಚಾಯಿತಿಗಳಿಗೆ ಸಂಬಂಧಪಟ್ಟ ಹಾಗೆ ೪ ಯೋಜನೆಗಳು ಇವೆ. ಒಟ್ಟು ೧೬ ಯೋಜನೆಗಳಿವೆ. ಇವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಿಸುವ

ಕಡೆಗೆ ನಾನು ಗಮನವನ್ನು ಕೊಡುತ್ತೇನೆ. ಈ ಮಾತನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, ನಾನು ಒಬ್ಬ ಕಾರ್ಮಿಕ ಹೀಗಾಗಿ ವಾಸ್ತವಿಕವಾದ ಎಲ್ಲಾ ಸಮಸ್ಯೆಗಳು ನನಗೆ ಅರ್ಥವಾಗುತ್ತದೆ. ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಇವೆ ಆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಮಾನ್ಯ ಸದಸ್ಯರು ಕೊಟ್ಟಿರುವ ಎಲ್ಲ ಸಲಹೆಗಳನ್ನು ಸ್ವೀಕಾರ ಮಾಡಿಕೊಂಡು ಅವುಗಳ ಬಗ್ಗೆ ಗಮನ ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೇ, ಮಾನ್ಯ ಸಚಿವರಿಗೆ ಬಡವರ ಬಗ್ಗೆ ಬಹಳ ಕಾಳಜಿ ಇದೆ, ಅದರ ಬಗ್ಗೆ ನಾನು ಚಿರರುಣಿಯಾಗಿದ್ದೇನೆ. ಸಮುದ್ರದಲ್ಲಿ ಸತ್ತವರ ಬಗ್ಗೆ ಕಾಣಿಯಾಗಿದ್ದಾರೆ ಎಂದು ಎಫ್‌ಐಆರ್ ಆಗತ್ತೆ, ಆಗ ಅವರಿಗೆ ಪರಿಹಾರ ಕೊಡಲು ಯಾವ ರೀತಿ ಕ್ರಮ ತೆಗೆದುಕೊಂಡು ಪರಿಹಾರವನ್ನು ಕೊಡುತ್ತೀರಿ ಎನ್ನುವ ನನ್ನ ಪ್ರಶ್ನೆಗೆ ಮಂತ್ರಿಗಳಿಂದ ಉತ್ತರ ಬರಲಿಲ್ಲ. ಅದಕ್ಕೆ ಉತ್ತರವನ್ನು ಕೊಟ್ಟರೆ ಬಹಳ ಒಳ್ಳೆಯದು. ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮೀನುಗಾರರು ಸಹಕಾರಿ ಬ್ಯಾಂಕ್‌ನಲ್ಲಿ ತೆಗೆದುಕೊಂಡಿರುವ ಒಂದು ಲಕ್ಷ ರೂ.ಗಳ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ೮೦% ರಷ್ಟು ಮೀನುಗಾರರ ಸಾಲ ಇರುವುದು ಸಹಕಾರಿ ಬ್ಯಾಂಕ್‌ನಲ್ಲಿ. ಆದರೆ ೨೦%ರಷ್ಟು ಮಾತ್ರ ಬೇರೆ ಬ್ಯಾಂಕ್‌ಗಳಲ್ಲಿರುವುದು. ಬೇರೆ ಬ್ಯಾಂಕ್‌ಗಳಲ್ಲಿರುವ ಯಾವುದೇ ಸಾಲ ಮನ್ನಾ ಆಗಿರುವುದಿಲ್ಲ. ಮಾನ್ಯ ಮಾಧುಸ್ವಾಮಿಯವರೇ ಸ್ವಲ್ಪ ಇದರ ಕಡೆಗೆ ಗಮನ ಹರಿಸಬೇಕು. ಮೀನುಗಾರರಿಗೆ ಮನೆ ಇಲ್ಲ ಮಠ ಇಲ್ಲ. ಮನೆ-ಮಠ ಇರುವವರಿಗೆ ಸಾಕಷ್ಟು ಹಣವನ್ನು ಕೊಡುತ್ತೀರಾ, ಮೀನುಗಾರರಿಗೆ ಮನೆ,ಮಠ, ವಿಳಾಸವಿಲ್ಲ ಇವರ ಬಗ್ಗೆಯೂ ಸ್ವಲ್ಪ ಕಾಳಜಿವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇವರ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಪರಿಷ್ಕೃತ ಯೋಜನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಲಾಗಿದೆ. ನೇಕಾರಿಗೆ ಬಿಟ್ಟರೆ ಅತಿ ಹೆಚ್ಚು ಮಹಿಳೆಯರು ಉದ್ಯೋಗ ಮಾಡುತ್ತಿರುವುದು ಮೀನುಗಾರಿಕೆಯಲ್ಲಿ. ಆ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲವನ್ನು ಕೊಡಲು ಸಾಧ್ಯವಿದೆಯೇ ಎನ್ನುವುದನ್ನು ಸರ್ಕಾರ ಯೋಚನೆ ಮಾಡಬೇಕು. ಕರಾವಳಿ ಪ್ರದೇಶದಲ್ಲಿ ಮೀನು ಮಾರಾಟ ಮಾಡುವವರಲ್ಲಿ ೯೯% ರಷ್ಟು ಮಹಿಳೆಯರೇ ಇದ್ದಾರೆ. ಅವರಿಗೆ ಏನಾದರೂ ಸಹಾಯ ಧನ ಕೊಡಲು ಸಾಧ್ಯವೆ ಎನ್ನುವುದನ್ನು ನೋಡಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ಏನು ಕಡಿಮೆ ಇಲ್ಲ. ಬರತ್ತಾನೆ ಇರುತ್ತವೆ. ೭೦ ವರ್ಷದಿಂದ ಏನು ಆಗಿರುವುದಿಲ್ಲ ಎಂದು ತಾವು ಹೇಳುತ್ತಿರುತ್ತೀರಿ. ಸಮುದ್ರದ ತೀರದಲ್ಲಿ

ಹೂಳನ್ನು ತೆಗೆಯುವ ಕೆಲಸ ಎಷ್ಟು ವರ್ಷಗಳಿಂದ ನಿಂತಿದೆ ಎನ್ನುವುದನ್ನು ಮಂತ್ರಿಗಳು ಹೇಳಬೇಕು. ಸಣ್ಣ ಬಂದರುಗಳಲ್ಲಿ ಇರುವ ಕಾರ್ಮಿಕರಿಗೆ ಏನಾದರೂ ಪರಿಹಾರ ಕೊಡಲು ಆಗುತ್ತದೆಯೇ ಎನ್ನುವುದನ್ನು ಯೋಚನೆ ಮಾಡಬೇಕು.

ಶ್ರೀ ಎಸ್. ಅಂಗಾರ:- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಕಾಣೆಯಾದವರ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಕೇಳಿದ್ದಾರೆ. ಆ ರೀತಿ ಮೃತಪಟ್ಟವರ ಮಹಜ್ಜರ ವರದಿ ಪೊಲೀಸ್ ಇಲಾಖೆಯಿಂದ ಬರಬೇಕಾಗಿದೆ. ಈ ರೀತಿಯ ಘಟನೆಗಳಾದಾಗ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ನಮ್ಮ ಇಲಾಖೆ ಮಾಹಿತಿಯನ್ನು ಸಂಗ್ರಹ ಮಾಡಿಕೊಳ್ಳುತ್ತದೆ. ಆ ಎಲ್ಲಾ ಮಾಹಿತಿಯು ಬಂದ ಮೇಲೆಯೇ ನಾವು ಪರಿಹಾರವನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಈ ರೀತಿಯ ಪ್ರಕರಣಗಳಲ್ಲಿ ಇನ್ನು ನಾಲ್ಕು ಕುಟುಂಬಗಳಿಗೆ ಪರಿಹಾರವನ್ನು ಕೊಡುವುದು ಬಾಕಿ ಇದೆ. ಸಾಲ ಮನ್ನಾಕ್ಕೆ ಸಂಬಂಧಪಟ್ಟ ಹಾಗೆ, ಸದ್ಯಕ್ಕೆ ಖಚಿತ ಮಾಹಿತಿ ನನ್ನ ಹತ್ತಿರ ಇಲ್ಲ. ಆದರೆ ನನ್ನ ಮಾಹಿತಿ ಪ್ರಕಾರ ಸುಮಾರು ೧೨೦೦ ಮೀನುಗಾರರ ಸಾಲ ಮನ್ನಾ ಮಾಡುವುದು ಬಾಕಿ ಇದೆ. ಏಕೆಂದರೆ ಕೆಲವರ ಬ್ಯಾಂಕ್ ಅಕೌಂಟ್‌ನಲ್ಲಿ ರಿಜೆಕ್ಟ್ ಆಗಿದೆ, ಕೆಲವು name and their initials ಬದಲಾವಣೆಯಾಗಿ, ಹೆಸರುಗಳು ಬದಲಾವಣೆಯಾಗಿರುವಂತಹ ಸಮಸ್ಯೆಗಳು ಇವೆ. ಅಂತಹ ಮೀನುಗಾರರಿಗೆ ಈ ಸೌಲಭ್ಯ ಸಿಕ್ಕಿರುವುದಿಲ್ಲ. ಇದನ್ನು ಸರಿಪಡಿಸಿ ಆದಷ್ಟು ಬೇಗ ಉಳಿದವರ Co-operative bank ಸಾಲ ಮನ್ನಾ ಮಾಡಬೇಕೆಂದು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕೆಂದು ಹೇಳಿದ್ದಾರೆ ಅದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ ಏನು ಮಾಡಬೇಕು ಎನ್ನುವುದನ್ನು ವಿಚಾರ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 1208
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕಾಂತರಾಜ್ (ಬಿಎಂಎಲ್):- ಮಾನ್ಯ ಸಭಾಪತಿಗಳೆ, ಮುಜರಾಯಿ ಆಸ್ತಿ ಎಷ್ಟು, ಎಷ್ಟು ಆಸ್ತಿಯನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಎಷ್ಟು ಬಾಡಿಗೆದಾರರು ಇಲಾಖೆಯ ಮೇಲೆ ಮೊಕದಮೆ ಹಾಕಿದ್ದಾರೆ ಎಂದು ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಮುಜರಾಯಿ ಇಲಾಖೆಯವರು ತಮ್ಮ boundary ನ್ನು ನಿಗದಿಪಡಿಸಿರುವುದಿಲ್ಲ ಎಂದು ನಾನು ಹೇಳಬಯಸುತ್ತೇನೆ. ಮುಜರಾಯಿ ದೇವಸ್ಥಾನಗಳ ಆಸ್ತಿ ಒಂದು ಎಕರೆ, ಎರಡು ಎಕರೆ ಎಂದು ದಾಖಲೆಯಲ್ಲಿ ಇರಬಹುದು ಆದರೆ boundary ನ್ನು ನಿಗದಿಪಡಿಸಿಕೊಂಡಿರುವುದಿಲ್ಲ. ಮುಜರಾಯಿ ಇಲಾಖೆಯ ಆಸ್ತಿ encroachment ಆಗುತ್ತಿರುವುದು ಜಾಸ್ತಿಯಾಗಿದೆ. ಶಾಸಕರ ನಿಧಿಯಿಂದ ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ನಾವು ಯೋಚನೆ ಮಾಡಿದಾಗ ನಮಗೆ ತೊಂದರೆಯಾಗುತ್ತಿದೆ. ಆದ್ದರಿಂದ ನಾನು ಮುಜರಾಯಿ ಮಂತ್ರಿಗಳಲ್ಲಿ ಮುಜರಾಯಿ ಆಸ್ತಿಗೆ fencing ಮಾಡಬೇಕು ಮತ್ತು boundary fix ಮಾಡುವಂತಹ ಕೆಲಸವನ್ನು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

(ಮುಂದು)

(876)22-09-2021(11-50)bsd-bns

ಶ್ರೀ ಕಾಂತರಾಜು (ಬಿಎಂಎಲ್) (ಮುಂದು):

ತುಮಕೂರು ಜಿಲ್ಲೆಯಲ್ಲಿ ಮುಜರಾಯಿ ದೇವಸ್ಥಾನಗಳ ಹತ್ತಿರ ಬಾಡಿಗೆಗೆ ಕೊಟ್ಟಿದ್ದಾರೆ. ಅವುಗಳನ್ನು ದೇವಸ್ಥಾನಗಳ ಮುಂದೆ ಮತ್ತು attach ಆಗಿ ಕಟ್ಟಿದ್ದಾರೆ. ಭಕ್ತಾಧಿಗಳು ಜಾಸ್ತಿ ಬರುತ್ತಿದ್ದು, ಕೋವಿಡ್ ಸಮಯದಲ್ಲಿ distance maintain ಮಾಡಬೇಕು, ಈ ರೀತಿ ಬೇರೆ ಬೇರೆ ಕಾರಣಗಳಿದ್ದರೂ building ಅನ್ನು attach ಆಗಿ ಕಟ್ಟಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಕಟ್ಟಡಗಳನ್ನು ಹೇಗೆ ಬೇಕೋ ಹಾಗೆ ಕಟ್ಟಿ ದೇವಸ್ಥಾನಕ್ಕೆ ಹೋಗುವ ಮಾರ್ಗದ ಘನತೆಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈ ರೀತಿ ಮಾಡುವಾಗ technical team ತೆಗೆದುಕೊಂಡು ದೂರದಲ್ಲಿ ಕಟ್ಟುವ ಕೆಲಸ ಮಾಡಬೇಕು. ಇವತ್ತಿನ ಸಂದರ್ಭದಲ್ಲಿ ೧೦ ರಿಂದ ೨೦% ಹೊರತುಪಡಿಸಿದರೆ ಉಳಿದ ಕಡೆ ರಸ್ತೆ ಸಂಪರ್ಕ, ಹಳ್ಳಿಗಳು ಸೇರಿದಂತೆ ಅಭಿವೃದ್ಧಿಯಾಗಿವೆ. ಬಾಡಿಗೆಗೆ ಪ್ರಾಮುಖ್ಯತೆ ಕೊಡದೇ, ಮುಜರಾಯಿ ದೇವಸ್ಥಾನದಲ್ಲಿ garden ಮಾಡುವುದೋ ಅಥವಾ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವ

ಕೆಲಸ ಮಾಡಬೇಕು. ಹೇಗೆ ಬೇಕೋ ಹಾಗೆ ಕಟ್ಟಡವನ್ನು ಕಟ್ಟಿ ಅವು ಸರಿಯಾಗಿ use ಆಗುವುದಿಲ್ಲ. 20X30 feet ಸ್ಥಳವನ್ನು ಬಾಡಿಗೆಗೆ ಕೊಟ್ಟಿದ್ದರೆ, ಬಾಡಿಗೆದಾರರು ಆ ಸ್ಥಳಕ್ಕಿಂತ ಹೆಚ್ಚು ಆಕ್ರಮಿಸಿಕೊಂಡಿರುತ್ತಾರೆ. ಈ ಸಮಸ್ಯೆಯೂ ಇದೆ. ಇನ್ನು ಎಷ್ಟು ವರ್ಷಗಳ ಕಾಲ ಬೀದಿ ವ್ಯಾಪಾರಿಗಳನ್ನು ಜಾಸ್ತಿ ಮಾಡಿಕೊಳ್ಳುತ್ತಾರೆ? ನಾನು ಬೀದಿ ವ್ಯಾಪಾರಿಗಳನ್ನು ತೆಗೆದುಹಾಕಿ ಎಂದು ಹೇಳುತ್ತಿಲ್ಲ. ಆದರೆ ಇನ್ನು ಮುಂದೆಯಾದರೂ ಕಡಿಮೆ ಮಾಡಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಬೀದಿ ವ್ಯಾಪಾರ ಮಾಡಿಕೊಂಡು ಹೋಗುವ ಪರಿಸ್ಥಿತಿ ನಡೆದಿದೆ. ದಯಮಾಡಿ ಇದರ ಬಗ್ಗೆ ಗಮನಿಸಬೇಕು. ಅಂಗಡಿಗಳನ್ನು ದೇವಸ್ಥಾನದಿಂದ ದೂರದಲ್ಲಿ technically ಕಟ್ಟಲಿ ಹಾಗೂ fencing ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಕೋರುತ್ತೇನೆ.

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕಳಕಳಿಯನ್ನು ವ್ಯಕ್ತಪಡಿಸಿದ್ದು, ನಾವು ಅವರ ಜೊತೆಗಿದ್ದೇವೆ, ಅವರು ಹೇಳಿರುವ ರೀತಿಯಲ್ಲಿ ಸರ್ಕಾರವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಜಾಗಗಳನ್ನು survey ಮಾಡಿಸಬೇಕು ಹಾಗೂ fencing ಆಗಬೇಕೆಂದು ಹೇಳಿದ್ದಾರೆ. ನಿಜವಾಗಲೂ ಇದು ಆಗಲೇಬೇಕಾಗಿದೆ. ಆ ಚಿಂತನೆಯನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಎಷ್ಟು ಆಸ್ತಿಗಳನ್ನು ಹೊಟೇಲ್ ಮತ್ತು ಇತರ ಉದ್ದೇಶಗಳಿಗಾಗಿ ಗುತ್ತಿಗೆ ಮತ್ತು ಬಾಡಿಗೆಗೆ ಕೊಟ್ಟಿರುವ ಬಗ್ಗೆ report ಕೇಳಿದ್ದಾರೆ. ಪ್ರತಿ ಜಿಲ್ಲೆಯಿಂದ ಈ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಮಾಹಿತಿಯು ಬಂದ ತಕ್ಷಣ ಕೊಡುವ ವ್ಯವಸ್ಥೆ ಮಾಡುತ್ತೇನೆ. ಜೊತೆಗೆ ದೇವಸ್ಥಾನದ ಅಕ್ಕಪಕ್ಕ shopping complex ಗಳಿರಬಹುದು, ನಾವು ಕೊಟ್ಟ ಜಾಗವನ್ನು ಬಿಟ್ಟು ಹೊರಗೆ ಬರುತ್ತಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಏಕೆಂದರೆ ಕೋವಿಡ್ ಸಮಯದಲ್ಲಿ problems ಕೂಡ ಆಗುತ್ತಿದೆ. ನಾನು ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ದೇವಸ್ಥಾನಗಳಿಗೆ ಸಂಬಂಧಪಟ್ಟಂತೆ survey ಕಾರ್ಯಕ್ರಮ ಮತ್ತು ವ್ಯವಸ್ಥಿತ ಹಾಗೂ ಸುಸಜ್ಜಿತ ವಾತಾವರಣವನ್ನು ನಿರ್ಮಾಣ ಮಾಡುವುದು. ವಿಶೇಷವಾಗಿ ಮಲೆ ಮಹದೇಶ್ವರ ಪ್ರಾಧಿಕಾರ ಅಥವಾ ಕುಕ್ಕೆ ಸುಬ್ರಮಣ್ಯ ಪ್ರಾಧಿಕಾರ ಇರಬಹುದು, ಅಲ್ಲಿ systematic ಆಗಿ ಯಾವ ರೀತಿ ಮಾಡಬಹುದು ಎಂದು ಯೋಜನೆಗಳನ್ನು ಹಮ್ಮಿಕೊಂಡಿರುವಂತೆ ರಾಜ್ಯದಲ್ಲಿರುವ 'A' grade, 'B' grade ದೇವಸ್ಥಾನಗಳ ಸ್ಥಳಗಳಿಗೂ compound ಅಥವಾ fencing ಹಾಕುವುದು, ವ್ಯವಸ್ಥಿತವಾದ ಮಳಿಗೆ ಮಾಡುವುದು, ದೇವಸ್ಥಾನಕ್ಕೆ ಬರುವ ಜನರಿಗೆ parking ವ್ಯವಸ್ಥೆ ಹಾಗೂ ತೊಂದರೆಯಾಗಬಾರದೆಂಬ ದೃಷ್ಟಿಯಲ್ಲಿ ಕ್ರಮ ವಹಿಸಲು ಚಿಂತನೆ ಮಾಡಿದ್ದೇವೆ. ಬರುವ ದಿನಮಾನಗಳಲ್ಲಿ ಈ ಕೆಲಸ ಮಾಡುತ್ತೇವೆ.

ಶ್ರೀ ಕಾಂತರಾಜ್ (ಬಿಎಂಎಲ್):- ಮಾನ್ಯ ಸಭಾಪತಿಯವರೇ, ಉತ್ತರದಲ್ಲಿ ಕೇವಲ ೬೨ ಪ್ರಕರಣಗಳ ಬಗ್ಗೆ ತಿಳಿಸಿದ್ದು, ಇನ್ನೂ ಜಾಸ್ತಿ ಪ್ರಕರಣಗಳು ಇದ್ದು, ಮಾಹಿತಿಯನ್ನು ಕೊಟ್ಟಿಲ್ಲ. ನಮ್ಮ ಜಿಲ್ಲೆಯಲ್ಲಿ ಸುಮಾರು ೩೦-೪೦ ಪ್ರಕರಣಗಳಿವೆ. ಮಾನ್ಯ ಕಾನೂನು ಸಚಿವರು ಸದನದಲ್ಲಿದ್ದು, ತಮ್ಮ ಮೂಲಕ ಅವರಿಗೆ ಮನವಿ ಮಾಡುತ್ತೇನೆ. ಸರ್ಕಾರಿ ಕೆಲಸ ದೇವರ ಕೆಲಸ, ದೇವರೇ ಮಾಡಲಿ ಎಂದು ಬಿಟ್ಟುಬಿಟ್ಟಿದ್ದಾರೆ. ದಯಮಾಡಿ ಅಧಿಕಾರಿಗಳಿಗೆ ತಿಳಿಸಬೇಕು. ಈ ಪ್ರಕರಣಗಳಿಗೆ lawyer ಗಳನ್ನು ಇಟ್ಟುಕೊಂಡು ಒಂದೊಂದು ಪ್ರಕರಣಕ್ಕೂ ೧೫-೨೦-೩೦ ವರ್ಷಗಳು ಎಳೆಯುತ್ತಾರೆ. ಆದರೆ ನಮ್ಮ ಸ್ವಂತ ಪ್ರಕರಣಗಳಾದರೆ ಕಷ್ಟವೋ ಸುಖವೋ ಎಂಬಂತೆ ಹಿಂದೆ ಬಿದ್ದು ಬಿದಾರು ವರ್ಷಗಳಲ್ಲಿ ತೀರ್ಮಾನ ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ. ಆದರೆ ಸರ್ಕಾರಿ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ ಅವು ಅಲ್ಲೇ ಇರುತ್ತವೆಯೇ ಹೊರತು ಇನ್ನಲ್ಲಿಗೂ ಬರುವುದಿಲ್ಲ. Officers ಇಂತಹವುಗಳಿಗೆ interest ಕೊಡುವುದಿಲ್ಲ. ಅವರ ಅಪ್ಪನ ಮನೆಯ ಆಸ್ತಿ ಹೋಗಬೇಕೇನೂ ಎಂಬ ಮನೋಭಾವನೆ ಅವರಲ್ಲಿರಬೇಕು. ಇದನ್ನು ಕಾಲಮಿತಿಯೊಳಗೆ ಮಾಡಬೇಕು. ಇದಲ್ಲದೇ long date ಗಳನ್ನು ತೆಗೆದುಕೊಳ್ಳುವುದು ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಜರಾಯಿ ಮತ್ತು ಮನೆ ಕಟ್ಟಿಕೊಂಡಿರುವವರಿಗೆ ಒಂದು ವ್ಯಾಜ್ಯ ನಡೆಯುತ್ತಿದ್ದು, ಇದು ಸುಮಾರು ೧೨-೧೩ ವರ್ಷಗಳಿಂದ ನಡೆಯುತ್ತಿದೆ. ಈ ಸಮಸ್ಯೆ State ಪೂರ್ತಿ ಇದ್ದು, ಒಳ್ಳೆಯ lawyer ಗಳನ್ನು ಇಡುವಂತೆ officer ಗಳಿಗೆ ಹೇಳಬೇಕು. ಯಾರನ್ನೋ ನೇಮಕ ಮಾಡಿ, ಅವರು ಬಂದರು, ಹೋದರು ಎನ್ನುವಂತೆ ಇರುತ್ತದೆ. ಮಾನ್ಯ ಕಾನೂನು ಮಂತ್ರಿಗಳು ಇದರ ಬಗ್ಗೆ ಗಮನಹರಿಸಬೇಕು.

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್:- ಮಾನ್ಯ ಸದಸ್ಯರಲ್ಲಿ ವಿನಂತಿ ಮಾಡುವುದೇನೆಂದರೆ, ದಯಮಾಡಿ ನಮ್ಮಲ್ಲಿ ವಿಶ್ವಾಸ ಇಡಬೇಕು, ಸರ್ಕಾರ ಇದರ ಪರವಾಗಿದೆ. ೬೨ ಪ್ರಕರಣಗಳಿಗಿಂತ ಹೆಚ್ಚು ಇದೆ ಎಂದು ಹೇಳುತ್ತಿದ್ದು, ಅದರ ಬಗ್ಗೆ ಅಧಿಕಾರಿಗಳ ಸಭೆ ಕರೆದು ಮಾತನಾಡುತ್ತೇನೆ. ಕಾನೂನು ಸಚಿವರ ಬಳಿ ಮಾತನಾಡಿ, ಅಗತ್ಯ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ 1158**(ಉತ್ತರವನ್ನು ಲಗತ್ತಿಸಿದೆ)**

ಶ್ರೀ ಪ್ರದೀಪ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಉತ್ತರ ಕೊಟ್ಟಿದ್ದು, ಇನ್ನು ಎಷ್ಟು ಆಸ್ಪತ್ರೆಗಳನ್ನು ಕಟ್ಟಬೇಕೆಂದು ಯೋಚಿಸಿದ್ದಾರೆ ಹಾಗೂ RIDF ಯೋಜನೆ ಎಂದರೆ ಏನು ಎಂಬುದನ್ನು ತಿಳಿಸಬೇಕು. ಮಾನ್ಯ ಸಚಿವರಾದ ಅಂಗಾರರವರು ಪ್ರಶ್ನೆಗೆ ಉತ್ತರಿಸುತ್ತಿರುವುದರಿಂದ ಅವರಿಗೆ ಈ ವಿಚಾರದ ಉತ್ತರ ಗೊತ್ತಿದ್ದರೆ ಕೊಡಲಿ, ಇಲ್ಲದಿದ್ದರೆ ಮಾನ್ಯ ಮಂತ್ರಿಗಳ ಕಡೆಯಿಂದ ಉತ್ತರ ಕೊಡಿಸಿದರೆ ಸಾಕು.

ಶ್ರೀ ಎಸ್. ಅಂಗಾರ (ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ ಸಚಿವರು) (ಪಶುಸಂಗೋಪನೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಉತ್ತರದಲ್ಲಿ ಸ್ಪಷ್ಟವಾಗಿ ಹೇಳಿದ್ದು, ಧಾರವಾಡ, ಗದಗ್ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪಶು ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಅವಶ್ಯಕತೆ ಇರುವಲ್ಲಿ ಮಾಡಲು NABARD, RIDF ಗಳಲ್ಲಿ ಅವಕಾಶವಿದೆ. ಆ ರೀತಿಯ ಪ್ರಸ್ತಾವನೆ ಬಂದರೆ ಸರ್ಕಾರವು ಆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತದೆ.

ಪ್ರಶ್ನೆ ಸಂಖ್ಯೆ 1136

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದು, ನನ್ನ ಪ್ರಶ್ನೆ ಏನೆಂದರೆ, ' ಪಹಣಿಯಲ್ಲಿರುವ ಖಾಯಂ ಬೆಳೆ ಕಾಲದಲ್ಲಿ ತೆಂಗು, ಅಡಕೆ, ಖಾಯಂ ಬೆಳೆಗಳೆಂದು ನಮೂದು ಮಾಡಲು ಬಗ್ಗೆ ಕ್ರಮ ಕೈಗೊಳ್ಳದಿರುವುದರಿಂದ ರೈತರಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಬೆಳೆಗಳನ್ನು ಖಾಯಂ ಬೆಳೆ ಕಾಲದಲ್ಲಿ ನಮೂದು ಮಾಡಲು ಯಾವಾಗ ಕ್ರಮ ಕೈಗೊಳ್ಳಲಾಗುವುದು;' ಎಂದು ಕೇಳಿದ್ದೇನೆ. ಅವರು ಉತ್ತರದಲ್ಲಿ ಪಹಣಿಯಲ್ಲಿರುವ ಖಾಯಂ ಬೆಳೆ ಕಾಲದಲ್ಲಿ ತೆಂಗು, ಅಡಕೆ ಖಾಯಂ ಬೆಳೆಗಳೆಂದು ನಮೂದು ಮಾಡುವ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಇವರು ತೆಂಗನ್ನು ಕಾಲದಲ್ಲಿ ನಮೂದು ಮಾಡುವ ಬಗ್ಗೆ ಪ್ರಶ್ನೆ ಕೇಳಿದ ಮೇಲೆ ಕ್ರಮ ಕೈಗೊಳ್ಳುತ್ತಿರಬಹುದು. ಇದಕ್ಕೆ ಮೊದಲು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅನೇಕ ವಿಧವಾದ ಅನುಕೂಲಗಳಿವೆ. RTC ಯಲ್ಲಿ ತೆಂಗು, ಅಡಕೆ ಎಂದು ದಾಖಲಾಗದಿದ್ದರೆ ರೈತರಿಗೆ ಸರ್ಕಾರದ ಯಾವ ಯೋಜನೆಗಳು ತಲುಪುವುದಿಲ್ಲ. ನಾನು ಮಂಡ್ಯ ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಕೇಳಿದ್ದು, ಇಡೀ ಕರ್ನಾಟಕ ರಾಜ್ಯದಾದ್ಯಂತ ಈ ಬಗ್ಗೆ ಎಲ್ಲಾ Village Accountant, Tahsildar ಗಳಿಗೆ ನಿರ್ದೇಶನ ನೀಡಿ ಕಾಲದಲ್ಲಿ ತೆಂಗು, ಅಡಕೆ ಅಥವಾ ಬೇರೆ ಬೆಳೆಗಳನ್ನು ನಮೂದು ಮಾಡಬೇಕು. ಜೊತೆಗೆ ಹಿಂಗಾರು ಬೆಳೆಗಳಲ್ಲಿ ಎಳ್ಳು, ಹಲಸಂದೆ, ಜೋಳ ಮತ್ತು ಮುಂಗಾರು ಬೆಳೆಗಳಾದ ರಾಗಿ, ಹುರುಳಿ, ಭತ್ತದ ಬೆಳೆಗಳನ್ನು ಕಾಲದಲ್ಲಿ ಸೇರಿಸಿದರೆ ರೈತರಿಗೆ ಉಪಯೋಗವಾಗುತ್ತದೆ. ಅವರು ಭತ್ತ, ರಾಗಿಯಂತಹ ಬೆಳೆಗಳನ್ನು APMC ನಲ್ಲಿ ಮಾರಾಟ ಮಾಡುವಾಗ RTC ಕಾಲದಲ್ಲಿ ನಮೂದು ಇಲ್ಲದಿದ್ದರೆ ಖರೀದಿಸುವುದಿಲ್ಲ. ವಾಸ್ತವಿಕದ ನೆಲೆಗಟ್ಟಿನಲ್ಲಿ ರೈತರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಬಹುಶಃ ಈ ಸಮಸ್ಯೆ ಇಡೀ ರಾಜ್ಯದಲ್ಲಿದೆ.

ಇನ್ನು ಸರ್ಕಾರವು ಮಂಜೂರು ಮಾಡಿದ ಭೂಮಿಯ ದುರಸ್ತು ಮಾಡುವ ಸಂಬಂಧ ಏಕವ್ಯಕ್ತಿ ಪ್ರಕರಣ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಜಾರಿಯಲ್ಲಿದೆಯೇ; ಇಲ್ಲದಿದ್ದಲ್ಲಿ ಇದಕ್ಕೆ ಕಾರಣಗಳೇನು; ಎಂಬ ಪ್ರಶ್ನೆಯನ್ನು ಕೇಳಿದ್ದೇನೆ. ಇದಕ್ಕೆ ಉತ್ತರವಾಗಿ ಸರ್ಕಾರವು ಮಂಜೂರು ಮಾಡಿದ ಭೂಮಿಯ ದುರಸ್ತು ಮಾಡುವ ಸಂಬಂಧ ಇಲಾಖೆಯಲ್ಲಿ ಏಕವ್ಯಕ್ತಿ ಪ್ರಕರಣ ಜಾರಿಯಲ್ಲಿದೆ ಎಂದು ಹೇಳಿದ್ದಾರೆ. ಇದು ಇಡೀ

ರಾಜ್ಯದಲ್ಲಿಯೂ, ಮೊದಲು ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರವನ್ನು ನಂತರ Tahsildar ರಿಗೆ ಕೊಟ್ಟಿದ್ದಾರೆ.

(ಮುಂದು)

(877)/22.09.2021/12.00/ಹೆಚ್‌ವಿ:ಬಿಎನ್‌ಎಸ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್.ಅಪ್ಪಾಜಿಗೌಡ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಯಾವ ತಹಸೀಲ್ದಾರ್ ಸಹ ಇಲ್ಲಿಯವರೆಗೆ ಏಕ ವ್ಯಕ್ತಿ ಪ್ರಕರಣವನ್ನು ಮಾಡಿಲ್ಲ. ಇದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟೀಕರಣವನ್ನು ನೀಡಬೇಕೆಂದು ಬಯಸುತ್ತಿದ್ದೇನೆ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಖಾಯಂ ಬೆಳೆಗಳಾಗಿರುವ ತೆಂಗು ಮತ್ತು ಅಡಿಕೆಗಳನ್ನು ನಮೂದು ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆಯೇ ಎನ್ನುವುದು ಅವರ ಮೊದಲನೆಯ ಪ್ರಶ್ನೆಯಾಗಿದೆ. ಈಗಾಗಲೇ ಕೃಷಿ ಇಲಾಖೆ ಮತ್ತು ಇ-ಆಡಳಿತ ಇಲಾಖೆಯ **Centre for e-Governance** ಅವರು ಅಭಿವೃದ್ಧಿಪಡಿಸಲಾಗಿರುವ ಸಮೀಕ್ಷೆ ತಂತ್ರಾಂಶದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಆ ಮಾಹಿತಿಯ ಪ್ರತಿಯನ್ನು ಮಾನ್ಯ ಸದಸ್ಯರಿಗೂ ಕಳುಹಿಸಿಕೊಡುತ್ತೇನೆ. ಪ್ರತಿ ಜಿಲ್ಲೆಯಲ್ಲಿ ಯಾವಯಾವ ತಾಲ್ಲೂಕುಗಳಲ್ಲಿ ಯಾವ ರೀತಿಯ ಖಾಯಂ ಬೆಳೆಗಳನ್ನು ಬೆಳೆಯಲಾಗುತ್ತದೆ ಎನ್ನುವುದನ್ನು ಶೇಕಡಾ 90ರಷ್ಟು ನಮೂದು ಮಾಡಲಾಗಿದೆ. ಇನ್ನೂ ಶೇಕಡಾ 10ರಷ್ಟು ಮಾತ್ರ ಬಾಕಿ ಉಳಿದಿದೆ. ಅದನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವುದಕ್ಕೆ ಸೂಚನೆಯನ್ನು ನೀಡುತ್ತೇನೆ ಮತ್ತು ಅವರಿಗೊಂದು ಪಟ್ಟಿಯನ್ನು ಸಹ ಕೊಡುತ್ತೇನೆ.

ಎರಡನೆಯದಾಗಿ, ಆರು ತಿಂಗಳಿಗೊಮ್ಮೆ ಬೆಳೆ ವಿನ್ಯಾಸವನ್ನು ಬದಲಾವಣೆ ಮಾಡುತ್ತಿರುತ್ತಾರೆ. ಇದನ್ನು ಸಹ ಕೃಷಿ ಇಲಾಖೆಯವರು ಅಪ್‌ಡೇಟ್ ಮಾಡುತ್ತಾರೆ. ನಿರಂತರವಾಗಿ ಈ ಕೆಲಸವನ್ನು ಮಾಡುವುದಕ್ಕೆ ಗ್ರಾಮ ಮಟ್ಟದಲ್ಲಿ ಒಬ್ಬ ವ್ಯಕ್ತಿ ಇರುತ್ತಾರೆ. ಅವರು ಅಪ್‌ಲೋಡ್ ಮಾಡುತ್ತಿರುತ್ತಾರೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತಿದ್ದೇವೆ.

ಇನ್ನೂ ಮೂರನೆಯದಾಗಿ, ಏಕ ವ್ಯಕ್ತಿ ದುರಸ್ತಿ ಮಾಡುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕಾನೂನು ಜಾರಿಯಲ್ಲಿದೆ. ಸರ್ಕಾರದಿಂದ land grant ಆಗಿರುವ ಜಮೀನಿನ ಬಗ್ಗೆ ಅವರ ಪ್ರಶ್ನೆ ಇದೆ. ನಮ್ಮ ಕಂದಾಯ ಇಲಾಖೆಯ ಕಳೆದ 50-60 ವರ್ಷಗಳ ಹಿಂದಿನ ಇತಿಹಾಸವನ್ನು ಹೇಳುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ಏನಾಗಿದೆಯೆಂದರೆ, 100 ಎಕರೆ ಇದ್ದರೆ 200 ಎಕರೆ ಎಂದು ಮಾಡಿಕೊಟ್ಟಿದ್ದಾರೆ. ಮೊದಲು 100 ಎಕರೆ land grant ಕೊಟ್ಟಿರುತ್ತಾರೆ ತಹಸೀಲ್ದಾರ್ ನಿವೃತ್ತಿ ಹೊಂದಿದ ನಂತರ ಅದು 200 ಎಕರೆಗೆ ಹೋಗಿ ಮುಟ್ಟಿರುತ್ತದೆ. ಈ ಸಮಸ್ಯೆಗೆ ಮೂಲ ಯಾರೆಂದು ಹುಡುಕುವುದು ಹೇಗೆ ಸಾಧ್ಯ? ಮತ್ತೊಂದು ಸಮಸ್ಯೆಯೆಂದರೆ, ಒಬ್ಬರ ಹೆಸರಿಗೆ land grant ಆಗಿರುತ್ತದೆ, ಅದು ಮತ್ತೊಬ್ಬರ ಸ್ವಾಧೀನದಲ್ಲಿರುತ್ತದೆ. ಇಂತಹ ದೊಡ್ಡ ಸಮಸ್ಯೆಗಳು ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ತಲೆದೋರಿದೆ. ಈಗ ನಮ್ಮ ಅಧಿಕಾರಿಗಳ ಜೊತೆಗೆ ಈ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆ. ಏನಾದರೊಂದು ಕ್ರಮವನ್ನು ತೆಗೆದುಕೊಂಡು ಓನ್ ಟೈಂ ಪರಿಹಾರವನ್ನು ಹುಡುಕಬೇಕಾಗಿದೆ. ಅದಕ್ಕಾಗಿ ಜೈಷ್ಠತೆಯನ್ನು, ಸ್ವಾಧೀನ ಅಥವಾ ಒಡೆತನವನ್ನು ಪರಿಗಣನೆಗೆ ತೆಗೆದುಕೊಂಡು ಏನಾದರೂ ಕ್ರಮ ತೆಗೆದುಕೊಳ್ಳಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಮಾನ್ಯ ಸದಸ್ಯರಿಗೂ ಗೊತ್ತಿರುವಂತೆ ಸರ್ಕಾರಿ land grant ಆದ ಮೇಲೆ land grant ಕಾಯಿದೆಯ ನಿಯಮ 1 ರಿಂದ 5ರಲ್ಲಿ ಉಲ್ಲೇಖಿಸಲಾಗಿರುವ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗಿರುತ್ತದೆ. ಅದಕ್ಕಾಗಿ ದೊಡ್ಡ ದೊಡ್ಡ ದಾಖಲೆಗಳನ್ನು ನೀಡಬೇಕಾಗುತ್ತದೆ. Possession ಮತ್ತು land grant ಇಂತಹ ದಾಖಲೆಗಳು ಬೇಕಾಗುತ್ತದೆ. ಈ land grant ದಾಖಲೆ ವ್ಯಕ್ತಿಗಳ ಬಳಿ ಇರುತ್ತದೆ. ತಹಸೀಲ್ದಾರ್ ಕಛೇರಿಯಲ್ಲಿ land grant ಪ್ರತಿಯೇ ಇರುವುದಿಲ್ಲ. ಇಂತಹ ಬೋಗಸ್ ಆಗುವಂತಹ ವಿಚಾರಗಳು ಇರುವುದರಿಂದ ಏಕ ವ್ಯಕ್ತಿ ದುರಸ್ತಿಯ ಬಗ್ಗೆಯೂ ಸೂಚನೆಯನ್ನು ನೀಡುತ್ತೇನೆ. ಈಗ ಹೊಸದಾಗಿ ಸುಮಾರು 600 ಜನ ಸರ್ವೆಯರ್‌ಗಳ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎಲ್ಲ ಪ್ರಕ್ರಿಯೆಗಳು ಬೇಗ ಆಗುವಂತಹ ವ್ಯವಸ್ಥೆಯನ್ನು ಮಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಒಂದು ಸ್ಪಷ್ಟೀಕರಣವನ್ನು ಕೇಳುವುದಕ್ಕೆ ಬಯಸುತ್ತಿದ್ದೇನೆ.

ಉಪ ಸಭಾಪತಿಯವರು:- ಮೂಲ ಪ್ರಶ್ನೆ ಕೇಳಿರುವ ಸದಸ್ಯರು ಮಾತ್ರ ಸ್ಪಷ್ಟೀಕರಣವನ್ನು ಕೇಳಬಹುದಾಗಿದೆ. ಬೇರೆಯವರಿಗೆ ಅವಕಾಶವಿಲ್ಲ. ದಯವಿಟ್ಟು ಮಾನ್ಯ ಮರಿತಿಬ್ಬೇಗೌಡರು ಕುಳಿತುಕೊಳ್ಳಬೇಕಾಗಿದೆ. ತಮಗೆ ಮಾತನಾಡಲು ಅವಕಾಶವನ್ನು ನೀಡಿದರೆ, ಪ್ರತಿಯೊಬ್ಬರು ಮಾತನಾಡಲು ಅವಕಾಶವನ್ನು ಕೇಳುತ್ತಾರೆ. ಅದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಮಯವಿಲ್ಲ. ದಯಮಾಡಿ ಕುಳಿತುಕೊಳ್ಳಿ. ಈಗ ಮುಂದಿನ ಪ್ರಶ್ನೆ ಮಾನ್ಯ
ಎನ್.ರವಿಕುಮಾರ್ ಅವರದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:1151
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಮೀನುಗಾರರು ಕರ್ನಾಟಕ ಮತ್ತು ವಿಕಾಸ ಯೋಜನೆಯನ್ವಯ ಯಾವ ರೀತಿಯ ತಾಂತ್ರಿಕತೆಯನ್ನು ಅಳವಡಿಸಲು ಪ್ರೋತ್ಸಾಹಿಸಲಾಗಿದೆ; ಇದರಿಂದ ಮೀನುಗಾರರು ಎಷ್ಟು ಲಾಭ ಗಳಿಸಿರುತ್ತಾರೆ; ಈ ಯೋಜನೆಗೆ ಸರ್ಕಾರ ಯಾವಯಾವ ರೀತಿಯಲ್ಲಿ ವೆಚ್ಚ ಮಾಡಲಾಗಿದೆ ಎನ್ನುವುದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ವಿವರಗಳನ್ನು ನಾನು ಕೇಳಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಸರಿಯಾದ ಉತ್ತರವನ್ನು ಮಾನ್ಯ ಸಚಿವರು ಒದಗಿಸಬೇಕಾಗಿದೆ.

ಶ್ರೀ ಎಸ್.ಅಂಗಾರ:- ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ಮತ್ತು ವಿಕಾಸ ಯೋಜನೆಯಡಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ಹೊಸ ಯೋಜನೆಯನ್ನು 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಆದರೆ, ಅನುದಾನದ ಕೊರತೆಯಿಂದಾಗಿ ಆ ಯೋಜನೆ ಜಾರಿಗೆ ಬರಲಿಲ್ಲ. ಪುನಃ ಆ ಯೋಜನೆಯನ್ನು ಜಾರಿಗೆ ತರುವ ದೃಷ್ಟಿಯಿಂದ ಮತ್ತು ಮತ್ಸ್ಯ ವಿಕಾಸ ಯೋಜನೆಯಡಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸುವ ಅವಶ್ಯಕತೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರ ಇದನ್ನು ಪುನಃ ಪರಿಶೀಲಿಸುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮುದ್ರ ಮತ್ತು ಮೀನುಗಳಿಗೆ ಅವರು ಬಹಳ ಹತ್ತಿರವಾಗಿದ್ದಾರೆ. ಅದಕ್ಕಾಗಿಯೇ ನಾನು ಈ ಪ್ರಶ್ನೆಯನ್ನು ಕೇಳಿದೆ. ದೊಡ್ಡದೊಡ್ಡ ಹಡಗುಗಳಲ್ಲಿ ಮೀನುಗಳನ್ನು ಹಿಡಿಯುವವರ ಮುಂದೆ ಸಣ್ಣ ಮೀನುಗಾರರ ಪರಿಪಾಟಲು ಬಹಳ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಾಂತ್ರಿಕತೆಯನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಸಣ್ಣಸಣ್ಣ ಪ್ರಮಾಣದ ಮತ್ಸ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವುದರ ಜೊತೆಗೆ ಅವರ ಜೀವನವೂ ನಡೆಯುವ ದಿಸೆಯಲ್ಲಿ ಸಣ್ಣ ಮೀನುಗಾರರ ಸಹಾಯಕ್ಕೆ ಸರ್ಕಾರ ಬರಬೇಕೆಂದು ಒತ್ತಾಯಿಸುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಅಂಗಾರ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವ ವಿಚಾರ ಸತ್ಯಕ್ಕೆ ಬಹಳ ಹತ್ತಿರವಾಗಿದೆ. ಈ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಶೀಲಿಸಲಾಗುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:1281
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅ.ದೇವೇಗೌಡ:- ಸನ್ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರಗಳನ್ನು ಒದಗಿಸಿದ್ದಾರೆ. ದೊಡ್ಡಬಳ್ಳಾಪುರ-ಯಲಹಂಕ ಮಾರ್ಗ ಮಧ್ಯೆ ಬರುವ ಮಾರಸಂದ್ರದಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಾಡನೂರು ಕೈಮರ ಗೇಟ್ ಮೂಲಕ ಚೆನ್ನದೇವಿ ಅಗ್ರಹಾರಕ್ಕೆ ಹೋಗುವ ರಸ್ತೆ ಡಾಂಬರೀಕರಣ ಮತ್ತು ಕಾಮಗಾರಿಗಾಗಿ 2016-17ನೇ ಸಾಲಿನಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ 40 ಕೋಟಿ ರೂಪಾಯಿಗಳ ಅನುಮೋದನೆ ದೊರೆತಿರುತ್ತದೆ.

ಸನ್ಮಾನ್ಯ ಸಭಾಪತಿಯವರೇ, ನನ್ನ ಎರಡನೆಯ ಪ್ರಶ್ನೆ ಈ ಕಾಮಗಾರಿಗೆ ಸೇರಿದಂತೆ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಬರುವ ದೊಡ್ಡ ತುಮಕೂರು ಗ್ರಾಮದಿಂದ ಗೌಡಹಳ್ಳಿ ಗ್ರಾಮದವರೆಗೆ ಕೆರೆ ಏರಿ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವುದಕ್ಕೆ, 'ಹೌದು ಸದರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಆರ್ಥಿಕ ಮುಗ್ಗಟ್ಟಿನಿಂದ ಹಾಗೂ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಆದ ಲಾಕ್‌ಡೌನ್‌ನಿಂದಾಗಿ, ಕಾಮಗಾರಿಯು ಸ್ಥಗಿತಗೊಂಡಿತ್ತು. ಎನ್ನುವ ಉತ್ತರವನ್ನು ನೀಡಿದ್ದಾರೆ. ಆದರೆ, ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ 40 ಕೋಟಿ ರೂಪಾಯಿಗಳು ಬಂದಿರುತ್ತದೆ. ಇವರು ಆರ್ಥಿಕ ಮುಗ್ಗಟ್ಟು ಎಂದು ಹೇಳುತ್ತಿದ್ದಾರೆ ಇದು ಹೇಗೆ ಸಾಧ್ಯವೆನ್ನುವುದು ನನ್ನ ಪ್ರಶ್ನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಕಲ್ಲುದೇವನಹಳ್ಳಿ ಎನ್ನುವುದು ನನ್ನ ಕ್ಷೇತ್ರವಾಗಿದೆ. ಇದು ಬಹಳ ವಿಶೇಷವಾಗಿರುವ ಸ್ಥಳವಾಗಿದೆ. ನಾನು ಈ ಕ್ಷೇತ್ರಕ್ಕೆ ಆಗಿಂದಾಗ್ಯೆ ಭೇಟಿ ನೀಡುತ್ತಿರುತ್ತೇನೆ. ಇಲ್ಲಿ ಹುಟ್ಟಿದಂತಹ ಸನ್ಮಾನ್ಯ ಕೆ.ಹೆಚ್.ರಾಮಯ್ಯನವರು ನಾಲ್ವಡಿ ಕೃಷ್ಣದೇವರಾಯರ ಆಸ್ಥಾನದಲ್ಲಿ ಮಾರ್ಗದರ್ಶಕರಾಗಿದ್ದರು. ಇಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಶ್ರೀರಾಮನ ಪಾದ ಇರುವುದರಿಂದ ವಿದೇಶಿ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಅಲ್ಲಿರುವ ಕೆರೆಯ ಸೋಪಾನಗಳೆಲ್ಲ ಬಿದ್ದು ಹೋಗಿದ್ದವು. ನಾನು ಈ ಪ್ರಶ್ನೆಯನ್ನು ಕೇಳಿದ ಮೇಲೆ ಟ್ರಾಕ್ಟರ್‌ನಲ್ಲಿ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸುತ್ತಿದ್ದಾರೆ. ಸದರಿ ಕೆರೆ ಏರಿ ಕಿರಿದಾಗಿರುವುದರಿಂದ ಸಾರ್ವಜನಿಕರು ಓಡಾಡುವುದಕ್ಕೆ ಸಾಧ್ಯವಾಗದೇ ಕೆರೆಗೆ ಬೀಳುತ್ತಿದ್ದಾರೆ. ಇದರ ಜೊತೆಗೆ ಸಾರ್ವಜನಿಕರ ವಾಹನಗಳು ಮತ್ತು ಶಾಲಾ ವಾಹನಗಳು ಕೆರೆ ಏರಿಯ ಮೇಲೆ ಓಡಾಡುವುದಕ್ಕೆ ಆಗುತ್ತಿಲ್ಲ. ತುಂಬಾ ತೊಂದರೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಸದರಿ ರಸ್ತೆ ಕಾಮಗಾರಿ ಪ್ರಾರಂಭವಾಗಿ ಈಗಾಗಲೇ 4 ವರ್ಷಗಳಾಗಿವೆ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಿ ಆದಷ್ಟು ಬೇಗ ಪೂರ್ಣಗೊಳಿಸಬೇಕೆನ್ನುವುದು ನನ್ನ ಒತ್ತಾಯವಾಗಿದೆ.

ಶ್ರೀ ಸಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಉಲ್ಲೇಖ ಮಾಡಿರುವ ಸದರಿ ರಸ್ತೆಯ 32.80 ಕಿಲೋಮೀಟರ್ ಉದ್ದದ ಡಾಂಬರೀಕರಣ ಮತ್ತು ಕಾಮಗಾರಿಗಾಗಿ 2016-17ನೇ ಸಾಲಿನಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ವರಡನೆಯ ರೀಜನ್‌ನಲ್ಲಿ ಬರುವ 15 ಕಿಲೋಮೀಟರ್ ಉದ್ದದ ರಸ್ತೆ ಪೈಕಿ 13.6 ಕಿಲೋಮೀಟರ್ ರಸ್ತೆಗೆ ಫಸ್ಟ್ ಲೆಯರ್ ಡಾಂಬರೀಕರಣ ಮಾಡಲಾಗಿದೆ. ಉಳಿದಿರುವ 1.2 ಕಿಲೋಮೀಟರ್ ರಸ್ತೆಯ ಕಾಮಗಾರಿಯನ್ನು ಈಗಾಗಲೇ ಪ್ರಾರಂಭ ಮಾಡಲಾಗಿದೆ ಎನ್ನುವ ಅಂಶವನ್ನು ಮಾನ್ಯ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವ ಕೆರೆ ಖರಿಯನ್ನು ಅಗಲೀಕರಣ ಮಾಡಲು ಮತ್ತು ಡಾಂಬರೀಕರಣ ಮಾಡುವುದಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್-19 ಪಿಡುಗಿನ ಲಾಕ್ ಡೌನ್‌ನಿಂದಾಗಿ ಮತ್ತು ಇನ್ನಿತರ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ. ಆದರೆ, ಸಿ.ಆರ್.ಎಫ್ ಯೋಜನೆಯಡಿಯಲ್ಲಿರುವ ಹಣ ಬಂದಿರುವುದರಿಂದ ಹಣಕ್ಕೇನೂ ತೊಂದರೆಯಿಲ್ಲ. ಗುತ್ತಿಗೆದಾರರ ಬಿಲ್ ಅನ್ನು 10 ಕೋಟಿ 82 ಲಕ್ಷ ರೂಪಾಯಿಗಳನ್ನು ನಾವು ಪಾವತಿ ಮಾಡಿದ್ದೇವೆ. ಈಗ ಕೇವಲ 36 ಲಕ್ಷ ರೂಪಾಯಿಗಳನ್ನು ಕೊಡುವುದು ಮಾತ್ರ ಬಾಕಿ ಉಳಿದಿದೆ. ಕಾರಣಾಂತರಗಳಿಂದ ಸ್ವಲ್ಪ ತಡವಾಗಿರಬಹುದು ಆದರೆ ಕಾಲಮಿತಿಯೊಳಗೆ ಈ ಕಾಮಗಾರಿಯನ್ನು ಮುಗಿಸಿಕೊಡುತ್ತೇನೆ ಎನ್ನುವ ಭರವಸೆಯನ್ನು ಮಾನ್ಯ ಸದಸ್ಯರಿಗೆ ನೀಡುತ್ತಿದ್ದೇನೆ.

(ಮುಂದುವರಿದಿದೆ)

(878) 22.9.2021 12.10 ಪಿಕೆ:ಜಿಆರ್

ಪ್ರಶ್ನೆ ಸಂಖ್ಯೆ: 1146

(ಉತ್ತರ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ. ರಮೇಶ್ ಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಸುದೀರ್ಘ ಉತ್ತರ ಕೊಟ್ಟಿದ್ದಾರೆ. ಅದನ್ನು ಓದುವುದಕ್ಕೆ ಆಗದೇ ಇರುವಷ್ಟು ಉತ್ತರ ಕೊಟ್ಟಿದ್ದಾರೆ. ಇದನ್ನು 3 ದಿವಸಗಳ ಮುಂಚೆ ಕೊಟ್ಟಿದ್ದರೆ ಓದಬಹುದಾಗಿತ್ತು. ಅನುಬಂಧಗಳನ್ನೇನು ಕೊಟ್ಟಿದ್ದಾರೋ ಅದನ್ನು ಓದಬೇಕಾದರೆ ಮೂರು ದಿನ ಬೇಕಾಗುತ್ತದೆ.

ಮಾನ್ಯ ಸಭಾಪತಿಗಳೆ, ನೀಲಿ ಕ್ರಾಂತಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಯಾವ ಪ್ರಚಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾನು ಕೇಳಿದ್ದೇನೆ. ಈ ಕಾರ್ಯಕ್ರಮ ದಿನಾಂಕ 31.3.2020ರಲ್ಲೇ ರದ್ದಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಮತ್ತೆ 'ಸದರಿ ಯೋಜನೆಯ ಅನುಷ್ಠಾನಕ್ಕಾಗಿ ಮೀನುಗಾರಿಕೆ ಇಲಾಖೆಯು ಕರಪತ್ರ, ಭಿತ್ತಿ ಪತ್ರದ ಮೂಲಕ, ದಿನ ಪತ್ರಿಕೆ ಮೂಲಕ ಪ್ರಚಾರ ನೀಡುತ್ತಿದೆ' ಎಂದು ತಿಳಿಸಿದ್ದಾರೆ. ಆದರೆ, ಯಾವುದರಲ್ಲಿ ಕೊಟ್ಟಿದ್ದಾರೆ ಎನ್ನುವ ವಿವರ ನಮಗೆ ಕೊಟ್ಟಿಲ್ಲ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ, ನನಗೆ ಉತ್ತರವನ್ನು ಓದುವುದಕ್ಕಾಗಲಿಲ್ಲ ಎಂದು ಹೇಳಿದಿರಿ; ಆದರೆ ಈಗ, ಯಾವುದರಲ್ಲೂ ಬಂದಿಲ್ಲ ಎಂದು ಹೇಗೆ ಹೇಳುತ್ತೀರಿ?

ಶ್ರೀ ಹೆಚ್.ಎಂ. ರಮೇಶ್ ಗೌಡ:- ಆ ಜಾಹೀರಾತನ್ನು ಯಾವ ಅನುಬಂಧದಲ್ಲಿ ಕೊಟ್ಟಿದ್ದಾರೆ ಎಂದು ತಿಳಿಸಿಲ್ಲ.

ಉಪ ಸಭಾಪತಿಯವರು:- ಪೂರ್ತಿ ಓದಿಕೊಳ್ಳಿ ಗೊತ್ತಾಗುತ್ತದೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಕೊಟ್ಟಿರುವ ಅನುಬಂಧ ಇಷ್ಟೊಂದು ಪುಟಗಳಿದ್ದು ಇದರಲ್ಲಿ ಎಲ್ಲಿ ಹುಡುಕುವುದಕ್ಕೆ ಆಗುತ್ತದೆ? ಅರ್ಧ ಗಂಟೆಯಾದರೂ ಹುಡುಕುವುದಕ್ಕೆ ಆಗುವುದಿಲ್ಲ. ಇದನ್ನು ಮಾನ್ಯ ಮಂತ್ರಿಗಳು ಪರಿಶೀಲನೆ ಮಾಡಬೇಕಾಗುತ್ತದೆ. ಅಧಿಕಾರಿಗಳು ಉತ್ತರ ಒದಗಿಸಿದ್ದಾರೆ ಎಂದು ಅದನ್ನೇ ಇಲ್ಲಿ ತಂದು ಕೊಟ್ಟರೆ ಆಗುವುದಿಲ್ಲ. ಯಾವ ಅನುಬಂಧದಲ್ಲಿ ಕೊಟ್ಟಿದ್ದಾರೆ ಎಂದು ತಿಳಿಸಬೇಕು ಅಲ್ಲವೇ? ಇದರಲ್ಲಿ ನಾವು ಹೇಗೆ ಹುಡುಕುವುದಕ್ಕೆ ಆಗುತ್ತದೆ?

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಗಳೆ, ಈಗ ನೀಲಿಕ್ರಾಂತಿ ಯೋಜನೆ ಇಲ್ಲ. ದಿನಾಂಕ:31.3.2020ಕ್ಕೆ ಮುಕ್ತಾಯಗೊಂಡಿದೆ. ಮಾನ್ಯ ಸದಸ್ಯರು ಏನು ಪ್ರಶ್ನೆಯನ್ನು ಕೇಳಿದ್ದಾರೋ ಅದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದೇವೆ. ಪ್ರಶ್ನೆ ಕೇಳುವಾಗ ಅವರು ಕೇಳಿರುವಂತಹ ಮಾಹಿತಿ ಕೂಡ ತುಂಬಾ ಇರುವುದರಿಂದ ಉತ್ತರ ಕೂಡ ಜಾಸ್ತಿ ಇದೆ. ಮಾನ್ಯ ಸದಸ್ಯರು, ನೀಲಿಕ್ರಾಂತಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವ ಪ್ರಚಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಳಿದ್ದಾರೆ. ಆ ಕುರಿತು ಎಲ್ಲಾ ರೀತಿಯ ಮಾನದಂಡವನ್ನು ಅನುಷ್ಠಾನ ಮಾಡಿಕೊಂಡು, ಪ್ರಚಾರಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಮಾನ್ಯ ಸಭಾಪತಿಗಳೆ, 'ಕರಾವಳಿ ಪ್ರದೇಶದ ಮೀನುಗಾರಿಕೆ ಸಬ್ಸಿಡಿ ಸಹಿತ ಮೋಟಾರ್ ಬೋಟ್ ಹಾಗೂ ಇನ್ನಿತರೇ ಪರಿಕರ ಒದಗಿಸುವಲ್ಲಿ ಇಲಾಖೆ ಯಾವ ಕ್ರಮ ಕೈಗೊಂಡಿದೆ' ಎಂದು ಕೇಳಿದ್ದೇನೆ. ಇದಕ್ಕೆ ತಾವು, ರೂ. 3.6 ಲಕ್ಷ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದ್ದೀರಿ. ಮತ್ತೆ, ಮಾನ್ಯ ಹರಿಪ್ರಸಾದ್ ರವರು ಹೇಳಿದ ಹಾಗೆ, 6 ತಿಂಗಳಿಂದ ಯಾರಿಗೂ ಸಹ ಒಂದು ಬಿಡಿಗಾಸೂ ಕೊಟ್ಟಿಲ್ಲ. ನಿಮ್ಮ ಇಲಾಖೆ ದಿವಾಳಿ ಆಗಿದೆಯೇ ಅಥವಾ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲವೇ? ಅಥವಾ ನೀವು ಸುಳ್ಳು ಮಾಹಿತಿಯನ್ನು ಕೊಡುತ್ತಿದ್ದೀರಾ?

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಗಳೆ, ನಾವು ಸುಳ್ಳು ಮಾಹಿತಿ ಕೊಟ್ಟಿಲ್ಲ. ಕೇಂದ್ರದ ಅನುದಾನದಿಂದ ಡೀಸೆಲ್ ಖರೀದಿಗೆ ಏನು ಹಣ ಬಿಡುಗಡೆ ಆಗಬೇಕಾಗಿದೆಯೋ ಕುರಿತು ಅದಕ್ಕೆ ಸಂಬಂಧಪಟ್ಟ ಇಲಾಖೆಯ ಗಮನವನ್ನು ಸೆಳೆದಿದ್ದೇವೆ. ಹಣ ಬಿಡುಗಡೆ ಆದತಕ್ಷಣ ಈ ಕೆಲಸ ಮಾಡುತ್ತೇವೆ.

ಶ್ರೀ ಹೆಚ್.ಎಂ.ರಮೇಶ್ ಗೌಡ:- 6 ತಿಂಗಳಿಂದ ಹಣ ಬಿಡುಗಡೆ ಆಗಲಿಲ್ಲ. ಏಕೆ ಕೊಡಲಿಲ್ಲ? ಕೋವಿಡ್ ಪರಿಸ್ಥಿತಿಯಲ್ಲೂ 6 ತಿಂಗಳುಗಳಿಂದ ಕೊಡದೇ ಇದ್ದರೆ ಹೇಗೆ? ಯಾವಾಗ ಕೊಡುತ್ತೀರಿ?

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಗಳೆ, ಈ ಕುರಿತು ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅನುದಾನ ಬಂದ ತಕ್ಷಣ ಹಣ ಬಿಡುಗಡೆ ಮಾಡುತ್ತೇವೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಕೋವಿಡ್‌ನಂತಹ ಸಂದರ್ಭದಲ್ಲೂ 6 ತಿಂಗಳಾದರೂ ಯಾರಿಗೂ ಸಹ ಒಂದು ಬಿಡಿಗಾಸು ಕೊಟ್ಟಿಲ್ಲ. ಕರಾವಳಿ ಪ್ರದೇಶದಲ್ಲಿ ಕೆಲಸ ಮಾಡುವವರು ಯಾರು? ಹಣವನ್ನು ಯಾವಾಗ ಬಿಡುಗಡೆ ಮಾಡುತ್ತೀರಿ?

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಗಳೆ, ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಡಿಸೆಲ್‌ಗೆ ಸಂಬಂಧಪಟ್ಟಂತೆ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿದ್ದೇವೆ. ಅನುದಾನ ಬಿಡುಗಡೆ ಆದ ತಕ್ಷಣ ಹಣ ಬಿಡುಗಡೆ ಮಾಡುತ್ತೇವೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:- ಹಾಗಾದರೆ ರಾಜ್ಯ ಸರ್ಕಾರದ ಪಾಲು ಏಕೆ ಕೊಟ್ಟಿಲ್ಲ? 6 ತಿಂಗಳಿಂದ ನೀವು ಕೇಂದ್ರದ ಅನುದಾನಕ್ಕೆ ನಂಬಿ ಕುಳಿತುಕೊಂಡಿದ್ದೀರಿ. ರಾಜ್ಯ ಸರ್ಕಾರದಿಂದ ಏಕೆ ಕೊಡಲಿಲ್ಲ?

ಶ್ರೀ ಎಸ್.ಅಂಗಾರ:- ರಾಜ್ಯ ಸರ್ಕಾರದ ಅಲೋಕೇಷನ್ ಏನಿತ್ತು ಅಷ್ಟನ್ನೂ ಕೊಡಲಾಗಿದೆ.

ಶ್ರೀ ಹೆಚ್.ಎಂ.ರಮೇಶ್ ಗೌಡ:- ಮಾನ್ಯ ಸಭಾಪತಿಗಳೆ, . . .

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ, ಮಾನ್ಯ ಸಚಿವರು ಉತ್ತರ ಕೊಡುತ್ತಿದ್ದಾರೆ. ಅವರು ಮಾತನಾಡುತ್ತಿರಬೇಕಾದರೆ ಮಧ್ಯದಲ್ಲಿ ಎದ್ದು ನಿಂತು ಮಾತನಾಡಬೇಡಿ. ಅವರು ಉತ್ತರ ಕೊಟ್ಟಾದ ನಂತರ ಮಾತನಾಡಿ. ನೀವು ಮಧ್ಯದಲ್ಲಿ ಎದ್ದು ನಿಂತು ಬ್ರೇಕ್ ಮಾಡಬೇಡಿ. ಮಾನ್ಯ ಸಚಿವರೇ, ನೀವು ಕನ್‌ಕ್ಲೂಡ್ ಮಾಡಿ.

ಶ್ರೀ ಎಸ್.ಅಂಗಾರ:- ಮಾನ್ಯ ಹರಿಪ್ರಸಾದ್‌ರವರು ಮತ್ತು ಮಾನ್ಯ ರಮೇಶ್ ಗೌಡರು ಈ ಕುರಿತು ಈಗಾಗಲೇ ಮಾತನಾಡಿದ್ದಾರೆ. ನಾನೂ ಕೂಡ ಸ್ಪಷ್ಟವಾಗಿ ಹೇಳಿದ್ದೇನೆ. ಡಿಸೆಲ್ ಖರೀದಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕಿದೆ. ಆ ಹಣ ಬಿಡುಗಡೆ ಆದ ತಕ್ಷಣ ಮುಂದಿನ ಪ್ರಕ್ರಿಯೆ ಮಾಡುತ್ತೇವೆ. ಇದು ಬಿಟ್ಟು ನಾವು ಬೇರೆ ಉತ್ತರ ಹೇಳುವುದಕ್ಕೆ ಆಗುವುದಿಲ್ಲ. ಬಿಡುಗಡೆ ಆದ ತಕ್ಷಣ ಕೋಡುತ್ತೇವೆ.

ಶ್ರೀ ಹೆಚ್.ಎಂ. ರಮೇಶ್ ಗೌಡ:-ಮಾನ್ಯ ಸಚಿವರು ಸರಿಯಾದ ಉತ್ತರ ಕೊಡಬೇಕಾಗುತ್ತದೆ. ಏನೋ ಒಂದು ಉತ್ತರ ಕೊಡುವುದಕ್ಕಾಗುವುದಿಲ್ಲ.

ಉಪ ಸಭಾಪತಿಯವರು:- ಇನ್ನೇನು ಉತ್ತರ ಕೊಡಬೇಕು? ಕೇಂದ್ರ ಸರ್ಕಾರದಿಂದ ಹಣ ಬಂದ ತಕ್ಷಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದು ಬಿಟ್ಟು ಇನ್ನೇನು ಹೇಳುವುದಕ್ಕಾಗುತ್ತದೆ?

ಶ್ರೀ ಹೆಚ್.ಎಂ.ರಮೇಶ್ ಗೌಡ:- 6 ತಿಂಗಳಿಂದ ಕೊಟ್ಟಿಲ್ಲ. ಸರ್ಕಾರ ದಿವಾಳಿಯಾಗಿದೆಯೇ? ನಿಮ್ಮ ಇಲಾಖೆಯಲ್ಲಿ ಹಣ ಇಲ್ಲವೇ? ರಾಜ್ಯ ಸರ್ಕಾರದಿಂದ ಇದಕ್ಕೆ ಹಣ ಮೀಸಲಾಗಿಟ್ಟಿಲ್ಲವೇ? ಇದಕ್ಕೆ ಉತ್ತರ ಕೊಡಬೇಕು.

ಶ್ರೀ ವಿ. ಸೋಮಣ್ಣ(ವಸತಿ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರಾದ ಅಂಗಾರರವರು ವಾಸ್ತವಾಂಶವನ್ನು ಹೇಳಿದ್ದಾರೆ. ಮಾನ್ಯ ಸದಸ್ಯರು ಅಷ್ಟೊಂದು ಎಮೋಷನ್ ಆಗುವ ಅವಶ್ಯಕತೆ ಇಲ್ಲ. ಇವತ್ತೇಕೆ ಇಷ್ಟೊಂದು ಎಮೋಷನ್ ಆಗಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಮಾನ್ಯ ಸಚಿವರು ಸೂಕ್ತ ಉತ್ತರ ಕೊಟ್ಟಿದ್ದಾರೆ. ಹಣ ಬಿಡುಗಡೆ ಆದಮೇಲೆ ಮತ್ತೇನಾದರೂ ಅನುಮಾನ ಬಂದರೆ ಆ ಕುರಿತು ಕ್ಲಾರಿಫಿಕೇಷನ್ ಕೊಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ : 1269**(ಉತ್ತರ ಲಗತ್ತಿಸಲಾಗಿದೆ)**

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ಕಂದಾಯ ಇಲಾಖೆ ನಮ್ಮ ರಾಜ್ಯದ ಬಹುಪಾಲು ಜನರ ಅತ್ಯಂತ ಹತ್ತಿರದ ಇಲಾಖೆ. ಶೇಕಡ 65-70 ರಷ್ಟು ಜನರಿಗೆ ಸಂಬಂಧಪಟ್ಟ ಇಲಾಖೆಯಾಗಿದೆ. ಈ ಇಲಾಖೆಯಲ್ಲಿ ಕೇವಲ ತಹಸೀಲ್ದಾರರು, ಡೆಪ್ಯೂಟಿ ಕಮಿಷನರ್ ಮತ್ತು ಡಿವಿಷನಲ್ ಕಮಿಷನರ್ ಅಷ್ಟೇ ಅಲ್ಲ, ಒಂದು ಕಡೆ ಮುದ್ರಣ ಇಲಾಖೆಯೂ ಬರುತ್ತದೆ; ಇನ್ನೊಂದು ಕಡೆ ಸರ್ವೆ ಇಲಾಖೆಯು ಬರುತ್ತದೆ. ಭೂ ಮಾಪಕರಿಂದ ಹಿಡಿದು, ವಿಲೇಜ್ ಅಕೌಂಟೆಂಟ್ ವರೆಗೆ ನಿಮ್ಮಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ. ಅದರ ವಿವರವಾದ ಮಾಹಿತಿಯನ್ನು ತಾವು ಕೊಟ್ಟಿದ್ದೀರಿ. ಮೊನ್ನೆ ಒಂದು ಸರ್ವೆಯರ್‌ಗಳ ಬ್ಯಾಚ್ ಮಾಡಿದ್ದೀರಿ. ನಾನು ಅಭಿನಂದಿಸುತ್ತೇನೆ. ಈಗೇನಾಗಿದೆ ಎಂದರೆ, ನೀವು ಸ್ಟೇಜ್ ಕೊಡದೇ ಹೋದರೆ ರಿಜಿಸ್ಟ್ರೇಷನ್ ಆಗುವುದಿಲ್ಲ. ಸರ್ವೆ ಮಾಡಿ ಪ್ರೋಡ್ ಮಾಡಿ ಕೊಡದೇ ಹೋದರೆ ಖಾತೆ ಸರಿಯಾಗಿ ಕೂರುವುದಿಲ್ಲ. ನೀವು ಬೇಗ ಸ್ಟೇಜ್ ಕೊಟ್ಟರೆ ರಿಜಿಸ್ಟ್ರೇಷನ್ ಕೂಡ ಬೇಗ ಆಗಿ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ. ಇದು ಆದಾಯ ತೆರಿಗೆ ಕೊಡುವ ಇಲಾಖೆಯಾಗಿದೆ. 1792 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ. ಹೀಗಾದರೆ ಕಂದಾಯವನ್ನು ಯಾರು ಸಂಗ್ರಹಣೆ ಮಾಡುತ್ತಾರೆ? ಜನರ ಸಮಸ್ಯೆಗಳನ್ನು ಕೇಳುವವರು ಯಾರು? ಇದು ಸರ್ಕಾರಕ್ಕೆ ರಾಜಸ್ವ ತಂದು ಕೊಡುವ ಇಲಾಖೆಯಾಗಿದೆ. ತಹಸೀಲ್ದಾರ್, ಎಸಿ/ಡಿಸಿ ಕಚೇರಿಗಳಲ್ಲಿ 5689 ಹುದ್ದೆಗಳು ಖಾಲಿ ಇವೆ. ನಾಲ್ಕು ವಿಭಾಗಗಳಿರುವ ಪ್ರಾದೇಶಿಕ ಕಚೇರಿಗಳ ವಿವಿಧ ಹಂತಗಳಲ್ಲಿ, ತಹಸೀಲ್ದಾರರು ಸೇರಿದ ಹಾಗೆ 1005 ಹುದ್ದೆಗಳು ಖಾಲಿ ಇವೆ. ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 623 ಹುದ್ದೆಗಳು ಖಾಲಿ ಇವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 643 ಹುದ್ದೆಗಳು ಖಾಲಿ ಇವೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಕಂದಾಯ ಇಲಾಖೆಯಲ್ಲಿ ಹುದ್ದೆಗಳನ್ನು ಖಾಲಿ ಇಟ್ಟುಕೊಂಡರೆ ರೈತರಿಗೆ ನ್ಯಾಯ ಕೊಡಿಸುವುದು, ಸರ್ಕಾರಕ್ಕೆ ಆದಾಯ ತರುವುದು, ಕಾಲ ಕಾಲಕ್ಕೆ ಅವರ ಕೆಲಸಗಳನ್ನು ಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ತಮ್ಮಂತಹ ಹಿರಿಯ ದಕ್ಷ, ಸಮರ್ಥ ಸಚಿವರಿದ್ದಾಗಲೂ ಈ ಇಲಾಖೆಗೆ ನೇಮಕಾತಿ ಮಾಡಿಕೊಳ್ಳದೇ ಇದ್ದರೆ ಹೇಗೆ? ತಾವು ಆರ್ಥಿಕ ಇಲಾಖೆಗೆ, ಇದು ಹಣ ತರುವ ಇಲಾಖೆಯಾಗಿದೆ, ಆದಾಯ ತರುವ ಇಲಾಖೆಯಾಗಿದೆ. ರಿಜಿಸ್ಟ್ರೇಷನ್ ವೇಗವಾದರೆ ಹಣ ಬರುತ್ತದೆ ಎಂದು ತಿಳಿಸಬೇಕು.

(ಮುಂದು...)

(879) 22-9-2021 12.20 DS-GR

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-

Village Accountant ಇದ್ದರೆ ಕಂದಾಯ ಬರುತ್ತದೆ. ಇಂತಹ ಇಲಾಖೆಗೆ ನೇಮಕಾತಿ ಮಾಡಿಕೊಳ್ಳದಿದ್ದರೆ ಇನ್ನು ಯಾವ ಇಲಾಖೆಗೆ ಕೊಡುತ್ತಾರೆ? ನಮ್ಮ ಶಿಕ್ಷಣ ಇಲಾಖೆ ಎಂದರೆ ಪ್ರಯೋಜನಕ್ಕೆ ಬರದಿರುವ ಇಲಾಖೆ ಎಂದು ಹೇಳಿಬಿಡುತ್ತಾರೆ. ಎಷ್ಟು ಅವಧಿಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದನ್ನು ಭರ್ತಿ ಮಾಡುತ್ತಾರೆಂಬುದನ್ನು ಮಾನ್ಯ ಸಚಿವರು ಹೇಳಬೇಕು.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಕಂದಾಯ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಅವರೇ ಹೇಳಿಬಿಟ್ಟಿದ್ದಾರೆ. ನಾನೇನು ಉತ್ತರ ಕೊಡುವ ಆಗಿಲ್ಲ, ಅವರೇ ಉತ್ತರ ಹೇಳಿಬಿಟ್ಟಿದ್ದಾರೆ. ಆದ್ದರಿಂದ ನಾನು ಮತ್ತೆ ಪುನಾರಾವರ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಭಾವಿಸಿದ್ದೇನೆ. ಆದರೆ ಭೂ ಮಾಪಕರ ಬಗ್ಗೆ ಈಗಾಗಲೇ ೨೦೨೨ ಜನರಿಗೆ ಅರ್ಜಿಯನ್ನು ಕರೆದಿದ್ದೆವು. ಅದರಲ್ಲಿ ೮೨೦ ಜನರು ಉತ್ತೀರ್ಣರಾಗಿದ್ದಾರೆ. ಅವರೆಲ್ಲರನ್ನು ನಾವು ಈ ತಿಂಗಳಲ್ಲಿ ಸ್ಥಳನಿಯುಕ್ತಿಯನ್ನು ಕೂಡ ಮಾಡಿದ್ದೇವೆ. ಪ್ರಸ್ತುತ ನಮ್ಮಲ್ಲಿರುವ ಸರ್ಕಾರಿ ಭೂ ಮಾಪಕರು ಒಟ್ಟು ೨೪೫೬ ಜನರು ಕೆಲಸ ಮಾಡುತ್ತಿದ್ದಾರೆ. ಈಗ ಹೊಸದಾಗಿ ಪರವಾನಗಿ ಭೂ ಮಾಪಕರು ೨೫೦೦ ಜನರು ಇದ್ದಾರೆ. ಆ ದೃಷ್ಟಿಯಿಂದ ಇನ್ನಷ್ಟು ಭೂ ಮಾಪಕರನ್ನು ನೇಮಕಾತಿ ಮಾಡುತ್ತಿದ್ದೇವೆ. ಕೆಲವರೆಲ್ಲಾ ಅನುತ್ತೀರ್ಣರಾಗಿದ್ದಾರೆ. ಅವರ ಜಾತಿ ಪ್ರಮಾಣ ಪತ್ರ, ಇನ್ನಿತರ ದಾಖಲೆಗಳನ್ನು ಮತ್ತೆ ವೆರಿಫಿಕೇಶನ್ ಮಾಡುವುದಕ್ಕೆ ಹೇಳಿದ್ದೇನೆ. ಇನ್ನು ೨೦೦-೪೦೦ ಜನರು ಸಿಗಬಹುದು. ಅವರನ್ನು ೨-೪ ತಿಂಗಳಲ್ಲಿ ನೇಮಕಾತಿ ಮಾಡಿಕೊಂಡರೆ 11E sketch, survey, phodi ಇವೆಲ್ಲಾ ಸರಾಗವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಸರ್ವೆ ಇಲಾಖೆಗೆ ಸಂಬಂಧಪಟ್ಟಂತೆ ಇನ್ನು ೨-೩ ತಿಂಗಳಿನಲ್ಲಿ ಪರಿಪೂರ್ಣವಾಗಿ ಸರ್ವೆಯಾಗುವುದಕ್ಕೆ ವ್ಯವಸ್ಥೆ ಮಾಡುತ್ತೇನೆ. ಈಗಾಗಲೇ ಸರ್ವೆಗೆ ಸಂಬಂಧಪಟ್ಟಂತೆ ಸಾವಿರಾರು ಅರ್ಜಿಗಳು ಹತ್ತು ವರ್ಷಗಳಿಂದ ಪೆಂಡಿಂಗ್ ಇವೆ. ಈ ನೇಮಕಾತಿ ಮಾಡಿಕೊಳ್ಳುವುದರಿಂದ ಅವೆಲ್ಲಾ ಕ್ಲಿಯರ್ ಆಗುವುದಕ್ಕೆ ಅವಕಾಶವಾಗುತ್ತದೆ. ಈ ನೇಮಕಾತಿಯಾದ ತಕ್ಷಣ ೪-೫ ತಿಂಗಳುಗಳಲ್ಲಿ ಹಳೆ ಅರ್ಜಿಗಳು ಏನೇನು ಪೆಂಡಿಂಗ್ ಇವೆ ಅವೆಲ್ಲಾ ಕ್ಲಿಯರ್ ಮಾಡುವುದಕ್ಕೆ ಹೇಳಿದ್ದೇನೆ. ಉಳಿದಂತೆ

ಮಂಜೂರಾಗಿರುವ ಹುದ್ದೆಗಳ ಬಗ್ಗೆ ಮಾನ್ಯ ಸದಸ್ಯರು ಹೇಳಿದ್ದಾರೆ. ತಹಶೀಲ್ದಾರ್ ಗ್ರೇಡ್-೧, ೧೭೮ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಖಾಲಿ ೧೨೭ ಹುದ್ದೆಗಳಿವೆ. ತಹಶೀಲ್ದಾರ್ ಗ್ರೇಡ್-೨, ೧೨೫ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಶಿರಸ್ತೇದಾರ್ ೧೬೦ ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ರಾಜ ನಿರೀಕ್ಷಕರು ೪೯೨ ಹುದ್ದೆಗಳು ಖಾಲಿ ಇರುವಂಥದ್ದು. ಕೋವಿಡ್-೧೯ ಸಂದರ್ಭದಲ್ಲಿ ಆರ್ಥಿಕ ಇಲಾಖೆಯಿಂದ ಯಾವುದೇ ಇಲಾಖೆ ನೇಮಕಾತಿ ಮಾಡಬಾರದೆಂದು ಆದೇಶವನ್ನು ಹೊರಡಿಸಲಾಗಿತ್ತು. ಈಗ ಅದನ್ನು ಆರ್ಥಿಕ ಇಲಾಖೆಯವರು ರಿಲ್ಯಾಕ್ಸ್ ಮಾಡಿದ್ದಾರೆ. ಆರ್ಥಿಕ ಇಲಾಖೆಯವರು ನೇಮಕಾತಿ ಮಾಡಿಕೊಳ್ಳಬಹುದೆಂದು ಹೇಳಿದ್ದಾರೆ. ಮಾನ್ಯ ಸದಸ್ಯರು ಹೇಳಿದ ಹಾಗೆ ಎಲ್ಲಾ ಇಲಾಖೆಗೆ ಇದು ಮಾತ್ರ ಇಲಾಖೆಯಾಗಿದೆ. ಇದು ಆದಾಯ ತರುವಂತಹ ಇಲಾಖೆಯಾಗಿದೆ. ಆ ದೃಷ್ಟಿಯಿಂದ ಈ ಇಲಾಖೆಗೆ ಹೆಚ್ಚು ಅವಕಾಶಗಳು ಸಿಗಬೇಕು. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ಕೂಡಲೇ ನೇಮಕಾತಿ ಮಾಡಿಕೊಳ್ಳುವುದಕ್ಕೆ ನಾನು ಪ್ರೋಸಿಸ್ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:1217
(ಉತ್ತರ ಲಗತ್ತಿಸಲಾಗಿದೆ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಸರಿಯಾದ ಉತ್ತರ ಕೊಟ್ಟಿಲ್ಲ. ನನ್ನ ಪ್ರಶ್ನೆಯನ್ನು ಮಾನ್ಯ ಸಚಿವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ರಾಜ್ಯದ ಹಲವು ಕಡೆ ಪುರಾತನ ಕಾಲದ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದೇನೆ. ನಾನು ಎಲ್ಲೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳ ಬಗ್ಗೆ ನಾನು ಕೇಳಿಲ್ಲ. ಉತ್ತರದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ಪುರಾತನ ಕಾಲದ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರದ ಕ್ರಮವೇನು, ಜಿಲ್ಲಾವಾರು ದೇವಾಲಯಗಳ ವಿವರಗಳನ್ನು ನೀಡುವುದು ಎಂದು ಪ್ರಶ್ನೆ ಕೇಳಿದ್ದೇನೆ. ಎರಡನೇ ಪ್ರಶ್ನೆಯಲ್ಲೂ ಮುಜರಾಯಿ ಇಲಾಖೆಯ ಬಗ್ಗೆ ನಾನು ಪ್ರಶ್ನೆ ಕೇಳಿಲ್ಲ. ಆದರೆ, ನನಗೆ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಉತ್ತರವನ್ನು ಕೊಟ್ಟಿದ್ದಾರೆ. ಅದು ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು, ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವಂತಹ ದೇವಾಲಯಗಳು. ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಪುರಾತನ ಕಾಲದ ದೇವಾಲಯಗಳನ್ನು ಪುರಾತತ್ವ ಇಲಾಖೆ ಮತ್ತು ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಹ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜೀರ್ಣೋದ್ಧಾರಗೊಳಿಸಲಾಗುತ್ತಿದೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಆದರೆ ಅದರ ಮಾಹಿತಿ ಎಲ್ಲೂ ಕೊಟ್ಟಿಲ್ಲ. ಮಾನ್ಯ ಸಚಿವರು ಕೊಟ್ಟಿರುವ ಮಾಹಿತಿಗೂ, ನಾನು ಕೇಳಿರುವ ಮಾಹಿತಿಗೂ ಏನೇನು ಸಂಬಂಧವೇ ಇಲ್ಲ.

ಶ್ರೀಮತಿ ಶಶಿಕಲಾ ಅ.ಜೊಲ್ಲೆ:- ಮಾನ್ಯ ಸಭಾಪತಿಯವರೇ, ರಾಜ್ಯದ ಹಲವು ಕಡೆ ಪುರಾತನ ಕಾಲದ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಮಾನ್ಯ ಸದಸ್ಯರು ಪ್ರಶ್ನೆ ಕೇಳಿದ್ದಾರೆ. ಪುರಾತನ ಕಾಲದ ದೇವಾಲಯಗಳು ಸಂರಕ್ಷಿತ ಸ್ಮಾರಕಗಳಾಗಿದ್ದಲ್ಲಿ ಅದನ್ನು ಭಾರತೀಯ ಕೇಂದ್ರ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಮೂಲಕ ಜೀರ್ಣೋದ್ಧಾರಗೊಳಿಸಲಾಗುತ್ತಿದೆ ಎಂದು ಉತ್ತರದಲ್ಲಿ ಮಾಹಿತಿಯನ್ನು ಕೊಟ್ಟಿದ್ದೇನೆ. ಈಗ ಮಾನ್ಯ ಸದಸ್ಯರು ಕೇಳಿರುವುದು ನನ್ನ ಗಮನಕ್ಕೆ ಬಂದಿದೆ. ಅದರ ಬಗ್ಗೆ ನಾನು ವರದಿಯನ್ನು ತರಿಸುತ್ತೇನೆ. ಈ ಅಧಿವೇಶನ ಮುಗಿಯುವುದರೊಳಗೆ ಮಾನ್ಯ ಸದಸ್ಯರಿಗೆ ಮಾಹಿತಿಯನ್ನು ಒದಗಿಸುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ಮಾನ್ಯ ಸಚಿವರು ಅಧಿವೇಶನ ಮುಗಿಯುವುದರೊಳಗೆ ಮಾಹಿತಿ ಒದಗಿಸುತ್ತೇನೆಂದು ಹೇಳಿದ್ದಾರೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಾನು ನಿರ್ದಿಷ್ಟವಾದ ಪ್ರಶ್ನೆಯನ್ನು ಕೇಳಿದ್ದೇನೆ. ಬೆಂಗಳೂರು ನಗರ ಶಿವಾಜಿನಗರದ Broadway ರಸ್ತೆಯಲ್ಲಿ ಪುರಾತನ ಕಾಲದ ನಂದಿ ದೇವಾಲಯ ಶಿಥಿಲಾವಸ್ಥೆ ತಲುಪಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆಯನ್ನು ಕೇಳಿದ್ದೇನೆ. ಈಗ ತಹಶೀಲ್ದಾರರವರಿಗೆ ಅದನ್ನು ಸರಿಪಡಿಸುವುದಕ್ಕೆ ಹೇಳಿದ್ದೇವೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಯಾವ ತಹಶೀಲ್ದಾರ್‌ಗೆ ಹೇಳಿದ್ದಾರೆ, ಇದಕ್ಕೆ ಹಣ ಎಲ್ಲಿದೆ? ಬೆಂಗಳೂರಿನಲ್ಲಿ ಈ ರೀತಿ ಪುರಾತನ ಕಾಲದ ಹಲವಾರು ದೇವಾಲಯಗಳು ಗೊತ್ತಿದ್ದರೂ ಗೊತ್ತಿಲ್ಲದ ರೀತಿಯಲ್ಲಿ ಮನೆಗಳು, ಅಂಗಡಿಗಳು ಇನ್ನೇನೋ ಆಗಿ ಹೋಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಹಳೆಯ ದೇವಾಲಯಗಳು ಇವೆ. ವಿಧಾನಸೌಧ ಸುತ್ತಮುತ್ತಲಿನಲ್ಲಿರುವ ಜಾಗದಲ್ಲೇ ಬೇಕಾದಷ್ಟು ದೇವಾಲಯಗಳು ಭೂಮಿಗತವಾಗಿದೆ. ಇಂತಹ ದೇವಾಲಯಗಳನ್ನೆಲ್ಲಾ ಪತ್ತೆ ಮಾಡಿ ಅದನ್ನು ಜೀರ್ಣೋದ್ಧಾರಗೊಳಿಸುವ ಕೆಲಸವನ್ನು ಸರ್ಕಾರ ಹಾಕಿಕೊಂಡಿಲ್ಲ. ಬಿಜೆಪಿ ಯವರು ಚುನಾವಣಾ ಪ್ರಣಾಳಿಕೆಯಲ್ಲಿ ಏನು ಹೇಳಿದ್ದಾರೆಂದರೆ, ೫೦೦ ಕೋಟಿ ರೂಪಾಯಿಗಳನ್ನು ದೇವಾಲಯಗಳ ಪುನರುತ್ಥಾನಕ್ಕಾಗಿ ನಿಧಿ ಇಡುತ್ತೇವೆ, ಹಳೆಯ ದೇವಸ್ಥಾನಗಳನ್ನು ಪುನರುತ್ಥಾನ ಮಾಡುತ್ತೇವೆಂದು ಹೇಳಿದ್ದಾರೆ ೫೦೦ ಕೋಟಿ ರೂಪಾಯಿಗಳನ್ನು ಎಲ್ಲಿ ಇಟ್ಟಿದ್ದಾರೆ?

ಉಪ ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ತಾವು ಪ್ರಶ್ನೆಯನ್ನು ಕೇಳಿ. ಚುನಾವಣಾ ಪ್ರಣಾಳಿಕೆ ಇಟ್ಟುಕೊಂಡು ಓದುವುದಲ್ಲ. ಈಗಾಗಲೇ ಸಮಯ ೧೨ ಗಂಟೆ ೨೦ ನಿಮಿಷಗಳಾಗಿವೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಹಿಂದೂ ಧರ್ಮದ ಬಗ್ಗೆ ಬಹಳ ಉತ್ತಮವಾದಂತಹ ಭಾಷೆಗಳಲ್ಲಿ ಅವರು ಮಾತನಾಡುತ್ತಾರೆ. ಆದರೆ ಈ ರೀತಿಯ ದೇವಸ್ಥಾನಗಳನ್ನು ಸಂರಕ್ಷಣೆ ಮಾಡತಕ್ಕಂಥದ್ದು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಬೆಳಕು ಚೆಲ್ಲುವಂತಹ ಜೀವಂತ ಸ್ಮಾರಕಗಳಾಗಿವೆ. ದೇವಾಲಯಗಳನ್ನು ಸಂರಕ್ಷಿಸಿ ಜೋಪಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಆದರೆ ನಾವು ಆ ಕೆಲಸಕ್ಕೆ ಹೋಗುತ್ತಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾವು ಬರೀ ಮತಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ನಾವು ದೇವಸ್ಥಾನಗಳನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಆದರೆ ನಾವು ಸರಿಯಾದಂತಹ ರೀತಿಯಲ್ಲಿ ಸಂರಕ್ಷಣೆ ಮಾಡತಕ್ಕಂಥ ಕೆಲಸ ಮಾಡುತ್ತಿಲ್ಲ.

ಉಪ ಸಭಾಪತಿಯವರು:- ಇದು ಪ್ರಶೋತ್ತರ ವೇಳೆ. ಪ್ರಶ್ನೆಗೆ ಉತ್ತರವನ್ನು ತೆಗೆದುಕೊಳ್ಳುವಂಥದ್ದು. ಚರ್ಚೆ ಮಾಡುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಉತ್ತರ ಪಡೆಯಬಹುದು. ಅದಕ್ಕಿಂತ ಹೆಚ್ಚು ಹೇಗೆ ಹೇಳುವುದಕ್ಕಾಗುತ್ತದೆ?

ಶ್ರೀ ಪಿ.ಆರ್.ರಮೇಶ್:- ಸಭಾನಾಯಕರೇ, ಮಾನ್ಯ ಸಚಿವರು ಎಲ್ಲಿ ಉತ್ತರ ಕೊಟ್ಟಿದ್ದಾರೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸುಮಾರು ೨೫,೫೦೦ ದೇವಸ್ಥಾನಗಳು ಬರುತ್ತವೆ. ಅದರಲ್ಲಿ ಸುಮಾರು ೨೦,೦೦೦-೨೫,೦೦೦ ದೇವಸ್ಥಾನಗಳು ಅತ್ಯಂತ ಕಡಿಮೆ ಆದಾಯ ಇರುವಂತಹ ದೇವಸ್ಥಾನಗಳು. ಆದರೆ ಯಾವುದೇ ಸರ್ಕಾರ ಆಗಿರಲಿ, ಅದು ನಿಮ್ಮ ಸರ್ಕಾರ ಇರಲಿ, ನಮ್ಮ ಸರ್ಕಾರ ಇರಲಿ, ಬಜೆಟ್‌ನಲ್ಲಿ ಕೊಟ್ಟಿರುವಂತಹ ಅನುದಾನವನ್ನು ಗಮನದಲ್ಲಿಟ್ಟುಕೊಂಡು, ಶಾಸಕರು ಕೂಡ ಅಭಿವೃದ್ಧಿ ಮಾಡಬಹುದೆಂದು ಎಂ.ಎಲ್.ಸಿ., ಮತ್ತು ಎಂ.ಎಲ್.ಎ., ಶಾಸಕರ ನಿಧಿಯಲ್ಲೂ ಮಾಡಬಹುದೆಂದು ಇದೆ. ಈ ಬಜೆಟ್‌ನಲ್ಲಿ ಕೊಟ್ಟಿರುವಂತಹ ಅನುದಾನವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಅಭಿವೃದ್ಧಿ ಮಾಡಬಹುದು. ಮಾನ್ಯ ಸದಸ್ಯರು ಹೇಳಿರುವಂತಹ ದೇವಸ್ಥಾನ ನಿರ್ದಿಷ್ಟವಾಗಿದ್ದರೆ ಅದನ್ನು ಮಂತ್ರಿಗಳು ಪರಿಶೀಲನೆ ಮಾಡುತ್ತಾರೆ. ಒಂದೇ ಸಲ ಎಲ್ಲಾ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುವುದು ಕಷ್ಟ ಸಾಧ್ಯ ಎಂಬುದು ಮಾನ್ಯ ಸದಸ್ಯರಿಗೂ ಗೊತ್ತಿದೆ.

(ಮುಂದು)

880/22-09-2021/12-30/bkp-md

ಉಪ ಸಭಾಪತಿಯವರು ಪೀಠದಲ್ಲಿದ್ದರು**(ಗೊಂದಲ)****ಶ್ರೀ ಪಿ.ಆರ್.ರಮೇಶ್:-** ನಾನು ಆ ರೀತಿ ಹೇಳಲಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಬಜೆಟ್‌ನಲ್ಲಿ ಎಲ್ಲಾ ದೇವಸ್ಥಾನಗಳ ಉದ್ಧಾರಕ್ಕಾಗಿ 500 ಕೋಟಿ ರೂ. ಹಣವನ್ನು ಇಟ್ಟಿದ್ದೀರಾ ಎಂದು ಮಾನ್ಯ ಸದಸ್ಯರು ಕೇಳುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು): ಮಾನ್ಯ ಸಭಾಪತಿಯವರೆ, ಬಜೆಟ್‌ನಲ್ಲಿ ಏನು ಘೋಷಣೆ ಮಾಡಲಾಗಿದೆ, ಅದರಲ್ಲಿ ಆರ್ಥಿಕ ಕಾರಣಗಳಿಗೋಸ್ಕರ ಮತ್ತು ಕರೋನಾ ಕಾರಣಗಳಿಗೋಸ್ಕರ ಸ್ವಲ್ಪ ಹಣ ಕಡಿತ ಆಗಿರಬಹುದು. ಆದರೆ, ಇತರೆ ಸರ್ಕಾರಗಳು ಇಟ್ಟಿರುವುದಕ್ಕಿಂತ ಹೆಚ್ಚು ಅನುದಾನವನ್ನು ವಿತರಿಸಲಾಗಿದೆ, ಮತ್ತು ಅಭಿವೃದ್ಧಿಯನ್ನು ಮಾಡಲಾಗಿದೆ. ಅದರ ಮಾಹಿತಿಯನ್ನು ಈ ಸದನ ಮುಗಿಯುವುದರೊಳಗಡೆ ನಮ್ಮ ಮಂತ್ರಿಗಳು ಮಾನ್ಯ ಸದಸ್ಯರ ಸಮಾಧಾನಕ್ಕಾಗಿ ಕಳುಹಿಸಿಕೊಡುತ್ತಾರೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ,...

ಉಪ ಸಭಾಪತಿಯವರು:- ಶ್ರೀಯುತ ರಮೇಶ್‌ರವರೆ, ಸದನ ಮುಗಿಯುವುದರೊಳಗಡೆ ಮಾಹಿತಿಯನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ, ಆ ಸಂಖ್ಯೆಯನ್ನೇ ಅವರು ಹೇಳುತ್ತಿಲ್ಲ.

ಉಪ ಸಭಾಪತಿಯವರು:- ಸಚಿವರು ಆ ಮಾಹಿತಿಯನ್ನು ತಿಳಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು): ಮಾನ್ಯ ಸಭಾಪತಿಯವರೆ, ಈ ಮಾಹಿತಿಯನ್ನು ಸದನ ಮುಗಿಯುವುದರೊಳಗಡೆ ಕೊಡಲಾಗುತ್ತದೆ. ಮಾನ್ಯ ರಮೇಶ್ ರವರ ಪ್ರಶ್ನೆ ಏನು, ಅದರ ಆಳ ಎಷ್ಟು ಎನ್ನುವುದು ನಮಗೆ ಯಾರಿಗೂ ಗೊತ್ತಿರಲಿಲ್ಲ. ಈಗ ಅದರ ಅಳ ನಮಗೆ ಅರಿವಾಗಿದ್ದು, ಸದನ ಮುಗಿಯುವುದರೊಳಗಡೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರ ಪ್ರಶ್ನೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಸಮರ್ಪಕವಾಗಿ ಅವರಿಗೆ ಸಮಧಾನವಾಗುವ ರೀತಿಯಲ್ಲಿ ಕೊಡಲಾಗುವುದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಡೆ ಹಿಡಿಯಲಾದ ಪ್ರಶ್ನೆಗಳು

ಪ್ರಶ್ನೆ ಸಂಖ್ಯೆ 46

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ಆದರೆ, ನನ್ನ ಪ್ರಶ್ನೆಗೆ ಸಮಧಾನವಾಗುವ ರೀತಿಯಲ್ಲಿ ಉತ್ತರ ಕೊಟ್ಟಿರುವುದಿಲ್ಲ. ಅದಕ್ಕೆ ವಿವರವಾದ ಉತ್ತರವನ್ನು ಕೊಡಬೇಕೆಂದು ಸಚಿವರಲ್ಲಿ ವಿನಂತಿ ಮಾಡುತ್ತೇನೆ.

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್:- ಮಾನ್ಯ ಸಭಾಪತಿಯವರೇ, ಮುಜರಾಯಿ ಇಲಾಖೆಗೆ ಸೇರಿದ ಭೂಮಿಯನ್ನು ಪರಬಾರೆ ಮಾಡಲು ಕಾರಣವೇನು? ಇದರಿಂದ ಸಂಬಂಧಪಟ್ಟ ದೇವಾಲಯಗಳಿಗೆ ಯಾವ ರೀತಿಯಿಂದ ಉಪಯೋಗವಾಗುತ್ತದೆ ಎನ್ನುವ ಪ್ರಶ್ನೆಯನ್ನು ಮಾನ್ಯ ಸದಸ್ಯರು ಕೇಳಿದ್ದಾರೆ. ನಮ್ಮ ಬಹುತೇಕ ಜಮೀನುಗಳನ್ನು ಕೆಳಕಂಡ ಕಾಯಿದೆಗಳಲ್ಲಿ ಅಂದರೆ ಭೂ ನ್ಯಾಯ ಮಂಡಳಿಗಳ ಆದೇಶದನ್ವಯ ಅಥವಾ ಮೈಸೂರು ಧರ್ಮದಾಯದತ್ತಿ ಈ ರೀತಿಯಲ್ಲಿ ಏನೇನು ಇವೆ, ಅದೆಲ್ಲವನ್ನು ಉತ್ತರದಲ್ಲಿ ಕೊಟ್ಟಿದ್ದೇವೆ. ಆ ರೀತಿಯಾಗಿ ಮೊದಲೇ ಎಲ್ಲವೂ ಸಹ ಪರಬಾರೆಯಾಗಿರುವಂತಹದ್ದು ಇದೆ. ಮತ್ತು, ವಿಶೇಷವಾಗಿ 9825,91 ಎಕರೆ ಜಾಗ ಯಾವ ವರ್ಷ ಪರಬಾರೆಯಾಗಿದೆ ಎಂದು ಹೇಳಿ ಎಂದು ಪ್ರಶ್ನೆಯನ್ನು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಅದು ಯಾವುದು ಎಂದು ಹೇಳಿ, ಅದರ ಬಗ್ಗೆ ನಮಗೆ ಸ್ವಲ್ಪ ಮಾಹಿತಿಯನ್ನು ಕೊಟ್ಟರೆ ಒಳ್ಳೆಯದು. ಏಕೆಂದರೆ, ಆ ರೀತಿಯಲ್ಲಿ ಯಾವುದು ಸಹ ನಮ್ಮ ಗಮನದಲ್ಲಿ ಇರುವುದಿಲ್ಲ. ನಮ್ಮ ಗಮನಕ್ಕೆ ತಂದರೆ, ಅದನ್ನು ವಿಶೇಷವಾಗಿ ತೆಗೆದುಕೊಂಡು ಅದು ಏತಕ್ಕೆ ಆಗಿದೆ, ಮತ್ತು ಅದಕ್ಕೆ ಕಾರಣಗಳೇನು ಎನ್ನುವುದನ್ನು ಹೇಳಬಹುದು. ಆದರೆ, ಈಗ ಇರತಕ್ಕಂತಹ ನಮ್ಮ ಮುಜರಾಯಿ ಇಲಾಖೆಯ ಬಹಳಷ್ಟು ಜಮೀನುಗಳನ್ನು ರಕ್ಷಣೆ ಮಾಡುವಂತಹ ನಿಟ್ಟಿನಲ್ಲಿ ನಾವು ಚಿಂತನೆ ಮಾಡುತ್ತಿದ್ದೇವೆ ಮತ್ತು ಅದನ್ನು ಸಂರಕ್ಷಣೆ ಮಾಡುವಲ್ಲಿ ಸರ್ವೆ ಮಾಡಬಹುದೇ ಎನ್ನುವ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇವೆ. 9825,91 ಎಕರೆ ಎಂದು ಮಾನ್ಯ ಸದಸ್ಯರು ಏನು ಹೇಳಿದ್ದಾರೆ, ಅದರ ಬಗ್ಗೆ ಎಲ್ಲಿ ಎಂದು ಹೇಳಿ ಸ್ವಲ್ಪ ವಿವರವನ್ನು ಕೊಟ್ಟರೆ ಖಂಡಿತವಾಗಿಯೂ ಸಹ ನಾವು ಪರಿಶೀಲನೆ ಮಾಡುತ್ತೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, 9825, ಎಕರೆ ಭೂಮಿಯನ್ನು ಸರ್ಕಾರ ಪರಬಾರೆ ಮಾಡಿದೆ ಎಂದು ಹೇಳಿ ಇದರ ವಿವರ ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಿದೆ. ಸಾಮಾನ್ಯವಾಗಿ ಭೂಮಿಯನ್ನು ಪರಬಾರೆ ಮಾಡದೇ ಹೋದರೆ, ಆ ಮಾಹಿತಿ ಏನು ಹೊರಗಡೆ ಬರುವುದಿಲ್ಲ. ಹೀಗಾಗಿ, ಅಧಿಕಾರಿಗಳ ಜೊತೆಯಲ್ಲಿ ಕುಳಿತುಕೊಂಡು ಚರ್ಚೆ ಮಾಡಿದರೆ ಖಂಡಿತವಾಗಿಯೂ ಸಹ ಅದರ ವಿವರ ಸಿಗಲಿಕ್ಕೆ ಸಾಧ್ಯತೆ ಇದೆ. ನನ್ನ ವಿನಂತಿ ಏನೆಂದರೆ ಇವತ್ತು ಸಾಕಷ್ಟು ದೇವಸ್ಥಾನಗಳಿಗೆ ದೊಡ್ಡ ಮಟ್ಟದ ಆದಾಯ ಇದೆ. ಅದು ಏನಾಗುತ್ತದೆ ಎಂದರೆ ಈ ದಾನ ಕೊಡುವಂತಹದ್ದು ಯಾರಾದರೂ ಶ್ರೀಮಂತರು ಅಥವಾ ಬಡವರು ಇರಬಹುದು. ಭಕ್ತಿಭಾವದಿಂದ ದೊಡ್ಡ ಪ್ರಮಾಣದಲ್ಲಿ ಕೊಡುತ್ತಾರೆ. ಮತ್ತೆ ಈ ಹಿಂದೆ ಜಮೀನುಗಳನ್ನು ಕೂಡ ಕೊಟ್ಟಿರುವಂತಹದ್ದು ಇದೆ. ಆ ಜಮೀನುಗಳು ದೇವಸ್ಥಾನದ ಹೆಸರಿನಲ್ಲಿರಬೇಕು. ಭಕ್ತರು ದಾನ ಕೊಡಬೇಕಾದರೆ ಅಲ್ಲಿನ ಪೂಜಾರಿಗಳಿಗೆ ಕೊಟ್ಟಿರುವುದಿಲ್ಲ, ದೇವಸ್ಥಾನದ ಹೆಸರಿಗೆ ಕೊಟ್ಟಿರುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಒಂದು ಉದಾಹರಣೆ ಏನೆಂದರೆ, ಶ್ರೀ ರಾಮ ಟೆಂಪಲ್ ಎಂದು ತೆಗೆದುಕೊಳ್ಳಿ. ಶ್ರೀರಾಮ ಟೆಂಪಲ್ ಆಸ್ತಿ ಯಾರ ಹೆಸರಿನಲ್ಲಿದೆ ಅಂದರೆ, ಅದು ಪೂಜಾರಿ ಹೆಸರಿನಲ್ಲಿ ಇರುವುದಿಲ್ಲ, ರಾಮ್‌ಲಲ್ಲಾ ಎನ್ನುವ ಹೆಸರಿನಲ್ಲಿದೆ. ಹಾಗೆ ರಾಜ್ಯದಲ್ಲಿ ಯಾವುದೇ ದೇವಸ್ಥಾನಗಳಿರಬಹುದು, ಅದರ ಅಸ್ತಿ ಆ ದೇವಸ್ಥಾನದ ಹೆಸರಿನಲ್ಲಿ ಇರಲಿ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಇದೆ. ಇಲ್ಲವೆಂದರೆ ಏನಾಗುತ್ತದೆ ಎಂದರೆ ಅಲ್ಲಿ ಹತ್ತಾರು ಎಕರೆ ಇರಬಹುದು, ನೂರಾರು ಎಕರೆ ಇರಬಹುದು, ಕಲ್ಯಾಣ ಮಂಟಪಗಳಿರಬಹುದು, ಅದು ದೇವಸ್ಥಾನದ ಹೆಸರಿನಲ್ಲಿ ಇರಬೇಕೆ ವಿನಃ ಅದು ವ್ಯಕ್ತಿಯ ಹೆಸರಿನಲ್ಲಿ ಇರಬಾರದು. ಇದರ ಬಗ್ಗೆ ನನಗೆ ಸ್ಪಷ್ಟವಾದಂತಹ ಉತ್ತರ ಬೇಕು. ಇಲ್ಲದಿದ್ದರೆ ಏನಾಗುತ್ತದೆ ಎಂದರೆ ಆ ಭಕ್ತರೇ ಶ್ರೀಮಂತರಾಗುತ್ತಾರೆ, ದೇವರು ಬಡವನಾಗುತ್ತಾನೆ.

ಶ್ರೀ ಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆ ಬಹಳ ಮಹತ್ತರವಾಗಿದ್ದು, ಅದರ ಬಗ್ಗೆ ಅವರು ಕಳಕಳಿಯನ್ನು ವ್ಯಕ್ತ ಮಾಡಿದ್ದಾರೆ. ಸದ್ಯದಲ್ಲಿಯೇ ನಮ್ಮ ಎಲ್ಲಾ ಅಧಿಕಾರಿಗಳನ್ನು ಮತ್ತು ಮಾನ್ಯ ಸದಸ್ಯರಾದ ಶ್ರೀ ಎನ್. ರವಿಕುಮಾರ್ ರವರನ್ನು ಸಹ ಕರೆದು ಒಂದು ಸಭೆ ಮಾಡಿ ಇದರ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ ಅದರ ಬಗ್ಗೆ ಮುಂದೆ ಏನು ಮಾಡಬಹುದು ಎಂದು ಹೇಳಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಈ ಬಗ್ಗೆ ಸಭೆಯನ್ನು ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಹೇಳಿರುವುದರಿಂದ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಈ ಹಿಂದೆ ಭಕ್ತರೇ ಶ್ರೀಮಂತರಾಗುತ್ತಾರೆ, ದೇವರು ಬಡವನಾಗುತ್ತಾನೆಂದು ಹೇಳಿದ್ದನ್ನು ಪೂಜಾರಿಗಳು ಶ್ರೀಮಂತರಾಗುತ್ತಾರೆ, ಭಕ್ತರು ಬಡವರಾಗುತ್ತಾರೆಂದು ತಿದ್ದುಪಡಿ ಮಾಡಿಕೊಳ್ಳುವುದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 404

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸುನಿಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಿರ್ಮಿತಿ ಕೇಂದ್ರಗಳು ಎಲ್ಲಾ ಜಿಲ್ಲೆಯಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಆದರೆ, ನಮ್ಮ ಕಲ್ಬುರ್ಗಿ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಕೊಟ್ಟಿರತಕ್ಕಂತಹ ಯಾವ ಕಾಮಗಾರಿಗಳು ಸಹ ಇನ್ನು ಪೂರ್ಣಗೊಂಡಿಲ್ಲ. ಅವುಗಳು ಮುಂದೆಯೂ ಪೂರ್ಣಗೊಳ್ಳುವುದಿಲ್ಲ. ಯಾವಾಗ ಇಲ್ಲಿ ನಿರ್ಮಿತಿ ಕೇಂದ್ರ ಪ್ರಾರಂಭವಾಗಿದೆ, ಅಂದಿನಿಂದ ಇಲ್ಲಿಯವರೆಗೆ ಯಾವ ಕಾಮಗಾರಿಗಳನ್ನು ಯಾವ ಒಂದು ಇಲಾಖೆಯಿಂದ ಕೊಡಲಾಗಿದೆ, ಅವುಗಳು ಸಂಪೂರ್ಣವಾಗಿ ಆಗುತ್ತಿಲ್ಲ. ಮತ್ತು ಆ ನಿರ್ಮಿತಿ ಕೇಂದ್ರದಲ್ಲಿ ನಿರ್ದಿಷ್ಟವಾದಂತಹ ಅಧಿಕೃತವಾಗದ ಇಂಜಿನಿಯರ್‌ಗಳು ಇರುವುದಿಲ್ಲ. ಅದಕ್ಕೆ ಯಾರೋ ಒಬ್ಬರು ಅಧ್ಯಕ್ಷರು ಇರುತ್ತಾರೆ, ಇಲ್ಲಿ ಡಿ.ಸಿ.ಗಳೇ ಅಧ್ಯಕ್ಷರಾಗಿರುತ್ತಾರೆ. ಅವರುಗಳು ಏನು ಮಾಡುತ್ತಾರೆಂದರೆ ಅವರು ಇದ್ದಂತಹ ಸಮಯದಲ್ಲಿ ಒಬ್ಬರು ಇಂಜಿನಿಯರ್ ಇದ್ದರೆ, ಅಲ್ಲಿಗೆ ಮತ್ತೊಬ್ಬ ಡಿ.ಸಿ.ಗಳು ಬಂದಾಗ ಅವರಿಗೆ ಬೇಕಾದ ಇಂಜಿನಿಯರ್ ತೆಗೆದುಕೊಳ್ಳುವುದರಿಂದ ನಿರ್ಮಿತಿ ಕೇಂದ್ರದ ಕಾಮಗಾರಿಗಳು ನಮ್ಮ ಜಿಲ್ಲೆಯಲ್ಲಿ ಮುಂದಗತಿಯಲ್ಲಿ ಸಾಗುತ್ತಿವೆ. ಜೊತೆಗೆ ಅಲ್ಲಿ ಕೆಲವರನ್ನು ಕಾಯಂ ಆಗಿ ನೇಮಕ ಮಾಡಿಕೊಂಡಿದ್ದಾರೆ. ಒಬ್ಬ ಎ.ಇ.ಇ. ಜಾಗಕ್ಕೆ ಡಿಪ್ಲೊಮಾ ಆಗಿರುವವರನ್ನು ಎಇಇ ಆಗಿ ಕುಳ್ಳಿರಿಸಿ, ಸಿಕ್ಯಾಪಟ್ಟಿ ಅವ್ಯವಹಾರಗಳು ನಡೆಯುತ್ತಿವೆ. ಇದು ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ವಿಚಾರವಾಗಿ ನಾನು ಜಿಲ್ಲಾಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇನೆ. ಆದ್ದರಿಂದ ನಾನು ಇವತ್ತು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಅಲ್ಲಿ ಕೆಲಸ ಮಾಡುತ್ತಿರುವಂತಹ ಒಬ್ಬ ಡಿ.ಗುಂಪಿನ ನೌಕರ ಇಂಜಿನಿಯರ್ ಆಗುತ್ತಾನೆ. ಸಹಾಯಕ ಇಂಜಿನಿಯರ್ ಆಗುತ್ತಾನೆ. ಒಬ್ಬ ಒಬ್ಬ ಕಿರಿಯ ಇಂಜಿನಿಯರ್ ಇದ್ದವನು AEE (Assistant Executive Engineer) ಆಗುತ್ತಾನೆ. ಇದು ಯಾವ ರೀತಿ ಆಗುತ್ತಿದೆ ಎಂದರೆ ತುಘಲಕ್ ಮಹ್ಮದ್ ರೀತಿ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ನಿರ್ಮಿತಿ ಕೇಂದ್ರದಲ್ಲಿ ಆಗುತ್ತಿದೆ. ಆದ್ದರಿಂದ ಮಾನ್ಯ ಸಚಿವರು ಇದನ್ನು ಗಮನಿಸಬೇಕು. ಯಾವ ಕಾಮಗಾರಿಗಳನ್ನು ಯಾರು ಸಹ ಮಾಡಿರುವುದಿಲ್ಲ, ಅಂತಹವರ ಮೇಲೆ ತಾವು ನಿರ್ದಿಷ್ಟವಾದಂತಹ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಒತ್ತಾಯ ಮಾಡುತ್ತೇನೆ. ಇದರ ಜೊತೆಯಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದಿಂದ ಆಗಿರುವಂತಹ ಕಾಮಗಾರಿಗಳು

ಯಾವ್ಯಾವು ಇವೆ; ಇವತ್ತು ಯಾರೇ ಅಧಿಕಾರಿಗಳು ಇರಲಿ, ಅವರು ಐ.ಎ.ಎಸ್. ಅಧಿಕಾರಿ ಇರಲಿ, ಮತ್ತೊಬ್ಬರು ಇರಲಿ, ಯಾವುದೇ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮ ಮುಖಾಂತರ ಒತ್ತಾಯ ಮಾಡುತ್ತೇನೆ. ಮೊದಲಿಗೆ ಅಲ್ಲಿ ಇರತಕ್ಕಂತಹ ಡಿಪ್ಲೊಮಾ ವ್ಯಕ್ತಿಯನ್ನು ತೆಗೆದು ಹಾಕಬೇಕು. ಇಂತಹವರನ್ನೇ ಅಲ್ಲಿಗೆ ಹಾಕಬೇಕೆಂದು ನಾನು ಹೇಳುವುದಿಲ್ಲ. ಅಲ್ಲಿ ಯಾರು ಅದಕ್ಕೆ ಸಂಬಂಧಪಟ್ಟ ಅರ್ಹ ಅಧಿಕಾರಿಗಳಿದ್ದಾರೆ, ಅಂತಹವರನ್ನು ಅಲ್ಲಿಗೆ ಹಾಕಿದರೆ, ಅಲ್ಲಿನ ನಿರ್ಮಿತಿ ಕೇಂದ್ರ ಉದ್ಧಾರವಾಗುತ್ತದೆ. ಯಾವ ಅಧಿಕಾರಿಗಳು ಅಲ್ಲಿನ ಕಾಮಗಾರಿಗಳನ್ನು ಅಪೂರ್ಣಗೊಳಿಸಿದ್ದಾರೆ, ಅಂತಹವರನ್ನು ಅಲ್ಲಿಂದ ತೆಗೆದು ಹಾಕಿ, ಅಲ್ಲಿಗೆ ಮತ್ತೊಬ್ಬರನ್ನು ಹಾಕುವುದರ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ವಿ.ಸೋಮಣ್ಣ (ವಸತಿ ಸಚಿವರು):- ಮಾನ್ಯ ಸಭಾಪತಿಯವರೇ, ಈ ನಿರ್ಮಿತಿ ಕೇಂದ್ರ 1988 ರಲ್ಲಿ ಸ್ಥಾಪನೆಯಾಗಿರುತ್ತದೆ.

ಮುಂದು....

(881) 22.09.2021 12.40 ಎಸ್‌ವಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ವಿ.ಸೋಮಣ್ಣ (ಮುಂದು):-

ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸಮರ್ಪಕವಾಗಿ ಕೆಲಸವಾಗುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರವನ್ನು ನೀಡಿದ್ದರೂ ಇದು ಕರ್ನಾಟಕ ಸಂಘಗಳ ನೋಂದಣಿಯಲ್ಲಿ ಆಗಿದೆ. ಅದೇ ರೀತಿಯಾಗಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯಲ್ಲಿ 2010 ರಲ್ಲಿ ಆಗಿದೆ. ಕಲಬುರಗಿಯಲ್ಲಿ ನಡೆಯುತ್ತಿದೆ. ಇದು ಇಡೀ ರಾಜ್ಯದ 32 ಕಡೆ ಜಿಲ್ಲಾ ಕೇಂದ್ರಗಳಲ್ಲಿ ಇದೆ. ಯಾವ ಯಾವ ಇಲಾಖೆ ಬರುತ್ತದೆ, ಏನು ಏನುವುದರ ಬಗ್ಗೆಯೂ ಸಾಕಷ್ಟು ಗೊಂದಲವಿತ್ತು. ಇದನ್ನು KARNIK (Karnataka Rajya Nirmana Kendra) ಎನ್ನುವ ಒಂದು ಸಂಸ್ಥೆ ನಡೆಸುತ್ತಿತ್ತು. ನಾನು ಬಂದ ನಂತರ ಆ ಸಂಸ್ಥೆಯನ್ನು ವಸತಿ ಇಲಾಖೆಯೊಂದಿಗೆ ಸೇರ್ಪಡೆ ಮಾಡಿದ್ದು, ಹಂತ ಹಂತವಾಗಿ ಆ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುವುದು. ಏನೇ ಆದರೂ ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಾಗಲೀ ಮತ್ತೊಂದಾಗಲೀ ಮಾಡುವಂತಿಲ್ಲ. ನಿರ್ಮಿತಿ ಕೇಂದ್ರಗಳಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರೇ ಅಧ್ಯಕ್ಷರಾಗಿರುತ್ತಾರೆ. ಆ ಜಿಲ್ಲಾಧಿಕಾರಿಯವರ ಕಾರ್ಯ

ನಿರ್ವಹಣೆ ಯಾವ ರೀತಿ ಇರುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ನಾನು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.

ಮಾನ್ಯ ಸುನಿಲ್ ವಲ್ಯಾಪುರೆಯವರು ಕಾಮಗಾರಿಯಲ್ಲಿ ಅವ್ಯವಹಾರವಾಗುತ್ತಿದೆ ಎಂದು ಹೇಳಿದ್ದಾರೆ. ಅದು ಯಾವ ಯಾವ ಕಾಮಗಾರಿ ಎಂದು ಹೇಳಿದರೆ ನಾನು ತಕ್ಷಣವೇ ಮತ್ತೊಂದು ತಂಡವನ್ನು, third party ಅನ್ನು ಕಳುಹಿಸಿ ಅದನ್ನು verification ಮಾಡಿ ಕಾನೂನು ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಹೇಳಬೇಕು. ಮಾನ್ಯ ಕಾನೂನು ಸಚಿವರು ಇಲ್ಲಿಯೇ ಇದ್ದಾರೆ. ಒಬ್ಬ ಗ್ರೂಪ್ ಡಿ ನೌಕರನೂ ಇಂಜಿನಿಯರ್ ಆಗಿ ಬಿಡುತ್ತಾನೆ ಎಂದು ಮಾನ್ಯ ಸುನಿಲ್ ವಲ್ಯಾಪುರೆ ಅವರು ಹೇಳಿದರು. ಇಂದು ಸದನದಲ್ಲಿ ಈ ವಿಷಯವನ್ನು ತಂದು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಲು ತಾವು ಅವಕಾಶವನ್ನು ಮಾಡಿಕೊಟ್ಟಿದ್ದೀರಿ. ನಿರ್ಮಿತಿ ಕೇಂದ್ರಗಳು ಆಯಾ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುತ್ತವೆ. ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ತುರ್ತು ಕೆಲಸಗಳಿಗೆ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲು ತಡವಾಗುತ್ತದೆ ಎನ್ನುವುದ್ಯಷ್ಟಿಯಿಂದ 4ಜಿ ವಿನಾಯ್ತಿಯನ್ನು ಸಹ ನೀಡಲಾಗಿದೆ. ಸರ್ಕಾರ ಕೊಡತಕ್ಕಂತಹ ಕೆಲಸದಲ್ಲಿ ಅನಾನುಕೂಲವಾಗಿ ಅವ್ಯವಹಾರವಾಗಿದೆ ಎಂದರೆ, ಅದರ ಹೊಣೆಗಾರಿಕೆ ಆಯಾ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಇದರ ಕಾರ್ಯನಿರ್ವಹಣೆಯ ಮುಖ್ಯಸ್ಥರಾಗಿರುವವರು ಜಿಲ್ಲಾಧಿಕಾರಿಗಳು. ದಯಮಾಡಿ ಮಾನ್ಯ ಸದಸ್ಯರು ಅಂತಹ ಯಾವುದೇ ನಿರ್ದಿಷ್ಟವಾದ ಪ್ರಕರಣಗಳಿದ್ದಲ್ಲಿ ವಿವರಗಳನ್ನು ನೀಡಿದರೆ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ನಿರ್ಮಿತಿ ಕೇಂದ್ರಗಳನ್ನು ಸ್ಥಾಪನೆ ಮಾಡಿರುವ ಉದ್ದೇಶ ಸರಿಯಾಗಿದೆ. ಆದ್ದರಿಂದ ಎಲ್ಲೆಲ್ಲಿ ಎಡವಟ್ಟುಗಳಿವೆಯೋ ಅದನ್ನು ಸರಿಪಡಿಸುವಂತಹ ಕೆಲಸ ಮಾಡಲಾಗುವುದು.

ಶ್ರೀ ಸುನಿಲ್ ವಲ್ಯಾಪುರೆ:- ಮಾನ್ಯ ಸಭಾಪತಿಯವರೇ, ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಏನಿಲ್ಲವೆಂದರೂ ರೂ.11-12 ಕೋಟಿಗಳನ್ನು ವ್ಯಯ ಮಾಡಲಾಗಿದೆ. ಅಖಂಡ ಕಲಬುರಗಿ ಜಿಲ್ಲೆಯಿದ್ದಾಗ ಶಿಕ್ಷಣ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದು, ಇಲ್ಲಿಯವರೆವಿಗೂ ಒಂದೂ ಕಾಮಗಾರಿಯೂ ಪೂರ್ಣಗೊಂಡಿರುವುದಿಲ್ಲ. ಎಲ್ಲಾ ಅಪೂರ್ಣ ಕಾಮಗಾರಿಗಳೇ ಜಾಸ್ತಿ. ಅವರ ಹತ್ತಿರ 4ಜಿ ವಿನಾಯ್ತಿ ಇರುವುದರಿಂದ ಅವರು ಯಾವುದೇ ಟೆಂಡರ್ ಗೋಜಿಗೆ ಹೋಗುವುದಿಲ್ಲ. ಅವರು ಮಾಡಿದ್ದೇ ದರ್ಬಾರು. ಅದಕ್ಕಾಗಿ ಸಚಿವರು ಈ ವಿಷಯದ ಬಗ್ಗೆ ಗಮನ ಹರಿಸಬೇಕು.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ತಕ್ಷಣವೇ ದೂರವಾಣಿ ಮೂಲಕ ಮಾತನಾಡಿ ಮಾಹಿತಿಯನ್ನು ತರಿಸಿ ಮಾನ್ಯ ಸದಸ್ಯರಿಗೆ ಕೊಡುತ್ತೇನೆ. ಏನಾದರೂ ಎಡವಟ್ಟಾಗಿದ್ದರೆ ಕ್ರಮವನ್ನೂ ಕೂಡ ತೆಗೆದುಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳನ್ನು ಬಿಟ್ಟರೆ ನಿರ್ಮಿತಿ ಕೇಂದ್ರದಲ್ಲಿ ಯಾರಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಪೂರ್ಣ ಹೊಣೆಗಾರಿಕೆ ಜಿಲ್ಲಾಧಿಕಾರಿಗಳ ಮೇಲಿರುತ್ತದೆ. ಏನಾದರೂ ತಪ್ಪಾಗಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅದನ್ನು ಸರಿಪಡಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅವರಿಗೆ ಸೂಚನೆಯನ್ನು ಕೊಟ್ಟು ಅವ್ಯವಸ್ಥೆಯನ್ನು ಸರಿಪಡಿಸುವ ಕ್ರಮವನ್ನು ಕೈಗೊಳ್ಳಲಾಗುವುದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 415

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಕಂದಾಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳ ಹಿಂದೆ ಎಷ್ಟು ಕೆರೆಗಳಿದ್ದವು? ಪ್ರಸ್ತುತ ಎಷ್ಟು ಕೆರೆಗಳಿವೆ? ಎನ್ನುವುದರ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೆನು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 837 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 710 ಕೆರೆಗಳಿರುವುದಾಗಿ ತಿಳಿಸಲಾಗಿದೆ. 2006ರಿಂದ ಈಚೆಗೆ ಬಿಬಿಎಂಪಿ ಆಗಿದ್ದು ಅದಕ್ಕೂ ಮುನ್ನ ಬೆಂಗಳೂರು ಮಹಾನಗರ ಪಾಲಿಕೆ ಎಂದು ಕರೆಯಲಾಗುತ್ತಿತ್ತು. ಆಗ 204 ಕೆರೆಗಳಿದ್ದು, ಬಿ.ಡಿ.ಎ ವ್ಯಾಪ್ತಿಯಲ್ಲಿ 5 ಕೆರೆಗಳಿರುವುದಾಗಿ ಉತ್ತರ ಕೊಟ್ಟಿದ್ದಾರೆ. ಮತ್ತೊಂದು ಪ್ರಮುಖವಾದ ಪ್ರಶ್ನೆ ಎಂದರೆ ಕೆರೆಗಳ ಒತ್ತುವರಿ ಕುರಿತು ಮಾನ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶವೇನು? ಆದೇಶ ಪಾಲಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎನ್ನುವುದರ ಬಗ್ಗೆ ಮಾನ್ಯ ಸಚಿವರು ಸುದೀರ್ಘವಾದ ಉತ್ತರವನ್ನು ಕೊಟ್ಟಿದ್ದಾರೆ.

ಬೆಂಗಳೂರು ಉತ್ತರದಲ್ಲಿ 136 ಕೆರೆಗಳಿದ್ದವು. ಸರ್ವೆ ಆಗಿರುವುದು 136. ಒತ್ತುವರಿಯಾಗಿರುವುದು 122. ತೆರವುಗೊಳಿಸಿರುವುದು 23. ತೆರವುಗೊಳಿಸಲು ಬಾಕಿ ಇರುವುದು 99 ಎಂದು ಸರ್ಕಾರದ ಉತ್ತರದಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ 209 ಕೆರೆಗಳಿದ್ದವು. ಸರ್ವೆಯಾಗಿರುವುದು 209. ಒತ್ತುವರಿಯಾಗಿರುವುದು 188. ತೆರವುಗೊಳಿಸಿರುವುದು 17 ಮಾತ್ರ. ತೆರವುಗೊಳಿಸಲು ಬಾಕಿ ಇರುವುದು 171.

ಆನೇಕಲ್ ತಾಲ್ಲೂಕಿನಲ್ಲಿ 254 ಕೆರೆಗಳಿದ್ದವು. ಸರ್ವೆಯಾಗಿರುವುದು 254. ಒತ್ತುವರಿಯಾಗಿರುವುದು 223. ತೆರವುಗೊಳಿಸಿರುವುದು 208. ತೆರವುಗೊಳಿಸಲು ಬಾಕಿ ಇರುವುದು 15.

ಅದೇ ರೀತಿ ಬೆಂಗಳೂರು ಪೂರ್ವದಲ್ಲಿ 110 ಕೆರೆಗಳಿದ್ದು, ಸರ್ವೆಯಾಗಿರುವುದು 110. ಒತ್ತುವರಿಯಾಗಿರುವುದು 95. ತೆರವುಗೊಳಿಸಿರುವ ಕೆರೆಗಳ ಸಂಖ್ಯೆ 36. ತೆರವುಗೊಳಿಸಲು ಬಾಕಿ ಇರುವುದು 59.

ಬೆಂಗಳೂರು ಉತ್ತರ (ಅಪರ)ದಲ್ಲಿ ಸರ್ವೆಯಾಗಿರುವುದು 128. ಒತ್ತುವರಿಯಾಗಿರುವುದು 116. ತೆರವುಗೊಳಿಸಿದ ಕೆರೆಗಳ ಸಂಖ್ಯೆ 76. ಬಾಕಿ ಇರುವುದು 40.

ಅದೇ ರೀತಿ ದೇವನಹಳ್ಳಿ ತಾಲ್ಲೂಕಿನಲ್ಲಿ....

ಉಪ ಸಭಾಪತಿಯವರು:- ಮಾನ್ಯ ಅಪ್ಪಾಜಿಗೌಡರೇ, ಒಟ್ಟು ಎಷ್ಟು ಉಂಬುದನ್ನು ಹೇಳಿಬಿಡಿ. ಮಾನ್ಯ ಸಚಿವರು ಉತ್ತರ ಕೊಡುತ್ತಾರೆ. ತುಂಬಾ brief ಮಾಡುವುದಕ್ಕೆ ಹೋದರೆ ಸಮಯ ಸಾಲುವುದಿಲ್ಲ.

ಶ್ರೀ ಎನ್.ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಹಳ ಸುದೀರ್ಘವಾದ ಉತ್ತರವನ್ನು ಕೊಟ್ಟಿದ್ದಾರೆ. ನಾನು ಕೇಳಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಈಗ ಇರುವ ಬಿ.ಬಿ.ಎಂ.ಪಿ.ಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕೆರೆಗಳ ಒತ್ತುವರಿಯಾಗಿದೆ ಎನ್ನುವುದು ಪ್ರಮುಖವಾದ ಪ್ರಶ್ನೆ. ಸರ್ವೆ ಮಾಡಿ ಒತ್ತುವರಿಯಾಗಿದೆ ಎಂದು ಉತ್ತರದಲ್ಲಿ ಒಪ್ಪಿಕೊಂಡಿದ್ದು, ಶೇ.90 ಒತ್ತುವರಿಯಾಗಿರುವುದರಲ್ಲಿ ಶೇ.10 ಮಾತ್ರ ತೆರವುಗೊಳಿಸಲಾಗಿದೆ. ಉಳಿದ ಶೇ.90 ಒತ್ತುವರಿಯಾಗಿರುವ ಕೆರೆಗಳನ್ನು ಯಾವ ಕಾಲಮಿತಿಯೊಳಗೆ ತೆರವುಗೊಳಿಸಲಾಗುತ್ತದೆ ಎನ್ನುವುದರ ಬಗ್ಗೆ ಮಾನ್ಯ ಕಂದಾಯ ಸಚಿವರು ತಿಳಿಸಬೇಕು.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಭಾಗದಲ್ಲಿರತಕ್ಕಂತಹ ಕೆರೆಗಳ ಬಗ್ಗೆ ಹೇಳುವುದಾದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 837 ಕೆರೆಗಳಿದ್ದು, ಪುಸ್ತುತ 705 ಕೆರೆಗಳಿವೆ. ಒತ್ತುವರಿಯಾಗಿರುವುದು 744. ಬಹುತೇಕ ಶೇ.90 ಕೆರೆಗಳು ಒತ್ತುವರಿಯಾಗಿವೆ. ತೆರವುಗೊಳಿಸಿರುವ ಕೆರೆಗಳ ಸಂಖ್ಯೆ 360. ಬಾಕಿ ತೆರವುಗೊಳಿಸಬೇಕಾದುದು 384.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 710 ಕೆರೆಗಳ ಪೈಕಿ 643 ಕೆರೆಗಳಲ್ಲಿ ಒತ್ತುವರಿಯನ್ನು ಗುರುತಿಸಲಾಗಿದೆ. 544 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 99 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವುದು ಬಾಕಿಯಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 204 ಕೆರೆಗಳಿವೆ. ಒತ್ತುವರಿಯಾಗಿರುವುದು 148. 20 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನು 128 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವುದು ಬಾಕಿಯಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಸ್ತುತ 5 ಕೆರೆಗಳಿದ್ದು, ಅಷ್ಟೂ ಕೆರೆಗಳು ಒತ್ತುವರಿಯಾಗಿದೆ. ಅವುಗಳಲ್ಲಿ 3 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನೂ 2 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ.

ಬಿ.ಡಿ.ಎ. ಮತ್ತು ಬಿ.ಬಿ.ಎಂ.ಪಿ.ಗೆ ಸಂಬಂಧಪಟ್ಟಂತೆ ಹಿಂದೆ ಕೆರೆಗಳಿದ್ದ ಸಂದರ್ಭದಲ್ಲಿ ಇಷ್ಟು ಕಠಿಣವಾದಂತಹ ಕಾನೂನುಗಳೇನೂ ಇರಲಿಲ್ಲ. ನಮ್ಮ ಕೇಂದ್ರ ಬಸ್ ನಿಲ್ದಾಣವೂ ಕೆರೆ. ನಮ್ಮ ಕ್ರೀಡಾಂಗಣವೂ ಕೆರೆ. ಬಿಡಿಎ ಬಡಾವಣೆಗಳಾದ ಡ್ರಾಲ್‌ಸರ್ಸ್ ಕಾಲೋನಿ, ಕೋರಮಂಗಲ ಎಲ್ಲವೂ ಕೆರೆಗಳಾಗಿದ್ದ ಪ್ರದೇಶವಾಗಿತ್ತು. ಬಿಡಿಎ ಎಂದರೆ ಭೂಕಬಳಿಕೆ ಎಂಬಂತಾಗಿದೆ. ಭೂಕಬಳಿಕೆ, ಕೆರೆಗಳ ಒತ್ತುವರಿಯಲ್ಲಿ ಮೊದಲನೆ ಸ್ಥಾನದಲ್ಲಿ ನಿಲ್ಲುವುದೇ ಬಿ.ಡಿ.ಎ. ಎಂಬಂತಾಗಿದೆ. ಹಿಂದೆ ಏನಲ್ಲಾ ಆಗಿ ಹೋಗಿದೆ ಈಗ ಅದನ್ನು ಮರು ಸ್ಥಾಪನೆ ಮಾಡುವುದಕ್ಕೆ ಅವಕಾಶವಿಲ್ಲ. ನಾನು ಕಂದಾಯ ಸಚಿವನಾದ ಮೇಲೆ ಪ್ರತಿ ಶನಿವಾರ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಬೇರೆ ಏನೂ ಕೆಲಸ ಮಾಡಬಾರದು ಎಂದು ಸೂಚನೆಯನ್ನು ಕೊಟ್ಟಿದ್ದೇನೆ.

(...ಮುಂದು)

(882) 22.09.2021 12.50 ಕೆಜಿ ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್. ಅಶೋಕ್ (ಮುಂದು..):-

ಪ್ರತಿ ವಾರ ಶನಿವಾರದಂದು ಯಾವ ಯಾವುದು ಒತ್ತುವರಿಯಾಗಿದೆ, ಆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹೇಳಿದ್ದೇನೆ. ಅದರಲ್ಲೂ ವಿಶೇಷವಾಗಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹೇಳಿದ್ದೇನೆ. ಈಗಾಗಲೇ ದಿನಾಂಕ 31.07.2021 ರಿಂದ 18.09.2021 ರವರೆಗೆ 128 ಕೆರೆಗಳಲ್ಲಿ ಒಟ್ಟು 216 ಎಕರೆಗಳಷ್ಟು ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿದ್ದೇವೆ. ಈ ದೃಷ್ಟಿಯಿಂದ ಇರುವಂತಹ ಕೆರೆಗಳನ್ನಾದರೂ ಸಹ

ಉಳಿಸಬೇಕಾಗಿದೆ. ಆದ್ದರಿಂದ, ನಾವು ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮಾನ್ಯ ಸದಸ್ಯರಾದ ಅಪ್ಪಾಜಿಗೌಡರವರು ಅಷ್ಟಕ್ಕೆ ನಿಂತಿಲ್ಲ. ಅವರು ಸ್ವಲ್ಪ ಮುಂದೆ ಹೋಗಿ ಪ್ರಶ್ನೆ ಕೇಳಿದ್ದಾರೆ. ಅವರು ಪ್ರಶ್ನೆ ಕೇಳುವುದು ಬೇಡ. ನಾನೇ ಹೇಳಿಬಿಡುತ್ತೇನೆ. ಏಕೆಂದರೆ, ಅವರು decision ತೆಗೆದುಕೊಳ್ಳಬೇಕು. ಅವರು ಈಗ dilemma ನಂತೆ ಕಾಣುತ್ತಿದ್ದಾರೆ. ಮಾನ್ಯ ಸದಸ್ಯರು ಏಕೆ ತೆರವುಗೊಳಿಸಿಲ್ಲ? ಸರ್ಕಾರಕ್ಕೆ ಏನು ಸಮಸ್ಯೆ ಇದೆ ಎಂದು ಕೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು 2ನೇ ಅಧ್ಯಾಯದಲ್ಲಿ ಒತ್ತುವರಿ ಮಾಡಿರುವವರು ಮನೆ ಕಟ್ಟಿದ್ದಾರೆ, ಖಾತೆಯನ್ನು ಮಾಡಿಸಿಕೊಂಡಿದ್ದಾರೆ. ಕಂದಾಯ ಕಟ್ಟಿದ್ದಾರೆ. ಸರ್ಕಾರಕ್ಕೆ tax ಕಟ್ಟಿದ್ದಾರೆ. ಅವರು ಅಮಾಯಕರು. ಅವರಿಗೆ ಏನು ಮಾಡುತ್ತೀರಿ ಎಂದು ಕೇಳಿದ್ದಾರೆ. ಮಾನ್ಯ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ್‌ರವರು ಹೇಳಬೇಕು. ನಾವು ಈಗ ಅಧಿಕಾರದಲ್ಲಿದ್ದೇವೆ. ಇಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿದ್ದೇನೆ. ನನಗೆ media ಗಳಲ್ಲಿ ಏನು ಬರುತ್ತದೆ ಎಂದು ಗೊತ್ತಿದೆ. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು immediate ಆಗಿ ಹೋಗಿ ಅಲ್ಲಿ ಕಟ್ಟಿರುವಂತಹ ಮನೆಗಳನ್ನು ಹೊಡೆದು ಹಾಕುತ್ತೇವೆ. ಮನೆಗಳನ್ನು ಹೊಡೆದು ಹಾಕಿದ ತಕ್ಷಣ BJP ruling ನಲ್ಲಿದ್ದರೆ, ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಾರೆ. ದಳದವರು ಹೋಗಿ ಪ್ರತಿಭಟನೆ ಮಾಡುತ್ತಾರೆ. ಅಮಾಯಕರನ್ನು ಬಿಡಿಗೆ ತಂದ ಸರ್ಕಾರ; ಇವರಿಗೆ ಕಣ್ಣು, ಕಿವಿ ಏನು ಕೇಳಿಸುವುದಿಲ್ಲವೇ; ಈ ರೀತಿ ಆ ಸಂದರ್ಭದಲ್ಲಿ ಏನೇನು ಬೇಕೋ ಅದನ್ನೆಲ್ಲಾ ಹೇಳುತ್ತಾರೆ. ಅದೇ ರೀತಿ ಮನೆಗಳನ್ನು ಹೊಡೆದು ತೆರವುಗೊಳಿಸಿಲ್ಲವೆಂದರೆ, ಮತ್ತೆ ಅದೇ ರೀತಿಯಾಗಿ ಕೆರೆಗಳನ್ನು ಒತ್ತುವರಿ ಮಾಡಿ ನುಂಗುತ್ತಿದ್ದಾರೆ; ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆಂದು ಹೇಳುತ್ತಾರೆ. ಅದಕ್ಕೆ ನಾವೆಲ್ಲರೂ ಒಂದು ತೀರ್ಮಾನವನ್ನು ಮಾಡಬೇಕಾಗಿದೆ. ನಾವು ಆ ಕಡೆಗೆ ಬಂದಾಗ, ಮತ್ತೆ ಅದೇ ಪ್ರಶ್ನೆ. ಎಲ್ಲಾದರೂ ರಾಜಕಾಲುವೆ ಒತ್ತುವರಿಯಾದ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಕಣ್ಣು, ಕಿವಿ ಇಲ್ಲದ ಸರ್ಕಾರ ಬಡವರ ಮನೆಗಳನ್ನು ಹೊಡೆದು ಹಾಕಿದೆ ಎಂದು ಹೇಳುತ್ತೇವೆ.

ಮಾನ್ಯ ಸಭಾಪತಿಯವರೇ, ಒಂದು ಬಾರಿ ಯಾವುದೋ ಒಂದು channel ನಲ್ಲಿ ಸುದ್ದಿ ಪ್ರಸಾರವಾಗುತ್ತಿತ್ತು. ಆ ಸಂದರ್ಭದಲ್ಲಿ ಕೆರೆ ಒತ್ತುವರಿಯಾಗಿತ್ತು. ಆ ಕೆರೆಯ ಒತ್ತುವರಿಯನ್ನು ನ್ಯಾಯಾಲಯದ ಆದೇಶದ ಪ್ರಕಾರ ಹೊಡೆದು ಹಾಕಿದ್ದರು. ಆ ಸಂದರ್ಭದಲ್ಲಿ ಒಂದು ಮಗು ಬೆಳಗ್ಗೆ ಶಾಲೆಗೆ ಹೋಗುತ್ತಿತ್ತು. ಆ ಮಗುವನ್ನು ಆ channel ನಲ್ಲಿ ತೋರಿಸಿ, ನೋಡಿ ಈ ಮಗು ಈಗ ಶಾಲೆಗೆ ಹೋಗುತ್ತಿದೆ. ಈ ಮಗು ಶಾಲೆಯನ್ನು ಮುಗಿಸಿಕೊಂಡು ಸಂಜೆ 5.00 ಗಂಟೆಗೆ

ಮನೆಗೆ ಬರುವಷ್ಟರಲ್ಲಿ ಈ ಮನೆ ಇರುವುದಿಲ್ಲವೆಂಬ ಮಾತುಗಳು ಕೇಳಿ ಬರುತ್ತಿದ್ದವು. ಅಂದರೆ, ನಾವು ಇದನ್ನು ಏನು ಮಾಡಬೇಕು? ನಾವು ಅಲ್ಲಿದ್ದಂತಹ ಸಂದರ್ಭದಲ್ಲಿ ಒಂದು ಮಾತು, ಇಲ್ಲಿದ್ದಂತಹ ಸಂದರ್ಭದಲ್ಲಿ ಒಂದು ಮಾತು ಈ ರೀತಿ ಮಾಡಿದರೆ, ಬೆಂಗಳೂರಿನಲ್ಲಿ ಇರುವಂತಹ ಕೆರೆಗಳು ಉಳಿಯುವುದಿಲ್ಲ. ಅದಕ್ಕೆ ದಯವಿಟ್ಟು ನಾವೆಲ್ಲರೂ ಒಂದು ತೀರ್ಮಾನ ಮಾಡಿ ಒತ್ತುವರಿಯನ್ನು ತೆರವುಗೊಳಿಸಬೇಕು; ಇಲ್ಲವೆಂದರೆ, ಇರುವವರಿಗೆ ಬಿಡಬೇಕು. ಒತ್ತುವರಿಯನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯದ ಆದೇಶ ಇದೆ. ಜನರು ಸಹ ನ್ಯಾಯಾಲಯದ ಆದೇಶವನ್ನು ಮೆಚ್ಚುತ್ತಾರೆ. ಕಾಯಿದೆ ಎಲ್ಲವನ್ನೂ ತೆರವು ಮಾಡಬೇಕೆಂದು ಹೇಳುತ್ತದೆ. ಆದರೆ, ತೆರವುಗೊಳಿಸಿದಾಗ ವಿರೋಧ ಮಾಡುತ್ತಾರೆ. ನಾವು ವಿರೋಧ ಪಕ್ಷದಲ್ಲಿದ್ದಂತಹ ಸಂದರ್ಭದಲ್ಲಿ ವಿರೋಧ ಮಾಡುತ್ತೇವೆ. ಅದೇ ರೀತಿ ಅವರು ಸಹ ವಿರೋಧ ಪಕ್ಷದಲ್ಲಿದ್ದಂತಹ ಸಂದರ್ಭದಲ್ಲಿ ವಿರೋಧ ಮಾಡುತ್ತಾರೆ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನ್ಯಾಯಾಲಯ ಏನು ಹೇಳುತ್ತದೆ, ಅದರ ಪ್ರಕಾರ ಆಗಲಿ. ನಮ್ಮ stand ಬದಲಾವಣೆಯಾಗಬಾರದು. ನಾವು ಅಲ್ಲಿದ್ದಾಗ ಒಂದು ಮಾತು ಹೇಳುವುದು, ಇಲ್ಲಿ ಇದ್ದಾಗ ಒಂದು ಮಾತು ಹೇಳುವುದು ಒಳ್ಳೆಯದಲ್ಲ. ಇದು ಸುತರಾಂ ಒಳ್ಳೆಯದಲ್ಲ. ತೆರವು ಮಾಡಿ ಎಂದರೆ, mercilessly ತೆರವು ಮಾಡಬೇಕು.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಮಾನ್ಯ ಸದಸ್ಯರಾದ ಎಸ್.ರವಿಯವರೇ, ಈಗ ಚರ್ಚೆ ಬೇಡ. ಈಗಾಗಲೇ ಒಂದು ಗಂಟೆಯಾಗಿದೆ. ಇನ್ನೂ ಪ್ರಶೋತ್ತರ ವೇಳೆ ಮುಗಿದಿಲ್ಲ. ಇನ್ನೂ Zero Hour ಆಗಬೇಕು. ತಾವು ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಸಚಿವರೇ, argument ಬೇಡ. ಈ ಪ್ರಶ್ನೆಗೆ ಉತ್ತರ ಕೊಡಿ.

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ರವಿಯವರು ಕೇಳುತ್ತಿರುವ ವಿಷಯವನ್ನು ಮಾನ್ಯ ಸದಸ್ಯರಾದ ಅಪ್ಪಾಜಿಗೌಡರವರು ಆಗಲೇ ಇದರಲ್ಲಿ ಕೇಳಿದ್ದಾರೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಬಿ.ಡಿ.ಎ. ನಲ್ಲಿ ನಿವೇಶನ ತೆಗೆದುಕೊಂಡು ಮನೆ ಕಟ್ಟಿ ವಾಸ ಇದ್ದೇವೆ. ಈಗ ಒತ್ತುವರಿ ಎಂದು ಬಿ.ಡಿ.ಎ.ಯವರು ಮಾಡಿದ್ದಾರೆ. ಇದಕ್ಕೆ ದಯವಿಟ್ಟು ಏನು ಮಾಡಬೇಕು ಹೇಳಿ?

(ಗೊಂದಲ)

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ನಾವು ರಾಜಕಾರಣವನ್ನು ಬಿಟ್ಟು ತೀರ್ಮಾನ ಮಾಡಿದರೆ, ಬೆಂಗಳೂರಿನ ಕೆರೆಗಳು ಉಳಿಯುತ್ತವೆ. ಬೆಂಗಳೂರಿಗೆ ಯಾವುದೇ ನದಿ ಬರುವುದಿಲ್ಲ. ಒಂದು ರೀತಿಯಲ್ಲಿ cup and saucer ತರಹ. ಶ್ರೀ ಅನಂತಕುಮಾರ್‌ರವರು satellite ಮೂಲಕ ನೋಡಿದರೆ, ಬೆಂಗಳೂರು cup and saucer ತರಹ ಕಾಣುತ್ತದೆ ಎಂದು ಹೇಳಿದ್ದಾರೆ. ಏಕೆ flood ಆಗುತ್ತಿದೆ ಎಂದರೆ, ಮೊದಲು ಕೆರೆಗಳು ಇದ್ದವು. ವಿಧಾನಸೌಧದ ಬಳಿ ಮಳೆ ಬಿದ್ದರೆ, ಆ ನೀರು immediate ಆಗಿ Kanteerava Stadium ನಲ್ಲಿ ನಿಂತುಕೊಳ್ಳುತ್ತಿತ್ತು. Bus stand ನಲ್ಲಿ ನಿಂತುಕೊಳ್ಳುತ್ತಿದ್ದವು. ಈಗ ಆ ರೀತಿ ನೀರು ಎಲ್ಲೂ ನಿಂತುಕೊಳ್ಳುವುದಿಲ್ಲ. ಈಗ ನೀರು ನಿಂತುಕೊಳ್ಳುವುದಕ್ಕೆ ಜಾಗವೇ ಇಲ್ಲ. ಹಾಗಾಗಿ, ಕೆರೆಗಳು ಹೋಗಿರುವುದರಿಂದ ಈ ಸ್ಥಿತಿ ಮೂಡುತ್ತಿದೆ. ಅದಕ್ಕಾಗಿ, ಎಲ್ಲರೂ ಇದರ ಬಗ್ಗೆ ಒಂದು ತೀರ್ಮಾನ ಮಾಡಲೇಬೇಕಾಗುತ್ತದೆ. ಇಲ್ಲವೆಂದರೆ, ಮಾನ್ಯ ಸದಸ್ಯರಾದ ವೆಂಕಟೇಶ್‌ರವರು ಹೇಳಿದಂತೆ, ಅವರ ಪಾಡು ಏನು? ಬಿ.ಡಿ.ಎ.ನಲ್ಲಿ ನಿವೇಶನ ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ. ಆಯಿತು. ಬಿ.ಡಿ.ಎ.ನಲ್ಲಿ ಮಾಡಿರುವುದನ್ನು ಬಿಟ್ಟುಬಿಡೋಣ. ಬಿ.ಡಿ.ಎ ನವರು official ಆಗಿ ಮಾಡಿದ್ದಾರೆ. Layout ಗಳಾಗಿವೆ. ಹಾಗಾಗಿ, ಅದನ್ನು ಬಿಟ್ಟುಬಿಡೋಣ. ಉಳಿದಿದ್ದು ಸಾವಿರಾರು ಎಕರೆಗಳಿವೆ. ಇದು ತಮಗೆ ಗೊತ್ತಿರಲಿ. ನಮ್ಮ ರಾಜ್ಯದಲ್ಲಿ ಒಟ್ಟು 39,179 ಕೆರೆಗಳಿವೆ. Approximately 7 ಲಕ್ಷ ಎಕರೆಗಳಷ್ಟು ಕೆರೆಗಳಿವೆ. ತಾವೆಲ್ಲರೂ ಸುಮ್ಮನೆ ಒಂದು ನಿಮಿಷ ಯೋಚನೆ ಮಾಡಿ. ಯಾವ ಸರ್ಕಾರಗಳು ಎಷ್ಟು ಕೆರೆಗಳನ್ನು ಕಟ್ಟಿದ್ದಾರೆಂದು ತೋರಿಸಿ? ಯಾವುದು ಕಟ್ಟಿಲ್ಲ. ಆದರೂ ಸಹ, ನಾವುಗಳು ಅಷ್ಟೊಂದು ಜೋರಾಗಿ ಮಾತನಾಡುತ್ತೇವೆ.

ಮಾನ್ಯ ಸಭಾಪತಿಯವರೇ, ಈ ಹಿಂದೆ ಇದ್ದಂತಹ ಪುಣ್ಯಾತ್ಮರು, ಊರಿನ ದೊಡ್ಡ ಮನುಷ್ಯರು, ರಾಜರು, ಮಹಾರಾಜರು ಕಟ್ಟಿಸಿರುವಂತಹ ಕೆರೆಗಳಲ್ಲಿಯೇ ಇದ್ದೇವೆ. ನಮ್ಮ ಕೈಯಲ್ಲಿ ಒಂದು ಕೆರೆಯನ್ನು ಸಹ ಕಟ್ಟಲಿಕ್ಕೆ ಆಗಲಿಲ್ಲ. ಇನ್ನೂ ಇರುವಂತಹ ಕೆರೆಗಳನ್ನು ಮುಚ್ಚಿ bus stand, ಬೇರೆ ಬೇರೆ ಮಾಡಿಕೊಂಡಿದ್ದೇವೆ. ನಮಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದೇವೆ. ಇರುವ ಕೆರೆಗಳನ್ನು ಉಳಿಸುವುದಕ್ಕೆ ಆಗುತ್ತಿಲ್ಲ. ಇಲ್ಲಿ ಪ್ರಶ್ನೆ ಬಂದಿದ್ದಕ್ಕೆ

ಹೇಳಿದ್ದೇನೆ. ನಾವೆಲ್ಲರೂ ಸಹ ಇದರ ಕಡೆಗೆ ಗಮನಹರಿಸಿದರೆ, ಇದನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಒತ್ತುವರಿ ಸ್ವಲ್ಪ ಕಡಿಮೆ ಇದೆ. ಬೆಂಗಳೂರು ನಗರ ಪ್ರದೇಶಗಳಲ್ಲಿ ಒತ್ತುವರಿ ಹೆಚ್ಚಾಗಿ ಆಗಿದೆ. ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಪ್ರತಿ ಶನಿವಾರದಂದು full day ಒತ್ತುವರಿ ತೆರವುಗೊಳಿಸಬೇಕೆಂದು ಆದೇಶ ಮಾಡಿದ್ದೇನೆ. ಈ ರೀತಿ ಮಾಡುವುದರಿಂದ ಕೆರೆಗಳನ್ನು ಉಳಿಸಬಹುದು. Corporation ನಲ್ಲಿ ಕೆರೆಗಳನ್ನು development ಮಾಡುವುದಕ್ಕೆ ಹಣ ಇದೆ. ಆದ್ದರಿಂದ, ಕೆರೆಗಳನ್ನು ಉಳಿಸುವುದಕ್ಕೆ ಅವಕಾಶವಾಗುತ್ತದೆ. ನಾವು ನಾಡಪ್ರಭು ಶ್ರೀ ಕೆಂಪೇಗೌಡರವರು ಕಟ್ಟಿರುವಂತಹ ಕೆರೆಗಳು ಉಳಿಯಬೇಕು ಎಂದು ಹೇಳುತ್ತೇವೆ. ಹಾಗಾಗಿ, ಅದಕ್ಕೆ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 22ನೇ ಸೆಪ್ಟೆಂಬರ್ 2021 ರ ಸಮೂಹ-3 ರ ಲಿಖಿತ ಮೂಲಕ ಉತ್ತರಿಸುವ ಒಟ್ಟು 142 ಪ್ರಶ್ನೆಗಳ ಪೈಕಿ 90 ಪ್ರಶ್ನೆಗಳಿಗೆ ಉತ್ತರವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರಗಳನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

3. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

(ಅ) ವಿಷಯ:- ಗ್ರಾಮ ಪಂಚಾಯಿತಿಗಳಲ್ಲಿ ಜೇಷ್ಠತಾ ಪಟ್ಟಿಯಂತೆ ಪದೋನ್ನತಿ ನೀಡುವ ಬಗ್ಗೆ.

- - -

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಗ್ರಾಮಪಂಚಾಯಿತಿಗಳಲ್ಲಿ ಈಗಾಗಲೇ ಸುಮಾರು 20-22 ವರ್ಷಗಳಿಂದ ದುಡಿಯುತ್ತಿರುವ ಸಿಬ್ಬಂದಿಗಳಿಗೆ 100 ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿಗದಿಪಡಿಸದೇ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಿದ್ಧವಾಗಿರುವ ಜೇಷ್ಠತಾ ಪಟ್ಟಿಯಂತೆ ಈ ಹಿಂದಿನಂತೆ ಪದೋನ್ನತಿ ನೀಡುವ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾವಿಸಲು ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಮಾನ್ಯ ಸಭಾಪತಿಯವರೇ, ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಿನಾಂಕ 05-09-2021 ರಂದು ಕಾರ್ಯದರ್ಶಿ ಗ್ರೇಡ್-2 ಮತ್ತು ಎಸ್.ಡಿ.ಎ ಹುದ್ದೆಗಳಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಂದ ಪದೋನ್ನತಿ ನೀಡುವ ಕುರಿತಾಗಿ ಹೊಸ ಮಾರ್ಗಸೂಚಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಇದರಿಂದ ಕಳೆದ ಸುಮಾರು 20-22 ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಕ್ಲರ್ಕ್ ಮತ್ತು ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪದೋನ್ನತಿಯ ನಿರೀಕ್ಷೆಯಲ್ಲಿರುವವರಿಗೆ ಅನ್ಯಾಯವಾಗಲಿದೆ. ಪ್ರಸ್ತುತ ಹೊಸ ಆದೇಶಗಳಲ್ಲಿ 6 ವರ್ಷಗಳ ಪಂಚಾಯಿತಿ ಸಿಬ್ಬಂದಿಗಳ ಅರ್ಹತಾ ಪಟ್ಟಿಯನ್ನು ತಯಾರಿಸಿ ಅವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರಿತವಾಗಿ ಹುದ್ದೆಯ ಪದೋನ್ನತಿಯನ್ನು ನೀಡಲು ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸೂಚಿಸಿದ್ದು ಇದರಿಂದ ಸೇವಾ ಹಿರಿತನ ಹೊಂದಿದ ನೌಕರರು ಅವಕಾಶ ವಂಚಿತರಾಗಿರುತ್ತಾರೆ. ಹೀಗಾಗಿ, ಚಾಲ್ತಿಯಲ್ಲಿರುವ ನಿಯಮಗಳಿಗೆ ಸೇವಾ ಹಿರಿತನದ ಆಧಾರದಲ್ಲಿ ಕಾರ್ಯದರ್ಶಿ ಗ್ರೇಡ್-2 ಮತ್ತು ಎಸ್.ಡಿ.ಎ ಹುದ್ದೆಗಳಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಂದ ಪದೋನ್ನತಿ ನೀಡುವ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾವಿಸಲು ಅನುಮತಿ ಕೊಟ್ಟಿದ್ದಕ್ಕಾಗಿ ತಮಗೆ ಮತ್ತೊಮ್ಮೆ ವಂದನೆಗಳು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿರವರು ಶೂನ್ಯವೇಳೆಯಲ್ಲಿ

ಪ್ರಸ್ತಾಪಿಸಿದಂತಹ ಪ್ರಶ್ನೆಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಸಭಾಪತಿಯವರು:- ಮಾನ್ಯ ಸದಸ್ಯರಾದ ಸುನೀಲ್ ಗೌಡ ಬಿ ಪಾಟೀಲ್‌ರವರೇ ತಮ್ಮ ಶೂನ್ಯ ವೇಳೆಯ ಪ್ರಶ್ನೆಯನ್ನು ಪ್ರಸ್ತಾಪ ಮಾಡಿ.

(ಈ ಹಂತದಲ್ಲಿ ಮಾನ್ಯ ಸದಸ್ಯರು ಸದನದಲ್ಲಿ ಹಾಜರಿರಲಿಲ್ಲ)

(ಮುಂದು..) .

(883) 22-09-2021 (1.00) ಎಂವಿ-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಆ) ವಿಷಯ:- ಶ್ರೀ ಕೆ.ಸಿ.ರೆಡ್ಡಿರವರ ಪುತ್ಥಳಿಯನ್ನು ವಿಧಾನಸೌಧದ ಬಳಿ ಸ್ಥಾಪನೆ ಬಗ್ಗೆ.

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯಸಚೇತಕರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿ ಶ್ರೀ ಕೆ.ಸಿ.ರೆಡ್ಡಿರವರ ಪುತ್ಥಳಿಯನ್ನು ಪುನರ್ ಸ್ಥಾಪನೆ ಮಾಡುವ ವಿಚಾರವನ್ನು ಸದನದಲ್ಲಿ ಶೂನ್ಯವೇಳೆಯ ಅಡಿಯಲ್ಲಿ ಪ್ರಸ್ತಾಪಿಸಲು ಮಾಡಲು ಅನುಮತಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳನ್ನು ತಿಳಿಸುತ್ತಾ, ಕರ್ನಾಟಕದ ಶಕ್ತಿ ಸೌಧವಾದ ವಿಧಾನಸೌಧದ ಅಡಿಪಾಯ ಹಾಕಿದ ಸನ್ಮಾನ್ಯ ನಮ್ಮ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದ ಶ್ರೀಯುತ ಕೆ.ಸಿ.ರೆಡ್ಡಿಯವರು ಬೆಂಗಳೂರನ್ನು ಕರ್ನಾಟಕದ ರಾಜಧಾನಿಯನ್ನಾಗಿ ಮಾಡಿದರು. ಬೆಂಗಳೂರು ಪಟ್ಟಣವನ್ನು ಕಾರ್ಖಾನೆಯ ನಗರಿಯನ್ನಾಗಿ ಮಾಡಿರೋ ಯಶಸ್ಸು ದೇಶದ ಮೊದಲ ಪ್ರಧಾನ ಮಂತ್ರಿಗಳಾದಂತಹ ದಿವಂಗತ ಪಂಡಿತ್ ಜವಾಹರ್‌ಲಾಲ್ ನೆಹರು ರವರ ಜೊತೆಯಲ್ಲಿ ಶ್ರೀ ಕೆ.ಸಿ.ರೆಡ್ಡಿಯವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ಶ್ರೀ ಕೆ.ಸಿ.ರೆಡ್ಡಿಯವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ತಾತ್ಕಾಲಿಕವಾಗಿ ಪಿ.ಓ.ಪಿ., ಮತ್ತು ಫೈಬರ್ ಸಾಮಗ್ರಿಗಳಿಂದ ಮಾಡಿರುವ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ, ಸದರಿ ಪ್ರತಿಮೆಯು ಮಳೆ-ಗಾಳಿಯಿಂದಾಗಿ ದುಸ್ಥಿತಿಗೆ ತಲುಪಿರುವುದು ಬಹಳ ದುರಾದೃಷ್ಟಕರ ಸಂಗತಿ. ಹಿಂದಿನ ಕಾಲದಲ್ಲಿ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಕೆ.ಸಿ.ರೆಡ್ಡಿಯವರ ಸುಂದರವಾದ ಪ್ರತಿಮೆಯನ್ನು ಕಲ್ಲಿನಿಂದ ಕೆತ್ತಿಸಿ ಅಥವಾ ಕಂಚಿನ

ಪ್ರತಿಮೆಯನ್ನು ಮಾಡಿಸಿ. ದುಸ್ಥಿತಿಗೊಂಡಿರುವ ಪ್ರತಿಮೆಯನ್ನು ತೆಗೆಸಿ, ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಮೂರು ವರ್ಷಗಳ ಹಿಂದೆ ಸರ್ಕಾರ ಸುಮಾರು 2.00 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೂ ಸಹ ಇದುವರೆಗೆ ಈ ಕಾರ್ಯವಾಗಿಲ್ಲ. ಅದಕ್ಕೆ ಕಾರಣವೇನು ಎಂದು ಗೊತ್ತಾಗಿಲ್ಲ. ಆದುದರಿಂದ ಆದಷ್ಟು ಬೇಗ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಂ.ನಾರಾಯಣಸ್ವಾಮಿಯವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಕೊಡಿಸುತ್ತೇನೆ.

ಇ) ವಿಷಯ:- ಕೊಡವ ಮತ್ತು ತುಳು ಭಾಷೆಗಳನ್ನು ಭಾರತ ಸಂವಿಧಾನ 29 ಮತ್ತು 30ರ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ತುಳು-ಕೊಡವ ಭಾಷೆಗಳನ್ನಾಡುವ ಜನ ಸಮುದಾಯ ರಾಜ್ಯದ ಜನಸಂಸ್ಕೃತಿಯ ಪ್ರಮುಖ ಭಾಗ, ಈ ಭಾಷೆಗಳಿಗೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಸಾಹಿತಿಗಳಾಗಿ, ಸಾಂಸ್ಕೃತಿಕವಾಗಿ ಇವು ಅತ್ಯಂತ ಶ್ರೀಮಂತ ಭಾಷೆಗಳು, ಅದ್ದರಿಂದಲೇ ತಲೆತಲೆಮಾರುಗಳಿಂದ ಉಳಿದು, ಬೆಳೆದು ಬಂದಿವೆ. ಹೀಗಿದ್ದರೂ ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರುವ ಮೂಲಕ ಈ ಭಾಷೆಗಳಿಗೆ ಸರ್ಕಾರದ ಅಧಿಕೃತ ಮಾನ್ಯತೆ ದೊರಕಬೇಕಾಗಿದೆ. ಇದಕ್ಕಾಗಿ ದಶಕಗಳಿಂದ ನಾಡಿನ ಗಣ್ಯರು, ಸಂಘ-ಸಂಸ್ಥೆಗಳು, ಸಾಹಿತಿಗಳು, ಚಿಂತಕರು, ಜನಪ್ರತಿನಿಧಿಗಳು ಒತ್ತಾಸೆ ಹೇರುತ್ತಲೇ ಇದ್ದಾರೆ. ತುಳು-ಕೊಡವ ಸೇರಿದಂತೆ ಸಂವಿಧಾನಿಕ ಮಾನ್ಯತೆಗೆ ಒಳಪಡಬೇಕಾದ ಭಾಷೆಗಳನ್ನು ಪಟ್ಟಿ ಮಾಡಿ, ಕೇಂದ್ರ ಸರ್ಕಾರ ತಟಸ್ಥವಾಗಿದೆ. ಭಾಷೆಯ ಮಾನ್ಯತೆ ಎಂದರೆ, ಅದನ್ನು ಮಾತನಾಡುವ ಸಮುದಾಯಕ್ಕೆ ದೊರೆಯುವ ಸ್ಥಾನಮಾನ ಕೂಡ ಈ ಕಾರಣದಿಂದಾಗಿ ತುಳು-ಕೊಡವ ಭಾಷೆಗಳು ಅಳಿವು ಉಳಿವಿನ ಪ್ರಶ್ನೆಯಾಗಿ ಕೂಡ ಇದು ಮುನ್ನಲೆಗೆ ಬಂದಿದೆ.

ಕನ್ನಡ ರಾಜ್ಯ ಭಾಷೆಯಾಗಿದ್ದು, ಕೊಡವ ಮತ್ತು ತುಳು ಭಾಷೆಗಳು ಸ್ಥಳೀಯ ಜನರು ಮಾತನಾಡುವ ಪ್ರಮುಖ ಎರಡು ಭಾಷೆಗಳಾಗಿವೆ. ತುಳು-ಕೊಡವ ಭಾಷೆಗಳು ಅಲ್ಪಸಂಖ್ಯಾತ

ಭಾಷೆಗಳಾಗಿದ್ದು, ಮೂರು ಸಾವಿರ ವರ್ಷಗಳ ಇತಿಹಾಸವಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಅವಕೃಪೆಗೆ ಒಳಗಾಗಿರುವ ಈ ಭಾಷೆಗಳನ್ನು ಸಂವಿಧಾನದ ಅನುಚ್ಛೇದ 29 ಮತ್ತು 30ರ ಪ್ರಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ, ಸೂಕ್ತ ಸ್ಥಾನಮಾನ ನೀಡಬೇಕೆನ್ನುವ ವಿಷಯದ ಬಗ್ಗೆ ಶೂನ್ಯವೇಳೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ವಿ.ಸುನೀಲ್ ಕುಮಾರ್ (ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು):- ಮಾನ್ಯ ಸಭಾಪತಿಯವರೇ, ತುಳು ಮತ್ತು ಕೊಡವ ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವಂತಹ ಬೇಡಿಕೆಯನ್ನು ಈ ಹಿಂದಿನಿಂದ ಬಹಳ ದೊಡ್ಡ ಪ್ರಮಾಣದ ಒತ್ತಡವನ್ನು ಹಾಕುತ್ತಿದ್ದಾರೆ. ನಾನು ಈ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ, ಇದಕ್ಕೆ ಕಾನೂನು ಚೌಕಟ್ಟಿನಲ್ಲಿ ಏನೇನು ಮಾರ್ಗೋಪಾಯಗಳನ್ನು ಮಾಡಬಹುದು ಎನ್ನುವುದನ್ನು ಕುರಿತಂತೆ, ಇಲಾಖೆಯ ಅಧಿಕಾರಿಗಳ ಜೊತೆ ಈಗಾಗಲೇ ಒಂದು ಸಭೆಯನ್ನು ನಡೆಸಿದ್ದೇನೆ. ಸದರಿ ಅಧಿವೇಶನ ಮುಗಿದ ನಂತರ ಇದಕ್ಕಿರುವಂತಹ ಉಪಕ್ರಮಗಳನ್ನು ಕೈಗೊಂಡು, ರಾಜ್ಯ ಸರ್ಕಾರದಿಂದ ಏನು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಕೇಂದ್ರ ಸರ್ಕಾರಕ್ಕೂ ಕೂಡ ಈ ನಿಟ್ಟಿನಲ್ಲಿ ಯಾವ ರೀತಿಯ ಮನವಿಯನ್ನು ಸಲ್ಲಿಸಬೇಕು ಎನ್ನುವುದನ್ನು ನೋಡಿಕೊಂಡು, ನಾನು ನವದೆಹಲಿಗೆ ಭೇಟಿ ನೀಡುತ್ತೇನೆ. ತುಳು ಮತ್ತು ಕೊಡವ ಈ ಎರಡೂ ಭಾಷೆಗಳನ್ನು ಕುರಿತಂತೆ ಜನರ ಮನಸ್ಸಿನಲ್ಲಿ ಏನಿದೆ ಆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಬೇಕಾದಂತಹ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದೇವೆ. ಇದನ್ನು ಅತೀ ಶೀಘ್ರದಲ್ಲೇ ಮಾಡುತ್ತೇವೆ.

ಈ ವಿಷಯ:- ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡದೇ ಇರುವ ಬಗ್ಗೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ (ಜಿ.ಟಿ.ಬಿ) 1,520 ಹುದ್ದೆಗಳಿಗೆ ದಿನಾಂಕ 19-02-2018ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಡಿಸೆಂಬರ್, 2018ರಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿರುತ್ತದೆ. ಅಕ್ಟೋಬರ್,

2019ರಲ್ಲಿ ಆಯ್ಕೆಪಟ್ಟಿ ತಯಾರಿಸಿ, 1:3ರ ಅನುಪಾತದಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಲಾಗಿರುತ್ತದೆ. ಆದರೆ, ನಾಲ್ಕು ವರ್ಷವಾದರೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿರುವುದಿಲ್ಲ. ಇದರಿಂದಾಗಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ವಿಳಂಬದಿಂದಾಗಿ 2014-15ನೇ ಸಾಲಿನಲ್ಲಿ ಪ್ರಾರಂಭವಾದ 100 ಸರ್ಕಾರಿ ಐ.ಟಿ.ಐ.ಗಳಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳೇ ಇಲ್ಲದಂತಾಗಿದೆ. 2021-22ನೇ ಸಾಲಿನ ಆಯವ್ಯಯದಲ್ಲಿ 150 ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರಗಳಿಗೆ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ 4,636 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ. ಇದರಲ್ಲಿ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಶೇಕಡಾ 88 ರಷ್ಟು ಅಂದರೆ, 4,080 ಕೋಟಿ ರೂಪಾಯಿಗಳನ್ನು ಮತ್ತು ಸರ್ಕಾರವು ಶೇಕಡಾ 12 ರಷ್ಟು ಅಂದರೆ, 657 ಕೋಟಿ ರೂಪಾಯಿಗಳನ್ನು ಐ.ಟಿ.ಐ.ಗಳಿಗೆ ಮೀಸಲಿರಿಸಿದೆ. ಕರ್ನಾಟಕದಲ್ಲಿ ಒಟ್ಟು 196 ಸರ್ಕಾರಿ ಐ.ಟಿ.ಐ. ಸಂಸ್ಥೆಗಳಿದ್ದು, ಈ ಸಂಸ್ಥೆಗಳಲ್ಲಿ ಕೌಶಲ್ಯವನ್ನು ಹೆಚ್ಚಿಸಲು ಮುಖ್ಯವಾಗಿ ಜಿ.ಟಿ.ಐ ಸಿಬ್ಬಂದಿಗಳ ಕೊರತೆ ತುಂಬಾ ಇರುವುದರಿಂದ, ಐ.ಟಿ.ಐ. ಸಂಸ್ಥೆಗಳು ಉತ್ತಮ ಶಿಕ್ಷಣ ಹಾಗೂ ಪ್ರಗತಿಯನ್ನು ಸಾಧಿಸಲು ಹೇಗೆ ಸಾಧ್ಯ? ಆದಕಾರಣ, ಕೂಡಲೇ ಆಯ್ಕೆಪಟ್ಟಿಗೆ ಅನುಮೋದನೆ ನೀಡಿ, ನೇಮಕಾತಿ ಆದೇಶ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕವಾದಂತಹ ತರಬೇತಿ ನೀಡಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಮಾನ್ಯ ಉನ್ನತ ಶಿಕ್ಷಣ, ಐ.ಟಿ. ಮತ್ತು ಬಿ.ಟಿ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವರನ್ನು ತಮ್ಮ ಮೂಲಕ ಒತ್ತಾಯಪಡಿಸುತ್ತೇನೆ.

ಶ್ರೀ ಕೋಟನಾಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಕೊಡಿಸುತ್ತೇನೆ.

ಉ) ವಿಷಯ:- ನಿಯಮಾನುಸಾರ ವಿದ್ಯಾರ್ಹತೆಗೆ ತಕ್ಕಂತೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಬಗ್ಗೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಕೋವಿಡ್-19ರ ಸಾಂಕ್ರಾಮಿಕ ಖಾಯಿಲೆ ಪ್ರಯುಕ್ತ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ 2019-20ನೇ ಸಾಲಿನಲ್ಲಿ ಪದವಿಪೂರ್ವ (ಪಿ.ಯು.ಸಿ.) ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿದ್ದು, ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು, 1996ರ ನಿಯಮಗಳನ್ವಯ ಆತನ ಅವಲಂಬಿತರಲ್ಲಿ ಒಬ್ಬರು ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಹಾಗೂ ಅಂತಹ ಅವಲಂಬಿತ ವ್ಯಕ್ತಿಯ ಪದವಿಪೂರ್ವ (ಪಿ.ಯು.ಸಿ.) ಪರೀಕ್ಷಾ ಫಲಿತಾಂಶ ಪ್ರಕಟಣೆಯು 2019-20ನೇ ಸಾಲಿನ ಕಾರಣಾಂತರದಿಂದ ವಿಳಂಬವಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, 2019-20ನೇ ಸಾಲಿನಲ್ಲಿ ವಿಳಂಬವಾಗಿ ಪ್ರಕಟಗೊಂಡ ಪದವಿಪೂರ್ವ (ಪಿ.ಯು.ಸಿ.) ಪರೀಕ್ಷಾ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆ ಸಂಖ್ಯೆ:ಸಿಆಸುಇ:76:ಸೇನಿಬಿ:2020, ದಿನಾಂಕ:17.09.2021ರಲ್ಲಿ ಆದೇಶಿಸಲಾಗಿರುವುದು ಸ್ವಾಗತಾರ್ಹ. ಆದರೆ, ಅದೇ ರೀತಿ ಕೋವಿಡ್-19ರ ಹಿನ್ನೆಲೆಯಲ್ಲಿ ಪರೀಕ್ಷೆ ಹಾಗೂ ಫಲಿತಾಂಶ ವಿಳಂಬವಾಗಿರುವುದು ಡಿಪ್ಲೋಮಾ, ಐ.ಟಿ.ಐ., ಇಂಜಿನಿಯರಿಂಗ್ ಹಾಗೂ ಪದವಿ ಇನ್ನಿನ್ನತರೆ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರನ್ನು ಈ ಮೇಲ್ಕಂಡ ಆದೇಶದಲ್ಲಿ ಸೇರಿಸಲಾಗಿರುವುದಿಲ್ಲ. ಇದರಿಂದಾಗಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ನಿಯಮಾನುಸಾರ ಅರ್ಹತೆ ಹೊಂದಿರುವವರು ವಂಚಿತರಾಗಿ ಸಾಮಾಜಿಕ ನ್ಯಾಯ ಪಾಲಿಸಲಾಗಿರುವುದಿಲ್ಲ. ಆದಕಾರಣ, ಡಿಪ್ಲೋಮಾ, ಐ.ಟಿ.ಐ., ಇಂಜಿನಿಯರಿಂಗ್ ಹಾಗೂ ಪದವಿ ಇನ್ನಿತರೆ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಪ್ರಕರಣಗಳನ್ನು ಸಹ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ನಿಯಮಾನುಸಾರ ಅವರ ವಿದ್ಯಾರ್ಹತೆಗೆ ತಕ್ಕಂತೆ ನಿಗದಿಪಡಿಸಿದ ಗ್ರೂಪ್-ಸಿ ಹುದ್ದೆಗಳಾದ ದ್ವಿತೀಯ ದರ್ಜೆ/ಪ್ರಥಮ ದರ್ಜೆ ಸಹಾಯಕರ/ಕಿರಿಯ ಸಹಾಯಕರ/ಹಿರಿಯ ಸಹಾಯಕರ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಆದೇಶಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಕೊಡಿಸುತ್ತೇನೆ.

ಊ) ವಿಷಯ:- ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿದ ಬುಡಕಟ್ಟು ಜನಾಂಗದವರಿಗೆ ಪೂರ್ಣ ಪ್ರಮಾಣ ಪರಿಹಾರ ನೀಡದೇ ಇರುವ ಬಗ್ಗೆ.

ಶ್ರೀ ಶಾಂತರಾಮ ಬುಡ್ಡ ಸಿದ್ದಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ವಿಶೇಷವಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ 1,101 ಜನ, ಎಚ್.ಡಿ.ಕೋಟೆ ತಾಲ್ಲೂಕಿನ 1,801 ಜನ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ 511 ಜನ ಸೇರಿದಂತೆ ಅನೇಕ ಬುಡಕಟ್ಟು ಕುಟುಂಬಗಳನ್ನು, ಶೆಟ್ಟಿಳ್ಳಿ ಪುನರ್ವಸತಿ ಕೇಂದ್ರ, ಹೆಬ್ಬಾಳ ಪುನರ್ವಸತಿ ಕೇಂದ್ರ, ಮಾಸ್ತಿಗುಡಿ ಪುನರ್ವಸತಿ ಕೇಂದ್ರ, ಸೊಳ್ಳೆಪುರದ ಬಸವನಗಿರಿ-ಎ, ಬಸವನಗಿರಿ-ಬಿ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ, 1972 ರಿಂದ ಪ್ರಾರಂಭಿಸಿ 2018 ರವರೆಗೆ ನಡೆದ ಈ ಪ್ರಕ್ರಿಯೆಗಳಲ್ಲಿ ಸ್ಥಳಾಂತರಗೊಂಡವರಿಗೆ ಪೂರ್ಣ ಪ್ರಮಾಣದ ಪರಿಹಾರ ಒದಗಿಸದೇ ಇರುವ ವಿಷಯವನ್ನು ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆಯಲು ಬಯಸುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ್ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಶಾಂತರಾಮ ಬುಡ್ಡ ಸಿದ್ದಿರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಮಾನ್ಯ ಅರಣ್ಯ ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಮಂತ್ರಿಗಳಿಂದ ಉತ್ತರವನ್ನು ಕೊಡಿಸುತ್ತೇನೆ.

ಋ) ವಿಷಯ:- ಕೋಲಾರ ಜಿಲ್ಲೆಯ ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂಡಿರುವ ಬಗ್ಗೆ.

ಶ್ರೀ ಗೋವಿಂದರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದನೆಗಳು. ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳಲ್ಲಿ "ವೈರಾಣು ಜ್ವರ" ಕಾಣಿಸಿಕೊಂಡಿದ್ದು, ಆಗಸ್ಟ್ ತಿಂಗಳಿನಲ್ಲಿ 284 ಮಕ್ಕಳು ಅನಾರೋಗ್ಯದ ಕಾರಣ ಎಸ್.ಎನ್.ಆರ್., ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದೇ ರೀತಿ ಸೆಪ್ಟೆಂಬರ್

ತಿಂಗಳಿನಲ್ಲಿ 17 ದಿನಗಳಲ್ಲಿ ಸುಮಾರು 231ಕ್ಕೂ ಅಧಿಕ ಮಕ್ಕಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುತ್ತಾರೆ. ಇದರಲ್ಲಿ ಬಹುತೇಕ ಮಕ್ಕಳು ಕಡುಬಡತನದ ಕುಟುಂಬಕ್ಕೆ ಸೇರಿದವರಾಗಿದ್ದು, ಇವರುಗಳು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿರುತ್ತಾರೆ. ಆದರೆ, ಕೋಲಾರ ನಗರ ಭಾಗದಲ್ಲಿರುವ ಈ ಆಸ್ಪತ್ರೆಯಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಬೆಡ್ ಮತ್ತು ಕೊಠಡಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲಾ ಮಕ್ಕಳನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗುತ್ತಿದೆ. ಸುಮಾರು 16 ಏಕೆರೆ ಪ್ರದೇಶವನ್ನು ಹೊಂದಿರುವ ಎಸ್.ಎನ್.ಆರ್., ಆಸ್ಪತ್ರೆಯನ್ನು 1937ರಲ್ಲಿ ಅಂದಿನ ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್‌ರವರ ಅಮೃತ ಹಸ್ತದಿಂದ ಪ್ರಾರಂಭಗೊಂಡಿರುತ್ತದೆ. ಆದರೆ, 1937ರಲ್ಲಿ ಪ್ರಾರಂಭಗೊಂಡಾಗ ಇಲ್ಲಿನ ಜನಸಂಖ್ಯೆ ಬಹಳ ವಿರಳವಿತ್ತು. ಆದರೆ, ಜಿಲ್ಲೆಯಲ್ಲಿ ಇಂದಿನ ಜನಸಂಖ್ಯೆ 18 ಲಕ್ಷಕ್ಕೂ ಮೀರಿರುತ್ತದೆ. ಮಕ್ಕಳಿಗೆ ಬರುವಂತೆ ವಿವಿಧ ಕಾಯಿಲೆಗಳೊಂದಿಗೆ, ಪ್ರತಿನಿತ್ಯ ಹೆರಿಗೆಗಾಗಿ ಬರುವ ಗರ್ಭಿಣಿ ಹೆಂಗಸರ ಗೋಳು ನೋಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಹೆರಿಗೆಯಾದ ಒಂದೇ ದಿನದಲ್ಲಿ ಗರ್ಭಿಣಿ ಹೆಂಗಸರನ್ನು ಮನೆಗೆ ಕಳುಹಿಸುತ್ತಿರುವ ದೃಶ್ಯವನ್ನು ಪ್ರತಿನಿತ್ಯ ನೋಡಬಹುದಾಗಿರುತ್ತದೆ.

ಇದಕ್ಕೆಲ್ಲಾ ಕಾರಣ ಸ್ಥಳಾವಕಾಶದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕೂಡಲೇ ಗಮನಿಸಿ, ಯಾವುದಾದರೊಂದು ಯೋಜನೆ ಅಡಿಯಲ್ಲಿ, ಪ್ರಸ್ತುತ ಇರುವ ಕಟ್ಟಡದ ಮೇಲೆ ನೂತನ ವಾರ್ಡ್‌ಗಳನ್ನು ಕಟ್ಟಿದಲ್ಲಿ, ಮಕ್ಕಳ ವಾರ್ಡ್‌ಗಳ ಸಮಸ್ಯೆ ಬಗೆಹರಿಯುತ್ತದೆ. ಈ ವಿಷಯವು ಸಾರ್ವಜನಿಕ ಮಹತ್ವ ಇರುವ ಹಿನ್ನೆಲೆಯಲ್ಲಿ, ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿಸಿದುದಕ್ಕೆ ತಮಗೆ ವಂದಿಸುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜುರವರು ತುಂಬಾ ಗಂಭೀರವಾದಂತಹ ವಿಚಾರವನ್ನು ಉಲ್ಲೇಖ ಮಾಡಿದ್ದು, ಮಾನ್ಯ ಆರೋಗ್ಯ ಸಚಿವರು ಕೆಳಮನೆಯಲ್ಲಿ ಇರುವುದಾಗಿ ಚೀಟಿ ಕಳುಹಿಸಿದ್ದಾರೆ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರಮಕೈಗೊಂಡು ಆದಷ್ಟು ಬೇಗ ಉತ್ತರವನ್ನು ಒದಗಿಸುವಂತಹ ಕೆಲಸವನ್ನು ಮಾಡುತ್ತೇನೆ.

(ಮುಂದು...)

(884) 22.09.2021 01.10 LL-RN

(ಉಪ ಸಭಾಪತಿಯವರ ಉಪಸ್ಥಿತಿ)

ಎ) ವಿಷಯ:- ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಧರಣಿ ನಡೆಸುತ್ತಿರುವ ಬಗ್ಗೆ

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜಾತ್ಯಾತೀತ ಜನತಾದಳ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತ ಬಂಧುಗಳು ಕಳೆದ 22 ದಿನಗಳಿಂದ “ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ” ಧರಣಿಯನ್ನು ನಡೆಸುತ್ತಿದ್ದಾರೆ. ಅವರ ಮುಖ್ಯ ಬೇಡಿಕೆಗಳಾದ, ಆಲಮಟ್ಟಿ ಅಣೆಕಟ್ಟಿನ ನೀರಿನ ಮಟ್ಟ 519 ರಿಂದ 524 ಮೀಟರ್‌ಗೆ ಹರಿಸಬೇಕು. ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ 97ನೇ ಕಿ.ಮೀ. ದಿಂದ 197 ಕಿ.ಮೀ.ವರೆಗೆ ಕಾಮಗಾರಿ ಮುಗಿದಿದ್ದು, ಕೂಡಲೇ ನೀರು ಹರಿಸಬೇಕು; ಇಂಡಿ ತಾಲ್ಲೂಕಿನ ಗ್ರಾಮೀಣ ಭಾಗದ ಬಹು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ನಿರಂತರವಾಗಿ ನೀರು ಬಿಡಬೇಕು; ಮುಳವಾಡ ಏತ ನೀರಾವರಿ ಕೂಡಲೇ ಜಾರಿಯಾಗಬೇಕು. ಚಿಮ್ಮಲಗಿ ಏತ ನೀರಾವರಿ ಕೂಡಲೇ ಜಾರಿಯಾಗಬೇಕು- ಹೀಗೆ ಒಟ್ಟು 15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿಯನ್ನು ನಡೆಸುತ್ತಾ ಬಂದಿದ್ದಾರೆ.

ರೈತರು ದಿನಾಂಕ:20.09.2021ರಂದು ಸೋಮವಾರ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ 100 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಎತ್ತಿನ ಗಾಡಿ ಮತ್ತು ಟ್ರಾಕ್ಟರ್‌ಗಳ ಮೂಲಕ ಮೆರವಣಿಗೆ ನಡೆಸಿರುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಸರ್ಕಾರದ ಯಾವ ಸಚಿವರಾಗಲೀ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲೀ ರೈತರ ಬೇಡಿಕೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಕೇಳಿರುವುದಿಲ್ಲ. ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲವೆಂದು ಅಲ್ಲಿನ ರೈತರ ಅಳಲಾಗಿದೆ. ಈಗಲಾದರೂ ಸರ್ಕಾರ ಇಂಡಿ ತಾಲ್ಲೂಕಿನ ರೈತರ ಅಹವಾಲನ್ನು ಆಲಿಸಲು ಸಂಬಂಧಿಸಿದ ಇಲಾಖಾ ಸಚಿವರಾಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಡೆಸುತ್ತಿರುವ ರೈತರು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿರುವುದಿಲ್ಲ ಮತ್ತು ಅವರು ತಯಾರಿಸಿರುವ ಮನವಿಯನ್ನು ಸ್ವೀಕರಿಸಿರುವುದಿಲ್ಲ. ಅಲ್ಲದೇ, ಧರಣಿ ನಡೆಸುತ್ತಿರುವ

ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಸ್ಥಳೀಯ ಪೊಲೀಸರು ಎಫ್.ಐ.ಆರ್. ದಾಖಲಿಸಿ ಕೇಸ್ ಹಾಕಿರುತ್ತಾರೆ. ಈ ಕೂಡಲೇ ಸರ್ಕಾರ ರೈತರ ವಿರುದ್ಧ ದಾಖಲಿಸಿರುವ ಕೇಸನ್ನು ವಾಪಸ್ಸು ಪಡೆಯುವ ಕ್ರಮವನ್ನು ತೆಗೆದುಕೊಳ್ಳಬೇಕು ಹಾಗೂ ಇಲಾಖಾ ಸಚಿವರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಅಲ್ಲಿನ ರೈತರಿಗೆ ನೆಮ್ಮದಿ ಉಂಟು ಮಾಡುವರೆ ಎಂಬುದರ ಬಗ್ಗೆ “ಶೂನ್ಯವೇಳೆ”ಯಲ್ಲಿ ಈ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ, ಮಾನ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಿಂದ ಉತ್ತರ ಒದಗಿಸಲಾಗುವುದು.

ಎ) ವಿಷಯ:- ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಹಾಲಿ ಇರುವ ಭೋದಕೇತರ ಸಿಬ್ಬಂದಿಗಳನ್ನು ಹುದ್ದೆ ಸಮೇತ ಸ್ಥಳಾಂತರ ಪ್ರಕ್ರಿಯೆಯ ಕುರಿತು

ಶ್ರೀ ಹಣಮಂತ ರುದ್ರಪ್ಪ ನಿರಾಣಿ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಹೊಸದಾಗಿ ಕಂದಾಯ ತಾಲ್ಲೂಕುಗಳು ರಚನೆಯಾದ ಹಿನ್ನೆಲೆಯಲ್ಲಿ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಿಬ್ಬಂದಿಗಳನ್ನು ಹುದ್ದೆ ಸಮೇತ ಸ್ಥಳಾಂತರಿಸುವ ಸಲುವಾಗಿ ಹಾಲಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಂದ ಭೋದಕೇತರ ಸಿಬ್ಬಂದಿಗಳನ್ನು ಹುದ್ದೆ ಸಮೇತ ಸ್ಥಳಾಂತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾಹಿತಿ ನೀಡಲು ಸಂಬಂಧಪಟ್ಟವರಿಗೆ ಸೂಚಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 1967ರ ವೃಂದ ಮತ್ತು ನೇಮಕಾತಿ ನಿಯಮಗಳ ರೀತ್ಯಾ ಸೃಜಿಸಲಾದ ಹುದ್ದೆಗಳ ಹೊರತಾಗಿ ಜಿಲ್ಲೆ, ತಾಲ್ಲೂಕು ಹಾಗೂ ಪ್ರೌಢ ಶಾಲಾ ಮಟ್ಟದ ಕಛೇರಿಗಳಿಗೆ ವಿದ್ಯಾರ್ಥಿಗಳಿಗೆ ಅನುಪಾತಕ್ಕನುಗುಣವಾಗಿ ಹೊಸ ಹುದ್ದೆಗಳು ಸೃಜನೆಯಾಗಿರುವುದಿಲ್ಲ. ಅಲ್ಲದೇ, ಸರ್ಕಾರದ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಿಬ್ಬಂದಿಗಳು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇಲಾಖೆಯ ನಿಯಮಗಳಂತೆ, ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡದೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳನ್ನು ಪ್ರಾರಂಭಿಸಿದರೆ, ಈಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿನ ಮಾನವ ಸಂಪನ್ಮೂಲಕ್ಕೆ ತೊಂದರೆಯಾಗಿ ಇದರಿಂದ ಆ ತಾಲ್ಲೂಕಿನ ಶಿಕ್ಷಕರ ವೃಂದಕ್ಕೆ ತೊಂದರೆಯಾಗುತ್ತದೆ ಮತ್ತು ಇದರ ಅಡ್ಡ ಪರಿಣಾಮ ನೇರವಾಗಿ ಮಕ್ಕಳ ಮೇಲೆ ಬೀರುತ್ತದೆ. ರಾಜ್ಯದ ಹಲವೆಡೆ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಇಂತಹ ಹೊಸ ಕಛೇರಿಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡುವ ಮತ್ತು ಈ ಹುದ್ದೆಗಳಿಗೆ ಅರ್ಹ ನೌಕರರನ್ನು ನೇಮಿಸುವ ಬಗ್ಗೆ ಗಮನಿಸಲೇಬೇಕು.

ಆದುದರಿಂದ, ಕರ್ನಾಟಕ ಪ್ರೌಢ ಶಿಕ್ಷಣ ಪರಿಷತ್ ಮತ್ತು ಆಯುಕ್ತಾಲಯಗಳಲ್ಲಿ ಮತ್ತು ಎಸ್.ಎಸ್.ಎ. ಹಾಗೂ ಆರ್.ಎಂ.ಎಸ್.ಎ. ನಲ್ಲಿ ಬೋಧಕೇತರ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೃಂದದವರನ್ನು ಕೊಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲು ಕೋರಿರುತ್ತಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿರುವ ಡೈಯಟ್‌ಗಳಲ್ಲಿ 28 ಅಧೀಕ್ಷಕ ಹುದ್ದೆಗಳನ್ನು ಅನ್ಯ ಇಲಾಖೆಗೆ ಸ್ಥಳಾಂತರಿಸಲು ತೀರ್ಮಾನಿಸುತ್ತಿರುವುದು ಕಂಡುಬಂದಿದೆ. ಆದುದರಿಂದ, ಸದರಿ ಹುದ್ದೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸಲು ಸರ್ಕಾರ ಸೂಕ್ತ ನಿರ್ದೇಶನ ನೀಡುವಂತೆ ಕೋರುತ್ತೇನೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಕಂದಾಯ ತಾಲ್ಲೂಕುಗಳು ರಚನೆಯಾಗಿ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೆ ಅವಶ್ಯವಿರುವ ಬೋಧಕೇತರ ಸಿಬ್ಬಂದಿಗಳನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಹಾಗೂ ಪ್ರಸ್ತುತ ಇರುವ ಹಾಲಿ ಬೋಧಕೇತರ ಸಿಬ್ಬಂದಿಗಳನ್ನು ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಬದಲಾವಣೆ ಮಾಡುವುದು ಸೂಕ್ತವಲ್ಲ. ಆದುದರಿಂದ, ತಕ್ಷಣವೇ ಸರ್ಕಾರ ಈ ವಿಷಯದ ಕುರಿತು ಗಮನ ಹರಿಸಬೇಕೆಂದು ಈ ಮೂಲಕ ತಮ್ಮ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಹಣಮಂತ ರುದ್ರಪ್ಪ ನಿರಾಣಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ, ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

**ಬಿ) ಕಲಬುರಗಿ ಜಿಲ್ಲೆಯಾದ್ಯಂತ ಕೋವಿಡ್-19ರ ಮೂರನೇ ಅಲೆ
ಆತಂಕದ ನಡುವೆಯು ಡೆಂಫೀ ಪ್ರಕರಣ
ಹೆಚ್ಚುತ್ತಿರುವ ಕುರಿತು**

ಶ್ರೀ ಶಶೀಲ್ ಜಿ. ನಮೋಶಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಕೆಲ ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಡೆಂಫೀ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿವೆ. ವಿಶೇಷವಾಗಿ, ಕಲಬುರಗಿ ಜಿಲ್ಲೆಯಲ್ಲಿ ಅತೀ ವೇಗವಾಗಿ ಚಿಕ್ಕ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಈ ರೋಗ ಬಾಧಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಡೆಂಫೀ ಮತ್ತು ಜ್ವರಬಾಧೆ ರೋಗವು ಕಾಣತೊಡಗಿದೆ ಹಾಗೂ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಬೆಡ್ ಸಿಗದೇ ಪರದಾಡುವಂತಾಗಿದೆ. ಇದು ಆತಂಕಕಾರಿಯ ವಿಷಯವಾಗಿದೆ. ಆದ್ದರಿಂದ, ಡೆಂಫೀ ಕುರಿತು ಮಾಹಿತಿ ಪಡೆಯಲು ಸರ್ಕಾರ ಈ ಕೂಡಲೇ ಹೆಲ್ಪ್ ಲೈನ್ ಆರಂಭಿಸಬೇಕು ಹಾಗೂ ಕಲಬುರಗಿ ಜಿಲ್ಲೆಗೆ ಅಗತ್ಯ ಔಷಧಿ ದಾಸ್ತಾನು ಪೂರೈಸಬೇಕು ಮತ್ತು ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿ ಈ ಬಗ್ಗೆ ಕೂಡಲೇ ಎಲ್ಲಾ ಗ್ರಾಮಗಳಲ್ಲಿ ಸೊಳ್ಳೆ ನಾಶಕಗಳನ್ನು ಸಿಂಪಡಿಸಲು ಹಾಗೂ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲು ಸೂಕ್ತ ನಿರ್ದೇಶನ ನೀಡಲು ಮತ್ತು ಈ ಪ್ರಕರಣಗಳ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಬೇಕಿದೆ. ಆದ್ದರಿಂದ, ಆರೋಗ್ಯ ಇಲಾಖೆಯು ತಕ್ಷಣವೇ ಈ ಬಗ್ಗೆ ಗಮನಹರಿಸಿ, ಈ ಪ್ರಕರಣಗಳು ಹೆಚ್ಚಾಗದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದಂತಹ ವಿಷಯಕ್ಕೆ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟಿದ್ದ ವಿಷಯಗಳಿಗೆ

ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿಷಯ:- ತುಮಕೂರು ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವು ಬಹಳ ಶಿಥಿಲಾವಸ್ಥೆಯಲ್ಲಿರುವ ಕುರಿತು

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಉನ್ನತ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿಯವರು ದಿನಾಂಕ:14.09.2021ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ, ಉತ್ತರವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ:- ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ
ವರ್ಷವಿಡೀ ತಯಾರು ಮಾಡುವ ರಾಷ್ಟ್ರಧ್ವಜ
ನೇಕಾರರು ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ
ಸಂಕಷ್ಟಕ್ಕೆ ಸಿಲುಕಿರುವ ಕುರಿತು

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಮುಖ್ಯಮಂತ್ರಿಗಳ
ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯನವರು
ದಿನಾಂಕ:14.09.2021ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ, ಉತ್ತರವನ್ನು
ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ:- ರೌಡಿಶೀಟರ್ ಪಟ್ಟಿಯನ್ನು ಪರಮಾರ್ಥಿಸುವುದನ್ನು
ಕೈಬಿಡುವ ಕುರಿತು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗೃಹ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್‌ರವರು
ದಿನಾಂಕ:16.09.2021ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ, ಉತ್ತರವನ್ನು
ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

5. ಪ್ರಕಟಣೆಗಳು

ಸಭಾಪತಿಯವರು: ಮಾನ್ಯ ಸಭಾಧ್ಯಕ್ಷರವರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ:-

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನ ಸಭೆಯು ದಿನಾಂಕ:21.09.2021ರಂದು ಈ ಕೆಳಕಂಡ ವಿಧೇಯಕಗಳನ್ನು ತಿದ್ದುಪಡಿಗಳೊಂದಿಗೆ ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

1.	ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(ತಿದ್ದುಪಡಿ) ವಿಧೇಯಕ, 2021
2.	ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ, 2021

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನ ಸಭೆಯು ದಿನಾಂಕ:21.09.2021ರಂದು ಈ ಕೆಳಕಂಡ ವಿಧೇಯಕಗಳನ್ನು ತಿದ್ದುಪಡಿಗಳೊಂದಿಗೆ ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

1.	ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕ, 2021
2.	ಕರ್ನಾಟಕ ಪೊಲೀಸು(ತಿದ್ದುಪಡಿ) ವಿಧೇಯಕ, 2021
3.	ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ, 2021

6. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ, ಕ.ವಿ.ಪ.:- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ವಾಂಪ್(ತಿದ್ದುಪಡಿ) ವಿಧೇಯಕ, 2021 ನ್ನು ಹಾಗೂ ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತವಾದ ರೂಪದಲ್ಲಿರುವ ಈ ಕೆಳಕಂಡ ವಿಧೇಯಕಗಳನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

1. ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕ, 2021
2. ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ, 2021

(885) 21-09-2021 YL-RN 1.20

(ಉಪ ಸಭಾಪತಿಯವರ ಉಪಸ್ಥಿತಿ)

7. ಚುನಾವಣಾ ಪ್ರಸ್ತಾವಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಹಾಗೂ 2021-22ನೇ ಸಾಲಿನ ವಿಧಾನ ಮಂಡಲದ/ವಿಧಾನ ಪರಿಷತ್ತಿನ ವಿವಿಧ ಸ್ಥಾಯಿ ಸಮಿತಿಗಳಿಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಚುನಾಯಿಸುವ ಬದಲು ದಿನಾಂಕ: 15.09.2021 ರಂದು ಚುನಾವಣಾ ಪ್ರಸ್ತಾವವನ್ನು ಮಂಡಿಸಲಾಗಿರುತ್ತದೆ. ಆದರೆ, ಸದನದ ಪದ್ಧತಿಯಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಸಂಬಂಧಿಸಿದಂತೆ ಹಾಗೂ 2021-22ನೇ ಸಾಲಿನ ವಿಧಾನ ಮಂಡಲದ/ವಿಧಾನ ಪರಿಷತ್ತಿನ ವಿವಿಧ ಸ್ಥಾಯಿ ಸಮಿತಿಗಳಿಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಚುನಾಯಿಸುವ ಬದಲು ನಾಮ ನಿರ್ದೇಶಿಸಲು ಅಧಿಕಾರ ನೀಡುವುದರ ಬಗ್ಗೆ ಪ್ರಸ್ತಾವನೆಯನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಉಪ ಸಭಾಪತಿಯವರು:- ಪ್ರಸ್ತಾವವನ್ನು ಮಂಡಿಸಲಾಯಿತು.

(ಈ ಹಂತದಲ್ಲಿ ಮಾನ್ಯ ಸದಸ್ಯರೆಲ್ಲರೂ ಒಪ್ಪಿಗೆಯನ್ನು ಸೂಚಿಸಿದರು)

ಉಪ ಸಭಾಪತಿಯವರು:- ಪ್ರಸ್ತಾವವು ಅಂಗೀಕೃತವಾಯಿತು.

8. ಸದನ ಸಮಿತಿಗಳ ಕಾಲಾವಕಾಶ ವಿಸ್ತರಿಸುವ ಬಗ್ಗೆ.**ಅ) ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):-**

ಮಾನ್ಯ ಸಭಾಪತಿಯವರೇ,

“ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯ ಕಾಲಾವಧಿಯನ್ನು ಇನ್ನೂ 06 ತಿಂಗಳು ವಿಸ್ತರಿಸುವ ಪ್ರಸ್ತಾವವನ್ನು ಸದನದ ಮುಂದೆ ಮಂಡಿಸುತ್ತೇನೆ.”

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ, “ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ದಿನಾಂಕ: 21.09.2021 ರಂದು ಕೊನೆಗೊಂಡಿದ್ದು, ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು 06 ತಿಂಗಳ ಕಾಲಾವಕಾಶಕ್ಕೆ ಸದನದ ಒಪ್ಪಿಗೆ ಪಡೆಯುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಕಾಲಾವಕಾಶ ವಿಸ್ತರಣೆಗೆ ಸದನ ಅನುಮೋದನೆ ನೀಡಿತು.

ಆ) ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ,

“ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಲು ರಚಿಸಲಾಗಿರುವ ಕಾಲಾವಧಿಯನ್ನು ಇನ್ನೂ 06 ತಿಂಗಳು ವಿಸ್ತರಿಸುವ ಪ್ರಸ್ತಾವವನ್ನು ಸದನದ ಮುಂದೆ ಮಂಡಿಸುತ್ತೇನೆ.”

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ, “ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ದಿನಾಂಕ: 21.10.2021ರಂದು ಕೊನೆಗೊಳ್ಳಲಿದ್ದು, ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು 06 ತಿಂಗಳ ಕಾಲಾವಕಾಶಕ್ಕೆ ಸದನದ ಒಪ್ಪಿಗೆ ಪಡೆಯುವುದು.”

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಕಾಲಾವಕಾಶ ವಿಸ್ತರಣೆಗೆ ಸದನ
ಅನುಮೋದನೆ ನೀಡಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

9. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಸ್ವಾಸ್ಥ್ಯಾಂಪು (ತಿದ್ದುಪಡಿ) ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ನೇ ಸಾಲಿನ ಕರ್ನಾಟಕ ಸ್ವಾಸ್ಥ್ಯಾಂಪು (ತಿದ್ದುಪಡಿ) ವಿಧೇಯಕ ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಬಡವರು ಹಾಗೂ ಮಧ್ಯಮ ವರ್ಗದವರು ಕೋವಿಡ್-19 ರೋಗಿ ಬಂದ ಪ್ರಯುಕ್ತ ಸಿಂಗಲ್ ಬೆಡ್ ರೂಮ್, ಡಬಲ್ ಬೆಡ್ ರೂಮ್ ಇರುವಂತಹ ಮನೆಯನ್ನು ಹೊಂದಬೇಕೆಂದು 35 ಲಕ್ಷ ರೂಪಾಯಿಗಳು ಮತ್ತು 45 ಲಕ್ಷ ರೂಪಾಯಿಗಳ ನಡುವಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಲು ಶೇ. 5 ರಷ್ಟು ಇರುವುದನ್ನು ಶೇ. 3 ರಷ್ಟು ಮಾಡಲಾಗಿದೆ. ಇದನ್ನು ಪ್ರೋತ್ಸಾಹಿಸಬೇಕೆನ್ನುವ ದೃಷ್ಟಿಯಿಂದ ಮಾಡಲಾಗಿದೆ. ಏಕೆಂದರೆ, ಬಡವರು ಹಾಗೂ ಮಧ್ಯಮ ವರ್ಗದವರು ಸ್ವಂತ ಮನೆಯನ್ನು ಪಡೆಯಲು ಅವಕಾಶವಾಗಲಿ ಎಂಬ ಸದುದ್ದೇಶದಿಂದ ಹಾಗೂ ಅವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ವಿಧೇಯಕಗೆ ತಿದ್ದುಪಡಿ ಮಾಡಲಾಗಿದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು 08 ಮಾರ್ಚ್ 2021 ರಂದು ಬಜೆಟ್ ಘೋಷಣೆ ಮಾಡಿದ ಪ್ರಯುಕ್ತ ತದನಂತರ ಈ ವಿಧೇಯಕವನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ತಿಳಿದಿರುವ ಹಾಗೆ ಬೆಂಗಳೂರು ಮತ್ತು ಇನ್ನಿತರೆ ಜಿಲ್ಲೆಗಳಾದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಇವೆಲ್ಲವೂ ಶೀಘ್ರವಾಗಿ ಬೆಳೆಯುತ್ತಿರುವಂತಹ ನಗರಗಳಾಗಿವೆ. ಅದಲ್ಲದೇ I.T. Industries and Commercial Establishments ನಲ್ಲಿ ಸಾಕಷ್ಟು ಮಹಿಳೆಯರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಶೀಘ್ರವಾಗಿ ಬೆಳೆಯುತ್ತಿರುವ ಈ ನಗರಗಳಲ್ಲಿ ಅಂತರ್ಜಾತಿ ವಿವಾಹವಾಗುತ್ತಿದ್ದು, ಇಂತಹ ಮದುವೆಯಿಂದಾಗಿ ಎಷ್ಟೋ ಜನ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಏಕ ಪೋಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಅದರಲ್ಲಿ

ಮಹಿಳೆಯರೆ ಹೆಚ್ಚು ಮಂದಿಯವರಾಗಿದ್ದಾರೆ. ಅಂತಹ ಮಹಿಳೆಯರು ಕರ್ತವ್ಯದ ಸೇವಾವಧಿಯನ್ನು ಪೂರ್ಣಗೊಳಿಸದೇ, ಅಂದರೆ 65 ಅಥವಾ 70 ವರ್ಷಗಳು ಸೇವೆಯನ್ನು ಸಲ್ಲಿಸದೇ, ಕೇವಲ 45 ರಿಂದ 50 ವರ್ಷದೊಳಗೆ ಕರ್ತವ್ಯವನ್ನು ಬಿಟ್ಟು ಹೋದ ಸಂದರ್ಭದಲ್ಲಿ ಮಹಿಳೆಯರಿಗಾಗಿ ಇಂತಹ ಯೋಜನೆಗಳಿಂದ ಇನ್ನೂ ಸ್ವಲ್ಪ ವಿನಾಯಿತಿ ನೀಡಲಾಗುತ್ತದೆಯೇ, ಅಂತಹ ಆಲೋಚನೆ ಏನಾದರೂ ಸರ್ಕಾರದಲ್ಲಿದೆಯೇ, ಆ ರೀತಿ ಮಾಡಿದರೆ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೇಳಬಯಸುತ್ತೇನೆ.

ಶ್ರೀ ಮಾನೆ ಶ್ರೀನಿವಾಸ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕವನ್ನು ಸ್ವಾಗತಿಸುತ್ತೇನೆ. 35 ಲಕ್ಷ ರೂಪಾಯಿಗಳು ಮತ್ತು 45 ಲಕ್ಷ ರೂಪಾಯಿಗಳ ನಡುವಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಲು ಶೇ.5 ರಷ್ಟು ಇರುವುದನ್ನು ಶೇ.3 ರಷ್ಟು ಮಾಡಿರುವುದರಿಂದ ಮಧ್ಯಮ ವರ್ಗದವರು ಮತ್ತು ಬಡವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಉತ್ತೇಜನ ಸಿಕ್ಕಿದಂತಾಗುತ್ತದೆ. ಅದರ ಜೊತೆಗೆ ಮತ್ತೊಂದು ವಿಚಾರ ಇದೆ. Sub-Registrar Market Value ಏನಿದೆ, ಅದರ ದರವು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ. Market availability ದರಕ್ಕಿಂತ registration value ಹೆಚ್ಚಾಗಿರುವುದರಿಂದ ಈ ಒಂದು ತಿದ್ದುಪಡಿ ವಿಧೇಯಕಕ್ಕೆ ಅಡ್ಡಗಾಲು ಆಗಬಹುದೆಂದು ಅನಿಸುತ್ತದೆ. 45 ಲಕ್ಷ ರೂಪಾಯಿಗಳ ನಡುವಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳು ಎಂದು slab ನೀಡಲಾಗಿದೆ. ಆದರೆ, 25 ಲಕ್ಷ ರೂಪಾಯಿ, 35 ಲಕ್ಷ ರೂಪಾಯಿಗಳೊಳಗೆ ಖರೀದಿಸುವಂಥ ಪ್ಲಾಟ್‌ಗಳೆನಿಸಿ, ಅದನ್ನು ನೋಂದಣಿ ಮಾಡಿಸಲು ಹೋದರೆ, ಸುಮಾರು 50 ಲಕ್ಷ ರೂಪಾಯಿ, 55 ಲಕ್ಷ ರೂಪಾಯಿಗಳಾಗುತ್ತದೆ. ಆಗ ತಾವು ತಂದಿರುವ ತಿದ್ದುಪಡಿ ವಿಧೇಯಕಕ್ಕೆ eligibility ಆಗುವುದಿಲ್ಲ. ಆದ್ದರಿಂದ ನೋಂದಣಿ ದರವನ್ನು ಪರಿಗಣಿಸಿ ಮಾಡಿದರೆ ಮಾತ್ರ ಈ ತಿದ್ದುಪಡಿ ವಿಧೇಯಕದ ಲಾಭ ಎಲ್ಲರಿಗೂ ತಟ್ಟಲು ಸಾಧ್ಯವೆಂದು ತಮ್ಮ ಮೂಲಕ ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಎನ್.ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕಕ್ಕೆ ಸ್ವಾಗತ ಬಯಸುತ್ತೇನೆ. ಕಳೆದ ಅಧಿವೇಶನದಲ್ಲಿ ಇದರ ಪೂರಕಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದೇನೆ. 35 ಲಕ್ಷ ರೂಪಾಯಿಗಳು ಮತ್ತು 45 ಲಕ್ಷ ರೂಪಾಯಿಗಳ ನಡುವಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ. 5 ರಷ್ಟು ಇರುವುದನ್ನು ಶೇ.3 ರಷ್ಟು ಮಾಡಲಾಗಿದೆ, ಅದನ್ನು

ಸ್ವಾಗತಿಸುತ್ತೇನೆ. ಅದರ ಜೊತೆಗೆ ಯಾರು ಬಡವರಿದ್ದಾರೆ, ಅಂಥವರಿಗೆ 20X30, 30X40 ಅಳತೆಯ ನಿವೇಶನಕ್ಕೂ ಸಹ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ. 5 ರಷ್ಟು ಇರುವುದನ್ನು ಶೇ.3 ರಷ್ಟು ಮಾಡಿದರೆ ಬಹಳ ಒಳ್ಳೆಯದು. Karnataka Stamps and Registration Guidance Value ಏನಿದೆ, ಅದಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿಯೂ ಮಾನ್ಯ ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದೇನೆ. ಮೊದಲು Guidance Value ಅನ್ನು ಕಡಿಮೆ ಮಾಡಬೇಕು. ಏಕೆಂದರೆ, ಮಾರುಕಟ್ಟೆ ದರವು ರೂ.1.00 ಕೋಟಿಗಳಾದರೆ, Sub-Registrar ಸುಮಾರು ರೂ.2 ಕೋಟಿಗಳಿಂದ ರೂ.2.50 ಕೋಟಿಗಳಾಗಿರುತ್ತದೆ. ಬೆಂಗಳೂರಿನ ಸುತ್ತ-ಮುತ್ತ ಹಾಗೂ ಕೆಲವು ಹಳ್ಳಿಗಳಲ್ಲಿಯೂ ಅದೇ ರೀತಿ ಇದೆ. ಈ ರೀತಿ ಅವೈಜ್ಞಾನಿಕವಾಗಿ ಇಲಾಖೆಯವರು Guidance Value ಅನ್ನು ಫಿಕ್ಸ್ ಮಾಡಿದ್ದು, ಇಲಾಖಾ ಅಧಿಕಾರಿಗಳಿಗೆ ಯಾವ ರೀತಿ Guidance Value ಅನ್ನು ಫಿಕ್ಸ್ ಮಾಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದರ ಜೊತೆಗೆ ಕೆಲವು ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ರಿಜಿಸ್ಟ್ರೇಷನ್ ಅನ್ನು ಕೆಲವು ಜಾಗಗಳಲ್ಲಿ 20X30 ನಿವೇಶನದ ದರವನ್ನು ಜಾಸ್ತಿ ಮಾಡಿ, ಬಡವರಿಗೆ ಹೂಚಿರುವಂಥ ವಿಷಯ ಇದೆ. ಜೊತೆಗೆ ಉಪ ನೋಂದಣಾಧಿಕಾರಿಗಳ ಕಛೇರಿ ವೇಳೆಯನ್ನು ನಿಗದಿಪಡಿಸಿದ್ದು, Server and Electricity ಸಮಸ್ಯೆಯು ಇದೆ. ಸುಮಾರು ಜನರು ಸಾಲಿನಲ್ಲಿ ನಿಂತುಕೊಂಡು ನೋಂದಣಿ ಮಾಡಿಸಿಕೊಳ್ಳುವಂಥ ಪರಿಪಾಠಗಳಿವೆ. ಸರ್ಕಾರಕ್ಕೆ ಆದಾಯ ಬರುವಂಥ ಇಲಾಖೆಯಾಗಿದ್ದು, ಎಲ್ಲೆಲ್ಲಿ ರಿಜಿಸ್ಟ್ರೇಷನ್ ಅವಶ್ಯಕತೆ ಇದೆ ಅಂತಹ ಕಡೆಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5.00 ಗಂಟೆವರೆಗೂ ಮಾತ್ರ ಎಂದು ಏತಕ್ಕಾಗಿ ಕಛೇರಿಯ ಸಮಯವನ್ನು ನಿಗದಿಪಡಿಸಿದ್ದಾರೆ? ಬೆಳಿಗ್ಗೆ 9.30 ರಿಂದ ಸಂಜೆ 7.00 ಗಂಟೆಯವರೆಗೂ ಕಛೇರಿ ತೆರೆಯಲು ಸಮಯವನ್ನು ನಿಗದಿಪಡಿಸಿ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಹಾಗಾಗಿ ಎಲ್ಲೆಲ್ಲಿ ರಿಜಿಸ್ಟ್ರೇಷನ್ ಅವಧಿ ಜಾಸ್ತಿ ಬೇಕಾಗಿದೆ, ಅಂತಹ ಉಪ ನೋಂದಣಾಧಿಕಾರಿಗಳ ಕಛೇರಿಯಿಂದ ಮಾಹಿತಿ ತರಿಸಿಕೊಂಡು, ಅಂತಹ ಕಡೆಗಳಲ್ಲಿ ಕಛೇರಿಯನ್ನು ವೇಳೆಯನ್ನು ವಿಸ್ತರಿಸಿ, ಅದರಿಂದ ಸರ್ಕಾರಕ್ಕೆ ಜಾಸ್ತಿ ಆದಾಯ ಬರುತ್ತದೆ. ದಯವಿಟ್ಟು ನಿರ್ಬಂಧ ವಿಧಿಸುವುದು ಬೇಡ ಎಂದು ಹೇಳುತ್ತಾ, ಈ ವಿಧೇಯಕವನ್ನು ಸ್ವಾಗತಿಸುತ್ತೇನೆ. ಕೇವಲ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರವಲ್ಲದೇ, 20X30, 30X40 ನಿವೇಶನಗಳನ್ನು ಖರೀದಿಸುವವರಿಗೂ ಸಹ ಶೇ. 5 ರಷ್ಟು ಇರುವ ನೋಂದಣಿ ಶುಲ್ಕವನ್ನು ಶೇ.3 ರಷ್ಟು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

(ಮುಂದು...)

(886) 22.09.2021/1.30/ ಎಸ್‌ಕೆ-ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಯ.ಬಿ.ವೆಂಕಟೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕ, 2021 ಅನ್ನು ನಾನು ಸ್ವಾಗತ ಮಾಡುತ್ತೇನೆ. ಮಾನ್ಯ ಸದಸ್ಯರಾದ ಶ್ರೀ ಎನ್. ಅಪ್ಪಾಜಿ ಗೌಡರು ಹೇಳಿದಂತೆ, ರೂ. 35 ಲಕ್ಷ ರೂಪಾಯಿಗಳವರೆಗೆ ಇರುವ ನಿವೇಶನಗಳಿಗೂ ಕೂಡ ಒಂದು ಮಾನದಂಡವನ್ನು ಕೊಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತೇನೆ. ಅದೇ ರೀತಿ 35 ಲಕ್ಷ ರೂಪಾಯಿಗಳಿಗೆ ನಿವೇಶನಗಳಿಗೆ ನೋಂದಣಿ ಮಾಡುವಾಗ, ಇರುವಂತಹ guidance value ಅನ್ನೇ ತೆಗೆದು ಹಾಕಿ; ಅದೇ ರೀತಿ 45 ಲಕ್ಷ ರೂಪಾಯಿಗಳಿಗೆ ನೋಂದಣಿ ಮಾಡುವಾಗ ಇದರ ಬಗ್ಗೆ guidance value ಅನ್ನು ತೆಗೆದು ಹಾಕಿ. ಏಕೆಂದರೆ, ಈ guidance value ಎಲ್ಲವೂ ಅವೈಜ್ಞಾನಿಕವಾಗಿದೆ. ಅಲ್ಲಿ ಐವತ್ತು ಲಕ್ಷ ರೂಪಾಯಿಗಳಿದ್ದರೆ, ತಮ್ಮದು ಎರಡು ಕೋಟಿ ರೂಪಾಯಿಗಳಿವೆ. ಅದರಲ್ಲಿ ಇವರು ಬರುವುದಿಲ್ಲ. ಅದರಲ್ಲಿ ಈ ಬೆಲೆಗೆ ಯಾರೂ ತೆಗೆದುಕೊಳ್ಳುತ್ತಾರೋ, ಅವರಿಗಲ್ಲ, guidance value apply ಆಗುವುದಿಲ್ಲ ಎನ್ನುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತೇನೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ನಾನು ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ. ಮಾನ್ಯ ಅಪ್ಪಾಜಿ ಗೌಡರು ಹೇಳಿದಂತೆ, ಮುದ್ರಾಂಕ ಶುಲ್ಕದ guidance value and market value ನೋಂದಣಿಯ ಬಗ್ಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಬಹಳ ನರಕಯಾತನೆ ಆಗುತ್ತಿದೆ. ನಾನು ತಮ್ಮ ಮೂಲಕ ಮಾನ್ಯ ಕಂದಾಯ ಸಚಿವರಿಗೆ ವಿನಂತಿಸುವುದೇನೆಂದರೆ, ಈ ರಾಜ್ಯದ ಬೆಂಗಳೂರು ನಗರ ಮತ್ತಿತರ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳು ಇರಬಹುದು. ಈ guidance value ಬಗ್ಗೆ ಯಾವ ರೀತಿ ಮುದ್ರಾಂಕ ಶುಲ್ಕ ನಿಗದಿಪಡಿಸಬೇಕು ಎನ್ನುವುದರ ಬಗ್ಗೆ ಸೂಕ್ತವಾದ ಪುನರ್ ಪರಿಶೀಲನೆಯನ್ನು ಮಾಡಬೇಕು. ಈಗ ಇರುವಂತಹದ್ದು, ಅವೈಜ್ಞಾನಿಕವಾದಂತಹ ರೀತಿಯಲ್ಲಿ ಆಗಿ ಹೋಗಿಬಿಟ್ಟಿದೆ. ಇದರ ಬಗ್ಗೆ ಸೂಕ್ತವಾದ ಪರಿಶೀಲನೆಯನ್ನು ಮುಂದಿನ ದಿನಗಳಲ್ಲಿ ಮಾಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತೇನೆ. ಈ ವಿಧೇಯಕದಲ್ಲಿ ಅಪಾರ್ಟ್‌ಮೆಂಟುಗಳು ಎಂಬುದು ಇದೆ. ಇದು 35 ಲಕ್ಷ ರೂಪಾಯಿಗಳಿಂದ 45 ಲಕ್ಷ ರೂಪಾಯಿಗಳವರೆಗೆ ಶೇಕಡ 5 ರಿಂದ 3 percent ಗೆ ಇಳಿಸಿ ಎನ್ನುವುದು ಇದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರಿಗೆ ಮಾತ್ರ ಸರ್ಕಾರ ಮಾಡಿರುವುದು. ಇದು ಬಿಟ್ಟು, ಬೇರೆ ಮನೆಗಳಿಗೆ ಅಲ್ಲ. ಇದನ್ನು ನಾನು ಮಾಡುವುದಕ್ಕಾಗುವುದಿಲ್ಲ. ಶೇಕಡ 5 ಕೊಡಬೇಕು ಎಂದು ಉಪ ನೋಂದಣಾಧಿಕಾರಿಗಳು ಹೇಳುತ್ತಾರೆ. ದಯವಿಟ್ಟು ಈ ಮೌಲ್ಯದಲ್ಲಿ ಯಾರಾದರೂ ಕೂಡ ಬಿಡಿ ಮನೆಗಳನ್ನು ಖರೀದಿ ಮಾಡಿದ್ದರೆ, ಅವರಿಗೂ ಕೂಡ ಅನ್ವಯಿಸುತ್ತದೆ ಎಂದು ಈ ವಿಧೇಯಕದಲ್ಲಿ ಸೇರ್ಪಡೆ ಮಾಡಬೇಕೆಂದು ನಾನು ವಿನಂತಿ ಮಾಡುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ಪಿ.ಆರ್. ರಮೇಶ್‌ವರೇ, ತಾವು ಮಾತನಾಡಿ.

ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ಈ ವಿಧೇಯಕದ ಬಗ್ಗೆ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಈ ವಿಧೇಯಕವನ್ನು ತಂದಿರುವುದರ ಬಗ್ಗೆ ನಾನು ಸ್ವಾಗತ ಮಾಡುತ್ತೇನೆ. ಈ ವಿಧೇಯಕದಲ್ಲಿ extract from the Karnataka Stamp Act ಎಂದು ತೋರಿಸಿದ್ದೀರಿ. ಈ extract ನಲ್ಲಿ explanation -ಕೊಟ್ಟಿದ್ದೀರಿ. ಈ explanation ಕೊಟ್ಟಿರುವುದರಲ್ಲಿ "Unit" ಎಂದರೆ, "Unit includes flat, apartment, tenement, block or any other unit by whatever name called, constructed or under construction...." ಅಲ್ಲಿ retrospective ಬಂತು. "...in accordance with the sanctioned plan..." ನೋಡಿ ಇಲ್ಲಿ ಸಿಕ್ಕಿ ಹಾಕಿಕೊಂಡಿತು. ಮಾನ್ಯ ಸಚಿವರೇ ಇಲ್ಲಿ ಏನಾಗುತ್ತದೆ ಎಂದರೆ, sanctioned plan ಪ್ರಕಾರ ಇದ್ದರೆ ಮಾತ್ರ ನೋಂದಣಿಯಾಗುತ್ತದೆ. ಬೆಂಗಳೂರಿನಲ್ಲಿ sanctioned plan ತೆಗೆದುಕೊಂಡರೆ, ಶೇಕಡ 80 ರಷ್ಟು transaction ಆಗುವುದಿಲ್ಲ. ಅಲ್ಲಿ corruption ಜಾಸ್ತಿಯಾಗುತ್ತದೆ. ಇಲ್ಲಿ sanctioned plan ಅನ್ನು ತಂದಿದ್ದೀರಿ. Sanctioned plan ಜೊತೆಗೆ ತನ್ನಿ ನೋಂದಣಿಯಾಗುತ್ತದೆ ಎನ್ನುವ ತರಹ ಇದರಲ್ಲಿ ಇದೆ. ದಯವಿಟ್ಟು, ಇದರ ಬಗ್ಗೆ examine ಮಾಡಿ. ಇದರಲ್ಲೇನಾದರೂ ನೀವು ಹೀಗೆ ಮಾಡಿಬಿಟ್ಟರೆ, constructed ಎಂದು ಹೇಳಿದ್ದೀರಾ. ಆದರೆ ಕಟ್ಟಿರುವಂತಹ ಕಟ್ಟಡಗಳು ಒಂದು ಸಮಯ ಅವನ ಕೈಯಿಂದ ಇನ್ನೊಂದು ಕೈಗೆ ಹೋಗಬೇಕೆಂದಾಗ, ಆಗ ನಿಮಗೆ ಈ ಒಂದು relaxation ಕೊಡಬೇಕೆಂದರೆ, sanctioned plan ತನ್ನಿ ಎನ್ನುತ್ತಾರೆ. ಆದರೆ ಅವನ ಹತ್ತಿರ sanctioned plan ಇದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಅಲ್ಲಿ transaction ಆಗುವುದಿಲ್ಲ. ಹಾಗೇನಾದರೂ ಆಗಿಬಿಟ್ಟರೆ, corruption ಆಗುತ್ತದೆ. ದಯವಿಟ್ಟು, ಮಾನ್ಯ ಸಚಿವರು ಇದಕ್ಕೆ ಒತ್ತನ್ನು ಕೊಡಿ. ಇದೇನಾದರೂ ಹಾಗೇ ಉಳಿಸಿದರೆ, ನಾವು ಬೆಣ್ಣೆಯನ್ನು ಎತ್ತಿಕೊಂಡು ಹೋಗಿ, ಅಧಿಕಾರಿಗಳಿಗೆ ಕೊಟ್ಟಂತಾಗುತ್ತದೆ. ಜನರನ್ನು ಹಿಂಡಿ ಸಿಪ್ಪೆ ಮಾಡಿಬಿಡುತ್ತದೆ. ದಯವಿಟ್ಟು, ಇದರ ಬಗ್ಗೆ ಸ್ವಲ್ಪ examine ಮಾಡಿ.

ಉಪ ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಆರ್. ಅಶೋಕ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರೆಲ್ಲರೂ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ನಮ್ಮ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಬಜೆಟ್ ಮಂಡನೆ ಮಾಡಿದಂತಹ ಸಂದರ್ಭದಲ್ಲಿ 35 ಲಕ್ಷ ರೂಪಾಯಿಗಳಿಗೆ ಮಾತ್ರ ಮುದ್ರಾಂಕ ಶುಲ್ಕ ಕಡಿಮೆ ಮಾಡುವಂತಹದ್ದು ಇತ್ತು. ನಾವೆಲ್ಲರೂ ವಿನಂತಿ ಮಾಡಿದ ಮೇಲೆ, ಅದನ್ನು 35 ರಿಂದ 45 ಲಕ್ಷ ರೂಪಾಯಿಗಳವರೆಗೂ; ಏಕೆಂದರೆ 35 ಲಕ್ಷ ರೂಪಾಯಿಗಳಿಗೆ ಯಾವುದೇ ಫ್ಲಾಟ್ ಸಿಗುವುದಿಲ್ಲ. ಆದರೆ ಭೃಗುಗಳೂರು ನಗರವೊಂದೇ ಅಲ್ಲ, ಇಡೀ ರಾಜ್ಯದಲ್ಲಿರುವ ಎಲ್ಲಾ ನಗರ ಪ್ರದೇಶಗಳಿಗೂ ಕೂಡ ಇದು ಅನ್ವಯಿಸುತ್ತದೆ. ಆ ದೃಷ್ಟಿಯಿಂದ ಇದನ್ನು extend ಮಾಡಿದ್ದೇವೆ ಅಷ್ಟೆ. ಅಲ್ಲಿಗೆ ಸೀಮಿತವಾದಂತಹ ವಿಧೇಯಕ. ಮಾನ್ಯ ಅಪ್ಪಾಜಿ ಗೌಡರು ಮತ್ತು ಇತರ ಮಾನ್ಯ ಸದಸ್ಯರೆಲ್ಲರೂ ಹೇಳಿದಂತೆ, ಈ guidance value ಅವೈಜ್ಞಾನಿಕ ಎಂಬ ಪದವನ್ನು ಹೇಳಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮಾಡಿಬಿಟ್ಟಿದ್ದಾರೆ. ಇದರ ಬಗ್ಗೆ ಗಮನದಲ್ಲಿಟ್ಟುಕೊಂಡು ನಾನು ಯೋಚನೆ ಮಾಡುತ್ತಿದ್ದೇನೆ. ಅವೈಜ್ಞಾನಿಕವಾಗಿ ಮಾಡಿರುವಂತಹ guidance value, ನನಗೂ ಗೊತ್ತಿದೆ. ಕನಕಪುರ, ಬಿಡದಿ ಭಾಗದಲ್ಲಿ ನೋಂದಣಿ ಮೌಲ್ಯ ಜಾಸ್ತಿ ಇದೆ. ಅಲ್ಲಿ ಮಾರುಕಟ್ಟೆಯಲ್ಲಿ ಅಷ್ಟು ಬೆಲೆಯೇ ಇಲ್ಲ. ಅದರಿಂದ ಏನಾಗುತ್ತದೆ ಎಂದರೆ ಇದನ್ನು ಅಗ್ರಿಮೆಂಟ್ ಮಾಡುವುದು, ಜಿ.ಪಿ.ಎ ಮಾಡಿಕೊಂಡು stamp duty, ಈ ಅಗ್ರಿಮೆಂಟ್ ಜಿ.ಪಿ.ಎ. ಆಗುವುದರಿಂದ, ಸರ್ಕಾರಕ್ಕೆ ಬರಬೇಕಾದಂತಹ ಆದಾಯವೆಲ್ಲಾ ಕುಂಠಿತವಾಗುತ್ತದೆ. ಇದನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ಹಳ್ಳಿಗಳಲ್ಲಿರುವ ಜಮೀನುಗಳಿಗೆ ಅಷ್ಟೊಂದು ಬೆಲೆಯೇ ಇರುವುದಿಲ್ಲ. ಅದಕ್ಕಿಂತ ಹೆಚ್ಚು ಬೆಲೆ ಮಾಡಿದಾಗ, ಕಳ್ಳದಾರಿಯಲ್ಲಿ ಹೋಗುತ್ತಿರುವುದು ಜಾಸ್ತಿಯಾಗುತ್ತಿದೆ. ಇದಕ್ಕೊಪ್ಪರ ನಾನು ಅಧಿಕಾರಿಗಳನ್ನು ಸಭೆಗೆ ಕರೆದಿದ್ದೇನೆ. Guidance value ಅವೈಜ್ಞಾನಿಕವಾಗಿ ಯಾವ್ಯಾವುದು ಇದೆ, ಅದನ್ನು ಕಡಿಮೆ ಮಾಡಬೇಕೆಂಬ ಬಗ್ಗೆ ನಮ್ಮ ಚಿಂತನೆಯಲ್ಲಿದೆ. ನಮ್ಮ ಎಲ್ಲಾ ಸಭೆಗಳಲ್ಲಿ ಈ ತರಹ ಎಲ್ಲೆಲ್ಲಿ ಜಾಸ್ತಿಯಿದೆಯೋ, ಅದನ್ನು ಕಡಿಮೆ ಮಾಡಬೇಕು ಎಂದು ಕಾನೂನು ಸಚಿವರು ಹೇಳಿದ್ದಾರೆ. ಕೋವಿಡ್ ಇರುವುದರಿಂದ ಈ ತರಹ ಸಮಸ್ಯೆಗಳಿಂದ ಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾವು ಕಡಿಮೆ ಮಾಡುವಂತಹ ಯೋಚನೆ ಮಾಡುತ್ತಿದ್ದೇವೆ. ಆ ಕೆಲಸವನ್ನು ಮಾಡುವಂತಹ ಪ್ರಮಾಣಿಕವಾದ ಪ್ರಯತ್ನವನ್ನು ನಾನು ಮಾಡುತ್ತೇನೆ. ಮಾನ್ಯ ಪಿ.ಆರ್. ರಮೇಶ್‌ವರರು ಇದಕ್ಕೆ authorised ಇರುವಂಥದ್ದು ಎಂದು ಹೇಳಿದರು. ಸರ್ಕಾರ ಏನಿದ್ದರೂ authorised

ಇರುವಂಥದ್ದನ್ನು ಮಾಡುವುದಕ್ಕೆ ಮಾತ್ರವೇ ಆಗುವುದು. Unauthorised ಎಂದರೆ, ಮುಗಿದೇ ಹೋಯಿತು, ಈ ವಿಧೇಯಕಕ್ಕೆ ಅರ್ಥವೇ ಬರುವುದಿಲ್ಲ. ಬೇರೆ ಬೇರೆ ಎಂದ ತಕ್ಷಣ ಬೇರೆ ಬೇರೆ ಕಾನೂನುಗಳ ತೊಡಕುಗಳು ಪ್ರಾರಂಭವಾಗುತ್ತದೆ. ಈಗಾಗಲೇ unauthorised construction ನ್ನು regularise ಮಾಡಬೇಕೆಂದು, ಈ ಸದನದಲ್ಲಿ ನಮ್ಮ ಸರ್ಕಾರ ಅಥವಾ ಕಾಂಗ್ರೆಸ್ ಸರ್ಕಾರವೇ ಈ ವಿಧೇಯಕವನ್ನು ಅಂಗೀಕಾರ ಮಾಡಿದ್ದಾರೆ. ಇದರ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ unauthorised ಬಗ್ಗೆ stay ಆಗಿ ನಿಂತಿದೆ. ಈಗಾಗಲೇ ಮಾನ್ಯ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆ ದೃಷ್ಟಿಯಿಂದ ಈ ವಿಧೇಯಕದಲ್ಲಿ ಫ್ಲಾಟ್‌ಗಳಿಗೆ ಸಂಬಂಧಪಟ್ಟಂತೆ, 35 ಲಕ್ಷ ರೂಪಾಯಿಗಳಿದ್ದುದನ್ನು ಹತ್ತು ಲಕ್ಷ ರೂಪಾಯಿಗಳಷ್ಟು ಜಾಸ್ತಿ ಮಾಡಿ 45 ಲಕ್ಷ ರೂಪಾಯಿಗಳೆಂದು ಮಾಡಿದ್ದೇವೆ. ಅದಕ್ಕೆ ಸಂಬಂಧಪಟ್ಟಂತೆ ಈ ವಿಧೇಯಕ. ಐ.ಟಿ. ಬಿ.ಟಿಯವರು ಒಂಟಿ ಪೋಷಕ ಮಹಿಳೆಯಾಗುತ್ತಿರುವುದರ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದ್ದೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಗಮನಕ್ಕೆ ತರುವುದೇನೆಂದರೆ, ಆಂಧ್ರ ಪ್ರದೇಶದಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಆದ್ದರಿಂದ ಒಂಟಿ ಪೋಷಕ ಮಹಿಳೆ ಯಾರಿದ್ದಾರೆ, ಅವರನ್ನು ಗಮನದಲ್ಲಿಟ್ಟುಕೊಂಡು ಮಾಡಿ ಎನ್ನುವುದು ನನ್ನ ಕೋರಿಕೆಯಾಗಿದೆ.

ಶ್ರೀ ಆರ್. ಅಶೋಕ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರೇ, ಆ ರೀತಿ ಇರುವುದರ ಬಗ್ಗೆ ನಾನು ಯೋಚನೆ ಮಾಡುತ್ತೇನೆ. ದಾಖಲೆ ಮತ್ತು ಸರ್ವೆ ಎಲ್ಲವನ್ನೂ ಮಾಡಬೇಕಾಗುತ್ತದೆ. ಅದರ ಬಗ್ಗೆ ಯೋಚನೆ ಮಾಡಿ, ನಾನು ಮಾಡುತ್ತೇನೆ. ಈ ವಿಧೇಯಕವನ್ನು ಅಂಗೀಕರಿಸಬೇಕೆಂದು ಮಾನ್ಯ ಸಭಾಪತಿಯವರಿಗೆ ಕೇಳಿಕೊಳ್ಳುತ್ತೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಬಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ-1 ಇತ್ಯಾದಿ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಆರ್. ಅಶೋಕ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಹಾಗೂ ಮಸೂದೆಗೆ ಒಪ್ಪಿಗೆ ನೀಡಲಾಯಿತು

(ಮುಂದು)

(887) 22.09.2021,1.40, ಟಿಸಿಹೆಚ್-ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

10. ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆ

ಅ) ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವ ಕುರಿತು.

ಶ್ರೀಮತಿ ಭಾರತಿ ಶೆಟ್ಟಿ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ನಮ್ಮ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮತ್ತು ದೌಜ್ಞನ್ಯಗಳು ನಿರಂತರವಾಗಿ ನಡೆಯುತ್ತಿದೆ. ಆ ಅತ್ಯಾಚಾರಿಗಳ ವಿಕ್ರಮ ಇಡೀ ಒಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ತಾಯಿಯನ್ನು 'ದೇವರು' ಎಂದು ಭಾವಿಸಿ ಮಹಿಳೆಯರಿಗೆ ಗೌರವವನ್ನು ಕೊಟ್ಟು ಪೂಜಿಸುವಂಥದ್ದು ಇದೆ. ಈ ದೇಶವನ್ನೇ 'ಭಾರತ ಮಾತೆ' ಎಂದು ಹೇಳುತ್ತೇವೆ. ಇಂತಹ ಒಂದು ಪುಣ್ಯಭೂಮಿಯಲ್ಲಿ ನಾವೆಲ್ಲರೂ ಹುಟ್ಟಿದ್ದೇವೆ. ಒಂದು ಕಡೆ ಮಹಿಳೆಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಧಾರ್ಮಿಕ, ರಾಜಕೀಯ ಅಥವಾ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೇರಿದಾಗ ಎಲ್ಲರೂ ಕೂಡ ಭಾಷಣ ಮಾಡುತ್ತಾರೆ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ. ನಮ್ಮ ಜೀವನದಲ್ಲಿ ನಮಗೆ ಶಕ್ತಿ ಬೇಕಾದರೆ ನಾವು 'ದುರ್ಗೆಯನ್ನು ಪೂಜೆ' ಮಾಡುತ್ತೇವೆ. ನಮಗೆ ದುಡ್ಡು ಬೇಕಾದರೆ 'ಲಕ್ಷ್ಮಿ' ಪೂಜೆ ಮಾಡುತ್ತೇವೆ. ನಮಗೆ ವಿದ್ಯೆ ಬೇಕಾದರೆ 'ಸರಸ್ವತಿ'ಯನ್ನು ಪೂಜೆ ಮಾಡುತ್ತೇವೆ. ಮಹಿಳೆ ಎಂದರೆ ಅಷ್ಟು ಉನ್ನತ ಸ್ಥಾನ ಇದೆ. ನಾವು ಉಪಯೋಗಿಸುವಂಥ 'ಗಂಗಾಚ, ಯಮುನೇಚೈವ, ಗೋಧಾವರಿ, ಸರಸ್ವತಿ, ನರ್ಮದೆ, ಸಿಂಧು ನದಿ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುತ್ತೇವೆ. ನಮ್ಮ ದೇಶದಲ್ಲಿ ಹರಿಯುವ ಎಲ್ಲಾ ಪವಿತ್ರವಾದ ನದಿಗಳಿಗೆ ಮಹಿಳೆಯರ ಹೆಸರನ್ನು ಇಟ್ಟಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ, ಒನಕೆ ಓಬವ್ವನವರು ಗೃಹಿಣಿಯಾದರೂ ಕೂಡ ಮದಕರಿನಾಯಕನ ಕೋಟೆಯನ್ನು ಅವಳು ರಕ್ಷಿಸಿದಳು ಎಂದು ದೊಡ್ಡ ದೊಡ್ಡ ಭಾಷಣವನ್ನು ಮಾಡುತ್ತೇವೆ. ಎಲ್ಲರೂ ಕೂಡ ಭಾಷಣವನ್ನು ಮಾಡುತ್ತಾರೆ. ಆದರೆ ಇನ್ನೊಂದು ಕಡೆ ಆ ಮಹಿಳೆಗೆ ಆಗುವಂಥ ಅನ್ಯಾಯ, ಅವಳಿಗೆ ಆಗುವಂಥ ಶೋಷಣೆ ಮತ್ತು ಅವಳ ಮೇಲೆ ನಡೆಯುವಂಥ ಅತ್ಯಾಚಾರಗಳೆಲ್ಲವೂ ಕೂಡ ದೊಡ್ಡ ಪ್ರಮಾಣದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಅತ್ಯಾಚಾರ ಎನ್ನುವುದು ಕೇವಲ ಒಂದು ಅಪರಾಧವಲ್ಲ. ಅಥವಾ ಅದು ನೋವನ್ನುಂಟು ಮಾಡುವ ಇನ್ನೊಂದು ಅಪರಾಧ ಅಲ್ಲ. ಅತ್ಯಾಚಾರದಿಂದ ಅತ್ಯಾಚಾರಕ್ಕೆ ಒಳಗಾದಂಥ ಮಹಿಳೆ ಹಾಗೂ ಅವಳ ಇಡೀ ಕುಟುಂಬ ಅನೇಕ

ವರ್ಷಗಳವರೆಗೆ, ಧೀರ್ಘಕಾಲದವರೆಗೆ ಮಾನಸಿಕವಾಗಿ ನೊಂದು-ಬೆಂದು ಹೋಗುತ್ತಾಳೆ. ಆದರೆ ಶಿಕ್ಷೆ ಅತ್ಯಾಚಾರ ಮಾಡಿದವನಿಗೆ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ ಅತ್ಯಾಚಾರಕ್ಕೊಳಗಾದವಳು ಹಾಗೂ ಅವರ ಕುಟುಂಬಕ್ಕೆ ಶಿಕ್ಷೆಯಾಗುತ್ತಿರುತ್ತದೆ. 2012ರ ನಿರ್ಭಯ ಪ್ರಕರಣದಲ್ಲಿ ಇಡೀ ದೇಶ ಕಂಬನಿ ಮಿಡಿದಿದೆ. ಆ ನಿರ್ಭಯ ಪ್ರಕರಣದಲ್ಲಿ ದೇಶದ ಎಲ್ಲಾ ಜನರು ಒಂದುಗೂಡುತ್ತಾರೆ. ಮುಂಬತ್ತಿ ಹಿಡಿದುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಟಿವಿ ಮಾಧ್ಯಮಗಳಲ್ಲಿ ಹಾಗೂ ಎಲ್ಲಾ ವೃತ್ತ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಇಂತಹ ಒಂದು ಅತ್ಯಾಚಾರ ನಡೆದಿದೆ. ನಾವೆಲ್ಲರೂ ಹೆಣ್ಣುಮಕ್ಕಳ ಪರವಾಗಿದ್ದೇವೆ, ನಾವೆಲ್ಲರೂ ಕೂಡ ಹೆಣ್ಣುಮಕ್ಕಳ ಜೊತೆಗಿದ್ದೇವೆ ಎನ್ನುವ ಸಂಕೇತವನ್ನು ಇಡೀ ದೇಶ ಕೊಟ್ಟಿದ್ದಲ್ಲದೇ ಕಾನೂನಿಗೆ ಒಂದು ತಿದ್ದುಪಡಿಯನ್ನು ಕೂಡ ಮಾಡಿದರು. ಜೀವಾವಧಿ ಶಿಕ್ಷೆ 10 ವರ್ಷ ಇದ್ದದ್ದನ್ನು 20 ವರ್ಷ ಎಂದು ಮಾಡಿದರು. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವುದಕ್ಕೆ ಆಯಾಯ ರಾಜ್ಯ ಸರ್ಕಾರದವರು ಒಂದೊಂದು ಕಾನೂನನ್ನು ಜಾರಿಗೆ ತಂದರು. ಅವರವರ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವಂಥ ಬೇರೆ ಬೇರೆ ವ್ಯವಸ್ಥೆಯನ್ನು ಮಾಡಿದರು. ಕಾನೂನು ತಿದ್ದುಪಡಿಯಾಯಿತು. ನಿರ್ಭಯ ಫಂಡ್‌ನ್ನು ಇಟ್ಟರು. ಆ ಫಂಡಿನಿಂದ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡುವುದು, CCTV Cameras ಅಳವಡಿಕೆ ಮತ್ತು ತಿಳುವಳಿಕೆ ಕೊಡುವಂಥದನ್ನೆಲ್ಲಾ ಮಾಡಿದರು. ಇಲಾಖೆಯಿಂದ ಮಾಡುವಂಥದನ್ನು ಎಲ್ಲಾ ಕಡೆ ಮಾಡಲಾಯಿತು. ಕೇಂದ್ರ ಸರ್ಕಾರದ 'ಸಖಿ' ಎಂಬ ಯೋಜನೆಯನ್ನೆಲ್ಲಾ ಪ್ರತಿಯೊಂದು ಜಿಲ್ಲೆಯಲ್ಲೂ ಜಾರಿಗೆ ತಂದರು. ಶಿಕ್ಷೆಯಲ್ಲೂ ಕೂಡ ಬದಲಾವಣೆಯಾಯಿತು. ಆದರೆ ಅತ್ಯಾಚಾರ ಕಡಿಮೆಯಾಗಲಿಲ್ಲ, ಜಾಸ್ತಿಯಾಯಿತು. ಇವತ್ತಿನ ದಿವಸ ನಾವೆಲ್ಲರೂ ಕೂಡ ತಲೆತಗ್ಗಿಸುವಂತಹ ಹಾಗೂ ಬೆಚ್ಚಿ ಬೀಳುವ ರೀತಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಇವತ್ತಿನ ದಿವಸ ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳಂತಹ ಅಪರಾಧಗಳು ಬಹು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. 2013-14ನೇ ಸಾಲಿಗೆ ಹೋಲಿಸಿದರೆ, ಅದಕ್ಕೆ POCSO (Protection of Children from Sexual Offences) ಅಡಿಯಲ್ಲಿ ಒಂದು ಕಾನೂನನ್ನು ಜಾರಿಗೆ ತಂದರು. ಅಪರಾಧಗಳು ಯಾವ ರೀತಿ ಹೆಚ್ಚಾಗುತ್ತವೆಂದರೆ, 30 ಪ್ರಕರಣಗಳನ್ನು ಖುಲಾಸೆ ಮಾಡಿದೆ. ಎಲ್ಲಾ ಪ್ರಕರಣಗಳನ್ನೂ ಖುಲಾಸೆ ಮಾಡಲಾಗಿದೆ. ಅಪರಾಧಗಳನ್ನು ಬಂಧಿಸುತ್ತಾರೆ. ಆದರೆ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ನಮಗೆ ಗೊತ್ತಿರುವ ಹಾಗೆ ಇಡೀ ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುತ್ತದೆ. ಈ ರೀತಿ ಅಪರಾಧವಾದಾಗ ನಾವೆಲ್ಲರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲವೆಂಬ ಮಾತನ್ನು ಉಲ್ಲೇಖ ಮಾಡುತ್ತೇವೆ. ಈ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕಡಿಮೆಯಾಗುತ್ತಿದೆ. ಆದರೆ ಅಪರಾಧಗಳು ಹೆಚ್ಚುತ್ತಿವೆ. ನಮ್ಮ ರಾಜ್ಯದ ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ 2018ರಲ್ಲಿ 485 ಪ್ರಕರಣಗಳು, 2019ರಲ್ಲಿ 497 ಪ್ರಕರಣಗಳು ಮತ್ತು 2020ರಲ್ಲಿ 472 ಪ್ರಕರಣಗಳು ವರದಿಯಾಗಿವೆ. ಮೂರು ವರ್ಷಗಳಲ್ಲಿ ಮಾಸಿಕ ಸರಾಸರಿ 40 ರಿಂದ 42 ಪ್ರಕರಣಗಳು ವರದಿಯಾಗಿರುತ್ತದೆ. ಈ ಪ್ರಕರಣಗಳಲ್ಲಿ ಸಾಮೂಹಿಕ ಅತ್ಯಾಚಾರ ಕೂಡ ಸೇರಿಕೊಂಡಿದೆ. ಇನ್ನು ಶಿಕ್ಷೆಗಳು ಯಾವ ರೀತಿ ಕಳಪೆಯಾಗಿದೆ ಎಂದರೆ, 2018 ರಿಂದ 31ಜುಲೈ 2021 ರವರೆಗಿನ ಅತ್ಯಾಚಾರ ಪ್ರಕರಣಗಳಲ್ಲಿ 1300 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಅದರಲ್ಲಿ ಕೇವಲ 6 ಮಂದಿ ಮಾತ್ರ ಶಿಕ್ಷೆಗೊಳಗಾಗುತ್ತಾರೆ. ಮತ್ತೆ 50 ಪ್ರಕರಣಗಳು ಖುಲಾಸೆಗೊಳ್ಳುತ್ತವೆ. ಅವರಿಗೆ ಶಿಕ್ಷೆ ಏನೂ ಇಲ್ಲ. 2018ರಲ್ಲಿ ಅತ್ಯಾಚಾರಕ್ಕೆ 5 ಆರೋಪಿಗಳು ಶಿಕ್ಷೆಗೊಳಗಾಗಿದ್ದಾರೆ. ಮತ್ತೆ 43 ಜನರನ್ನು ಖುಲಾಸೆಗೊಳಿಸಲಾಗಿರುತ್ತದೆ. 2019 ರಲ್ಲಿ 7 ಜನ ಆರೋಪಿಗಳು ಶಿಕ್ಷೆಗೊಳಗಾಗಿದ್ದಾರೆ. ಮತ್ತೆ 2020ರಲ್ಲಿ ಒಬ್ಬ ಆರೋಪಿ ಶಿಕ್ಷೆಗೆ ಒಳಗಾಗಿದ್ದಾರೆ. ಇದು ಶೂನ್ಯಕ್ಕೆ ಅನುಗುಣವಾಗಿ ಕುಸಿಯುತ್ತಾ ಹೋಗುತ್ತಿದೆ. ಆದರೆ ಈ ವರ್ಷದ್ದು ಮಾಹಿತಿ ಇಲ್ಲ. ಪ್ರಗತಿಯಲ್ಲಿದೆ ಎಂದು ಹೇಳುತ್ತಾರೆ, ಅದು ಯಾವ ರೀತಿ ಪ್ರಗತಿಯೋ ಗೊತ್ತಿಲ್ಲ. ಯಾವುದೇ ಒಂದು ಪ್ರಕರಣದಲ್ಲಿ ಪೊಲೀಸ್‌ನವರು 60 ದಿನದೊಳಗೆ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಎಂದು ಇದೆ. ಆದರೆ ಇಂತಹ ಅಪರಾಧಗಳು ಜಾಸ್ತಿಯಾಗುತ್ತಿವೆ. ಇನ್ನೊಂದು ವಿಶ್ಲೇಷಣೆ ನೆಂದರೆ, ಕರ್ನಾಟಕದಲ್ಲಿ ಶೇ.71 ರಷ್ಟು ಪ್ರಕರಣಗಳಲ್ಲಿ ತಿಳಿದಿರುವವರೇ ಬಲಿಪಶುಗಳು, ಹೊರಗಿನವರು ಅಲ್ಲ. ಅಂದರೆ ಗೊತ್ತಿದ್ದವರೇ ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ. 2018ರಲ್ಲಿ 485 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 230 ಗೊತ್ತಿರುವಂಥವರೇ ಅತ್ಯಾಚಾರವನ್ನು ಮಾಡಿರುತ್ತಾರೆ. 51 ಪ್ರಕರಣಗಳು ನೆರೆಹೊರೆಯವರು, 42 ಪ್ರಕರಣಗಳು ಸಂಬಂಧಿಕರಿಂದ ಅತ್ಯಾಚಾರವಾಗುತ್ತಿದೆ. ಮತ್ತೆ ಡೇಟಾವನ್ನು ಬಹಿರಂಗಪಡಿಸಿದ್ದಾರೆ. 2018 ರಲ್ಲಿ 652 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 281 ಪ್ರಕರಣಗಳು ಪರಿಚಿತ ವ್ಯಕ್ತಿಗಳಿಂದ, 48 ಪ್ರಕರಣಗಳು ನೆರೆಹೊರೆಯವರಿಂದ, 46 ಪ್ರಕರಣಗಳು ಸಂಬಂಧಿಕರಿಂದ ಮತ್ತು ಎರಡು ಪ್ರಕರಣಗಳು ಪೋಷಕರಿಂದ ಅತ್ಯಾಚಾರವಾಗಿದೆ. ಮಾನ್ಯ ಸಭಾಪತಿಯವರೇ, ಇಡೀ ದೇಶದ ಅಂಕಿ-ಅಂಶಗಳೇ ನನ್ನ ಹತ್ತಿರ ಇದೆ. ಇಡೀ ದೇಶದಲ್ಲಿ ಆಗಿರತಕ್ಕಂಥ ಅತ್ಯಾಚಾರಗಳಲ್ಲಿ ನಮ್ಮ ಪಕ್ಕದ ರಾಜ್ಯವಾದ ಕೇರಳ ರಾಜ್ಯಕ್ಕೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಕಡಿಮೆ. ಅಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ 6 ವರ್ಷದ ಮಕ್ಕಳ ಮೇಲೆ ಕೇರಳ ರಾಜ್ಯದಲ್ಲಿ 45

ಪ್ರಕರಣಗಳಿವೆ. ನಮ್ಮ ಕರ್ನಾಟಕದಲ್ಲಿಲ್ಲ. ಅಸ್ಸಾಂ, ರಾಜಸ್ಥಾನದಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಇಡೀ ದೇಶದಲ್ಲಿ ಮುಂಚೂಣಿಯಲ್ಲಿ ಹೋಗಿದೆ. ಮಹಿಳೆಯರ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಅತ್ಯಾಚಾರ ನಡೆಯುತ್ತಿದೆ. ಇತ್ತೀಚೆಗೆ ಒಂಟಿ ಮಹಿಳೆ ಇದ್ದರೆ ಅವಳ ಕಾಲನ್ನು ಕಟ್ಟಿ ಅತ್ಯಾಚಾರವಾಗುತ್ತಿದೆ.

(ಮುಂದು...)

(888)22.9.2021/1.50/ಎಂ.ಎಂ-ಬಿ.ಎನ್.ಎಸ್

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ಭಾರತಿ ಶೆಟ್ಟಿ (ಮುಂದು):-

ಅನೇಕ ಕಡೆಗಳಲ್ಲಿ ಫ್ಲಾಟ್‌ಗಳಲ್ಲೆಲ್ಲಾ ಅತ್ಯಾಚಾರ ನಡೆಯುವಂತಹದ್ದು, ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿ ಇರುವ ಇಸಾಮುದ್ದಿನದಲ್ಲಿ ಒಂದು ಅತ್ಯಾಚಾರ ನಡೆಯಿತು. ಅಲ್ಲಿ ಒಂದು ಮಗುವನ್ನು ಶೌಚಕ್ಕೆ ಹೋದಾಗ ನೆರೆ ಮನೆಯವನೇ ಅತ್ಯಾಚಾರ ಮಾಡಿ ಗದ್ದೆಯಲ್ಲಿ ಆ ಮಗುವನ್ನು ಕತ್ತು ಹಿಸುಕಿ ಕೊಂದದ್ದು. ನನಗೊಂದು ಹೆಮ್ಮೆ, ಖುಷಿ, ಸಂತೋಷ ಇದೆ. ಅಲ್ಲಿರುವಂತಹ ಎಸ್.ಪಿ., ರಾಧಿಕಾರವರು;

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರು ಮಹಿಳೆಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಬಹಳ ಚೆನ್ನಾಗಿ, ವಿಧಿವತ್ತಾಗಿ ಮಾತನಾಡುತ್ತಿದ್ದಾರೆ. ನಿಮ್ಮ ಮಾತು ಕೇಳುವುದಕ್ಕೆ ಗೃಹ ಮಂತ್ರಿಯೇ ಇಲ್ಲ. ಮಾನ್ಯ ಸದಸ್ಯರು ಎಂಟು ದಿವಸಗಳಿಂದ ಕಾದಿದ್ದಾರೆ. ಇವತ್ತು ಅವರಿಗೆ ಅವಕಾಶ ಸಿಕ್ಕಿದೆ. ಅದನ್ನು ಯಾರು ಕೇಳಬೇಕು, ಯಾರು ಅದಕ್ಕೆ ಉತ್ತರ ಹೇಳಬೇಕು ಎನ್ನುವ...

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸರ್ಕಾರದ ಮುಖ್ಯ ಸಚಿವರು):- ಇಲ್ಲಿ ಕಾನೂನು ಮಂತ್ರಿಗಳು ಇದ್ದಾರೆ.

ಶ್ರೀ ಎಸ್.ಆರ್. ಪಾಟೀಲ್:- ಡಿಫೆಂಡ್ ಮಾಡಬೇಕೆಂದು ಮಾಡಬೇಡಿ.

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ:- ಮಾನ್ಯ ವಿರೋಧ ಪಕ್ಷದ ನಾಯಕರೇ, ಆ ರೀತಿ ಇಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಇದು long awaited case.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಆ ರೀತಿ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಕರ್ನಾಟಕ ರಾಜ್ಯದ ಮಹಿಳೆಯರು ಈ ಸಲ ಬಿಡುವುದಿಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಗೃಹ ಮಂತ್ರಿ...

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ:- ಅವರಿಗೆ ಹೇಳಿ ಕಳುಹಿಸಿದ್ದೇನೆ, ಅವರೂ ಬರುತ್ತಾರೆ.

ಶ್ರೀ ಎಸ್.ಆರ್. ಪಾಟೀಲ್:- ನನಗೇಕೋ ಮೇಲ್ಮನೆಯಲ್ಲಿ ಈ ಅಧಿವೇಶನದಲ್ಲಿ ಹೇಳಿ ಕಳುಹಿಸಿದ್ದೇವೆ, ಬರುತ್ತಾರೆ; ಅಲ್ಲಿದ್ದಾರೆ, ಇಲ್ಲಿದ್ದಾರೆ; ನೀವು ಪ್ರಾರಂಭ ಮಾಡಿ, ಅಲ್ಲಿ ಮುಗಿಯುತ್ತಲೇ ಬಂದು ಉತ್ತರ ಹೇಳುತ್ತಾರೆ ಎಂದು ಪದೇ ಪದೇ ಹೇಳುತ್ತಾರೆ. ತಾವು ಇವರಿಗೇನಾದರೂ ಕಟ್ಟಪ್ಪಣೆ ಮಾಡಿ. ಇದು ಬಹಳ ಮಹತ್ವದ್ದು.

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ:- ನಾವು ಯಾವುದನ್ನೂ ಲಘುವಾಗಿ ತೆಗೆದುಕೊಂಡಿಲ್ಲ.

ಉಪಸಭಾಪತಿಯವರು:- ಬಿಡುವಾಗಿದ್ದು ಬರುವುದಕ್ಕೆ ಹೇಳಿ ಕಳುಹಿಸಿ.

Sri S.R. PATIL:- There are so many heinous offences involving moral turpitude that too on women and children.

ಉಪಸಭಾಪತಿಯವರು:- ಹೇಳಿದ್ದೇನೆ.

ಶ್ರೀ ಎಸ್.ಆರ್. ಪಾಟೀಲ್:- ಇಲ್ಲಿ ಬಹಳ ಜ್ವಲಂತ ಸಮಸ್ಯೆಯಿದೆ.

ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):- ಅಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕರು ಸಹ ಮೈಸೂರಿಗೆ ಸಂಬಂಧಪಟ್ಟ ವಿಷಯದ ಬಗ್ಗೆಯೇ ನೋಟೀಸ್ ಕೊಟ್ಟಿದ್ದಾರೆ. ಆ ವಿಷಯ ಅಲ್ಲಿ ಯಾವಾಗ ಬರುತ್ತದೆ ಎಂಬುದು ಗೊತ್ತಾಗದಿರುವುದಕ್ಕೆ ಅವರಲ್ಲಿರಲಿ, ನಾನಿಲ್ಲಿ ಇರುತ್ತೇನೆ ಎಂದು ಹೇಳಿದ್ದೇನೆ. ಅಲ್ಲಿ raise ಆಗದಿದ್ದರೆ ಇಲ್ಲಿಗೆ ಬರುತ್ತಾರೆ. ಮಾನ್ಯ ಸಿದ್ದರಾಮಯ್ಯನವರು ಇದೇ ಮೈಸೂರಿನಲ್ಲಿ ಆಗಿರುವ ರೇಪ್ ಬಗ್ಗೆಯೇ raise ಮಾಡಿದ್ದಾರೆ. ಅಲ್ಲಿಯೂ ಒಬ್ಬರು ಇರಬೇಕಾಗುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನನಗೆ ಬೇಕಾಗಿರುವುದು ಮೂರು ಇಲಾಖೆ. ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ. ಈ ಮೂರು ಇಲಾಖೆಯ ಮಂತ್ರಿಗಳಿದ್ದರೆ ಬಹಳ ಒಳ್ಳೆಯದಾಗುತ್ತದೆ. ಇವತ್ತು ಕಾನೂನು ಸಚಿವರಿದ್ದಾರೆ, ಅವರು ಇದಕ್ಕೊಂದು ಅಂತ್ಯವನ್ನು ಹಾಡುತ್ತಾರೆ, ಮಹಿಳೆಯರಿಗೆ ಶಕ್ತಿ ಕೊಡುವ ರೀತಿಯಲ್ಲಿ, ನೊಂದದವರಿಗೆ ನ್ಯಾಯ ಒದಗಿಸುವ ವಿಶ್ವಾಸದಿಂದ ಅವರು ಬೇಕು ಎಂದು ಒತ್ತಾಯ ಮಾಡಿದ್ದೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದು ಸರಿ ಇದೆ. ನನಗೆ ಗೃಹ ಸಚಿವರು ಮತ್ತು ಶಿಕ್ಷಣ ಸಚಿವರೂ ಬೇಕು. ಶಿಕ್ಷಣ ಸಚಿವರಲ್ಲಿ ಮಹಿಳೆಯರ ವಿಚಾರ ಕೇಳುವಾಗ ಇರಬೇಕೆಂದು ನಾನು ವಿನಂತಿ ಸಹ ಮಾಡಿದ್ದೆ. ಮಹಿಳೆಯರ ಕೈಕಾಲು ಕಟ್ಟಿ ಅತ್ಯಾಚಾರ, ದರೋಡೆ ಮಾಡಲಾಗಿದೆ. ಬಾಲಕಿಯರನ್ನು ದೇವರ ಹೆಸರಿನಲ್ಲಿ ಸಹ ಅತ್ಯಾಚಾರ ಮಾಡುವಂತಹದ್ದು. ಹಾಡುಹಗಲೇ ಮಹಿಳೆಯರನ್ನು ಜನಪ್ರತಿನಿಧಿಗಳನ್ನು ಕೊಲೆ ಮಾಡುತ್ತಾರೆ. ಇಸಾಮುದ್ರದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದನ್ನು ನಾನು ಉಲ್ಲೇಖ ಮಾಡಿದೆ. ಅಲ್ಲಿರತಕ್ಕಂತಹ ಎಸ್.ಪಿ., ರಾಧಿಕಾರವರ ಜೊತೆ ನಾನು ಮಾತನಾಡಿದೆ. ಆಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರೆಸಿ ಅದರ ಬಗ್ಗೆ ಅವರಿಂದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡಿದ್ದೇವೆ. ಆ ಪ್ರಕರಣ ನೋಡಿ ಅವರೇ ಎರಡು ದಿನ ನಿದ್ದೆ ಮಾಡಲಿಲ್ಲ. ತಾನು ಎಲ್ಲಾ ಕಾನೂನುಗಳನ್ನು, ಸುಪ್ರೀಂ ಕೋರ್ಟ್‌ಗೆ, ಹೈಕೋರ್ಟ್‌ಗೆ ಹೋದರೂ ಇವನು ಬಿಡುಗಡೆಯಾಗಬಾರದು ಆ ರೀತಿಯಲ್ಲಿ ಬಹಳ ಸ್ಟ್ರಾಂಗ್ ಆಗಿ; ತಾನು ಅದನ್ನು ಪ್ರೆಸೆಂಟ್ ಮಾಡಿರುವಲ್ಲಿ ವಿಳಂಬವಾಗಿರಬಹುದು ಆ ರೀತಿ ಮಾಡುತ್ತೇನೆ ಎನ್ನುವ ಕಿಚ್ಚಿನಿಂದ ಅವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದಂತಹ ಮೈಸೂರಿನ ಘಟನೆ, ಅದೇ ದಿನ ತುಮಕೂರಿನಲ್ಲಿ ಹಗಲು ಹೊತ್ತಿನಲ್ಲಿ ಜಾನುವಾರು ಮೇಯಿಸಲು ಹೋದಂತಹ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಬಾಂಗ್ಲಾ ಯುವತಿಯರ ಗ್ಯಾರಿಂಗ್ ರೇಪ್. ಆ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿದ ಮಾಹಿತಿ ಎಂದರೆ, ಆರೋಪಿಗಳ ಹತ್ತಿರ ಸಾವಿರಾರು ಅರೆ ನಗ್ನ ಚಿತ್ರಗಳು, ವೀಡಿಯೋಗಳು ಇದ್ದವು. ಇದನ್ನು ನೋಡಿದರೆ ಬಹಳ ದುಃಖವೆನಿಸುತ್ತದೆ. ಅವರು ಮಾಡಿದಂತಹ ಅತ್ಯಾಚಾರದ ರೀತಿಗಳನ್ನು ನೋಡಿದರೆ ಬಹುಶಃ ಹೇಳುವುದಕ್ಕೆ ಅಸಹ್ಯವೆನಿಸುತ್ತದೆ ಮತ್ತು ಮೈ ಜುಂ ಅನ್ನುತ್ತದೆ. ಇದು ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಇನ್ನೊಂದು ಪ್ರಕರಣ. ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ. ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅತ್ಯಾಚಾರವನ್ನು ಮರೆಯಲಿಲ್ಲ. ಅಷ್ಟರೊಳಗೆ ವಿದ್ಯಾರ್ಥಿನಿ ಮೇಲೆ ಪರಿಚಯಸ್ಥರಿಂದಲೇ ಶುಕ್ರವಾರ ಹಾಡುಹಗಲೇ ಅತ್ಯಾಚಾರ ನಡೆದಿದೆ. ನನ್ನನ್ನು ಬಹಳ ಕಂಗಡಿಸಿದ

ಪ್ರಕರಣವೆಂದರೆ, ನಿರ್ಭಯ ಪ್ರಕರಣಕ್ಕಿಂತ ತೀರಾ ವಿಚಿತ್ರವಾದ ರೀತಿಯಲ್ಲಿ ಮುಂಬೈನಲ್ಲಾದಂತಹ ಗ್ಯಾಂಗ್ ರೇಪ್. ಆ ಸಂದರ್ಭದಲ್ಲಿ ಎರಡು ದಿನ ನಾವು ಕೂಡ ಮಲಗಲಿಲ್ಲ. ರೇಪ್ ಮಾಡಿ ರಾಡ್ ಅನ್ನು, ಬಾಟಲಿಯನ್ನು ಹಾಕುತ್ತಾರೆ ಎಂದು ಹೇಳಿದರೆ ಈ ವಿಕೃತ ಮನೋಭಾವ ಅಥವಾ ಅಪರಾಧಿಗಳು ಯಾವ ಮಟ್ಟದಲ್ಲಿ ಇರುತ್ತಾರೆ?

ಉಪ ಸಭಾಪತಿಯವರು:- ಮಾನ್ಯ ಭಾರತಿ ಶೆಟ್ಟಿಯವರೇ, ಇನ್ನೂ ಎಷ್ಟು ಹೊತ್ತು ಮಾತನಾಡುತ್ತೀರಿ?

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಎಲ್ಲಿಯವರೆಗೆ ನ್ಯಾಯ ಸಿಗುತ್ತದೆಯೋ ಅಲ್ಲಿಯವರೆಗೆ ಮಾತನಾಡುತ್ತೇನೆ.

ಉಪ ಸಭಾಪತಿಯವರು:- ಸದನದೊಳಗೆ ಎಷ್ಟು ಹೊತ್ತು ಮಾತನಾಡುತ್ತೀರಿ ಎಂದು ಕೇಳುತ್ತಿದ್ದೇನೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಮ್ಮ ಶಾಸಕರಿಗೆ ಮತ್ತು ನಮ್ಮ ಸರ್ಕಾರಕ್ಕೆ ನಮ್ಮ ಕೂಗು ಸರಿಯಾಗಿ ಅರ್ಥವಾಗಿದೆ ಎಂದು ಹೇಳುವವರೆಗೆ ಮಾತನಾಡುತ್ತೇನೆ.

ಉಪ ಸಭಾಪತಿಯವರು:- ನೀವು ಮಾತನಾಡುತ್ತೀರಿ, ನಾವು ಊಟ ಮಾಡಬೇಕಲ್ಲವೇ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಶರೀರದಲ್ಲಿ ಯಾವುದೇ ಸೌಂದರ್ಯವಿರುವುದಿಲ್ಲ.

ಉಪ ಸಭಾಪತಿಯವರು:- ಹಾಗಾದರೆ ಎರಡು ಗಂಟೆಗೆ ಈ ಚರ್ಚೆಯನ್ನು ನಿಲ್ಲಿಸಿ ಆಮೇಲೆ ಮಧ್ಯಾಹ್ನ ಮೂರು ಗಂಟೆಯ ಮೇಲೆ ಮತ್ತೆ ಅದನ್ನು ಮುಂದುವರಿಸೋಣ. ಆಗಬಹುದು ತಾನೇ? ಒಂದೈದು ನಿಮಿಷ ಮಾತನಾಡಿ.

ಶ್ರೀಮತಿ ಭಾರತಿ ಶೆಟ್ಟಿ:- ಮಧ್ಯಾಹ್ನದ ಮೇಲೆ ಅಂದರೆ ಆಗಲೇ ಮಾತನಾಡುತ್ತೇನೆ.

ಉಪ ಸಭಾಪತಿಯವರು:- ಈಗ ಐದು ನಿಮಿಷ ಮಾತನಾಡಿ. ನೀವು ಮುಗಿಸಿದರೆ ಒಳ್ಳೆಯದು ಇಲ್ಲದಿದ್ದರೆ ಮಧ್ಯಾಹ್ನ ಮಾತನಾಡಿ.

ಶ್ರೀಮತಿ ಭಾರತಿ ಶೆಟ್ಟಿ:- ನಾನು ಐದು ನಿಮಿಷದಲ್ಲಿ ಮುಗಿಸುವುದಿಲ್ಲ. ಏಕೆಂದರೆ ನಮ್ಮ ಸರ್ಕಾರಕ್ಕೆ ಸರಿಯಾಗಿ ಅರ್ಥವಾಗಬೇಕು, ಎಲ್ಲರಿಗೂ ಅರ್ಥವಾಗಬೇಕು.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರಿಗೆ ಮನವರಿಕೆಯಾಗಿದೆ. ಈ ಸರ್ಕಾರಕ್ಕೆ ಪಂಚೇಂದ್ರಿಯಗಳಿಲ್ಲ, ಅದಕ್ಕೆ ಸರಿಯಾಗಿ ಮನಕ್ಕೆ ಮುಟ್ಟುವ ಹಾಗೆ...

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ಪಂಚೇಂದ್ರಿಯ ಇಲ್ಲದ ಸರ್ಕಾರದಲ್ಲಿ ನಾನಿದ್ದೇನೆ ಎಂದು ನೀವು ತಿಳಿದುಕೊಳ್ಳಬೇಡಿ.

ಶ್ರೀ ಎಸ್.ಆರ್. ಪಾಟೀಲ್:- ನಾನು ಹೇಳುತ್ತಿರುವುದು...

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಪಂಚೇಂದ್ರಿಯ ಸರಿಯಾಗಿ ಇದೆ. ಅದಕ್ಕೋಸ್ಕರ ಅದನ್ನು ನಾನು ಬಡಿದೆಬಿಟ್ಟೆನು. ಸರಿಯಿಲ್ಲದಿದ್ದರೆ ನಮ್ಮದು ಸುಮ್ಮನೇ ಮಾತುಗಳಾಗುತ್ತದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ರಾಜಕೀಯ ಅನ್ನದಲ್ಲಿ ಉಪ್ಪಿನಕಾಯಿ ರೀತಿ ಇರಬೇಕು. ಆಗ ಚೆನ್ನಾಗಿರುತ್ತದೆ. ನೀವೂ ಮಾಡುತ್ತೀರಿ, ನಾವೂ ಮಾಡುತ್ತೇವೆ. ನಾವು ಊಟ ಮಾಡುವ ಅನ್ನವೇ ಉಪ್ಪಿನಕಾಯಿ ಆಗಬಾರದು. ನಾನು ಒಂದು ವಿಷಯವನ್ನು ಈ ಸದನದಲ್ಲಿ ;

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಭಾರತಿ ಶೆಟ್ಟಿಯವರೇ, ನಾನು ಸ್ವಾಗತ ಮಾಡುತ್ತೇನೆ. ತಾವು ಬಹಳ ಚೆನ್ನಾಗಿ ಮಾತನಾಡುತ್ತೀರಿ. ಸರ್ಕಾರಕ್ಕೆ ಮನವರಿಕೆಯಾಗುವ ಹಾಗೆ ಮಾತನಾಡುತ್ತೀರಿ ಮಾತನಾಡಿ. ಅದನ್ನು ನಾವು ಸ್ವಾಗತ ಮಾಡುತ್ತೇವೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಹಿಂದಿನ ದಾಖಲೆಗಳನ್ನು ತೆಗೆಯುತ್ತಿಲ್ಲ. ಏಕೆಂದರೆ, ಹಿಂದಿನ ದಾಖಲೆಗೆ ಹೋದರೆ ರಾಜಕೀಯ ಬರುತ್ತದ್ದೆಂದು ನನಗೆ ಗೊತ್ತು. ಅದಕ್ಕೋಸ್ಕರ ನಮ್ಮ ಅವಧಿಯ ದಾಖಲೆಗಳನ್ನು ನಾನು ತೆಗೆಯುತ್ತಿದ್ದೇನೆ. ಹಿಂದಿನ ದಾಖಲೆ ಇದಕ್ಕಿಂತ ದೊಡ್ಡದಿದೆ ಅದನ್ನು ನಾನು ಹೇಳುವುದಿಲ್ಲ. ಏಕೆಂದರೆ, ತೀರ್ಥಹಳ್ಳಿಯಲ್ಲಿ, ಶೃಂಗೇರಿಯಲ್ಲಿ ಒಂದು ಅತ್ಯಾಚಾರ ನಡೆಯಿತು. ಬಹಳ ದೊಡ್ಡ ಪರಿವಾರದವರು ಬಿ.ಜೆ.ಪಿ.ಯವರು ಎಂದು; ನಾನು ಮೀಡಿಯಾಗೂ ಹೋಗಿಲ್ಲ, ಎಲ್ಲಿಯೂ ಹೇಳಿಲ್ಲ. ಅದರ ಆಳವನ್ನು ನೋಡಿದರೆ ಅದರಲ್ಲಿ ಕಾಂಗ್ರೆಸ್‌ನವರೇ ಜಾಸ್ತಿ ಜನರಿದ್ದರು. ನಮಗೆ ರಾಜಕೀಯ ಬೇಡ. ಯಾರು ಅತ್ಯಾಚಾರಿಗಳಿದ್ದಾರೆ ಅವರಿಗೆ ಪಕ್ಷವಿಲ್ಲ ಎಂದು ನಾನು ಅವತ್ತೇ ಇಲ್ಲಿ ನಿಂತುಕೊಂಡು ಹೇಳಿದ್ದೇನೆ. ಅವರು ಮಾಡಿದರು, ಇವರು

ಮಾಡಿದರು ಎಂಬುದು ಅಲ್ಲ. ಅತ್ಯಾಚಾರ ಮಾಡಿದವರು ನೀಚರು. ಅದಷ್ಟೇ ನಮಗೆ ಗೊತ್ತಿರುವುದು. ಅದು ಯಾರೇ ಆಗಿರಬಹುದು. ಅದು ನಮ್ಮ ಮಕ್ಕಳೇ ಆಗಿರಬಹುದು ಅವರು ನೀಚರು. ನಾವು ಇದನ್ನು ತಿಳಿದುಕೊಳ್ಳಬೇಕು. ಶರೀರದಲ್ಲಿ ಯಾವುದೇ ಸೌಂದರ್ಯ ಇರುವುದಿಲ್ಲ ಎಂದು ನಾನು ಹೇಳಿದೆ. ಸೌಂದರ್ಯ ಇರುವುದು ವ್ಯಕ್ತಿಯ ಕರ್ಮದಲ್ಲಿ, ವ್ಯಕ್ತಿಯ ವ್ಯಕ್ತಿತ್ವದಲ್ಲಿ, ಆ ವ್ಯಕ್ತಿಯ ನಡೆ, ನುಡಿಯಲ್ಲಿ, ಅವನ ವ್ಯವಹಾರದಲ್ಲಿ, ಅವನ ಸಂಸ್ಕಾರದಲ್ಲಿ, ಆ ವ್ಯಕ್ತಿಯ ಚರಿತ್ರೆಯಲ್ಲಿ. ಇಲ್ಲಿ ಸೌಂದರ್ಯವಿರುವುದು. ಇವೆಲ್ಲಾ ಯಾರ ಹತ್ತಿರ ಇದೆಯೋ ಅವನು ಈ ಪ್ರಪಂಚದಲ್ಲಿ ಬಹಳ ದೊಡ್ಡ ಸುಂದರವಾದ ವ್ಯಕ್ತಿ. ಅಂತಹ ಸುಂದರವಾದ ವ್ಯಕ್ತಿಗಳನ್ನು ಈ ಸಮಾಜ ನಿರ್ಮಾಣ ಮಾಡಬೇಕು. ನಾವು ಏನು ಹೇಳುತ್ತಿದ್ದೇವೆ ಎಂದು ಹೇಳಿದರೆ ಯಾವುದಾದರೂ ಒಂದು ಘಟನೆಯಾದ ಕೂಡಲೇ ಅಲ್ಲಿ ನಾವು ಕುಳಿತಿರಲಿ, ಇಲ್ಲಿ ನೀವು ಕುಳಿತಿರಲಿ ಹೇಳುವುದೇನೆಂದರೆ, law and order ಸತ್ತು ಹೋಗಿದೆ, law and order ಕುಸಿದಿದೆ, ಕಣ್ಣಿಲ್ಲ, ಕಾಲಿಲ್ಲ, ಕಿವಿಯಿಲ್ಲ ಎಂದು ಹೇಳುತ್ತೇವೆ. ಇಲ್ಲಿ ಕುಸಿದಿರುವುದು law and order ಅಲ್ಲ, ಕಾನೂನು ಪಾಲನೆ ಕುಸಿದಿದೆ.

(ಮುಂದು)

(889) 22-09-2021/ 2-00/ ಕೆಹೆಚ್-ಬಿಎನ್‌ಎಸ್

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ಭಾರತಿ ಶೆಟ್ಟಿ (ಮುಂದು):-

ಅವರಿಗೆ ಸರಿಯಾದ ಪ್ರಮಾಣದಲ್ಲಿ ಶಿಕ್ಷೆ ಕೊಡುವುದರಲ್ಲಿ ಕಾನೂನು ಕುಸಿದಿದೆ. ಅವರಿಗೆ ಸರಿಯಾದ ಪ್ರಮಾಣದಲ್ಲಿ ಶಿಕ್ಷಣ ಕೊಡುವುದರಲ್ಲಿ ಶಿಕ್ಷಣ ಇಲಾಖೆ ಕುಸಿದಿದೆ. ಮಾದಕ ದ್ರವ್ಯದ ಹಾವಳಿ ಇಡೀ ನಮ್ಮ ಸಮಾಜದಲ್ಲಿ ಕುಣಿಯುತ್ತಿದೆಯಲ್ಲವೇ, ಅದನ್ನು ನಿಯಂತ್ರಣ ಮಾಡುವುದರಲ್ಲಿ ಕುಸಿದಿದ್ದೇವೆ. 10-20 ವರ್ಷಗಳ ಹಿಂದೆ ಯಾವುದೋ ಒಂದು ಬ್ಯೂಸ್ ಫಿಲಂ ವಿಡಿಯೋವನ್ನು ನೋಡುವುದಕ್ಕೆ ಹೋದರು. ಅದಕ್ಕೆ ಒಂದು ದೊಡ್ಡ ಗುಲ್ಲು ಮತ್ತು ಒಂದು ಕೇಸ್‌ದಾಖಲಾಗುತ್ತಿತ್ತು. ಈಗ ಆ ರೀತಿ ಹೋಗಿ ನೋಡಬೇಕಾಗಿಲ್ಲ. ನಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲಿ ಎಲ್ಲಾ ಬಂದು ಬಿಡುತ್ತದೆ. ಒಂದು ಸಿನಿಮಾ ನೋಡಬೇಕಾದರೆ ಮಧ್ಯದಲ್ಲಿ ಬಂದು ಬಿಡುತ್ತದೆ. ನಮ್ಮ ಸಮಾಜ ಎಷ್ಟು ಹದಗೆಟ್ಟಿದೆಯೆಂದರೆ, ಇದೆಲ್ಲಾ ಕುಸಿದಿರುವ ಕಾರಣ ಇವರನ್ನೆಲ್ಲಾ ಸರಿಮಾಡುವಂತಹ ಅವಶ್ಯಕತೆ ಒಂದು ಕಡೆಯಾದರೆ, ಮೊದಲು ಕಾನೂನಿನಲ್ಲಿ ಬದಲಾವಣೆಯಾಗಬೇಕು. ಇನ್ನೊಂದು ಶಿಕ್ಷಣ ಕೊಡುವುದರಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬದಲಾವಣೆಯಾಗಬೇಕು. ನಂತರ ಸಮಾಜದ ಪರಿವರ್ತನೆಯಾಗಬೇಕು. ಈ ಒಂದು ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ಇವತ್ತು ...

ಉಪ ಸಭಾಪತಿಯವರು:- ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರೇ, ಮಧ್ಯಾಹ್ನ 3 ಗಂಟೆಯ ಮೇಲೆ ಚರ್ಚೆಯನ್ನು ಮುಂದುವರಿಸೋಣ. ಈಗ ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(ಸದನವನ್ನು ಮಧ್ಯಾಹ್ನ 2 ಗಂಟೆ 01 ನಿಮಿಷಕ್ಕೆ ಮುಂದೂಡಿ ಪುನಃ ಮಧ್ಯಾಹ್ನ 3 ಗಂಟೆಗೆ ಸಮಾವೇಶಗೊಳ್ಳಲು ನಿಶ್ಚಯಿಸಿತು)

(890)/22-9-2021/3-20/ಎಲ್‌ಎಂ/ಎಂಡಿ

(ಮಧ್ಯಾಹ್ನ ೨ ಗಂಟೆ ೦೧ ನಿಮಿಷಕ್ಕೆ ಭೋಜನ ವಿರಾಮಕ್ಕೆ ಮುಂದೂಡಲ್ಪಟ್ಟ ಸದನವು ಪುನಃ ೩ ಗಂಟೆ ೨೬ ನಿಮಿಷಕ್ಕೆ ಪ್ರಾರಂಭವಾಯಿತು)

(ಮಾನ್ಯ ಸಭಾಪತಿಯವರು ಪೀಠಪನ್ನು ಅಲಂಕರಿಸಿದರು)

ಸಭಾಪತಿಯವರು:- ಶ್ರೀಮತಿ ಭಾರತಿ ಶೆಟ್ಟಿಯವರೇ ನಿಮ್ಮ ಭಾಷಣವನ್ನು ಮುಂದುವರೆಸಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಗಳೇ, ಈಗ ನಾನು ಮಾತನಾಡುತ್ತಿರುವ ವಿಚಾರ ಗೃಹ ಇಲಾಖೆಗೆ ಸಂಬಂಧಪಟ್ಟಿರುವುದು. ಅದಕ್ಕಾಗಿ ಮಾನ್ಯ ಗೃಹ ಸಚಿವರು ಸದನದಲ್ಲಿ ಉಪಸ್ಥಿತರಾಗಿ ಕೇಳಿಕೊಳ್ಳುವುದು ನನ್ನ ಮನವಿ.

ಸಭಾಪತಿಯವರು:- ನೀವು ಮಾತನಾಡಲು ಪ್ರಾರಂಭ ಮಾಡಿ, ಇಲ್ಲಿ ಸಭಾನಾಯಕರಿದ್ದಾರೆ, ಕಾನೂನು ಸಚಿವರಿದ್ದಾರೆ ಅವರು ನೋಟ್ ಮಾಡಿಕೊಳ್ಳುತ್ತಾರೆ.

ಶ್ರೀ ಮಹಾಂತೇಶ್ ಎಂ.ಕವಟಗಿಮಠ(ಸರ್ಕಾರದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಗೃಹ ಸಚಿವರಿಗೆ message ಕೊಟ್ಟಿದ್ದೇವೆ. ಬರುತ್ತಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೇ, ನಿಯಮ ೩೩೦ರಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ' ಬಗ್ಗೆ ಚರ್ಚೆ ಮಾಡಲು ನೋಟಿಸ್‌ನ್ನು ತಮಗೆ ಕೊಟ್ಟಿದೆ. ತಾವು ಸಮಯವನ್ನು ಕೊಟ್ಟಿದ್ದೀರಿ. ಆದರೆ ಸದನ ನಾಳೆ ಒಂದೇ ದಿನ ಇರುವುದು. ಇದು ಬಹಳ ಮಹತ್ವದ ವಿಷಯವಾಗಿದೆ.

ಸಭಾಪತಿಯವರು:- ಇವತ್ತಿನ ಎಲ್ಲ ವಿಷಯಗಳು ಮುಗಿಯಲಿ.... ಇವತ್ತು ಎಲ್ಲರೂ ಸಹಕಾರ ಕೊಟ್ಟರೆ ಇವತ್ತಿನ ಅಜೆಂಡಾ ಪೂರ್ತಿ ಮುಗಿಸಿಯೇ ಹೋಗೋಣ.

ಶ್ರೀ ಬಿ.ಕೆ.ಹರಿಪ್ರಸಾದ್:- ನಿಯಮ ೨೨೦ನ್ನು convert ಮಾಡಿ ನಿಯಮ ೬೮ರಲ್ಲಿ ಅವಕಾಶ ಮಾಡಿಕೊಟ್ಟರೆ ಎಲ್ಲರೂ ಮಾತನಾಡಬಹುದು.

ಸಭಾಪತಿಯವರು:- ಅದನ್ನು ಪರಿಶೀಲನೆ ಮಾಡುತ್ತೇನೆ. ಶ್ರೀಮತಿ ಭಾರತಿ ಶೆಟ್ಟಿಯವರ ನಿಮ್ಮ ಚರ್ಚೆಯನ್ನು ಪ್ರಾರಂಭ ಮಾಡಿ.

ವಿಷಯ: ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವ ಕುರಿತು (ಮುಂದುವರೆದ ಚರ್ಚೆ)

ಶ್ರೀಮತಿ ಭಾರತಿ ಶೆಟ್ಟಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೇ, ಮನುಷ್ಯನ ಸೌಂದರ್ಯ ಆತನು ಶರೀರದಲ್ಲಿ, ಮುಖದಲ್ಲಿ ಇರುವುದಿಲ್ಲ, ಆತನ ವ್ಯಕ್ತಿತ್ವದಲ್ಲಿ, ಆಚಾರ-ವಿಚಾರ, ಚಾರಿತ್ರ್ಯದಲ್ಲಿ, ಸಂಸ್ಕಾರದಲ್ಲಿ ಸೌಂದರ್ಯವಿದ್ದರೆ ಪುಪಂಚದಲ್ಲಿ ಆತ ಉತ್ತಮ ಸೌಂದರ್ಯವಂತನಾಗಿ ಕಾಣುತ್ತಾನೆ. ಅಂತಹ ವ್ಯಕ್ತಿತ್ವವನ್ನು ಹೊಂದಲು ವ್ಯಕ್ತಿಯನ್ನು ರೂಪಿಸುವಂತಹ ಶಿಕ್ಷಣ ನಮ್ಮಲ್ಲಿ ಇವತ್ತು ಇದೆಯೇ ಎನ್ನುವುದನ್ನು ಯೋಚಿಸಬೇಕಾಗಿದೆ. ದಿವಂಗತ ಶ್ರೀ ಅಬ್ದುಲ್ ಕಲಾಂರವರು “ನೀನು ಎಷ್ಟು ಓದಿದ್ದಿಯಾ ಎನ್ನುವುದು ಮುಖ್ಯವಲ್ಲ, ನಿನ್ನ ಓದಿನಿಂದ ನಿನಗೆ ಎಷ್ಟು ಸಂಸ್ಕಾರ ಸಿಕ್ಕಿದೆ ಅದು ಮುಖ್ಯ” ಎನ್ನುವುದನ್ನು ಉಲ್ಲೇಖ ಮಾಡಿದ್ದಾರೆ. ಜೀವನಕ್ಕೆ ಆಧಾರವಾದ ಶಿಕ್ಷಣದ ಜೊತೆಗೆ ಸಮಾಜದ ಬಗ್ಗೆ ಕಳಕಳಿ ಇರುವಂಥ ವಿದ್ಯಾರ್ಥಿಯನ್ನು, ವ್ಯಕ್ತಿಯನ್ನು ರೂಪಿಸುವಂತಹ ಶಿಕ್ಷಣವನ್ನು ಕೊಡಲಾಗುತ್ತಿದೆಯೇ ಏಕೆಂದರೆ ಮಾನ್ಯ ಕುವೆಂಪುರವರು “ವಿಶ್ವ ಮಾನವನಾಗು” ಎಂದು ಹೇಳಿದ್ದಾರೆ. ಮಾನ್ಯ ಭೋಜೇಗೌಡರು “ಮಾನವನಾಗುವೆಯಾ ಇಲ್ಲಾ ನೀನು ದಾನವನಾಗುವೆಯಾ, ಇಲ್ಲಾ ಮಾನವ ಕುಲಕ್ಕೆ ನೀವು ಮುಳ್ಳಾಗುವೆಯಾ” ಎಂದು ಹಾಡು ಹೇಳುತ್ತಾರೆ. ಒಳ್ಳೆಯ ಶಿಕ್ಷಣವನ್ನು ಕೊಡುವಂತಹ ವ್ಯವಸ್ಥೆ ನಮ್ಮಲ್ಲಿ ಇದೆಯಾ ಇವತ್ತು? ಇವತ್ತು ಶಿಕ್ಷಣದ ಪ್ರಾರಂಭದ ಹಂತದಲ್ಲಿಯೇ marks ಪಡೆಯುವುದರ ಬಗ್ಗೆ ಯೋಚಿಸುತ್ತಾರೆ. ಇವತ್ತು ಮೂರುವರೆ ವರ್ಷದ ಮಗುವನು ಶಾಲೆಗೆ ಸೇರಿಸಬೇಕಾದರೆ ಈಗಲೇ interview ಮಾಡುವ ಪದ್ಧತಿ ಇದೆ.

ಇದು ಯಾವ ರೀತಿಯ ಶಿಕ್ಷಣ. ದುಡ್ಡು ಮಾಡುವ ಒಂದು ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆ ಇದೆಯಾ ಅಥವಾ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಎನ್ನುವ ವ್ಯವಸ್ಥೆ ಇದೆಯಾ?- ಎಲ್ಲರೂ ಪ್ರಾರಂಭದಲ್ಲಿಯೇ marks ಗಳ ಬಗ್ಗೆ ಯೋಚನೆ ಮಾಡುತ್ತಾರೆ.

ಸಭಾಪತಿಯವರು:- ಎಲಾ ತಂದೆ-ತಾಯಿಯಂದಿರು ತಮ್ಮ ಮಕ್ಕಳು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆಯಬೇಕು, ಮುಂದೆ ಇಂಜಿನಿಯರ್, ಡಾಕ್ಟರ್ ಆಗಬೇಕು ಅಂದುಕೊಳ್ಳುತ್ತಾರೆ. ಹೀಗಿರುವಾಗ ಶಿಕ್ಷಣ ವ್ಯವಸ್ಥೆಯಲ್ಲಿಯು ಬದಲಾಗಬೇಕಾಗುತ್ತದೆ. Moral education ಬರಬೇಕು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಗಳೇ, ನಾನು ಆ ವಿಷಯಕ್ಕೆ ಬರುತ್ತೇನೆ, ನಮಗೂ ಜವಾಬ್ದಾರಿ ಇದೆ, ಈ ಸದನಕ್ಕೆ ಬರಲು ದೇವರು ನಮಗೆ ಅವಕಾಶವನ್ನು ಕೊಟ್ಟಿದ್ದಾನೆ. ಈ ಸಮಾಜವನ್ನು ತಿದ್ದುವಲ್ಲಿ ನಮ್ಮ ಪಾತ್ರ ಕೂಡಾ ಇದೆ. ಯಾವ ರೀತಿ ನಾವು ಸಾಗುತ್ತಿದ್ದೇವೆ ಎನ್ನುವ ಬಗ್ಗೆ ನಾನು ಬೆಳಕು ಚೆಲ್ಲುತ್ತಿದ್ದೇನೆ, ಮೂರುವರೆ ವರ್ಷದ ಮಗುವಿಗೆ interview ಮಾಡಲಾಗುತ್ತಿದೆ. ಆ ಮಗುವಿಗೆ ಏನು ಹೇಳಲು ಬರುತ್ತದೆ, ಹಾಡು ಹೇಳಿ ಕೊಟ್ಟರೆ ಅದು ಮರೆತು ಹೋಗುತ್ತದೆ. ಆ ಮಕ್ಕಳಿಗೆ ಮನಸ್ಸು ಬಿಂದಾಗ ಹಾಡು ಹೇಳುತ್ತವೆ. ಮಕ್ಕಳನ್ನು ಏನು ಇವರು interview ಮಾಡಲು ಆಗುತ್ತದೆ. ಆ ಮಗು ಜೊತೆ ತಂದೆ-ತಾಯಿಗಳು ಹೋಗಬೇಕು. ಆದರೆ ಸಂದರ್ಶನದ ಸಮಯದಲ್ಲಿ ತಂದೆ-ತಾಯಿಗಳನ್ನು ಹೊರಗೆ ಕಳುಹಿಸುತ್ತಾರೆ. ಆಗ ಆ ಮಗು ಏನು ಹೇಳುತ್ತದೆ. ಶಿಕ್ಷಣ ವ್ಯಕ್ತಿಯ ವೈಯಕ್ತಿಕವನ್ನು ರೂಪಿಸಬೇಕು. ಪಾಠ, ಅಧ್ಯಯನ, ವಿಜ್ಞಾನ ಎಲ್ಲವನ್ನು ಕಲಿಸಲಿ, moral science ಎಲ್ಲಿದೆ. ನಾವು ಅತ್ಯಾಚಾರದ ಬಗ್ಗೆ ಮಾತನಾಡುತ್ತೇವೆ, ಅಪರಾಧಿಗೆ ಶಿಕ್ಷೆಯಿಂದ ಕಾನೂನಿನ ಭಯವಿರಬೇಕು. ಒಬ್ಬ ವ್ಯಕ್ತಿ ಶಿಕ್ಷಣ ಪಡೆದು ಹೊರಗೆ ಬರುವಾಗ ಆ ವ್ಯಕ್ತಿಯ ವೈಯಕ್ತಿಕ ಚೆನ್ನಾಗಿರಬೇಕು.

(ಮುಂದು)

(891)22-09-2021(03-30)bsd-md

ಶ್ರೀಮತಿ ಭಾರತಿಶೆಟ್ಟಿ (ಮುಂದು)

ಮನೆಯೇ ಮೊದಲ ಪಾಠಶಾಲೆಯಾಗಿದ್ದು, ನಂತರ ಶಾಲೆ ಬರುತ್ತದೆ. ಈಗ ಯಾವ ಮಕ್ಕಳು ತಂದೆ-ತಾಯಿಗಳ ಮಾತನ್ನು ಕೇಳುವುದಿಲ್ಲ. ಶಾಲೆಯಲ್ಲಿ teacher ಹೇಳಿದ ಮಾತನ್ನು ಕೇಳುತ್ತಾರೆ. ತಾಯಿ ಹೇಳಿಕೊಟ್ಟರೆ ' ಇಲ್ಲಮ್ಮ, ನೀನು ಹೇಳುವುದು ಸರಿಯಿಲ್ಲ, teacher

ಹೇಳುವುದು ಸರಿ' ಎಂದು ಹೇಳುತ್ತಾರೆ. ಆದ್ದರಿಂದ ಮಕ್ಕಳಿಗೆ ನಾವು ಎಷ್ಟು ಪಾಠ ಹೇಳಿಕೊಟ್ಟರೂ ಶಾಲೆಯಲ್ಲಿ ಕಲಿಸಿಕೊಡುವುದು ಬಹಳ ಚೆನ್ನಾಗಿ ಇರುತ್ತದೆ. ನಾವೆಲ್ಲರೂ moral science ಓದಿ ಬಂದವರು. Moral science ನಲ್ಲಿ ೨ ಕೊಡಲಿಗಳ ಕತೆ ಹೇಳುತ್ತಿದ್ದರು. ದೇವರು ಪ್ರತ್ಯಕ್ಷನಾಗಿ ಒಂದು ಕೊಡಲಿಯನ್ನು 'ನಿನ್ನದೇ' ಎಂದು ಕೇಳಿದಾಗ ಆತ 'ನನ್ನದಲ್ಲ' ಎಂದು ಹೇಳುತ್ತಾನೆ. ಮತ್ತೊಂದು ಕೊಡಲಿ ತೆಗೆದು ತೋರಿಸಿದಾಗ 'ಅದು ನನ್ನದಲ್ಲ' ಎಂದು ಹೇಳಿ ಕೊನೆಗೆ ಮರದ ಕೊಡಲಿಯನ್ನು 'ನನ್ನದು' ಎಂದು ಹೇಳುತ್ತಾನೆ. ಇದನ್ನು ಅಭಿನಯದ ಮೂಲಕ ತೋರಿಸುತ್ತಿದ್ದರು. ಇದನ್ನು ನಾವು ಜೀವನದಲ್ಲಿ ನೆನಪು ಮಾಡಿಕೊಳ್ಳುತ್ತೇವೆ. ನನ್ನದಲ್ಲದ್ದನ್ನು ನನ್ನದು ಎಂದು ನಾವು ಹೇಳುವುದಿಲ್ಲ. ಇದೇ ರೀತಿ ಜಾಗೃತರಾಗುವ ಬಗ್ಗೆ ಮೊಲದ ಕತೆಯನ್ನು ಅಭಿನಯದ ಮೂಲಕ moral science ನಲ್ಲಿ ನಮಗೆ ಕಲಿಸುತ್ತಿದ್ದರು. ಮಾನ್ಯ ಸಭಾಪತಿಯವರೇ, ಈಗ moral science ಎಲ್ಲಿದೆ? ಎಲ್ಲಿದೆ moral? ಯಾವ ಶಾಲೆಯಲ್ಲಿ ಕಲಿಸಿಕೊಡುತ್ತಾರೆ? ಇವತ್ತು ಶಾಲೆಗಳಲ್ಲಿ ಏನೂ ಇಲ್ಲ. ಇವತ್ತು ಶಾಲೆಗೆ 100 percent result ಬರಬೇಕು, rank ಬರಬೇಕು ಎನ್ನುತ್ತಾರೆ. Rank ಬರಬೇಕಾದರೆ ಮಕ್ಕಳು ಒಳ್ಳೆಯ marks ತೆಗೆಯಬೇಕು. ತಂದೆ-ತಾಯಿಗಳು marks ಹಿಂದೆ ಓಡಾಡುತ್ತಾರೆ. Teacher ಗಳು marks ಬಗ್ಗೆ ಮಾತ್ರ ಚಿಂತನೆ ಮಾಡುತ್ತಾರೆ. ದೊಡ್ಡ ದೊಡ್ಡ ಪ್ರತಿಷ್ಠಿತ ಕಾಲೇಜುಗಳಲ್ಲಿ ೯೦% ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಆಯ್ಕೆ ಮಾಡುತ್ತಾರೆ, ಇಲ್ಲದಿದ್ದರೆ ಪ್ರವೇಶವೇ ಇಲ್ಲ.

ಸಭಾಪತಿಯವರು:- ಮಾನ್ಯ ಶಿಕ್ಷಣ ಮಂತ್ರಿಗಳು ಸ್ವಲ್ಪ ಮುಂದೆ ಬಂದು ಕುಳಿತುಕೊಳ್ಳಬೇಕು.

ಶ್ರೀಮತಿ ಭಾರತಿಶೆಟ್ಟಿ:- ಶ್ರೀ. ಲಂಕಿಂತ ಕಡಿಮೆ ಅಂಕ ಬಂದರೆ ಆ ಕಾಲೇಜಿನಲ್ಲಿ admission ಇಲ್ಲ. ಅಂತಹ ಶಾಲೆಗಳು ನಮ್ಮ ನಗರ ಹಾಗೂ ರಾಜ್ಯದ ಪ್ರತಿಷ್ಠಿತ ಶಾಲೆಗಳು, colleges, ಆ ಶಾಲೆಗೆ rank ಬರುತ್ತದೆ, cent percent result ಬರುತ್ತದೆ. ಹೀಗಾದರೆ ಹೇಗೆ? ೮೦-೯೦% ಅಂಕ ಪಡೆದ ಮಕ್ಕಳನ್ನು ಇಟ್ಟುಕೊಂಡು ಅವರು cent percent result ತರಿಸೋದು. ಆದರೆ ೯೦% ಮಕ್ಕಳನ್ನು ತರಲಿ. ೫೦% ಪಡೆದಿರುವ ಮಕ್ಕಳನ್ನು ಮೊದಲ ಸ್ಥಾನಕ್ಕೆ ತಂದು cent percent result ಎಂದು ಹೇಳಿದರೆ ಒಪ್ಪುತ್ತೇನೆ. ಆದರೆ ಅದು newspaper ನಲ್ಲಿ front page ಗೆ ಬರುತ್ತದೆ. ಇತ್ತೀಚೆಗೆ ನನಗೆ ಮೈಸೂರಿನ ಘಟನೆ ಬಹಳ ನೋವನ್ನು ತಂದಿತು. ಅದರ ಬಗ್ಗೆ ಚರ್ಚೆ ಇದೆ. ಆ ಮೈಸೂರಿನ ಘಟನೆ ಬಗ್ಗೆ ಮಾನ್ಯ ಗೃಹ ಮಂತ್ರಿಯವರು ಅಲ್ಲಿಗೆ ಏಕೆ ಹೋಗಬೇಕಾಗಿತ್ತು ಎಂದು ಹೇಳಿದರು. ಮಾನ್ಯ ಗೃಹ ಮಂತ್ರಿಗಳಲ್ಲದೇ ಆ ಸ್ಥಾನದಲ್ಲಿ ನಾನು ಇದ್ದರೂ ಸಹ ನನ್ನ ಮಗಳಿಗೆ ಅದೇ ರೀತಿ ಹೇಳುತ್ತಿದ್ದೆನು. ನಮ್ಮ ಮಕ್ಕಳಿಗೆ ಅನ್ಯಾಯವಾದಾಗ ಅವರು ಏಕೆ ಅಲ್ಲಿಗೆ ಹೋಗಬೇಕಾಗಿತ್ತು ಎಂದು ಚಿಂತನೆ ಮಾಡುತ್ತೇವೆ. ನಮ್ಮ ಪೋಷಕರಿಗೆ

ಏಕೆ ಹೋಗಬೇಕಾಗಿತ್ತು ಎಂಬ ಚಿಂತನೆ ಬರುತ್ತದೆ. ಆ ಘಟನೆ ಬಗ್ಗೆ ಒಂದು ವಿಶ್ಲೇಷಣೆ ಶುರು ಆಯಿತು ಎಂದರೆ ಮೂರು ದಿನ ಮಾಧ್ಯಮಗಳಲ್ಲಿ ಹೇಳಿದ್ದೇ ಹೇಳಿದ್ದು ನಡೆಯಿತು. ಇವತ್ತು ಮಾನ್ಯ ಅರಗ ಜ್ಞಾನೇಂದ್ರರವರ ಬಗ್ಗೆ ನನಗೆ ಹೆಮ್ಮೆ ಇದೆ. ಅವರ ಜೊತೆ ೨೦-೨೫ ವರ್ಷಗಳಿಂದ ಕೆಲಸ ಮಾಡಿದ್ದು, ಅವರು ಜಿಲ್ಲಾಧ್ಯಕ್ಷರಾಗಿದ್ದಾಗ ನಾನು Parent Body ಯ ಅಧ್ಯಕ್ಷಳಾಗಿದ್ದೆನು. ಆ ಮಹಿಳೆಯರು ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ಜಾಗೃತೆ ವಹಿಸಿ, ಮಹಿಳೆಯರ ರಕ್ಷಣೆ ಮಾತ್ರವಲ್ಲದೇ ಮಹಿಳೆಯರು ಮುಂದೆ ಬರಬೇಕು, ಮುಂಚೂಣಿಯಲ್ಲಿರಬೇಕು ಎಂದು ಚಿಂತನೆ ಮಾಡಿದವರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಎಲ್ಲಿಯೂ ಕೂಡ Parent Body ಗೆ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆಂದರೆ ಮಾನ್ಯ ಅರಗ ಜ್ಞಾನೇಂದ್ರರವರು ನನ್ನನ್ನು ಮಾಡಿದ್ದಾರೆ. ನಂತರ ಅವರು ಮಾಧ್ಯಮದಲ್ಲಿ ತಪ್ಪು ಮಾಡಿದೆ, ಕ್ಷಮಿಸಿ ಎಂದು ಕ್ಷಮೆ ಕೇಳಿದರು. ಆ ಸಂದರ್ಭದಲ್ಲಿ ಎಲ್ಲಾ media ದ ಯುವ ಜನರು mike ಅನ್ನು ಹಿಡಿದುಕೊಂಡಿದ್ದರು. ಬಹಳ ವಿಶೇಷವೆಂದರೆ ಶೇ. ೯೯ ರಷ್ಟು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳೆಲ್ಲರೂ ಸರ್ಕಾರದ ಬಗ್ಗೆ ರಾಮರಾಜ್ಯ ಬಂದಿದೆಯೇ ಎಂದು ಹೇಳುತ್ತಾರೆ. ಗಂಡು ಮಕ್ಕಳು ಹೋಗಬಹುದು, ಹೆಣ್ಣು ಮಕ್ಕಳು ಏಕೆ ಹೋಗಬಾರದು ಎಂದು ಕೇಳುತ್ತಾರೆ. ಗಂಡು ಮಗ ಹೋದರೆ ಸ್ವಲ್ಪ ಹೊಡೆತ ತಿಂದು ಬರುತ್ತಾನೆ, ಆದರೆ ಆತನಿಗೆ ಏನೂ ಆಗುವುದಿಲ್ಲ. ಆದರೆ ಕಳೆದುಕೊಳ್ಳುವುದು ಹೆಣ್ಣು ಮಕ್ಕಳು ಮಾತ್ರ. ಆ ವಿಚಾರ ನಮ್ಮ ಹೆಣ್ಣು ಮಕ್ಕಳಲ್ಲಿ ಬಂದಿಲ್ಲ. ಅಲ್ಲಿರುವ ಹೆಣ್ಣು ಮಕ್ಕಳು ನಾವು ಏಕೆ ಅಲ್ಲಿ ಹೋಗಬಾರದು ಎಂಬ ಚರ್ಚೆ ಬಹಳ ದೊಡ್ಡದಾಗಿತ್ತು. ಯುವ ಜನಾಂಗ ಹೇಗಿದೆ ಎಂದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಂಡಸರು cigarette ಸೇದಿದರೆ ಹೆಣ್ಣು ಮಕ್ಕಳು ಏಕೆ ಸೇದಬಾರದು? ಗಂಡು ಮಕ್ಕಳು ಕುಡಿಯುತ್ತಾರೆ, ಹೆಣ್ಣು ಮಕ್ಕಳು ಏಕೆ ಕುಡಿಯಬಾರದು? ಅವರಿಗೆ ಸ್ವಾತಂತ್ರ್ಯ ಇಲ್ಲವೇ? ಎನ್ನುವಂತೆ ಆಗುತ್ತಿದ್ದು, ಈ ವಿಚಾರ ಯುವ ಜನತೆಯಲ್ಲಿ ಯಾವ ರೀತಿ ಬಂದಿದೆ ಎನ್ನುವುದನ್ನು ನೋಡಬಹುದು. ಅವರಿಗೆ ಎಲ್ಲಿ ಶಿಕ್ಷಣ ಸಿಕ್ಕದೆ? ಶಾಲೆಯಲ್ಲಿ ಇದು ತಪ್ಪು, ನೀನು ಪೂನವನಾಗಿ ಬದುಕು ಎಂದು ಎಲ್ಲಿ ಹೇಳಿಕೊಡುತ್ತಾರೆ? Marks ಹಿಂದೆ ಹೋಗುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಆಗುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಬದಲಾವಣೆಯಾಗಿ, ನಮ್ಮಗೆ moral science ವಿಷಯ ಕಡ್ಡಾಯವಾಗಿ ಇದ್ದು, ನಾವು ಪರೀಕ್ಷೆ ಬರೆಯುತ್ತಿದ್ದೆವು. ನಮಗೆ ಅದೊಂದು subject ಆಗಿತ್ತು. ಆ ರೀತಿ moral science ಬರಬೇಕು. ಒಂದು ವಿಷಯವನ್ನು ಈ ಸದನದಲ್ಲಿ ೨ನೇ ಬಾರಿ ಹೇಳುತ್ತಿದ್ದು, ಇದನ್ನು ೧೦ ವರ್ಷಗಳ ಹಿಂದೆಯೂ ಹೇಳಿದ್ದೆ, ಆದರೆ ಏನೂ ಬದಲಾವಣೆ ಆಗಲಿಲ್ಲ. ಈಗ ಮಾತ್ರ ಆ ರೀತಿ ಆಗಬಾರದು. ಸಮಾಜದ ಹದಿಹರೆಯದವರ ಅತ್ಯಾಚಾರಿ ಮನೋಭಾವನೆ ಹೇಗಿದೆ ಎಂದು

Jailer ಒಬ್ಬರು ಹೇಳುವುದನ್ನು ಕೇಳಿದ್ದೇನೆ. ಅತ್ಯಾಚಾರಿಗಳಿಗೆ ತಪ್ಪು ಮಾಡಿದ್ದೇನೆ ಎಂದು ಅನಿಸುವುದೇ ಇಲ್ಲವಂತೆ!. ಆ ಮನೋಭಾವನೆಯೇ ಇಲ್ಲವಂತೆ! ಅವರು ಹೇಳುವಂತೆ ಹದಿಹರೆಯದ ವಯಸ್ಸಿನಲ್ಲಿ ತಪ್ಪುದಾರಿಗೆ ಹೋಗುವ ಮಕ್ಕಳನ್ನು ತಿದ್ದುವುದು, ಅವರಿಗೆ ಉತ್ತಮವಾದ ಶಿಕ್ಷಣ ಕೊಡುವ ಕೆಲಸವನ್ನು ಮಾಡಬೇಕು. ಅದರಲ್ಲಿ ನಾವು ಹಿನ್ನಡೆಯಾಗಿದ್ದೇವೆ. ಈ ಕೆಲಸ ಆಗಬೇಕೆಂದು ವಿನಂತಿಸುತ್ತೇನೆ. ಇದೇರಿತಿ ಕಾನೂನು ಯಾವರಿತಿ ಇದೆ ಎಂದರೆ ಬೇರೆ ಬೇರೆ ರಾಜ್ಯಗಳಲ್ಲಿ High Court ಗಳು ನೀಡಿರುವ ತೀರ್ಪುಗಳನ್ನು ನೋಡಿದಾಗ ಒಂದನೇ ಪ್ರಕರಣದಲ್ಲಿ ಪತ್ನಿಯ ಅನುಮತಿಯಿಲ್ಲದೇ ನಡೆಯುವಂತಹ ಲೈಂಗಿಕ ಕ್ರಿಯೆ ಅಪರಾಧ ಎಂದು ಹೇಳುತ್ತದೆ. ಇನ್ನೊಂದು ಪ್ರಕರಣದಲ್ಲಿ ಪತ್ನಿಯ ಅನುಮತಿಯಿಲ್ಲದೇ ನಡೆಯುವಂತಹ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಹೇಳುತ್ತದೆ. ಇದು ಯಾವ ಕಾನೂನು? ಇವತ್ತು ಜನ ಮಾತನಾಡುವಂತೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಅನುಸರಿಸುವ ನ್ಯಾಯಾಂಗ ಪ್ರಕ್ರಿಯೆಯು ಅಪರಾಧಿಗಳಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳುತ್ತಿದ್ದಾರೆ. ಮಾನ್ಯ ಮಾಧುಸ್ವಾಮಿಯವರು ಕೇವಲ ಕಾನೂನು ಸಚಿವರು ಮಾತ್ರವಲ್ಲದೇ ಸಂಸದೀಯ ಮಂಡಳಿಯ ಸಚಿವರೂ ಆಗಿದ್ದು, ಎಲ್ಲಾ ಸಚಿವರ in charge ಅವರೇ ಆಗಿದ್ದಾರೆ. ಅದಕ್ಕೆ ನಾನು ಕಾನೂನು ಸಚಿವರು ಬೇಕು ಎಂಬ ಉಲ್ಲೇಖ ಮಾಡಿದೆ. ನಾನು Retired ACP (Assistant Commissioner of Police) Ashok Kumar ರವರ ಬಗ್ಗೆ ಬಂದಿದ್ದ ಒಂದು article ಅನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆನು. ಗಂಡಂದಿರೇ ಎಚ್ಚರ! ಹೆಂಡತಿಯನ್ನು ಕಾಡಬೇಡಿ! ಭರಮಪ್ಪ ಬರುತ್ತಿದ್ದಾನೆ ಎಂದು ಓದಿದ್ದೇನೆ. ಈ ಬಗ್ಗೆ ಅವರೊಡನೆ ಮಾತನಾಡಿದ್ದೇನೆ. ಈ ಅತ್ಯಾಚಾರದ ಮನೋಭಾವ, ಅತ್ಯಾಚಾರ ಮಾಡುವುದು, ಹೆಣ್ಣುಗಳಿಗೆ ಶೋಷಣೆ ಮಾಡುವುದು ಕೂಲಿಯವರ ಮನೆ ಮತ್ತು ಬಡವರ ಮನೆ ಹಾಗೂ ಅವಿದ್ಯಾವಂತರ ಮನೆಗಳಲ್ಲಿ ಮಾತ್ರವಲ್ಲದೇ ಶ್ರೀಮಂತರ ಹಾಗೂ ವಿದ್ಯಾವಂತರ ಮನೆಗಳಲ್ಲಿ ಸೇರಿದಂತೆ ಎಲ್ಲರಿಗೂ ಈ ಮನೋಭಾವನೆ ಇದೆ. ದೊಡ್ಡ IAS, IFS Officers ಗಳು ನಡುವೆ ಇರುತ್ತದೆ. ದೊಡ್ಡ ದೊಡ್ಡ ಪ್ರಕರಣಗಳು ಇವೆ. ಹೆಂಡತಿಯನ್ನು Engineers ಬಚ್ಚಲು ಮನೆಯಷ್ಟು ಇರದ ಕೊಠಡಿಯಲ್ಲಿ ಕೂಡಿ ಹಾಕಿ ಗಂಡ office ಗೆ ಹೋಗುವ ವ್ಯವಸ್ಥೆ ಇದೆ. ಉನ್ನತ IAS Officer ಒಬ್ಬರು ಅವರ ಗಂಡ ಯಾವರಿತಿ ಕಿರುಕುಳ ಕೊಟ್ಟಿದ್ದಾರೆ ಎಂದು ಅವರನ್ನು ಕರೆದು ತೋರಿಸುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಶೋಷಣೆ ಬಗ್ಗೆ ಹೇಳುವುದಾದರೆ, ದೊಡ್ಡ ಉನ್ನತಾಧಿಕಾರಿಗಳು ಮಹಿಳಾ ಅಧಿಕಾರಿಗಳಿಗೆ ಕೊಡುವ ಶೋಷಣೆ ಬಗ್ಗೆ ಬಹಳ ಜನ ನನ್ನ ಹತ್ತಿರ ಹೇಳಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ನಡೆಯುವ ಶೋಷಣೆ, ಮನೆ ಕೆಲಸದವರ ಮೇಲೆ ನಡೆಯುವ ಶೋಷಣೆ, ಚಿಂದಿ ಆಯುವವರ

ಮೇಲೆ ಶೋಷಣೆ ನಡೆಯುತ್ತದೆ. ಇವರು ಬಿಟ್ಟು ಸಿಕ್ಕ ಹಾಗೆ. ಮೊನ್ನೆ ಬಾಂಬೆಯಲ್ಲಿ ಅತ್ಯಾಚಾರ ಆಯಿತಲ್ಲ. ಮಾನಸಿಕ ಅಸ್ವಸ್ಥರ ಮೇಲೆ, ಸಣ್ಣ ಸಣ್ಣ ಮಕ್ಕಳ ಮೇಲೆ, Paying Guest, ಮಹಿಳಾ Hostel ಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಮೇಲ್ದರ್ಜೆ ಅಧಿಕಾರಿಗಳು ಹೆಣ್ಣುಗಳನ್ನು ಕೆಲಸ ಆದಮೇಲೆ ಏಕೆ ನಿಲ್ಲಿಸಿಕೊಳ್ಳಬೇಕು? ಒಂದು ವೇಳೆ urgent ಕೆಲಸ ಇದ್ದರೆ, ಒಂದು letter ಬರೆದು ಅಥವಾ ಷರವನ್ನು ಬರೆಸಿ ಅಪರೂಪಕ್ಕೆ ನಿಲ್ಲಿಸಿಕೊಳ್ಳಬಹುದು. ಎಷ್ಟೋ ಜನ ಹೆಣ್ಣು ಮಕ್ಕಳು ಹೇಳುತ್ತಾರೆ. ಅವರ ಮೇಲೆ case ಮಾಡಲು ಎಲ್ಲಾ Office ಗಳಲ್ಲಿ ದೂರು ನೀಡುವ Desk ಇದೆ, ದೂರನ್ನು ನೀಡುವ ವ್ಯವಸ್ಥೆ ಇದೆ, ಎಲ್ಲವನ್ನು ಸರ್ಕಾರ ಮಾಡಿದ್ದರೂ ದೂರು ಕೊಡಲು ಯಾರು ಹೋಗುತ್ತಾರೆ? ಅವಳ ಬದುಕಿನ ಪ್ರಶ್ನೆ ಇದ್ದು, ಅಧಿಕಾರಿ ಮೇಲೆ ದೂರು ಕೊಟ್ಟು ಇವರು ಎಲ್ಲಿಗೆ ಹೋಗುವುದು? ಅದರ ಬದಲು ಕಡ್ಡಾಯವಾಗಿ ಮಹಿಳೆಯರನ್ನು ರಾತ್ರಿ ಹೊತ್ತು extra time work ಮಾಡಲು ಬಿಡಬಾರದು. ಆ ರೀತಿ ಬಿಡುವುದಾದರೆ ಇಂತಹ ಕಾರಣಕ್ಕೆ ನಿಲ್ಲಿಸಲಾಗಿದೆ ಎಂದು ಬರೆಯಬೇಕು. ಇಲ್ಲದಿದ್ದರೆ ದುರ್ಬಳಕೆ ಆಗುತ್ತದೆ. ಮಾನ್ಯ ಕಾನೂನು ಸಚಿವರಲ್ಲಿ ನನ್ನದೊಂದು ವಿನಂತಿ. ಇವತ್ತು ಯಾವುದೇ ಅತ್ಯಾಚಾರಿ ಅಪರಾಧಿಗಳಿಗೆ ಭಯ ಎಂಬುದೇ ಇಲ್ಲ.

(ಮುಂದು)

(892)/22.09.2021/3.40/ಹೆಚ್‌ವಿ:ಎಕ್

(ಸಭಾಪತಿಯವರ ಉಪಸ್ಥಿತಿ)

ಶ್ರೀಮತಿ ಭಾರತಿ ಶೆಟ್ಟಿ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಇವತ್ತು ಯಾವ ಅತ್ಯಾಚಾರಿ, ಅಪರಾಧಿಗಳಿಗೂ ಭಯ ಎನ್ನುವುದು ಇಲ್ಲ. ನಾನು ಚಿಕ್ಕವಳಾಗಿದ್ದಾಗ, 'ದೇವರ ಮೇಲಿನ ಭಕ್ತಿ ಮತ್ತು ಭಯವೇ ಜ್ಞಾನವು ಆರಂಭ' ಎಂದು ಕಾಪಿ ಪುಸ್ತಕದಲ್ಲಿ ಬರೆಯುತ್ತಿದ್ದೆವು. ಈಗಲೂ ನನಗೆ ಅದರ ನೆನಪಿದೆ. ಅತ್ಯಾಚಾರಿಗಳಿಗೆ ಇವತ್ತು ಯಾರ ಭಯವೂ ಇಲ್ಲ, ಯಾವುದರ ಭಯವೂ ಇಲ್ಲ.

ಸನ್ಮಾನ್ಯ ಸಭಾಪತಿಯವರೇ, ಮೊನ್ನೆ ದಿನ ಮಾನ್ಯ ಗೃಹ ಸಚಿವರು ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಈ ಮನೆಯ ಅನುಮೋದನೆಗಾಗಿ ತಂದಂತಹ ಸಂದರ್ಭದಲ್ಲಿ ನಾವೆಲ್ಲರೂ ಮಾತನಾಡುತ್ತಾ, 'ಅಪರಾಧಿಗಳಿಗೆ ಶೌಚಾಲಯದ ವ್ಯವಸ್ಥೆ ಮಾಡಬೇಕು, ಉತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಮತ್ತು ಅವರಿಗೆ ಕೌಶಲ್ಯ

ಅಭಿವೃದ್ಧಿ ತರಬೇತಿಯನ್ನು ನೀಡಬೇಕು' ಎಂದೆಲ್ಲ ಮಾತನಾಡಿದ್ದೆವು. ಆದರೆ, ಅತ್ಯಾಚಾರಿಗಳ ಕೌಶಲ್ಯ ಅಭಿವೃದ್ಧಿಪಡಿಸಿದರೆ, ಅತ್ಯಾಚಾರದ ಪ್ರಮಾಣ ಹೆಚ್ಚಾಗುತ್ತದೆಂದು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಆದ್ದರಿಂದ ಅವರಿಗೆ ಏಕಾಂಗಿಯಾಗಿ ಇರುವಂತಹ ಶಿಕ್ಷೆಯನ್ನು ನೀಡಬೇಕೆನ್ನುವುದು ನನ್ನ ವಿನಂತಿಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಲ್ಲಿ ನನ್ನ ಮನವಿಯೇನೆಂದರೆ, ಮಹಿಳೆಯರನ್ನೊಳಗೊಂಡಂತೆ ಸುಮಾರು 50 ಜನ ಕಾನೂನು ತಜ್ಞರ ಒಂದು ಸಮಿತಿಯನ್ನು ರಚನೆ ಮಾಡಿ, ಸಮಿತಿ ನೋಡಿರುವ ಶಿಫಾರಸ್ಸುಗಳನ್ನು ಸದನದ ಮುಂದೆ ಮಂಡನೆ ಮಾಡಿ, ನಂತರ ಎರಡೂ ಸದನಗಳ ಜಂಟಿ ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯಲ್ಲಿ ಅತ್ಯಾಚಾರಿಗಳಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸಬಹುದು ಎನ್ನುವುದರ ಬಗ್ಗೆ ಚಿಂತನೆಯನ್ನು ಮಾಡಬೇಕಾಗಿದೆ. ಅತ್ಯಾಚಾರಿಗಳಿಗೆ ಏಕಾಂಗಿಯಾಗಿರುವ ಶಿಕ್ಷೆಯನ್ನು ನೀಡಬೇಕಾಗಿದೆ. ಅವನಿಗೆ ಜೀವಾವಧಿ ಶಿಕ್ಷೆಯಾದಾಗ ಒಂದು ಕತ್ತಲೆ ಕೋಣೆಯಲ್ಲಿ ಅವನು ಒಬ್ಬನೇ ಇರಬೇಕಾಗುತ್ತದೆ. ಯಾರೂ ಹೋಗಬಾರದು. ಒಬ್ಬನೇ ಒದ್ದಾಡಿ ಒದ್ದಾಡಿ ಸಾಯಬೇಕಾಗುತ್ತದೆ. ನಾನು ಚಿಕ್ಕವಳಾಗಿದ್ದಾಗ ಇಂಗ್ಲೀಷ್ ಸಿನಿಮಾಗಳನ್ನು ನೋಡುತ್ತಿದ್ದೆ. ಅದರಲ್ಲಿ ಅಪರಾಧಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ, ಸೆಲ್ ಒಳಗೆ ಇಲಿಗಳನ್ನು ಬಿಡುವುದು, ಅವು ಅವನನ್ನು ಕಚ್ಚುವುದು, ಊಟವನ್ನು ಸೆಲ್‌ನ ಒಂದು ಮೂಲೆಗೆ ಇಡುವುದು ಇಂತಹ ಶಿಕ್ಷೆಗಳನ್ನು ಕೊಡುತ್ತಿದ್ದೆ ದೃಶ್ಯವನ್ನು ನಾನು ನೋಡಿದ್ದೇನೆ. ಯಾರು ಅತ್ಯಾಚಾರವನ್ನು ಎಸಗುತ್ತಾರೆ ಅವರ ಪುರುಷತ್ವದ ನರವನ್ನೇ ಕಿತ್ತು ಹಾಕಬೇಕಾಗಿದೆ. ಬೇರೆಯವರಿಗೆ ನಾನು ಹೇಳುತ್ತಿರುವುದು ವಿಚಿತ್ರವಾಗಿ ಕಾಣಬಹುದು.

ಸನ್ಮಾನ್ಯ ಸಭಾಪತಿಯವರೇ, ಕಳೆದ 20 ವರ್ಷಗಳ ಹಿಂದೆ ಉತ್ತರಭಾರತದ ಆಸ್ಪತ್ರೆಯೊಂದರಲ್ಲಿ ಕರ್ತವ್ಯನಿರತ ಒಬ್ಬ ನರ್ಸ್ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದಾಗ ಆ ನರ್ಸ್ ಕೋಮಾ ಸ್ಥಿತಿಗೆ ಹೋಗಿ ಆ ಸ್ಥಿತಿಯಲ್ಲಿಯೇ ಬಹಳ ವರ್ಷಗಳ ಕಾಲ ಇರುತ್ತಾಳೆ. ಆಕೆಯನ್ನು ಆ ಆಸ್ಪತ್ರೆಯವರೇ ನೋಡಿಕೊಳ್ಳುತ್ತಿರುತ್ತಾರೆ. ಆ ಅತ್ಯಾಚಾರಿ ಜೀವಾವಧಿ ಶಿಕ್ಷೆ ಮುಗಿಸಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿ ಇದ್ದಾನೆ. ಆದರೆ, ಅತ್ಯಾಚಾರಕ್ಕೆ ಒಳಗಾದ ಆ ನರ್ಸ್ ಹಲವಾರು ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿಯೇ ಇದ್ದು, ಇತ್ತೀಚೆಗಷ್ಟೇ ಅಸುನೀಗಿದಳು. ಈ ವಿಚಾರವನ್ನು ದೂರದರ್ಶನದಲ್ಲಿ ಬಿತ್ತರಿಸಲಾಗಿತ್ತು.

ಸನ್ಮಾನ್ಯ ಸಭಾಪತಿಯವರೇ, ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಿದೆ. ಅದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕಾಗುತ್ತದೆ. ಇಂತಹ ತಪ್ಪು ಮಾಡುವವನಿಗೆ, ಇಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆಂದು ಎಲ್ಲರಿಗೂ ಗೊತ್ತಾಗಬೇಕು. ಮೊನ್ನೆ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದಂತಹ ಸದಸ್ಯರೊಬ್ಬರು, 'ಕೆಲಸ ಕಾರ್ಯವಿಲ್ಲದೆ ನಿರುದ್ಯೋಗಿ ಆಗಿರುವವನು ಜೈಲಿಗೆ ಹೋದರೆ ಮೂರು ಹೊತ್ತು ಊಟ ಸಿಗುತ್ತದೆಂದು ಇಲ್ಲಿಗೆ ಬರುತ್ತಾರೆ' ಎನ್ನುವ ಮಾತನ್ನು ಹೇಳಿದ್ದರು. ಅತ್ಯಾಚಾರಿಯೂ ಇದೇ ಉದ್ದೇಶವನ್ನು ಇಟ್ಟುಕೊಂಡಿರಬಹುದು ಎನಿಸುತ್ತಿದೆ. ಬೆಳಿಗ್ಗೆ ನಾನು ಹೇಳಿದ ಅಂಕಿ-ಅಂಶಗಳು ಅಲ್ಪ ಮಾತ್ರವೇ ಆಗಿವೆ. ಅದಕ್ಕಿಂತ ನೂರು ಪಟ್ಟು ಅತ್ಯಾಚಾರ ಪ್ರಕರಣಗಳು ನಡೆದಿರುತ್ತವೆ.

ಸನ್ಮಾನ್ಯ ಸಭಾಪತಿಯವರೇ, 'ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲುಶಿಕ್ಷೆಗೆ ಒಳಪಡಿಸಲಾಗುವುದು' ಎನ್ನುವ ಕಾನೂನನ್ನು ಮಧ್ಯಪ್ರದೇಶ ಸರ್ಕಾರ ಹೊರಡಿಸಿದೆ. ನಮ್ಮ ರಾಜ್ಯದಲ್ಲಿ ಏತಕ್ಕೋಸ್ಕರ ಅದನ್ನು ಜಾರಿಗೆ ತಂದಿಲ್ಲವೆನ್ನುವುದು ನನ್ನ ಪ್ರಶ್ನೆಯಾಗಿದೆ. ನಾನು ಕಾನೂನು ತಜ್ಞಳಲ್ಲ. ಕಾನೂನು ತಜ್ಞರು ಬಹಳಷ್ಟು ಜನರಿದ್ದಾರೆ. ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯುವುದಕ್ಕೆ ದೇವರು ನಮಗೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿರುವಾಗ ನಾವು ಆ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಈ ಕೃತ್ಯಕ್ಕೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚು ಪ್ರಚಲಿತಗೊಳಿಸಿದರೆ, ಜನರು ಹೆದರುತ್ತಾರೆ. ಮೊನ್ನೆ ತಾನೇ ಮೈಸೂರಿನಲ್ಲಿ ನಡೆದಂತಹ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತರು ಬಂದು ಹೇಳಿಕೆ ಕೊಟ್ಟಿಲ್ಲ. ಈ ರೀತಿ ಹೇಳಿಕೆ ಕೊಡದಿದ್ದರೆ, ಅತ್ಯಾಚಾರಿಗೆ ಶಿಕ್ಷೆ ಆಗುವುದಿಲ್ಲ. ಈ ರೀತಿ ಹೆಚ್ಚಿನ ಜನರು ಬಂದು ದೂರನ್ನು ಕೊಡುವುದೇ ಇಲ್ಲ. ಆ ಹೆಣ್ಣುಮಕ್ಕಳ ಪೋಷಕರ ಸ್ಥಾನದಲ್ಲಿ ನಾನಿದ್ದರೂ ದೂರು ಕೊಡುತ್ತಿರಲಿಲ್ಲ. ಒಮ್ಮೆ ಮರ್ಯಾದೆ ಹೋಗಿ ಆಗಿದೆ. ಇನ್ನೂ ಎಷ್ಟು ಸಾರಿ ಆಕೆಯ ಮರ್ಯಾದೆ ಕಳೆಯುವುದು. ಅಪರೂಪಕ್ಕೆ ಒಂದಿಬ್ಬರು ಹೆಣ್ಣುಮಕ್ಕಳು ಧೈರ್ಯವಹಿಸಿ ಪೊಲೀಸ್‌ಠಾಣೆಗೆ ಬಂದು ದೂರನ್ನು ಕೊಡಬಹುದು. ಆದರೆ, ಬಹಳಷ್ಟು ಜನ ಹೆಣ್ಣುಮಕ್ಕಳಿಗೆ ಆ ಧೈರ್ಯವಿಲ್ಲದೇ ಮುಳುಗಿ ಹೋಗುತ್ತಾರೆ. ಚಂದ್ರಲೋಕಕ್ಕೆ ಮತ್ತು ಮಂಗಳ ಗ್ರಹಕ್ಕೆ ಮಾನವ ಕಾಲಿಡುತ್ತಿರುವ ಈ ಯುಗದಲ್ಲಿ ಇದನ್ನು ಸರಿಪಡಿಸುವಂತಹ ಬುದ್ಧಿವಂತಿಕೆ ನಮಗೆ ಇಲ್ಲವೇ? ಈ ನಿಟ್ಟಿನಲ್ಲಿ ಕಾನೂನು ರಚನೆ ಮಾಡುವುದಕ್ಕೆ ಆಗುವುದಿಲ್ಲವೇ? ಈ ನೋವನ್ನು ನಾವು ಯಾರ ಹತ್ತಿರ ಹೇಳಿಕೊಳ್ಳುವುದು? ಜನರಿಂದ ಆಯ್ಕೆಗೊಂಡ ನಾವು ಜನ ಪ್ರತಿನಿಧಿಗಳಾಗಿ ಶಾಸಕಾಂಗದಲ್ಲಿ ಶಾಸನ ರಚನೆ ಹೊಣೆಯನ್ನು ಹೊತ್ತು ನಾವಿಲ್ಲಿ ಕುಳಿತಿದ್ದೇವೆ. ನಾವುಗಳು ಇಂತಹ

ಕಾನೂನುಗಳನ್ನು ಮಾಡದೇ ಹೋದರೆ ಹೇಗೆ? ಈ ವಿಚಾರದ ಬಗ್ಗೆ ನನ್ನ ಮಾತುಗಳು ಮತ್ತು ಎಲ್ಲ ಹೆಣ್ಣುಮಕ್ಕಳ ಧ್ವನಿ ಅರಣ್ಯರೋಧನವಾಗಬಾರದು. ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಿದೆ. ಸುಮಾರು 20 ವರ್ಷಗಳ ಹಿಂದೆ 'ಬರಮಪ್ಪ ಬರುತ್ತಿದ್ದಾನೆ' ಎಂದು ಹೇಳಿದರೆ ಹೆಣ್ಣು ಪೀಡಕರು ಹೆದರುತ್ತಿದ್ದರು. ಆ ರೀತಿಯಲ್ಲಿ ಪೊಲೀಸಿನವರು ಕಠಿಣ ಶಿಕ್ಷೆಯನ್ನು ವಿಧಿಸುತ್ತಿದ್ದರು. ಆದರೆ, ಈಗ ಇರುವಂತಹ ಕಾನೂನಿನಲ್ಲಿ ದೂರು ಕೊಡಲು ಹೋದರೆ, ಇದು ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿ ಪ್ರಕರಣವನ್ನೇ ದಾಖಲಿಸಿಕೊಳ್ಳುವುದಿಲ್ಲ. ಮೊನ್ನೆ ನಿರ್ಭಯ ಪ್ರಕರಣ ನಡೆದ ನಂತರ ಇಂತಹ ಪ್ರಕರಣಗಳು ಬಂದಾಗ ಎಫ್.ಐ.ಆರ್. ಅನ್ನು ದಾಖಲಿಸಿಕೊಳ್ಳಬೇಕು ಇಲ್ಲದಿದ್ದರೆ ಅವರ ಮೇಲೆಯೇ ಎಫ್.ಐ.ಆರ್. ದಾಖಲಿಸಲಾಗುತ್ತದೆ ಎನ್ನುವ ಕಾನೂನು ತರಲಾಗಿದೆ. ಇಲ್ಲದಿದ್ದರೆ ಪ್ರಕರಣವನ್ನೇ ದಾಖಲು ಮಾಡಿಕೊಳ್ಳುವುದಿಲ್ಲ. ಎಲ್ಲವನ್ನು ಕಾನೂನಿನ ಅಡಿಯಲ್ಲಿಯೇ ಸರಿಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮಾನವೀಯ ಹೃದಯ ಇರಬೇಕಾಗುತ್ತದೆ. ಆಗ ಮಾತ್ರ ಇದನ್ನು ಸರಿಪಡಿಸುವುದಕ್ಕೆ ಸಾಧ್ಯವಾಗುತ್ತದೆ. ಈ ಸದನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಉಪಸ್ಥಿತರಿದ್ದಾರೆ. ಅವರ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇದೆ. ಈ ರೀತಿ ಮಾಡಬೇಕೆಂದು ಹೇಳುವಷ್ಟು ಕಾನೂನು ತಜ್ಞಳು ನಾನಲ್ಲ. ಆದರೆ, ಈ ಸದನದಲ್ಲಿ ಕುಳಿತ್ಸು ಇಂತಹ ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕು ಎನ್ನುವ ಪ್ರಾರ್ಥನೆಯನ್ನು ತಮ್ಮ ಮೂಲಕ ಮಾಡುತ್ತಾ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಡಾ||ತೇಜಸ್ವಿನಿ ಗೌಡ(ವಿಧಾನಸಭಾ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ನಿಯಮ 68ರಡಿಯಲ್ಲಿ ಶ್ರೀಮತಿ ಭಾರತಿ ಶೆಟ್ಟಿಯವರು ತಂದಿರುವಂತಹ ವಿಚಾರಕ್ಕೆ ನಾನು ಧ್ವನಿಗೂಡಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಮಾರಾಟದ ವಸ್ತುವಾಗಿದ್ದಾಳೆ, ಎಲ್ಲ ವಾಣಿಜ್ಯ ಕ್ಷೇತ್ರಗಳಲ್ಲಿ ಮಹಿಳೆ ಇರಲೇಬೇಕಾಗಿದೆ, ಜಾಹಿರಾತಿನಲ್ಲಿ ಮಹಿಳೆ, ಜಾಹಿರಾತು ಫಲಕಗಳಲ್ಲಿ ಮಹಿಳೆ, ಸಿಗರೇಟ್ ಮಾರಾಟಕ್ಕೆ ಮಹಿಳೆಯ ಜಾಹಿರಾತು ಮತ್ತು ಮಧ್ಯದ ಮಾರಾಟಕ್ಕೂ ಮಹಿಳೆಯ ಜಾಹಿರಾತು ಹೀಗೆ ಮಹಿಳೆ ಮಾರಾಟದ ಸರಕ್ಕಾಗಿದ್ದಾಳೆ. ಶ್ರೀಮತಿ ಭಾರತಿ ಶೆಟ್ಟಿಯವರು ಹೇಳಿರುವುದನ್ನು ನಾನು ಪುನರ್ ಉಚ್ಚರಿಸುವುದಕ್ಕೆ ಹೋಗುವುದಿಲ್ಲ. ನದಿಗೆ ಮಹಿಳೆಯ ಹೆಸರು ಇಟ್ಟಿದ್ದಾರೆ, ದೇವರಿಗೆ ಮಹಿಳೆಯ ಹೆಸರು ಇಟ್ಟಿದ್ದಾರೆ, ಮಹಿಳೆ ತಾಯಿಯಾಗಿದ್ದಾಳೆ ಎಂದು ಹೇಳುತ್ತಾ, ನಾನು ಭಾವನಾತ್ಮಕವಾಗಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಇರುವಂತಹ ಕಾನೂನುಗಳು ಚೆನ್ನಾಗಿವೆ. ಕಾನೂನಿನ ಅಡಿಯಲ್ಲಿ

ಕೇಸ್‌ಗಳನ್ನು ದಾಖಲು ಮಾಡಿ, ಕೋರ್ಟ್‌ಗೆ ತೆಗೆದುಕೊಂಡು ಹೋದಾಗ ಅಲ್ಲಿ ಕೇಸ್‌ಗಳು ಬಿದ್ದು ಹೋಗುತ್ತಿವೆ.

ನಮ್ಮ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನು ರೂಪಿಸಬೇಕಾಗಿದೆ. ನಮ್ಮ ಸಮಾಜಕ್ಕೆ ಉತ್ತಮ ವಕೀಲರ, ಉತ್ತಮ ಪೊಲೀಸ್ ಅಧಿಕಾರಿಯ ಮತ್ತು ಉತ್ತಮ ಶಿಕ್ಷಕರ, ಉತ್ತಮವಾದ law makers ಮತ್ತು ಉತ್ತಮ ಪ್ರಜೆಯ ಅವಶ್ಯಕತೆ ಇದೆ. ತನ್ನ ಜೀವ ಒತ್ತೆ ಇಟ್ಟು ಒಬ್ಬ ಪೊಲೀಸ್ ಅಧಿಕಾರಿ ಅಪರಾಧಿಯನ್ನು ಹಿಡಿದಿರುತ್ತಾನೆ. ಅನೇಕ ಮಂದಿ ಸಾಕ್ಷಿಗಳನ್ನು ಹೇಳಿರುತ್ತಾರೆ. ಅತ್ಯಾಚಾರಿಗಳು ಮತ್ತು ಅಪರಾಧಿಗಳು ಕಾನೂನಲ್ಲಿರುವಂತಹ ಲೂಪ್‌ಹೋಲ್ಸ್‌ಗಳನ್ನು ದುರುಪಯೋಗಪಡಿಸಿಕೊಂಡು ಕೇಸ್‌ಗಳಲ್ಲಿ ಖುಲಾಸೆ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಶ್ರೀಮತಿ ಭಾರತಿ ಶೆಟ್ಟಿಯವರು ಮಾತನಾಡುತ್ತಾ, 'ಕಾನೂನು ಎಷ್ಟೇ ಚೆನ್ನಾಗಿದ್ದರೂ application of law ಪರಿಣಾಮಕಾರಿಯಾಗಿ ಆಗದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ' ಎಂದು ಹೇಳಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಸಂವಿಧಾನದ ಅನುಚ್ಛೇದ 14 ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾದ ಹಕ್ಕುಗಳನ್ನು ದಯಪಾಲಿಸಲಾಗಿದೆ. ಮುಂದುವರೆದು ಅನುಚ್ಛೇದ 15ರಲ್ಲಿ ಈ ಕೆಳಕಂಡಂತೆ ಹೇಳಲಾಗಿದೆ:-

“15. Prohibition of discrimination on grounds of religion, race, caste, sex or place of birth

(1) The State shall not discriminate against any citizen on grounds only of religion, race, caste, sex, place of birth or any of them

(2) No citizen shall, on grounds only of religion, race, caste, sex, place of birth or any of them, be subject to any disability, liability, restriction or condition with regard to

(a) access to shops, public restaurants, hotels and palaces of public entertainment; or

(b) the use of wells, tanks, bathing ghats, roads and places of public resort maintained wholly or partly out of State funds or dedicated to the use of the general public.”

ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಮಹಿಳೆಯಾಗಲೀ ಅಥವಾ ಪುರುಷನಾಗಲೀ ಹೋದರೆ, ಅಲ್ಲಿ ಸುರಕ್ಷಿತವಾಗಿ ಇರುವಂತಹ ಹಕ್ಕನ್ನು ಅನುಚ್ಛೇದ 15ರಲ್ಲಿ ನೀಡಲಾಗಿದೆ. ಇದನ್ನು ಯಾರು ಜಾರಿಗೊಳಿಸಬೇಕು?

ಸನ್ಮಾನ್ಯ ಸಭಾಪತಿಯವರೇ, ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಕ್ಕೆ ನನಗೆ ಈಗ ಸಮಯ ಕಡಿಮೆ ಇದೆ. ಮುಂದೆ ಇಂತಹ ವಿಚಾರಗಳ ಮೇಲೆ ಚರ್ಚೆ ಮಾಡುವುದಕ್ಕೆ ಹೆಚ್ಚು ಸಮಯವನ್ನು ತಾವು ನೀಡುತ್ತೀರೆಂದು ನಾನು ಭಾವಿಸುತ್ತೇನೆ. ಕೆಟ್ಟದಾಗಿ ನೋಡುವ ಮೂಲಕ ಕಣ್ಣಿನಲ್ಲಿಯೇ ಅತ್ಯಾಚಾರವನ್ನು ಮಾಡುತ್ತಾರೆ. ಒಬ್ಬನ ನೋಟ ನನಗೆ ಇರಿಸುಮುರಿಸು ಉಂಟು ಮಾಡಿದರೆ I cannot perform my duty. ದೃಷ್ಟಿಯಲ್ಲಿ, ಮನಸ್ಸಿನಲ್ಲಿ ಮತ್ತು ಸ್ಪರ್ಶದ ಮೂಲಕವೂ ಅತ್ಯಾಚಾರ ಮಾಡಬಹುದಾಗಿದೆ. ಒಂದು ಸ್ಪರ್ಶಕ್ಕೆ ಮಾತಿನ ಅವಶ್ಯಕತೆ ಇರುವುದಿಲ್ಲ. ಸ್ಪರ್ಶದ ಮೂಲಕ ಅನೇಕ ಶೃಂಗಾರ ಕಾವ್ಯಗಳು ಮತ್ತು ಸಿನಿಮಾಗಳು ಹುಟ್ಟಿಕೊಂಡಿವೆ. ಆ ಮೂಲಕ ಸಿನಿಮಾರಂಗ ಬಹಳಷ್ಟು ಆದಾಯವನ್ನು ತರುತ್ತಿದೆ. ಇವೆಲ್ಲವೂ ನಡೆಯುತ್ತಿರುವುದು ಭಾವನೆಗಳ ಮೇಲೆ.

(ಮುಂದುವರಿದಿದೆ)

(893) 22.09.2021 03.50 ಪಿಕೆ:ಎಕೆ

ಡಾ: ತೇಜಸ್ವಿನಿ ಗೌಡ (ಮುಂದು):-

ಅದನ್ನು ನಾವು ವ್ಯಕ್ತಪಡಿಸುವ ರೀತಿಯಲ್ಲಿ ಒಂದು ಮೆಸೇಜ್ ಇರುತ್ತದೆ. ಶ್ರೀರಾಮಚಂದ್ರ ಏಕಪತಿ ವ್ರತಸ್ಥ ಎಂದು ಹೇಳುತ್ತೇವೆ. ಫೀ ಸೆಕ್ಸ್ ಇರಬಾರದು ಎನ್ನುವ ಉದ್ದೇಶಕ್ಕೆಯೇ ಮದುವೆ ಎನ್ನುವ ಕಾನ್ಸೆಪ್ಟ್ ಬಂತು. ಕುಟುಂಬ ವ್ಯವಸ್ಥೆ, ಗಂಡ-ಹೆಂಡತಿ, ದಾಂಪತ್ಯ, ವಿವಾಹ ಇವೆಲ್ಲವೂ, ಸಿವಿಲ್ಯೆಸ್ಡ್ ಸೊಸೈಟಿ ನಿರ್ಮಾಣ ಮಾಡಿ, ನಮ್ಮನ್ನು ನಾವು ಚೆನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಂತು. ಈ ಹೆಣ್ಣು ತಂಗಿ ತರಹ ಇದ್ದಾಳೆ, ಅಕ್ಕ, ಅತ್ತಿಗೆ ತರಹ ಇದ್ದಾಳೆ, ಆಕೆ ವಿಧವೆಯಾಗಿದ್ದಾಳೆ, ಅಸಹಾಯಕಳಾಗಿದ್ದಾಳೆ ಆದ್ದರಿಂದ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂಬ ಭಾವನೆ ಇರಬೇಕು. ತನ್ನ ಹೆಂಡತಿ ಒಬ್ಬಳನ್ನು ಬಿಟ್ಟು ಬೇರೆ ಯಾರನ್ನೂ ನೋಡಬಾರದು ಎನ್ನುವುದನ್ನು ಪಾಲಿಸಬೇಕು. ವ್ಯಕ್ತಿಗತವಾದಂತಹ ತಾರುಣ್ಯ, ಕಾಮನೆಗಳು ಇವು ವೈಜ್ಞಾನಿಕವಾಗಿ ಎಲ್ಲರಿಗೂ ಇರುತ್ತದೆ. ಆದರೆ ನಿನಗೆ ಇಷ್ಟ ಬಂದ ಹಾಗೆ ನೀನು ಅನುಭೋಗ ಮಾಡಬಾರದು ಎಂದು ಈ ಕಾನೂನು ತಂದಿದ್ದಾರೆ. ನಿನ್ನನ್ನು ರಿಸ್ಪಿಕ್ ಮಾಡುವುದಕ್ಕೆಯೇ ಇಲಾಖೆ ಇರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುರಕ್ಷತೆಯ ದೃಷ್ಟಿಯಿಂದ ಏನು ಮಾಡುತ್ತದೆ? ಒಬ್ಬರು

ವಿಕ್ಟಿಮ್ ಆದಾಗ, ಅವಳು ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ತಕ್ಷಣ ದೂರು ದಾಖಲಿಸುವಂಥದ್ದು, ಅವಳಿಗೆ ಮಾನಸಿಕ ಚೈತನ್ಯ ನೀಡುವುದು, ಸಾಂತ್ವನ ಹೇಳುವಂಥದ್ದು, ಆಶ್ರಯ ಕೊಡುವಂಥದ್ದು, ಹಣಕಾಸಿನ ನೆರವು ಕೊಡುವಂಥದ್ದನ್ನು ಮಾಡಬೇಕಾಗುತ್ತದೆ.

ಸಭಾಪತಿಯವರು:- ಬೇಗ ಕನ್‌ಕ್ಲೂಡ್ ಮಾಡಿ. ಇನ್ನೂ 5 ವಿಧೇಯಕಗಳನ್ನು ತೆಗೆದುಕೊಳ್ಳಬೇಕಿದೆ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಗಳೇ, ನನಗೆ ಇನ್ನೂ 5 ನಿಮಿಷ ಸಮಯ ಕೊಡಿ. ವಿಧೇಯಕಗಳನ್ನು ತೆಗೆದುಕೊಳ್ಳುವುದೂ ಕೂಡ ಕಾನೂನು ಮಾಡುವುದಕ್ಕೆ ಅಲ್ಲವೇ? ನಾವು ಮಹಿಳೆಯರು ಈ ದೇಶದಲ್ಲಿ ಐವತ್ತರಷ್ಟು ಮಂದಿ ಇದ್ದೇವೆ. Just because I am a woman, nobody can curtail my right. I am speaking about the Right to Life and Right to Dignity. Article 39 of the Constitution of India speaks about the Right to Dignity. ಇಂತಹ ವಿಷಯಗಳ ಮೇಲಲ್ಲದೇ ನಾವು ಇನ್ಯಾವ ವಿಷಯಗಳಲ್ಲಿ ಮಾತನಾಡಬೇಕು? ನಾವು ಮಹಿಳೆಯವರು ಈ ಮನೆಯಲ್ಲಿ ಮೂರು ಜನ ಮಾತ್ರ ಇದ್ದೇವೆ. ಮಾನ್ಯ ವೀಣಾ ಅಚ್ಚಯ್ಯನವರೂ ಕೂಡ ಈ ಕುರಿತು ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. I don't know. ಸದನದಲ್ಲಿ ಮಾನ್ಯ ಮಾಧುಸ್ವಾಮಿಯವರಿದ್ದಾರೆ. ಕಾನೂನು ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. Article 39A speaks about equal justice and free legal aid. Article 38 says, "State to secure a social order for the promotion of welfare of the people." ರಾಜ್ಯಗಳು ಏನು ಮಾಡಬೇಕು ಎಂದು ಸಂವಿಧಾನ ನಿರ್ದೇಶಿಸುತ್ತದೆ. If the government fails, the Constitution directs us through the Directive Principles of State Policy. Article 39(f) says,

"that children are given opportunities and facilities to develop in a healthy manner and in conditions of freedom and dignity and that childhood and youth are protected against exploitation and against moral and material abandonment."

ಮಕ್ಕಳ ಮೇಲೆ ಪೋರ್ನ್ ಮಾಡುತ್ತಾರೆ. ಬಾಂಬೆಯಲ್ಲಿ ಒಬ್ಬ ದೊಡ್ಡ ಮನುಷ್ಯ ಪೋರ್ನ್ ಸಿಡಿಗಳನ್ನು ಮಾಡಿ, ಜೈಲಿಗೆ ಹೋಗಿ ಈಗ ಬೇಲ್ ಸಿಕ್ಕಿದೆ. ಮಕ್ಕಳ ಮೇಲೆ ಪೋರ್ನ್ ಮಾಡುತ್ತಾರೆ. ಮದುವೆ ವಯಸ್ಸನ್ನು 18 ಎಂದು ಮಾಡಿದ್ದೇವೆ. You cannot abuse a child. It is not a commodity. Prostitution ಕೊನೆ ಆಗಬೇಕು. ಆಕೆ helpless woman ಆದ ಕಾರಣ, ಅವಳು ವ್ಯಕ್ತಿತ್ವವನ್ನು ಮಾರಿಕೊಂಡು ಬದುಕುವಂತಹ ಸಿಸ್ಟಮ್ ಹೋಗಬೇಕು ಎಂದು

ನನ್ನಂಥವಳು, ಒಬ್ಬ law maker ಆಗಿ ಬಯಸುತ್ತೇನೆ. ನಮ್ಮ ಪೊಲೀಸ್ ಇಲಾಖೆಗೆ ಕೆಲವು ವಿಷಯಗಳನ್ನು ಹೇಳಬೇಕಿದೆ. ಇವರು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುತ್ತೇವೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸುರಕ್ಷತೆ ಕಲ್ಪಿಸಬೇಕಾಗಿರುವುದು ಗೃಹ ಇಲಾಖೆಯ ಪ್ರಥಮ ಕರ್ತವ್ಯವಾಗಿರುತ್ತದೆ. ಆದರೆ ಇವತ್ತು ಏನು ನಡೆಯುತ್ತಿದೆ? ನಿನ್ನೆ 21 ನೇ ದಿನಾಂಕದಂದು ಮಂಗಳೂರಿನಲ್ಲಿ ಒಂದು ಕೇಸ್ ಆಗಿದೆ. ನಮ್ಮ ಸಮಾಜಕ್ಕೆ ಸೇರಿದ, ಮೈಸೂರು ಜಿಲ್ಲೆಯ ನಂಜನಗೂಡಿನ ಒಬ್ಬ 21 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಹೆಣ್ಣು ಮಗಳು ಒಬ್ಬ ಹುಡುಗನ ಮೋಸದ ಪ್ರೇಮ ಜಾಲಕ್ಕೆ ಬೀಳುತ್ತಾಳೆ. ವಿಡಿಯೋದಲ್ಲಿ ಅವಳನ್ನು ಮೋಟಿವೇಟ್ ಮಾಡಿ, ಅಶ್ಲೀಲವಾಗಿ ರೆಕಾರ್ಡ್ ಮಾಡುತ್ತಾನೆ. ಮಂಗಳೂರಿನ ಮುಡಿಪು ಎನ್ನುವ ಭಾಗದಲ್ಲಿರುವ ಈ ವ್ಯಕ್ತಿಗೆ, ಮದುವೆಯಾಗಿದೆ. ರೂ. 28 ಲಕ್ಷಗಳನ್ನು ಅವನ ಖಾತೆಗೆ ಹಾಕಿಸಿಕೊಂಡಿದ್ದಾನೆ. ನಂತರ, ಆಕೆಯ ಅರೆನಗ್ನ ಚಿತ್ರಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡುತ್ತಾನೆ. ಅಲ್ಲಿ ಕೇಸ್ ಆಗುತ್ತದೆ. ಈಕೆಯ ಅಣ್ಣ ತೀರಿಕೊಂಡಿದ್ದಾರೆ, ತಂದೆ ಇಲ್ಲ. ತನ್ನ ತಾಯಿಗೆ ಕಾಯಿಲೆ ಬಂದಿದೆ. ಆದ್ದರಿಂದ ಆಕೆ ಸ್ವಲ್ಪ ಸ್ವಲ್ಪವಾದರೂ ತನ್ನ ದುಡ್ಡನ್ನು ವಾಪಸ್ಸು ಕೊಡು ಎಂದು ಕೇಳುತ್ತಾಳೆ. ಹಣವನ್ನು ಕೇಳಿದಾಗ, ದುಡ್ಡು ಕೊಡುತ್ತೇನೆ ಬಾ ಎಂದು, ಆಕೆ 21ನೇ ದಿನಾಂಕದಂದು ಹೋದಾಗ, ಇಡೀ ಮನೆಮಂದಿಯಲ್ಲಾ ಸೇರಿ ಹೊಡೆಯುತ್ತಾರೆ. ಇದು ಕೇಸ್ ಆಗಿದೆ. ಪೊಲೀಸ್ ಸ್ಟೇಷನ್‌ಗೆ ಹೋದರೆ ಪುಣ್ಯಾತ್ಮ ಅಲ್ಲಿನ ಅಧಿಕಾರಿ ಏನು ಮಾಡಬೇಕು? ಆ ಹುಡುಗಿಯಿಂದ ದೂರು ದಾಖಲಿಸಿಕೊಳ್ಳುವುದನ್ನು ಬಿಟ್ಟು... ನನಗೆ ಈ ವಿಷಯದಲ್ಲಿ ಸದನದ ಸರ್ಪೋರ್ಟ್ ಬೇಕಿದೆ. ನಾನು ಈ ವಿಚಾರವನ್ನು politicize ಮಾಡುವುದಕ್ಕೆ ಹೋಗುವುದಿಲ್ಲ. ಯಾವುದೇ ಒಂದು ideological friction ಗೋಸ್ಕರ ಹೇಳುತ್ತಿಲ್ಲ. ಇದು ನೈಜ ಘಟನೆಯಾಗಿದೆ. ಆ ರಾಣಿಯಲ್ಲಿ ಕೇಸ್ ದಾಖಲಿಸಿಕೊಳ್ಳದೇ ನೀನು ನಿನ್ನ ಮನೆಗೆ ಹೋಗು ಎಂದು ಜೋರು ಮಾಡಿ, ಪೊಲೀಸ್ ವಾಹನದಲ್ಲಿ ಮಂಗಳೂರಿನ ಬಿಜೈ ಬಸ್ ಸ್ಟ್ಯಾಂಡ್‌ಗೆ ಕರೆದುಕೊಂಡು ಹೋಗಿ ಅವನೇ ಟಿಕೆಟ್ ಖರೀದಿ ಮಾಡಿ ಬಸ್‌ನಲ್ಲಿ ಕೂರಿಸುತ್ತಾನೆ. ಅಷ್ಟರಲ್ಲಿ ಇದು ಮೀಡಿಯಾದವರಿಗೆ ಗೊತ್ತಾಗುತ್ತದೆ. ಅವರು ಈ ವಿಚಾರವನ್ನು ಕೇಳಿದಾಗ, ಇವರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೂ ಮೀಡಿಯಾದವರು ಬಿಡುವುದಿಲ್ಲ. ಮತ್ತೆ ಒಂದಷ್ಟು ಸಂಘಟನೆಯ ಹುಡುಗರು ಅಲ್ಲಿಗೆ ಬರುತ್ತಾರೆ. ಕೊನೆಗೆ ಒಬ್ಬ ಜನಪ್ರತಿನಿಧಿ ಬರುತ್ತಾರೆ. ನಾನು ಇಲ್ಲಿ ಯಾರ ಹೆಸರನ್ನು ಹೇಳುತ್ತಿಲ್ಲ. ಆದರೆ ಅವರು ಪ್ರೆಸ್‌ನವರಿಗೆ ಸಿಗುವುದಿಲ್ಲ. ಈ ಕುರಿತು ಆಡಿಯೋ ರೆಕಾರ್ಡ್ ಕೂಡ ಇದೆ. ಕೇಳಿದರೆ ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ ಎಂದು ಹೇಳುತ್ತಾರೆ. ದೂರು

ಕೊಟ್ಟಾದ ಮೇಲೆ, ಇವರೆಲ್ಲರೂ ಸೇರಿ ಕೊಂಡು ಆ ಹುಡುಗಿಗೆ ಮೆಡಿಕಲ್ ಚೆಕ್‌ಅಪ್ ಮಾಡಿಸುತ್ತಿದ್ದಾರೆ. ಕೆಟ್ಟದಾಗಿ ನಡೆದುಕೊಳ್ಳುವಂತಹ ಇಂತಹ ಪೊಲೀಸರಿಗೆ ನಾಚಿಕೆ ಆಗಬೇಕು. ಉನ್ನತಾಧಿಕಾರಿಗೆ ಕೇಳಿದರೆ, ನಾನೆಲ್ಲೋ ಡ್ಯೂಟಿ ಮೇಲೆ ಬೇರೆ ಕಡೆ ಇದ್ದೇನೆ, ಕಿರಿಯ ಅಧಿಕಾರಿ ಭಾಸ್ಕರ ಎನ್ನುವವನು ಇದನ್ನು ಮಾಡಿದ್ದಾನೆ ಎಂದು ಹೇಳುತ್ತಾರೆ. ಭಾಸ್ಕರ ಎನ್ನುವವನ ಚರಿತ್ರೆಯನ್ನು ತನಿಖೆಗೆ ಒಳಪಡಿಸಬೇಕೆಂದು ನಾನು ಗೃಹ ಸಚಿವರನ್ನು ಆಗ್ರಹ ಮಾಡುತ್ತೇನೆ. ಇದು ದೊಡ್ಡ ಸೆಕ್ಸ್ ಜಾಲವಾಗಿದೆ. ಸುಶಿಕ್ಷಿತರಾದ ಇಂತಹ ಹೆಣ್ಣುಮಕ್ಕಳನ್ನು ತೊಡಗಿಸುವಂತಹ abuse ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಈಕೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾಳೆ. ಇವತ್ತು ನಾನು ಇದನ್ನು ಒಂದು ನಿದರ್ಶನವಾಗಿ ಹೇಳುತ್ತಿದ್ದೇನೆ. ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಲ್ಲದೇ, ಕೆಳಮಟ್ಟದ ಅಧಿಕಾರಿಗಳು ದಕ್ಷತೆಯಿಂದ ಆಡಳಿತ ಕೊಡಬೇಕಾಗುತ್ತದೆ. ಈ ಮಟ್ಟದ ಅಧಿಕಾರಿಗಳು ಬಲಿಪಶು ಆದವರನ್ನು ಕೇಸ್ ಮಾಡುವುದಕ್ಕೇ ಬಿಡುವುದಿಲ್ಲ. ನ್ಯಾಯ ಸಿಗುವುದು ಆಮೇಲಿನ ಮಾತಾಗುತ್ತದೆ. ಇವತ್ತು ನಮ್ಮ ಮಹಿಳಾ ಮತ್ತು ಮಕ್ಕಳ ಇಲಾಖೆ ಇರಬಹುದು, ಗೃಹ ಇಲಾಖೆ ಇರಬಹುದು zero tolerance ಎಂದು ಹೇಳುವುದಲ್ಲ, ನಾವು zero tolerance ಅನ್ನು ಕೃತಿಯಲ್ಲಿ ತೋರಿಸಬೇಕಾಗಿದೆ. ಇಂತಹ ನೂರಾರು ಪ್ರಕರಣಗಳು ನಮ್ಮ ಕಣ್ಣೆದುರಿಗಿವೆ. ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಲು ಇವತ್ತು ಕಡಿಮೆ ಸಮಯಾವಕಾಶ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾತನಾಡಲು ಹೆಚ್ಚಿನ ಅವಕಾಶ ಮಾಡಿಕೊಡಬೇಕು. ಮಾನ್ಯ ಮಾಧುಸ್ವಾಮಿಯವರು law ಕುರಿತಂತೆ ಅನೇಕ ಸಂದರ್ಭಗಳಲ್ಲಿ ಸ್ವಲ್ಪ sensitize ಆಗಬೇಕು. ಆನ್‌ಲೈನ್ ನಲ್ಲಿ ಒಂದು App ಮಾಡಿ, ಅಲ್ಲಿಗೆ ತಕ್ಷಣ ದೂರು ಕೊಡುವಂತಹ ವ್ಯವಸ್ಥೆ ಮಾಡಬಹುದೇ? ಆಮೇಲೆ ನೀವು ಏನು ಬೇಕಾದರೂ ದಾಖಲೆಯನ್ನು ಪಡೆಯಬಹುದು. ಇವತ್ತು ಇ-ಗವರ್ನೆನ್ಸ್ ಇದೆ. ಮತ್ತೆ ಅಲ್ಲೂ 100 ಸಲ ಅತ್ಯಾಚಾರ ಮಾಡುತ್ತಾರೆ. ಹೇಗೆ ಮಾಡಿದ, ಅವನು ಯಾರಾಗಿದ್ದ, ಏನಾಗಿದ್ದ, ಅವನು ಕಪ್ಪಗಿದ್ದನೋ ಇವೆಲ್ಲವನ್ನೂ ಹೇಳಬೇಕಾಗುತ್ತದೆ. ಇಂತಹ ಒಂದು insensitive, ಸಂವೇದನಾಶೀಲ ರಹಿತವಾದ ಪದಗಳನ್ನು, methodology ಯನ್ನು ತೆಗೆದು ಹಾಕಬೇಕು. ಅದರಿ ಬದಲಿಗೆ, ವೈಜ್ಞಾನಿಕ ಯುಗದಲ್ಲಿರುವ ನಾವು, ಸಂವೇದನಾಶೀಲತೆಯಿಂದ ಕೂಡಿರುವಂಥದಾಗಬೇಕು.

ಮಾನ್ಯ ಸಭಾಪತಿಗಳೆ, ಕ್ರೀಡಾ ಇಲಾಖೆಯಲ್ಲಿ ಮಕ್ಕಳು ಒಳ್ಳೊಳ್ಳೆ ಸಾಧನೆ ಮಾಡಿದ್ದಾರೆ. ರೈಫಲ್ ಶೂಟಿಂಗ್‌ನಲ್ಲೂ ಸಾಧನೆ ಮಾಡಿದ್ದಾರೆ. ನಾನೊಂದು ಆಗ್ರಹ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮೆಡಲ್ ತರುವ ಮಕ್ಕಳು ಮೆಡಲ್ ತರಲಿ,

ಎಲ್ಲಾ ಮಕ್ಕಳು ಮೆಡಲ್ ತರುವುದಕ್ಕೆ ಆಗುವುದಿಲ್ಲ. ಅಂತಹ ಮಕ್ಕಳನ್ನು ಆದ್ಯತೆಯ ಮೇಲೆ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಬೇಕು. ಶಾರ್ಟ್ ಶೂಟ್ಸ್ ಮಹಿಳೆಯರು ಬರಬೇಕು. ಸಾರ್ವಜನಿಕವಾಗಿ ಸದುದ್ದೇಶದಿಂದ ಕಾನೂನನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಸಮರ್ಥ ಪೊಲೀಸ್ ಇಲಾಖೆ ನಮ್ಮಲ್ಲಿ ಬರಬೇಕು. ಇಲಾಖೆಯಲ್ಲಿ ಹೆಚ್ಚು ಜನ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಆ ಮೂಲಕ law ನ spirit ನ್ನು ಎತ್ತಿ ಹಿಡಿಯಬೇಕು. ಮತ್ತು ಸೆಕ್ಷನ್ 302 - ಸೆಕ್ಷನ್ 307 ನಡುವೆ ಸ್ವಲ್ಪ ಅಂತರ ಇದ್ದು, 'Right to Life' ಬಗ್ಗೆ ಹೇಳುವಾಗ ಯಾವನಾದರೂ ಮಾನಹಾನಿ ಅಥವಾ ಪ್ರಾಣ ಹಾನಿ ಮಾಡುವುದಕ್ಕೆ ಬಂದರೆ ಅವನನ್ನು ಕೊಲೆ ಮಾಡುವ ಅಧಿಕಾರವನ್ನು ಈ ಕಾನೂನು ಕೊಟ್ಟಿರುವುದರಿಂದ ಈ ಸ್ಪಿರಿಟ್‌ನ್ನು ಕಾಪಾಡಿಕೊಳ್ಳಬೇಕು. ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ಅದಕ್ಕೆ ಬೇಕಾದಂತಹ ಅತ್ಯುಗ್ರವಾದ ಶಿಕ್ಷೆಯ ನಿಯಮವನ್ನು ಮತ್ತಷ್ಟು ಆಧುನೀಕರಣಗೊಳಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹ ಮಾಡಿ, ಮಾನ್ಯ ಭಾರತೀ ಶೆಟ್ಟಿಯವರು ತಂದಿರುವ ವಿಚಾರಕ್ಕೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ. ಧನ್ಯವಾದಗಳು.

(ಮುಂದು...)

(894) 22-9-2021 4.00 DS-RN

ಆ) ವಿಷಯ: ಮೈಸೂರು ಜಿಲ್ಲೆಯ ಚಾಮುಂಡಿಪುರದ ರಿಂಗ್ ರಸ್ತೆಯ ಬಳಿ ದಿನಾಂಕ: ೨೪.೦೮.೨೦೨೧ ರಂದು ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ತನಿಖೆಯಲ್ಲಿ ಪೊಲೀಸರು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಅನ್ವಯ ಕ್ರಮ ವಹಿಸದಿರುವ ಕುರಿತು.

ಶ್ರೀ ಎಸ್.ಆರ್.ಪಾಟೀಲ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಯಮ ೫೯ರ ಅಡಿಯಲ್ಲಿ ನಿನ್ನೆ ಒಂದು ನಿಲುವಳಿ ಸೂಚನೆಯನ್ನು ಪ್ರಸ್ತಾಪ ಮಾಡಿದ್ದೆ. ಆ ನಿಲುವಳಿ ಸೂಚನೆ ಏನೆಂದರೆ, ವಿಶ್ವದ ಭೂಪಟದಲ್ಲಿ ವಿವಿಧ ಕಾರಣಗಳಿಂದ ವಿಶೇಷ ಸ್ಥಾನವನ್ನು ಪಡೆದಿರುವಂತಹ ರಾಜ್ಯದ ಮೈಸೂರು ಜಿಲ್ಲೆಯಲ್ಲಿ ದಿನಾಂಕ: ೨೪-೦೮-೨೦೨೧ ರಂದು ಚಾಮುಂಡಿಪುರದ ರಿಂಗ್ ರಸ್ತೆ ಪಕ್ಕದ ಜನವಸತಿ ಸಮೀಪ ಇರುವ ಪ್ರದೇಶದಲ್ಲಿ ೨೧ ವರ್ಷದ ಯುವತಿ ಮತ್ತು ೨೪ ವರ್ಷದ ಯುವಕ ವಾಯು

ವಿಹಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಯುವಕನಿಗೆ ಪ್ರಜ್ಞೆ ತಪ್ಪುವಂತೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸಂತ್ರಸ್ತ ಯುವತಿ ಮತ್ತು ಯುವಕನನ್ನು ಪ್ರತಿಷ್ಠಿತ ಜಿ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ, ಈ ಪ್ರಕರಣವನ್ನು ಮುಚ್ಚುವ ಸಲುವಾಗಿಯೇ ಆಸ್ಪತ್ರೆಯಿಂದ Medico Legal Case (MLC) ಬಂದ ೧೫ ಗಂಟೆಗಳ ಬಳಿಕ ಎಫ್.ಐ.ಆರ್. ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸದೆ, ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯದೆ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಕೇಸ್‌ನ್ನು ಮುಚ್ಚಿ ಹಾಕಿ, ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಈ ತನಿಖೆಯಲ್ಲಿ ಪೊಲೀಸರು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಈ ಘಟನೆಯಿಂದಾಗಿ ರಾಜ್ಯಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಕುರಿತು ಚರ್ಚಿಸಲು ನಿನ್ನೆ ನಿಯಮ ೫೯ ರ ಅಡಿಯಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಿದಾಗ ತಾವು ನಿಯಮ ೬೮ಕ್ಕೆ ಪರಿವರ್ತನೆ ಮಾಡಿ ಇದೇ ವಿಚಾರವಾಗಿ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಿದ ತಮಗೆ ಹೃದಯ ಪೂರ್ವಕವಾದಂತಹ ವಂದನೆಯನ್ನು ಸಲ್ಲಿಸಿ ನಾನು ಮಾತನಾಡುವುದಕ್ಕೆ ಪ್ರಾರಂಭ ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ಶೃಂಗೇರಿ ಶಾರದ ಮಾತೆಯ ಪವಿತ್ರ ಪೀಠದ ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದಿನಾಂಕ:೧-೯-೨೦೨೦ ರಿಂದ ೨೨-೧-೨೦೨೧ ರವರೆಗೆ ಅಂದರೆ, ಸತತವಾಗಿ ೪ ತಿಂಗಳವರೆಗೆ ನಡೆದಂತಹ ಸಾಮೂಹಿಕ ಅತ್ಯಾಚಾರದ ವಿಚಾರವನ್ನು ಚರ್ಚಿಸಿದ್ದೇನೆ. ಅಂದು ಇಂದಿನ ಮುಖ್ಯಮಂತ್ರಿಗಳು ಗೃಹ ಸಚಿವರಾಗಿದ್ದರು. ಇದೇ ಸದನದಲ್ಲಿ ನಾನು ಚರ್ಚೆ ಮಾಡಿದೆ. ಅವರು ಸಕಾರಾತ್ಮಕವಾದ ಉತ್ತರವನ್ನು ಕೂಡ ನೀಡಿದ್ದರು. ದಿನಾಂಕ:೨೪-೦೮-೨೦೨೧ ರಂದು ಚಾಮುಂಡೇಶ್ವರಿಯ ಪವಿತ್ರ ಪೀಠದ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವಂತಹ ಪ್ರಕರಣವನ್ನು ನಾನು ಇವತ್ತು ಚರ್ಚೆ ಮಾಡುತ್ತಿದ್ದೇನೆ. ಅಂದು ಗೃಹ ಸಚಿವರಾಗಿದ್ದವರು ಇವತ್ತು ಮುಖ್ಯಮಂತ್ರಿಗಳಾಗಿದ್ದಾರೆ. ಹೊಸದಾಗಿ ಮಾನ್ಯ ಅರಗ ಜ್ಞಾನೇಂದ್ರವರು ಗೃಹ ಸಚಿವರಾಗಿ ಇವತ್ತು ರಾಜ್ಯದಲ್ಲಿ ಕಾರ್ಯಭಾರ ಮಾಡುತ್ತಿದ್ದಾರೆ. ನಮ್ಮ ದೇಶ ಭವ್ಯ ಪರಂಪರೆಯ ಸಂಸ್ಕೃತಿಗೆ ಹೆಸರುವಾಸಿಯಾದಂತಹ ದೇಶ ಎಂದು ನಾನು ಹೇಳಬಯಸುತ್ತಿದ್ದೇನೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಂಸ್ಕೃತಿ ಹೊಂದಿದಂತಹ ದೇಶವಾಗಿದೆ. ಭಾರತದ ಇತಿಹಾಸವನ್ನು ಅವಲೋಕನ ಮಾಡಿದಾಗ ತ್ರೇತಾಯುಗದ ರಾಮಾಯಣದಲ್ಲಿ ಸೀತೆ, ದ್ವಾಪರಯುಗದಲ್ಲಿ ದ್ರೌಪದಿ ಮೇಲೆ ನಡೆದಂತಹ

ದೌರ್ಜನ್ಯ ಕಾರಣದಿಂದ ಮಹಾನ್ ಯುದ್ಧಗಳಾದವು ಮತ್ತು ಯಾರು ಸ್ತ್ರೀ ದ್ರೋಹಿಗಳಿದ್ದರು ಅವರಿಗೆ ಸಾವು ಅವಸಾನವಾಗಿದ್ದನ್ನು ನಾವು ಕಂಡುಕೊಳ್ಳುತ್ತೇವೆ. ತ್ರೇತಾಯುಗ, ದ್ವಾಪರಯುಗ ಹೋಗಿ ಈಗ ಕಲಿಯುಗ ಪ್ರಾರಂಭವಾಗಿದೆ. ಈ ಕಲಿಯುಗದಲ್ಲೂ ಕೂಡ ಸ್ತ್ರೀಯರ ಮೇಲೆ ದೌರ್ಜನ್ಯಗಳು ಮಿತಿಯಿರಿ ನಡೆಯುತ್ತಿವೆ. ಅಷ್ಟೇ ಅಲ್ಲ, ಈಗ ಉದಾಹರಣೆ ಕೊಡುವುದಾದರೆ ಬಹಳಷ್ಟು ಉದಾಹರಣೆಗಳನ್ನು ಕೊಡಬಹುದು. ಇಲ್ಲಿ ಶ್ರೀಮತಿ ಭಾರತಿ ಶೆಟ್ಟಿಯವರು ಚರ್ಚೆ ಮಾಡುವಾಗ ಪ್ರಮುಖವಾಗಿ ದೆಹಲಿಯ ನಿರ್ಭಯ ಪ್ರಕರಣದ ಬಗ್ಗೆ ಹೇಳಿದರು. ಅದೇ ರೀತಿ ತೆಲಂಗಾಣದಲ್ಲಿ ನಡೆದಂತಹ ಪ್ರಕರಣ ಇದು ನಾಗರಿಕ ಸಮಾಜದಲ್ಲಿ ನಾಚಿಕೆಯಿಂದ ತಿಲೆತ್ತಿಗೊಸುವ ಘಟನೆಗಳಾಗಿವೆ ಎಂದು ಹೇಳುವುದಕ್ಕೆ ನಾನು ಬಯಸುತ್ತಿದ್ದೇನೆ. ಇವತ್ತು ನಮ್ಮ ಹಿರಿಯರು ಉಪನಿಷತ್ತುಗಳನ್ನು ಉಲ್ಲೇಖ ಮಾಡುತ್ತಾ, ಯಾವ ದೇಶದಲ್ಲಿ ಸ್ತ್ರೀಯನ್ನು ಪೂಜಿಸಲ್ಪಡುತ್ತಾರೆ, ಆ ದೇಶದಲ್ಲಿ ದೇವಾನುದೇವತೆಗಳು ಉಪಾಸವಾಗಿರುತ್ತಾರೆ ಎಂದು ಹೇಳುತ್ತಾರೆ. ಇಂತಹ ಉಜ್ವಲ ಪರಂಪರೆ, ಇಂತಹ ಮಹಾನ್ ಸಂಸ್ಕೃತಿ ಹೊಂದಿದಂತಹ, ವಿಶೇಷವಾಗಿ ಪ್ರಾಚೀನ ಸಂಸ್ಕೃತಿಯನ್ನು ಹೊಂದಿರುವಂತಹ ನಮ್ಮ ದೇಶದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಅನ್ಯಾಯ, ಮಿತಿಯಿರಿ ನಡೆಯುತ್ತಿದೆ ಎಂದು ನಾನು ಹೇಳಬಯಸುತ್ತಿದ್ದೇನೆ. ಇವತ್ತು ಪುಸ್ತಕ ಘಟನೆ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಕರ್ನಾಟಕದಲ್ಲಿ ಸಾಂಸ್ಕೃತಿಕ ನಗರ ಎಂದು ಖ್ಯಾತವಾಗಿರುವಂತಹ ಮೈಸೂರು ನಗರದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ನೆಲಸಿರುವಂತಹ ಬೆಟ್ಟದ ತಪ್ಪಲಿನ ರಿಂಗ್ ರಸ್ತೆ ಪಕ್ಕದಲ್ಲೇ ಹಸಿರಿನ ಪ್ರದೇಶಕ್ಕೆ ದಿನಾಂಕ: ೨೪-೦೮-೨೦೨೧ ರಂದು ಮಂಗಳವಾರ ಸಂಜೆ ಏಳು ಗಂಟೆಯ ಸಮಯದಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಎಂ.ಬಿ.ಎ. ಅಧ್ಯಯನ ಮಾಡುತ್ತಿರುವ ಸಹಪಾಠಿಗಳು ೨೧ ವರ್ಷದ ಯುವತಿ, ೨೪ ವರ್ಷದ ಯುವಕ, ವಾಯುವಿಹಾರಕ್ಕೆ ಹಾಗೂ ಜಾಗಿಂಗ್ಗೆ ಅವರು ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾರೆ. ಜಾಗಿಂಗ್ ಮಾಡಿ ರಿಂಗ್ ರಸ್ತೆಯ ಸಮೀಪದ ಕೂಗಲತೆಯ ಪ್ರದೇಶದಲ್ಲಿ ಅವರು ಕುಳಿತಿರುತ್ತಾರೆ. ಆಗ ಆರು ಜನ ದುಷ್ಕರ್ಮಿಗಳು ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಮಾಡಿ ಯುವತಿಯನ್ನು ಇಳಿಜಾರು ಪ್ರದೇಶದ ಹುಲ್ಲುಗಾವಲಿಗೆ ಎಳೆದೊಯ್ದು ಅಲ್ಲಿ ಸಾಮೂಹಿಕವಾದಂತಹ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರ ನಡೆಸಿದ ನಂತರ ಆ ದುಷ್ಕರ್ಮಿಗಳು ಆ ಯುವಕನಿಗೆ ಪ್ರಜ್ಞೆ ಹೋಗುವ ಹಾಗೆ ಹಲ್ಲೆ ಮಾಡಿರುತ್ತಾರೆ. ಪ್ರಜ್ಞೆ ಬಂದ ನಂತರ ಆ ಯುವಕನ ಮೊಬೈಲ್‌ನಿಂದಲೇ ಅವರ ತಂದೆಗೆ ಫೋನ್ ಮಾಡಿ ಮೂರು ಲಕ್ಷ ರೂಪಾಯಿ ಹಣ ತಂದು ಕೊಡುವುದಕ್ಕೆ ಹೇಳುವಂತೆ ಆ ಯುವಕನಿಗೆ ಒತ್ತಾಯ

ಮಾಡುತ್ತಾರೆ. ಆ ಯುವಕ ತಂದೆಗೆ ಪೋನ್ ಮಾಡಿ ಆ ಸ್ಥಳದ ಹೆಸರು, ಎಲ್ಲಾ ಹೇಳುತ್ತಾನೆ. ಅದು ಅಲ್ಲಿರುವಂತಹ ದುಷ್ಕರ್ಮಿಗಳಿಗೆ ಗೊತ್ತಾಯಿತು, ಜಾಗ ಎಲ್ಲಿದೆ ಎಂದು ಹೇಳಿದ ಕೂಡಲೇ ಅವರ ತಂದೆ ಬಂದರೆ ನಮ್ಮ ಪರಿಸ್ಥಿತಿ ಕೆಡುತ್ತದೆ ಎಂದು ವಿಚಾರ ಮಾಡಿ ಅವರು ಅಲ್ಲಿಂದ ಪಲಾಯನ ಮಾಡುತ್ತಾರೆ. ಅವರ ತಂದೆ ಆ ಸ್ಥಳಕ್ಕೆ ಬಂದು ಆ ಯುವಕ ಮತ್ತು ಯುವತಿಯನ್ನು ಅದೇ ದಿವಸ ರಾತ್ರಿ ಹತ್ತು ಗಂಟೆಗೆ ಪುತಿಷ್ಠಿತ ಜೆ.ಎಸ್.ಎಸ್. ಕಾಲೇಜಿನ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಯುವಕ ನೀಡಿದ ಹೇಳಿಕೆಯ ಆಧಾರದ ಮೇಲೆ ಅಂದರೆ, ೨೫ನೇ ತಾರೀಖು ಮಧ್ಯಾಹ್ನ ೧೨ ಗಂಟೆಗೆ ಆಲನಹಳ್ಳಿ ಪೊಲೀಸ್ ಠಾಣೆಗೆ ಕ್ರೈಮ್ ಸುಂಬರ್ ೯೫/೨೦೨೧ ದಾಖಲಿಸಿಕೊಂಡು ಅಪರಿಚಿತ ಆರು ಜನರ ಮೇಲೆ Section.376D and 397 IPC ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಪ್ರಾರಂಭ ಮಾಡುತ್ತಾರೆ. ಆ ಅತ್ಯಾಚಾರ ನಡೆದಂತಹ ಸ್ಥಳ ಅದೇನು ನಿಜವಾಗಿ ಸ್ಥಳ ಅಲ್ಲ ಮತ್ತು ಕಾಡುಮೇಡುಗಳಿಂದ ಕೂಡಿರುವಂತಹ ಸ್ಥಳವೂ ಅಲ್ಲ, ಅದು ರಿಂಗ್ ರಸ್ತೆಗೆ ಅತ್ಯಂತ ಸಮೀಪ ಇರುವಂತಹ ಕೂಗಲತೆಯಲ್ಲಿರುವಂಥದ್ದು ಮತ್ತು ಅಲ್ಲಿ ಜನರು ವಾಸ ಮಾಡುವಂತಹ ಸ್ಥಳ. ಕೂಗಿದರೆ ಜನ ಬರುವಂತಹ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದರೆ ಒಂದು ಮಹತ್ವವಾದ ವಿಚಾರವೇನೆಂದರೆ, ಆ ಸ್ಥಳಕ್ಕೆ ಪೊಲೀಸರ ಗಸ್ತು ವ್ಯವಸ್ಥೆ ಕೂಡ ಇಲ್ಲ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು ೬೦ ಜನ ಪೊಲೀಸ್ ಸಿಬ್ಬಂದಿಗಳಿದ್ದಾರೆ. ೨೮ ಜನ ಪೇದೆಗಳಿದ್ದಾರೆ. ೮ ಜನ ಮಹಿಳಾ ಪೇದೆಗಳಿದ್ದಾರೆ. ೧೮ ಜನ ದಫೇದಾರ್ ಅಂದರೆ ಹೆಡ್ ಕಾನ್ಸ್ಟೇಬಲ್‌ಗಳಿದ್ದಾರೆ. ೪ ಜನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಇದ್ದಾರೆ. ಒಬ್ಬರು ಸಬ್ ಇನ್ಸ್‌ಪೆಕ್ಟರ್, ಒಬ್ಬರು ಸರ್ಕಲ್ ಇನ್ಸ್‌ಪೆಕ್ಟರ್, ಹೀಗೆ ೬೦ ಪೊಲೀಸ್ ಸಿಬ್ಬಂದಿ ಹೊಂದಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿ ೧೫ ಚದರ ಕಿ.ಮೀ. jurisdiction ಇರುವುದರ ಜೊತೆಗೆ ಆ ಪೊಲೀಸ್ ಠಾಣೆಗೆ ಒಂದು ಗರುಡ ವಾಹನ, ಅದರ ಜೊತೆಗೆ ಇನ್ನೊಂದು ವಾಹನ ಬಿಟ್ಟರೆ ಮತ್ತೆ ವಾಹನದ ವ್ಯವಸ್ಥೆ ಇಲ್ಲ ಎಂದು ನಾನು ಹೇಳಬಯಸುತ್ತಿದ್ದೇನೆ. ದಿನಾಂಕ:೨೪-೮-೨೦೨೧ ರಂದು ರಾತ್ರಿ ೧೦.೫೦ ಗಂಟೆಗೆ ಅತ್ಯಾಚಾರಕ್ಕೊಳಗಾಗಿರುವಂತಹ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವಂತಹ ಡಾ:ಮಧು ಮತ್ತು ಡಾ:ಉಲ್ಲಾಸ್ ಆಕೆಯನ್ನು ತಪಾಸಣೆ ಮಾಡಿದ್ದಾರೆ.

(ಮುಂದು)

895/22-09-2021/4-10bkp-rn

ಸಭಾಪತಿಯವರು ಪೀಠದಲ್ಲಿದ್ದರು.**ಶ್ರೀ ಎಸ್. ಆರ್. ಪಾಟೀಲ್(ಮುಂದು)**

ಅನಂತರ Obstetrics and Gynaecology ವಿಭಾಗದ ಮುಖ್ಯಸ್ಥರಾದ ಡಾ|| ಸುಮಾ ಎನ್ನುವವರು ಕೂಡ ತಪಾಸಣೆ ಮಾಡಿ, ಇದು Medico Legal Case ಎಂದು ಹೇಳಿ ಮಡಿಕಲ್ ವರದಿಗೆ ಅವರೇ ಸಹಿ ಮಾಡಿದ್ದಾರೆ. ಅಲ್ಲಿ, ಅದನ್ನು ಹಲ್ಲೆ ಕೇಸ್ ಎಂದು ನಮೂದು ಮಾಡಿದ್ದಾರೆ. ರಾತ್ರಿ 11-30 ಗಂಟೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅವರು ಮಾಹಿತಿಯನ್ನು ರವಾನೆ ಮಾಡಿದ್ದಾರೆ. ಮಾನ್ಯ ಸಭಾಪತಿಯವರೇ, ಅದು ಹಲ್ಲೆ ಪ್ರಕರಣ ಆಗಿದೆ ಎಂದು ಹೇಳುತ್ತಾರೆ. ಈ ವಿಚಾರವಾಗಿ ನಮಗೆ ಸಂಶಯ ಬರುವುದು ಏನೆಂದರೆ, OBG ವಿಭಾಗದ ಮುಖ್ಯಸ್ಥರಾದ ಡಾ|| ಸುಮಾ ಎನ್ನುವವರು ಚಿಕಿತ್ಸೆ ಮಾಡುವ ಅವಶ್ಯಕತೆ ಇರುವುದಿಲ್ಲ. ಅವರು ಸ್ತ್ರೀರೋಗ ತಜ್ಞರು. ಆ ಸ್ತ್ರೀಗೆ ತರಚಿದ ಗಾಯಗಳಾಗಿವೆ. ಆ ಮಹಿಳೆಗೆ ಗುಪ್ತಾಂಗದಲ್ಲಿ ರಕ್ತಸ್ರಾವ ಆಗುತ್ತಿದ್ದರಿಂದ ಡಾ|| ಸುಮಾ ಎನ್ನುವವರಿಗೆ ಜವಾಬ್ದಾರಿಯನ್ನು ವಹಿಸಲಾಗುತ್ತದೆ. OBG ವಿಭಾಗದ ಮುಖ್ಯಸ್ಥರಾದ ಡಾ|| ಸುಮಾ ರವರು Medico Legal Case ಎಂದು ಹೇಳಿ ವರದಿಗೆ ಸಹಿ ಮಾಡಿ ಇದು ಹಲ್ಲೆ ಕೇಸ್ ಎಂದು ಹೇಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ತದನಂತರ 26ನೇ ತಾರೀಖಿನಂದು ಆ ಯುವಕ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾನೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ 27ನೇ ತಾರೀಖಿನಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ದೇಹದ ಮೇಲೆ ತರಚಿದ ಗಾಯಗಳ ಜೊತೆಗೆ ಗುಪ್ತಾಂಗದಲ್ಲಿ ರಕ್ತಸ್ರಾವ ಆಗಿರುವುದು ಸಹ ಕಂಡು ಬಂದಿದೆ. ಮತ್ತೆ ರಕ್ತಸ್ರಾವ ಆಗುವುದು ಪೂರ್ಣ ಪ್ರಮಾಣದಲ್ಲಿ ನಿಂತಿರುವುದಿಲ್ಲ. ಅತ್ಯಾಚಾರ ಆಗಿರುವುದು ಸ್ಪಷ್ಟವಾಗಿ ಆ ವೈದ್ಯರಿಗೆ ಗೋಚರಿಸುವಂತಹ ಘಟನೆ. ಯುವಕನ ಹೇಳಿಕೆ ಬಿಟ್ಟರೆ, ಸಂತ್ರಸ್ತೆ ಯುವತಿ ಯಾವುದೇ ಹೇಳಿಕೆಯನ್ನು ನೀಡಿರುವುದಿಲ್ಲ. ಹೇಳಿಕೆಯನ್ನು ನೀಡಲಿಕ್ಕೆ ಇಚ್ಛೆ ಸಹ ಮಾಡಿರುವುದಿಲ್ಲ. ಮತ್ತೆ ಪೊಲೀಸ್ ನವರು ಇವತ್ತು 24ನೇ ತಾರೀಖಿನಂದು Medico Legal Case ಕೇಸ್ ಏನು ಹೋಗುತ್ತದೆ. 24ನೇ ತಾರೀಖಿನಿಂದ 25ನೇ ತಾರೀಖಿನವರೆಗೆ ಅಲ್ಲಿ ಆಸ್ಪತ್ರೆಗೆ ಭೇಟಿ ಕೊಟ್ಟು ಏನು ಘಟನೆಯಾಗಿದೆ ಎಂದು ಹೇಳಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಪೂರ್ವದಲ್ಲಿ ಹಾಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಅಲ್ಲಿಗೆ ಹೋಗಬೇಕಾಗಿತ್ತು ಅಲ್ಲವೇ? ಅದು ಹಲ್ಲೆಯಾಗಿರಲಿ, ಏನಾದರೂ ಆಗಿರಲಿ ಅಥವಾ ಅದು ರೇಪ್ ಆಗಿದ್ದು ಇರಲಿ, ಅಲ್ಲಿಗೆ ಹೋಗಿ ಅವರ ಕಡೆಯಿಂದ ಹೇಳಿಕೆಯನ್ನು

ಪಡೆಯಬೇಕಿತ್ತು ಅಲ್ಲವೇ? ಆ ಒಂದು ಗೋಜಿಗೆ ಮತ್ತು ಅವರ ಸಮೀಪವೇ ಹೋಗಿರುವುದಿಲ್ಲ.

ಮಾನ್ಯ ಸಭಾಪತಿಯವರೇ, ನಮಗೆ ಈ ವಿಚಾರವಾಗಿ ಏನು ಅನಿಸುತ್ತದೆ ಎಂದರೆ, ಈ ಪ್ರಕರಣವನ್ನು ಮುಚ್ಚಿ ಹಾಕಲಿಕ್ಕೆ ಭಾರತ ದಂಡ ಸಂಹಿತೆ ಅನುಚ್ಛೇದ 376 ಎಂದರೆ, ಅದು ರೇಫ್ ಸೆಕ್ಷನ್ ಆಗಿದೆ. ಸೆಕ್ಷನ್ 376ಕ್ಕೆ ಬದಲಾಗಿ ಅನುಚ್ಛೇದ 354 (ಎ) ಅಡಿಯಲ್ಲಿ ಹಲ್ಲೆ ಕೇಸ್ ಎಂದು ದಾಖಲು ಮಾಡಿದ್ದಾರೆ. ಅವರು ರೇಫ್ ಕೇಸ್ ಎಂದು ದಾಖಲು ಮಾಡಿರುವುದಿಲ್ಲ. 376ಕ್ಕೆ ಬದಲಾಗಿ 354 (ಎ) ಅಡಿಯಲ್ಲಿ outraging the modesty of a woman. ಏಂದು ದಾಖಲು ಮಾಡಿದ್ದಾರೆ. ಅವರು ಇದು ರೇಫ್ ಕೇಸ್ ಎಂದು ಎಲ್ಲಿಯೂ ದಾಖಲು ಮಾಡಿಲ್ಲ. ನಂತರ ನಮ್ಮ ಪಕ್ಷದವರು ಮತ್ತು ಇನ್ನಿತರ ರಾಜಕೀಯ ಪಕ್ಷಗಳ ಮುಖಂಡರುಗಳು ಇದನ್ನು ಖಂಡಿಸುತ್ತಾರೆ. ಖಂಡಿಸಿದ ಕೂಡಲೇ ನಂತರ ಅವರು ಎಫ್.ಐ.ಆರ್ ಅನ್ನು ಬದಲಾವಣೆ ಮಾಡಿ Section.376D of IPC ಮತ್ತು Section.397 of IPC ಅಡಿಯಲ್ಲಿ ಅವರು ಕೇಸ್ ಅನ್ನು ದಾಖಲು ಮಾಡುತ್ತಾರೆ. ಮತ್ತೆ ಇನ್ನು ಒಂದು ಹಂತದಲ್ಲಿ ಇದು ಲೈಂಗಿಕ ಪ್ರಕರಣವೆಂದು ಹೇಳಿ ಕೇಸ್ ಮುಚ್ಚಿ ಹಾಕುವಂತಹ ಪ್ರಯತ್ನ ನಡೆದಿದೆ ಎಂದು ಹೇಳಿದ್ದು ನಮಗಷ್ಟೆ ಅಲ್ಲದೆ, ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಒಂದು ದಿನ ಅನುಮಾನ ಉಂಟಾಗಿದೆ. ಮತ್ತೆ, ಪೊಲೀಸ್ ಠಾಣೆಗೆ Medico Legal Caseನ ವರದಿ ಬಂದ ನಂತರ 15 ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ. ನ್ಯಾಯವಾದಿಯಾಗಿ ಕೆಲಸ ಮಾಡಿರುವ ತಮಗೂ ಸಹ ಈ ವಿಚಾರವಾಗಿ ಗೊತ್ತಿದೆ. ಎಫ್.ಐ.ಆರ್. ಕಳುಹಿಸಲಿಕ್ಕೆ 15 ಗಂಟೆಗಳ ಕಾಲ ವಿಳಂಬ ಮಾಡಿದರೆ after thought ಆಗುತ್ತದೆ. ಅದು concocted ಎಫ್.ಐ.ಆರ್. ಎಂದೂ ಹೇಳಬಹುದು. ಎನೋ ಬದಲಾವಣೆ ಮಾಡಿ, ಅನುಕೂಲಕ್ಕೆ ತಕ್ಕಂತೆ ಈ ಕೇಸ್ ಮಾಡಿಕೊಂಡಿದ್ದಾರೆಂದು ಹೇಳಿ ನಾಳೆ ಕೋರ್ಟಿನಲ್ಲಿ accused defence ತೆಗೆದುಕೊಳ್ಳುತ್ತಾರೆ. ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ಮಾತನಾಡುತ್ತಾ, ಕೆಲವು ಪ್ರಕರಣಗಳಲ್ಲಿ ಶಿಕ್ಷೆಯಾಗುವುದಿಲ್ಲವೆಂದು ಹೇಳುತ್ತಿದ್ದರು. ಏತಕ್ಕೆ ಶಿಕ್ಷೆಯಾಗುವುದಿಲ್ಲವೆಂದರೆ, ಈ ರೀತಿಯ ತಪ್ಪುಗಳನ್ನು ಪೊಲೀಸ್‌ನವರು ಮಾಡುತ್ತಾರೆ. ಅದಕ್ಕೋಸ್ಕರ ಸರಿಯಾದಂತಹ ಸೆಕ್ಷನ್ ಅಷ್ಟೆ ಮಾಡಿ, ಸಮಯಕ್ಕೆ ಸರಿಯಾಗಿ ಎಫ್.ಐ.ಆರ್ ಮಾಡಿ ತಕ್ಷಣ ಕಳುಹಿಸಿಕೊಡಬೇಕು. ಅದರಲ್ಲೂ ಇಂತಹ ಗಂಭೀರವಾದಂತಹ heinous offence. ರಾಷ್ಟ್ರದ ಮತ್ತು ವಿಶ್ವದ ಗಮನಸೆಳೆದಂತಹ ಸಾಂಸ್ಕೃತಿಕ ಹಿನ್ನೆಲೆ ಹೊಂದಿದಂತಹ ಮೈಸೂರು ನಗರದಲ್ಲಿ ನಡೆದ ಘಟನೆ ಇದಾಗಿದೆ. ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಅಂತಹ ಒಂದು ಪ್ರತಿಷ್ಠಿತ ನಗರವಾದಂತಹ

ಮೈಸೂರಿನಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕಲ್ಲವೇ? ಅವರುಗಳು ಅಲ್ಲಿ 15 ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ. ಇಷ್ಟೊಂದು ತಡವಾದಾಗ ಸಾಮಾನ್ಯವಾಗಿ ಇದರ ಬಗ್ಗೆ ವಿವರಣೆ ಕೊಡಬೇಕಾಗುತ್ತದೆ. ಎಫ್.ಐ.ಆರ್. ಮಾಡಲಿಕ್ಕೆ ಏನು ವಿಳಂಬವಾಗಿದೆ, ಹತ್ತಿರದ ಪೊಲೀಸ್ ಸ್ಟೇಷನ್‌ಗೆ ಹೋಗಿ ತಲುಪಲಿಕ್ಕೆ ಎಷ್ಟು ಸಮಯ ಬೇಕಾಗುತ್ತದೆ? ಅದನ್ನು ಇಂಚಿಂಚೂ ಲೆಕ್ಕಚಾರ ಮಾಡುತ್ತಾರೆ. ನಾಳೆ ಏನಾದರೂ ಘಟನೆ ನಡೆದಾಗ ಡಿಫೆನ್ಸ್ ಲಾಯರ್ ರವರು ಪ್ರತಿಯೊಂದು ವಿಷಯವಾಗಿ ಅನುಕೂಲತೆಯನ್ನು ತೆಗೆದುಕೊಳ್ಳುತ್ತಾರೆ. Benefit of doubt will go to the accused. ಸಂಶಯದ ಲಾಭ ಆರೋಪಿಗೆ ಸಲ್ಲುತ್ತದೆ. ಅದರ ಅಡಿಯಲ್ಲಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಾರೆ. ಇದು ಪೊಲೀಸ್‌ನವರು ಮಾಡಿದಂತಹ ದೊಡ್ಡ ತಪ್ಪಲ್ಲವೇ? ಅದರಲ್ಲೂ ನೀವು ಎಫ್.ಐ.ಆರ್ ಪ್ರತಿಯನ್ನು ನೋಡಿ ಐ.ಪಿ.ಸಿ ಸೆಕ್ಷನ್.376 ಹಾಕುವ ಬದಲು ಸೆಕ್ಷನ್ 354 ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಆಸ್ಪತ್ರೆಯಲ್ಲಿ ಒಬಿಜಿ ಇಲಾಖೆಯ ಮುಖ್ಯಸ್ಥರಾದ ಡಾ||ಸುಮಾ ಎನ್ನುವವರು ನೋಡಿದ್ದಾರೆ. ಗುಪ್ತಾಂಗದಲ್ಲಿ ರಕ್ತಸ್ರಾವ ನೋಡಿದ್ದಾರೆ, ತೆರಚಿದ ಗಾಯ ನೋಡಿದ್ದಾರೆ. ಸಾಮಾನ್ಯ ಮನುಷ್ಯನಿಗೆ it's a case of rape ಎನ್ನುವುದು ಅರ್ಥವಾಗುವ ರೀತಿಯಲ್ಲಿದೆ. ಇಲ್ಲ ಇದು ಹಲ್ಲೆ ಎಂದು ಹೇಳಿ ಕಳುಹಿಸಿದ್ದಾರೆ. ಲಾಯರ್ ಹೇಳಿದ್ದಾರೋ ಏನು ಮಾಡಿದ್ದಾರೆ ಏನಾದರೂ ಒಂದು ಇರಬೇಕಲ್ಲವೇ? That must be something. That is a mystery. ನನಗೆ ಈ ಪೊಲೀಸರಿಗೆ ಏನು ಅನ್ನಬೇಕೆಂದು ತಿಳಿಯುತ್ತಿಲ್ಲ. I don't want to demoralize the Police Force. I have got a regards and respect for our Police Force. ಈ POLICE ಎನ್ನುವುದರ definition ಏನಿದೆಯೆಂದರೆ; P-stands for Politeness, O- stands for Obedience, L-stands for Loyalty, I-stands for Integrity, C-stands for Curtsey and E-stands for Efficiency. ಈ definition ನೋಡಿ ಎಷ್ಟು ಅದ್ಭುತವಾಗಿದೆ. ಈ definition ಗೆ ತಕ್ಕಂತೆ ಪೊಲೀಸರು ಇದ್ದಾರೆಯೇ? 15 ಗಂಟೆ ನಿದ್ರೆ ಮಾಡುತ್ತಿದ್ದಾರೆ? ಅದು MLC ವರದಿ ಬಂದಿದೆ. ಆಸ್ಪತ್ರೆಯಿಂದ ವೈದ್ಯರನ್ನು ಕಳುಹಿಸಿದ್ದಾರೆ. ತಕ್ಷಣ ಹೋಗಿ ಇಂತಹ ಮಹತ್ವದ ಪ್ರಕರಣದಲ್ಲಿ heinous offence, involving moral turpitude. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲಿಲ್ಲ. 15 ಗಂಟೆಯ ನಂತರ ತಪ್ಪು ಸೆಕ್ಷನ್ ಗಳನ್ನು ಹಾಕಿ ಎಫ್.ಐ.ಆರ್. ಕಳುಹಿಸಿ ಮುಂದೆ ರಾಜ್ಯಾದ್ಯಂತ ಎಲ್ಲರ ಟೀಕೆ-ಟಿಪ್ಪಣಿಗಳು ಬಂದ ನಂತರ ಅದನ್ನು ಸರಿಪಡಿಸಿಕೊಂಡಿದ್ದಾರೆ. ಇಲ್ಲವೆಂದರೆ ಇದು ಸೆಕ್ಷನ್.376 ಐ.ಪಿ.ಸಿ ಅಡಿಯಲ್ಲಿನ ಪ್ರಕರಣವೇ ಆಗುತ್ತಿರಲಿಲ್ಲ. ಏನೋ ಸಣ್ಣ-ಪುಟ್ಟ ಹಲ್ಲೆ ಪ್ರಕರಣವೆಂದು outraging the modesty of a woman ಎಂದು ಅದನ್ನು ಮುಕ್ತಾಯ ಮಾಡುವಂತಹದ್ದಾಗುತ್ತಿತ್ತು. ಆನಂತರ ನಮ್ಮ

ಮುಖ್ಯಮಂತ್ರಿಯವರು ದೆಹಲಿಯಲ್ಲಿದ್ದರು. ಅವರು ದೆಹಲಿಯಿಂದ ಹೇಳಿದ ಹೇಳಿಕೆಯನ್ನು ನೋಡಿ. ಸಂತ್ರಸ್ತೆಯ ಹೇಳಿಕೆಯಂತೆ ತನಿಖೆ ನಡೆಯುತ್ತದೆಯೆಂದು ಈ ರಾಜ್ಯದ ಮುಖ್ಯಮಂತ್ರಿಯವರು ಹೇಳಿದರು. ಸಂತ್ರಸ್ತೆ ದೂರೇ ನೀಡಿರಲಿಲ್ಲ. ಸೆಕ್ಷನ್.164 ಸಿ.ಆರ್.ಪಿ.ಸಿ ಅಡಿಯಲ್ಲಿ ಹೇಳಿಕೆಯೂ ಇಲ್ಲ. Statement ಕೊಡಲಿಕ್ಕೆ ಇಚ್ಛಿಸಿಯೂ ಇಲ್ಲ. ನಂತರ ಅವರು ಆಸ್ಪತ್ರೆಯಲ್ಲಿಯೂ ಇಲ್ಲ. ದೆಹಲಿಯಲ್ಲಿರುವ ಮುಖ್ಯಮಂತ್ರಿಯವರಿಗೆ ಹೇಗೆ ತಪ್ಪು ಮಾಹಿತಿ ರವಾನೆ ಆಗಿದೆಯೆಂದು ನನಗೆ ಆಶ್ಚರ್ಯವಾಗುತ್ತಿದೆ. ಅಧಿಕಾರಿಗಳ ಮಾಹಿತಿ ಮೇಲೆ ಅವಲಂಬಿತರಾಗಿ ಮುಖ್ಯಮಂತ್ರಿಯವರು ಈ ರೀತಿ ಹೇಳಿಕೆ ಕೊಟ್ಟಿರಬಹುದು. ಸಂತ್ರಸ್ತೆ ದೂರು ಕೊಟ್ಟಿರಬಹುದು ಆ ಮಾಹಿತಿಗನುಗುಣವಾಗಿ ತನಿಖೆ ನಡೆಯುತ್ತಿದೆಯೆಂದು ನಾವು ಅಂದುಕೊಂಡೆವು. ನನಗನಿಸುವ ಮಟ್ಟಿಗೆ ಸಂತ್ರಸ್ತೆ ಮತ್ತು ಪೋಲೀಸರ ಭೇಟಿ ಇವತ್ತಿಗೂ ಆಗಿಲ್ಲ. ಇವರು ಅವರಲ್ಲಿಗೆ ಹೋಗಿಲ್ಲ. ಅವರು ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ಆ ಬಗ್ಗೆ ಯಾವ ಕ್ರಮವೂ ಜಾರಿಮಾಡಿಲ್ಲ. ನಮ್ಮ ಗೃಹ ಮಂತ್ರಿಗಳಾದ ಶ್ರೀ ಆರಗ ಜ್ಞಾನೇಂದ್ರವರು ಹೇಳಿದರು. ಏಳು ಗಂಟೆಯ ಸಮಯದಲ್ಲಿ ಅಲ್ಲಿಗೆ ಹೋಗಿದ್ದೆ. ತಪ್ಪು ಎಂದು ಹೇಳಿದರೆ ಹೇಗೆ? ನಮ್ಮ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಹೇಳಿದ ಹೇಳಿಕೆ ನನಗೆ ನೆನಪಾಗುತ್ತದೆ. ಅವರು ದೇಶಕ್ಕೆ ತಂದೆ ಎನಿಸಿಕೊಂಡವರು. ಅವರು ಒಂದು ಮಾತನ್ನು ಹೇಳುತ್ತಾರೆ. ಈ ದೇಶಕ್ಕೆ ಬ್ರಿಟೀಷರಿಂದ ನಾವು ರಾಜಕೀಯ ಸ್ವಾತಂತ್ರ್ಯ ಪಡೆದಿದ್ದೇವೆ. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಿರಬೇಕೆಂದರೆ ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ಯಾವುದೇ ಅಂಜಿಕೆ-ಅಳುಕು ಇರದಂತೆ ಸುರಕ್ಷಿತವಾಗಿ ಮಧ್ಯರಾತ್ರಿಯಲ್ಲಿ ಬಂದು ಮನೆ ತಲುಪಿದರೆ ಅದು ನಿಜವಾದ ದೇಶದ ಸ್ವಾತಂತ್ರ್ಯ ಎಂದು ಹೇಳಿದ್ದಾರೆ. ಈ ರೀತಿಯಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮ ಗಾಂಧೀಯವರು ಹೇಳುತ್ತಿದ್ದರು. ನಮ್ಮ ಗೃಹ ಸಚಿವರು ಏಳು ಗಂಟೆಗೆ ಅವರು ಅಲ್ಲಿ ಏಕೆ ಹೋಗಿದ್ದರು ಅಲ್ಲಿಗೆ ಹೋಗಿದ್ದೇ ತಪ್ಪು ಎಂದು ಹೇಳುತ್ತಾರೆ. ಮಾನ್ಯಸಭಾಪ್ರತಿಯವರೆ, ಅವರು ಹೇಳುವುದನ್ನು ನೋಡಿದರೆ ಅಲ್ಲಿ ದುಷ್ಕರ್ಮಿಗಳು ಮಾಡಿದ್ದು ತಪ್ಪಲ್ಲ ಎನ್ನುವ ರೀತಿಯ ಅರ್ಥ ಬರುತ್ತದೆ. ಅವರು ಅಲ್ಲಿ ಹೋಗಿದ್ದು ತಪ್ಪು, ಈ ಈ ರೀತಿ ಅವರು ಮಾಡಿದ್ದಾರೆ. ಮೊದಲೇ ಇವರು ಅಲ್ಲಿಗೆ ಹೋಗಿ ತಪ್ಪುಮಾಡಿದ್ದಾರೆ. ಅದರಿಂದ ಈ ರೀತಿ ಆಗಿದೆ. ಆದ್ದರಿಂದ ಈ ರೀತಿ ಆಗಿದ್ದರೂ ಆಗಿರಬಹುದು ಎನ್ನುವಂತಹದ್ದು ಜನರ ಭಾವನೆ. ಅವರ ಮನಸ್ಸಿನಲ್ಲಿ ಬೇರೆ ವಿಚಾರಗಳು ಇಲ್ಲವೆಂದು ನಾನು ಹೇಳುವುದಿಲ್ಲ.

(ಮುಂದು....

(896) 22.09.2021 04.20 ಎಸ್‌ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ಮುಂದು):-

ಮಾನ್ಯ ಸಚಿವರ ಈ ಮಾತಿನಿಂದ ಅವರು ಮಾಡಿದ್ದೇನೂ ತಪ್ಪಲ್ಲ ಎನ್ನುವ ಅರ್ಥ ಬರುತ್ತದೆ. ಮೊದಲನೆಯದಾಗಿ ಇವರು ಹೋಗಿದ್ದೇ ತಪ್ಪು. ಇವರೇ ತಪ್ಪು ಮಾಡಿದ್ದಾರೆ ಎಂದು ಜನರಲ್ಲಿ ಭಾವನೆ ಮೂಡುತ್ತದೆ. ಅವರ ಮನಸ್ಸಿನಲ್ಲಿ ಆ ವಿಚಾರ ಇದೆಯೋ ಇಲ್ಲವೋ ಎಂಬುದನ್ನು ನಾನು ಹೇಳುವುದಿಲ್ಲ. ಒಬ್ಬ ಮಹಿಳೆ ಸಂಜೆ ಏಳು ಗಂಟೆಯ ಸಮಯದಲ್ಲಿ ಹೊರಗೆ ಹೋಗಬಾರದು ಎಂದರೆ ಇದು ಯಾವ ಸಂಸ್ಕೃತಿ? ಎಲ್ಲಿಯ ಸಂಸ್ಕೃತಿ? ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಯಾವ ಕ್ಷೇತ್ರದಲ್ಲಿ ಮಹಿಳೆಯರು ಹಿಂದೆ ಇದ್ದಾರೆ ಎಂಬುದನ್ನು ಮಾನ್ಯ ಭಾರತಿ ಶೆಟ್ಟಿಯವರು ಹೇಳಬೇಕು. ಯಾವುದೇ ಒಂದು ಪರೀಕ್ಷೆಯ ಫಲಿತಾಂಶ ಬಂದಾಗ ಹುಡುಗಿಯರೇ ಮೇಲುಗೈ ಸಾಧಿಸಿರುತ್ತಾರೆ. Rank holders ಆಗಿದ್ದು ಚಿನ್ನದ ಪದಕ ವಿಜೇತರಾಗಿರುತ್ತಾರೆ. ಹೆಚ್ಚು ಅಂಕಗಳನ್ನು ಗಳಿಸಿದವರೂ ಹೆಣ್ಣುಮಕ್ಕಳೇ ಆಗಿರುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂದು ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.

ಉಕ್ಕಿನ ಮಹಿಳೆ ಎಂದು ಖ್ಯಾತರಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿಗಳಾಗಿ ಅತ್ಯದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಈ ರೀತಿಯಾಗಿ ಸಂಜೆ ಏಳು ಗಂಟೆಯಲ್ಲಿ ಮಹಿಳೆ ಹೊರಗೆ ಹೋಗಬಾರದು ಎಂದರೆ ಏನರ್ಥ?

ಮಾನ್ಯ ಸಭಾಪತಿಯವರೇ, ಇದನ್ನು ಬಿಡಿ. ಮಾನ್ಯ ಸಚಿವರು ನಂತರ ಮತ್ತೊಂದು ಹೇಳಿಕೆಯನ್ನು ಕೊಟ್ಟರು. ಕಾಂಗ್ರೆಸ್‌ನವರು ಟೀಕೆ ಟಿಪ್ಪಣಿಗಳನ್ನು ಮಾಡಿದುದಕ್ಕೆ ಮಾನ್ಯ ಗೃಹ ಸಚಿವರು “ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ” ಎಂದು ಹೇಳಿದರು. Rape definition Section 376. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆ. ನಮ್ಮ ಗೃಹಮಂತ್ರಿಗಳು ಕಾಂಗ್ರೆಸ್‌ನವರು ರೇಪ್ ಮಾಡುತ್ತಾರೆ ಎಂದರೆ ಅರ್ಥವೇನು? I don't deny. IPC Section 377 ಏನು ಹೇಳುತ್ತದೆ? Unnatural offence. ನನಗೆ ಇಂತಹವರು ರೇಪ್ ಮಾಡಿದ್ದಾರೆ ಎಂದು ಯಾರ ಮೇಲಾದರೂ ದೂರೇನಾದರೂ ನೀಡಿದ್ದಾರೆಯೇ? ಅದಕ್ಕೆ Carnal Intercourse ಎಂದು ಹೇಳುತ್ತಾರೆ. Man with Man, Man with Women, ನೈಸರ್ಗಿಕ ನಿಯಮದ ವಿರುದ್ಧವಾಗಿ Man with Animal, it amounts to unnatural offence. ಇವರು ರೇಪ್ ಎಂದರೆ ಐ.ಪಿ.ಸಿ. ಸೆಕ್ಷನ್ 376 ಬದಲು 377 ಅನ್ನು ಇಲ್ಲಿ ಹೇಳಿದ್ದಾರೆ. ಗೃಹ ಸಚಿವರು

ಏಕೆ ರೇಪ್ ಶಬ್ದದ ಬಳಕೆ ಮಾಡಿದರು? ಗೃಹ ಸಚಿವರ ಬಗ್ಗೆ ನನಗೆ ಸರಿಯಾದ ಅಭಿಪ್ರಾಯ ಇರಲಿಲ್ಲ. ಮೊನ್ನೆ ಇಲ್ಲಿ ಬಹಳ ಚೆನ್ನಾಗಿ ಬಿಲ್ ಅನ್ನು present ಮಾಡಿದರು. ಇದರಿಂದ ನಮಗೆ ಅವರ ಮೇಲಿನ ಗೌರವ ಹೆಚ್ಚಾಗಿದೆ. ಸಂಜೆ ಏಳು ಗಂಟೆಗೆ ಅಲ್ಲಿಗೆ ಏಕೆ ಹೋಗಬೇಕಿತ್ತು. ಇವರು ಹೋಗಿದ್ದೇ ತಪ್ಪು. ಅವರು ಮಾಡಿದ್ದೇನೂ ತಪ್ಪಲ್ಲ ಎಂದು ಹೇಳುವುದು; ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆಂದು ಹೇಳುವುದು. ಏನಿದರ ಅರ್ಥ?

Sri B.K. HARIPRASAD:- IPC Section 377 is not a criminal offence. ಅದನ್ನು amend ಮಾಡಿ regular ಮಾಡಿದ್ದಾರೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಹರಿಪ್ರಸಾದ್ ಅವರೇ, ನನ್ನ ಬಳಿ act ಇದೆ. ತಂದಿದ್ದೇನೆ. ನಾನು act refer ಮಾಡಿಯೇ ಹೇಳುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮೊದಲು Section 377, unnatural sex was a crime. ಈಗ ಪಾರ್ಲಿಮೆಂಟ್‌ನಲ್ಲಿ ಅದನ್ನು amend ಮಾಡಿ “it is not a crime.” ಎಂದು ಆಗಿದೆ.

ಶ್ರೀ ಎಸ್.ಆರ್.ಪಾಟೀಲ್:- ಹಾಗಾದರೆ ಮಾನ್ಯ ಗೃಹ ಸಚಿವರು ಏಕೆ ಹೇಳಿದರು? ಮಾನ್ಯ ಹರಿಪ್ರಸಾದ್ ಅವರೇ, ಅವರದ್ದೇ ಆದ section apply ಇದೆಯೇ? ನಮ್ಮ ಗೃಹ ಮಂತ್ರಿಗಳ ಹೇಳಿಕೆ ಯಾವ ಸೆಕ್ಷನ್ ಆಡಿಯಲ್ಲಿ ಬರುತ್ತದೆ? 376 ಅಂತೂ ಆಗುವುದಿಲ್ಲ. 377 ಆಗಬೇಕು. ನೀವು ಲೋಕಸಭೆಯಲ್ಲಿ, ರಾಜ್ಯ ಸಭೆಯಲ್ಲಿ ಬಹಳಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದೀರಿ. ನನ್ನ ಬಳಿಯಿರುವ latest criminal manual ನಲ್ಲಿ ಆ amendment ಬಂದಿರುವುದಿಲ್ಲ. ಅವರೇನೇ ಹೇಳಿರಲಿ, ಅದು ಈಗ ಇಲ್ಲಿ ಅಪ್ರಸ್ತುತ. ಈ ರೀತಿಯಾಗಿ ಅವರು ಹೇಳಿಕೆ ಕೊಡುವುದರಿಂದ ನನಗೆ ಬಹಳ ಆಶ್ಚರ್ಯವೆನ್ನಿಸುತ್ತದೆ. ಮಾಧ್ಯಮದವರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಮಾನ್ಯ ಗೃಹ ಮಂತ್ರಿಗಳು “ಆರೋಪಿಗಳ ಹೆಡ್‌ಮುರಿ ಕಟ್ಟಿ ಬಂದಿಸಿ, ಅವರನ್ನು ಜೈಲಿಗೆ ತಳ್ಳಿ ಸರಿಯಾದ ಶಿಕ್ಷೆ ಕೊಡಿಸಲಾಗುವುದು” ಎಂದು ಹೇಳಿದ್ದರೆ ಶಹಭಾಷ್ ಗೃಹಮಂತ್ರಿಗಳೇ ಎಂದು ಹೇಳುತ್ತಿದ್ದೆವು. ಮಾನ್ಯ ಅರಗ ಜ್ಞಾನೇಂದ್ರ ಅವರೇ, ಶಹಭಾಷ್, you have given a good statement ಎಂದು ನಾವು ಹೇಳುತ್ತಿದ್ದೆವು. ಗೃಹ ಸಚಿವರು ಮೈಸೂರಿಗೆ ಹೋದ ತಕ್ಷಣ ಈ ರೀತಿಯ heinous offence ನಡೆದಿರುವ ಸ್ಥಳಕ್ಕೆ ಹೋಗಲಿಲ್ಲ. ಇಡೀ ರಾಜ್ಯವಲ್ಲ, ದೇಶಾದ್ಯಂತ ತನ್ನದೇ ಆದ ಖ್ಯಾತಿಯನ್ನು ಹೊಂದಿರುವ International Tourism City ಆಗಿರುವ ಮೈಸೂರು ನಗರಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಅಂತಹ ಕಡೆ ಈ ರೀತಿಯ ಘಟನೆಯಾಗಿದ್ದು, ಜಿಲ್ಲೆಯ ಗೌರವ ಮಣ್ಣುಪಾಲಾಗಿತ್ತು. ತಕ್ಷಣವೇ

ಮಾನ್ಯ ಸಚಿವರು ಅಲ್ಲಿಗೆ ಭೇಟಿಯನ್ನು ನೀಡಬೇಕಿತ್ತು. ಪೊಲೀಸ್ ಅಧಿಕಾರಿಗಳನ್ನು ಕರೆಸಿ ಖಡಕ್ ವಾನಿಂಗ್ ಅನ್ನು ನೀಡಿ “You should investigate it very seriously, all accused must be arrested and they should be brought behind the bars.” ಎಂದು ಹೇಳಬೇಕಿತ್ತು. ಮಾನ್ಯ ಸಚಿವರು ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಾರೆ. ಹೋಗಲಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಘಟನೆ ನಡೆದ ಸ್ಥಳಕ್ಕೆ ತಡವಾಗಿ ಭೇಟಿ ಕೊಟ್ಟಿದ್ದಾರೆ.

ಇಂತಹ ಒಂದು ಗಂಭೀರವಾದ ಪ್ರಕರಣ ನಡೆದಾಗ ಮಾನ್ಯ ಗೃಹ ಸಚಿವರು ಮೈಸೂರಿನಲ್ಲಿಯೇ ಇದ್ದು, ಘಟನಾ ಸ್ಥಳಕ್ಕೆ ಏಕೆ ಭೇಟಿ ಕೊಡಲಿಲ್ಲ? ಗೃಹ ಮಂತ್ರಿಗಳು ಘಟನಾ ಸ್ಥಳಕ್ಕೆ ಭೇಟಿ ಕೊಡುತ್ತಾರೆ, ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆದ ಸೂಚನೆಯನ್ನು ಕೊಡುತ್ತಾರೆ, ಆರೋಪಿಗಳನ್ನು arrest ಮಾಡಲಿಕ್ಕೆ ಎಲ್ಲಾ ಕ್ರಮಗಳನ್ನು ಜರುಗಿಸಿ ಅವರನ್ನು ಹದ್ದುಬಸ್ತಿನಲ್ಲಿಡುತ್ತಾರೆ ಎಂದು ಜನ ನಿರೀಕ್ಷೆ ಮಾಡುತ್ತಾರೆ. ಮಾಧ್ಯಮದವರು ನಿರೀಕ್ಷಿಸುತ್ತಾರೆ. ಇವರು ಕೊನೆಗೆ ಹೋಗಿದ್ದಾರೆ. ಈ ಎಲ್ಲಾ ಘಟನೆಗಳು ಮುಗಿದ ನಂತರ ಬೆಂಗಳೂರಿನಿಂದ ಡಿ.ಜಿ.ಪಿ. ಅಲ್ಲಿಗೆ ಹೋಗುತ್ತಾರೆ. ಅಂತಿಮವಾಗಿ ತಮಿಳುನಾಡಿನಿಂದ ಆರು ಜನರನ್ನು ದಸ್ತಗಿರಿ ಮಾಡಿ ಪೊಲೀಸರು ಶಹಭಾಷ್ಣಗಿರಿಯನ್ನು ಪಡೆದಿದ್ದಾರೆ. “Accused are arrested. I have gone through the media and the police had given an information that there is one more accused who has absconded and we are in search of him.” ಎಂದು ನಾನು ಕೇಳಿದ್ದೇನೆ. ಆರೇ ಜವಾಬ್ದಾರೆ ಸರಿ. ಇರಲಾರದವರನ್ನು ಬಂಧಿಸಿ ಎಂದು ನಾನು ಕೂಡ ಹೇಳುವುದಿಲ್ಲ.

FIR ಕಳುಹಿಸಿ 15 ಗಂಟೆ ತಡವಾಗಿ ಕ್ರೈಮ್ ನಂ.95/2021 ಅನ್ನು ದಾಖಲಿಸಿಕೊಂಡ ನಂತರ ಇಷ್ಟು ತಡವಾದರೆ afterthought ಎಂದು ಹೇಳುತ್ತಾರೆ. ಸೆಕ್ಷನ್ 164 ಸಿ.ಆರ್.ಪಿ.ಸಿ. ಅಡಿಯಲ್ಲಿ ಸಂತ್ರಸ್ತ ಮಹಿಳೆಯಿಂದ Magistrate ಎದುರು ಹೇಳಿಕೆಯನ್ನು ಕೊಡಿಸಿದ್ದರೆ ‘no accused can escape from the clutches of law.’ ಮಾನ್ಯ ಭಾರತಿ ಶೆಟ್ಟಿಯವರು ಮಾತನಾಡುತ್ತಾ, ‘ಬೇರೆ ಕಡೆಗಳಲ್ಲಿ ಇಂತಹ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವರು ಇಲ್ಲಿ ಏಕೆ ಇಲ್ಲ’ ಎಂಬುದಾಗಿ ಕೇಳಿದರು. Indian penal code has been drafted by Lord Thomas Babington Macaulay. ಬ್ರಿಟಿಷರಿದ್ದಾಗ Indian Penal Code ಅನ್ನು draft ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯನ್ನು ಎಷ್ಟು beautiful ಆಗಿ draft ಮಾಡಿದ್ದಾರೆಂದರೆ “no accused can escape from the clutches of law.” But benefit of doubt ಕೆಳಗೆ ಸಾಕ್ಷಿಗಳೇ ನ್ಯಾಯಾಲಯದಲ್ಲಿ hostile ಆಗುತ್ತಾರೆ. ಕೇಸ್ ನಡೆದಾಗ ಆಗಿದ್ದು ಆಗಿ ಹೋಯಿತು, ಇನ್ನು ಅವರಿಗೇನು ಶಿಕ್ಷೆ ಮಾಡಿಸುತ್ತೀರೆಂದು ಹೇಳಿ witness ಗಳನ್ನು

hostile ಮಾಡುವ ಪರಿಸ್ಥಿತಿ ಈ ದೇಶದಲ್ಲಿದೆ. ಬಹಳಷ್ಟು prosecution witness ಗಳು hostile ಆಗುವುದರಿಂದ ನ್ಯಾಯಾಧೀಶರು ಯಾರನ್ನು convict ಮಾಡಬೇಕು? ಯಾವುದಾದರೂ ಸಾಕ್ಷಿ support ಮಾಡಬೇಕಲ್ಲವೇ? ಸಾಕ್ಷ್ಯಾಧಾರಗಳ ಮೇಲೆಯೇ ಶಿಕ್ಷೆಯಾಗಬೇಕು. ಸಾಕ್ಷ್ಯಾಧಾರಗಳೇ ಇಲ್ಲದಂತೆ ಮಾಡಿಬಿಟ್ಟರೆ ನ್ಯಾಯಾಲಯಗಳು ಶಿಕ್ಷೆ ಕೊಡುವುದು ಕಠಿಣವಾಗುತ್ತದೆ. ಅನೇಕ ಕಟ್ಟಳೆಗಳನ್ನು ವಿಧಿಸಲಾಗಿದೆ. Hostile ಹೇಗಾಗುತ್ತದೆ, ಏಕಾಗುತ್ತದೆ ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ.

ಇಲ್ಲಿ ನನಗೆ ಕೆಲವು ಸಂಶಯಗಳು ಬರುತ್ತವೆ. ಇದು ಅತ್ಯಾಚಾರ ಪ್ರಕರಣವಾಗಿದ್ದರೂ, ಹಲ್ಲೆ ಪ್ರಕರಣವೆಂದು MLC (Medico-Legal Case) ವರದಿಯನ್ನು ಜೆ.ಎಸ್.ಎಸ್. ಆಸ್ಪತ್ರೆಯ ವೈದ್ಯರು ಏಕೆ ಪೊಲೀಸರಿಗೆ ಕಳುಹಿಸಿದರು? ಹಲ್ಲೆ ಎಂದು ಏಕೆ ಕಳುಹಿಸಿದರು? ಇದು ಅಲ್ಲಿಂದ ಪ್ರಾರಂಭವಾಗುತ್ತದೆ. ಕಾರಣ ಏನೆಂಬುದು ತನಿಖೆಯಾಗಬೇಕು. ಇದರಲ್ಲಿ ಯಾವ ಕಾಣದ ಕೈಗಳ ಕೆಲಸವಿದೆ, ಅವು ಈ ಪ್ರಕರಣದ ಮೇಲೆ ಪ್ರಭಾವ ಬೀರಿವೆಯೇ ಅಥವಾ ಮತ್ತಾರೋ ಇದೇ ರೀತಿಯಲ್ಲಿ ವರದಿ ಕಳುಹಿಸುವಂತೆ ಹೇಳಿದ್ದಾರೆಯೇ? ಸಂತ್ರಸ್ತೆಯನ್ನು ಪ್ರಾರಂಭದಲ್ಲಿ ಡಾ:ಮಧು ಮತ್ತು ಡಾ: ಉಲ್ಲಾಸ್ ಅವರು ತಪಾಸಣೆ ನಡೆಸಿದ ನಂತರ ಓ.ಬಿ.ಜಿ. ಮುಖ್ಯಸ್ಥರಾದ ಡಾ:ಸುಮಾ ಅವರು MLC ವರದಿಗೆ ಸಹಿ ಮಾಡಿದ್ದಾರೆ. ವರದಿಯಲ್ಲಿ ಅವರೇ “ಹಲ್ಲೆ” ಎಂದು ಬರೆದಿದ್ದಾರೆ.

(...ಮುಂದು)

(897)22-09-2021,4.30 KG VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ಮುಂದು):-

ಈ ವರದಿ ಮುಟ್ಟಿದ ಕೊಡಲೇ 15 ಗಂಟೆಗಳ ಕಾಲ ಪೊಲೀಸರು ಏನು ಮಾಡುತ್ತಿದ್ದರು? ಇಂತಹ ಗುಂಭೀರವಾದಂತಹ ಪ್ರಕರಣಗಳಲ್ಲಿ ಒಂದು ಯುವಕ -ಯುವತಿಯ ಮೇಲೆ ಮಾರಣಾಂತಿಕವಾದ ಹಲ್ಲೆ ಮಾಡಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಘಟನೆಯಾದ ಕೊಡಲೇ, Medico Legal Case ವರದಿ ಬಂದ ಕೊಡಲೇ 15 ಗಂಟೆಗಳ ಕಾಲ ಏನು ಮಾಡಿದರು? Immediately they would have rush to the hospital and have met both. ಆ ಸಂತ್ರಸ್ತೆ ಮತ್ತು ಯುವಕನನ್ನು ಭೇಟಿಯಾಗಬಹುದಾಗಿತ್ತು. ಯುವಕ 26ಕ್ಕೆ ಆಸ್ಪತ್ರೆಯಿಂದ discharge ಆಗಿದ್ದಾನೆ. ಆ ಸಂತ್ರಸ್ತೆ 27 ಕ್ಕೆ discharge ಆಗಿದ್ದಾಳೆ. ಪೊಲೀಸರು ಅಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ. ಇವರು ಏಕೆ ಆಸ್ಪತ್ರೆಗೆ ಹೋಗಿಲ್ಲ? Is it not their duty? ಆಮೇಲೆ ಇವರು ಹೋಗಿ ಸಂತ್ರಸ್ತೆಯ ಹೇಳಿಕೆಯನ್ನು ಪಡೆಯಬಹುದಾಗಿತ್ತು. ಇವರು ಅದರ

ಊಸಾಬರಿಗೆ ಹೋಗಿಲ್ಲ. ಆರೋಪಿಗಳು ಅತ್ಯಚಾರ ಮಾಡಿದ್ದಾರೆ. ಅವರು ಅನ್ಯಾಯ ಮಾಡಿದ್ದಾರೆ, ದೌರ್ಜನ್ಯ ಮಾಡಿದ್ದಾರೆ, ಅವರಿಗೆ ಶಿಕ್ಷೆ ಕೊಡಿಸೋಣವೆಂದು ಸಂತ್ರಸ್ತೆಯನ್ನು convince ಮಾಡಿ Section 164 ರ ಕೆಳಗೆ ಹೇಳಿಕೆ ಕೊಡಿಸುವ ಪ್ರಯತ್ನ ಪಡಬಹುದಾಗಿತ್ತು. ಪೊಲೀಸರು ಆಸ್ಪತ್ರೆಗೆ ಹೋಗಿಲ್ಲ. ಅತ್ಯಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು ಹಾಗೂ ಸ್ವಾಂತನ ಕೇಂದ್ರದ ಮೂಲಕ ವೈದ್ಯಕೀಯ ಉಪಚಾರ ಮತ್ತು ಕಾನೂನು ಸಲಹೆಯನ್ನು ಕೊಡಬೇಕು. ಸಂತ್ರಸ್ತೆಗೆ ಸ್ವಾಂತನ ಮತ್ತು ಪರಿಹಾರ ಕೊಡಿಸುವುದು ಕಡ್ಡಾಯ ಇದೆ. Justice J.S.Varma ರವರ ವರದಿಯ ಪ್ರಕಾರ, ಇವುಗಳನ್ನು follow ಮಾಡಬೇಕಾಗಿತ್ತು. Supreme Court guidelines ಇದೆ. ಇವರು ಅದು ಯಾವುದನ್ನೂ ಸಹ ಪಾಲನೆ ಮಾಡಿಲ್ಲ. ಹಲ್ಲೆಗೆ ಒಳಗಾದ ಯುವಕನಿಗೆ ಮತ್ತು ಅತ್ಯಚಾರಕ್ಕೆ ಒಳಗಾದ ಸಂತ್ರಸ್ತೆಗೆ ಗಾಯಗಳಾಗಿದ್ದು, ಆ ಸಂತ್ರಸ್ತೆಗೆ ಇನ್ನು ರಕ್ತಸ್ರಾವ ನಿಂತಿಲ್ಲ, injuries heal up ಅಗಿಲ್ಲ. ಆದರೂ ಸಹ, ಆಕೆಯನ್ನು ಆಸ್ಪತ್ರೆಯಿಂದ Discharge ಮಾಡುವುದಕ್ಕೆ ಏಕೆ ಅವಕಾಶ ಮಾಡಿದರು?

ಮಾನ್ಯ ಸಭಾಪತಿಯವರೇ, ಇದೀಗ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಆರ್.ಬೊಮ್ಮಾಯಿಯವರು ಕೆಳಮನೆಯಲ್ಲಿ ಒಂದರೆಡು ಗಂಟೆಗಳ ಮುಂಚೆ ಸಂತ್ರಸ್ತೆ ಮಹಿಳೆ ನ್ಯಾಯಾಧೀಶರ ಮುಂದೆ Section 164 statement ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. I accept and I welcome it. ಈ ಬಗ್ಗೆ ನನಗೆ ಈ ಮುಂಚೆ ಮಾಹಿತಿ ಇರಲಿಲ್ಲ. ಇದನ್ನು ಎಲ್ಲಾ ನೋಡಿದರೆ, ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯಸರ್ಕಾರ ಈ ಅತ್ಯಚಾರದ ಪ್ರಕರಣವನ್ನು ಮುಚ್ಚಿಹಾಕುವಂತಹ ಹುನ್ನಾರ ಇದೆ ಅನಿಸುತ್ತದೆ. ನಮಗಿಂತಲೂ ಹೆಚ್ಚಾಗಿ ಪಾರ್ಲಿಮೆಂಟ್‌ನಲ್ಲಿ ಬಹಳಷ್ಟು ಸಂಶಯ ಇದೆ. ನಾನು ಇದನ್ನು ಬಹಳಷ್ಟು ಕಡೆ ಅಚಾರ ಮಾಡಿದಂತಹ ಸಂದರ್ಭದಲ್ಲಿ ಹೇಳಿದ್ದಾರೆ. ಈಗ ಮೈಸೂರು ನಗರದಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಇದೆ. ಪ್ರತಿ ದಿವಸ ಮೈಸೂರಿಗೆ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಇಡೀ ಮೈಸೂರು ನಗರದಲ್ಲಿ ಮೂರು ಸಾವಿರ ಪೊಲೀಸರು ಇದ್ದಾರೆ. ಇದು ಒಂದು ದೊಡ್ಡ ನಗರ. Noted City, ಮೈಸೂರಿನಲ್ಲಿ ಪೊಲೀಸ್ ವಾಹನಗಳು ಸಹ ಕಡಿಮೆ ಇವೆ. ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲು ಸಾಕಷ್ಟು Government should provide vehicles. ಕೊಡಬೇಕಲ್ಲವೇ; ಅಲ್ಲಿನ ಸಿಬ್ಬಂದಿಯನ್ನು ಸಹ ಹೆಚ್ಚಿಗೆ ಮಾಡಬೇಕು.

ಮಾನ್ಯ ಸಭಾಪತಿಯವರೇ, ಈ ಪೊಲೀಸ್ ಅಧಿಕಾರ ವರ್ಗದಲ್ಲಿ ರಾಜಕಾರಣ ಪ್ರವೇಶ ಮಾಡಿರುವುದು ಹೆಚ್ಚಾಗಿದೆ. ನಾನು ಅವರು-ಇವರು ಎಂದು ಹೇಳುವುದಿಲ್ಲ. Common ಆಗಿ

ನಡೆದು ಬಿಟ್ಟಿದೆ. ಯಾರು ಆ ಕ್ಷೇತ್ರದ ಶಾಸಕರು ಹೇಳುತ್ತಾರೋ, ಅವರೇ CP. ಅವರೇ SP. ಆಮೇಲೆ ಅವರು ಅವರ mercy ಪ್ರಕಾರ, ಆ ಕ್ಷೇತ್ರದ ಶಾಸಕರ ಹೇಳಿಕೆಯ ಮೇರೆಗೆ ನಡೆದುಕೊಳ್ಳಬೇಕಾಗುತ್ತದೆ. ದಯಮಾಡಿ, ನಾನು ಅವರ ಮೇಲೆ ಹೇಳುತ್ತಿದ್ದೇನೆಂದು ತಿಳಿದುಕೊಳ್ಳಬಾರದು. It is happening since so many years. Because of Political interference in the transfer of Police Officers. ನಾವು ಶಿಸ್ತು ಕಾಪಾಡಿಕೊಳ್ಳಬೇಕು. ನಾವು ಅವರಿಂದ efficiency expect ಮಾಡಬೇಕು. ಅವರಿಂದ ಗುಣತ್ಮಕವಾದ investigation ಆಗಬೇಕೆಂದರೆ, ಅದು ಹೇಗೆ ಸಾಧ್ಯವಿದೆ? ಆದಷ್ಟು ಈ transparency ಅನ್ನು maintain ಮಾಡಬೇಕು. ಈ ಹಿಂದೆ ಆಗಿದೆ, ಮಾನ್ಯ ಸಭಾನಾಯಕರು ನೀವು ಇಲ್ಲಿ ಕುಳಿತ್ತಿದ್ದಾಗ ಹೀಗೆ ಮಾಡುತ್ತಿದ್ದೀರಿ ಎಂದು ಹೇಳುತ್ತಾರೆ. ಅದಕ್ಕೆ ನಾವು ಏಕೆ ಮಾಡಬಾರದು ಎಂದು ಹೇಳುತ್ತಾರೆ. ಇದೇ ರೀತಿ ಮಾಡುತ್ತಾ ಹೋದರೆ, ಇದಕ್ಕೆ ಕೊನೆ ಯಾವಾಗ? ಅದಕ್ಕೆ ಏನದರೊಂದು steps ತೆಗೆದುಕೊಳ್ಳಬೇಕಲ್ಲವೇ? ಇಲ್ಲವೆಂದರೆ, ಇದು ಹೀಗೆ ಮುಂದುವರಿಯುತ್ತದೆ. ಈ ರೀತಿಯಾದರೆ, ಸರ್ಕಾರದ ಹೆಸರು ಮಲಿನ ಆಗುವುದಿಲ್ಲವೇ? ನಾವು ಅಧಿಕಾರದಲ್ಲಿದ್ದಾಗ ನಮ್ಮ ಹೆಸರು ಕೆಡುತ್ತದೆ. ಈಗ ಅವರಿಗೂ ಸಹ ಇದು ಒಂದು ಕೆಟ್ಟ ಸಂದೇಶವಲ್ಲವೇ? ಇಂದು ಬೆಳಗ್ಗೆ ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿಶೆಟ್ಟಿಯವರು Law and Order is deteriorated. ಕಾನೂನು ಸುವ್ಯಸ್ಥೆ ಆಳಾಗಿ ಹೋಗಿದೆ, ಹದಗೆಟ್ಟು ಹೋಗಿದೆ ಎಂದು ಹೇಳಿದ್ದಾರೆ. ಏಕೆ ಹದಗೆಟ್ಟು ಹೋಗುತ್ತದೆ? ಇದಕ್ಕೆಲ್ಲಾ ಈಗ ಒಂದು ಪ್ರಾಧಿಕಾರವನ್ನು ಮಾಡಿದ್ದಾರೆ. ಆ ಪ್ರಾಧಿಕಾರವನ್ನು ಮಾಡಿದ್ದರೂ ಸಹ, ವರ್ಗಾವಣೆ ಹಿಂದಿನಂತೆಯೇ ನಡೆಯುತ್ತಿದೆ. ಆ ಪ್ರಾಧಿಕಾರ ಪ್ರಾಕಾರ, ಅಧಿಕಾರಿಗಳು ಮಾಡುತ್ತಾರೆಂದು ನನಗೆ ಅನಿಸುವುದಿಲ್ಲ. ಇದು ಇದೇ ರೀತಿ ಮುಂದುವರಿದರೆ, ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಚಾರದಂತಹ ಅನೇಕ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಮೈಸೂರು ನಗರದಲ್ಲಿ ಮಾತ್ರವಲ್ಲ, ಇಡೀ ನಮ್ಮ ರಾಜ್ಯದಲ್ಲಿ ನಡೆಯುತ್ತಲೇ ಇರುತ್ತವೆ.

ಮಾನ್ಯ ಸಭಾಪತಿಯವರೇ, ಇಂತಹ ಪ್ರತಿಭಾವಂತ ಹೆಣ್ಣು ಮಗಳು ಆಕೆ ಎಂ.ಬಿ.ಎ., ವ್ಯಾಸಂಗ ಮಾಡುತ್ತಿದ್ದಳು. ಈಗ ಆಕೆಯ ಭವಿಷ್ಯವನ್ನು ಯಾವ ರೀತಿ ರೂಪಿಸಿಕೊಳ್ಳಬೇಕು? ಇದರ ಬಗ್ಗೆ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ; ಇದರ ನೈತಿಕ ಜವಾಬ್ದಾರಿಯನ್ನು ಪೊಲೀಸ್ ಅಧಿಕಾರಿಗಳು ಹೊರಬೇಕು, ಸರ್ಕಾರ ಹೊರಬೇಕು. ಮಾನ್ಯ ಗೃಹ ಮಂತ್ರಿಗಳು ಹೊರಬೇಕು. ಅದರ ಬಗ್ಗೆ ಏನು ಇಲ್ಲ. ಅದಕ್ಕೆ ನಾನು ಕೊನೆಯದಾಗಿ ಈ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಬಯಸುತ್ತೇನೆ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂಥದ್ದು ಸರ್ಕಾರದ ಆದ್ಯಕರ್ತವ್ಯ. ಅತ್ಯಚಾರ ಪ್ರಕರಣದ ವಿರುದ್ಧ on war

footing ನಲ್ಲಿ ನಡೆಯಬೇಕು. ತನಿಖೆ ಮಾಡಬೇಕು. ಅದರಿಂದ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಜನರು ಹೇಳುತ್ತಾರೆ. Section 164 statement ಅನ್ನು ನ್ಯಾಯಾಧೀಶರ ಮುಂದೆ ಕೊಡಿಸುವುದಕ್ಕೆ ಹೋದಾಗ ಆಕೆಯ ಹೇಳಿಕೆಯನ್ನು ಪಡೆದಿದ್ದಾರೆಂದು ನಾನು ಭಾವಿಸುತ್ತೇನೆ. ಅತ್ಯಚಾರಕ್ಕೆ ಒಳಗಾದ ಸಂತ್ರಸ್ತೆಯ ಮುಂದೆ ಇಂದು ಆರೆಸ್ಟ್ ಆಗಿರುವಂತಹ ಆರು ಮಂದಿ ಆರೋಪಿಗಳನ್ನು parade ಮಾಡಬೇಕಾಗಿತ್ತು. ಅವರನ್ನು identify ಮಾಡುವಂತಹ ಕೆಲಸ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ತ್ವರಿತಗತಿಯಲ್ಲಿ ತನಿಖೆಯನ್ನು ಮಾಡಿ charge sheet ಅನ್ನು ದಾಖಲಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಐದು ತಿಂಗಳ ಒಳಗೆ ಕಾನೂನು ಪ್ರಕಾರವಾಗಿ ಈ ಪ್ರಕರಣ ನ್ಯಾಯಾಲಯ ಮುಂದೆ ಬಂದು ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. On special footing. ಮೈಸೂರಿನ ಜನಸಂಖ್ಯೆ ಈಗ ಸುಮಾರು 15 ಲಕ್ಷ ಇದೆ. ಮೈಸೂರಿಗೆ ಪ್ರತಿನಿತ್ಯ ಬರುವಂತಹ ಪ್ರವಾಸಿಗರ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಈ ಕೊಡಲೇ shortage ಇರುವಂತಹ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅವರಿಗೆ full power ಕೊಡಬೇಕು. Absolute power, ಎಂದರೆ, interference ಮಾಡಬಾರದು. ಈ ವ್ಯಕ್ತಿ ನಮ್ಮ ಕಡೆಯವರು, ನಮ್ಮ ಪಕ್ಷದವನು, ನಮ್ಮ ಚುನಾವಣೆಯಲ್ಲಿ ಬಿಹಳ ಸಹಾಯ ಮಾಡುತ್ತಾನೆ. ನಮ್ಮ ಲೀಡರ್, ನಮಗೆ ಬೇಕಾದವನು ಎಂದು ಹೇಳಿದರೆ, ಪೊಲೀಸ್ ಅಧಿಕಾರಿ ಏನು ಮಾಡಬೇಕು? ಇವರು ಹೇಳಿದಂತೆ ಮಾಡಲಿಲ್ಲವೆಂದರೆ, ಆ ಅಧಿಕಾರಿ ಎತ್ತಂಡಿಯಾಗುತ್ತಾನೆ. ಅದಕ್ಕೆ ಅಧಿಕಾರಿಗಳು ಹೋಗಲಿ ಎಂದು ಮಾಡಿಬಿಡುತ್ತಾರೆ.

ಮಾನ್ಯ ಸಭಾಪತಿಯವರೇ, ನಾನು ಮೈಸೂರಿನ ಗಸ್ತಿನ ಬಗ್ಗೆ ಅಷ್ಟೇ ಹೇಳುವುದಿಲ್ಲ. ನಮ್ಮ ರಾಜ್ಯದ ಎಲ್ಲಾ ಕಡೆಗೂ ಗಸ್ತಿನ ವ್ಯವಸ್ಥೆ ತೀವ್ರವಾಗಿ ಆಗಬೇಕು. ಇವತ್ತು ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ದರೋಡೆ. ಕೊಲೆ, ಸುಲಿಗೆ ಹೆಚ್ಚಾಗುತ್ತಿವೆ. ನಾನು ನನ್ನ ನಿರೀಕ್ಷೆಗೂ ಮೀರಿ ನಮ್ಮ ಎಸ್.ಪಿ.,ಯವರ ಜೊತೆಗೆ ಮಾತನಾಡಿದ್ದೇನೆ. ನೀವು ಬಂದ ನಂತರ ನಮ್ಮಲ್ಲಿ crime rate increase ಆಗಿದೆ ಎಂದು ಹೇಳಿದ್ದೇನೆ. HBT (House Breaking Theft), ಆಮೇಲೆ ಮಾರಣಾಂತಿಕ ಹಲ್ಲೆ, ಹೊಡೆದುಬಡಿದು ಮನೆಯಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಬಾದಾಮಿಯಲ್ಲಿ ಮೊನ್ನೆ ದಿವಸ ನಡೆದಿದೆ. ಬಾಗಲಕೋಟೆಯ ಗದ್ದಿನ ಕೆರೆ ಕ್ರಾಸ್‌ನಲ್ಲಿ ಬ್ಯಾಂಕ್ ಮ್ಯಾನೇಜರು ಮತ್ತು ಅವರ ಹೆಂಡತಿಗೆ ಸಿಕ್ಕಿ ಸಿಕ್ಕ ಕಡೆ assort ಮಾಡಿದ್ದಾರೆ. ಅವರು ಉಳಿದಿದ್ದ ಪುಣ್ಯ. ಅವರಿಗೆ ಒಂದು ಕಣ್ಣು ಹೋಗಿದೆ. ಅದೇ ರೀತಿ ಅತ್ಯಚಾರದ ಬಗ್ಗೆ Justice J.S.Varma ಮತ್ತು ಮಾಜಿ ಸಂಸದ ಮತ್ತು ಸದಸ್ಯರಾದಂತಹ ಶ್ರೀ ವಿ.ಎಸ್.ಉಗ್ರಪ್ಪನವರು ಒಂದು ವರದಿಯನ್ನು ಕೊಟ್ಟಿದ್ದಾರೆ. ಈ

ವರದಿಯಲ್ಲಿ recommendations ಇವೆ. ಈ ಹಿಂದಿನ ಸರ್ಕಾರ ಅವುಗಳನ್ನು accept ಮಾಡಿದೆ. ಅವುಗಳನ್ನು follow ಮಾಡಬೇಕು ಅಲ್ಲವೇ? ಈ ಅತ್ಯಚಾರದ ಪ್ರಕರಣಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವೆಂದು ಹೇಳಬೇಕಾಗಿದೆ. ಹಾಗೆಯೇ ಇದರ ನೈತಿಕ ಹೊಣೆಯನ್ನು ಮಾನ್ಯ ಗೃಹ ಸಚಿವರು ಹೊರಬೇಕಾಗುತ್ತದೆ.

ಮಾನ್ಯ ಸಭಾಪತಿಯವರೇ, ಕೊನೆಯದಾಗಿ, ಒಂದು ಮಾತನ್ನು ಹೇಳಬಯಸುತ್ತೇನೆ. ಶ್ರೀಮಾನ್ ಲಾಲೂಬಹದ್ದೂರು ಶಾಸ್ತ್ರಿಯವರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದಂತಹ ಸಂದರ್ಭದಲ್ಲಿ ರೈಲು accident ಆಗುತ್ತದೆ. ಶ್ರೀ ಲಾಲೂಬಹದ್ದೂರು ಶಾಸ್ತ್ರಿಯವರು ರೈಲು ನಡೆಸುತ್ತಿರಲಿಲ್ಲ. ಅವರು ತಕ್ಷಣ ನೈತಿಕ ಹೊಣೆಗಾರಿಕೆ ಹೊತ್ತು ರೈಲ್ವೆ ಖಾತೆಗೆ ರಾಜೀನಾಮೆ ಕೊಟ್ಟರು.

(ಮುಂದು..) .

(898) 22-09-2021 (4.40) ಎಂ.ವಿ.-ಬಿ.ಎನ್.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ಮುಂದು):-

ನೋಡಿ ಅವರು ಸಾರ್ವಜನಿಕ ಬದುಕಿನಲ್ಲಿ ಹೇಗೆ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡಿದ್ದರು ಎಂದು ಈಗ ಅದನ್ನು ಬಿಡಿ, ಅವತ್ತು ನಮ್ಮ ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಮಾನ್ಯ ಎಂ.ವಿ.ರಾಮರಾವ್ ಎಂಬುವವರು ಈ ರಾಜ್ಯದ ಗೃಹ ಮಂತ್ರಿಗಳಾಗಿದ್ದರು. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದರು ಎಂದು ಕಾಣುತ್ತದೆ. ಈ ಹಿಂದೆ ಒಬ್ಬ ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ ಎಂದು ಅದಕ್ಕೆ ಸಂಬಂಧಪಟ್ಟಂತೆ ಬಹಳ ಸುದೀರ್ಘವಾದಂತಹ ಚರ್ಚೆಯಾಯಿತು. ಅಂದರೆ, ವಿರೋಧ ಪಕ್ಷದವರು ಮತ್ತು ಆಡಳಿತ ಪಕ್ಷದವರು ಎಲ್ಲರೂ ಜಿಂದಾಗಿ, ಆ ಘಟನೆಯನ್ನು ಖಂಡಿಸಿದರು. ಆಗ ವಿರೋಧ ಪಕ್ಷದಿಂದ ಮಾನ್ಯ ಎಂ.ವಿ.ರಾಮರಾವ್‌ರವರಿಗೆ 'ಒಂದು ವೇಳೆ ಆ ಸಂತ್ರಸ್ತೆ ನಿಮ್ಮ ಕುಟುಂಬದ ಸದಸ್ಯೆಯಾಗಿದ್ದರೆ, ನೀವು ಏನು ಮಾಡುತ್ತಿದ್ದೀರಿ' ಎಂದು ಅವರನ್ನು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಆಗ ಆ ಗೃಹ ಮಂತ್ರಿಗಳು ಏನು ಉತ್ತರ ಕೊಡುವುದಕ್ಕೆ ಹೋಗಲಿಲ್ಲ. ಆಗ ಅವರ ಪಕ್ಕದಲ್ಲಿ ಇದ್ದಂತಹ ಪೇಪರ್ ಪ್ಯಾಡ್‌ನಿಂದ ಒಂದು ಹಾಳೆ

ತೆಗೆದುಕೊಂಡು, ರಾಜೀನಾಮೆ ಪತ್ರ ಬರೆದು, ಅಲ್ಲಿದ್ದಂತಹ ಮಾನ್ಯ ಮುಖ್ಯಮಂತ್ರಿಗಳ ಕೈಗೆ ಕೊಟ್ಟು, ಅವರು ಎಲ್ಲೂ ಹೋಗದೆ, ನೇರವಾಗಿ ತುಮಕೂರು ಜಿಲ್ಲೆಗೆ ಹೋದರು. ನೋಡಿ ಇವುಗಳು ನಮ್ಮ ಹಿರಿಯರು ಸ್ಥಾಪನೆ ಮಾಡಿದಂತಹ ಉನ್ನತ ಮೌಲ್ಯಗಳು. Owing the moral responsibility one should tender his resignation. ಆದರೆ, ಈಗ ನಾನು ಮಾನ್ಯ ಗೃಹ ಸಚಿವರ ರಾಜೀನಾಮೆ ಕೇಳುವುದಕ್ಕೆ ಹೋಗುವುದಿಲ್ಲ. ನಾನು ಮಾನ್ಯ ಗೃಹ ಸಚಿವರ ರಾಜೀನಾಮೆ ಕೇಳಿದರೆ, ಅವರು ಏನು ಮಾಡುತ್ತಾರೆಂದು ನನಗೆ ಗೊತ್ತಿದೆ. ಕೊನೆಯ ಪಕ್ಷ ಈ ಭಾರತೀಯ ಜನತಾ ಪಕ್ಷ ಒಂದು ಶಿಸ್ತಿನ ಪಕ್ಷ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೆ, ಹಿಂದಿನ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಮಾಡುತ್ತಿರುವಾಗ ಅಲ್ಲಿಯೇ ಒಬ್ಬ ಮಹಿಳೆಯ ಅತ್ಯಾಚಾರವಾಯಿತು. ಆಗ ಯಾರು ರಾಜೀನಾಮೆ ಕೊಟ್ಟರು. ಯಾರೂ ರಾಜೀನಾಮೆ ಕೊಡುವುದಿಲ್ಲ. ನಮ್ಮ ಪಕ್ಷದವರು ರಾಜೀನಾಮೆ ಕೊಡುವುದಿಲ್ಲ, ವಿರೋಧ ಪಕ್ಷದವರು ರಾಜೀನಾಮೆ ಕೊಡುವುದಿಲ್ಲ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ನಾನು ಮಾನ್ಯ ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಕೇಳಿಲ್ಲ. ಮಾನ್ಯ ಸದಸ್ಯರೆ, ಸ್ವಲ್ಪ ನಾನು ಹೇಳುವುದನ್ನು ಕೇಳಿ. ಈಗ ಆ ಪಕ್ಷ, ಈ ಪಕ್ಷ. ಆ ಜಾತಿ, ಈ ಜಾತಿ. ಆ ಧರ್ಮ, ಈ ಧರ್ಮ ಎಂದು distinguish ಮಾಡುವಂತಿಲ್ಲ. ಏನೂ ಈ ಅತ್ಯಾಚಾರ ಮಾಡಿದಂತಹ ದುಷ್ಕರ್ಮಿಗಳು ಏನಿದ್ದಾರೆ, ಇವರದು ಒಂದೇ ಜಾತಿ ಅದು ಕ್ರೂರ ಜಾತಿ ಮತ್ತು ಕ್ರೂರ ಪಕ್ಷ. ಇವರದೇ ಆದಂತಹ ಒಂದು ವರ್ಗ. ನಮ್ಮ ಪಕ್ಷದವರು, ನಿಮ್ಮ ಪಕ್ಷದವರು ಎಂದು ಪಕ್ಷದ ಮೇಲೆ ಆಪಾದನೆ ಮಾಡುವುದಿಲ್ಲ. ನಾನು ನಿಮ್ಮ ಪಕ್ಷದವರ ಮೇಲೆ ಆಪಾದನೆ ಮಾಡುವುದಿಲ್ಲ. Hon'ble Member is not understanding what I am telling

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೆ, ರಾಜೀನಾಮೆಯನ್ನು ನಮ್ಮ ಪಕ್ಷದವರು ಕೊಡುವುದಿಲ್ಲ. ಅವರ ಪಕ್ಷದವರು ಕೊಡುವುದಿಲ್ಲ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೆ, ಮಾನ್ಯ ಭಾರತಿ ಶೆಟ್ಟಿಯವರ ಮನಸ್ಸಿನಲ್ಲಿ ಮತ್ತು ಅವರ ತಲೆಯಲ್ಲಿ ಯಾವ ವಿಚಾರವಿದೆ, ನಾನು ಅದನ್ನೇ ಹೇಳುತ್ತಿದ್ದೇನೆ. ಅವರು ಮೊದಲು ಶೃಂಗೇರಿ ಘಟನೆ ಮಾತನಾಡಿರುವುದು ನನಗೆ ನೆನಪು ಇದೆ. ಈ ರೀತಿಯಲ್ಲಿ

ಒಂದು ವರ್ಗವೇ ಇದೆ. ಇವರದು ಒಂದು ಕ್ರೂರ ಜಾತಿ ಎನ್ನಬಹುದು. ನೀವು ಇವರಿಗೆ ಏನು ಅನ್ನುತ್ತಿರೋ ಹೇಳಿ. ನಮ್ಮ ಮನೆ ಮಕ್ಕಳು ಇದ್ದರೂ ಕೂಡ they must be punished. They should be sent to the gallows. We should not hesitate. They are not allowed to take law into their hands. ಕಾನೂನು ಕೈಗೆ ತೆಗೆದುಕೊಂಡು, ಮನಸ್ಸೋ ಇಚ್ಛೆ, ರಾಜಕೀಯದ ಶಕ್ತಿ ಇದೆ ಎಂದು ಮಾಡುವುದಕ್ಕೆ ಆಗುತ್ತದೆಯೇ? ಅದಕ್ಕೆ ನಾನು ಆದಂತಹ ಘಟನೆಗಳನ್ನು ನೆನಪಿಸಿದ್ದೇನೆ. ಉನ್ನತ ಮೌಲ್ಯಗಳ ಬಗ್ಗೆ, ಸಂಸ್ಕೃತಿಯ ಬಗ್ಗೆ, ಪರಂಪರೆಯ ಬಗ್ಗೆ, ಬಹಳಷ್ಟು ಬೆಳಕು ಚೆಲ್ಲುವಂತಹವರು ತಾವು ಇರುವುದರಿಂದ, ಆ ಉನ್ನತ ಮೌಲ್ಯಗಳನ್ನು ತಮ್ಮ ಎದುರಿಗೆ ಇಟ್ಟಿದ್ದೇನೆ. ನಾನು ಗೃಹ ಸಚಿವರಾದ ಮಾನ್ಯ ಅರಗ ಜ್ಞಾನೇಂದ್ರ ರವರಿಗೆ ರಾಜೀನಾಮೆ ನೀಡಿ ಎಂದು ಹೇಳುವುದಿಲ್ಲ. ಈ ರಾಜ್ಯದಲ್ಲಿ ಇಂತಹ ಘಟನೆಗಳಾಗಿವೆ. ಆ ಸಮಯದಲ್ಲಿ ಇಂತಹ ಗೃಹ ಮಂತ್ರಿಗಳು ಇದ್ದರೆಂದು; ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂದರೆ, ರೈಲ್ವೆ ಮಂತ್ರಿಗಳಾಗಿದ್ದ ಮತ್ತು ಈ ದೇಶದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದು ಹೇಳಬಹುದು. ಕಾರಣ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ತಾವೇ ಅದರ ನೈತಿಕ ಹೊಣೆ ಹೊತ್ತು ತಕ್ಷಣ ಅವರು with no hesitation ರಾಜೀನಾಮೆ ಕೊಟ್ಟರು. ಪ್ರಧಾನ ಮಂತ್ರಿಯವರು ಅವರನ್ನು ಕರೆದು ಅವರ ಮನವೊಲಿಸಿ, ಅವರ ರಾಜೀನಾಮೆಯನ್ನು ವಾಪಸ್ಸು ಕೊಡಿಸುವಂತಹ ಕೆಲಸವಾಯಿತು. ಅದಕ್ಕೆ ಇಂತಹ ಮೌಲ್ಯಗಳನ್ನು ಆಡಳಿತ ಪಕ್ಷದವರಾಗಲಿ, ವಿರೋಧ ಪಕ್ಷದವರಾಗಲಿ, ಈ ಮೌಲ್ಯಗಳನ್ನು ಪಾಲನೆ ಮಾಡಬೇಕು. ಈಗ ಯಾರೇ ತಪ್ಪು ಮಾಡಿದರೂ ಅದು ತಪ್ಪು ಅಲ್ಲವೇ? ಈ ರೀತಿ ಒಂದು ಉದಾಹರಣೆಯಾದರೆ ಮತ್ತು ಈ ಪೊಲೀಸ್ ಅಧಿಕಾರಿಗಳಿಗೆ political interference transfers ನಲ್ಲಿ ಆಗಬಾರದು. ಅಲ್ಲಿ transparency, maintain ಮಾಡಬೇಕು. ಅವರು ಪೊಲೀಸರಿಗೆ ಹೇಳಬೇಕು, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಇರಬೇಕು. ಅದಕ್ಕೆ ಪೊಲೀಸ್‌ನವರಿಗೆ ಏನು ಸಹಾಯ ಬೇಕು ಅದನ್ನು ಮಾಡುತ್ತೇವೆಂದು ಸರ್ಕಾರ ಅವರಿಗೆ ತಿಳಿಸಬೇಕು. Whatever help, support, co-operation they need, we are ready to give ಎಂದು ಹೇಳಬೇಕು. ಅವರಿಗೆ ಏನು ಬೇಕೋ ಅದನ್ನು ಕೊಟ್ಟು, ಅಧಿಕಾರಿಗಳು ಕೆಲಸ ಮಾಡಲಿಲ್ಲವೆಂದರೆ ಆಗ ಅವರನ್ನು ಪ್ರಶ್ನೆ ಮಾಡುವುದಕ್ಕೆ ಆಗುತ್ತದೆ. ಇವರು ನಮಗೆ ಬೇಕಾದಂತಹ ಸಿ.ಪಿ.ಐ., ಡಿ.ವೈ.ಎಸ್.ಪಿ., ಇವರು ಏನೇನೋ ಸಹಾಯ ಮಾಡಿದ್ದಾರೆಂದು ಅವರನ್ನು ಎತ್ತಿ ಇಲ್ಲಿಗೆ ಹಾಕಿ. Lucrative post ಗೆ ಹಾಕಿ ಎಂದು ಹೀಗೆ ಮಾಡಿದರೆ, ಕಾನೂನು ಮತ್ತು ಸುವ್ಯವಸ್ಥೆ ಉಳಿಯುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಕ್ರೈಮ್‌ಗಳು ಒಂದಲ್ಲ, ಎರಡಲ್ಲ, ನೂರಲ್ಲ,

ಸಾವಿರವಲ್ಲ, ಲಕ್ಷಾಂತರ ಕ್ರೈಮ್‌ಗಳಾಗುತ್ತವೆ. ಅದಕ್ಕೆ ಆ ದೃಷ್ಟಿಯಿಂದ ಈ ರೀತಿ ಏನೇನು ಪ್ರಕರಣಗಳು ಆಗುತ್ತವೆ, ಅದಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಣೆ ಮತ್ತು ಬಿಗಿ ಮಾಡುವ ಸಲುವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು . ಇವತ್ತು ಏನು ಈ ತಪ್ಪಿತಸ್ಥರು ಇದ್ದಾರೆ. ಇವರಿಗೆ, they should not escape from the punishment. ಅವರಿಗೆ ಏನು life imprisonment ಇದೆಯೋ? ಏನು gallows ಗೆ ಹೋಗಬೇಕೋ? ಅವರಿಗೆ ಅಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು, ಆ ರೀತಿಯ ಜಡ್ಜ್‌ಮೆಂಟ್ ಬರಬೇಕು. ಶೃಂಗೇರಿಯಲ್ಲಿ ಸ್ವಾತಿ ಎಂಬ ವಿದ್ಯಾರ್ಥಿಯ ಮೇಲೆ ಅತ್ಯಾಚಾರವಾದಾಗ, ಅವರಿಗೆ ಗಲ್ಲು ಶಿಕ್ಷೆಯಾಗುತ್ತದೆ. ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಗಿದೆ. ಇಲ್ಲೂ ಕೂಡ ಒಂದು ಗಲ್ಲು ಶಿಕ್ಷೆಯಾದರೆ, it will be a deterrent theory.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಈಗ ಅವನಿಗೆ ಗಲ್ಲು ಶಿಕ್ಷೆಯಾದರೆ, ಏನಾಗುತ್ತದೆಂದರೆ, ಅವನಕಣ್ಣಿಗೆ ಒಂದು ಬಟ್ಟೆ ಕಟ್ಟಿ, ಅವನ ಕೈಯನ್ನು ಹಿಂದಕ್ಕೆ ಕಟ್ಟುತ್ತಾರೆ. ಆಗ ಅವನನ್ನು ಮೇಲಕ್ಕೆ ಎತ್ತುತ್ತಾರೆ. ಆಗ ಅವನ ಕಥೆ ಮುಗಿಯುತ್ತದೆ. ಆದರೆ, ಅತ್ಯಾಚಾರವಾದ ಆ ಹೆಣ್ಣು ಮಗಳು ಮತ್ತು ಕುಟುಂಬದ ಸದಸ್ಯರು ಜೀವನವಿಡೀ ಎಷ್ಟು ಹಿಂಸೆ ಪಡುತ್ತಿರುತ್ತಾರೆ ಎಂದರೆ, ಅದಕ್ಕೆ ಕೊನೆ ಇರುವುದಿಲ್ಲ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಹಾಗಾದರೆ ಅವನನ್ನು ಹಾಗೆಯೇ ಬಿಟ್ಟು ಬಿಡುವುದೇ?

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಅವನಿಗೆ ಗಲ್ಲು ಶಿಕ್ಷೆ ಕೊಡುವುದಲ್ಲ, ಅವನಿಗೆ ಸರಿಯಾಗಿ ಕಠಿಣಾತಿ ಕಠಿಣವಾಗಿ ಅವನನ್ನು ಏಕಾಂಗಿ ಮಾಡಿ, ಅವನು ನರಳಿ ನರಳಿದ ನಂತರ ಕೊನೆಗೆ ಅವನನ್ನು ಗಲ್ಲಿಗೆ ಹಾಕಬೇಕು. ಮೊದಲೇ ಅವನನ್ನು ಗಲ್ಲಿಗೆ ಹಾಕುವುದು ಬೇಡ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಕಾನೂನಿನಲ್ಲಿ ಏನು ಇದೆ, ನಾನು ಅದನ್ನು ಹೇಳುತ್ತಿದ್ದೇನೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾವೇ ಅಲ್ಲವೇ ಆ ಕಾನೂನನ್ನು ಮಾಡಿದವರು.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದರು, ಅವನು ಒಬ್ಬನೇ ಕತ್ತಲ ಕೋಣೆಯಲ್ಲಿ ಇರಬೇಕೆಂದು. ಅದನ್ನು solitary

confinement ಎನ್ನುತ್ತಾರೆ. ಅವರು condemned prisoner. ಗಲ್ಲು ಶಿಕ್ಷೆಯಾಗಿರುವವರನ್ನು ತೆಗೆದುಕೊಂಡು ಹೋಗಿ ಅಂತಹ ಕಡೆಗಳಲ್ಲಿ ಇಟ್ಟಿರುತ್ತಾರೆ. ಅದಕ್ಕೆ solitary confinement ಎಂದು ಹೇಳುತ್ತಾರೆ. ಅಂದರೆ ಅಲ್ಲಿ ಒಬ್ಬನೇ ಇರುವುದು. ಅವನ ಜೊತೆ ಯಾರು ಇರುವುದಿಲ್ಲ. ಒಂದು ಗಂಟೆ ಒಬ್ಬರೇ ಇದ್ದು ನೋಡಿ. ಅದರಲ್ಲೂ ರಾಜಕಾರಣಿಗಳು ಒಂದೆರಡು ಗಂಟೆ ಒಬ್ಬರೇ ಇದ್ದರೆ ಅವರ ಚಡಪಡಿಕೆ ಏನಾಗುತ್ತದೆಂದು ನೋಡಿ. ಅದಕ್ಕೆ solitary confinement ಎನ್ನುತ್ತಾರೆ. ಈಗ ಕಾನೂನಿನಲ್ಲಿ ಏನಿದೆ, highest punishment ಆಗುವಂತೆ ಸರ್ಕಾರ ಕ್ರಮ ವಹಿಸಬೇಕು ಮತ್ತು ಇಲಾಖೆಯಲ್ಲಿ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳಬೇಕು. ಕ್ರಮವನ್ನು ಮತ್ತು ಸುವ್ಯವಸ್ಥೆ ಸುಧಾರಿಸುವಂತಹ ಕೆಲಸ ಈ ಸರ್ಕಾರದಿಂದ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ತನಿಖೆ ಮಾಡಿ, ತಪ್ಪಿತಸ್ಥರಿಗೆ ಸರಿಯಾದ ಶಾಸ್ತಿ ಮಾಡುವಂತಹ ಕೆಲಸ ಸರ್ಕಾರದಿಂದ ಆಗಲಿ ಎಂದು ತಮ್ಮ ಮುಖಾಂತರ ಸರ್ಕಾರಕ್ಕೆ ತಿಳಿಸುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀಮತಿ ಎಸ್.ವೀಣಾ ಅಚ್ಚಯ್ಯ (ವಿಧಾನ ಸಭೆಯಿಂದ

ಚುನಾಯಿತರಾದವರು):- ಮಾನ್ಯ ಸಭಾಪತಿಯವರು ಮಾತನಾಡಲು ಅವಕಾಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು. ಸಹೋದರಿಯರಾದ ಶ್ರೀಮತಿ ಭಾರತಿಶೆಟ್ಟಿ ಮತ್ತು ಡಾ||ತೇಜಸ್ವಿನಿ ಗೌಡರವರು ಹಾಗೂ ವಿರೋಧ ಪಕ್ಷದ ನಾಯಕರು ಎಲ್ಲರೂ ಸಹ ಈ ವಿಚಾರವಾಗಿ ಮಾತನಾಡಿದ್ದಾರೆ. ಬಹುಶಃ ಭಾರತೀಯರಾದ ನಾವು, ಮಹಿಳೆಯರ ಬಗ್ಗೆ ಸಮಾಜದಲ್ಲಿ ಒಂದು ಒಳ್ಳೆಯ ಅಭಿಪ್ರಾಯ ಮತ್ತು ಪ್ರಾಜ್ಞಭಾವನೆಯನ್ನು ಹೊಂದಿರುವಂತಹವರು. ನಾವು ಆ ವ್ಯವಸ್ಥೆಯ ಅಡಿಯಲ್ಲಿ ಬದುಕಬೇಕಾದರೆ, ಇವತ್ತು ಈ ಸದನದಲ್ಲಿ ಈ ವಿಚಾರಗಳ ಬಗ್ಗೆ ನಡೆದಂತಹ ಚರ್ಚೆ ನೋಡಿದರೆ, ನಿಜಕ್ಕೂ ಒಂದು ಸಮಾಜದಲ್ಲಿ ತಲೆ ತಗ್ಗಿಸುವಂತಹ ಘಟನೆ ನಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ದೇಶ ಮತ್ತು ರಾಜ್ಯದಲ್ಲಿ ಭಾರತೀಯ ಸಾರಿಯರಿಗೆ ಎಷ್ಟು ಗೌರವವಿದೆ ಎಂದು ಹೇಳಿದರೆ, ಮಹಿಳೆಯರು, ಪ್ರಧಾನಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಐ.ಎಫ್.ಎಸ್. ಅಧಿಕಾರಿಗಳಾಗಿ, ಐ.ಪಿ.ಎಸ್. ಅಧಿಕಾರಿಗಳಾಗಿ, ಎಲ್ಲಾ ವಿಧದ ಹುದ್ದೆಗಳನ್ನು ಹೊಂದಿದ್ದಾರೆ ಮತ್ತು ದೇಶದ ರಕ್ಷಣೆಗೂ ಕೂಡ ತಮ್ಮನ್ನು ತೊಡಗಿಸಿಕೊಂಡಿರುವಂತಹ ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯವನ್ನು ನೋಡಿದರೆ, ನಿಜಕ್ಕೂ ತುಂಬಾ ಬೇಸರವಾಗುತ್ತದೆ. ಬಹುಶಃ ಇದಕ್ಕೆ ಯಾರು ಜವಾಬ್ದಾರರು? ನಾನು ಹೇಳುವುದು ಇಷ್ಟೆ. ಇವತ್ತು ತಾವು ಸಭಾಪತಿಯ ಸ್ಥಾನದಲ್ಲಿ ಕುಳಿತುಕೊಂಡು, ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದೀರಿ.

**(ಹಂತದಲ್ಲಿ ವೈಸ್ ಚೇರ್ಮನ್‌ರವರಾದ ಮಾನ್ಯ ಕೆ.ಸಿ.ಕೊಂಡಯ್ಯನವರು
ಸಭಾಪತಿಯವರ ಪೀಠವನ್ನು ಅಲಂಕರಿಸಿದರು)**

ಶ್ರೀಮತಿ ಎಸ್.ವೀಣಾ ಅಚ್ಚಯ್ಯ: ಮಾನ್ಯ ಸಭಾಪತಿಯವರೇ, ಬಹುಶಃ ಯಾರೇ ಮುಖ್ಯಮಂತ್ರಿಯಾಗಲಿ, ಯಾರೇ ಗೃಹ ಮಂತ್ರಿಯಾಗಲಿ ಮತ್ತು ಯಾರೇ ಕಾನೂನು ಮಂತ್ರಿಯಾಗಲಿ ಹಾಗೂ ಯಾವುದೇ ಪಕ್ಷದವರಾಗಿರಲಿ. ಅವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆಂದು ನಾನು ನೇರವಾಗಿ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಸಮಾಜದಲ್ಲಿ ಯಾರು ಮುಖ್ಯಸ್ಥರು ಇರುತ್ತಾರೆ ಅವರೆಲ್ಲರೂ ಸಹ ಮಹಿಳೆಯರನ್ನು ಕಾಪಾಡುವುದಕ್ಕೆ ಮುಂದೆ ಬರಬೇಕು ಮತ್ತು ಮಹಿಳೆಯರ ಪರವಾಗಿ ನಿಲ್ಲಬೇಕು ಹಾಗೂ ಮಹಿಳೆಯರಿಗೆ ಧೈರ್ಯ ಕೊಡಬೇಕು. ಅದನ್ನು ಬಿಟ್ಟು ಮಹಿಳೆಯರಿಗೆ ಕರುಣೆ ತೋರಿಸುವಂತಹ ವ್ಯವಸ್ಥೆ ಖಂಡಿತವಾಗಿ ಸಮಾಜದಲ್ಲಿ ಆಗಬಾರದು. ಬಹುಶಃ ನಾವು ಇಲ್ಲಿ ಮಾತನಾಡುತ್ತಿದ್ದೇವೆ. ಈ ಮಾತುಗಳನ್ನು ಮೀಡಿಯಾ ಮೂಲಕ ನೋಡುವಂತಹ ಆ ಕುಟುಂಬದ ಮಹಿಳೆಯರಿಗೆ ಮತ್ತು ಅವರ ತಂದೆ-ತಾಯಂದಿರಿಗೆ ಎಷ್ಟು ಬೇಸರವಾಗುತ್ತದೆ ಎಂಬುದನ್ನು ಇವತ್ತು ನಾವು ಊಹಿಸಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇವತ್ತು ನಾವೆಲ್ಲರೂ ಸೇರಿ, ಸಮಾಜದಲ್ಲಿ ಮಹಿಳೆಯರು ಶುಭ್ಮದಿಯಾಗಿ ಯಾವ ರೀತಿ ಇರಬೇಕು ಮತ್ತು ಮಹಿಳೆಯರ ಮೇಲೆ ಆಗುವಂತಹ ದೌರ್ಜನ್ಯವನ್ನು ಯಾವ ರೀತಿ ಖಂಡಿಸಬೇಕು, ಆ ರೀತಿ ಅದನ್ನು ಖಂಡಿಸಿದರೆ ಮಾತ್ರ ಸಾಕಾಗುವುದಿಲ್ಲ. ಮಾನ್ಯ ಭಾರತಿ ಶೆಟ್ಟಿಯವರು ಈ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗ ತಪ್ಪಿತಸ್ಥನಿಗೆ ಕೇವಲ ಎಫ್.ಐ.ಆರ್., ಹಾಕಿ ಅವನನ್ನು ಜೈಲಿಗೆ ಹಾಕಿದರೆ, ಆಮೇಲೆ ಅವನು ಜಾಮೀನು ತೆಗೆದುಕೊಂಡು ಬಂದು, ಪುನಃ ಅದೇ ರೀತಿಯ ಕೆಲಸವನ್ನು ಮಾಡುವುದಾದರೆ, ಅವನನ್ನು ಬಂಧಿಸಿ, ಅವನಿಗೆ ಕಠಿಣವಾದ ಶಿಕ್ಷೆಯಾಗಬೇಕು.

(ಮುಂದು...

(899) 22.09.2021 04.50 LL-BNS

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀಮತಿ ವೀಣಾ ಅಚ್ಚಯ್ಯ(ಮುಂದು):-

ಸಮಾಜದಲ್ಲಿ ಪರಿವರ್ತನೆ ಆಗಬೇಕು. ಇವೊತ್ತಿನ ದಿವಸ ನಾವು ಬಹುಶಃ ಮೈಸೂರಿನಲ್ಲಿ ಮತ್ತು ಇತರ ಕಡೆಗಳಲ್ಲಿ ನಡೆದ ಅನೇಕ ಘಟನೆಗಳ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಆದರೆ, ಹಳ್ಳಿಗಾಡಿನ ಪ್ರದೇಶಗಳಲ್ಲಿ ಎಷ್ಟು ಮಹಿಳೆಯವರ ಮೇಲೆ ಈ ರೀತಿಯ ದೌರ್ಜನ್ಯಗಳು ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ದೌರ್ಜನ್ಯಗಳಂತೂ ಬೆಳಕಿಗೆ ಬರುವುದಿಲ್ಲ. ಅಂತಹ

ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇವೊತ್ತಿನ ದಿವಸ ಡಾ: ತೇಜಸ್ವಿನಿ ರಮೇಶ್‌ವರರು ಉದ್ಯೋಗಕ್ಕೆ ಮಹಿಳೆಯರ ಬಗ್ಗೆಯೂ ಸಹ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಆ ರೀತಿ ಘಟನೆಗಳು ಆಗಬಾರದು. ಆ ಬಗ್ಗೆ ನಾನು ಹೆಚ್ಚಿಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಈ ವಿಷಯದಲ್ಲಿ ನನಗೂ ಸಹ ನೋವಿದೆ. ಮಹಿಳೆಯರ ಬಗ್ಗೆ ನಾವು ಕೂಡ ಮಹಿಳೆಯರಾಗಿ ಇಷ್ಟೆಲ್ಲಾ ಮಾತನಾಡಿದರೂ ಸಹ ಅದು ಪ್ರಯೋಜನಕ್ಕೆ ಬರಬೇಕೆಂಬುದು ನನ್ನ ಒತ್ತಾಯವಾಗಿದೆ. ಯಾರು ಜವಾಬ್ದಾರಿಯುತ ಸ್ಥಾನದಲ್ಲಿ ನಮ್ಮ ಮುಂದೆ ಕುಳಿತಿದ್ದಾರೆ ಅವರು ಇಂತಹ ವಿಷಯಗಳ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಎಲ್ಲರ ಮುಂದೆ ಚರ್ಚೆ ಮಾಡುವಂತಹ ವ್ಯವಸ್ಥೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ನಾನು ನೇರವಾಗಿ ಹೇಳುವುದಕ್ಕೆ ಬಯಸುತ್ತೇನೆ.

ಜೊತೆಗೆ, ಮಹಿಳೆಯರ ರಕ್ಷಣೆ ಬಗ್ಗೆ ನಾವು ಕೇವಲ ಸದನದಲ್ಲಿ ಹೇಳುವುದಲ್ಲ. ಸದನದಲ್ಲಿ ಮಾತನಾಡಿದ್ದನ್ನು ಕಾರ್ಯರೂಪಕ್ಕೆ ಎಲ್ಲಿಯವರೆಗೂ ನಾವು ತರುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಖಂಡಿತವಾಗಿ ಸುಧಾರಣೆ ಆಗುವುದಿಲ್ಲ ಎಂಬ ನೇರವಾದ ಆರೋಪವನ್ನು ನಾನು ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ನಾವೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಂತಹ ಸಂದರ್ಭದಲ್ಲಿ ಅದನ್ನು ನಾವು ಖಂಡಿಸಬೇಕು. ಜೊತೆಗೆ, ಅವರಿಗೆ ಪೊಲೀಸಿಕ್ಲ ರಕ್ಷಣೆ ಕೊಡುವುದಕ್ಕಿಂತಲೂ ಮುಖ್ಯವಾಗಿ ಅವರಿಗೆ ಶಿಕ್ಷೆಯನ್ನು ಮಾಡಿ, ಮುಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ಆಗುವಂತಹ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮ ಕೈಗೊಳ್ಳಬೇಕಾಗಿದೆ.

ಹಾಗಾಗಿ, ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಮಾನ್ಯ ಗೃಹ ಮಂತ್ರಿಗಳಲ್ಲಿ ನಾನು ಮನವಿ ಮಾಡುವುದೇನೆಂದರೆ, ನಮ್ಮ ರಾಜ್ಯದಲ್ಲಿ ಇಂತಹ ಕೆಟ್ಟ ಘಟನೆಗಳು ನಡೆಯದ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಮತ್ತು ಈ ವಿಷಯದಲ್ಲಿ ನಮ್ಮೆಲ್ಲರ ಸಹಕಾರ ತಮ್ಮ ಜೊತೆ ಇರುತ್ತದೆ ಹೇಳಿ, ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಬ್ಬ ಹೆಣ್ಣುಮಗಳ ತಂದೆಯಾಗಿ ಮತ್ತು ಹೆಣ್ಣುಮಕ್ಕಳ ತಾತನಾಗಿ ಬಹುಶಃ ನನಗೂ ಕೂಡ ಈ ವಿಷಯದ ಮೇಲೆ ಮಾತನಾಡುವುದಕ್ಕೆ ಅರ್ಹತೆ ಇದೆಯೆಂದು

ಭಾವಿಸುತ್ತೇನೆ. ಶಿಶುಗಳ ಮೇಲೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ, ಮಹಿಳೆಯರ ಮೇಲೆ ಮತ್ತು ಮುಗ್ಧ ಹಸುಳೆ ಗಂಡು ಮಕ್ಕಳನ್ನು ಸಲಿಂಗ ರೀತಿಯಲ್ಲಿ ಬಳಸಿಕೊಳ್ಳುವಂತಹ ಅಪರಾಧಗಳ ಮೇಲೆ ಇವೊತ್ತಿನ ದಿವಸ ಯಾವ ಚರ್ಚೆ ನಡೆಯುತ್ತಿದೆ, ಇದೊಂದು ಉತ್ತಮವಾದ ಚರ್ಚೆ. ಕೇಂದ್ರ ಸರ್ಕಾರದ, National Crime Records Bureau ಎಂದು ಹೇಳಿ ಒಂದು ಸಂಸ್ಥೆ ಇದೆ. ಈ ಸಂಸ್ಥೆ ಕಾಲಾನುಕಾಲಕ್ಕೆ 'Crime in India' ಎಂದು ಹೇಳಿ ಒಂದು ಪ್ರಕಟಣೆಯನ್ನು ಹೊರಡಿಸುತ್ತಿರುತ್ತಾರೆ. ಸದರಿ ಪ್ರಕಟಣೆಯಲ್ಲಿ ದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ಮತ್ತು ದಾಖಲು ಮಾಡಿದಂತಹ ಮೊಕದ್ದಮೆಗಳು ಮತ್ತು ಬಂಧಿಸಿದ ಅಪರಾಧಿಗಳು, ಮೊಕದ್ದಮೆಗಳ ತೀರುವಳಿ ಬಗ್ಗೆ ಅಂದರೆ, ಇಂಡಿಯನ್ ಪೀನಲ್ ಕೋಡ್ ಇರಬಹುದು ಅಥವಾ ಸ್ಪೆಷಲ್ ಅಥವಾ ಲೋಕಲ್ ಆಕ್ಟ್‌ಗಳು ಇರಬಹುದು ಅದರಲ್ಲಿ ದಾಖಲಿಸಿದಂತಹ ವಿವರಗಳನ್ನು ಪ್ರಕಟ ಮಾಡುತ್ತಾರೆ.

ವಿಶೇಷವಾಗಿ, ನಾವು ಒಂದು ವರದಿಯನ್ನು ಇಲ್ಲಿ ಗಮನಿಸಬೇಕೆಂದರೆ, ರಾಜ್ಯ ಸಭಾದ Department-related Parliamentary Standing Committee on Home Affairs ಎನ್ನುವ ಒಂದು ಕಮಿಟಿ ಇದೆ. ಆ ಕಮಿಟಿಯಿಂದ ಹಿರಿಯ parliamentarian ಆದಂತಹ ಶ್ರೀ ಆನಂದ್ ಶರ್ಮಾರವರ ಅಧ್ಯಕ್ಷತೆಯಲ್ಲಿ ರಾಜ್ಯಸಭೆಗೆ ದಿನಾಂಕ:15.03.2021ರಲ್ಲಿ ಒಂದು ವರದಿಯನ್ನು ಕೊಟ್ಟಿರುತ್ತದೆ. ಇದರಲ್ಲಿ ಹಲವಾರು ವಿಷಯಗಳನ್ನು ಕೂಡ, National Crime Records Bureau ದಲ್ಲಿ ಪ್ರಕಟವಾದಂತಹ ವರದಿಯನ್ನು ಸಹ ಇದರಲ್ಲಿ ದಾಖಲು ಮಾಡಿದ್ದಾರೆ. ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಯಾವ್ಯಾವ ವರ್ಗದಲ್ಲಿ ಕೇಸುಗಳು ದಾಖಲಾಗಿವೆ ಅಥವಾ ವರದಿಯಾಗಿವೆ ಆ ಎಲ್ಲಾ ಮಾಹಿತಿಯನ್ನು ಆಯಾ ರಾಜ್ಯಗಳಿಂದ ಪಡೆದು, ನಂತರ ಅದನ್ನು ಕ್ರೋಡೀಕರಿಸಿ ಪ್ರಕಟ ಮಾಡಿರುತ್ತಾರೆ. ಅದು murder with rape or gang rape ಇರಬಹುದು, dowry deaths, abetment to suicide of women, miscarriage, acid attack, attempt to acid attack, cruelty by husband or relatives, kidnapping and selling of minor girls, rape, attempt to commit rape, assault on women with intent to outrage her modesty, insult to the modesty of women, ಈ ರೀತಿ ಐ.ಪಿ.ಸಿ.ಯಲ್ಲಿ ಬರತಕ್ಕಂತಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಅದೇ ರೀತಿ, special laws ಆದಂತಹ Dowry Prohibition Act, Immoral Traffic (Prevention) Act ಇರಬಹುದು, Protection of Women from Domestic Violence Act, Cyber Crime, Protection of Children from Sexual Offences Act, Indecent Representation of Women (Prohibition) Act, ಈ ರೀತಿಯಾಗಿವೆ. ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಐ.ಪಿ.ಸಿ.

ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ನೋಡುವುದಾದರೆ, ಕಳೆದ ವರ್ಷ 2019 ರ ಅಂತ್ಯಕ್ಕೆ 3,43,177 ಪ್ರಕರಣಗಳು ದಾಖಲಾಗಿರುತ್ತವೆ. ಸೆಪ್ಟೆಂಬರ್ ಆಕ್ಟೋಬರ್‌ಗಳಲ್ಲಿ 62,684 ಮೊಕದ್ದಮೆಗಳು ದಾಖಲಾಗಿವೆ. ಒಟ್ಟಾರೆಯಾಗಿ, 4,05,861 ಪ್ರಕರಣಗಳು ದಾಖಲಾಗಿರುತ್ತವೆ.

ಇನ್ನೂ ರಾಜ್ಯವಾರು ನಾವು ನೋಡುವುದಾದರೆ, ರಾಜಸ್ಥಾನ ರಾಜ್ಯದಲ್ಲಿ 41,550 ಪ್ರಕರಣಗಳು ಇವೆ. ಮಹಾರಾಷ್ಟ್ರ ರಾಜ್ಯದಲ್ಲಿ 37,144 ಪ್ರಕರಣಗಳು ಮತ್ತು ಅಸ್ಸಾಂ ರಾಜ್ಯದಲ್ಲಿ 30,125 ಪ್ರಕರಣಗಳು ಇವೆ. ಅಂದರೆ, ಇವೆಲ್ಲವೂ ಕ್ರಮವಾಗಿ ಮೊದಲ ಮೂರು ಸ್ಥಾನಗಳ ಮಾಹಿತಿ ಇರುತ್ತದೆ. ಇನ್ನೂ ನಮ್ಮ ಕರ್ನಾಟಕ ರಾಜ್ಯದ ಬಗ್ಗೆ ಹೇಳುವುದಾದರೆ, ನಮ್ಮ ರಾಜ್ಯ ಒಂಭತ್ತನೇ ಸ್ಥಾನದಲ್ಲಿದ್ದು, 13,828 ಪ್ರಕರಣಗಳು ಇರುತ್ತವೆ. ಇನ್ನು ಕರ್ನಾಟಕ ರಾಜ್ಯದ ಕಳೆದ ನಾಲ್ಕು ವರ್ಷಗಳ ದಾಖಲೆಯನ್ನು ತೆಗೆದುಕೊಂಡರೆ, ನಮ್ಮ ರಾಜ್ಯ ಉತ್ತಮವಾದ ಕಾರ್ಯನಿರ್ವಹಣೆ ಮಾಡಿರುವುದಿಲ್ಲ. ಏಕೆಂದರೆ, 2015ರಲ್ಲಿ 12,755 ಪ್ರಕರಣಗಳು; 2016ರಲ್ಲಿ 14,131 ಪ್ರಕರಣಗಳು; 2017ರಲ್ಲಿ 11,057 ಪ್ರಕರಣಗಳು; 2018ರಲ್ಲಿ 10,461 ಪ್ರಕರಣಗಳು; 2019ರಲ್ಲಿ 11,462 ಪ್ರಕರಣಗಳು ದಾಖಲಾಗಿರುತ್ತವೆ. ಅದರಂತೆ, ನಮ್ಮ ರಾಜ್ಯದಲ್ಲಿ ಸದರಿ ಪ್ರಕರಣಗಳು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 12 ಸಾವಿರದಿಂದ 14 ಸಾವಿರದ ಅಂತರದಲ್ಲಿಯೇ ಇರುತ್ತದೆ. ಇದು ಯಾವುದೇ ರೀತಿಯಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚು ಬದಲಾವಣೆ ಆಗಿರುವುದಿಲ್ಲ.

ಇನ್ನೂ ಸದರಿ ಸಮಿತಿ ವರದಿಯಲ್ಲಿ ಕೆಲವೊಂದು ಮಹತ್ವದ ವಿಷಯಗಳ ಕಡೆ ಗಮನಹರಿಸಿ ಕೆಲವೊಂದು ಶಿಫಾರಸ್ಸುಗಳನ್ನು ಮಾಡಿರುತ್ತದೆ. ಸದರಿ ಸಮಿತಿಯು ಏನು ಹೇಳುತ್ತದೆಯೆಂದರೆ, ಮಕ್ಕಳ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದಾಗ ಪ್ರಕರಣವನ್ನು ದಾಖಲಿಸುವಾಗ ಸಾಕಷ್ಟು ವಿಳಂಬವಾಗುತ್ತಿರುತ್ತದೆ. ಇದರಿಂದಾಗಿ, ಆ ಪ್ರಕರಣದ ಗಾಂಭೀರ್ಯತೆ ಮತ್ತು ಅದರ ಪ್ರಾಮುಖ್ಯತೆ ಹೊರಟು ಹೋಗಿರುತ್ತದೆ. ಆದುದರಿಂದ, ಸಮಿತಿಯು ಈ ಬಗ್ಗೆ ಸಾಕಷ್ಟು ಶಿಫಾರಸ್ಸುಗಳನ್ನು ಮಾಡಿರುತ್ತದೆ. ಅದರಲ್ಲಿ ಮೊಟ್ಟಮೊದಲನೆಯದಾಗಿ, ಯಾವುದೇ ಪೊಲೀಸ್ ಠಾಣೆಯಲ್ಲಿ "0" FIR ಆಗಬೇಕು. ಯಾವುದೇ ಎಫ್.ಐ.ಆರ್. ಗಳು ಬಾಕಿ ಇರಬಾರದು. ಅದಕೋಸ್ಕರವಾಗಿ ವಿಶೇಷವಾಗಿ ಮಹಿಳಾ ಪೊಲೀಸ್ ಠಾಣೆಗಳನ್ನು ಎಲ್ಲಾ ಕಡೆಗಳಲ್ಲಿಯೂ ಸಹ ಸಾಧ್ಯವಾದ ಮಟ್ಟಿಗೆ ಸ್ಥಾಪನೆ ಮಾಡಬೇಕೆಂದು ಶಿಫಾರಸ್ಸು ಮಾಡಿರುತ್ತದೆ. ಈ ಬಗ್ಗೆ ನನ್ನ ಕೋರಿಕೆ ಏನೆಂದರೆ, ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ, ಸಿ.ಎಂ.ಸಿ. ಏರಿಯಾಗಳಲ್ಲಿ ಮತ್ತು ಪ್ರಮುಖವಾದ ನಗರಗಳಲ್ಲಿ ಪ್ರತ್ಯೇಕವಾದ ಮಹಿಳಾ ಪೊಲೀಸ್ ಠಾಣೆಯನ್ನು ಮಾಡಿ, ಆ ಪೊಲೀಸ್ ಠಾಣೆಗಳಿಗೆ

ಅಗತ್ಯವಿರುವಂತಹ ಸಿಬ್ಬಂದಿಗಳನ್ನು ಕೊಡಬೇಕು. ಏಕೆಂದರೆ, ಇಂತಹ ವಿಷಯಗಳಲ್ಲಿ ಪ್ರಕರಣ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಾದರೂ ಸಹ ಕೊನೆಯ ಪಕ್ಷ ಅದನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದರೆ ಅವರು, ಪ್ರಕರಣದ ಬಗ್ಗೆ ಮುಂದಿನ ವಿಚಾರಣೆ ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸದರಿ ಸಮಿತಿಯ ವರದಿಯಲ್ಲಿ ದೇಶದಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಶೇಕಡ 10 ರಷ್ಟು ಮಹಿಳಾ ಪೊಲೀಸರಿದ್ದಾರೆ. ಅದರಲ್ಲಿಯೂ ಕೆಲವೊಂದು ರಾಜ್ಯಗಳಲ್ಲಿ ಇನ್ನೂ ಕಡಿಮೆ ಮಹಿಳಾ ಪೊಲೀಸರಿದ್ದಾರೆ. ಬಹುಶಃ ನಮ್ಮ ರಾಜ್ಯದಲ್ಲಿಯೂ ಸಹ ಕಡಿಮೆ ಸಂಖ್ಯೆಯ ಪೊಲೀಸರು ಇರಬಹುದು. ಆದರೆ, ಶೇಕಡ 33 ರಷ್ಟಾದರೂ ಮಹಿಳಾ ಪೊಲೀಸರು ಇರಬೇಕೆಂಬ ಪ್ರಸ್ತಾವನೆ ಬಗ್ಗೆ ಶಿಫಾರಸ್ಸು ಮಾಡಿರುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ, ಇದರ ಬಗ್ಗೆ ಕಾರ್ಯೋನ್ಮುಖರಾಗಬೇಕೆಂದು ಕೋರುತ್ತೇನೆ.

ಇನ್ನು conviction rate ಗೆ ಬರುವುದಾದರೆ, ಏನು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಾರೆ ಮತ್ತು ಕ್ರಿಮಿನಲ್ ಪ್ರಕರಣಗಳನ್ನು Fast Track Court ಆಗಬಹುದು ಅಥವಾ ಸಾಧಾರಣವಾಗಿರತಕ್ಕಂತಹ ನಾರ್ಮಲ್ ಕೋರ್ಟ್‌ಗಳಲ್ಲಿ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಆಗತಕ್ಕಂತಹ ಶಿಕ್ಷೆ ಬಹುಶಃ ಬಹಳ ಕಡಿಮೆ ಇದೆ. ಇದರ ಬಗ್ಗೆಯೂ ಸಹ ಸರ್ಕಾರ ಗಮನಹರಿಸಿ ಆದಷ್ಟು ಬೇಗ ಅದನ್ನು Special Prosecutor or Public Prosecutor ಗೆ ವಹಿಸುತ್ತಾರೋ ಅಥವಾ ಬೇರೆಯಾರನ್ನಾದರೂ ನೇಮಕ ಮಾಡಿ ಶಿಕ್ಷೆ ಕೊಡಿಸುವಂತಹದಕ್ಕೆ ಕ್ರಮ ತೆಗೆದುಕೊಳ್ಳುತ್ತಾರೋ ಎಂದು ನಾನು ಹೇಳುತ್ತೇನೆ.

(ಮುಂದು...)

(900) 22-09-2021 YL-GR 5.00

(ವೈಸ್‌ಚೀಫ್‌ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದು):-

'Online Investigation Tracking System for the Sexual offences' ಎಂದು ಮತ್ತೊಂದು ವಿಚಾರವನ್ನು Recommend ಮಾಡಲಾಗುತ್ತದೆ. ಇದರಲ್ಲಿ ದಾಖಲಾದ ಪ್ರಕರಣವನ್ನು 02 ತಿಂಗಳೊಳಗೆ ತನಿಖೆ ಮಾಡಿ, ಎಫ್.ಐ.ಆರ್., ದಾಖಲಿಸಿ, ವರದಿ ಸಲ್ಲಿಸಬೇಕು. ಅಂತಹ ಒಂದು ವ್ಯವಸ್ಥೆಯನ್ನು ದಯವಿಟ್ಟು ಮಾಡಬೇಕು. ಏಕೆಂದರೆ, ಈ ವರದಿಯನ್ನು ಗೃಹ ಸಚಿವಾಲಯ ನೀಡಿರುವುದರಿಂದ ಬಹುಶಃ ಈಗಾಗಲೇ ಗೃಹ ಸಚಿವಾಲಯದ recommendation ಏನಿದೆ, ಅದು ರಾಜ್ಯ ಸರ್ಕಾರದ ಗಮನಕ್ಕೂ ಬಂದಿರಬಹುದು. 'Zero

F.I.R., ಎಂದು ಅವರು ಹೇಳುತ್ತಾರೆ, ಅದಕ್ಕೆ ಜಾಮೀನು ಇಲ್ಲ. They say, no complaint should be pending.

ಇನ್ನು, 'media attention' ಗೆ ಸಂಬಂಧಿಸಿದಂತೆ ತುಂಬಾ ಗಾಂಭೀರ್ಯತೆಯಿಂದ ನೋಡಿದಾಗ, ಶ್ರೀ ಆನಂದ್ ಶರ್ಮರವರ ಅಧ್ಯಕ್ಷತೆಯಲ್ಲಿ ಮಾಡಿರುವಂಥ ವರದಿಯಾಗಿದ್ದು, ತುಂಬಾ Senior Parliamentarians, ಎಂ.ಪಿ., ಗಳಿಲ್ಲಾ ಸೇರಿ ಮಾಡಿರುವಂಥ ವರದಿಯಾಗಿದೆ. ನಾನು ಈ ವರದಿಯನ್ನು ನೋಡಿದ ಮೇಲೆ ತುಂಬಾ ಚರ್ಚೆಗೆ ಅವಕಾಶ ಕಲ್ಪಿಸಬಹುದೆಂದು ಅಂದುಕೊಂಡಿದ್ದೆ. ಆದರೆ, ಸಮಯದ ಅಭಾವದಿಂದ ಚರ್ಚೆ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ, ತಪಾಸಣೆ ನಡೆದಾಗ ಅಥವಾ ಯಾವಾಗ ಪ್ರಕರಣವು ಬೆಳಕಿಗೆ ಬರುತ್ತದೆ, ಅಂತಹವುಗಳನ್ನು highlight ಮಾಡಬೇಡಿ ಎಂದು ಮಿಡಿಯಾದವರಿಗೆ ನಿರ್ಬಂಧ ವಿಧಿಸಬೇಕು. ಒಂದು ವೇಳೆ conviction ಆದ ಪಕ್ಷದಲ್ಲಿ ಎಷ್ಟರ ಮಟ್ಟಿಗೆ ಪ್ರಚಾರ ಮಾಡಬೇಕು, ಯಾವ ರೀತಿ ತಡೆಗಟ್ಟಬೇಕು ಏನುವ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಒಂದು ನೀತಿ-ನಿಯಮ ಮಾಡಬೇಕೆಂಬುದಕ್ಕೆ ಸಹ recommendation ಮಾಡಿದ್ದಾರೆ. Fast track court ಗೆ ಸಂಬಂಧಿಸಿದಂತೆ, POCSO ಕಾಯ್ದೆ (Protection of Children from Sexual Offences Act) ಇದೆ. ಅದರಲ್ಲಿ ಭಾರತ ಸರ್ಕಾರವು ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಡಿ Fast Track Court ಗಳನ್ನು ನಿರ್ಮಾಣ ಮಾಡುವುದು ತುಂಬಾ ಉತ್ತಮ. ಅದೇ ರೀತಿ ನಿರ್ಭಯ ಯೋಜನೆಯಡಿ ಸಾಕಷ್ಟು ಅನುದಾನ ಬಂದಿದೆ. ಆದರೆ, ರಾಜ್ಯ ಸರ್ಕಾರವು ಹಲವಾರು Fast Track Court ಗಳನ್ನು ನಿರ್ಮಾಣ ಮಾಡಿದ್ದರೂ, ಆ ಕೋರ್ಟ್‌ಗಳನ್ನು ಕಾರ್ಯಾಚರಣೆಗೆ ತಂದಿಲ್ಲ. ಅದಕ್ಕೆ ಸಂಬಂಧಪಟ್ಟಂತಹ ನ್ಯಾಯಾಧೀಶರನ್ನಾಗಲಿ, ಸಿಬ್ಬಂದಿಯನ್ನಾಗಲಿ, Prosecutors ಆಗಲಿ ನೇಮಕ ಮಾಡಿಲ್ಲ. ಒಟ್ಟಾರೆಯಾಗಿ ದೇಶದಲ್ಲಿ 542 Fast Track Court ಗಳಿದ್ದರೂ ಸಹ activate ಆಗಿರುವ ಕೋರ್ಟ್‌ಗಳು 325 ಮಾತ್ರ. ಬಹುಶಃ ನಮ್ಮ ರಾಜ್ಯದಲ್ಲಿ ಎಷ್ಟು Fast Track Court ಗಳಿವೆ ಎಂಬುದು ಗೊತ್ತಿಲ್ಲ. ಅದರ ಬಗ್ಗೆ verify ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಕೇವಲ ಅತ್ಯಾಚಾರ ತಡೆಗಟ್ಟುತ್ತೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ರೀತಿಯಾದಂಥ ಮೂಲಭೂತ ಸೌಕರ್ಯಗಳಿವೆ, ಕಾನೂನು ವ್ಯವಸ್ಥೆ ಇದೆ, prosecution system ಇದೆ ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಅದಲ್ಲದೇ, ಇಡೀ ಭಾರತ ದೇಶಕ್ಕೆ ಅನ್ವಯಿಸುವಂತೆ '123' ಎನ್ನುವಂಥ helpline centre ಮಾಡಬೇಕೆಂದು ಸಮಿತಿಯಲ್ಲಿ ಶಿಫಾರಸ್ಸು ನೀಡುತ್ತಾರೆ. ಇಡೀ ಭಾರತ ದೇಶಕ್ಕೆ ಅನ್ವಯಿಸುವಂಥ helpline centre ಮಾಡಬೇಕು. ಯಾರಾದರೂ ಟ್ರಾಕ್ ಮಾಡಿದರೂ ಸಹ helpline ಮೊರೆ ಹೋದರೆ,

ಯಾವುದಾದರೂ ಪೊಲೀಸ್ ಠಾಣೆ, ಎನ್.ಜಿ.ಓ., ಬೇರೆ ಯಾವುದಾದರೂ ಮೂಲದ ಮೂಲಕ follow-up ಮಾಡಿ, ಏತಕ್ಕಾಗಿ ಆ ಕರೆ ಬಂದಿದೆ, ಏತಕ್ಕಾಗಿ ಆ ಕರೆ ನಿಷ್ಕ್ರಿಯವಾಗಿದೆ, ಬಂದಂತಹ ಕರೆಯಿಂದ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ವ್ಯವಸ್ಥಿತ ರೀತಿಯಲ್ಲಿ ನೋಡಲು ಸಮಿತಿಯಲ್ಲಿ ಶಿಫಾರಸ್ಸು ಮಾಡಲಾಗಿದ್ದು, ಆ ಶಿಫಾರಸ್ಸನ್ನು ನಮ್ಮ ಸರ್ಕಾರವು ಒಪ್ಪಿಕೊಳ್ಳಬಹುದೆಂದು ಭಾವಿಸುತ್ತೇನೆ.

ನಿರ್ಭಯಾ ನಿಧಿ, ನಿರ್ಭಯಾ ಪ್ರಕರಣದಲ್ಲಿ ಆಗಿರುವಂಥ ಅನ್ಯಾಯ, ಆ ನಿಟ್ಟಿನಲ್ಲಿ ನಾವು ಏನು ಮಾಡಬೇಕೆಂಬುದರ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತೇವೆ. ಸರ್ಕಾರ ನಿರ್ಭಯಾ ಪ್ರಕರಣವಾದ ನಂತರ ಕಳೆದ 10 ವರ್ಷಗಳಲ್ಲಿ, Ministry of Economic Affairs ನೊಂದಿಗೆ ಮಾತನಾಡಿ, ಇದುವರೆವಿಗೂ ಕೇಂದ್ರ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಡಿ ಸುಮಾರು 10 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಿದೆ. ಆ ಅನುದಾನವನ್ನು ಆಯಕಟ್ಟಿನ ನಗರಗಳಲ್ಲಿ, ಮುಖ್ಯ-ಮುಖ್ಯ ನಗರಗಳಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಿ, One Stop Centres and Safe City Project ಮಾಡುವ ಸಲುವಾಗಿ ನೀಡಲಾಗಿದೆ. ಆದರೆ, ನಮ್ಮ ರಾಜ್ಯವು ಒಳಗೊಂಡಂತೆ ಬೇರೆ ರಾಜ್ಯಗಳು ಸಹ ಈ ಅನುದಾನ ಬಳಕೆಯಲ್ಲಿ ಹಿಂದೆ ಉಳಿದಿವೆ. ಈ ಅನುದಾನವು ಕೇಂದ್ರ ಸರ್ಕಾರದಿಂದ ಬಂದಿರುವಂಥದಾಗಿದೆ. ಕೆಲವೊಂದು ಅನುಷ್ಠಾನ ಮಾಡಲು ಅಡಚಣೆಯಾಗುತ್ತದೆ, ನಾವು ಭಾವಿಸಿದ ರೀತಿ ನಡೆಯುವುದಿಲ್ಲ. ಆದರೂ, ಕೇಂದ್ರ ಸರ್ಕಾರದ ಅನುದಾನವನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕೆಂದು ಹೇಳಲು ಬಯಸುತ್ತೇನೆ. ಇದು ಕೇವಲ ಒಂದೇ ಇಲಾಖೆಯಲ್ಲಿ ಕಾರ್ಯವಾಗುವಂಥದಲ್ಲ. ಈ ಕೆಲಸವು ಸುಸೂತ್ರವಾಗಿ ಎಲ್ಲಾ ರೀತಿಯಲ್ಲಿ ಸುವ್ಯವಸ್ಥೆಯಲ್ಲಿ ನಡೆಯಬೇಕೆಂದರೆ ಒಂದು ಪದ್ಧತಿ ಇರಬೇಕು. ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ಹೇಳಿದ ಹಾಗೆ, *Inter-departmental Coordination Committee* ಬೇಕು. ಈ ವಿಷಯವು ಮುಖ್ಯವಾಗಿ ಗೃಹ ಇಲಾಖೆಗೆ ಸಂಬಂಧಿಸಿದರೂ ಸಹ ಇದರ sensitivity ಅರ್ಥವಾಗುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾತ್ರ. ಹಾಗಾಗಿ ಅದು ನೋಡಲ್ ಏಜೆನ್ಸಿ ಆಗಬೇಕು. ಅದೇ ರೀತಿ ಗೃಹ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಲ್ಲಿ ಸುವ್ಯವಸ್ಥೆ ಆಗಬೇಕು. ಆರೋಗ್ಯ ಇಲಾಖೆಯಲ್ಲಿ ಸಹ ಯಾವ ರೀತಿಯಲ್ಲಿ ಸುವ್ಯವಸ್ಥೆ ಇದೆ ಎಂಬುದನ್ನು ನೋಡಬೇಕಾಗಿದೆ. ಅದರಲ್ಲಿ rape case, assault case, medicolegal case ಇರಬಹುದು; ಅವುಗಳ ಬಗ್ಗೆ ಯಾವ ರೀತಿಯಲ್ಲಿ ಪ್ರಮಾಣ ಪತ್ರ ನೀಡಬೇಕು ಎಂಬುದನ್ನು ಸಹ ನೋಡಬೇಕಾಗುತ್ತದೆ. ಈ ಪ್ರಕ್ರಿಯೆಗಳು

ತುರ್ತಾಗಿ ಆದಾಗ ಮಾತ್ರ ಇಂತಹ ಪ್ರಕರಣಗಳಿಗೆ ಮಹತ್ವ ಬರುತ್ತದೆ. ನಾನು ಸದನದ ಮೂಲಕ ಕೋರಿಕೆ ಮಾಡುವುದೇನೆಂದರೆ, ಈಗಾಗಲೇ ಹಲವಾರು ಮಾನ್ಯ ಸದಸ್ಯರು ಮಾತನಾಡಿದ್ದಾರೆ. ಮೈಸೂರು ಹಗರಣ, ಶೃಂಗೇರಿ ಹಗರಣ, ಮತ್ಯಾವುದೇ ಹಗರಣ ಇರಬಹುದು. ಇಂತಹ ಹಗರಣಗಳನ್ನು ತಪ್ಪಿಸಲು ಕಾರ್ಯಪ್ರವೃತ್ತರಾಗಬೇಕು. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಒಳ್ಳೆಯ ಕ್ರಮ ತೆಗೆದುಕೊಳ್ಳಲಿ ಎಂದು ಹೇಳುತ್ತಾ, ಇದರ ಕಡೆ ಸರ್ಕಾರ ಮುತುವರ್ಜಿವಹಿಸುತ್ತದೆ, ಎಲ್ಲಾ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಭಾವಿಸಿ, ಇಷ್ಟು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು. ದಿನಾಂಕ: 24.08.2021 ರಂದು ಸಾಂಸ್ಕೃತಿಕ ನಗರವೆಂದು ಕರೆಯಲ್ಪಡುವ ಮೈಸೂರು ನಗರದಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ ನಡೆದಿತ್ತು. ತಾಯಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಬ್ಬರೂ ಎಂ.ಬಿ.ಎ., ವಿದ್ಯಾರ್ಥಿಗಳು ಸಂಜೆ ಕುಳಿತ್ಸು ಮಾತನಾಡುವ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ಮತ್ತು ಗ್ಯಾಂಗ್ ರೇಪ್ ಮಾಡಿ, ಇಡೀ ರಾಜ್ಯವೇ ಅಂದು ತಲೆ ತಗ್ಗಿಸುವಂಥ ಘಟನೆ ನಡೆಯಿತು. ಆದರೆ, ಸರ್ಕಾರವು ಈಗಾಗಲೇ 6 ಜನ ಆಪಾದಿತರನ್ನು ದಸ್ತಗಿರಿ ಮಾಡಿದ್ದೇವೆ ಏನುವಂಥ ಮಾತನ್ನು ಹೇಳುತ್ತಿದೆ, ಅವರುಗಳು ಅಲ್ಲಿರತಕ್ಕಂಥ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಸುಮಾರು ವರ್ಷಗಳಿಂದ ಬೇರೆ-ಬೇರೆ ಊರಿನಿಂದ ತರಕಾರಿ, ಹಣ್ಣು-ಹಂಪಲು ತಂದು ಮಾರಾಟ ಮಾಡಲು ಪ್ರತಿ ದಿವಸ ಬಂದು, ಅದೇ ತಪ್ಪಲಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಅವರೇನು ಮೊದಲ ಸಲ ಅಲ್ಲಿಗೆ ಬಂದಿರಲಿಲ್ಲ. ಮೋಜು ಮಾಡುವುದಕ್ಕಾಗಿ, ಸಾರಾಯಿ ಕುಡಿಯಲು, ಜೊತೆಗೆ ಇನ್ನೂ ಏನೆಲ್ಲಾ ವ್ಯವಹಾರ ಮಾಡುತ್ತಿದ್ದರು ಎಂಬುದು ಗೊತ್ತಿಲ್ಲ. ಯಾವತ್ತು ಎ.ಪಿ.ಎಂ.ಸಿ. ಮಾರುಕಟ್ಟೆಗೆ ಬಂದಾಗಲೆಲ್ಲಾ ಪ್ರತಿ ದಿವಸ ಎಲ್ಲರೂ ಆ ತಪ್ಪಲಿನಲ್ಲಿ ಸೇರುತ್ತಿದ್ದರು. ದುರಾದೃಷ್ಟವಶಾತ್ ಅಂದು ಆ ಇಬ್ಬರೂ ವಿದ್ಯಾರ್ಥಿಗಳು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಏಕಾಂಗಿಯಾಗಿ ಕುಳಿತಿರುವಂಥ ಸಂದರ್ಭದಲ್ಲಿ ಈ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿ, ಆ ಹುಡುಗಿಯ ಮೇಲೆ ಅತ್ಯಾಚಾರ ಮಾಡಿರುವುದನ್ನು ಕೇಳಿದ್ದೇವೆ. ದುರಾದೃಷ್ಟವಶಾತ್ ಈ ಸದನದಲ್ಲಿ ನಾವು ಸುಮಾರು ಸಲ ಈ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದೇವೆ. ಅದಕ್ಕೆ ಕೊನೆಯೇ ಇಲ್ಲದಂತಾಗಿದೆ. ಯಾವುದೇ ಸರ್ಕಾರ ಇರಲಿ, ಯಾವತ್ತು ಇದಕ್ಕೆಲ್ಲಾ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎನ್ನುವುದೇ ಪ್ರಶ್ನೆಯಾಗಿದೆ.

ನಾವು ಆಡಳಿತ ಪಕ್ಷದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದವರು ನಮ್ಮ ಮೇಲೆ ಆಪಾದನೆ ಮಾಡುವುದಾಗಿರಬಹುದು ಅಥವಾ ನಾವು ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದವರ ಮೇಲೆ ಆಪಾದನೆ ಮಾಡುವುದಾಗಿರಬಹುದು.

(ಮುಂದು...)

(901) 22.09.2021/5.10/ ಎಸ್‌ಕೆ/ಜಿಆರ್

(ವೈಸ್ ಛೇರ್ಮನ್‌ನವರ ಉಪಸ್ಥಿತಿ)

ಶ್ರೀ ಎಂ. ನಾರಾಯಣ ಸ್ವಾಮಿ (ಮುಂದು):-

ಇಷ್ಟು ಆಪಾದನೆಯನ್ನು ಮಾಡುತ್ತಾ ಹೋದರೆ, ಇದಕ್ಕೆ ಅಂತಿಮ ಹಾಡುವುದು ಯಾವಾಗ? ಈ ರೀತಿ ಘಟನೆಗಳಾಗದೇ ತಡೆಯುವುದಕ್ಕೆ ಏನು ಕ್ರಮವನ್ನು ಕೈಗೊಂಡಿದ್ದೀರಿ? ಈ ಘಟನೆಯಾದಾಗ ಮಾತ್ರ ಅವರ ಕುಟುಂಬಕ್ಕೆ ಮತ್ತು ಸಂತ್ರಸ್ತರಿಗೆ ಸಾಂತ್ವಾನ ಹೇಳುವುದಷ್ಟೆ. ಘಟನೆಯಾದ ಸ್ವಲ್ಪ ದಿನಗಳ ನಂತರ ನಾವು ಮರೆತು ಹೋಗಿ, ಸುಮ್ಮನೆ ಇದ್ದುಬಿಡುತ್ತೇವೆ. ನಮಗೆ ಎಲ್ಲೋ ಒಂದು ಕಡೆ ಬೇಜಾರವೇನೆಂದರೆ ಈ ಘಟನೆಯಾದಂತಹ ಸಂದರ್ಭದಲ್ಲಿ, ಅಲ್ಲಿರುವಂತಹ ಹೊಯ್ಸಳ ಪೊಲೀಸ್‌ನವರು ಬೀಟ್ ಮಾಡಲು ಯಾರು ಇರುತ್ತಾರೋ, ಅವರಿಗೂ ಕಾಣಿಸಿಲ್ಲ. ಅದು ನಿರ್ಜಲವಾದಂತಹ ಪ್ರದೇಶ. ಸಾವಿರಾರು ಜನ ಭಕ್ತಾದಿಗಳು ಯಾತ್ರೆಗೆ ಹೋಗಿ ಬರುವಂತಹ ಸ್ಥಳ. ಕತ್ತಲೆಯಾದ ಮೇಲೆ, ಅಲ್ಲಿ ಬೀಟ್‌ಗೆ ಹೋಗುವಂತಹ ಪೊಲೀಸರಿಗೆ, ಆ ರಸ್ತೆಯಲ್ಲಿ ಜಡಾಡುತ್ತಿದ್ದವರ ಕಣ್ಣಿಗೂ ಕಾಣಲಿಲ್ಲವೇ? ಅವರನ್ನು ನೋಡುವುದಕ್ಕೆ ಹೋಗಲಿಲ್ಲವೇ? ಅಲ್ಲಿ ದಿನ ಬಂದು ಜನ ಸೇರುತ್ತಾರೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಲಿಲ್ಲವೇ? ಪೊಲೀಸರ ನಿಶ್ಚಯದಂತೆ ಈ ಘಟನೆಯಾಯಿತಾ? ಇದರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಈ ಘಟನೆಯಾದಾಗ, ಅವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಅಂದಿನ ಡಾಕ್ಟರ್ ಇವರಿಬ್ಬರ ಮೇಲೆ ಹಲ್ಲೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಆ ಸಂತ್ರಸ್ತ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು, ಆಕೆಯೂ ಹೇಳಿಕೊಂಡಾಗ ಕೂಡ ಡಾಕ್ಟರ್ ಆದವರು ಯಾವ ರೀತಿ ಹೇಳಿಕೆ ಕೊಡಬೇಕಾಗಿತ್ತೋ, ಆ ಹೇಳಿಕೆಯನ್ನು ಕೊಡದೇ, ಇವರಿಬ್ಬರ ಮೇಲೆ ಹಲ್ಲೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಡಾಕ್ಟರ್ ಅವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಟ್ಟರು. ಅವರು ಆಸ್ಪತ್ರೆಯಿಂದ ಹೊರಗಡೆ ಹೋಗುವುದಕ್ಕೆ ಏತಕ್ಕೆ ಅವಕಾಶವನ್ನು ಮಾಡಿಕೊಟ್ಟಿರಿ? ಆ ಸಂತ್ರಸ್ತ ಭಯ ಭೀತಳಾಗಿ, ಆಸ್ಪತ್ರೆಯಿಂದ ಮನೆಗೆ ಹೋಗಲಿಲ್ಲ. ಆಕೆ ನನಗೆ ಏನಾಗಿ ಬಿಡುತ್ತದೆಂದು ಹೇಳಿ, ತನ್ನ ಸ್ವಂತ ಊರಿಗೆ ಓಡಿ ಹೋಗಿಬಿಡುತ್ತಾಳೆ. ಪೊಲೀಸರಿಗೆ ಇಂತಹ

ಘಟನೆ ಗೊತ್ತಾದ ಮೇಲೆ WhatsApp, social media ನಲ್ಲಿ ಗೊತ್ತಾಗಿದ್ದಲ್ಲದೇ, ಇಡೀ ರಾಜ್ಯಕ್ಕೆ ಈ ಘಟನೆ ಗೊತ್ತಾಗುತ್ತದೆ. ಪೊಲೀಸರು suo moto ಕೇಸ್‌ನ್ನು ತೆಗೆದುಕೊಂಡು register ಮಾಡಬೇಕಾಗಿತ್ತು. ಅದನ್ನು ಮಾಡಲಿಲ್ಲ. ಒಂದು ಎಫ್.ಐ.ಆರ್., ಮಾಡುವುದಕ್ಕೆ ಸುಮಾರು ಹದಿನೈದು ಗಂಟೆಗಳು ಬೇಕಾಗಿತ್ತು. ಇದು ಏತಕ್ಕೆ ಇಷ್ಟು ತಡವಾಯಿತು? ಯಾರಾದರೂ ಇವರಿಗೆ ಒತ್ತಡ ಹಾಕಿದರಾ. ಕಾಣದ ಕೈಗಳು ಕೆಲಸ ಮಾಡುತ್ತಿತ್ತಾ? ಪೊಲೀಸರು ಬೇರೆ ಯಾರಾದರೂ petty case ಗಳನ್ನು ಪೊಲೀಸ್ ಸ್ಟೇಷನ್‌ಗೆ ತಕ್ಷಣವೇ ಕರೆದುಕೊಂಡು ಹೋಗಿ, ಅವರನ್ನು ಹೊಡೆದು ಬಡಿದು ಪ್ರಕರಣವನ್ನು ನೋಂದಣಿ ಮಾಡಿಬಿಡುತ್ತಾರೆ. ಇಂತಹ ಅನೈತಿಕವಾದ ಘಟನೆಯಾದಾಗಲೂ ಕೂಡ ಎಫ್.ಐ.ಆರ್., ಹಾಕುವುದಕ್ಕೆ ಇಷ್ಟೊಂದು ಮೀನಾಮೇಷ ಎಣಿಸಬೇಕಾಗಿತ್ತಾ? ಅಂದಿನ ಸಂದರ್ಭದಲ್ಲಿ ಶ್ರೀ ಬಸವರಾಜ ಬೊಮ್ಮಾಯಿಯವರು ಹೊಸದಾಗಿ ಮುಖ್ಯಮಂತ್ರಿಗಳಾಗಿದ್ದರು. ಅವರು ಕೂಡ ಗೃಹ ಸಚಿವರಾಗಿದ್ದವರು. ಅವರು ಮುಖ್ಯಮಂತ್ರಿಗಳಾಗಿ ಕೇವಲ ಎರಡೂರು ದಿನಗಳಲ್ಲಿ ಈ ಘಟನೆಯ ನಡೆದು ಹೋಗಿತ್ತು. ಅವರು ಬೇರೆ ಬೇರೆ ಕಾರಣದ ಸಲುವಾಗಿ ದೆಹಲಿಗೆ ಹೋಗಿದ್ದರು. ಸಂತ್ರಸ್ತೆಯ ಹೇಳಿಕೆಯನ್ನು ಪಡೆದು, ಆ ರೀತಿಯಾಗಿ ಕ್ರಮವನ್ನು ಕೈಗೊಳ್ಳುತ್ತೇವೆಂದು, ಅವರು ದೆಹಲಿಯಲ್ಲಿದ್ದುಕೊಂಡು ಹೇಳಿಕೆಯನ್ನು ನೀಡಿದರು. ಆದರೆ ಆ ಸಂತ್ರಸ್ತೆ ಪೊಲೀಸರಿಗೆ ಹೇಳಿಕೆಯನ್ನೇ ಕೊಡಲಿಲ್ಲ. ಈ ಘಟನೆಯಿಂದ ಆ ಸಂತ್ರಸ್ತೆ ಭಯಭೀತಳಾಗಿ, ತನ್ನ ಸ್ವಂತ ಊರಿಗೆ ಹೊರಟು ಹೋದಳು. ಪೊಲೀಸ್ ಸ್ಟೇಷನ್‌ಗೆ ಹೋಗಲಿಲ್ಲ. ಪೊಲೀಸ್‌ನವರು ಆಕೆಯನ್ನು ನೋಡಲಿಲ್ಲ. ಹೇಳಿಕೆಯನ್ನು ಪಡೆದುಕೊಂಡಿರಲಿಲ್ಲ. ಸಂತ್ರಸ್ತೆ ಏನೊಂದು ಹೇಳಿಕೆಯನ್ನು ಕೊಡುತ್ತಾಳೋ, ಅದರ ಮೇಲೆ ತನಿಖೆ ಮಾಡುತ್ತೇವೆಂದು ಹೇಳಿ, ಮಾನ್ಯ ಮುಖ್ಯಮಂತ್ರಿಯವರು ಹೇಳಿಕೆಯನ್ನು ಕೊಟ್ಟರು. ಅವರಿಗೆ intelligence ಯಾವ ರೀತಿ convey ಮಾಡಿತ್ತೋ, ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಹೊರ ರಾಜ್ಯದಲ್ಲಿ ಇದುದ್ದರಿಂದ ಹೇಳಿಕೆಯನ್ನು ಕೊಟ್ಟಿದ್ದಾರೆ. ನಾನು ಅದು ತಪ್ಪು ಎಂದು ಹೇಳುವುದಕ್ಕೆ ಹೋಗುವುದಿಲ್ಲ. ನಮ್ಮ ಪೊಲೀಸ್ ಅಧಿಕಾರಿಗಳು ಮಾಡಿದಂತಹ ತಪ್ಪಿನಿಂದಾಗಿ ಹೇಳಿಕೆ ಬಂತು. ನಮ್ಮ ರಾಜ್ಯದ ಗೃಹ ಸಚಿವರು ಸೂತಿನವಾಗಿ ಮಂತ್ರಿ ಮಂಡಲಕ್ಕೆ ಬಂದಿದ್ದಾರೆ. ಅವರಿಗೆ ನಾವು ಹಲವಾರು ಪ್ರಶ್ನೆಯನ್ನು ಕೇಳಿದಾಗ, ನಮಗೆ ಉತ್ತರವನ್ನು ಕೊಟ್ಟರು. ಕೆಲವೊಂದು ಪ್ರಶ್ನೆಯನ್ನು ಕೇಳಿದಾಗ, ಅವರು ಸರಿಯಾದ ಉತ್ತರವನ್ನು ಕೊಟ್ಟಿಲ್ಲ. ಮೊನ್ನೆ ತಾನೇ ಒಂದು ವಿಧೇಯಕವನ್ನು ತಂದಂತಹ ಸಂದರ್ಭದಲ್ಲಿ ಉತ್ತಮವಾದಂತಹ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು. ಆದರೆ ದುರಾದೃಷ್ಟವಶಾತ್ ಆಕೆ ಏತಕ್ಕೆ ಅಷ್ಟು ಹೊತ್ತಿನಲ್ಲಿ ಹೋಗಬೇಕಾಗಿತ್ತು? ಸಂಜೆ ಆದಮೇಲೆ

ಅಲ್ಲಿ ಏನು ಕೆಲಸ ಇತ್ತು, ಒಬ್ಬ ಹೆಣ್ಣು ಮಗಳಾಗಿ, ಅಲ್ಲಿ ಏತಕ್ಕೆ ಹೋದರು ಎಂದು ಮಾನ್ಯ ಗೃಹ ಸಚಿವರು ಹೇಳಿಕೆಯನ್ನು ಕೊಟ್ಟರು, ಯಾರು ನಿನಗೆ ಅತ್ಯಾಚಾರ ಮಾಡಿದ್ದಾರೋ, ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆಂದು ಹೇಳಿಕೆಯನ್ನು ಕೊಡಬೇಕಾ, ಇಲ್ಲ, ಸಂತ್ರಸ್ತೆಯಾಗಿರುವಂತಹ ಹುಡುಗಿ ನೀನು ಅಲ್ಲಿಗೆ ಏಕೆ ಹೋಗಿದ್ದೆ ಎಂದು ಕೇಳಬೇಕಾ. ಹಾಗಾದರೆ, ಆರು ಗಂಟೆಯಾದ ತಕ್ಷಣ ಹೆಣ್ಣುಮಕ್ಕಳೆಲ್ಲರೂ ಮನೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತುಕೊಳ್ಳಬೇಕು. ಇನ್ನು ಮೇಲೆ ಯಾರೂ ಬೀದಿಗೆ ಬರಬಾರದೇ? ಇದು ಏನು ಹೇಳಿಕೆ ಸ್ವಾಮಿ?

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸದಸ್ಯರೇ ಒಂದು ನಿಮಿಷ. ತಾವು ಮಾತನಾಡುತ್ತಿರುವ ಬಗ್ಗೆ ನಮ್ಮ ವಿರೋಧವಿಲ್ಲ. ಅಲ್ಲಿಗೆ ಏಕೆ ಹೋಗಿದ್ದೆ ಎನ್ನುವುದರ ಬಗ್ಗೆ ಮಾನ್ಯ ಗೃಹ ಸಚಿವರು ಹೇಳಿರುವ ಬಗ್ಗೆ, ನೀವೇನಾದರೂ ಕೇಳಿದ್ದೀರಾ. ಅವರು ಹೇಳಿರುವುದಕ್ಕೆ ದಾಖಲೆ ಎಲ್ಲಿದೆ? ಆ ರೀತಿ ಸುಮ್ಮನೇ ಸುಮ್ಮನೇ ತಾವು ವಿಷಯವನ್ನು ...

ಶ್ರೀ ಎಂ. ನಾರಾಯಣ ಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಆಯನೂರು ಮಂಜುನಾಥ್‌ರವರೇ ಒಂದು ನಿಮಿಷ. ಇದರ ಬಗ್ಗೆ ನಾನು ಹೇಳುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಆದರೆ ರಾಜಕೀಯ ಗಣನೆ ಗಳಿಸಿ, ಮಾನ್ಯ ಸಚಿವರು ಹೇಳದೇ ಇರುವ ಪದವನ್ನು ತಾವು ಹೇಳಬಾರದು. ಅವರು ಏನು ಹೇಳಿದ್ದಾರೋ, ಅದನ್ನು ಮಾತ್ರ ಹೇಳಿ.

ಶ್ರೀ ಎಂ. ನಾರಾಯಣ ಸ್ವಾಮಿ:- ಮಾನ್ಯ ಸದಸ್ಯರೇ ನನಗೆ ಒಂದು ದಿವಸ ಸಮಯಾವಕಾಶವನ್ನು ಕೊಟ್ಟರೆ, ಘಟನೆ ನಡೆದ ಮಾರನೇ ದಿವಸ ದಿನ ಪತ್ರಿಕೆಯಲ್ಲಿ ಗೃಹ ಸಚಿವರು ಹೇಳಿಕೆ ಕೊಟ್ಟಿರುವುದರ ಬಗ್ಗೆ ವರದಿಯಾಗಿರುವುದನ್ನು ನಾನು ಬೆಳಿಗ್ಗೆ ತಂದು ತೋರಿಸುತ್ತೇನೆ. ಮಾಧ್ಯಮಗಳಲ್ಲಿ ಬಂದಿರುವಂತಹ ಹೇಳಿಕೆಯ ಬಗ್ಗೆ ವಿಡಿಯೋವನ್ನು ತಂದೂ ನಾನು ತಮಗೆ ತೋರಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸದಸ್ಯರೇ, ಅದನ್ನು ತೋರಿಸುವವರೆಗೂ, ಆ ಪದಗಳನ್ನು ಪ್ರಯೋಗ ಮಾಡಬೇಡಿ.

ಶ್ರೀ ಎಂ. ನಾರಾಯಣ ಸ್ವಾಮಿ:- ಮಾನ್ಯ ಅಯನೂರು ಮಂಜುನಾಥ್‌ರವರೇ, ತಾವೊಬ್ಬ ಜವಾಬ್ದಾರಿಯುತ ಸಂಸದರು ಮತ್ತು ಶಾಸಕರಾಗಿದ್ದು, ಈ ಮಾತು ತಮ್ಮ ಬಾಯಿಯಿಂದ ಬರಬಾರದು.

ಶ್ರೀ ಆಯನೂರು ಮಂಜುನಾಥ್:- ನೋಡಿ, ನಾವು ಅದೇ ತರಹ...

ಶ್ರೀ ಎಂ. ನಾರಾಯಣ ಸ್ವಾಮಿ:- ಇವತ್ತು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯಿದ್ದಾಳೆ. ನಾವು ಅವಳ ಪರ ಮಾತನಾಡುತ್ತಿರಬೇಕಾದರೆ,

ಶ್ರೀ ಆಯನೂರು ಮಂಜುನಾಥ್:- ಮಾನ್ಯ ನಾರಾಯಣ ಸ್ವಾಮಿಯವರೇ, ನೋಡಿ ಆಗಲ್ಲ.

ಶ್ರೀ ಎಂ. ನಾರಾಯಣ ಸ್ವಾಮಿ:- ತಾವು ಈ ರೀತಿ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಹೋದರೆ,

ಶ್ರೀ ಆಯನೂರು ಮಂಜುನಾಥ್:- ಅತ್ಯಾಚಾರದ ಬಗ್ಗೆ ಯಾರು ಸಮರ್ಥನೆ ಮಾಡಿಕೊಳ್ಳುವುದಿಲ್ಲ.

(ಗೊಂದಲ)

ಶ್ರೀ ಎಂ. ನಾರಾಯಣ ಸ್ವಾಮಿ:- ಇದನ್ನು ತಮ್ಮಿಂದ expect ಮಾಡಲಿಲ್ಲ.

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ನಾನು ಏನು ಹೇಳುತ್ತಿದ್ದೇನೆ ಎಂದರೆ, ಮಾನ್ಯ ಗೃಹ ಸಚಿವರು ಆ ರೀತಿ ಹೇಳಿದ್ದಾರೆಂದು ತಾವು ಹೇಳುತ್ತಿದ್ದೀರಲ್ಲ.

(ಗೊಂದಲ)

ಶ್ರೀ ಎಂ. ನಾರಾಯಣ ಸ್ವಾಮಿ:- ತಾವು ಹೇಳುತ್ತಿರುವ ಬಗ್ಗೆ ನನಗೆ ತಂಬಾ ನೋವಾಗುತ್ತದೆ. ತಾವೊಬ್ಬ ಸಂಸದರು ಮತ್ತು ಶಾಸಕರಾಗಿದ್ದಂತಹವರು. ಇದು ತಮ್ಮ ಬಾಯಿಯಿಂದ ಈ ಮಾತು ಬರಬಾರದು.

ಶ್ರೀ ಆಯನೂರು ಮಂಜುನಾಥ್:- ನಾನು ಏನು ಹೇಳಿದೆ?

ಶ್ರೀ ಎಂ. ನಾರಾಯಣ ಸ್ವಾಮಿ:- ತಪ್ಪಲ್ಲ.

ಶ್ರೀ ಆಯನೂರು ಮಂಜುನಾಥ್:- ತಮ್ಮ ಬಾಯಿಯಿಂದ ಈ ಮಾತು ಬರಬಾರದು. ಅದು ತಪ್ಪಾಗಿ ರೆಕಾರ್ಡ್‌ಗೆ ಹೋಗುತ್ತದೆ. ನಾನು ಏನು ಹೇಳುತ್ತಿದ್ದೇನೆಂದರೆ, ಅತ್ಯಾಚಾರವನ್ನು ಯಾರು ಸಮರ್ಥಿಸಿಕೊಳ್ಳುವುದಿಲ್ಲ.

ಶ್ರೀ ಎಂ. ನಾರಾಯಣ ಸ್ವಾಮಿ:- ನನಗೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಸಮಯಾವಕಾಶ ಕೊಡಿ. ಮಾನ್ಯ ಗೃಹ ಸಚಿವರು ಹೇಳಿಕೆ ನೀಡಿರುವ ಬಗ್ಗೆ ನಾನು ತಂಧು ತಮಗೆ ತೋರಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಹೀಗೆ ಮಾನ್ಯ ಗೃಹ ಸಚಿವರು ಹೇಳಿದರು ಅಂತಾ ಹೇಳಿ ತಾವು ಅದನ್ನು ರೆಕಾರ್ಡ್‌ಗೆ ಕಳುಹಿಸುತ್ತೀರಾ. ಅದೂ ಸರಿಯಲ್ಲ. ಅವರು ಏನು ಹೇಳಿದ್ದಾರೆ?

ಶ್ರೀ ಆರ್.ಬಿ. ತಿಮ್ಮಾಪುರ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಚಿವರು ಉತ್ತರ ಕೊಡುವಾಗ, ನಾನು ಹೇಳಲಿಲ್ಲ ಎಂದು ಆಗ ಹೇಳಲಿ.

ಶ್ರೀ ಆಯನೂರು ಮಂಜುನಾಥ್:- ತಾವು ಹೇಗೆ ಮಧ್ಯೆ ಪ್ರವೇಶ ಮಾಡಿದ್ದೀರೋ, ಹಾಗೆಯೇ ನನಗೆ ಮಧ್ಯೆ ಪ್ರವೇಶ ಮಾಡುವುದಕ್ಕೆ ನನಗೆ ಅವಕಾಶವಿದೆ.

ಶ್ರೀ ಎಂ. ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಗಂಭೀರವಾಗಿ ಮಾತನಾಡುತ್ತಿದ್ದೇನೆ. ಇದರ ಗಾಂಭೀರ್ಯತೆ ಎಷ್ಟಿದೆ ಎಂಬುದರ ಬಗ್ಗೆ ತಾವು ಅರ್ಥ ಮಾಡಿಕೊಳ್ಳಬೇಕು. ಒಬ್ಬ ಹೆಣ್ಣು ಮಗಳಿಗೆ ಆಗಿರುವಂತಹ ನೋವನ್ನು ಅರ್ಥ ಮಾಡಿಕೊಂಡು, ನಾನು ಮಾತನಾಡುತ್ತಿದ್ದೇನೆ. ಆದರೆ ಮಾನ್ಯ ಆಯನೂರು ಮಂಜುನಾಥ್‌ರವರು ಈ ರೀತಿ ಮಾತನಾಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಈ ಸದನಕ್ಕೆ ನಾನು ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ಹೋಗುತ್ತಿಲ್ಲ. ಮಾನ್ಯ ಗೃಹ ಸಚಿವರೇ ಇದನ್ನು ಹೇಳಿರುವಂತಹದ್ದು. ಅಲ್ಲಿ ಏತಕ್ಕಾಗಿ ಹೋಗಿದ್ದರು ಎಂದು ಕೇಳಿದರು. ಹಾಗಾದರೆ ಹೆಣ್ಣು ಮಕ್ಕಳು ಯಾರು ಕೂಡ ಅಲ್ಲಿಗೆ ಹೋಗಬಾರದೇ? ಇವತ್ತಿನ ದಿನ ಹೆಣ್ಣುಮಕ್ಕಳು ಕಛೇರಿ ಮತ್ತು ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರು ಇದ್ದಾರೆ ಹಾಗೆಯೇ ಬೇರೆ ಬೇರೆ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಹೆಣ್ಣು-ಮಕ್ಕಳು ಸಂಜೆ ಐದು ಗಂಟೆಯೊಳಗೆ ಮನೆ ಸೇರಿಕೊಂಡು ಬಿಡಿ. ಇನ್ನು ಮೇಲೆ ಯಾರೂ ಕೂಡ ಸಾರ್ವಜನಿಕ ಸ್ಥಳದಲ್ಲಿ ಓಡಾಡಬೇಡಿ ಎಂದು ಹೇಳಬೇಕಾ. ನಿಮ್ಮಗಳ ಪರವಾಗಿ ಈ ರಾಜ್ಯದ ಗೃಹ ಸಚಿವನಾಗಿ, ನಾನಿದ್ದೇನೆ. ನಿಮಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೇ

ಹಾಗೇ ಕಾಪಾಡುವಂತಹದ್ದು ನನ್ನ ಕರ್ತವ್ಯ ಎಂದು ಮಾನ್ಯ ಗೃಹ ಸಚಿವರು ಹೇಳಿಕೆಯನ್ನು ಕೊಡಬೇಕಾಗಿತ್ತು. ಅದನ್ನು ಬಿಟ್ಟು, ನೀವು ಸಂಜೆ ಏತಕ್ಕೆ ಅಲ್ಲಿಗೆ ಹೋಗುತ್ತೀರಾ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ನಾನಾದರೂ ಅರ್ಥ ಮಾಡಿಕೊಳ್ಳುತ್ತೇನೆ. ಆ ಸಂದರ್ಭದಲ್ಲಿ ಜವಾಬ್ದಾರಿಯುಳ್ಳ ವಿರೋಧ ಪಕ್ಷದಲ್ಲಿರುವಂತಹ ನಾವುಗಳು ಮತ್ತು ಪಕ್ಷದ ಅಧ್ಯಕ್ಷರಾಗಿರುವಂತಹ ಶ್ರೀ ಡಿ.ಕೆ. ಶಿವಕುಮಾರ್‌ರವರು, ಸಿ.ಎಲ್.ಪಿ. ನಾಯಕರಾದಂತಹ ಶ್ರೀ ಸಿದ್ದರಾಮಯ್ಯನವರು ಹಾಗೂ ಹಲವಾರು ನಾಯಕರು ಹೇಳಿಕೆಯನ್ನು ಕೊಟ್ಟಿದ್ದೇವೆ. ಇಂತಹ ಅಹಿತಕರವಾದಂತಹ ಘಟನೆಯಾಗಿದ್ದು, ಕ್ರಮವನ್ನು ಸುವ್ಯವಸ್ಥೆ ಹದಗೆಟ್ಟಿರುವಂತಹದ್ದು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬುದರ ಬಗ್ಗೆ ನಾವು ಟೀಕೆ-ಟಿಪ್ಪಣಿಯನ್ನು ಮಾಡಿದ್ದೇವೆ. ಮಾನ್ಯ ಗೃಹ ಸಚಿವರು ಈ ರೀತಿ ಹೇಳಿಕೆಯನ್ನು ಕೊಡಬಹುದಾ ಎಂದು ನಾವು ಹೇಳಿಕೆಯನ್ನು ಕೊಟ್ಟಿದ್ದೇವೆ. ಮಾನ್ಯ ಗೃಹ ಸಚಿವರು ಏನು ಹೇಳಿದರು ಎಂದರೆ, ಕಾಂಗ್ರೆಸ್ ಪಕ್ಷದವರು ನನ್ನ ಮೇಲೆ rape ಮಾಡುತ್ತಿದ್ದಾರೆ ಎನ್ನುವಂತಹ ಹೇಳಿಕೆಯನ್ನು ಕೊಟ್ಟಿರುವುದು ಯಾರಾದರೂ rape ಮಾಡಿದ್ದಾರೆ ಎಂದು ಹೇಳಿಕೆಯನ್ನು ಕೊಟ್ಟರೆ ಎಷ್ಟು offence ಎಂಬುದು ಕಾನೂನಿನಲ್ಲಿ ಗೊತ್ತಿದೆಯಾ. ಮಾನ್ಯ ಗೃಹ ಸಚಿವರು ಈ ರೀತಿ ಹೇಳಿದರೆ, ಇದರಿಂದ, ರಾಜ್ಯದ ಜನತೆಗೆ ಎಲ್ಲಿಂದ ಭರವಸೆ ಬರುತ್ತದೆ? ಈ ರೀತಿಯ ದೊಡ್ಡ ದೊಡ್ಡ ಘಟನೆಯಾದಂತಹ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ, ನಾನಿದ್ದೇನೆ. ಈ ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ಇಂತಹ ಘಟನೆಯನ್ನು ಯಾರಾದರೂ ಮಾಡಿದರೆ, ಕಠಿಣವಾದ ಶಿಕ್ಷೆಯನ್ನು ಕೊಡುತ್ತೇನೆ ಎಂದು ಹೇಳಿ, ಖಡ ಖಂಡಿತವಾಗಿ ಹೇಳುವಂತಹ ತಾಕತ್ತು ಇರಬೇಕು. ಅದು ಬಿಟ್ಟು, ಈ ರೀತಿ ಹೇಳಿಕೆ ಕೊಡುವಂತಹದ್ದಲ್ಲ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯ ಉಪ ಕುಲಪತಿಗಳು ಒಂದು ನೋಟೀಸನ್ನು ಹೊರಡಿಸುತ್ತಾರೆ. ಮಾನ್ಯ ಗೃಹ ಸಚಿವರು ಕೊಟ್ಟಂತಹ ಹೇಳಿಕೆಯನ್ನು ನೋಡಿ, ಮಾನ್ಯ ಕುಲಪತಿಯವರು ವಿಶ್ವವಿದ್ಯಾಲಯದ campus ನಲ್ಲಿ ಯಾವೂಬ್ಬ ಹೆಣ್ಣು ಮಕ್ಕಳು ಏಳು ಗಂಟೆಗೆ ಹೊರಗಡೆ ಬರಬಾರದು ಎಂದು ಹೇಳಿಕೆಯನ್ನು ಕೊಡುತ್ತಾರೆ. ಹಾಗಾದರೆ, ವಿದ್ಯಾರ್ಥಿಗಳು ಕೂಡ ವಿಶ್ವವಿದ್ಯಾಲಯದಲ್ಲಿ ಓದಾಡಬಾರದೆ? ಹಾಗಾದರೆ, ಅವರಿಗ್ಯಾರಿಗೂ security ಇಲ್ಲವೇ? ಆಗ ನಾವೆಲ್ಲರೂ ಇದಕ್ಕೆ ವಿರೋಧ ಮಾಡಿದ ಕೂಡಲೇ, ಆ ಹೇಳಿಕೆಯನ್ನು ಮಾನ್ಯ ಕುಲಪತಿಯವರು ಹನ್ನೆರಡು ಗಂಟೆಯೊಳಗೆ ವಾಪಸ್ಸು ತೆಗೆದುಕೊಳ್ಳುತ್ತಾರೆ. ಇದು ಸತ್ಯ.

(ಮುಂದು)

(902) 22.09.2021, 5.20, ಟಿಸಿಹೆಚ್-ಎಂಡಿ

(ವೈಸ್ ಛೇರ್ಮನ್‌ವರ ಉಪಸ್ಥಿತಿ)

ಶ್ರೀ ಎಂ.ನಾರಾಯಣ ಸ್ವಾಮಿ (ಮುಂದು)

ಇಷ್ಟೆಲ್ಲಾ ಆಯಿತು. ಈ ಘಟನೆ ನಡೆದು ಒಂದು ದಿನವಾದ ನಂತರ ಮಾನ್ಯ ಗೃಹ ಸಚಿವರು ಮೈಸೂರಿಗೆ ಹೋಗುತ್ತಾರೆ. ಅವರು ಮೊದಲು ಯಾವುದಕ್ಕೆ priority ಕೊಡಬೇಕಿತ್ತು. ನಮ್ಮ ಇಡೀ ರಾಜ್ಯ ತಲೆತಗ್ಗಿಸುವಂಥ ಘಟನೆ ನಡೆದಿದೆ. ಅವರು ಅಲ್ಲಿಗೆ ಹೋದ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ಕರೆದು, ಅಲ್ಲಿ ಏನಾಗಿದೆ ಎನ್ನತಕ್ಕಂಥ ಮಾಹಿತಿಯನ್ನು ಪಡೆದುಕೊಳ್ಳಬೇಕು. ಘಟನೆ ನಡೆದಂಥ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುವುದು ಮಾನ್ಯ ಸಚಿವರ ಕೆಲಸವಲ್ಲವೇ? ಅದನ್ನು ಮಾಡಿದ್ದರೆ ನಮ್ಮ ನಾಡಿನ ಜನ ಅವರನ್ನು ಒಪ್ಪುತ್ತಾರೆ, ಶಹಭಾಷ್ ಎನ್ನುತ್ತಾರೆ. ಆದರೆ ಮಾನ್ಯ ಗೃಹ ಸಚಿವರು ನೇರವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ. ಅವರು ದರ್ಶನ ಪಡೆಯಲಿ, ನಾವು ಬೇಡವೆಂದು ಹೇಳುವುದಿಲ್ಲ. ಬೇಕಾದರೆ ಅವರು ಆಮೇಲೆ ದರ್ಶನ ಪಡೆಯಬಹುದಾಗಿತ್ತು. ಮೊದಲು priority ಯಾವುದಕ್ಕೆ ಕೊಡಬೇಕು? ಸಂತ್ರಸ್ತೆ 6 ಜನರಿಂದ ಗ್ಯಾಂಗ್ ರೇಪ್ ಆಗಿ ಆಸ್ಪತ್ರೆಯಲ್ಲಿ first aid ಪಡೆದು admit ಆಗದೇ ಆಸ್ಪತ್ರೆಯಿಂದ ತನ್ನ native ಗೆ ಓಡಿಹೋಗಿದ್ದಾಳೆ. ಅವರು ಎಲ್ಲಿದ್ದಾರೆಂದು ಮಾನ್ಯ ಗೃಹ ಸಚಿವರಿಗೆ ಗೊತ್ತಿಲ್ಲ. ಮಾನ್ಯ ಗೃಹ ಸಚಿವರು ಮೊದಲು ಸ್ಥಳ ಪರಿಶೀಲನೆ ಮಾಡುವುದಕ್ಕೆ ಹೋಗಿಲ್ಲ. ದೇವಸ್ಥಾನಕ್ಕೆ ಚಾಮುಂಡಿ ತಾಯಿ ದರ್ಶನಕ್ಕೆ ಹೋದರು. ಅವರು ಅಲ್ಲಿಂದ ವಾಪಸ್ಸು ಬಂದು ಇಲಾಖೆಯ ಬೇರೆ meeting attend ಮಾಡಿ ಮಧ್ಯಾಹ್ನ ಊಟವಾದ ನಂತರ ಆ ಸ್ಥಳ ಪರಿಶೀಲನೆಗೆ ಹೋಗುತ್ತಾರಲ್ಲಾ, ಅವರಲ್ಲಿ ಎಷ್ಟು ಗಂಭೀರತೆ ಇದೆ ಎನ್ನತಕ್ಕಂಥದ್ದನ್ನು ನಾವು ಅರ್ಥ ಮಾಡಬೇಕೋ, ಬೇಡವೋ ಹೇಳಿ ನೋಡೋಣ. ಅವರು ಯಾರೇ ಆಗಿರಲಿ. ನಾನು ವಿರೋಧ ಪಕ್ಷದಲ್ಲಿ ಇದ್ದೇನೆಂದು ಮಾನ್ಯ ಗೃಹ ಸಚಿವರ ಮೇಲೆ ಅಪಾದನೆ ಮಾಡಬೇಕೆಂದು ಮಾಡುತ್ತಿಲ್ಲ. ಮಾನವೀಯತೆ ಇರತಕ್ಕಂಥ ಯಾರೇ ಒಬ್ಬ ವ್ಯಕ್ತಿಯಾದರೂ ಕೂಡ ಇಂತಹ ಘಟನೆಯಾದಂಥ ಸಂದರ್ಭದಲ್ಲಿ ಆ ಸಂತ್ರಸ್ತೆಗೆ ನಾವಿದ್ದೇವೆ, ಭಯ ಪಡಬೇಡಿ, ಇದು ಆಗಬಾರದಿತ್ತು; ಆಗಿದೆ. ನಾವು ನಿಮ್ಮ ನೆರವಿಗೆ ಇರುತ್ತೇವೆಂದು ಧೈರ್ಯ ತುಂಬಬೇಕಾಗಿತ್ತಲ್ಲವೇ? ಅವರು ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಇಲಾಖೆಯ ಸಭೆಗಳನ್ನೆಲ್ಲಾ ಮಾಡಿಕೊಂಡು, ಊಟ ಮಾಡಿದ ನಂತರ ಅಲ್ಲಿಗೆ ಭೇಟಿ ನೀಡಿರುವುದು ಸರಿಯೇ? ಇದು ನಮಗೆ ಒಂದು ಕಡೆ ನೋವಾಗುತ್ತಿದೆ. ಅವರು ಎಂಬಿವ ವ್ಯಾಸಂಗ ಮಾಡುತ್ತಿದ್ದಂಥ ಹುಡುಗ ಮತ್ತು ಹುಡುಗಿ. ಅವರು ಪ್ರೀತಿ ಮಾಡುತ್ತಿದ್ದರೋ ಏನೋ ನಮಗೆ ಗೊತ್ತಿಲ್ಲ. ಅವರು ಅಲ್ಲಿಗೆ ಹೋಗಿ ಮೋಟರ್ ಬೈಕ್‌ನ್ನು ನಿಲ್ಲಿಸಿ, ಕುಳಿತು

ಮಾತನಾಡುತ್ತಿರುವಂಥ ಸಂದರ್ಭದಲ್ಲಿ ಆ ಆರು ಜನರು ಅವರ ಮೇಲೆ ಹಲ್ಲೆಯನ್ನು ಮಾಡಿ, ಆ ಸ್ನೇಹಿತನ ಮುಂದೆಯೇ ಅತ್ಯಾಚಾರ ನಡೆಯಿತೆಂದರೆ, ಅವನ ಮನಃಸ್ಥಿತಿ ಯಾವ ರೀತಿ ಇರುತ್ತದೆಂದು ಮನುಷ್ಯರಾದ ನಾವುಗಳು ಕೂಡ ಅರ್ಥ ಮಾಡಿಕೊಳ್ಳಬೇಕಲ್ಲವೇ? ಆ ನೋವನ್ನು ಹೇಳಿಕೊಳ್ಳುವುದಕ್ಕೆ ಅವನಿಗೆ ಅವಕಾಶ ಕೊಡುವುದಿಲ್ಲ. ಅವರಿಂದ ಹೇಳಿಕೆ ಪಡೆದುಕೊಳ್ಳುವುದಿಲ್ಲ. Newspaper ಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಬಂತು. ಕೇರಳದ ಇಬ್ಬರು Engineering Students ಇದರಲ್ಲಿ involve ಆಗಿದ್ದಾರೆ. ತಮಿಳುನಾಡಿನಲ್ಲಿರತಕ್ಕಂಥ Engineering Students ಇದರಲ್ಲಿ involve ಆಗಿದ್ದಾರೆ. ಸ್ಥಳೀಯರು ಒಬ್ಬರು ಅಥವಾ ಇಬ್ಬರು ಇದರಲ್ಲಿ involve ಆಗಿದ್ದಾರೆ ಎಂದು ಪೇಪರ್‌ನಲ್ಲೂ ಕೂಡ ವರದಿಯಾಯಿತು. Media and social media ದಲ್ಲೂ ಕೂಡ ಬಂತು. ಕೊನೆಗೆ ಬೇರೆ ಬೇರೆ ಊರುಗಳಿಂದ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಮತ್ತು ಹಣ್ಣು-ಹಂಪಲುಗಳನ್ನು ತರತಕ್ಕಂಥವರು 6 ಜನರು arrest ಆಗಿದ್ದಾರೆಂದು ಹೇಳಿದರು. ಎಲ್ಲೋ ಒಂದು ಕಡೆ ಇದರಲ್ಲಿ ನಿಜವಾದ culprit arrest ಆಗಿದ್ದಾರೆಯೇ ಎನ್ನುವ ಅನುಮಾನ ನಮ್ಮಲ್ಲಿ ಕಾಡುತ್ತಿದೆ. ಸರ್ಕಾರ ಯಾರನ್ನು arrest ಮಾಡಿದ್ದಾರೋ ಅವರನ್ನು ಆಕೆಯ ಮುಂದೆ ಮತ್ತು ಆಕೆಯ ಸ್ನೇಹಿತನ ಮುಂದೆ ಪೆರೇಡ್ ಮಾಡಿದಾಗ; ಆಕೆ ಅವರನ್ನು ಗುರ್ತಿಸಿ ಇವರೇ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಹೇಳಿದರೆ ಆಗ ಅವರು ಅಪರಾಧಿಗಳಾಗುತ್ತಾರೆ. ಇದುವರೆಗೂ ಆ ಕೆಲಸ ಆಗಿಲ್ಲ. ಇವರೇ ಅತ್ಯಾಚಾರಿಗಳು ಎಂದು ನಾವು ನಂಬಬೇಕೆ. ಸರ್ಕಾರ ಏಕೆ ಈ ರೀತಿ ಮಾಡುತ್ತಿದೆ. ನಿನ್ನೆ ದಿವಸ ಕೆಳ ಮನೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ನಾವು ಸಂತ್ರಸ್ತೆಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದೇವೆಂದು ಹೇಳಿದ್ದಾರೆ. ಅದಕ್ಕೆ ಸಂತೋಷ. ಹೇಳಿಕೆಯನ್ನು ಪಡೆದುಕೊಂಡಿರುವುದರ ಜೊತೆಗೆ ಯಾರನ್ನು arrest ಮಾಡಿದ್ದಾರೋ ಅವರನ್ನು ಆಕೆಯ ಮುಂದೆ ನಿಲ್ಲಿಸಿ, 'ಇವರೇನಾ ನಿಮ್ಮನ್ನು ಅತ್ಯಾಚಾರ ಮಾಡಿದ್ದು' ಎಂದು ಕೇಳಿ ಆಕೆಯು ಅವರನ್ನು identify ಮಾಡಬೇಕಲ್ಲವೇ, ಇವರು ಏಕೆ ಇನ್ನೂ ಮಾಡುತ್ತಿಲ್ಲ?

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ನ್ಯಾಯಾಧೀಶರ ಮುಂದೆ ಹೇಳಿಕೆ ಮಾಡುವುದು, ಪೊಲೀಸ್ ಸ್ಟೇಷನ್‌ನಲ್ಲಿ ಅಲ್ಲ. Under section 164 of CrPC ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡುವುದು. ಹೀಗೆ ಮಾತನಾಡಿದರೆ ನಾವು ಉತ್ತರ ಕೊಡುವುದಕ್ಕೆ ಆಗುತ್ತದೆಯೇ? Where is the statement made under section 164? Magistrate ಮುಂದೆ ಹೇಳಬೇಕು. Jurisprudence and judicial proceedings ಪ್ರಕಾರ ನ್ಯಾಯಾಧೀಶರ ಮುಂದೆ ಹೇಳಿಕೆ ಮಾಡುವುದು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ; ಮಾನ್ಯ ಗೃಹ ಸಚಿವರೇ, ನನಗೆ ನಿಮ್ಮಷ್ಟು ಕಾನೂನು ಗೊತ್ತಿಲ್ಲದೇ ಇರಬಹುದು. ಆದರೆ identify ಮಾಡತಕ್ಕಂಥವರು ಯಾರು?

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಲಾಯರ್ ಇದ್ದರು, ಅವರು ಸ್ಪಷ್ಟವಾಗಿ, ಕಾನೂನು ಬದ್ಧವಾಗಿ section 164 ಪ್ರಕಾರ ಹೇಳಿಕೆ ಮಾಡಿದ್ದೀರಾ ಎಂದು ಕೇಳಿದಕ್ಕೆ ಮಾಹಿತಿ ಕೊಟ್ಟರು. ಕೆಳಮನೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಉತ್ತರ ಕೊಟ್ಟಿದ್ದಾರೆ. Under section 164 of CrPC statement is made before the Magistrate.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, I will accept. ನಾನು ಹೇಳಿದ್ದು ಏನಾದರೂ ತಪ್ಪಿದ್ದರೆ, ಅದನ್ನು ನಾನು ತಿದ್ದಿಕೊಳ್ಳುತ್ತೇನೆ. ಅದರ ಬಗ್ಗೆ ನನ್ನದು ಏನೂ ಇಲ್ಲ. ಆದರೆ ನನ್ನ ಕಳಕಳಿ ಏನಂದರೆ, ಆ ಸಂತ್ರಸ್ತೆ ಬಂದರೆ ಆ 6 ಜನರನ್ನೂ identify ಮಾಡಿದ್ದಾರೆಯೇ? ಸುಮಾರು 10 ವರ್ಷಗಳ ಹಿಂದೆ ನಿರ್ಜನೆಯ ಎನ್ನತಕ್ಕಂಥ ಹೆಣ್ಣುಮಗಳ ಮೇಲೆ ಘೋರವಾದಂಥ ಅತ್ಯಾಚಾರ ಆದಾಗ ಇಡೀ ದೇಶವೇ ತಲೆ ತಗ್ಗಿಸಿತು. ಅವೊತ್ತು ಅದಕ್ಕೆ ರಾಜಕೀಯ ಬಣ್ಣವನ್ನು ಕಟ್ಟಿದರೂ ರಾಷ್ಟ್ರದ ರಾಜಧಾನಿಯಲ್ಲಿ ಬಸ್‌ನಲ್ಲಿ ಬಂದಂಥ ಒಬ್ಬ ಹುಡುಗಿ ಮೇಲೆ ಆಕೆಯ ಸ್ನೇಹಿತನ ಮುಂದೆಯೇ ಬಸ್‌ನಲ್ಲೇ ರೇಪ್ ನಡೆಯಿತು ಎಂದು ಇಡೀ ದೇಶವೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೋರಾಟವನ್ನು ಮಾಡಿದರು. ಯಾರಾದರೂ ಸಂತ್ರಸ್ತೆಗೆ ಈ ರೀತಿ ತೊಂದರೆಯಾದಾಗ ಮಾಡಲೇಬೇಕು. ಅವೊತ್ತಿನ ದಿವಸ ರಾಜಕಾರಣ ಬೆರೆಸಿದರಲ್ಲಾ, ಆಗ 'ನಿಮ್ಮ ಸರ್ಕಾರ ಏನು ಮಾಡುತ್ತಿತ್ತು' ಎಂದು ಹೇಳಿ, ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸತಕ್ಕಂಥ ಕೆಲಸವನ್ನು ಈಗ ಯಾರ್ಯಾರೂ ಅಧಿಕಾರದಲ್ಲಿದ್ದಾರೋ, ಆ ಮಹಾ ನಾಯಕರುಗಳು ಅವೊತ್ತು ಬೀದಿಗಳಿಗಿದ್ದು ಹೋರಾಟಗಳನ್ನು ಮಾಡಿದ್ದರು. ಆದರೆ ಇವತ್ತು ಏಕೆ ಮಾಡುತ್ತಿಲ್ಲ? ಈ ಸಂತ್ರಸ್ತೆ ಹೆಣ್ಣುಮಗಳು ಅಲ್ಲವೇ? ಮಾನ್ಯ ಸಭಾನಾಯಕರೇ, ದಯವಿಟ್ಟು ನಾನು ಗಂಭೀರವಾಗಿ ಮಾತನಾಡುವಾಗ ನೀವು ಮಧ್ಯೆ ಮಾತನಾಡಿದರೆ ನಾನು ಅದಕ್ಕೆ yield ಆಗುವುದಿಲ್ಲ. ನೀವು ಎದ್ದು ನಿಂತುಕೊಂಡರೆ ವಿಷಯದ ಗಾಂಭೀರ್ಯತೆ ಮರೆತು ಹೋಗುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರು, ಎಲ್ಲಾ ಹೇಳುವುದನ್ನು ಹೇಳಿ, ಸದನದಲ್ಲಿ ನನಗೆ ವಿಷಯ ಮರೆತು ಹೋಯಿತು ಎನ್ನುವವರು ಅವರೊಬ್ಬರೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ದಯವಿಟ್ಟು ಕುಳಿತುಕೊಳ್ಳಬೇಕು. ನಾನೇನು yield ಆಗಿಲ್ಲ.

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅವರು ಮುಗಿಸುತ್ತಾರೆ ಬಿಟ್ಟುಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು.

ವೈಸ್ ಛೇರ್ಮನ್:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ಬೇಗ conclude ಮಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇನ್ನು ಸ್ವಲ್ಪ ಮಾತನಾಡುವುದು ಇದೆ. ನಾನು ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಆದರೆ ಇವತ್ತು ಏಕೆ ಸರ್ಕಾರ ದನಿ ಎತ್ತುವುದಕ್ಕೆ ಆಗುತ್ತಿಲ್ಲ. ಯಾರಾದರು ಒಬ್ಬರು ಹೇಳಿಕೆ ಕೊಟ್ಟಿದ್ದಾರೆಯೇ? ಅವೊತ್ತು ಯಾರ್ಯಾರು ದೊಡ್ಡ-ದೊಡ್ಡದಾಗಿ ಭಾಷಣ ಮಾಡಿದಂಥವರು ಇವತ್ತು ಒಂದು ಹೇಳಿಕೆಯನ್ನೂ ಕೂಡ ಕೊಟ್ಟಿಲ್ಲ. ಇವತ್ತಿನ ದಿವಸ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದ ಕನ್ನಡಿಗರು ಎಂದರೆ ಅಪಾರವಾದ ಗೌರವವಿದೆ. ಹೆಣ್ಣುಮಕ್ಕಳಿಗೆ. . .

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ ಒಂದು ನಿಮಿಷ. . .

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಭಾರತಿ ಶೆಟ್ಟಿಯವರು ದಯವಿಟ್ಟು ಕುಳಿತುಕೊಳ್ಳಬೇಕು. ನಾನು yield ಆಗಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ ಒಬ್ಬರೂ ಹೇಳಿಕೆ ಕೊಟ್ಟಿಲ್ಲವೆಂದು ಹೇಳಿದರೆ ಏನು ಅರ್ಥ?

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರು ಹೇಳಿದ್ದನ್ನೆಲ್ಲಾ ನಾವು ಕೇಳಿಲ್ಲವೇ? ಜನ ಅವರಿಂದ ತುಂಬಾ ನಿರೀಕ್ಷೆಯನ್ನಿಟ್ಟುಕೊಂಡಿದ್ದರು.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ನೀವು yield ಆಗಬೇಡಿ, conclude ಮಾಡಿ. ಇನ್ನೂ ಬಹಳ ಸದಸ್ಯರು ಮಾತನಾಡುವವರು ಇದ್ದಾರೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ರೀತಿಯಾದಂಥ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಯಾವುದೇ ಒಬ್ಬರು ನೌಕರರು

ಇರಬಹುದು, ಹಿರಿಯರು ಇರಬಹುದು, ಅವರು ಹಿರಿಯ ನಾಗರಿಕರಾದ ನಂತರ ಅಲ್ಲಿಗೆ ಹೋಗಿ retired life ನ್ನು ಶಾಂತಿಯುತವಾಗಿ ಕಳೆಯಬಹುದು. ಅದಕ್ಕೋಸ್ಕರವಾಗಿ ಮೈಸೂರು ನಗರ ಹೆಸರುವಾಸಿಯಾಗಿದೆ. ಆದರೆ, ಇಂತಹ ಘಟನೆಗಳಾದ ನಂತರ, ಮೈಸೂರನ್ನು ಜನ question mark ನಲ್ಲಿ ನೋಡುತ್ತಾರೆ. ಇದಕ್ಕೆ ನಾವೇ ಕಾರಣಕರ್ತರಾಗಿದ್ದೇವೆ ಎನಿಸುತ್ತಿದೆ. ಕೇವಲ ಇಲ್ಲಿ ಭಾಷಣಕ್ಕಾಗಿ ಸೀಮಿತವಾಗಿರಬಾರದು. ಬರೀ ಏನೋ ಇಂಥ ಒಂದು ಕೇಸ್‌ಗಳಾಗುತ್ತವೆಂದು ಎಲ್ಲಾ ಸದಸ್ಯರುಗಳು ಮಾತನಾಡಿದ ತಕ್ಷಣ ಎಲ್ಲವೂ ಮುಗಿದು ಹೋಗುವುದಿಲ್ಲ. ಇವತ್ತು ಆ ಹೆಣ್ಣುಮಗಳಿಗೆ ಅನ್ಯಾಯ ಆಯಿತು. ಇದಕ್ಕೆ ಕಾರಣರಾದವರನ್ನು ನಾವು ಸುಮ್ಮನೆ ಬಿಟ್ಟರೆ, ನಾಳೆ ದಿವಸ ನಮ್ಮ ಮನ ಬಾಗಿಲಿಗೆ ಬರುತ್ತಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕದಿದ್ದರೆ ಹೇಗೆ? ನಾನು ಇವತ್ತು ಕೂಡ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. Charge sheet ಸಲ್ಲಿಸಬೇಕಾದರೆ ಕಠಿಣವಾದಂಥ ಕಾನೂನು ಮತ್ತು ಶಿಕ್ಷೆಗಳು ಒಳಪಡುವ ರೀತಿಯಲ್ಲಿ ಸೆಕ್ಷನ್‌ನ್ನು ಹಾಕಬೇಕು. ನಮ್ಮ ರಾಜ್ಯದಲ್ಲಿ ಇಂತಹ ಕೇಸ್‌ಗಳಲ್ಲೂ ಕೂಡ ಅತ್ಯಾಚಾರಿಗಳ ಪರವಾಗಿ ವಾದ ಮಾಡುವುದಕ್ಕೆ Advocates ಇದ್ದಾರೆ. ಆ Advocates ಕೊನೆಗೆ ನಮ್ಮಲ್ಲಿ ಸಾಕ್ಷಿಗಳು ಸಿಗಲಿಲ್ಲವೆಂದು ಈ ಕೇಸ್‌ನ್ನು ಮುಚ್ಚಿಹಾಕುವುದಕ್ಕೆ ಪ್ರಯತ್ನವಾಗುತ್ತದೆ. ಇದು ಆಗಬಾರದು. ಅದಕ್ಕೋಸ್ಕರವಾಗಿ charge sheet ಹಾಕಬೇಕಾದರೆ, ಅಪರಾಧಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲದ ರೀತಿಯಲ್ಲಿ ಕಠಿಣವಾದ ಕಾನೂನನ್ನು frame ಮಾಡಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅವರಿಗೆ ಕೂಡತಕ್ಕಂಥ ಶಿಕ್ಷೆ ಯಾವ ರೀತಿ ಇರಬೇಕೆಂದರೆ, ಮುಂದೆ ಯಾವುದೇ ಒಬ್ಬ ವ್ಯಕ್ತಿಗೆ ಅತ್ಯಾಚಾರ ಮಾಡಬೇಕೆಂದು ಅವನ mind ಗೆ ಬಂದರೂ ಕೂಡ; ಇಲ್ಲ, ನಾನು ಮಾಡಬಾರದು, ಒಂದು ವೇಳೆ ನಾನು ಅತ್ಯಾಚಾರ ಮಾಡಿದರೆ ಕಾನೂನಿನಲ್ಲಿ ಇಂತಹ ಶಿಕ್ಷೆ ಆಗುತ್ತದೆಂದು ಹೆದರಿಕೆ ಬರಬೇಕು. ಅವರಿಗೆ ಅಂತಹ ಶಿಕ್ಷೆ ಆಗಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡು, ವಂದಿಸುತ್ತಾ,

(ಮುಂದು...)

(903)22.9.2021/5.30/ಎಂ.ಎಂ-ಎಂ.ಡಿ

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಎಂ.ನಾರಾಯಣಸ್ವಾಮಿ (ಮುಂದು):

ನಿಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ಆ ಸಂತ್ರಸ್ತೆಗೆ ನ್ಯಾಯ ದೊರಕಬೇಕು, ಅವರ ಜೊತೆ ಇದ್ದಂತಹ ಸ್ನೇಹಿತನಿಗೆ ನ್ಯಾಯ ಸಿಗಬೇಕು. ನೀವು ತೆಗೆದುಕೊಳ್ಳುವಂತಹ ತೀರ್ಮಾನ ಇಡೀ ರಾಜ್ಯಕ್ಕೆ ಮಾದರಿಯಾಗಿರಬೇಕೆಂದು ನಿಮ್ಮ ಮೂಲಕ ನಾನು ಸರ್ಕಾರಕ್ಕೆ ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ತಿಮ್ಮಾಪುರರವರೇ, ಮಾನ್ಯ ಸದಸ್ಯರು ಮಾತನಾಡಿದ್ದನ್ನು duplication ಮಾಡಬೇಡಿ. ನಿಮ್ಮ ಸಲಹೆಗಳು ಮತ್ತು ಹೊಸ ವಿಷಯಗಳು ಇದ್ದರೆ ಹೇಳಿ. ಏಕೆಂದರೆ ಕಾಲಾವಕಾಶ ಇಲ್ಲ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ನಮ್ಮ ಹೆಸರು ಮುಂಚೆ ಇದೆ.

ಶ್ರೀ ಆರ್.ಬಿ. ತಿಮ್ಮಾಪುರ (ವಿಧಾನಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅದಕ್ಕೆ ಕಾರಣಗಳು ಕೋವಿಡ್-19, note ban, GST (Goods and Services Tax), ಇಂದ ಈ ರಾಜ್ಯದ ಆರ್ಥಿಕತೆ ಹದಗೆಟ್ಟಿದೆ. ಈ ಆರ್ಥಿಕತೆ ಹದಗೆಟ್ಟಿದ್ದರಿಂದ ರಾಜ್ಯದಲ್ಲಿ ಹಿಂಸೆ, ಅತ್ಯಾಚಾರಗಳು, ಕೊಲೆ, ಸುಲಿಗೆ, ಗುಂಡಾಗಿರಿಗಳನ್ನು ನಾವು ಹೆಚ್ಚಾಗಿ ಕಾಣುತ್ತಿರುವಂತಹದ್ದು ಇದೆ. ಇದರಿಂದ ಎಷ್ಟೋ ಯುವಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹೊಸ ಉದ್ಯೋಗಗಳ ಸೃಷ್ಟಿ ಇಲ್ಲ, ಇನ್ನೊಂದು ಕಡೆ ಸಾಲ ಪಡೆದು ಶಿಕ್ಷಣ ಮಾಡಿದ್ದಾರೆ. ತನಗೆ ಉದ್ಯೋಗ ಸಿಗುತ್ತದೆ, ತಾನು ಬಿ.ಇ., ಓದಿದ ನಂತರ ಇಂಜಿನಿಯರ್ ಆಗಿ ಕೆಲಸ ಮಾಡುತ್ತೇನೆ, ಸಾಲ ತೀರಿಸಬಹುದೆಂದು ಕೊಂಡಿರುತ್ತಾರೆ. ಎಷ್ಟೋ ಯುವಕರು ಪಾಸಾಗಿ ಮನೆಯೇ ಉದ್ಯೋಗವಿಲ್ಲದೇ ಇದ್ದಾರೆ. ಅವರ ತಾಯಿ ತಂದೆ ನೋಡುವ ದೃಷ್ಟಿ ಬದಲಾವಣೆಯಾಗಿದೆ. ತಮ್ಮ ಮಗನಿಗೆ ಬಿ.ಇ., ಶಿಕ್ಷಣ ಕಲಿಸಿದ್ದಾರೆ. ಸಾಲ ತೆಗೆದುಕೊಂಡು ಶಿಕ್ಷಣ ಮಾಡುವವರು ಯಾರೆಂದರೆ, ಬಡವರು. ಇವತ್ತು ತಂದೆ ತಾಯಿಗಳು ಅವರನ್ನು ನೋಡಿದರೆ ಅಸಹ್ಯ ಪಡುವಂತಹದ್ದು ಇದೆ. ನಮ್ಮ ತಾಯಿ ತಂದೆಯವರು ಲೋನ್ ಮಾಡಿ ವಿದ್ಯಾಭ್ಯಾಸ ಮಾಡಿಸಿದರೆ ತಾನು ಮನೆಯಲ್ಲಿ ಕುಳಿತಿದ್ದೇನೆ ಎಂಬ ನೋವು ಅವರನ್ನು ಕಾಡುತ್ತಿದೆ. ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಅಂತಹ ಯುವಕರು ಮುಂದೆ ಏನು

ಮಾಡಬಲ್ಲರು? ಸರ್ಕಾರಗಳು ಏನು ಕ್ರಮ ಕೈಗೊಳ್ಳುತ್ತಿದ್ದಾರೆ? ಅಂತಹ ಯುವಕರಿಗೆ ನೀವು ಮಾಡುವಂತಹ ರೀತಿ ನೀತಿಗಳೇನು? ಯುವಕರನ್ನು ದಾರಿ ತಪ್ಪಲು ಬಿಡುವುದಿಲ್ಲ, ಅಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದ ಸರ್ಕಾರದ ಭರವಸೆ ಸುಳ್ಳಾಗಿದೆ.

ಇನ್ನು ಅತ್ಯಾಚಾರ, ಸುಲಿಗೆಗಳಿಗೆ ಏನು ಕಾರಣ? ಪೊಲೀಸರ ನಿಷ್ಠೆಯೇ. ಯಾವುದೇ ಹೋಟೆಲ್‌ಗಳಿಗೆ ಹೋದರೆ ಅಲ್ಲೊಂದು map ಇರುತ್ತದೆ, ಒಬ್ಬ ಏಜೆಂಟ್ ಬರುತ್ತಾನೆ. ನಾನು ಕೆಲವರನ್ನು ಹೇಳುತ್ತೇನೆ, ಎಲ್ಲರನ್ನೂ ಹೇಳುವುದಿಲ್ಲ. ಇಲ್ಲ ಸರ್, ಸಾಹೇಬರು ಬರುತ್ತಾರೆ, ಈ ಜಮೀನು ಹೀಗಿದೆ, ಅವರು ನಿಮ್ಮ ಪೊಲೀಸ್‌ಗಿರಿ ಮಾಡುತ್ತಿಲ್ಲ. ಅವರು ಭೂಮಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸಮಾಜಘಾತುಕ ಶಕ್ತಿಗಳೊಡನೆ ಇವರ ಕೈ ಜೋಡಣೆ. ನಮ್ಮ ಸರ್ಕಾರದಲ್ಲಿ ಒಂದು ನಡೆದು ಬಂದಿದೆ. ಅದು ವರ್ಗಾವಣೆ. ಈ ಸರ್ಕಾರದಲ್ಲಂತೂ ದಿವಸವೂ ವರ್ಗಾವಣೆಯಾಗುತ್ತಿದೆ. ಇವತ್ತು ಅಲ್ಲಿ ವರ್ಗಾವಣೆ, ಇವತ್ತು ಇಲ್ಲಿ ಕೆಲಸ ಹಾಗಿದೆ. ಹಾಗಾದರೆ ಅವರು ಏನು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ? ವರ್ಗಾವಣೆಯಲ್ಲಿ ಏನು ನಡೆಯುತ್ತಿದೆ ಎಂದರೆ ಲಂಚ. ಲಂಚ ಕೊಟ್ಟಂತಹ ಅಧಿಕಾರಿಯಿಂದ ನಾವು ಏನು ನಿರೀಕ್ಷೆ ಮಾಡಬಲ್ಲೆವು? ಆ ಅಧಿಕಾರಿ ಎಷ್ಟರಮಟ್ಟಿಗೆ ಜನರನ್ನು ರಕ್ಷಣೆ ಮಾಡಬಲ್ಲ? ಆದ್ದರಿಂದ ಅವನು ಉದ್ಯೋಗಕ್ಕೆ ತೊಡಗಿಕೊಂಡಿದ್ದಾನೆ. ಉದ್ಯೋಗ ಮಾಡುತ್ತಾನೆ, ಹಣ ಮಾಡುತ್ತಾನೆ. ತಾನು ಎಲ್ಲಿ ನೌಕರಿ ಮಾಡುತ್ತಾನೋ ಆ ಕಡೆ ಅವನಿಗೆ ಗಮನ ಇಲ್ಲ. Night beat ವ್ಯವಸ್ಥೆ ಏನಾಗಿದೆ? ಗಸ್ತು ತಿರುಗುವುದಕ್ಕೆ ಏನಾಗಿದೆ? ಮೈಸೂರಿನಲ್ಲಿ ಇಂತಹ ಘಟನೆ ನಡೆಯುವುದಕ್ಕೆ ಇದೊಂದೇ ಅಲ್ಲ, ಬಹಳ ಕಡೆ ನಡೆಯುತ್ತಿದೆ. ಪೊಲೀಸ್ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಇದಕ್ಕೆ ಸುಧಾರಣೆ ತರುವುದು ಯಾವಾಗ? ಕೆಲವು ಪೊಲೀಸರಿಗಂತೂ ನಿವೃತ್ತಿಯಾಗುವವರೆಗೂ Law and Order ಇಲ್ಲ. ಟೇಬಲ್, ಕುರ್ಚಿ, ಫ್ಯಾನು ಮತ್ತು ಹಾಳೆ. ಅವರೇನು ಪಾಪ ಮಾಡಿದ್ದಾರೆ? ಅವರ ಹತ್ತಿರ ಹಣ ಇಲ್ಲ. ಅದಕ್ಕೆ ಅವರಿಗೆ Law and Order ಗೆ posting ಇಲ್ಲ. ಈ ವ್ಯವಸ್ಥೆಯನ್ನು ಸರಿ ಮಾಡದಿದ್ದರೆ ನಾವು ಪೊಲೀಸರಲ್ಲಿ ಯಾವ ಭರವಸೆಯನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಮೈಸೂರು ಅತ್ಯಾಚಾರ ಪ್ರಕರಣ ಆಗಸ್ಟ್ ತಿಂಗಳ 25, 26ನೇ ತಾರೀಖಿನಂದು 'ನಿರ್ಭಯ' ರೀತಿಯಲ್ಲಿ ಒಬ್ಬ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಆಗುತ್ತದೆ. ಅದು ಎಂ.ಬಿ.ಎ., ವಿದ್ಯಾರ್ಥಿನಿ, ಆ ಯುವಕನ ಮೇಲೆ ಹಲ್ಲೆಯಾಗುತ್ತದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರವಾಗುತ್ತದೆ. ಆದರೆ ಪೊಲೀಸರು ಆಸ್ಪತ್ರೆಯಲ್ಲಿ ನಡೆದಂತಹ ಘಟನೆಗಳು ನಮಗೆ ಅನುಮಾನ ಮೂಡಿಸುತ್ತವೆ. ಮಧ್ಯಾಹ್ನ 12 ಗಂಟೆಗೆ ಕೇಸ್ ದಾಖಲಾಗುತ್ತದೆ. ಅವರು ಜಿ.ಎಸ್.ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಆಕೆಯ ಮೇಲೆ

ಗಾಯಗಳಿರುತ್ತವೆ ಹಾಗೂ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತದೆ. ಇಷ್ಟೆಲ್ಲಾ ಆದಾಗ್ಯೂ ಇವರು ಎಫ್.ಐ.ಆರ್ ನಲ್ಲಿ ಏನು ಹಾಕುತ್ತಾರೆಂದರೆ, IPC Section 354(A): Sexual harassment and punishment for sexual harassment ಅಂದರೆ ಲೈಂಗಿಕ ದೌರ್ಜನ್ಯ ಎಂದು ಹಾಕುತ್ತಾರೆ. ಇವೆಲ್ಲದರ ಬಗ್ಗೆ strike ಗಳು ನಡೆದುಬಿಡುತ್ತವೆ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಜೊತೆಗೂಡಿಸಿಕೊಂಡು ಜನರ ಬಳಿಗೆ ಹೋಗುತ್ತೇವೆ. ಆಗ ಮತ್ತೆ ಬದಲಾವಣೆ ಮಾಡುತ್ತಾರೆ. ನೀವು ಮೊದಲೇ ಏತಕ್ಕೆ ಬದಲಾವಣೆ ಮಾಡಲಿಲ್ಲ? ನಿಮ್ಮ ಮೇಲೆ ನಮಗೆ ಸಂದೇಹ ಬರುವುದಿಲ್ಲವೇ? ನೀವು ಏತಕ್ಕೆ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ? ನಿಮಗೆ ಇದರ ಹಿಂದೆ ಯಾರಿದ್ದಾರೆ? ಇದನ್ನು ಏತಕ್ಕೆ ಈ ರೀತಿ ಮಾಡುತ್ತಿದ್ದೀರಿ? ನೀವು ಜನರಿಗೆ ಭರವಸೆ ಮೂಡಿಸಬೇಕಾಗಿತ್ತು. ಪಕ್ಷದವರು, ಜನ ತಿರುಗಿ ಬಿದ್ದಾಗ ಮಾತ್ರ IPC sections 376 and 397 ರೇಪ್ ಮತ್ತು ಅತ್ಯಾಚಾರ. ಅಂದರೆ ಎಲ್ಲೋ ಒಂದು ಕಡೆ ಈ ಪ್ರಕರಣವನ್ನು ಮುಚ್ಚಿ ಹಾಕಬೇಕು ಎಂದು ಇವರಲ್ಲಿ ನಮಗೆ ಅನುಮಾನ ಕಾಡುತ್ತಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸುವಲ್ಲಿ ಉದಾಸೀನತೆ, ಸ್ವತಃ victim ಆಗಿರುವಂತಹ ಯುವಕನ ಹೇಳಿಕೆಯನ್ನು ಪಡೆಯುವುದಕ್ಕೆ ಆಗುತ್ತಿಲ್ಲ. ಆ ಸಂತ್ರಸ್ತೆಯನ್ನು ಸಾಂತ್ವನ ಕೇಂದ್ರದಲ್ಲಿಟ್ಟು ಆಕೆಗೆ ದೈಯ್ಯ ಮೂಡಿಸಬೇಕಾಗಿತ್ತು. ಆ ಕೆಲಸ ಇಲ್ಲಿ ಆಗಲಿಲ್ಲ. 'ನಿರ್ಭಯ' ಮಾರ್ಗಸೂಚಿ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆ, ಪೊಲೀಸರಿಂದ ನಿರ್ಲಕ್ಷ್ಯ, ಪೊಲೀಸರ ನಿರ್ಲಕ್ಷ್ಯದಿಂದ ಮೈಸೂರಿನಲ್ಲಿ ಏನಾಗುತ್ತಿದೆ? ನಗರದಲ್ಲಿ 30 ದಿನಗಳಲ್ಲಿ 16 ಸುಲಿಗೆ, 12 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ಒಂದು shoot out ಹೀಗೆಲ್ಲಾ ಆದರೆ ಮೈಸೂರು ಜನ, ರಾಜ್ಯದ ಜನ ಭಯಭೀತರಾಗುವುದಿಲ್ಲವೇ? ಸರ್ಕಾರ ನಮ್ಮನ್ನು ರಕ್ಷಣೆ ಮಾಡುತ್ತದೆ, ಸರ್ಕಾರ ಇದೆ ಎನ್ನುವ ಭರವಸೆ ಏನಾದರೂ ಬರುವುದಕ್ಕೆ ಸಾಧ್ಯವೇ? ಹಾಗಾದರೆ ಸರ್ಕಾರದ ನಿಷ್ಠೆಯೆ ಎಷ್ಟಿದೆ? ನಾನು ಇವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಕಮೀಷನರವರು ತಾವು ಬಂದು ಒಂದು ವರ್ಷವಾಗಿದೆ, ತಾನು ಶಕ್ತಿಯಿದ್ದಷ್ಟು ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ. ಮೈಸೂರಿನಲ್ಲಿರುವುದಕ್ಕೆ ಅವರಿಗೇನು 20 ವರ್ಷ ಬೇಕಾಗಿತ್ತು? ಮುಖ್ಯಮಂತ್ರಿಗಳ ಹೇಳಿಕೆ 'ಜರತ್ರಿಸ್ತೆಯ ಹೇಳಿಕೆಯನ್ನು ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇವೆ'. ಬಡವರ ಹೆಣ್ಣುಮಕ್ಕಳು, ದಲಿತರ ಹೆಣ್ಣು ಮಕ್ಕಳ ಮೇಲೆ ದಿನನಿತ್ಯ ಅತ್ಯಾಚಾರಗಳಾಗುತ್ತವೆ. ಅದು ಯಾರ ಗಮನಕ್ಕೂ ಬರಲಾರದು. ಮರ್ಯಾದೆಗೆ ಅಂಜಿ ಮನೆಯಲ್ಲಿರುತ್ತಾರೆ. ಅವರ ಬದುಕು ಸಾವಿನವರೆಗೆ ನೋವುಂಡು ಸಾಯುವಂತಹ ಬದುಕು ರಾಜ್ಯದಲ್ಲಿ ನಡೆಯುವಂತಹ ದಲಿತ ಮತ್ತು ಬಡ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದೆ. ನೀವು ಇದನ್ನು ಸುಧಾರಣೆ ಮಾಡುವುದಕ್ಕೆ

ಏನಾದರೂ ಕ್ರಮ ಕೈಗೊಳ್ಳುತ್ತಿದ್ದೀರಾ? ಗೃಹ ಮಂತ್ರಿಗಳು “ಸಾಯಂಕಾಲ ಅಷ್ಟೊತ್ತಿಗೆ ಏತಕ್ಕೆ ಹೋಗಬೇಕಾಗಿತ್ತು?” ಎಂದು ಹೇಳುತ್ತಾರೆ. ಇನ್ನು ನಮ್ಮ ಉಸ್ತುವಾರಿ ಸಚಿವರು ಅವರು ಪಾಪ ಒಳ್ಳೆಯವರು. ಇದ್ದುದನ್ನು ಹೇಳಿಬಿಡುತ್ತಾರೆ. ‘ಮೈಸೂರಿನಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ’. ಅವರು ಪಾಪ ಸರ್ಕಾರದಲ್ಲಿದ್ದುಕೊಂಡು ಹದಗೆಟ್ಟಿದೆ ಎಂದು ಹೇಳುತ್ತಾರೆ. ಅವರು ಉಸ್ತುವಾರಿ ಸಚಿವರು, ಇವರ ಸರ್ಕಾರ.

(ಮುಂದು)

(904) 22-09-2021/ 5-40/ ಕೆಹೆಚ್-ಎಕೆ

(ವೈಸ್ ಛೀರ್ಮನ್‌ರವರ ಉಪಸ್ಥಿತಿ)

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ವರದಿಗಾರರು ಕೇಳಿದಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಎಂದು ಮಾನ್ಯ ಸದಸ್ಯರು ಹೇಳಿದರು. ಪೊಲೀಸ್ ವ್ಯವಸ್ಥೆ ಇದೆ ಅಥವಾ ಇಲ್ಲವೇ ಎನ್ನುವುದನ್ನು ಡಿ.ಜಿ.ಯವರು ಬಂದು ಪರಿಶೀಲನೆ ಮಾಡುತ್ತಿದ್ದಾರೆ. ತದನಂತರ ಅವರು ನಿರ್ಧಾರ ಮಾಡುತ್ತಾರೆ ಎಂದು ನಾನು ಹೇಳಿದ್ದೇನೆಯೇ ವಿನಃ ನಾನೇ ಪೊಲೀಸ್ ವ್ಯವಸ್ಥೆ ಎಂದು ಹೇಳಿಲ್ಲ. ಡಿ.ಜಿ.ಯವರು ಬಂದು ವಿಚಾರಣೆ ಮಾಡುತ್ತಿದ್ದಾರೆ.

ಶ್ರೀ ಆರ್.ಬಿ.ತಿಮ್ಮಾಪುರ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಒಳ್ಳೆಯವರು ಬಿಡಿ ಸರ್.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, I.G. ಹಂತದ ಇನ್ನೊಬ್ಬ ಪೊಲೀಸ್ ಅಧಿಕಾರಿ ವಿಚಾರಣೆ ಮಾಡುತ್ತಿದ್ದಾರೆ. ಅವರು ಬಂದ ಮೇಲೆ ಇದು ಪೊಲೀಸ್ ವ್ಯವಸ್ಥೆ ಹೌದೋ ಅಲ್ಲವೋ ಎಂಬುದನ್ನು ನಿರ್ಧಾರ ಮಾಡುತ್ತಾರೆ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಒಳ್ಳೆಯವರು ಆಗಾಗ ಸರಿಯಾಗಿ ಹೇಳುತ್ತಿರುತ್ತಾರೆ.

ವೈಸ್ ಛೀರ್ಮನ್:- ಮಾನ್ಯ ಆರ್.ಬಿ.ತಿಮ್ಮಾಪುರರವರೇ ಮಾತನಾಡುವುದನ್ನು ಮುಂದುವರಿಸಿ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರ ಹೆಸರನ್ನು ತೆಗೆದುಕೊಂಡಿದ್ದೆ. ಮಾನ್ಯ ಸಚಿವರು ಒಳ್ಳೆಯವರು. ಅವರು ಇದರಲ್ಲಿ ಏನಾಗಿದೆ

ಎಂಬುದನ್ನು ಸರಿಯಾಗಿ ಹೇಳುತ್ತಾರೆ. ಮುಚ್ಚುಮರೆ ಮಾಡಿ ಇಟ್ಟುಕೊಳ್ಳುವುದಿಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳುವಂತಹವರು. ದಯಮಾಡಿ, ಕಾನೂನಿನಿಂದ ತಪ್ಪಿಸಿಕೊಳ್ಳುವಂತಹವರು ಎಷ್ಟೋ ಕಡೆಗಳಲ್ಲಿ ಬಡ ಹೆಣ್ಣು ಮಕ್ಕಳ ಮೇಲೆ, ದಲಿತ ಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆ. ಬಿಜಾಪುರ ಜಿಲ್ಲೆಯಲ್ಲಿ ಅಕ್ಕ-ತಂಗಿಯರನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಬಾವಿಯಲ್ಲಿ ಎಸೆದುಬಿಟ್ಟಿದ್ದಾರೆ. ಆ ಊರಿನಲ್ಲಿ ಆ ದಲಿತರಿಗೆ ಭಯ. ನೀನು ಕೇಸ್ ಹಾಕಿದರೆ ಮತ್ತು ಸಾಕ್ಷಿ ಹೇಳಿದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಹೆದರಿಸುತ್ತಾರೆ. ಅವರು ಊರು ಬಿಟ್ಟು ಹೋಗಬೇಕೆನ್ನುವ ವಾತಾವರಣ ನಿರ್ಮಾಣವಾಗುತ್ತದೆ. ತನ್ನ ಮಕ್ಕಳನ್ನು ಕಳೆದುಕೊಂಡಿರುವ ದುಃಖ ಒಂದು ಕಡೆಯಾದರೆ, ಇನ್ನೊಂದು ಕಡೆ ಬದುಕುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗುತ್ತದೆ; ಸತ್ತ ಮಕ್ಕಳು ಒಂದು ಕಡೆಯಾದರೆ ಅವರು ಬದುಕುವ ಭಯದಲ್ಲಿ ಬದುಕುವಂತಹ ಭಾವನೆ ಇನ್ನೊಂದು ಕಡೆಯಾಗಿದೆ. ಇಂತಹ ಸರ್ಕಾರ ಇರುವಾಗ, ನಾನು ಹಿಂದಿನ ಸರ್ಕಾರ ಮುಂದಿನ ಸರ್ಕಾರ ಎಂದು ಹೇಳುವುದಿಲ್ಲ. ಇದನ್ನು ಇವರು ಯಾವಾಗ ಬದಲಾವಣೆ ಮಾಡುತ್ತಾರೆ? ಇದಕ್ಕೆ ಯಾರು ಸಾಕ್ಷಿ ಹೇಳುತ್ತಾರೆ? ಬಡವರಿಗೆ, ದಲಿತರಿಗೆ ಒಂದು ಈ ರೀತಿ ಅತ್ಯಾಚಾರವಾಗಿದೆ ಎಂದು ಯಾರಾದರೂ ಸಾಕ್ಷಿ ಹೇಳುತ್ತಾರೆಯೇ? ಇದನ್ನು ಯಾವ ರೀತಿ ತೆಗೆದುಕೊಂಡು ಹೋಗುತ್ತಾರೆ ಎನ್ನುವಂತಹದನ್ನು ಜನತೆಗೆ ಹೇಳದೇ ಇದ್ದರೆ ಎಷ್ಟೋ ಪ್ರಕರಣಗಳಲ್ಲಿ ಮಾರ್ಯಾದೆಗೆ ಅಂಜಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದನ್ನು ಇಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಇದೊಂದೇ ಪ್ರಕರಣ ಅಲ್ಲ. ಈ ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯಂತಹ ದುರ್ಭಟನೆಯುಳ್ಳ ಹೇಳುವುದಾದರೆ ಅಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಇಲ್ಲ. ಪೇಪರ್‌ನವರು ಬರುವವರೆಗೂ ಒಬ್ಬ ಹೆಣ್ಣು ಮಗಳನ್ನು ಬೆತ್ತಲೆ ಮಾಡುತ್ತಾರೆ, ಸಿಗರೇಟ್ ಹಾಕುತ್ತಾರೆ. ಇದನ್ನು ಲೈಟ್ ಹಚ್ಚಿ ಎಲ್ಲಾ ವಿಡಿಯೋ ಮಾಡುತ್ತಾರೆ. ಪೇಪರ್‌ನವರು ಬರುವವರೆಗೂ ಪೊಲೀಸ್‌ನವರೇ ಇಲ್ಲ. ಪೊಲೀಸ್‌ನವರು ಎಲ್ಲಿದ್ದಾರೆ ಸ್ವಾಮಿ. ಈ ದೇಶದಲ್ಲಿ ಇದ್ದಾರೆಯೇ, ಪೊಲೀಸ್‌ನವರು ಇದ್ದರೆ ಯಾದಗಿರಿ ಜಿಲ್ಲೆಯ ಪ್ರಕರಣ ಕನ್ನಡಪ್ರಭ ಪತ್ರಿಕೆಯಲ್ಲಿ ಬರುವುದಕ್ಕಿಂತ ಮುಂಚೆ ಇವರ intelligence ಎಲ್ಲಿ ಹೋಗಿತ್ತು? ನಿಮ್ಮ ಪೊಲೀಸ್ beat ನವರು ಏನು ಮಾಡುತ್ತಾರೆ? ಇವರ ಎಸ್.ಪಿ. ಯಾರು? ಏನು ಕ್ರಮ ಕೈಗೊಳ್ಳುತ್ತಾರೆ? ಮೈಸೂರು ಪ್ರಕರಣದಲ್ಲಿ ಇವರು ಯಾರ್ಯಾರ ಮೇಲೆ ಕ್ರಮ ಕೈಗೊಂಡಿದ್ದಾರೆ? ಪೊಲೀಸ್‌ನವರು ಈ ರೀತಿ ತಪ್ಪು ಮಾಡಿದ್ದಾರೆ. ಈ ಅಧಿಕಾರಿ ಈ ರೀತಿ ತಪ್ಪು ಮಾಡಿದ್ದಾನೆ. ಅವನ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆಯೇ ಎಂದು ಕೇಳಿದರೆ ಉಳಿದ ಅಧಿಕಾರಿ ಹೇಳುತ್ತಾರೆ ಸ್ವಾಮಿ. ಇವರು ಏಕೆ ಹೇಳುತ್ತಾರೆ? ಯಾದಗಿರಿ ಜಿಲ್ಲೆಯಂತಹ

ದುರಂತ ಮತ್ತೊಂದಿಲ್ಲ ಎನ್ನುವುದನ್ನು ನಾನು ಇಲ್ಲಿ ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ. ಇದರ ಜೊತೆಗೆ ಆ ಹೆಣ್ಣು ಮಗಳು ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಾಳೆ. ಆದರೆ, ಆ ರೀತಿ ಆಗುವುದಿಲ್ಲ. ದುಷ್ಕರ್ಮಿಗಳು ಆಕೆಯನ್ನು ನಗ್ನಗೊಳಿಸುತ್ತಾರೆ. ಸುತ್ತುವರಿಯುತ್ತಾರೆ. ಕೇಕೆ ಹಾಕುತ್ತಾರೆ. ಆದರೂ, ಆಕೆಯನ್ನು ಅವರು ಬಿಡುವುದಿಲ್ಲ. ಆಕೆ ಗೋಗರೆದರೂ, ಕಿರುಚಿದರೂ ಯಾವ ದುಷ್ಕರ್ಮಿ ಆಕೆಯ ಮನವಿಗೆ ಕಿವಿಗೊಡುವುದಿಲ್ಲ. ಇದು ಕರ್ನಾಟಕ ರಾಜ್ಯದ ಪೊಲೀಸರ ಕಾರ್ಯವೈಖರಿಯ ಕೈಗನ್ನಡಿ ಎನ್ನುವಂತಹದ್ದನ್ನು ನಾನು ಇಲ್ಲಿ ಹೇಳಬೇಕಾಗುತ್ತದೆ.

ಇನ್ನೊಂದು ಪ್ರಕರಣದಲ್ಲಿ ಮಕ್ಕಳು ಸಾಲ ಮಾಡಿದರೆ ಆ ತಾಯಿಯನ್ನು ಒಂದು ಕಡೆ ಕೂಡಿ ಹಾಕಿ ಹಿಂಸೆ ಕೊಡುವಂತಹದ್ದು ಇದೆ. ಇದರಲ್ಲಿ ಮಧ್ಯಸ್ಥಿಕೆ ಘಟಿಸುವಂತಹವರು ಯಾರಾದರೂ ಹೋಗಿ ಹೇಳುವವರೆಗೂ ಈ ಪೊಲೀಸನವರಿಗೆ ಏನು ಗೊತ್ತಾಗುವುದಿಲ್ಲ. ಹಾಗಾದರೆ ಪೊಲೀಸನವರು ಏಕೆ ಇರಬೇಕು. ಇವರು ಏನು ಮಾಡುತ್ತಿದ್ದಾರೆ? ಬಸವನಬಾಗೇವಾಡಿ ಆಯಿತು. ಮುಧೋಳ ಜಿಲ್ಲೆಯಲ್ಲಿ ಕಲಾಜಗಿ ಎಂಬ ಊರಿನಲ್ಲಿ ಓದುತ್ತಿರುವಂತಹ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿ ಬಿಸಾಕಿ ಹೋಗುತ್ತಾರೆ. ಇದರಲ್ಲಿ ಸಾಕ್ಷಿಗಳು ಸಿಗುವಂತಹದ್ದು ಕಷ್ಟವಾಗುತ್ತಿದೆ. ಹೀಗೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಲವಾರು ಘಟನೆಗಳನ್ನು ನಾವು ಕಾಣುತ್ತಿದ್ದೇವೆ. ಆ ಸಂದರ್ಭದಲ್ಲಿ ಈಗಿನ ಮಾನ್ಯ ಗೃಹ ಸಚಿವರು ಚುನಾವಣೆಯಲ್ಲಿ ಸೋತಿರುತ್ತಾರೆ. ಆಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಂದಿತ ಗ್ರಾಮದಲ್ಲಿ ಒಂದು ಘಟನೆಯಾಗುತ್ತದೆ. ಹೆಣ್ಣು ಮಗಳ ಸಾವಿನ ಪ್ರಕರಣ. ಇಡೀ ಜಿಲ್ಲೆಯಾದ್ಯಂತ ಆ ಸಾವಿನ ಪ್ರಕರಣದಲ್ಲಿ ಈಗಿನ ಗೃಹ ಸಚಿವರು ಹೆಣ್ಣು ಮಗಳ ಮೇಲೆ ಅತ್ಯಾಚಾರವಾಗಿದೆ ಎನ್ನುವ ವಿಚಾರದಲ್ಲಿ ದೊಡ್ಡ ಗಲಾಟೆ ಮಾಡುತ್ತಾರೆ. ಅದೊಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ಅವರು ಚುನಾವಣೆಯಲ್ಲಿ ಗೆಲ್ಲುವುದಕ್ಕೂ ಸಾಧ್ಯವಾಯಿತು. ಆದರೆ, ಕೊನೆಗೆ ಆ ಪ್ರಕರಣದಲ್ಲಿ ಏನಾಯಿತು ಸ್ವಾಮಿ. ಆವತ್ತು ಮಲೆನಾಡಿನ ನೆಮ್ಮದಿ ಕೆಡಿಸಿ ತೀರ್ಥಹಳ್ಳಿಯ ಪ್ರಜ್ಞಾವಂತರ ನಂಬಿಕೆಗೆ ದ್ರೋಹ ಬಗ್ಗಿದ್ದು ಈಗಿನ ಗೃಹ ಸಚಿವರ ಮೇಲೆ ಎಫ್.ಐ.ಆರ್., ಹಾಕಬೇಕು. ಕಾನೂನು ಸುವ್ಯವಸ್ಥೆಯನ್ನು ಹಾಳುಗಡವಿದ್ದಾರೆ ಎನ್ನುವ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುತ್ತಾರೆ. ಅವರೇ ಇವತ್ತು ನಮ್ಮ ಗೃಹ ಸಚಿವರು. ಯಾವ ವಿಷಯ ಇಲ್ಲದ್ದನ್ನು ಇದೆ ಎಂದು ಹೇಳಿ ಜನರ ಮೇಲೆ ಹೇರಿದ್ದರೋ ಅವರ ಮೇಲೆ ಪ್ರಕರಣವಿರುತ್ತದೆ. ಅವರು ಇವತ್ತು ನಮ್ಮ ಗೃಹ ಸಚಿವರು. ಸರ್, ನನಗೆ ನೆನ್ನೆ ಅಲ್ಲ, ಮೊನ್ನೆ ಇಲ್ಲಿ ಪರಿಷತ್ತಿನಲ್ಲಿ ಕುಳಿತುಕೊಂಡಿದ್ದೇನೆ. ಮಾನ್ಯ ಗೃಹ ಸಚಿವರ ಹೇಳಿಕೆ ನಾನು ನ್ಯಾಯಾಲಯದಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಿಡುಗಡೆಯಾದಂತಹ ಸಂದರ್ಭದಲ್ಲಿ ನಮ್ಮ ಜನ ಬಿಡುಗಡೆ ಮಾಡಿಸಿಕೊಂಡು ಬರಬೇಕಾದರೆ ಜೈಲಿನ ಅಧಿಕಾರಿ 12 ಗಂಟೆಯಿಂದ 4 ಗಂಟೆಯವರೆಗೆ ಕುಳಿತುಕೊಂಡರೂ ಬರಲಿಲ್ಲ. ಒಬ್ಬ ಏಜೆಂಟ್ ಬಂದು “ಸರ್. ಹಣ ಕೊಟ್ಟುಬಿಡಿ ಬಿಟ್ಟುಬಿಡುತ್ತಾರೆ” ಎಂದು ಹೇಳಿದ. “5 ಸಾವಿರ ರೂಪಾಯಿಗಳ ಲಂಚ ಕೊಟ್ಟು ಮೇಲೆ ಬಿಡುಗಡೆ” ಎಂದು ಹೇಳುತ್ತಾರೆ. ಹಾಗಿದ್ದರೆ ಲಂಚ ಕೊಟ್ಟಿರುವುದಕ್ಕೆ ಕಾನೂನಿನಲ್ಲಿ ಏನು ಶಿಕ್ಷೆ ಇದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಆರ್. ಬಿ.ತಿಮ್ಮಾಪುರರವರೇ, ಆಗ ಅವರು ಇನ್ನು ಗೃಹ ಸಚಿವರು ಆಗಿರಲಿಲ್ಲ. ಸರ್ಕಾರ ಕೆಲವು ಸಾರಿ ...

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ಈ ಸದನದಲ್ಲಿ ಕುಳಿತವರೆಲ್ಲರಿಗೂ ಗೊತ್ತಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸದಸ್ಯರು ಹೇಳಿರುವುದನ್ನು ...

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾನಾಯಕರೇ, ಮಾನ್ಯ ಗೃಹ ಸಚಿವರೇ ಹೇಳಿರುವಂತಹ ಮಾತಿದು.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ಮಾನ್ಯ ಗೃಹ ಸಚಿವರೇ ಈ ಕೌನ್ಸಿಲ್‌ನಲ್ಲಿ ಹೇಳುತ್ತಾರೆ. 5 ಸಾವಿರ ರೂಪಾಯಿಗಳ ಲಂಚ ಕೊಟ್ಟು ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇವೆ ಎಂದು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ...

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಆರ್.ಬಿ.ತಿಮ್ಮಾಪುರರವರೇ, ಸರ್ಕಾರ ಪ್ರಶ್ನೆ ಮಾಡುತ್ತಿಲ್ಲ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಸರ್ಕಾರಕ್ಕೆ ಉತ್ತರ ಕೊಡುವಂತಹ

ಅಧಿಕಾರ ಇದೆ. ತಾವು ಹೇಳಿದ್ದನ್ನೆಲ್ಲಾ ಕೇಳಬೇಕೆಂದು ಏನು ಇಲ್ಲ. ಮಾನ್ಯ ಸಭಾನಾಯಕರಿಗೂ ಕೂಡ ಅವರ ಇತಿ-ಮಿತಿ ಗೊತ್ತಿರುತ್ತದೆ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಇಂತಹ ಗೃಹ ಸಚಿವರು ...

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಕೇಳಬೇಕು. ಮಾನ್ಯ ಗೃಹ ಸಚಿವರ ಹತ್ತಿರ ಮಾತನಾಡುವಾಗ ...

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಗುವುದಿಲ್ಲ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಆಗಲ್ಲ ಎಂದರೆ ...

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸದಸ್ಯರು ಈಲ್ಡ್ ಆಗುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಮಧ್ಯೆ ಪ್ರವೇಶ ಮಾಡುವಂತಹ ಅಧಿಕಾರ ಇದೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಗೃಹ ಸಚಿವರು ಎರಡು ದಿವಸಗಳ ಹಿಂದೆ 8 ಸಾವಿರ ರೂಪಾಯಿಗಳ ಬದಲು 3 ಸಾವಿರ ರೂಪಾಯಿಗಳನ್ನು ಇಟ್ಟುಕೊಂಡು 5 ಸಾವಿರ ರೂಪಾಯಿಗಳ ಲಂಚ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ಹೇಳಿರಬಹುದು. ನಾನು ಹೇಳುತ್ತೇನೆ ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸರ್ಕಾರ ಮಧ್ಯಪ್ರವೇಶ ಮಾಡುವಂತಹದ್ದು ಮೈಸೂರುನಲ್ಲಿ ಇಲ್ಲಿ ಅಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ಸರ್ಕಾರಕ್ಕೆ ಮಧ್ಯಪ್ರವೇಶ ಮಾಡುವಂತಹ ಅಧಿಕಾರ ಇದೆ. ನಾನು ಸಹ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾನಾಯಕರೇ, ತಮಗೆ ಅಧಿಕಾರ ಇದೆ ಎಂದರೆ, ಮಾತನಾಡಿ. ನಾವು ಕೂಡ ಅಧಿಕಾರದಿಂದ ಮಾತನಾಡುತ್ತೇವೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ತಾವು ಹೇಳಿದ್ದು ಸರಿ ಎಂದು ಹೇಳಬೇಡಿ.

ವೈಸ್ ಛೀರ್ಮನ್:- ಮಾನ್ಯ ಸಭಾನಾಯಕರೇ ದಯಮಾಡಿ ಕುಳಿತುಕೊಳ್ಳಿ. ಅವರು ಮಾತನಾಡಿ ಮುಗಿಸಲಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ಹೇಳುತ್ತಿರುವುದನ್ನು ನಾವು ಯಾವ ರೀತಿ ಕೇಳುತ್ತಿದ್ದೇವೆಯೋ ಅದೇ ರೀತಿ ಅವರು ಸಹ ನಾವು ಹೇಳುವುದನ್ನು ಕೇಳಬೇಕಾಗುತ್ತದೆ. ಕೆಲವೊಮ್ಮೆ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ತಾವು ತೀರ್ಪು ಕೊಡಿ. (ಗೊಂದಲ) ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಸರ್ಕಾರ ಮಧ್ಯಪ್ರವೇಶ ಮಾಡಿರುವಂತಹ ಉದಾಹರಣೆಗಳು ಇವೆ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಮೀಡಿಯಾದಲ್ಲಿ ಏನೂ ಬರೆದಿದೆ. ಇದು ಸತ್ಯ ಇದೆ. ಇದನ್ನೆಲ್ಲಾ ಕೇಳಿಸಿಕೊಂಡಿದ್ದೇವೆ. ಲಂಚ ಕೊಟ್ಟಿರುವುದಕ್ಕೆ ಶಿಕ್ಷೆ ಏನು? ಅವರು ಗೃಹ ಸಚಿವರಾಗಿ ಮುಂದುವರೆಯಬೇಕಾದರೆ...

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳುತ್ತಿರುವುದನ್ನು ನಾವೆಲ್ಲರೂ ಬಹಳ ತಾಳ್ಮೆಯಿಂದ ಕೇಳುತ್ತಿದ್ದೇವೆ. ಮಾನ್ಯ ಗೃಹ ಸಚಿವರು ಲಂಚ ಕೊಟ್ಟರು ಎಂದು ಹೇಳುವಾಗ ಸರ್ಕಾರ ಮಧ್ಯಪ್ರವೇಶ ಮಾಡಬೇಕು ತಾನೇ. ನಾನು ಕೂಡ ಅದಕ್ಕೆ ಹೇಳಿದ್ದೇನೆ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು 5 ಸಾವಿರ ರೂಪಾಯಿಗಳ ಲಂಚ ಕೊಟ್ಟಿದ್ದಾರೆ. ಅದಕ್ಕೆ ಏನು ಶಿಕ್ಷೆ ಎಂದು ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ಆಗ ಇನ್ನು ಗೃಹ ಸಚಿವರು ಆಗಿರಲಿಲ್ಲ.

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಹೌದು, ಅವರು ಇನ್ನು ಗೃಹ ಸಚಿವರು ಆಗಿರಲಿಲ್ಲ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಗೃಹ ಸಚಿವರು ಆಗಿರಲಿಲ್ಲ ಎಂದೇ ನಾವು ಹೇಳುತ್ತಿರುವುದು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನನಗೆ ಮಾತನಾಡುವುದಕ್ಕೆ ಬಿಡಿ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ ತಾವು ಎದ್ದು ನಿಂತರೆ ಏನು ಮಾಡೋಣ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಅವರು ಆಗ ಇನ್ನು ಗೃಹ ಸಚಿವರು ಆಗಿರಲಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ತಮಗೂ ಕೂಡ ಜವಾಬ್ದಾರಿಯಿಲ್ಲವೇ? ಅವರು ಏನು ಹೇಳುತ್ತಿದ್ದಾರೆ, ಅದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ. ಸರ್ಕಾರ ಮಧ್ಯಪ್ರವೇಶ ಮಾಡಿ ಉತ್ತರ ಕೊಡಬೇಕಾಗುತ್ತದೆ. ಈ ಸ್ಥಾನದಲ್ಲಿ ಯಾರೇ ಇದ್ದರೂ ಕೂಡ ಅದನ್ನೇ ಮಾಡಬೇಕಾಗುತ್ತದೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾನಾಯಕರೇ, ಒಂದು ನಿಮಿಷ ಕೇಳಿ. ಅವರು ಗೃಹ ಸಚಿವರು ಇರಲಿಲ್ಲ. ಅವರು ಹೇಳಿಕೆ ಕೊಡುವಾಗ 8 ಸಾವಿರ ರೂಪಾಯಿ ನನ್ನ ಜೇಬಿನಲ್ಲಿತ್ತು. ಆ ಹಣ ಕೊಟ್ಟು ...

(ಗೊಂದಲ)

(ಮುಂದು)

(905) 5:50 ಎಸ್‌ಪಿಆರ್-ಎಕೆ 22/09/2021

(ವೈಸ್ ಛೇರ್ಮನ್‌ರ ಉಪಸ್ಥಿತಿ)

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈಗ ನೀವು ಹೇಗೆ ಮಧ್ಯ ಪ್ರವೇಶ ಮಾಡಿದ್ದೀರಿ ಎಂದು ಕೇಳಿದರೆ, ಸಭಾಪತಿಯವರ ಅನುಮತಿ ಪಡೆದು ನಾವು ಮಧ್ಯ ಪ್ರವೇಶ ಮಾಡುತ್ತೇವೆಂದು ವಿರೋಧ ಪಕ್ಷದ ಸದಸ್ಯರು ತಿಳಿಸುತ್ತಾರೆ. ಅದೇ ರೀತಿಯಾಗಿ ಸರ್ಕಾರವೂ ಸಹ ಮಧ್ಯದಲ್ಲಿ ಪ್ರವೇಶ ಮಾಡುತ್ತದೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಸಭಾನಾಯಕರೇ, ಒಂದು ನಿಮಿಷ...

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯನ್ವಯ ಕೇವಲ ಲಂಚ ಪಡೆದುಕೊಳ್ಳುವುದು ಮಾತ್ರವಲ್ಲದೇ ಲಂಚ ನೀಡುವುದೂ ಸಹ ಅಪರಾಧವಾಗುತ್ತದೆ. ಇದು ಅವರಿಗೆ ಅನ್ವಯವಾಗಿದೆ.

(ಗೊಂದಲ)

(ಈ ಹಂತದಲ್ಲಿ ಸಭಾಪತಿಯವರು
ಪೀಠವನ್ನು ಅಲಂಕರಿಸಿದರು)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಂದಿತಾ ಪ್ರಕರಣದಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ ಗೃಹ ಸಚಿವರ ವಿರುದ್ಧ ಅವತ್ತಿನ ದಿವಸ ಪ್ರಕರಣವು ದಾಖಲಾಗಿತ್ತು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಾಗ ಸಂಬಂಧಪಟ್ಟ ಜೈಲಿನ ಅಧಿಕಾರಿಯು ಬರಲಿಲ್ಲ ಎನ್ನುವ ಕಾರಣಕ್ಕಾಗಿ...

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, 'ನಾನು ಆರೋಪಿಯಾಗಿದ್ದೆನು, ಜೈಲಿನ ಅಧಿಕಾರಿಗಳು ಬರಲಿಲ್ಲ, ಆಗ ಅಲ್ಲಿನ ಸಿಬ್ಬಂದಿಯು ಲಂಚ

ಕೇಳಿದ್ದರಿಂದ ನಾನು 8 ಸಾವಿರ ರೂಪಾಯಿಗಳನ್ನು ನೀಡಿದ್ದೆನು' ಎಂದು ಅವರು ತಿಳಿಸಿದರು. ಈಗಿನ ಸಚಿವರು ಅಂದಿನ ದಿನ ಮಂತ್ರಿಗಳಾಗಿರಲಿಲ್ಲ. **(ಗೊಂದಲ)** ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯನ್ವಯ ಲಂಚ ನೀಡುವುದು ಮತ್ತು ಪಡೆದುಕೊಳ್ಳುವುದು ಎರಡೂ ಸಹ ತಪ್ಪಾಗಿದ್ದು, ಇಬ್ಬರೂ ಅಪರಾಧಿಗಳಾಗುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅಂದಿನ ದಿನ ವಿರೋಧ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದ್ದು, ಲಂಚ ಪಡೆದುಕೊಂಡಿದ್ದವರಿಗೆ ಏನು ಮಾಡಿದ್ದಾರೆಂದು ವಿರೋಧ ಪಕ್ಷದ ನಾಯಕರು ಕೇಳಬೇಕು. ಈ ಸ್ಪಷ್ಟನೆಯನ್ನು ಕೊಡುವುದಿಲ್ಲವೋ ಸ್ವರವಾಗಿ ಮಾತ್ರವೇ ನಾನು ಎದ್ದು ನಿಂತುಕೊಂಡಿದ್ದೇನೆ.

ಶ್ರೀ ಆರ್.ಬಿ.ತಿಮ್ಮಾಪುರ(ವಿಧಾನಸಭೆ ಕ್ಷೇತ್ರದಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಸ್ಪಷ್ಟನೆ ನೀಡುವುದಕ್ಕಾಗಿಯೇ ನಾನು ಎದ್ದು ನಿಂತಿದ್ದೇನೆ.

ಸಭಾಪತಿಯವರು:- ಸದಸ್ಯರು ಮಾತನಾಡಲಿ. ಸರ್ಕಾರವು ಉತ್ತರ ನೀಡುವ ಸಂದರ್ಭದಲ್ಲಿ ಉತ್ತರಿಸಲಿ. ಸುಮ್ಮ ಸುಮ್ಮನೆ ಮಧ್ಯದಲ್ಲಿ ಏಕೆ ಮಾತನಾಡುತ್ತೀರಿ? ತಿಮ್ಮಾಪುರ ರವರೇ ನೀವು ಮಾತನಾಡಿ.

ಶ್ರೀ ಆರ್.ಬಿ.ತಿಮ್ಮಾಪುರ:- ಮಾನ್ಯ ಸಭಾಪತಿಯವರೇ, ಅವರು ಮಾಜಿ ಶಾಸಕರಾಗಿದ್ದರು ಎಂದು ಈ ವಿಚಾರದಲ್ಲಿ ನಾನು ಸ್ಪಷ್ಟನೆ ನೀಡುತ್ತೇನೆ. ಆ ಸಂದರ್ಭದಲ್ಲಿ ಲಂಚವನ್ನು ನೀಡಿದ್ದರು ಎನ್ನುವುದನ್ನು ನಮ್ಮ ಸದನದಲ್ಲಿ ಹೇಳಿದ್ದಾರೆ. ಈಗಿನ ಗೃಹ ಸಚಿವರು ಈ ಹಿಂದೆ ಮಾಜಿ ಶಾಸಕರಾಗಿದ್ದಾಗ 'ನಾನು ಜೈಲು ಅಧಿಕಾರಿಗಳಿಗೆ 5 ಸಾವಿರ ರೂಪಾಯಿಗಳ ಲಂಚ ಕೊಟ್ಟು ನನ್ನ ಮಂದಿಯನ್ನು ಬಿಡಗಡೆ ಮಾಡಿಕೊಂಡು ಬಂದಿದ್ದೇನೆ' ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಮಲೆನಾಡಿನ ನೆಮ್ಮದಿಯನ್ನು ಹಾಳು ಮಾಡಿದ್ದಾರೆ ಎನ್ನುವ ಕ್ರಿಮಿನಲ್ ಪ್ರಕರಣದಲ್ಲಿ ಅವರ ವಿರುದ್ಧ ಪ್ರಥಮ ವರ್ತಮಾನ ವರದಿಯು ದಾಖಲಾಗಿದೆ ಹಾಗೂ ಇವತ್ತಿನ ದಿವಸ ಅವರು ಲಂಚ ನೀಡಿದ್ದರು ಎಂದು ಹೇಳಿರುವುದರಿಂದ ಇಂತಹ ಗೃಹ ಸಚಿವರಿಂದ ನಮಗೆ ನ್ಯಾಯ ದೊರೆಯುತ್ತದೆ ಎನ್ನುವ

ನಂಬಿಕೆಯು ನಮಗೆ ಇಲ್ಲ. ಮುಖ್ಯಮಂತ್ರಿಗಳು ಸದನಕ್ಕೆ ಬಂದು ಇದಕ್ಕೆ ಉತ್ತರಿಸಬೇಕೆಂದು ನಾನು ತಮ್ಮ ಮೂಲಕ ವಿನಂತಿಸುತ್ತೇನೆ.

ಸಭಾಪತಿಯವರು:- ಶ್ರೀ ನಸೀರ್ ಅಹ್ಮದ್‌ವರೇ, ಪ್ರಸ್ತುತ ವಿಷಯದ ಮೇಲೆ ಮಾತನಾಡಲು ಕೋರಿ 15 ಸದಸ್ಯರುಗಳು ಸಹಿಯನ್ನು ಮಾಡಿದ್ದಾರೆ. ಈಗಾಗಲೇ ನಾಲ್ಕು ಸದಸ್ಯರು ಮಾತನಾಡಿದ್ದಾರೆ. ಈಗಾಗಲೇ ವಿರೋಧ ಪಕ್ಷದ ನಾಯಕರು ಮಾತನಾಡಿದ್ದರಿಂದ ಸರ್ಕಾರವು ಉತ್ತರ ನೀಡಿದ ತಕ್ಷಣ ಸ್ಪಷ್ಟೀಕರಣವನ್ನು ಕೇಳಿದರೆ ಬಹಳ ಸಮಯವಾಗುತ್ತದೆ. ಇವತ್ತಿನ ಕಾರ್ಯಕಲಾಪಗಳ ಪಟ್ಟಿಯಲ್ಲಿ ನಿಯಮ 72 ರ ಮೇರೆಗೆ ಗಮನ ಸೆಳೆಯುವ ಸೂಚನೆಗಳಡಿ 6 ವಿಷಯಗಳಿವೆ ; ನಿಯಮ - 330 ರಡಿ ಚರ್ಚಿಸಬೇಕಾದ 6 ವಿಷಯಗಳಿವೆ. ಇವುಗಳಲ್ಲದೇ 3-4 ವಿಧೇಯಕಗಳ ಮಂಡನೆಯಾಗಬೇಕಾಗಿದೆ. ಈ ಕಾರಣಕ್ಕಾಗಿ ನೀವು ಸಹಕಾರ ನೀಡಿದರೆ ಒಳ್ಳೆಯದು. ನಿಮ್ಮ ಹಕ್ಕುಗಳನ್ನು ಮೊಟಕುಗೊಳಿಸುವುದಿಲ್ಲ. ಹೀಗಾಗಿ ಈ ಬಗ್ಗೆ ನೀವು ವಿಚಾರ ಮಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದಕ್ಕೆ ಉತ್ತರಿಸಲು ಗೃಹ ಸಚಿವರೇ ಸದನದಲ್ಲಿ ಉಪಸ್ಥಿತರಿಲ್ಲ.

ಸಭಾಪತಿಯವರು:- ಅವರು ಸದನಕ್ಕೆ ಬರಲಿ. ಇಲ್ಲವೆಂದಾದರೆ, ಯಾರಾದರೂ ಸಹ ಸರ್ಕಾರದ ಪರವಾಗಿ ಉತ್ತರಿಸುತ್ತಾರೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸದಸ್ಯರುಗಳು ಇಷ್ಟೊಂದು ಗಂಭೀರವಾದ ವಿಷಯದ ಬಗ್ಗೆ ಮಾತನಾಡುತ್ತಿರುವಾಗ, ಗೃಹ ಸಚಿವರು ... **(ಗೊಂದಲ)** ಸರ್ಕಾರವು ಈಗ ಉತ್ತರಿಸಿದರೆ, ನಾವುಗಳು ಕುಳಿತುಕೊಳ್ಳುತ್ತೇವೆ; ನಂತರದಲ್ಲಿ ಸ್ಪಷ್ಟೀಕರಣವನ್ನು ಕೇಳುತ್ತೇವೆ. ನಮಗೆ ಯಾವುದೇ ತೊಂದರೆ ಇಲ್ಲ.

ಸಭಾಪತಿಯವರು:- ಪ್ರಸ್ತುತ ಸದನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಉಪಸ್ಥಿತರಿದ್ದಾರೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿವರೇ, ನಾನು ಕೇವಲ 2-3 ಪ್ರಶ್ನೆಗಳನ್ನು ಮಾತ್ರವೇ ಕೇಳಲಿಚ್ಛಿಸುತ್ತೇನೆ. ಬೇರೆ ಇನ್ನಾವುದೇ ವಿಷಯಗಳಿಲ್ಲ.

ಸಭಾಪತಿಯವರು:- ಆಯಿತು; ಮಾತನಾಡಿ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಎರಡನೇ ಸಹಿ ಹಾಕಿದ ಮೇಲೆ . .

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ನಾನು ಶ್ರೀ ನಸೀರ್ ಅಹ್ಮದ್‌ರವರಿಗೆ ಮಾತನಾಡಲು ಅವಕಾಶ ನೀಡಿದ್ದೇನೆ; ಹೀಗಾಗಿ ನೀವು ಕುಳಿತುಕೊಳ್ಳಿ. ಶ್ರೀ ನಸೀರ್ ಅಹ್ಮದ್‌ರವರೇ ನೀವು ಮುಂದುವರಿಸಿ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿವಯರೇ, ನಾನು ಹೆಚ್ಚಾಗಿ ಮಾತನಾಡಲು ಹೋಗುವುದಿಲ್ಲ. ವಿರೋಧ ಪಕ್ಷದ ನಾಯಕರು, ಶ್ರೀ ನಾರಾಯಣಸ್ವಾಮಿ, ಶ್ರೀ ಆರ್.ಬಿ.ತಿಮ್ಮಪೂರ ರವರುಗಳು ಈಗಾಗಲೇ ಮಾತನಾಡಿದ್ದಾರೆ. 24 ನೇ ತಾರೀಖಿನಂದು ಯಾವ ಸಮಯದಲ್ಲಿ ಈ ಘಟನೆಯು ಸಂಭವಿಸಿತು? ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿತ ಹುಡುಗನ ತಂದೆಯವರಿಗೆ ದೂರವಾಣಿ ಕರೆ ಮಾಡಿ 3 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿರುವುದನ್ನು ನಾವು ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು. ಅವರುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯವೇನು? ಇದು Medico-Legal Case ಎಂದೆ ಯಾವಾಗ ತೀರ್ಮಾನಿಸಲಾಯಿತು? ಮಾರನೆಯ ದಿನ 12:30 ಗಂಟೆಗೆ ಪ್ರಥಮ ಐರ್ತ್‌ಮಾನ ವರದಿಯನ್ನು ದಾಖಲಿಸುತ್ತಾರೆ. ಈ ಮಧ್ಯದಲ್ಲಿ 15-16 ಗಂಟೆಗಳ ಕಾಲಲ್ಲಿ ಏನಾಯಿತು? ಇವತ್ತಿನ ದಿವಸ ಸಂತ್ರಸ್ತೆಯು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಪೊಲೀಸ್ ಅಥವಾ ಮಹಿಳಾ ಅಧಿಕಾರಿಗಳು ಯಾರೇ ಇರಬಹುದು ಆಸ್ಪತ್ರೆಗೆ ಹೋಗಿ, ಸಮಾಲೋಚನೆ ಮಾಡಿದ್ದಾರೆಯೇ? ಯಾವ ಕಾರಣಕ್ಕಾಗಿ ಸಂತ್ರಸ್ತೆಯು ಇನ್ನೂ ತನ್ನ ಹೆಳಿಕೆಯನ್ನು ನೀಡಿಲ್ಲ? ಸಂತ್ರಸ್ತೆಯನ್ನು ಬಿಟ್ಟು ಹೋಗಿದ್ದರೂ ಸಹ unless and until ಸಂತ್ರಸ್ತೆಯು ಹೆಳಿಕೆಯನ್ನು ನೀಡಿದ್ದರೆ, ಪ್ರಕರಣವು ಬಲಗೊಳ್ಳುವ ಸಾಧ್ಯತೆಗಳಿಲ್ಲ. ನ್ಯಾಯಾಲಯದಲ್ಲಿ ಪ್ರಕರಣವು ನಿಲ್ಲುವುದಕ್ಕೆ ಅವಕಾಶಗಳಿರುವುದಿಲ್ಲ. ಪೊಲೀಸರು ಸಂತ್ರಸ್ತೆಯ ಹೆಳಿಕೆಯನ್ನು ಪಡೆದುಕೊಂಡಿದ್ದಾರೆಯೇ? ಇಲ್ಲ ; ಕೇವಲ ಪ್ರಕರಣದಲ್ಲಿ ಭಾಗಿಯಾದ ಹುಡುಗ ಹೆಳಿಕೆಯನ್ನು ಮಾತ್ರವೇ ದಾಖಲಿಸಿದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಮ್ಯಾಜಿಸ್ಟ್ರೇಟ್‌ರವರ ಮುಂದೆ ಸಂತ್ರಸ್ತೆಯು ಸಿ.ಆರ್.ಪಿ.ಸಿ.ಯ ಕಲಂ 164 ರನ್ವಯ ಹೆಳಿಕೆಯನ್ನು ನೀಡಿದ್ದಾರೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿವಯರೇ, ಇವತ್ತಿನ ದಿವಸ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದರೆ, ಆ ಸಂಗತಿಯು ನನಗೆ ತಿಳಿದಿಲ್ಲ. If such a statement is made, we will definitely congratulate the government. ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ. ಸಂತ್ರಸ್ತೆಯ ಹೇಳಿಕೆ ಇಲ್ಲದೇ, ಪ್ರಕರಣವು ನಿಲ್ಲುವುದಿಲ್ಲ. If she has made a statement, I really appreciate the efforts of Government. ಸಂತ್ರಸ್ತೆಯ ಹೇಳಿಕೆಯನ್ನು ಈಗ ಅಲ್ಲ; ಈ ಮೊದಲೇ ಪಡೆಯಬೇಕಾಗಿತ್ತು. And she does not belong to Karnataka State. She is from out of State. What image will our State have in the entire country? She is from out of State. She is not from Karnataka. ಈ ವಿಷಯದ ಬಗ್ಗೆ ಸಚಿವರು ತಮ್ಮ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. She is not from Karnataka. She is from out of State. I think, if I am right, she is from Pune.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಸದಸ್ಯರು ಸಂತ್ರಸ್ತೆಯ ಗುರುತನ್ನು ಹೇಳುವಂತಿಲ್ಲ. We should not disclose the identity of a victim.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿವಯರೇ, ನಾನು ತಿಳಿದುಕೊಂಡಿರುವುದನ್ನು ಈಗ ಹೇಳುತ್ತಿದ್ದೇನೆ. **(ಗೊಂದಲ)** ಸಂತ್ರಸ್ತೆಯು ತನ್ನ ಹೇಳಿಕೆಯನ್ನು ನೀಡಿದ್ದರೆ, ಸಂತ್ರೋಷ ಇತ್ತೀಚೆಗೆ ನೆರೆಯ ತೆಲಂಗಾಣ ರಾಜ್ಯದಲ್ಲಿ ಘಟನೆಯೊಂದು ಸಂಭವಿಸಿತ್ತು ಆ ಪ್ರಕರಣದಲ್ಲಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎನ್ನುವುದನ್ನು ಇಡೀ ಜಗತ್ತು ನೋಡಿದೆ. ಕೊನೆಗೆ, ಆ ಪ್ರಕರಣದಲ್ಲಿ ಅಪರಾಧಿಗಳ 'ಶೂಟ್ ಔಟ್' ಆಯಿತು. ಇದರ ಬಗ್ಗೆ ದೇಶದಲ್ಲಿಯೇ ಚರ್ಚೆಗಳಾದವು. ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗವು ಸಹ ಪ್ರಶ್ನಿಸಿತು. ಸದಸ್ಯ ಶ್ರೀಮತಿ ಭಾರತಿ ಶೆಟ್ಟಿಯವರು ಬಹಳ ಹೊತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿ, ತಮ್ಮ ಭಾಷಣದ ಕೊನೆಯಲ್ಲಿ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕೆಂದು ಹೇಳಿದರು. ಅಪರಾಧಿಗಳು ಇನ್ನೊಂದು ಬಾರಿ ಆ ರೀತಿಯ ಕೃತ್ಯಗಳನ್ನು ಎಸಗಬಾರದೆಂದು ಹಾಗೂ ಈ ನಿಟ್ಟಿನಲ್ಲಿ ಸರ್ಕಾರವು ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂದೂ ಸಹ ಸದಸ್ಯರು ತಿಳಿಸಿದರು. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಸಭಾನಾಯಕರು ಆದಿಯಾಗಿ, ಪ್ರಸ್ತುತ ವಿಷಯದ ಬಗ್ಗೆ ಬಹಳಷ್ಟು ಸದಸ್ಯರುಗಳು ಮಾತನಾಡಿದ್ದಾರೆ. ಈ ವಿಷಯದ ಮೇಲಿನ ಚರ್ಚೆಯು ಅಪರಾಹ್ನ 4 ಗಂಟೆಗೆ ಪ್ರಾರಂಭವಾಗಿದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ,...

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ನಾನು ಹೇಳುವುದನ್ನು ಬಿಂದು ನಿಮಿಷ ಕೇಳಿ; ಅಷ್ಟು ತಾಳ್ಮೆ ನಿಮಗಿಲ್ಲವೆಂದಾದರೆ ಹೇಗೆ? ಇವತ್ತಿನ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗಮನ ಸೆಳೆಯುವ ಸೂಚನೆಗಳಲ್ಲಿ 6 ವಿಷಯಗಳಿವೆ ; ನಿಯಮ - 330 ರಡಿ ಚರ್ಚಿಸಬೇಕಾದ 6 ವಿಷಯಗಳಿವೆ. ವಿರೋಧ ಪಕ್ಷದ ನಾಯಕರೇ ಇದರ ಬಗ್ಗೆ ನೀವು ಯೋಚನೆ ಮಾಡಿ. ವಿರೋಧ ಪಕ್ಷದ ಸದಸ್ಯರುಗಳೆಲ್ಲರೂ ಈ ವಿಷಯದ ಬಗ್ಗೆ ಮಾತನಾಡುತ್ತಾ ಹೋದರೆ, ಹೇಗಾಗುತ್ತದೆ? ಇದರ ಬಗ್ಗೆ ನಿಮ್ಮ ಮುಜಿಗಿಯನ್ನು ಹೇಳಿ. ಇದರ ಬಗ್ಗೆ ನಾನು ಏನೂ ಹೇಳುವುದಕ್ಕಾಗುವುದಿಲ್ಲ. ನೀವುಗಳು ನನ್ನ ಮಾತನ್ನು ಕೇಳುವುದಾದರೆ, ನಾನು ಹೇಳುತ್ತೇನೆ; ಕೇಳಿ. ಶ್ರೀ ಯು.ಬಿ.ವೆಂಕಟೇಶ್ ರವರೇ ನೀವು ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಈ ವಿಷಯದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಏಕೆಂದರೆ, ಇದರ ಬಗ್ಗೆ ಸದಸ್ಯರುಗಳೆಲ್ಲರೂ ಈಗಾಗಲೇ ಸವಿಸ್ತಾರವಾಗಿ ಮಾತನಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೇವಲ 2-3 ಸಲಹೆಗಳನ್ನು ಮಾತ್ರವೇ ಸರ್ಕಾರಕ್ಕೆ ನೀಡಲಿಚ್ಛಿಸುತ್ತೇನೆ. ನಮ್ಮ ಜನಸಂಖ್ಯೆಗನುಗುಣವಾಗಿ ಪೊಲೀಸರನ್ನು ನೇಮಿಸುವ ಕೆಲಸವನ್ನು ಸರ್ಕಾರವು ಮೊದಲು ಮಾಡಬೇಕು. ತಕ್ಷಣವೇ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅದರಲ್ಲೂ ಹೆಣ್ಣು ಮಕ್ಕಳನ್ನು ಮೊದಲು ನೇಮಿಸಬೇಕು. ಪ್ರತಿಯೊಂದು ತಾಣಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಬೇಕು. ಈಗ 10-15 ಸಾವಿರ ಸಿಬ್ಬಂದಿಗಳ ಹೊಸ ನೇಮಕಾತಿಯಾಗುತ್ತಿದ್ದು, ಇದರಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗಳ ನೇಮಕವಾಗಬೇಕು. ಏಕೆಂದರೆ, ನಾವುಗಳೆಲ್ಲರೂ ನಮ್ಮ ರಾಜ್ಯವನ್ನು 'ರಾಮರಾಜ್ಯ'ವನ್ನಾಗಿ ಮಾಡಲು ಅಧಿಕಾರಕ್ಕೆ ಬಂದಿದ್ದೇವೆ. ಅಂದಿನ ತ್ರೇತಾಯುಗದಲ್ಲಿ ಶ್ರೀ ರಾಮನು ಸೀತೆಯನ್ನು ಯಾವ ರೀತಿಯಾಗಿ ಕಾಪಾಡಿದನು ಎನ್ನುವುದನ್ನು ಸರ್ಕಾರವು ಯೋಚಿಸಬೇಕು. ಈ ಸಂದರ್ಭದಲ್ಲಿ ಮತ್ತೊಂದು ನೈಜ ಘಟನೆಯನ್ನು ಹೇಳಲಿಚ್ಛಿಸುತ್ತೇನೆ. ಈ ಹಿಂದೆ, ಸ್ವಾಮಿ

ವಿವೇಕಾನಂದರವರು ಬ್ರಿಟನ್‌ನಲ್ಲಿ ಮಾಡನಾಡುವ ಸಂದರ್ಭದಲ್ಲಿ, ಬ್ರಿಟನ್‌ನ ಪ್ರಜೆಯು 'ನಿಮ್ಮ ದೇಶದ ಹೆಣ್ಣು ಮಕ್ಕಳು ಏಕೆ ಹಸ್ತಲಾಘವ ಮಾಡುವುದಿಲ್ಲ' ಎಂದು ವಿವೇಕಾನಂದರವರನ್ನು ಪ್ರಶ್ನಿಸಿದನು. ಆಗ ವಿವೇಕಾನಂದರವರು 'ನಿಮ್ಮ ದೇಶದ ರಾಣಿಗೆ ಯಾರಾದರೂ ಹಸ್ತಲಾಘವ ಮಾಡುತ್ತಾರೆಯೇ' ಎಂದು ಮರು ಪ್ರಶ್ನಿಸಿದರು. ಆಗ ಸದರಿ ಪ್ರಜೆಯು 'ನಮ್ಮ ದೇಶದ ರಾಣಿಯು ರಾಜಮಾತೆಯಾಗಿರುವುದರಿಂದ ಯಾರಿಗೂ ಸಹ ಹಸ್ತಲಾಘವ ಮಾಡುವುದಿಲ್ಲ'ವೆಂದು ತಿಳಿಸುತ್ತಾನೆ. ಆಗ ಸ್ವಾಮಿ ವಿವೇಕಾನಂದರವರು 'ನಮ್ಮ ದೇಶದಲ್ಲಿರುವ ಹೆಣ್ಣು ಮಕ್ಕಳೆಲ್ಲಾ ರಾಜಮಾತೆಯಾಗಿರುವುದರಿಂದ ಅವರುಗಳು ಯಾರಿಗೂ ಸಹ ಹಸ್ತಲಾಘವ ಮಾಡುವುದಿಲ್ಲ; ಅದರ ಬದಲಾಗಿ ಕೈಯನ್ನು ಮುಗಿಯುತ್ತೇವೆ'ವೆಂದು ಉತ್ತರಿಸುತ್ತಾರೆ. ಮೊದಲು ಪೊಲೀಸ್ ಇಲಾಖೆಗೆ 'ಸರ್ಜರಿ'ಯಾಗಬೇಕು. ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಶೇಕಡಾ 50 ರಷ್ಟು ಹುದ್ದೆಗಳು ಖಾಲಿಯಿವೆ. ನಮ್ಮ ಜನಸಂಖ್ಯೆಗನುಗುಣವಾಗಿ ಪೊಲೀಸರ ನೇಮಕಾತಿಯಾಗಬೇಕು. ಆದಷ್ಟು ಹೆಣ್ಣು ಮಕ್ಕಳನ್ನೇ ಹಾಲಿ ಖಾಲಿಯಿರುವ ಹುದ್ದೆಗಳಿಗೆ ಭರ್ತಿ ಮಾಡಿದಲ್ಲಿ, ಜನರಲ್ಲಿ ಸ್ವಲ್ಪಮಟ್ಟಿಗೆ ಭಯದ ವಾತಾವರಣವುಂಟಾಗುತ್ತದೆ. ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಷಯದ ಬಗ್ಗೆ ಎಲ್ಲಾ ಸದಸ್ಯರು ಪ್ರಸ್ತಾಪಿಸಿದರು. ಇದರ ಬಗ್ಗೆ ಕೇವಲ ಮಾತನಾಡಿದರೆ ಶಿಕ್ಷೆಯಾಗುವುದಿಲ್ಲ. ನಾವು ನ್ಯಾಯಾಲಯಗಳಿಗೆ ಯಾವ ರೀತಿಯಾದ ದಾಖಲೆಗಳನ್ನು ಸಲ್ಲಿಸುತ್ತಿದ್ದೇವೆಯೋ ಅದರ ಮೇಲೆ ಶಿಕ್ಷೆ ನಿಗದಿಯಾಗುತ್ತದೆ. ದಾಖಲೆಗಳ ಸಲ್ಲಿಕೆಯಲ್ಲಿ ಪೊಲೀಸರ ಪ್ರಯತ್ನಗಳಿರುವುದಿಲ್ಲ. ನಾವು ಕೇವಲ ಪ್ರಕರಣಗಳ ಬಗ್ಗೆ ಮಾತ್ರವೇ ಮಾತನಾಡುತ್ತೇವೆ ಈಗ್ಗೆ ಆರು ತಿಂಗಳ ಹಿಂದೆ ಇದೇ ಸದನದಲ್ಲಿ ನಾವು ಶೃಂಗೇರಿಯಲ್ಲಾದ ಘಟನೆಯ ಬಗ್ಗೆ ಮಾತನಾಡಿದ್ದೇವು. ಆದರೆ ಇವತ್ತಿನ ದಿವಸ ಈ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದಿನ ಆರು ತಿಂಗಳಿನಲ್ಲಿ ಮತ್ತೊಂದು ಪ್ರಕರಣದ ಬಗ್ಗೆ ಮಾತನಾಡುತ್ತೇವೆ. ಪ್ರಕರಣದ ಆರೋಪಿತರುಗಳನ್ನು ಮಟ್ಟಹಾಕುವ ಕೆಲಸವು ಪೊಲೀಸ್ ಇಲಾಖೆಯಿಂದಾಗಬೇಕು ಎನ್ನುವ ಮಾತನ್ನು ಹೇಳುತ್ತಾ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ರಮೇಶ್‌ರವರೇ, ನೀವು ಕೇವಲ ನಿಮ್ಮ ಸಲಹೆಗಳನ್ನು ನೀಡಿ ವಿನಾ ಭಾಷಣ ಮಾಡಬೇಡಿ.

ಶ್ರೀ ಪಿ.ಆರ್.ರಮೇಶ್(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಈ ವಿಷಯಕ್ಕೆ ಸಂಬಂಧಪಟ್ಟಂತೆ

ನಾನು ಕೇವಲ ನನ್ನ ಸಲಹೆಗಳನ್ನು ಮಾತ್ರವೇ ನೀಡುತ್ತೇನೆ. ನಮ್ಮ ರಾಜ್ಯದ ಪತ್ರಿಕೆಯೊಂದರ ಪ್ರಕಾರ ಜನವರಿ - 2019 ರಿಂದ ಮೇ - 2021 ರ ವರೆಗೆ ಸುಮಾರು 1,168 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

(ಮುಂದು)

(906) 22-09-2021 6.00 CS.RN

ಶ್ರೀ ಪಿ.ಆರ್.ರಮೇಶ್(ಮುಂದು):-

ಇದರಲ್ಲಿ 22 ಗ್ಯಾಂಗ್‌ರೇಪ್‌ಗಳು ಆಗಿವೆ. ಈಗ ನಾವು ಚರ್ಚೆ ಮಾಡಿದ ಗ್ಯಾಂಗ್‌ರೇಪ್ ಈ 22ರಲ್ಲಿ ಸೇರಿಲ್ಲ. ಇದರ ಜೊತೆಗೆ ತುಮಕೂರಿನಲ್ಲಿ ಅದೇ ದಿನದಂದು ಒಂದು ಗ್ಯಾಂಗ್‌ರೇಪ್ ನಡೆದಿದೆ. ಆಯಮ್ ಸತ್ತಿದ್ದಾರೆ. ಅಲ್ಲಿ ರಾಬರಿ, ರೇಪ್ ಮತ್ತು ಕೊಲೆ ಆಗಿದೆ. ಆದರೆ ಇವತ್ತಿನವರೆಗೆ ಒಬ್ಬರನ್ನು ಕೂಡ ಅರೆಸ್ಟ್ ಮಾಡಿರುವುದಿಲ್ಲ. ಇವತ್ತು ಸದನದಲ್ಲಿ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರು ಇದ್ದಾರೆ. ಸಾನು ಅವರಲ್ಲಿ ವಿನಂತಿಯನ್ನು ಮಾಡಿಕೊಳ್ಳುವುದೇನೆಂದರೆ ದಯಮಾಡಿ ಈ ಪ್ರತಿಜ್ಞೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಒಂದು ಬಡ ಕುಟುಂಬ ಈ ಸಂಕಷ್ಟಕ್ಕೆ ಒಳಗಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೇರೆ ರಾಜ್ಯದಿಂದ ಬಂದಿದ್ದ ಹೆಣ್ಣುಮಗಳಿಗೆ ನಾವು ನೀಡಿರುವ ಗೌರವ. ಇವತ್ತು ಅವರು ಕೋರ್ಟಿನಲ್ಲಿ ಹೇಳಿಕೆ ನೀಡಿರುವುದು ಎಲ್ಲವೂ ಸರಿಯಿದೆ. ಆದರೆ ತುಮಕೂರು ಜಿಲ್ಲೆಯಲ್ಲಿ ಹಸು ಕಾಯುತ್ತಿದ್ದ ಒಬ್ಬ ಹೆಣ್ಣುಮಗಳ ತಾಳಿ, ಒಡವೆ ಕಿತ್ತುಕೊಂಡು ಬರ್ಬರವಾಗಿ ಆಕೆಯ ಮೇಲೆ ಅತ್ಯಾಚಾರ ಮಾಡಿ heinous crime ಕೊಲೆ ಮಾಡಿದ್ದಾರೆ. ಆದರೆ ಇವತ್ತಿನವರೆಗೆ ಈ ಕೃತ್ಯ ಎಸಗಿರುವವರು ಯಾರು ಎನ್ನುವುದನ್ನು ಗುರುತಿಸಿಲ್ಲ. ಏನು ಪ್ರೋಗ್ರೆಸ್ ಆಗಿದೆ ಎನ್ನುವುದು ಸಹ ನಮಗೆ ಗೊತ್ತಿಲ್ಲ. ಇದೊಂದು very dangerous trend ಆಗಿದೆ. ಡಕಾಯಿತಿ ಮತ್ತು ಕಳ್ಳತನ ಪ್ರಮಾಣ ಕಳೆದ ಒಂದೂವರೆ ವರ್ಷಗಳಲ್ಲಿ ಕೆಳಗೆ ಬಂದಿದೆ. It is come down in the State. But crime against the women gone up. ಈ 2 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಕ್ರೈಮ್ ಪ್ರಮಾಣ ಜಾಸ್ತಿಯಾಗಿದೆ. ಮಾನ್ಯ ಸದಸ್ಯರಾದ ವೆಂಕಟೇಶ್‌ರವರು ಹೇಳಿದ ಹಾಗೆ ಗೃಹ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು ಖಾಲಿಯಿವೆ, ಅದನ್ನಾದರೂ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. At least proportionate to the population, ಹುದ್ದೆಗಳನ್ನು ತುಂಬಿದೆ ನಮಗೆ ಅನುಕೂಲವಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ಪೊಲೀಸ್ ಠಾಣೆಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ತುಂಬಬೇಕು. ಇದರ ಜೊತೆಗೆ ನಿರ್ಭಯ ಕೇಸಿನಲ್ಲಿ

ಸುಪ್ರೀಮ್ ಕೋರ್ಟ್ ನೀಡಿರುವ ಆದೇಶದ ಮಾರ್ಗಸೂಚಿಗಳೇನಿವೆ, ಮಾನದಂಡಗಳೇನಿವೆ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನೆಲ್ಲ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಲಿಕ್ಕೆ ಸುಪ್ರೀಮ್ ಕೋರ್ಟ್ ನೇಮಕ ಮಾಡಿದೆ. ಇನ್ನೂ ಇದರ ಬಗ್ಗೆ ನಿರ್ದಿಷ್ಟವಾದ ಕ್ರಮಗಳ ಬಗ್ಗೆ ಸುಪ್ರೀಮ್ ಕೋರ್ಟ್ ಇನ್ನೂ ಮಾರ್ಗಸೂಚಿಗಳನ್ನು ನೀಡಬೇಕಾಗಿದೆ. ದಯಮಾಡಿ ಈ ವಿಚಾರಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ, ನಮ್ಮ ರಾಜ್ಯವನ್ನು ಕ್ರೈಮ್ ಮುಕ್ತ ರಾಜ್ಯವನ್ನಾಗಿ ಮಾಡುವುದಕ್ಕೆ ಸರ್ಕಾರ ಪ್ರಯತ್ನವನ್ನು ಮಾಡಬೇಕು. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಮತ್ತಿತರ ರಾಜ್ಯಗಳಿಂದ ತಮ್ಮ ಮಕ್ಕಳನ್ನು ಕರ್ನಾಟಕ ರಾಜ್ಯ ಸುರಕ್ಷಿತವಾದ ರಾಜ್ಯವೆಂದು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾರೆ. ಈ ಹುಡುಗಿಯು ಸಹ ಅದೇ ಉದ್ದೇಶದಿಂದ ನಮ್ಮ ರಾಜ್ಯಕ್ಕೆ ಬಂದಿದೆ. ಆದರೆ ನಮ್ಮ ರಾಜ್ಯ ಸುರಕ್ಷಿತ ಅಲ್ಲ ಎಂದು ಅನಿಸಿಕೊಂಡು ಬಿಟ್ಟರೆ, ಈಗ ನಮ್ಮ ರಾಜ್ಯ Education Hub ಆಗಿರುವುದು ಅದನ್ನು ನಾವೆಲ್ಲಿ ಕಳೆದುಕೊಳ್ಳುತ್ತೇವೆಯೋ ಎನ್ನುವ ಭಯ ಸೃಷ್ಟಿಯಾಗಿದೆ. ದಯಮಾಡಿ ಈ ಬಗ್ಗೆ ಗಮನಹರಿಸಿ, ನಮ್ಮ ರಾಜ್ಯ ಸುರಕ್ಷಿತ ಎಂದೆನಿಸಿಕೊಳ್ಳುವುದಕ್ಕೆ ಏನು ಬೇಕು ಅದನ್ನೆಲ್ಲ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಜಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳು ಒಪ್ಪುವುದಾದರೆ ಈ ವಿಚಾರದ ಬಗ್ಗೆ ನಾಳೆ ಉತ್ತರ ನೀಡುತ್ತೇವೆ.

ಸಭಾಪತಿಯವರು:- ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊಂದಿದ ಉತ್ತರವನ್ನು ನಾಳೆ ಕೊಡಿ.

11. ಶಾಸನ ರಚನೆ**ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ****ಆ) ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2021****ಪರ್ಯಾಲೋಚನಾ ಪ್ರಸ್ತಾವ**

ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):-ಮಾನ್ಯ ಸಭಾಪತಿಯವರೇ, ಸೌಹಾರ್ದ ಕಾಯಿದೆ 1997ರಲ್ಲಿ ಜಾರಿಗೆ ಬಂದಿದೆ. ಅದರಲ್ಲಿ ಕೆಲವು ನ್ಯೂನತೆಗಳಿದ್ದವು, ಈ ನ್ಯೂನತೆಗಳನ್ನು ಸರಿಪಡಿಸುವುದಕ್ಕೆ ಈ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ತರಲಾಗಿದೆ. ಯಾವುದೇ ಒಂದು ಸೊಸೈಟಿ ಸ್ಥಾಪನೆ ಆಗಬೇಕಾದರೆ Area of operation ಗೆ ನಿರ್ದಿಷ್ಟ ಅವಧಿ ಇರಲಿಲ್ಲ. ಈಗ Area of operation ಗೆ ಅವಧಿ ನಿಗದಿ ಮಾಡಲಾಗುವುದು. ಅದರ ಕಾರ್ಯಕ್ಷೇತ್ರ ವಿಸ್ತರಿಸುವುದನ್ನು ನಿಗದಿ ಮಾಡಲಾಗಿದೆ. ಸಹಕಾರಿ ಸಂಘಗಳಿಗೆ ಏನೇನು ಅನುಕೂಲತೆಗಳಿವೆ, ಅದು ಆದಾಯ ತೆರಿಗೆ ಮತ್ತಿತರ ಅನುಕೂಲತೆಗಳು ಈ ಸೌಹಾರ್ದ ಸಹಕಾರಿಗೆ ಇರಲಿಲ್ಲ. ಈ ಅನುಕೂಲತೆಗಳನ್ನು ಮಾಡಿಕೊಡುವ ದೃಷ್ಟಿಯಿಂದ ಅದನ್ನು ಸೌಹಾರ್ದ ಸಹಕಾರಿ ಬದಲು ಸೌಹಾರ್ದ ಸಹಕಾರ ಸಂಘ ಎನ್ನುವ ಬದಲಾವಣೆಯನ್ನು ಮಾಡಲಾಗಿದೆ. Registrar of Co-operative Societies ಗಳಲ್ಲಿ ಸೌಹಾರ್ದ ಸಹಕಾರಿ ಸಂಘಗಳನ್ನು ನೋಂದಣಿ ಮಾಡಿಸಿದರೆ, ಅದರ ಒಂದು ಕಾಪಿಯನ್ನು Southarda Federation ಗೆ intime ಕೊಡಬೇಕಾಗಿತ್ತು, ಅದನ್ನು ಅವರು ಸರಿಯಾದ ಸಮಯಕ್ಕೆ ಕೊಡುತ್ತಿರಲಿಲ್ಲ, ಈಗ ಯಾವುದೇ ಒಂದು ಸೌಹಾರ್ದ ಸಹಕಾರಿ ಸಂಘ ನೋಂದಣಿ ಆದರೆ 60 ದಿವಸಗಳ ಒಳಗಡೆ ರಿಜಿಸ್ಟ್ರಾರ್‌ರವರು ಸೌಹಾರ್ದ ಫೇಡರೇಷನ್‌ನ ಎಂ.ಡಿ.ಯವರಿಗೆ ಇದರ ಕಾಪಿಯನ್ನು ಕಳುಹಿಸಿಕೊಡಬೇಕೆಂದು ಈಗ ಮಾಡಿದ್ದೇವೆ. ಮೊದಲು ಈ ಸೌಹಾರ್ದ ಸಹಕಾರಿ ಸಂಘಗಳಿಗೆ ಡಿಸಿಸಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆಯುವುದಕ್ಕೆ ಅವಕಾಶ ಇರಲಿಲ್ಲ. ಈಗ ಸೌಹಾರ್ದ ಸಹಕಾರಿ ಸಂಘಗಳು

ಇಲ್ಲಿಯೂ ಸಹ ಸಾಲವನ್ನು ಪಡೆಯಬಹುದೆಂದು ತಿದ್ದುಪಡಿಯನ್ನು ಈ ಕಾಯಿದೆಗೆ ತಂದಿದ್ದೇವೆ. ಮೊದಲಿಗೆ ಈ ಸಂಘಗಳಲ್ಲಿ ಸದಸ್ಯತ್ವಕ್ಕೆ ಷೇರುಹಣವನ್ನು ನಿಗದಿ ಮಾಡಿರಲಿಲ್ಲ. ಈಗ ಶೇಕಡ ೫ ರಷ್ಟು ಷೇರುಧನವನ್ನು ಹೊಂದಬೇಕೆನ್ನುವ ತಿದ್ದುಪಡಿಯನ್ನು ತರಲಾಗಿದೆ. ಹಾಗೆಯೇ ಒಕ್ಕೂಟ ಮತ್ತು ಮಹಾಮಂಡಲಿಯ ನೌಕರರು ಅಲ್ಲಿ ಷೇರನ್ನು ಪಡೆಯುವ ಹಾಗಿಲ್ಲ, ಮೊದಲಿಗೆ ಷೇರು ಹಣವನ್ನು ಪಡೆದು ಚುನಾವಣೆಗಳಿಗೂ ನಿಲ್ಲುವುದಕ್ಕೆ ಅವಕಾಶ ಇತ್ತು, ಈಗ ಅದಕ್ಕೆ ತಿದ್ದುಪಡಿಯನ್ನು ತಂದು ಒಕ್ಕೂಟ ಮತ್ತು ಮಹಾಮಂಡಲಿಗಳಲ್ಲಿ ಸಂಬಳ ಪಡೆಯುತ್ತಿರುವ ನೌಕರರು ಆ ಸಂಸ್ಥೆಯಲ್ಲಿ ಷೇರುಹಣವನ್ನು ಹೊಂದುವ ಹಾಗಿಲ್ಲ.

ಇದರ ಜೊತೆಗೆ ಕೇಂದ್ರ ಸರ್ಕಾರ 5 ಮಹಾಸಭೆಗಳಲ್ಲಿ ಸತತವಾಗಿ ಮೂರು ಜನರಲ್ ಬಾಡಿ ಸಭೆಗಳಿಗೆ ಗೈರುಹಾಜರಾದರೆ, ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಮತ್ತು ಚುನಾವಣೆಗೆ ಅಟೆಂಡ್ ಮಾಡುವಂತಿಲ್ಲ ಎನ್ನುವ ಆದೇಶವನ್ನು ಹೊರಡಿಸಿತ್ತು. ಅದಕ್ಕೆ ತಿದ್ದುಪಡಿಯನ್ನು ತಂದು ೫ ಮಹಾಸಭೆಗಳಲ್ಲಿ ಯಾವುದಾದರೂ 2 ವರ್ಷ ಮಹಾಸಭೆಯಲ್ಲಿ ಭಾಗವಹಿಸಿದರೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು, ಹಾಗೂ ಮಹಾಸಭೆಯಲ್ಲಿ ಭಾಗವಹಿಸಬಹುದು ಎನ್ನುವ ತಿದ್ದುಪಡಿಯನ್ನು ತರಲಾಗಿದೆ. 5 ವರ್ಷಗಳಲ್ಲಿ 3 ವರ್ಷದಲ್ಲಿ ಹೊಸದಾಗಿ ಸಾಲ ಪಡೆಯುವುದಾಗಲಿ ಮತ್ತು ಠೇವಣಿ ಇಡುವುದಾಗಲಿ ಏನಾದರೂ ಸೇವೆಯನ್ನು ಪಡೆಯಬಹುದಿತ್ತು. ಅದನ್ನು ರದ್ದುಪಡಿಸಿ 2 ವರ್ಷದಲ್ಲಿ ಹೊಸದಾಗಿ ಸಾಲ ಪಡೆಯುವುದಾಗಲಿ ಮತ್ತು ಠೇವಣಿ ಇಡುವುದಾಗಲಿ ಏನಾದರೂ ಸೇವೆಯನ್ನು ಪಡೆಯಬಹುದು. 2 ವರ್ಷಕ್ಕೆ ನಾವು eligibility ಯನ್ನು ನೀಡಿದ್ದೇವೆ.

ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ಮೊದಲಿಗೆ ಸಹಕಾರ ಚುನಾವಣಾ ಆಯೋಗ ಎಂದಿದ್ದನ್ನು ಸಹಕಾರ ಚುನಾವಣಾ ಪ್ರಾಧಿಕಾರ ಎಂದು ಬದಲಾವಣೆಯನ್ನು ಮಾಡಲಾಗಿದೆ. ನಮ್ಮ State Co-operative Federations, 13 ಸಹಕಾರ ಸಂಘಗಳು ಸೇರಿ ಒಂದು ಫೇಡರೇಷನ್ ಮಾಡಲಾಗುವುದು. Karnataka Oil Federation ಗೆ 3 ಮಾತ್ರ ಇದೆ. ಅದಕ್ಕೂ ಕೂಡ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಸೌಹಾರ್ದ ಸಹಕಾರದಲ್ಲಿ ಅಧ್ಯಕ್ಷರು ಮಾತ್ರ ಮಹಾಸಭೆ ಡೆಲಿಗೇಟ್ ಮಾಡುವ ಹಾಗಿತ್ತು. ಇವತ್ತು ಅದಕ್ಕೆ ತಿದ್ದುಪಡಿಯನ್ನು ತಂದು ಅಧ್ಯಕ್ಷರ ಬದಲಿಗೆ ಯಾರೇ ಚುನಾಯಿತ ನಿರ್ದೇಶಕರು ಮಹಾಸಭೆ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಒಂದು ತಿದ್ದುಪಡಿಯನ್ನು ತಂದಿದ್ದೇವೆ. ಹೀಗೆ ಏನೇನು ತೊಂದರೆಗಳಿದ್ದವು ಅದಕ್ಕೆಲ್ಲ ಸರಳ ತಿದ್ದುಪಡಿಗಳನ್ನು ತರಲಾಗಿದೆ. ಈ

ವಿಚಾರಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಯಾರಿಗಾದರೂ ಕ್ಲಾರಿಫಿಕೇಷನ್ ಬೇಕಿದ್ದಲ್ಲಿ ಕೇಳಬಹುದು.

(ಮುಂದು)

(907)/22-9-2021/6-10/ಎಲ್‌ಎಂ/ಆರ್‌ಎನ್

ಶ್ರೀ ಸಿ.ಎಂ.ಲಿಂಗಪ್ಪ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೆ, ಸೌಹಾರ್ದ ಸಹಕಾರಿ ಸಂಘಗಳಲ್ಲಿ ಹಾಕುವ ಬಡ್ಡಿ ಎಷ್ಟು ಎಂದರೆ ಕಾಲಮಿತಿಯ ಮುಗಿಯುವುದರೊಳಗೆ ಅಸಲಿನ ಎರಡು ಪಟ್ಟು ಬಡ್ಡಿ ಕೊಡಬೇಕಾಗುತ್ತದೆ. ಮಾನ್ಯ ಮಂತ್ರಿಗಳು ಇದರ ಲೆಕ್ಕವನ್ನು ಹಾಕಿದ್ದಾರೆ ಎನ್ನುವ ಭಾವನೆ ನನಗೆ ಇದೆ. ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸಾಲ ತೆಗೆದುಕೊಂಡವರು ಅದನ್ನು ಮರುಪಾವತಿ ಮಾಡಬೇಕಾದರೆ ಮನೆ ಇದ್ದರೆ ಮನೆ ಮಾರಬೇಕು. ಆಸ್ತಿ ಇದ್ದರೆ ಆಸ್ತಿ ಮಾರಬೇಕು ಇಲ್ಲದಿದ್ದರೆ ಮನೆಯಲ್ಲಿ ಒಡವೆಗಳು ಇದ್ದರೆ ಬ್ಯಾಂಕ್‌ನಲ್ಲಿ ಅಡ ಇಟ್ಟು ಹಣ ತೆಗೆದುಕೊಂಡು ಹೋಗಿ ಸಾಲವನ್ನು ತೀರಿಸಬೇಕು. ಇದರಿಂದ ಸಮಾಜಕ್ಕಂತೂ ಖಂಡಿತ ಒಳ್ಳೆಯದಾಗುವುದಿಲ್ಲ. ಒಂದು ಉದಾಹರಣೆ ಕೊಡುತ್ತೇನೆ, ನನಗೆ ಪರಿಚಯವರು ಎರಡು ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದ್ದರು, ಎರಡು ಕೋಟಿ ರೂಪಾಯಿಗಳ ಕಂತನ್ನು ಕಟ್ಟಿಯಾದ ಮೇಲೆ ಹೋಗಿ ಎರಡು ಕೋಟಿ ರೂಪಾಯಿಗಳನ್ನು ಕಟ್ಟಿದ್ದೇವೆ ನಮಗೆ Clearance Certificate ಕೊಡಿ ಎಂದು ಕೇಳಿದರು, ಆಗ ಸೌಹಾರ್ದ ಸಹಕಾರಿ ಸಂಘದವರು ನಿಮ್ಮ ಎರಡು ಕೋಟಿ ರೂಪಾಯಿಗಳಲ್ಲಿ ಲಕ್ಷ ಲಕ್ಷ ರೂ.ಗಳು ಅಸಲಿಗೆ ಹೋಗಿದೆ. ಒಂದು ಕೋಟಿ ಹದಿನಾರು ಲಕ್ಷ ರೂಪಾಯಿಗಳು ಬಡ್ಡಿಗೆ ಹೋಗಿದೆ ಎಂದು ಹೇಳಿದರು. It is facts and figures. ಸಹಕಾರಿ ಸಂಘದವರು ಇನ್ನಾವುದೇ ಹೆಸರನ್ನು ಹಾಕಿಕೊಂಡು ಇಷ್ಟೊಂದು ಬಡ್ಡಿಯನ್ನು ಹಾಕಿ ವಸೂಲಿ ಮಾಡುವುದಾದರೆ ಸಾಲ ತೆಗೆದುಕೊಂಡವರು ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾರೆಯೇ? ವಾಪಸ್ಸು ಹಣ ಕಟ್ಟಲು ಅವರಲ್ಲಿ ಶಕ್ತಿ ಉಳಿಯುತ್ತದೆಯೇ ಎನ್ನುವುದನ್ನು ಸಭೆ ನಿರ್ಧಾರ ಮಾಡಬೇಕು.ಇದು ಮಂತ್ರಿಗಳು ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಸಹಕಾರಿ ಸಂಘದಲ್ಲಿ ಅವರು ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ದಯಮಾಡಿ ನಿಮ್ಮ ಕಾಲದಲ್ಲಾದರೂ ಅಸಲಿನ ಅರ್ಧಕ್ಕೆ ಬಡ್ಡಿ ಬೀಳುವಂತೆ ಮಾಡಿದರೆ ಬಹಳ ಉಪಕಾರವಾಗುತ್ತದೆ.

ಶ್ರೀ ಹರೀಶ್ ಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಸೌಹಾರ್ದ ಸಹಕಾರಿ ಸಂಘಗಳ ಬಗ್ಗೆ ಮಂತ್ರಿಗಳು ತಿದ್ದುಪಡಿ ವಿಧೇಯಕವನ್ನು

ಮಂಡಿಸಿದ್ದಾರೆ. ಇದರಲ್ಲಿ ನನಗೆ ಎರಡು ಸಂದೇಹಗಳೂ ಇವೆ. ಆದಾಯ ತೆರಿಗೆ ಬಗ್ಗೆ ಹೇಳಿದ್ದಾರೆ. ಅದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ೨ನೇ ಪುಟದಲ್ಲಿ ೧೭ನೇ ಪ್ರಕರಣದ ತಿದ್ದುಪಡಿ, ಮೂಲ ಅಧಿನಿಯಮದ ೧೭ನೇ ಪ್ರಕರಣದ ಪ್ರಾರಂಭದಲ್ಲಿ 'ಯಾವುದೇ ಇತರ ಹಣಕಾಸು ಸಂಸ್ಥೆಗಳು ಮತ್ತು ಸಂಘಗಳಿಂದ ಠೇವಣಿಗಳನ್ನು ಹೊರತುಪಡಿಸಿ' ಎನ್ನುವ ಪದ ಇದೆ ಅದರ ಬಗ್ಗೆ clarification ಕೊಡಬೇಕು. ಇನ್ನೊಂದು ಮತದಾನದ ಹಕ್ಕು ೫ ಮಹಾಸಭೆಗಳಲ್ಲಿ ೩ ಮಹಾಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ವಿಧಿಯನ್ನು ಎರಡು ಮಹಾಸಭೆಗಳಿಗೆ ಇಳಿಸಿದ್ದಾರೆ. ಇದನ್ನು ಕೂಡಾ ಬದಲಾವಣೆ ಮಾಡಬಹುದು ಎನ್ನುವುದು ನನ್ನ ಸಲಹೆ. ಏಕೆಂದರೆ ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದು ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಮತದಾನದ ಹಕ್ಕು ಇರುತ್ತದೆ ಮತ್ತು ಮತದಾನದಲ್ಲಿ ಭಾಗವಹಿಸಲು ಅವಕಾಶವು ಇರುತ್ತದೆ. ಪ್ರತಿಯೊಂದು ಸಾರಿಯು ಈ ಕಾನೂನಿನಿಂದ ಏನು ಪ್ರಯೋಜನವಾಗಲಿಲ್ಲ. ಹಿಂದೆ ಸದಸ್ಯ ಮಹಾಸಭೆಗೆ ಹೋಗದಿದ್ದರೂ ಸದಸ್ಯನಾಗಿಯೇ ಇರುತ್ತಾನೆ, ಮಹಾಸಭೆಗೆ ಹೋಗದೆ ಇರಲು ಸಕಾರಣವು ಇರಬಹುದು. ಆದ್ದರಿಂದ ಈ ವಿಧಿಯನ್ನು ತೆಗೆಯಬಹುದು ಎಂದು ನಾನು ಸಲಹೆಯನ್ನು ಕೊಡುತ್ತೇನೆ. ಅವಕಾಶ ಕೊಟ್ಟಿದ್ದಕ್ಕಾಗಿ ವಂದನೆಗಳು.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೇ, ಸೌಹಾರ್ದ ಸಹಕಾರಿ ಕಾಯಿದೆ ೧೯೬೩ ಇದನ್ನು ದೇಶದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯವೇ ಜಾರಿಗೆ ತಂದಿದೆ ಎನ್ನುವುದು ನನ್ನ ಭಾವನೆ. ಇದು ಬಹುರಾಜ್ಯ ಸಹಕಾರಿ ಕಾಯ್ದೆಯೇ ಎನ್ನುವುದಕ್ಕೆ clarification ಕೊಡಬೇಕು. Multi State Co-operative Societies Act ಇದು ಎಂದು. ಇದುವರೆಗೆ ಇದು ಕೆವಲ ಸೌಹಾರ್ದ ಸಹಕಾರಿ ಎನ್ನುವುದಕ್ಕಿಂತ co-operative institution ಎಂದು ಕೊಡುವಂತೆ ಮಾಡಲು ಪರಿಗಣನೆಗೆ ಬಂದಿರಲಿಲ್ಲವೆ ಎನ್ನುವುದನ್ನು ತಿಳಿಸಬೇಕು.

(ಈ ಹಂತದಲ್ಲಿ ಮಾನ್ಯ ಉಪಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಮೊನ್ನೆ ನಾನು ಕೇಳಿದ ಚುಕ್ಕೆ ಗುರುತನ ಪ್ರಶ್ನೆಗೆ ಮಧು ಸಹಕಾರಿ ಬ್ಯಾಂಕ್‌ನ್ನು ವೀರಶೈವ ಕೋ-ಆಪರೇಟಿವ್ ಬ್ಯಾಂಕ್ ಕೋಲಾಪುರ, ಮಹಾರಾಷ್ಟ್ರ ಈ ಬ್ಯಾಂಕಿನ ಜೊತೆಗೆ ವಿಲೀನಗೊಂಡಿದೆ ಎಂದು ಉತ್ತರ ಕೊಟ್ಟಿದ್ದೀರಿ. ಸೌಹಾರ್ದ ಸಹಕಾರಿ ಬ್ಯಾಂಕ್ ವಿಲೀನವಾಗಿದೆಯೇ? ರಾಜ್ಯ ಸರ್ಕಾರ ಮತ್ತು Reserve Bank of India ಒಂದು MoU ಮಾಡಿಕೊಂಡಿದೆ ಆ ಪ್ರಕಾರವಾಗಿ liquidation ಮಾಡಬೇಕಾದರೂ Reserve Bank of India

permission ನ ತೆಗೆದುಕೊಂಡಿದ್ದಾರೆಯೇ ಅಥವಾ Banking Institution ಆಗಿದೆಯಾ ಎನ್ನುವುದರ ಬಗ್ಗೆ clarification ಕೊಡಬೇಕೆಂದು ಕೇಳುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೇ, ವಿಧೇಯಕದ ಬಗ್ಗೆ ನನ್ನದೇನು ಅಭ್ಯಂತರವಿಲ್ಲ. ಆದರೆ ಇದನ್ನು ಆಡಿಟ್ ಮಾಡುವವರು ಯಾರು ಎನ್ನುವುದನ್ನು ಹೇಳಬೇಕು. ಏಕೆಂದರೆ ಸರ್ಕಾರ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಮೊನ್ನೆ ಬಸವಗುಡಿಯಲ್ಲಿರುವ ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಏನಾಗಿದೆ ಎನ್ನುವ ಬಗ್ಗೆ ನಾನು ಪ್ರಸ್ತಾಪ ಮಾಡಿದೆ. ನಿಮ್ಮ ಇಲಾಖೆಯಿಂದಲೇ ಆಡಿಟ್ ಮಾಡಿಸುವಂತಹ ವಿಧಿಯನ್ನು ಇದರಲ್ಲಿ ಸೇರಿಸಬೇಕು. ಇಲ್ಲದಿದ್ದರೆ ಯಾರೋ ದುಡ್ಡು ಹಾಕುತ್ತಾರೆ, ಯಾರೋ ತಿಂದು ಹೋಗುತ್ತಾರೆ. ನಂತರ ಪೋಲೀಸ್ supersede ಮಾಡಿದ್ದೇವೆ ಬ್ಯಾಂಕ್‌ಲಿಸ್ಟ್ ಮಾಡಿದ್ದೇವೆ ಎಂದು ಹೇಳುತ್ತೀರಿ. ಯಾರಿಗೂ ನ್ಯಾಯ ಸಿಗುವುದಿಲ್ಲ. ಸರ್ಕಾರದ ನಿಯಂತ್ರಣ ಇರಬೇಕು, ಆಡಿಟ್ ಸರ್ಕಾರದಿಂದಲೇ ಆಗಬೇಕು ಎನ್ನುವುದು ನನ್ನ ಸಲಹೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ನಾನು ಹೆಚ್ಚು ವಿಸ್ತಾರವಾಗಿ ಮಾತನಾಡಲು ಹೋಗುವುದಿಲ್ಲ. ತಮ್ಮ ಮೂಲಕ ನೇರವಾಗಿ ಸಹಕಾರಿ ಸಚಿವರಿಗೆ ಕೇಳುವುದು, ಈ ಹಿಂದೆ ಯಾರೇ ಸಹಕಾರಿ ಸಂಘಗಳ ಸದಸ್ಯನಾದರೂ ಅವರಿಗೆ ಮತದಾನದ ಹಕ್ಕು ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇತ್ತು. ಹಿಂದಿನ ಕಾಯಿದೆ ಅದನ್ನು ನಿಯಂತ್ರಿಸಿದೆ. ಮಾನ್ಯ ಸ್ನೇಹಿತರಾದ ಶ್ರೀ ಹರೀಶ್ ಕುಮಾರ್‌ರವರು ಹೇಳಿದ ಹಾಗೆ ಪ್ರತಿ General Body, ಚುನಾವಣೆ ಸಂದರ್ಭದಲ್ಲಿ ನಮ್ಮ ಜನ ನಮ್ಮನ್ನು ಬಿಡುವುದಿಲ್ಲ. ಲಾಯರ್ ಫೀ ತೆಗೆದುಕೊಂಡು ಹೋಗುತ್ತಾರೆ, ಕೋರ್ಟ್‌ಗೆ ಹಾಕಿ ಮತದಾನದ ಹಕ್ಕನ್ನು ಮತ್ತು ಸ್ಪರ್ಧಿಸುವ ಹಕ್ಕನ್ನು ತರುತ್ತಾರೆ. ಈ ರಾಜ್ಯದ ಪ್ರತಿಯೊಂದು ಸೊಸೈಟಿಗಳ ಕಛೇಯು ಇದೆ. ಲಾಯರ್‌ಗಳಿಗೆ ಫೀ ಕೊಡುವುದು ಮತ್ತು ಜನರು ಅಲೆಯುವುದು ಈ ರೀತಿಯಾಗಿದೆ. ದಯಮಾಡಿ ಹಿಂದೆ ಇದ್ದಂತೆ ಒಂದು ಸಾರಿ ಅವರು ಸದಸ್ಯರಾದರೆ ಅವರಿಗೆ ಮತದಾನ ಮತ್ತು ಸ್ಪರ್ಧಿಸುವ ಹಕ್ಕು ಇರಲಿ. ಅವರು defaulter ಆದರೆ ಬೇಡ. ಹಣ ತೆಗೆದುಕೊಂಡು defaulter ಆದರೆ ಬೇಡ. ನಾವು ಎಲ್ಲಾ General Body ಗಳಿಗೆ ಹೋದಾಗ ನೋಡಿದ್ದೇವೆ, ಜನರ ಅಭಿಪ್ರಾಯವು ಇದೆ ಆಗಿದೆ. ದಯಮಾಡಿ ತಾವು ಸದನದಲ್ಲಿ ಮಾತನಾಡಿ ಮುಂಚೆ ಹೇಗೆ ಮತದಾನದ ಮತ್ತು ಸ್ಪರ್ಧಿಸುವ ಹಕ್ಕು ಇತ್ತು ಹಾಗೆ ಮಾಡಿಸಿ, ಸುಮ್ಮನೆ ನಮ್ಮನು ಏಕೆ ಕೋರ್ಟ್‌ಗೆ ಅಲೆಸುತ್ತೀರಿ ಎಂದು ಹೇಳುತ್ತಾರೆ. ಯಾವ ಸೊಸೈಟಿಯವರು ಬಿಡುತ್ತಿಲ್ಲ, ಪ್ರತಿಯೊಬ್ಬರು ಕೋರ್ಟ್‌ಗೆ ಹೋಗುತ್ತಿದ್ದಾರೆ. ಕೋರ್ಟ್‌ನಲ್ಲಿ relief ಸಿಕ್ಕವರು ಗೆಲ್ಲುತ್ತಾರೆ

ಇಲ್ಲದವರು ಸೋಲುತ್ತಾರೆ. ದಯಮಾಡಿ ಇದನ್ನು ತಪ್ಪಿಸಬೇಕು. ಇದೊಂದು ದೊಡ್ಡ ಹಾವಳಿಯಾಗಿ ಹೋಗಿದೆ. ದಯಮಾಡಿ ಇದನ್ನು ತಪ್ಪಿಸಿದರೆ ಎಲ್ಲಾ ಸಹಕಾರಿ ಸಂಘಗಳು ಉಳಿದುಕೊಳ್ಳುತ್ತವೆ. ಇದನ್ನು ಸಚಿವರು ಬಹು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಕರ್ನಾಟಕ ಸೌಹಾರ್ದ ಸಹಕಾರಿ ಸಂಘಗಳ ವಿಧೇಯಕವನ್ನು ಮಾನ್ಯ ಮಂತ್ರಿಗಳು ಮಂಡಿಸಿದ್ದಾರೆ. ಮಾನ್ಯ ಶ್ರೀಕಂಠೇಗೌಡರು ಹೇಳಿದ ಹಾಗೆ, ಮೊದಲು ಹೇಗೆ ಇತ್ತು ಹಾಗೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ ಮೂರು ಮಹಾಸಭೆಗಳಿಗೆ ಭಾಗವಹಿಸಬೇಕು ಎನ್ನುವ ರೂಲ್ ಇದ್ದರೆ, ಮತದಾರರು, ಕೋರ್ಟ್, ಲಾಯರ್‌ಗಳಿಗೆ ದೊಡ್ಡ understanding ಆಗಿಬಿಟ್ಟಿದೆ. ಕೋರ್ಟ್‌ನಲ್ಲಿ ಕೊನೆ ಕ್ಷಣದಲ್ಲಿ voting power ಕೊಡುತ್ತಾರೆ. ನಾಳೆ ಚುನಾವಣೆ ಇರುತ್ತದೆ ಹಿಂದಿನ ದಿವಸ voting power ಕೊಡುತ್ತಾರೆ. ಇವತ್ತು ಚುನಾವಣೆ ಇದ್ದಾಗ ಇವತ್ತು ಬೆಳಗ್ಗೆ voting power ಕೊಡುತ್ತಾರೆ. ಬುದ್ಧಿವಂತಿಕೆಯಿಂದ ಯಾರು ಕೋರ್ಟ್‌ಗೆ ಹೋಗಿ voting power ತರುತ್ತಾರೆ, ಆವರು ಗೆದ್ದುಬಿಡುತ್ತಾರೆ. ನಾನು voting power ತಂದಿದ್ದೇನೆ ನನಗೆ ಮತ ಹಾಕಿ ಎನ್ನುತ್ತಾರೆ. ಇದೊಂದು ರೀತಿ ದಂಧೆಯಾಗಿ ಹೋಗಿದೆ. ಇದನ್ನು ಪಾರದರ್ಶಕವಾಗಿ ಮಾಡಬೇಕು ಎನ್ನುವುದಾದರೆ ಹಿಂದೆ ಯಾವ ರೀತಿ ಕಾನೂನು ಇತ್ತು ಅದೇ ಕಾನೂನನ್ನು ತಂದರೆ ಸರಿಯಾಗುತ್ತದೆ. ಈಗಲೂ ಕೂಡಾ ಎರಡು ಮಹಾಸಭೆಗಳಿಗೆ ತಾವು restrict ಮಾಡಿದ್ದೀರಿ ಅದು ಕೂಡಾ ಬೇಡ. ಕೆಲವು ಸೊಸೈಟಿಯವರು ಅವರಿಗೆ ಬೇಕಾದಂಗೆ ನೋಟೀಸ್ ಕಳುಹಿಸುವುದು, ಯಾವುದೂ ಒಂದು ದಿನಾಂಕವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಕೆಲವರಿಗೆ ನೋಟೀಸ್ ಮುಟ್ಟುವುದೇ ಇಲ್ಲ ಆ ರೀತಿಯಾಗಿದೆ. ಇಲ್ಲಿ ಪಾರದರ್ಶಕವಾಗಿ ಚುನಾವಣೆಗಳು ನಡೆಯಬೇಕಾದರೆ ಯಾರು ಕೋರ್ಟ್‌ಗೆ ಹೋಗಿ ಕೊನೆ ಕ್ಷಣದಲ್ಲಿ ಮತದಾನದ ಹಕ್ಕನ್ನು ತರುವಂತೆ ಆಗಬಾರದು, ಸಹಕಾರಿ ಸಂಘಗಳ ಬಗ್ಗೆ ತಾವು ತಿಳಿದುಕೊಂಡಿದ್ದೀರಿ. ಎಲ್ಲರಿಗೂ ಅನುಕೂಲವಾಗುವಂತಹ ಕಾನೂನನ್ನು ತನ್ನಿ.

(ಮುಂದು)

(908)22-09-2021(06-20)bsd-vk

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, ೧೯೯೭ಕ್ಕೆ ಕೆಲವೊಂದು ತಿದ್ದುಪಡಿ ತಂದಿರುವ ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ. ಈ

ಕಾರ್ಯಕ್ಷೇತ್ರದ ಬಗ್ಗೆ ಮೊದಲು ambiguity ಇತ್ತು. ಅದನ್ನು ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿಯನ್ನು clear ಮಾಡಿದ್ದಾರೆ. ಅದು ಒಳ್ಳೆಯ ವಿಧೇಯಕ. Co-operative society ಅಂದರೆ they are exempted from the Income Tax Law. ಸೌಹಾರ್ದ ಸಂಸ್ಥೆಗಳಿಗೆ ಸೌಹಾರ್ದ ಸಹಕಾರಿ ಸಂಸ್ಥೆ ಎಂದು ಕರೆಯುತ್ತಿರಲಿಲ್ಲ. ಸೌಹಾರ್ದ ಸಹಕಾರಿ ಸಂಸ್ಥೆ ಅಂದರೆ income tax ನವರು ಬಂದು co-operative society ಅಲ್ಲ, ಸಹಕಾರಿ ಸಂಘ ಅಲ್ಲ, ಸೌಹಾರ್ದ ಎಂದು ಬೇರೆ ಏನೋ ಇದೆ ಎಂದು ಹೇಳಿ, ಎಷ್ಟು ಸೌಹಾರ್ದ ಸಂಸ್ಥೆಗಳಿವೆಯೋ, ಎಲ್ಲವುಗಳಿಗೂ income tax liability fix-up ಆಗಿತ್ತು. ಬಹಳ ದಿನಗಳಿಂದ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ನಡೆಸುವವರು ಇದು ಬದಲಾವಣೆ ಆಗಬೇಕು, ಇದು ಕೂಡ ಸಹಕಾರಿ ಸಂಘ ಎಂದು ಸೌಹಾರ್ದ ಸಹಕಾರಿ ಹೋಗಿ ಸಹಕಾರಿ ಸಂಘ ಎಂದು renominate ಮಾಡಿರುವುದು ಬಹಳಷ್ಟು ಸೌಹಾರ್ದ ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ದೃಢತೆಯತ್ತ ಮುನ್ನಡೆಯಲು, income tax ನ pressure ಇತ್ತು, ಅದರಿಂದ exempt ಆಗಿರುವುದು ಒಳ್ಳೆಯ ತಿದ್ದುಪಡಿಯಾಗಿದ್ದು, ಇದನ್ನು ನಾನು ಸ್ವಾಗತ ಮಾಡುತ್ತೇನೆ.

ನಿಧಿ ಸಂಗ್ರಹದ ಬಗ್ಗೆ ಹೇಳಿರುವಂತೆ DCC bank ಮತ್ತು ವಾಣಿಜ್ಯ bank ಗಳಿಂದ ಸಾಲ ಪಡೆಯುವಂತಹ ವ್ಯವಸ್ಥೆ ಇರಲಿಲ್ಲ. ಸೌಹಾರ್ದ ಸಹಕಾರಿ ಸಂಸ್ಥೆಗಳು ಸಶಕ್ತವಾಗಲು, ಅತ್ಯುತ್ತಮವಾಗಿ ಠೇವಣಿ ಸಂಗ್ರಹಿಸಲು, ಆರ್ಥಿಕವಾಗಿ ತೊಂದರೆ ಇರುವವರಿಗೆ ನೆರವು ಕೊಡಲು ಸಹಕಾರಿಯಾಗುತ್ತದೆ. ಅವರು ಸಂಪನ್ಮೂಲಗಳನ್ನು ಹೆಚ್ಚು ಮಾಡಿಕೊಳ್ಳಲು ಇಲ್ಲಿಯವರೆಗೂ ಅವಕಾಶ ಇರಲಿಲ್ಲ. Only ಠೇವಣಿದಾರರು ಎಷ್ಟು ಹಣವನ್ನು ಠೇವಣಿ ಇಡುತ್ತಾರೋ, ಅದೇ ಹಣವನ್ನು ಸಾಲಗಾರರಿಗೆ ಕೊಡುವಂತಹ ವ್ಯವಸ್ಥೆ ಇತ್ತು. ಅದರ ಬದಲಾಗಿ ಜಿಲ್ಲಾ ಕೇಂದ್ರ ಸಹಕಾರಿ bank ಗಳಾಗಲೀ ಅಥವಾ ವಾಣಿಜ್ಯ bank ಗಳಿಂದ ಸಾಲ ಪಡೆದು two per cent ಜಾಸ್ತಿ ಮಾಡಿ, ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡಲು ಉತ್ತಮವಾದ ಒಂದು ವಿಧೇಯಕವಾಗಿದೆ. ಸದಸ್ಯರ ಅನರ್ಹತೆ ಬಗ್ಗೆ Act ನಲ್ಲಿದೆ. ಯಾರು ಯಾರು ಅನರ್ಹರಾಗುತ್ತಾರೆ ಎಂಬ ಬಗ್ಗೆ ಲಂಬಿಸಿ ಹೇಳುವುದಕ್ಕೆ ಹೋಗುವುದಿಲ್ಲ. ಅದು ಕೂಡ ಒಳ್ಳೆಯದು ಎಂದು ಹೇಳುವುದಕ್ಕೆ ಬಯಸುತ್ತೇನೆ. ಮತದಾನದ ಹಕ್ಕು ಅಂದರೆ eligibility criteria ದಲ್ಲಿ ೩ General Body Meeting ಗಳಿಗೆ ಹಾಜರಾಗದಿದ್ದರೆ ಮತದಾನದಲ್ಲಿ ಭಾಗವಹಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಇರಲಿಲ್ಲ. ಅದರ ಬದಲು ಈಗ ೫ General Body Meeting ನಲ್ಲಿ ಅಂದರೆ, ೩ರ ಬದಲಾಗಿ ೨ ನ್ನು ಹೆಚ್ಚು ಮಾಡಿ, ಸ್ವಲ್ಪ exemption ಕೊಡಲಾಗಿದೆ. ಅನೇಕ ಮಾನ್ಯ ಸದಸ್ಯರ ಅಭಿಪ್ರಾಯ ಬೇರೆ ಬೇರೆ ಇರಬಹುದು. ನನ್ನ ದೃಷ್ಟಿಯಲ್ಲಿ General Body Meeting ಗೆ ಬರಲಾರದ ಸದಸ್ಯರು, can

such person become a useful member of that Society? General Body Meeting ವರ್ಷಕ್ಕೊಮ್ಮೆ ನಡೆಯುವುದಿದ್ದು, ಒಂದು ತಿಂಗಳು advance notice ಕೊಡುತ್ತಾರೆ, thirty days' notice ಅವರಿಗೆ ಕೊಡುತ್ತಾರೆ. ಅವರಿಗೆ booklet, balance sheet ಎಲ್ಲವನ್ನೂ ಕಳುಹಿಸಿರುತ್ತಾರೆ. ಆ ಸಭೆಗಳಿಗೆ ಬರದಿದ್ದರೆ ಅವರಿಗೆ ಆಸಕ್ತಿ ಇಲ್ಲವೆಂದು ಭಾವಿಸಬೇಕಾಗುತ್ತದೆ. ೨ ರ ಬದಲಾಗಿ ಸ್ವಲ್ಪ relaxation (flexibility) ಮಾಡಲಾಗಿದೆ. ೨ ರ ಬದಲಾಗಿ ೫ General Body Meeting ಯಲ್ಲಿ ೨ attend ಆದರೂ ಕೂಡ ಅವರಿಗೆ eligibility criteria fix ಆಗಿರುತ್ತದೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ, ಮತದಾನ ಮಾಡಬಹುದಾಗಿದೆ. ನನ್ನ ಸ್ನೇಹಿತರು ಒಟ್ಟಾಗಿ ತೆಗೆದುಹಾಕುವ ಬಗ್ಗೆ ಹೇಳಿದರು.

ಶ್ರೀ ಎಸ್. ರವಿ:- ಏನೇ ಮಾಡಿದರೂ voting power ತರುತ್ತಾರೆ.

Sri S.R. PATIL:- Court ನಿಂದ ತಂದೇ ತರುತ್ತಾರೆ. ನಾನು ಒಬ್ಬ ಸಹಕಾರಿಯಾಗಿ ಬಹಳಷ್ಟು ಚುನಾವಣೆಗಳಲ್ಲಿ ನೋಡಿದ್ದೇನೆ. ಯಾರಾದರೂ ಬಿಬ್ಬರು court ಗೆ ಹೋಗಿ, ಎಷ್ಟು ಮಂದಿಯ eligibility ತರುತ್ತಾರೋ, ಅವರೆಲ್ಲರಿಗೂ court ಗೆ ಹೋಗಿ voting power ತಂದು ನನಗೆ ಮತ ಹಾಕಿ ಎಂದಿರುವುದನ್ನು ನಾನು ನೋಡಿದ್ದೇನೆ. ಅವರು ಕಾನೂನು ಮಾಡಿದ್ದಾರೆ, it should be strictly implemented. ಮೊದಲು ೨ ಇದ್ದದ್ದು ಈಗ ೨ ಇದೆ, ೨ attend ಆಗದೇ ಇರುವವರು High Court ಗೆ ಹೋಗಿ, ಅವರು ಯಾವ ರೀತಿ manage ಮಾಡುತ್ತಾರೋ, permission ತೆಗೆದುಕೊಂಡು ಬರುತ್ತಾರೋ, ಕಾರಣಗಳನ್ನು ಹೇಳುತ್ತಾರೋ, ಕೊನೆಗೆ ಎಲ್ಲರೂ voting ಮಾಡುತ್ತಾರೆ. ಹಣ ಇರುವವರು ಹೋಗಿ voting power ತೆಗೆದುಕೊಂಡು ಬರುತ್ತಾನೆ, ಕೊನೆಗೆ ನೋಡಪ್ಪ, ನಾನು ಗುಂಪು ಮಂದಿಗೆ voting power ತಂದಿದ್ದು, ನನಗೆ ಹಾಕಬೇಕೆಂದು ಹೇಳಿ vote ಹಾಕಿಸಿಕೊಳ್ಳುತ್ತಾನೆ. ಅದರಲ್ಲಿ loopholes ಏನಿದೆ? ದೌರ್ಬಲ್ಯ ಏನಿದೆ? ಯಾವರೀತಿಯಾಗಿ ನ್ಯಾಯಾಲಯಕ್ಕೆ approach ಆಗಿ, ಅವರ ಕಾನೂನಿನ ವಿರುದ್ಧವಾಗಿ ಪರವಾನಗಿ ತೆಗೆದುಕೊಂಡು ಬರುತ್ತಾರೆ ಎಂದು ಚಿಂತನೆ ಮಾಡಬೇಕು. ಹಿರಿಯ ಅಧಿಕಾರಿಗಳ ಜೊತೆ ಚಿಂತನೆ ಮಾಡಿ What is the loophole in this Act, Amendment. ಆ loophole ಅನ್ನು plug ಮಾಡಬೇಕಲ್ಲವೇ? ಆ ರೀತಿ ಏನಾದರೂ ಮಾಡಲಿ. ಇಲ್ಲದಿದ್ದರೆ ೨ ಇದ್ದರೆ ಏನು, ೨ ಇದ್ದರೆ ಏನು ಅಥವಾ ಒಂದು ಮಾಡಿದರೂ don't care master ಆಗುತ್ತದೆ. ಅದಕ್ಕೆ ಆ loopholes ಗಳು ಏನಿವೆ? ಸಹಕಾರ ಚುನಾವಣೆಯಲ್ಲಿ ೨ ಮಾಡಿದ್ದು, ಈ ೨ ಕ್ಯಾದರೂ strict ಆಗಿ ನ್ಯಾಯಾಲಯಕ್ಕೆ ಹೋಗಿ ಹಿಂದೆ ೨ ಇರುವಾಗ ತರುತ್ತಿದ್ದ ಹಾಗೆ ತರದಂತೆ ನೋಡಿಕೊಳ್ಳಬೇಕು. ಸೌಹಾರ್ದ ಸಹಕಾರಿ ಅಧಿನಿಯಮ ೧೯೯೭ ತಂದಿರುವ ಉದ್ದೇಶ ಏನು? ನಮ್ಮ ರಾಜ್ಯದಲ್ಲಿ ಮೊದಲು Karnataka Souharda Cooperative Act ಇತ್ತು. ೧೯೯೭ರಲ್ಲಿ

ಸೌಹಾರ್ದ ಸಹಕಾರಿ ಅಧಿನಿಯಮ ಏಕೆ ತಂದರು, there should be a less interference by the Government. ಸರ್ಕಾರದ ಕಡಿಮೆ interference ಇರಬೇಕು, ಸರ್ಕಾರ ಮೇಲಿಂದ ಮೇಲೆ ಮೂಗು ತೂರಿಸುವ ಕೆಲಸ ಮಾಡಬಾರದು. Co-operative Department ನಲ್ಲಿ ಅಧಿಕಾರಿಗಳು ಇರುತ್ತಾರೆ, ಅವರು ಹೇಳಿದಂತೆ, ಅವರು ಪೂರ್ವ ಅಂದರೆ ಪೂರ್ವ ಮತ್ತು ಪಶ್ಚಿಮ ಎಂದರೆ ಪಶ್ಚಿಮ ಎನ್ನುವಂತೆ ಆಗಬಾರದು. ಇವರು branches ತೆಗೆದುಕೊಳ್ಳುವುದಕ್ಕೂ permission ಕೊಡುವುದಿಲ್ಲ, registration ಮಾಡುವುದಕ್ಕೂ permission ಕೊಡುವುದಿಲ್ಲ. ಹೀಗೆ ಸರ್ಕಾರದ interference too much ಆಗಬಾರದು. ನನ್ನ ಸ್ನೇಹಿತರು Urban Bank ನಲ್ಲಿ ಆದ ಅವ್ಯವಹಾರವನ್ನು ಉದೇಶಿಸಿ ಹೇಳಿದರು. ಯಾವಾಗಲೂ ಸರ್ಕಾರದ interference ಕಡಿಮೆ ಇರಬೇಕು. ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ ಜವಾಬ್ದಾರಿ Board of Directors ಗಳ ಮೇಲಿರುತ್ತದೆ. ಸಂಪೂರ್ಣ ಜವಾಬ್ದಾರಿ ಅವರ ಮೇಲಿದ್ದು, ಏನಾದರೂ ಹೆಚ್ಚು ಕಡಿಮೆ ಆದರೆ ಅವರೇ jail ಗೆ ಹೋಗುತ್ತಾರೆ. ಇನ್ನು Credit Co-operative Societies ಗಳಲ್ಲಿ they may escape from the clutches of law. ಇಲ್ಲಿ ಏನಾದರೂ 500 crores deposit ಇದೆಯಲ್ಲಾ, entire Chairman, Vice Chairman, Directors, all are liable. They are the custodian of the public money. ಅಲ್ಲಿ ಹೆಚ್ಚು ಕಡಿಮೆ ಆದರೆ ಅವರೇ ಜವಾಬ್ದಾರಿ. ಸರ್ಕಾರವು ಅನವಶ್ಯಕವಾಗಿ ಮೂಗು ತೂರಿಸುವ ಕೆಲಸ ಆಗಬಾರದು ಎನ್ನುವ ಉದ್ದೇಶದಿಂದ ಕರ್ನಾಟಕ ಸೌಹಾರ್ದ ಅಧಿನಿಯಮ, 1962 ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಇದೊಂದೇ ಇರಬೇಕೆಂದು ನಾನು ಭಾವಿಸುತ್ತೇನೆ. ಇದಲ್ಲದೇ Federation ಇದೆ. ಸೌಹಾರ್ದ ಸಹಕಾರಿ ಮಹಾಮಂಡಲ ಇದ್ದು, ಅವರೂ ಕೂಡ ಮೇಲಿಂದ ಮೇಲೆ inspection ಮಾಡುತ್ತಾರೆ. ಜವಾಬ್ದಾರಿಯನ್ನು ಚೆನ್ನಾಗಿ ತಿಳಿಸಿಕೊಡುತ್ತಾರೆ. ಇದೆಲ್ಲವೂ ಚೆನ್ನಾಗಿ ನಡೆದಿದೆ ಎನ್ನುವ ಮಾತನ್ನು ವ್ಯಕ್ತ ಮಾಡಿ, ಒಟ್ಟಾರಿ ಸೌಹಾರ್ದ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಹಾಗು ಕ್ರಿಯಾಶೀಲತೆಯಿಂದ, ಬದ್ಧತೆಯಿಂದ ಕೆಲಸ ಮಾಡುವುದಕ್ಕೆ ವಿಧೇಯಕ ತಂದಿದ್ದಾರೆ. ಇಲ್ಲಿ rate of interest ಬಗ್ಗೆ ಒಂದು ಪ್ರಶ್ನೆ ಬರುತ್ತಿದ್ದು, ಮಾನ್ಯ ಸಿ.ಎಂ. ಲಿಂಗಪ್ಪನವರು ಆ ಬಗ್ಗೆ ಮಾತನಾಡಿದರು. ಯಾವುದೇ ಒಂದು banking ಕ್ಷೇತ್ರದಲ್ಲಿ ಸಾಲದ ಮೇಲೆ ಬಡ್ಡಿ ಆಕರಣೆ ಮಾಡುವಂತಹದ್ದು ಮತ್ತು ಠೇವಣಿ ಮೇಲೆ ಬಡ್ಡಿ ಆಕರಣೆ ಮಾಡುವ ಅಧಿಕಾರ Board of Directors ಗಳಿಗೆ ಇರುತ್ತದೆ. ನಾನು ಜಿಲ್ಲಾ ಕೇಂದ್ರ ಸಹಕಾರಿ bank ನ Founder President. ಅವಿಭಾಜ್ಯ ಜಿಲ್ಲೆ ವಿಭಜನೆಯಾದ ನಂತರ ಮೊಟ್ಟಮೊದಲು ಬಾಗಲಕೋಟೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ bank ಸ್ಥಾಪನೆಯಾದಾಗ ನಾನು ಅಧ್ಯಕ್ಷನಾಗಿದ್ದೆನು. ಇಡೀ ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಬೆಳೆ ಸಾಲದ ಮೇಲೆ four per cent

interest ಇತ್ತು. Government ದ್ವೇ four per cent ಇತ್ತು. ಆಗ ಅವರ ಸರ್ಕಾರವೇ ಇತ್ತು. ನಾನು ನಮ್ಮ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ bank ನ ಅಧ್ಯಕ್ಷನಾಗಿದ್ದಾಗ 2 per cent ಮಾಡಿದ್ದೆನು. ಭಾರತ ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲನೆಯದಾಗಿ rate of interest ಕಡಿಮೆ ಮಾಡಿದ್ದೆನು. ಆಗ ಅಧಿಕಾರಿಗಳು ನನಗೆ ಹೇಳಿದ್ದೇನೆಂದರೆ, ' ಪಾಟೀಲರೇ, ನೀವು ಅಧ್ಯಕ್ಷರು, 4 per cent ಇರುವುದನ್ನು 2 per cent ಏಕೆ ಮಾಡಿದಿರಿ? ಎಂದು ಕೇಳಿದರು. ನಾನು 0 per cent ಕಡಿಮೆ ಮಾಡುವುದರಿಂದ ರೈತರಿಗೆ ಲಾಭ ಆಗಲಿ, ರೈತರಿಗೆ ಬಡ್ಡಿ ಭಾರ ಕಡಿಮೆಯಾಗಲಿ ಎನ್ನುವ ಸದುದ್ದೇಶದಿಂದ ನಮ್ಮ ಲಾಭದಲ್ಲಿ ರೈತರಿಗೆ ಬಿಟ್ಟಿದ್ದೇನೆ. First of its kind in the entire Karnataka State. ಆಗ ಅಧಿಕಾರಿಗಳು intervene ಆದರು. ನನಗೆ Registrar of Co-operative Societies ಅಧಿಕಾರಿಗಳು ' ನೀವು ಅಧ್ಯಕ್ಷರಾಗಿ 4 per cent ನಿಂದ 2 per cent ಮಾಡಿದ್ದರಿಂದ ಏನು DCC bank ನ ಅಧ್ಯಕ್ಷರು ಒತ್ತಡ ಹಾಕುತ್ತಿದ್ದಾರೆ, ನೀವು 2 per cent ಏಕೆ ಮಾಡಿದಿರಿ?' ಎಂದು ಕೇಳಿದರು. ಆಗ ನಾನು Reserve Bank of India norms ಇದೆ.

(ಮುಂದು)

(909)/22.09.2021/6.30/ಹೆಚ್‌ವಿ:ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ರಿಸರ್ವ್ ಬ್ಯಾಂಕ್ ಇಂಡಿಯಾದ ನಿರ್ದೇಶನದ ಮೇರೆಗೆ ಸಾಲದ ಮೇಲೆ ಬಡ್ಡಿ ಆಕರಣೆ ಮಾಡುವುದು ಮತ್ತು ಠೇವಣಿಯ ಮೇಲೆ ಬಡ್ಡಿ ಆಕರಣೆ ಮಾಡುವಂತಹ ಅಧಿಕಾರ ನಮಗಿದೆ. ಅದನ್ನು ಬದಲಾವಣೆ ಮಾಡುವುದಕ್ಕೆ ಯಾರಿಗೂ ಅಧಿಕಾರವಿಲ್ಲ. ಯಾರಾದರು ಬಂದು ಶೇಕಡಾ 4ರಷ್ಟು ಬಡ್ಡಿ ಮಾಡಿ ಎಂದು ಕೇಳಿದರೆ, ಬಡ್ಡಿ ದರವನ್ನು ನಾನು ಶೇಕಡಾ 3ಕ್ಕೆ ಇಳಿಕೆ ಮಾಡಿದ್ದೇನೆ, ನೀವು ಬೇಕಾದರೆ ಅದನ್ನು ಶೇಕಡಾ 2ಕ್ಕೆ ಇಳಿಕೆ ಮಾಡಿ, ರೈತರಿಗೆ ಇನ್ನೂ ಅನುಕೂಲವಾಗುತ್ತದೆ' ಎಂದು ನಾನು ಹೇಳಿದಾಗ, 'ತಮಗೆ ನಮಸ್ಕಾರ ನಿಮಗೆ ಹೇಳುವುದಕ್ಕೆ ಆಗುವುದಿಲ್ಲ' ಎಂದು ಕೈಮುಗಿದು ಕೆಲವು ಹೊರಟು ಹೋದರು.

ಸನ್ಮಾನ್ಯ ಸಭಾಪತಿಯವರೇ, ಸೌಹಾರ್ದ ಸಹಕಾರಿ ಸಂಸ್ಥೆಗಳ ಬಲವರ್ಧನೆ ಆಗಬೇಕಾಗಿದೆ. ಈ ನಾಡಿನ ಅಸಂಖ್ಯಾತ ಜನರಿಗೆ ಅಂದರೆ, priority sector ನಲ್ಲಿ

ಇರುವವರಿಗೆ, ರೈತರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕೆಲಸವನ್ನು ಮಾಡುತ್ತಿರುವ ಈ ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ತಂದಿರುವಂತಹ ಎಲ್ಲ ತಿದ್ದುಪಡಿಗಳನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾ, ಈ ವಿಧೇಯಕಕ್ಕೆ ಸದನದ ಅನುಮೋದನೆ ದೊರೆಯಲಿ ಎಂದು ಆಶಿಸುತ್ತಾ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ಸೌಹಾರ್ದ ಸಹಕಾರಿ ವಿಧೇಯಕದ ಮೇಲೆ ಮಾತನಾಡಲು ನನಗೆ ಅವಕಾಶವನ್ನು ನೀಡಿದ ತಮಗೆ ವಂದಿಸುತ್ತಾ, ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ. ರೈತರ ಪರವಾಗಿ ನಿಂತಿರುವಂತಹ ಯಾವುದಾದರೊಂದು ಸಂಸ್ಥೆ ಇದೆಯೆಂದರೆ, ಅದು ಸಹಕಾರಿ ಸಂಸ್ಥೆಯಾಗಿದೆ. ಈ ಸದನದಲ್ಲಿ ಇರುವಂತಹ ಬಹುತೇಕ ರಾಜಕಾರಣಿಗಳು ಸಹಕಾರ ಕ್ಷೇತ್ರದಿಂದಲೇ ಬಂದಿರುವವರು. ಸಹಕಾರ ಸಪ್ತಾಹದಲ್ಲಿ ‘ರಾಜಕೀಯ ಹಸ್ತಕ್ಷೇಪ ಸಲ್ಲದು’ ಎನ್ನುವ ಉಕ್ತಿಯನ್ನು ಭಾಷಣ ಮಾಡುವುದಕ್ಕೆ ಮಾತ್ರ ಇಟ್ಟುಕೊಂಡಿದ್ದೇವೆ. ಸಹಕಾರ ಕ್ಷೇತ್ರದಲ್ಲಿ ಗರಿಷ್ಠಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡುವುದಕ್ಕೆ ನಾವುಗಳೇ ಕಾರಣಕರ್ತರಾಗಿದ್ದೇವೆ. ಆದ್ದರಿಂದ ಸಹಕಾರ ಕ್ಷೇತ್ರ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುವುದಕ್ಕೆ ಮುಂದಾದರೂ ಸಹ ಆಡರದೇ ಆಗಿರುವ ವಿಶ್ಲೇಷಣೆಯಿಂದ ಮತ್ತು ಅಲ್ಲಿರುವಂತಹ ವ್ಯವಸ್ಥೆಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಸಚಿವರಾಗಿರುವ ಮಾನ್ಯ ಎಸ್.ಟಿ.ಸೋಮಶೇಖರ್‌ರವರು ಹಿರಿಯ ಸಹಕಾರಿಗಳಾಗಿದ್ದಾರೆ. ಅವರಿಗೆ ಎಲ್ಲ ರೀತಿಯ ಅನುಭವವಿದೆ. ಆ ಅನುಭವದ ಆಧಾರದ ಮೇಲೆ ಈ ವಿಧೇಯಕವನ್ನು ತರುವಂತಹ ಸಂದರ್ಭದಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಿದ್ದಾರೆಂದು ನಾನು ಭಾವಿಸುತ್ತೇನೆ. ಆದರೂ ಸಹ ಅನೇಕ ಸದಸ್ಯರುಗಳು ತಮ್ಮದೇ ಆಗಿರುವ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಸೊಸೈಟಿ ಅಥವಾ ಸಂಸ್ಥೆಯಲ್ಲಿ (consecutive) ಸತತವಾಗಿ ಮೂರು ಮೀಟಿಂಗ್‌ಗಳಿಗೆ ಹಾಜರು ಆಗದೇ ಹೋದರೆ, ಸೆಕ್ಷನ್ 29(ಸಿ) ಅಡಿಯಲ್ಲಿ ಅನರ್ಹರಾಗುತ್ತೇವೆ. ನಾನು ಜಿಲ್ಲಾಮಟ್ಟದ ಸಂಸ್ಥೆಯಿಂದ ರಾಜ್ಯ ಮಟ್ಟದ ಸಂಸ್ಥೆಯಲ್ಲಿ ಷೇರನ್ನು ಮತ್ತು ಸದಸ್ಯತ್ವವನ್ನು ಹೊಂದಿರುತ್ತೇನೆ. ಈ ಸಂಸ್ಥೆಗಳಿಂದ ನನಗೆ ಲಾಭವಾಗಿದೆಯೋ ಇಲ್ಲವೋ ಎನ್ನುವ ವಿಚಾರಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ತಿಳಿದುಕೊಂಡು ವಾಪಸ್ಸು ಬಂದು ನನ್ನ ಪ್ರಾಥಮಿಕ ಸಂಸ್ಥೆಗೆ ತಿಳಿಸಬೇಕಾಗಿರುವ ಕರ್ತವ್ಯ ನನ್ನ ಮೇಲಿರುತ್ತದೆ. ಆದ್ದರಿಂದ 5 ವರ್ಷಗಳ ಅವಧಿಯಲ್ಲಿ 3 ಮೀಟಿಂಗ್‌ಗಳಿಗೆ ಹಾಜರಾಗಬೇಕೆನ್ನುವುದನ್ನು ಈ ತಿದ್ದುಪಡಿಯ

ಮೂಲಕ ಒಂದು ವರ್ಷಕ್ಕೆ ಇಳಿಕೆ ಮಾಡಿದ್ದಾರೆ. Right to vote is a Constitutional right. ಆ ಸಂವಿಧಾನಿಕ ಹಕ್ಕು ಏತಕ್ಕೋಸ್ಕರ ಕಿತ್ತುಕೊಳ್ಳಲಾಗುತ್ತಿದೆಯೆಂದು ಹೈಕೋರ್ಟ್ ಮಧ್ಯಪ್ರವೇಶ ಮಾಡಿತ್ತು. ಇವರು ಮತದಾನದ ಹಕ್ಕನ್ನು ಕಿತ್ತುಕೊಂಡಾಗ, ನಮಗೆ ಮತದಾನ ಮಾಡುವಂತಹ ಹಕ್ಕನ್ನು ಕೊಡಿ ನಾವು ಸ್ಪರ್ಧಿಸುವುದಿಲ್ಲವೆಂದು ಹೇಳುತ್ತಾರೆ. ಏಕೆಂದರೆ, ಚುನಾವಣೆ ಮುಂದುವರೆದಿರುತ್ತದೆ. ನಾಳೆ ಬೆಳಗ್ಗೆಯಾದರೆ ಚುನಾವಣೆ ಇರುತ್ತದೆ ಸ್ಪರ್ಧಿಸುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಮತದಾನದ ಹಕ್ಕನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಯಾರನ್ನು ಅನರ್ಹಗೊಳಿಸಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿರುತ್ತದೆ, ಅವರೆಲ್ಲರಿಗೂ ಮತದಾನದ ಹಕ್ಕು ದೊರೆಯುತ್ತದೆ. ಇದು ಸಹಜವಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಸೊಸೈಟಿಯ ಷೇರುದಾರನು ಆ ಸೊಸೈಟಿಯ 5 ವರ್ಷಗಳ ಸದಸ್ಯತ್ವದ ಅವಧಿಯಲ್ಲಿ ನಡೆಯುವಂತಹ 5 ಸರ್ವ ಸದಸ್ಯರ ಸಭೆಗೆ ಹಾಜರಾಗುವುದು ಆತನ ಕರ್ತವ್ಯವಾಗಿರುತ್ತದೆ. ಆ ಕರ್ತವ್ಯ ಪರಿಪಾಲನೆ ಮಾಡುವುದಕ್ಕೆ ಆಕ್ಟ್‌ಗಳ ಮುಖಾಂತರ, ನಿಯಮಗಳ ಮುಖಾಂತರ ಒತ್ತಾಯಪೂರ್ವಕವಾಗಿ ಕಳುಹಿಸಬೇಕಾಗಿರುವ ಅಗತ್ಯವಿಲ್ಲ. ಸರ್ವ ಸದಸ್ಯರ ಸಭೆಗೆ ಹಾಜರಾಗುವುದು ಪ್ರತಿಯೊಬ್ಬ ಷೇರುದಾರನ ಕರ್ತವ್ಯವಾಗಿರುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಇವರು ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಪ್ರವೇಶಿಸುತ್ತದೆ. ಆದಾಯ ತೆರಿಗೆಯನ್ನು ವಿಧಿಸುವ ವಿಚಾರವಾಗಿ ಹೇಳಬೇಕಾದರೆ ಸಹಕಾರ ಸಂಸ್ಥೆಗಳು ರೈತರ ಸಂಸ್ಥೆಗಳಾಗಿವೆ. ರೈತರ ಸಂಸ್ಥೆಗಳಲ್ಲಿ ಕೃಷಿ ಸಾಲವೆಂದು 3 ಲಕ್ಷ ರೂಪಾಯಿಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಅನಂತರ 10 ಲಕ್ಷ ರೂಪಾಯಿಗಳವರೆಗೆ ಶೇಕಡಾ 3ರ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗುತ್ತದೆ. ಶೂನ್ಯ ಬಡ್ಡಿದರದಲ್ಲಿ ಕೊಟ್ಟಿರುವಂತಹ ಸಾಲಕ್ಕೆ ಶೇಕಡಾ 35ರಷ್ಟು ಆದಾಯ ತೆರಿಗೆಯನ್ನು ವಿಧಿಸಿದರೆ ಯಾವ ರೀತಿಯಲ್ಲಿ ರೈತ ಸಂಸ್ಥೆಗಳನ್ನು ನಡೆಸಬೇಕೆನ್ನುವುದು ನನ್ನ ಪ್ರಶ್ನೆಯಾಗಿದೆ. We are earning through agriculture by financing for the agriculture purpose and getting the income from the agriculture sources. How can the income tax will attract for the agriculture income? ಕೃಷಿ ಸಾಲಕ್ಕೆ ಬಡ್ಡಿಯನ್ನು ಕಟ್ಟುವಂತಿಲ್ಲವೆಂದಾದರೆ, when the Primary Co-operative Society or the District Co-operative Society getting the income through agriculture sources how they are attracted for the income tax ಎನ್ನುವುದನ್ನು ದಯಮಾಡಿ ಮಾನ್ಯ ಸಚಿವರು ಗಮನಿಸಬೇಕಾಗುತ್ತದೆ ಮತ್ತು ಸರ್ಕಾರದ ಕಣ್ಣಿರಿಸಬೇಕಾಗಿದೆ.

ಸಹಕಾರ ಸಂಸ್ಥೆಗಳಲ್ಲಿ ಕೃಷಿ ಮೂಲದಿಂದ ಸಂಪಾದನೆ ಮಾಡಿರುವ ಹಣಕ್ಕೆ ಆದಾಯ ತೆರಿಗೆ ಕಟ್ಟಬೇಕೆಂದರೆ ಹೇಗೆ? ಈ ಸದನದಲ್ಲಿ ಅನೇಕ ಜನರು ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರಾಗಿರುವವರು ಇದ್ದಾರೆ. ಪ್ರತಿಯೊಂದು ಡಿ.ಸಿ.ಸಿ. ಬ್ಯಾಂಕ್ ಹತ್ತಾರು ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆಯನ್ನು ಕಟ್ಟಿದೆ. ಇದು ಬಹಳ ಶೋಚನೀಯ ಮತ್ತು ದುಃಖದ ವಿಚಾರವಾಗಿದೆ. ಕೃಷಿ ಉದ್ದೇಶಕ್ಕಾಗಿ ಕೊಟ್ಟಿರುವಂತಹ ಸಾಲವನ್ನು ಬೇರೆ ಮಾಡಿ, ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವ ಸಾಲವನ್ನು ಬೇರ್ಪಡಿಸಿ ಅದಕ್ಕೆ ಆದಾಯ ತೆರಿಗೆಯನ್ನು ಹಾಕಬೇಕಾಗುತ್ತದೆ. Whether it is Primary Co-operative Society or District Co-operative Society or State Co-operative Society. ಇಂತಹ ಒಂದು ಅಂಶವನ್ನು ಈ ವಿಧೇಯಕದಲ್ಲಿ ಅಳವಡಿಸದೇ ಹೋದರೆ, ಮುಂದಿನ ದಿನಗಳಲ್ಲಿ ಯಾವುದೇ ಪ್ರಾಥಮಿಕ ಸಹಕಾರ ಸಂಘಗಳು ಉಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಡಾ||ವೈದ್ಯನಾಥ್ ವರದಿಯನ್ನು ಜಾರಿಗೊಳಿಸಿದ ಮೇಲೆ ಇಡೀ ರಾಜ್ಯದಲ್ಲಿ ನಿಷ್ಪ್ರಿಯಗೊಂಡಿದ್ದ ಎಲ್ಲ ಸೊಸೈಟಿಗಳಿಗೂ ಸ್ವಾಯತ್ತತೆಯನ್ನು ನೀಡಿದ ಫಲವಾಗಿ, all over the Country almost 90 percent of the Societies are working in a good condition. ಇದನ್ನು ನಾವು ಮರೆಯಬಾರದು. ಒಂದು ಸಾರಿ ಸ್ವಾಯತ್ತತೆಯನ್ನು ಕೊಟ್ಟ ಮೇಲೆ ಪದೇಪದೇ ಈ ರೀತಿ ಆದಾಯ ತೆರಿಗೆಯನ್ನು ಹೇರುವಂತಹ ಕೆಲಸವನ್ನು ಸರ್ಕಾರ ಮಾಡಬಾರದು. ಎಲ್ಲರ ಕಣ್ಣುಗಳೂ ಈ ಸೊಸೈಟಿಗಳ ಮೇಲಿದೆ. ಈ ಸೊಸೈಟಿಗಳು ಲಾಭದಾಯಕವಾಗಿ ನಡೆಯುತ್ತಿವೆ ಈ ಸೊಸೈಟಿಗಳಲ್ಲಿ ಹಣವಿದೆ ಎನ್ನುವ ಅಂಶ ಎಲ್ಲರಿಗೂ ತಿಳಿದಿದೆ. ಈ ಸೊಸೈಟಿಗಳಲ್ಲಿ ಹಣವಿದ್ದರೆ ಅದನ್ನು ರೈತರ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕಾಗುತ್ತದೆ. ಬಹಳಷ್ಟು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಉತ್ತಮ ಸ್ಥಿತಿಯಲ್ಲಿರುವ ಕಟ್ಟಡಗಳೇ ಇಲ್ಲ. ಗೊಬ್ಬರವನ್ನು ಶೇಖರಣೆ ಮಾಡುವುದಕ್ಕೆ ಒಳ್ಳೆಯ ಗೋಡಾನ್‌ಗಳು ಇಲ್ಲ. ಒಳ್ಳೆಯ ಕಟ್ಟಡಗಳನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ, ಉತ್ತಮವಾದ ಮೂಲಸೌಲಭ್ಯಗಳಿಲ್ಲ. ಮೂಲಸೌಲಭ್ಯಗಳನ್ನು ಕೊಡದೇ ಹತ್ತಾರು ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಿ ಇಟ್ಟಿದ್ದರೆ, ಅದರ ಮೇಲೂ ಆದಾಯ ತೆರಿಗೆಯನ್ನು ವಿಧಿಸಿದರೆ, ಬಹಳ ಗಂಭೀರವಾಗಿರುವ ಪರಿಣಾಮಗಳನ್ನು ಪ್ರಾಥಮಿಕ ಸಹಕಾರ ಸಂಘಗಳು ಎದುರಿಸಬೇಕಾಗುತ್ತದೆ. ವಾಣಿಜ್ಯ ಸಾಲವನ್ನು ಕೊಟ್ಟಿದ್ದರೆ ಮಾತ್ರ ಆದಾಯ ತೆರಿಗೆಯನ್ನು ವಿಧಿಸಿದರೆ ಒಳ್ಳೆಯದು ಎನ್ನುವುದು ನನ್ನ ಭಾವನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಈ ವಿಚಾರದ ಮೇಲೆ ಮಾನ್ಯ ವಿರೋಧ ಪಕ್ಷದ ನಾಯಕರು ಬಹಳ ಚೆನ್ನಾಗಿ ಮಾತನಾಡಿದರು. ಆ ಸೊಸೈಟಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ಹಣದ ದುರ್ಬಳಕೆ ಮಾಡಿಕೊಂಡಾಗ ನಿರ್ದೇಶಕರಾದ ನಮ್ಮ ಮೇಲೂ

ಜವಾಬ್ದಾರಿಗಳು ಇರುತ್ತವೆ. ನಾವು ಕೇವಲ ತಿಂಡಿ ಕಾಫಿ ತಿಂದು ಕುಡಿದು ಬರುವುದಕ್ಕೆ ಮಾತ್ರ ನಿರ್ದೇಶಕರಾಗಿರುವುದಿಲ್ಲ. Every Director is responsible for any misappropriation occurred in the Society. ಈ ರೀತಿಯ ಅವ್ಯವಹಾರಗಳೇನಾದರು ಕಂಡು ಬಂದರೆ, ಅದಕ್ಕೆ ಇಡೀ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಆ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಎಲ್ಲರನ್ನು ಶಿಕ್ಷಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಕ್ಕೆ ಬದಲಾಗಿ ಮೂರನೆಯ ಎರಡು ಭಾಗದಷ್ಟು ಬಹುಮತವನ್ನು ಪಡೆದುಕೊಂಡು 'ಸಮಾಪನಗೊಳಿಸಿ' ಎಂದು ಒಂದು ನಿರ್ಣಯವನ್ನು ಅಂಗೀಕರಿಸಿ, ಇದನ್ನು ಸಮಾಪನಗೊಳಿಸುವುದಕ್ಕೂ ಮೊದಲು ಎಷ್ಟು ಹಣದ ದುರ್ಬಳಕೆಯಾಗಿದೆ ಎನ್ನುವುದನ್ನು ಮನಗಂಡು, ಸಂಬಂಧಪಟ್ಟ ಸಂಸ್ಥೆಯಿಂದ ವಸೂಲು ಮಾಡಲು ಸಂಬಂಧಪಟ್ಟವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕೆಲಸ ಇಲ್ಲಿಯವರೆವಿಗೂ ನಡೆದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಯಾವುದೇ ವಿಧೇಯಕಕ್ಕೆ ತಿದ್ದುಪಡಿಯನ್ನು ತರುವಂತಹ ಸಂದರ್ಭದಲ್ಲಿ ಸಮಾಜಮುಖಿಯಾಗಿ ಕಟ್ಟಕಡೆಯ ಮನುಷ್ಯನಿಗೂ ಆ ಅನುಕೂಲವನ್ನು ತಲುಪಿಸುವ ವ್ಯವಸ್ಥೆ ಆಗುತ್ತೇವೆ ಎನ್ನುವ ಹಿನ್ನೆಲೆಯಲ್ಲಿ ಈ ರೀತಿಯ ವಿಧೇಯಕಗಳನ್ನು ತರಲಾಗುತ್ತದೆ. ತಿದ್ದುಪಡಿಗಳನ್ನು ತರುವಂತಹ ಸಂದರ್ಭದಲ್ಲಿ ಚರ್ಚೆಯಿಲ್ಲದೇ ಅಂಗೀಕಾರವಾದರೆ ಅದರಿಂದಾಗುವ ದುಷ್ಪರಿಣಾಮವೇನೆಂದರೆ, ನಾಳೆ ಬೆಳಗ್ಗೆ ಎಲ್ಲ ಸಹಕಾರಿಗಳು, 'ಈ ವಿಧೇಯಕದ ಮೇಲೆ ಚರ್ಚೆ ಆಗದೇ ವಿಧೇಯಕಕ್ಕೆ ಅಂಗೀಕಾರವನ್ನು ನೀಡಲಾಗಿದೆ. ವಿಧಾನ ಪರಿಷತ್ತಿನ ಸದಸ್ಯರು ಏನು ಮಾಡುತ್ತಿದ್ದರು? ವಿಧಾನಸಭೆಯಲ್ಲಿರುವ ಎಂ.ಐ.ಎ.ಗಳು ಏನು ಮಾಡುತ್ತಿದ್ದರು ಇಂತಹ ಅರ್ಥವಿಲ್ಲದ ಕಾನೂನನ್ನು ತಂದು ಸಮಗ್ರ ಕೊಟ್ಟಿದ್ದಾರೆ' ಎಂದು ನಮ್ಮೊಳಗಿನಲ್ಲಿರುವ ಸಣ್ಣ ಸಹಕಾರಿಗಳು ನಮ್ಮನ್ನು ದೂರವಂತೆ ಮಾಡಿಕೊಳ್ಳಬಾರದು.

ಸನ್ಮಾನ್ಯ ಸಭಾಪತಿಯವರೇ, ಪ್ರಕರಣ 29(ಸಿ) ಅಡಿಯಲ್ಲಿ ಮತ್ತು ಸೆಕ್ಷನ್ 64ರಡಿಯಲ್ಲಿ ನನ್ನ ಪುರುಷ್ಕ ತನಿಖೆ ನಡೆದು ಆರೋಪಿಸ್ಥಾನದಲ್ಲಿ ನಿಲ್ಲಿಸಲು ಸುಮಾರು 27 ರಿಟ್ ಅರ್ಜಿಗಳನ್ನು ಹಾಕಿ ಸರ್ಕಾರ ನನ್ನನ್ನು ಮೂರು ಸಾರಿ ಅನರ್ಹಗೊಳಿಸಿ, ಮೂರು ಬಾರಿ ಹೈಕೋರ್ಟಿನಿಂದ ಆದೇಶವನ್ನು ತಂದು ಜಿಲ್ಲಾ ಬ್ಯಾಂಕ್‌ನ ಅಧ್ಯಕ್ಷನಾಗಿ ಕೆಲಸ ಮಾಡಿರುವ ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಸಹಕಾರಿ ಕಾನೂನಿನಲ್ಲಿ ಒಂದು ಕ್ಷಣದಲ್ಲಿ ಸಹಕಾರ ಮಂತ್ರಿಗಳು ಮನಸ್ಸು ಮಾಡಿದರೆ, ಇಲ್ಲಿರುವವರು ಮನೆಗೆ ಹೋಗುವಷ್ಟರಲ್ಲಿ ಅವರನ್ನು ಅನರ್ಹಗೊಳಿಸಬಹುದು. ಆ ರೀತಿಯ ಕಾನೂನು ಇದೆ.

(910) 22.09.2021 6.40 ಪಿಕೆ:ಬಿಎನ್‌ಎಸ್

ಶ್ರೀ ಎಸ್.ಎಲ್.ಭೋಜೇಗೌಡ(ಮುಂದುವರೆದಿದೆ)

ಸರ್ಕಾರ ಇದನ್ನು ದುರುಪಯೋಗ ಮಾಡಿಕೊಳ್ಳುತ್ತದೆ ಎಂದು ಹೇಳುತ್ತಿಲ್ಲ. ಆಯಾ ಸರ್ಕಾರಗಳು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಮಾಡಿರುವಂಥದ್ದು ಸರ್ವೇ ಸಾಮಾನ್ಯವಾಗಿದೆ. ಆದರೆ 'ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು' ಎಂಬ ಮಾತು ಹೇಳುವುದಕ್ಕೆ ಮಾತ್ರ ಸೀಮಿತವಾಗಿದೆಯೇ ಹೊರತು ಅದು ಕಾರ್ಯಗತವಾಗಿಲ್ಲ. ಇದನ್ನು ಮಾನ್ಯ ಸೋಮಶೇಖರವರು ಮನಸ್ತೃಪ್ತಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನೂ ಕೂಡ ಆ ವಿಚಾರದಲ್ಲಿ ಅದು ತಪ್ಪು ಎಂದು ಹೇಳುವುದಿಲ್ಲ. ಆಯಾ ಸರ್ಕಾರಗಳ ಕಾಲದಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಅದಾಗುತ್ತದೆ. ಈ ವಿಧೇಯಕ ಸಾರ್ವಜನಿಕರ ಉಪಯೋಗಕ್ಕೆ ಬರಲಿ. ಸಹಕಾರ ಸಂಸ್ಥೆಗಳ ಕತ್ತು ಹಿಸುಕುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು ಎಂದು ಹೇಳಿ, ಈ ವಿಧೇಯಕವನ್ನು ಸಂತೋಷದಿಂದ, ಮನಃಪೂರ್ವಕವಾಗಿ ಸ್ವಾಗತ ಮಾಡುತ್ತೇನೆ.

ಶ್ರೀ ಅ. ದೇವೇಗೌಡ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಕರ್ನಾಟಕ ಸೌಹಾರ್ದ ಸಹಕಾರಿ (ತಿದುಪಡಿ) ವಿಧೇಯಕ 2021ನ್ನು ಬೆಂಬಲಿಸುತ್ತೇನೆ. ಸ್ವತಃ ಮಾನ್ಯ ಸಚಿವರೇ ಸಹಕಾರಿಗಳಾಗಿ ಈ ವಿಧೇಯಕಕ್ಕೆ ತಿದ್ದುಪಡಿ ತಂದಿರುವುದನ್ನು ಸ್ವಾಗತ ಮಾಡುತ್ತೇನೆ. ನಾನು ನನ್ನ ಕೆಲವು ಅನುಭವದ ಮಾತುಗಳನ್ನು ಸದನದ ಗಮನಕ್ಕೆ ತರುತ್ತೇನೆ. ಹಿರಿಯ ಶಾಸಕರಾದ ಮಾನ್ಯ ಸಿ.ಎಂ.ಲಿಂಗಪ್ಪನವರು ಮಾತನಾಡಿದಂತೆ, ಸಹಕಾರ ಬ್ಯಾಂಕ್‌ಗಳು, ಕೋಆಪರೇಟಿವ್ ಸೊಸೈಟಿ ಅಥವಾ ಬ್ಯಾಂಕುಗಳು ಒಂದು ರೀತಿಯ ಗಿರವಿ ಅಂಗಡಿಗಳಿದ್ದಂತಾಗಿದೆ. ನಾನು ಒಂದು ಸಲ ನನ್ನ ಆಸ್ತಿಯನ್ನು ಇಟ್ಟು ಸಾಲವನ್ನು ಪಡೆದುಕೊಂಡಿದ್ದೆ. ಪ್ರತಿದಿನ ಪೇಪರ್‌ನಲ್ಲಿ, ಹಾರಾಜಿಗೆ ಒಳ್ಳೊಳ್ಳೆಯವರ ಪೋಟೋಗಳು ಬರುವುದನ್ನು ನೋಡಿರುತ್ತೀರಿ. ಅದೇರೀತಿ ನಮ್ಮದೂ ಕೂಡ ಬರುವ ಮಟ್ಟಕ್ಕೆ ಹೋಗಿತ್ತು. ತಕ್ಷಣ ನಾನು ಬೇರೆ ಆಸ್ತಿಯನ್ನು ಮಾರಾಟ ಮಾಡಿ ಅದನ್ನು ಬಿಡಿಸಿಕೊಳ್ಳುವಂತಹ ಕೆಲಸ ಮಾಡಿದೆ. ಮಾನ್ಯ ಸಚಿವರು ಸಹಕಾರಿಯಾಗಿ, ಅನುಭವ ಇರುವವರಾಗಿದ್ದಾರೆ. ಕಾಂಪೌಂಡ್ ಇಂಟರೆಸ್ಟ್ ಹಾಕಿ, ಹರಾಜು ಹಾಕುವ ಕೆಲಸ ಏನಿದೆ, ಅದನ್ನು ತಿದ್ದುಪಡಿ ಮಾಡಬೇಕೆಂದು ಮನವಿ ಮಾಡುತ್ತೇನೆ.

ಉಪ ಸಭಾಪತಿಯವರು:- ಇಂತಹ ವಿಷಯಗಳು ಚರ್ಚೆಯಾಗುತ್ತಿದ್ದಾಗ ಒಬ್ಬರು ಮಾತನಾಡಿದ್ದನ್ನು ಮತ್ತೊಬ್ಬರು ರಿಪೀಟ್ ಮಾಡಿ ಹೇಳಬೇಡಿ. ಹೊಸ ಸಲಹೆಗಳನ್ನು

ಕೊಡುವುದು ಸೂಕ್ತ. ಮಾತನಾಡಿದ್ದನ್ನೇ ಹೇಳಿದರೆ ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಹೊಸ ವಿಚಾರಗಳಿದ್ದರೆ ಅದನ್ನು ವಿಧೇಯಕಕ್ಕೆ ಜೋಡಿಸುವಂತಹ ಕೆಲಸ ಮಾಡಿ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಸಹಕಾರಿ ಅಂದೋಲನದಿಂದ ಇಡೀ ದೇಶದ ರೈತ ಸಮುದಾಯಕ್ಕೆ ಒಳಿತಾಗುತ್ತಿದೆ. 1991ರಲ್ಲಿ ಏನು ಸಹಕಾರಿ ಕಾಯಿದೆಯನ್ನು ಹೊಸದಾಗಿ ತೆಗೆದುಕೊಂಡು ಬಂದು, ದೇಶಾದ್ಯಂತ ಒಂದು ಬದಲಾವಣೆ ತರುತ್ತಿದ್ದಾರೋ ಅದಕ್ಕೆ ಪೂರಕವಾಗಿ ಇವತ್ತು ನಮ್ಮ ರಾಜ್ಯದಲ್ಲಿ ಸಹಕಾರ ಸಚಿವರು ತಿದ್ದುಪಡಿಯನ್ನು ತಂದಿದ್ದಾರೆ. ಈ ತಿದ್ದುಪಡಿಯಲ್ಲಿ, ಇದ್ದಂಥ ನ್ಯೂನತೆಯನ್ನು ಸರಿಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಪುಟ ಸಂಖ್ಯೆ: 2, 20ಬಿ(ಸಿ) i ನಲ್ಲಿ, " ಐದು ವಾರ್ಷಿಕ ಮಹಾಸಭೆಗಳ ಪೈಕಿ ಯಾವುದೇ ಎರಡು ಮಹಾಸಭೆಗಳಲ್ಲಿ ಹಾಜರಾಗುವ ಮೂಲಕ", ಅಂದರೆ ಮೂರು ಎಂದಿದ್ದುದನ್ನು ಎರಡಕ್ಕೆ ಇಳಿಸಿದ್ದೀರಿ. ಇದು ಇರಬೇಕು. ಸಹಕಾರ ಸಂಘಗಳಲ್ಲಿ ಎರಡು ಪದ್ಧತಿ ಇವೆ. ಸದಸ್ಯತ್ವ ಪಡೆಯಲಿಕ್ಕೆ ಇರುವಂಥದ್ದು, ಸಾಲ ಪಡೆಯುವುದು ಒಂದು ಮತ್ತು ಇನ್ನೊಂದು, ಸಾಲ ಪಡೆಯದೇ ಇರುವಂಥದ್ದು. ಸಾಲ ಪಡೆದುಕೊಂಡವರಾಗಲಿ, ಸಾಲ ಪಡೆಯದೇ ಇದ್ದವರಾಗಲಿ, ಒಂದು ಸಲ ಆ ಸಂಘಕ್ಕೆ ಹೋಗಿ ವ್ಯವಹಾರ ಮಾಡಿದರೆ ಮತ್ತೊಮ್ಮೆ ಆ ಕಡೆ ತಿರುಗಿ ನೋಡುತ್ತಿರಲಿಲ್ಲ. ಅದಕ್ಕೋಸ್ಕರ, ಸಹಕಾರಿ ಚಳುವಳಿ ನಿರಂತರವಾಗಿರಬೇಕು, ನಿರಂತರವಾಗಿ ಆ ಸಂಘದ ಚಟುವಟಿಕೆಗಳಲ್ಲಿ ಸದಸ್ಯರು ಭಾಗವಹಿಸಬೇಕು ಎನ್ನುವ ದೃಷ್ಟಿಯಿಂದ ಸದಸ್ಯರುಗಳು ಮೂರು ಜನರಲ್ ಬಾಡಿ ಮೀಟಿಂಗ್‌ನಲ್ಲಿ ಭಾಗವಹಿಸಬೇಕು ಮತ್ತು ಮೂರು ವರ್ಷ ವ್ಯವಹರಿಸಬೇಕು ಎನ್ನುವುದಿತ್ತು. ಏನಾದರೂ ಕೂಡ ವ್ಯವಹಾರದಲ್ಲಿ ಸಾಲ ತೆಗೆದುಕೊಳ್ಳುವುದಿರಬೇಕು ಅಥವಾ ಏನಾದರೂ ಖರೀದಿ ಮಾಡುವುದು ಇರಬೇಕು ಎಂದು ಮಾಡಿದರು. ಇದರಿಂದ ಬಹಳ ತೊಂದರೆ ಆಗುತ್ತಿದೆ ಎನ್ನುವ ದೃಷ್ಟಿಯಿಂದ ಅದನ್ನೇ ಎರಡು ವರ್ಷಕ್ಕೆ ಇಳಿಸಿದ್ದೀರಿ. ಹಾಗೆಯೇ ಈ ವ್ಯವಹರಿಸುವುದನ್ನೂ ಕೂಡ ಎರಡು ವರ್ಷಕ್ಕೆ ಇಳಿಸಿದ್ದೀರಿ. (ಸಿ) (ii) ನಲ್ಲಿ, "ಐದು ಸಹಕಾರಿ ಸಂಘಗಳ ಪೈಕಿ" ಎಂದಿದೆ. ಅಲ್ಲಿ "ಸಂಘಗಳು" ಎಂದು ಬರುವುದಿಲ್ಲ, ಅದರ ಬದಲಾಗಿ "ವರ್ಷ" ಎಂದು ಇರಬೇಕು. ಇದು ತಪ್ಪಾಗಿದೆ. ಇದನ್ನು ಸರಿಪಡಿಸಬೇಕು. " ಐದು ಸಹಕಾರಿ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರಿ ವರ್ಷಗಳಿಗಾಗಿ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಸಹಕಾರಿಯು ನೀಡಿದ ಅಂಥ ಕನಿಷ್ಠ ಸೇವೆಗಳು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ" ಎಂದಿದೆ. ಪುಟ 4, 15 (ಎಲ್-5) ರಲ್ಲಿ " ಸದಸ್ಯ ಸಹಕಾರಿಯ ರಚನೆ, ವ್ಯವಸ್ಥಾಪನೆ, ಕಾರ್ಯನಿರ್ವಹಣೆ ಅಥವಾ ಆರ್ಥಿಕ ಸ್ಥಿತಿಗತಿಯ

ಕುರಿತಾದ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಯನ್ನು ನಡೆಸಬಹುದು ಅಥವಾ ತ್ವರಿತವಾಗಿ ವಿಚಾರಣೆಯನ್ನು ನಡೆಸುವಂತೆ ಮಾಡಬಹುದು” ಎಂದಿದೆ. ಈ ತನಿಖೆ ನಡೆಸುವ ಅಧಿಕಾರ ಸ್ವಯಂ ಪ್ರೇರಿತವಾಗಿ ಇಲಾಖೆಗೆ ಇರುತ್ತದೆಯೋ ಅಥವಾ ಸಂಘಕ್ಕೆ ಇರುತ್ತದೆಯೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಯಾವುದೇ ಸಂದರ್ಭದಲ್ಲೂ ಕೂಡ ಆ ಸಂಘಕ್ಕೆ ಅಧಿಕಾರ ಕೊಟ್ಟರೆ ಇದು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ಇಲಾಖೆ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ಭಾವನೆಯಾಗಿದೆ. ಏನೋ ಒಂದೆರಡು ಬದಲಾವಣೆ ತರುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚುನಾವಣೆ ಸಂದರ್ಭದಲ್ಲಿ ಕೋರ್ಟಿಗೆ ಹೋದಾಗ, ಎಲ್ಲಾ ಕೋರ್ಟುಗಳೂ ಕೂಡ, ಕಾಯಿದೆ ಇದ್ದರೂ, ಆಕ್ಟ್ ಇದ್ದರೂ, ಎಲ್ಲವೂ ಕ್ಲಿಯರ್ ಆಗಿದ್ದರೂ ತಡೆಯಾಜ್ಞೆ ಕೊಡುತ್ತಾರೆ. ಇದಕ್ಕೆ ಕಾರಣ ನಮ್ಮ ವಕೀಲರ ವಾದ ಸರಿಯಿರುವುದಿಲ್ಲವೋ? ಅಥವಾ ಸಹಕಾರಿ ಇಲಾಖೆಯ ಪರವಾಗಿ ಇರುವಂತಹ ವಕೀಲರ ವಾದ ಸರಿ ಇರುವುದಿಲ್ಲವೋ? ಅಥವಾ ನಾವು ಮಾಡಿರುವ ಕಾಯಿದೆ ಸರಿಯಿಲ್ಲವೋ? ಕಾಯಿದೆಯಲ್ಲಿ ಇಷ್ಟೆಲ್ಲಾ ಸ್ಪಷ್ಟವಾಗಿದ್ದರೂ ಕೋರ್ಟುಗಳು, ನಾಳೆ ಚುನಾವಣೆ ಎಂದರೆ ಇವತ್ತು ಎಲ್ಲರಿಗೂ ಓಟಿಂಗ್ ಪವರ್ ಕೊಡುತ್ತಾರೆ. ಕೋರ್ಟಿನಲ್ಲಿ ಕಾಯಿದೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ ಎಂದು ನ್ಯಾಯಾಧೀಶರು ಹೇಳುತ್ತಾರೆ. ಆದರೆ ಇದರಲ್ಲಿ ಸ್ಪಷ್ಟವಾಗಿದೆ. ಇದುವರೆವಿಗೂ ರಾಜ್ಯದಲ್ಲಿ ಪ್ರತಿಯೊಂದು ಸಂಘದವರು ಕೋರ್ಟಿನ ಅನುಮತಿ ಪಡೆಯುವುದರ ಮೂಲಕ ಚುನಾವಣೆಯನ್ನು ನಡೆಸುತ್ತಾರೆ. ಇದರಿಂದ ಆಯ್ಕೆಗಳಲ್ಲಿ ಬಹಳ ಬದಲಾವಣೆ, ಏರು-ಪೇರು ಆಗುತ್ತದೆ. ತಮ್ಮ ವಕೀಲರ ಕಡೆಯಿಂದಲೋ, ಇನ್ನೊಬ್ಬರ ಕಡೆಯಿಂದಲೋ ನ್ಯಾಯಾಲಯಕ್ಕೆ ಸರಿಯಾಗಿ ನಮ್ಮ ಕಾನೂನನ್ನು ಪ್ರತಿನಿಧಿಸುವಂತಹ ವಕೀಲರನ್ನು ಅಂದರೆ ಅವರು ಎ.ಜಿ ಇರಬಹುದು ಅಥವಾ ಬೇರೆಯವರು ಇರಬಹುದು ಅವರು ಈ ಕಾಯಿದೆಯಲ್ಲಿರುವ ಅಂಶಗಳ ಬಗ್ಗೆ ವಾದ ಮಾಡಬೇಕು. ಕೋರ್ಟಿನಲ್ಲಿ ಏಕೆ ಈ ರೀತಿ ಆಜ್ಞೆ ಕೊಡುತ್ತಾರೆ ಎಂದರೆ, ಎರಡು ಜನರಲ್ ಬಾಡಿ ಮೀಟಿಂಗ್‌ನಲ್ಲಿ ಸಹಿ ಹಾಕಬೇಕು ಮತ್ತು ಎರಡು ವರ್ಷಗಳ ಅವಧಿಯಲ್ಲಿ ಆತ ವ್ಯವಹರಿಸಬೇಕು ಎಂದು ಹೇಳಿರುತ್ತಾರೆ. ಜನರಲ್ ಬಾಡಿ ಮೀಟಿಂಗ್ ನಡೆಯುವ ಸಂದರ್ಭದಲ್ಲಿ ಇರುವಂತಹ ಆಡಳಿತ ಮಂಡಳಿಯವರು ಅವರಿಗೆ ಬೇಕಾದವರ ಸಹಿಯನ್ನು ಗೌಪ್ಯವಾಗಿ ತೆಗೆದುಕೊಂಡು ಬಿಡುತ್ತಾರೆ. ಆವತ್ತು ಬರದೇ ಇದ್ದರೂ ಕೂಡ ಅವರಿಂದ ಯಾವತ್ತೋ ಒಂದು ದಿನ ಸಹಿ ತೆಗೆದುಕೊಂಡು ಸಬ್‌ಮಿಟ್ ಮಾಡುತ್ತಾರೆ. ಅಸಿಸ್ಟೆಂಟ್ ರಿಜಿಸ್ಟ್ರಾರ್‌ರವರಿಗೋ ಅಥವಾ ಡೆಪ್ಯೂಟಿ ರಿಜಿಸ್ಟ್ರಾರ್ ಅವರಿಗೋ ಜನರಲ್ ಬಾಡಿ ಮೀಟಿಂಗ್‌ನ ಎಲ್ಲಾ ವರದಿಯನ್ನು ಇಷ್ಟು

ದಿನದ ಒಳಗೆ ಸಬ್‌ಮಿಟ್ ಮಾಡಬೇಕು ಎಂದು ನಿಯಮದಲ್ಲಿದೆ. ಆದರೆ, ಜನರಲ್ ಬಾಡಿ ಮೀಟಿಂಗ್ ಆದ ಒಂದೆರಡು ತಿಂಗಳ ನಂತರ ಸಬ್‌ಮಿಟ್ ಮಾಡುತ್ತಾರೆ. ನಿಮ್ಮ ಅಧಿಕಾರಿಗಳು, ಅವರು ವರದಿ ಕೊಟ್ಟಾಗ ತೆಗೆದುಕೊಳ್ಳುತ್ತಾರೆ. ಮತ್ತೆ ಚುನಾವಣೆ ಹತ್ತಿರ ಬಂದಾಗ, ಅದೇ ಜನರಲ್ ಬಾಡಿಯವರು ಹಿಂದಿನ ಪುಸ್ತಕದಲ್ಲಿ ಕೆಲವರ ಸಹಿ ಮಾಡಿಸಿಬಿಟ್ಟು, ಹಿಂದೆ ಹೀಗಿತ್ತು, ಇವತ್ತು ಹೀಗಿದೆ ಎಂದು ಕೋರ್ಟ್‌ಗೆ ತೋರಿಸುತ್ತಾರೆ. ಇಂತಹ ವಾದಕ್ಕೆ ಕೋರ್ಟ್‌ಗಳು ತಡೆಯಾಜ್ಞೆ ನೀಡುತ್ತಿವೆ. ಜನರಲ್ ಬಾಡಿ ಮೀಟಿಂಗ್ ಆದಕೂಡಲೇ ಆ ಎಲ್ಲಾ ಪ್ರೊಸಿಡಿಂಗ್‌ನ್ನು ಪೂರ್ಣ ಸೀಜ್ ಮಾಡಬೇಕು. ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಬೇಕು. ಈ ವ್ಯವಸ್ಥೆಯನ್ನು ನೀವು ಜಾರಿಗೆ ತಂದರೆ ಈ ವ್ಯಾಜ್ಯಗಳು ಕಡಿಮೆ ಆಗುತ್ತದೆ. ಇದನ್ನು ದಯವಿಟ್ಟು ಮಾಡಿ. ಮೇವು ಸಹಕಾರಿ ಇಲಾಖೆಯಲ್ಲಿ ದೊಡ್ಡ ಆಂದೋಲನ ಮಾಡಿಕೊಂಡು ಬಂದಿದ್ದೀರಿ. ಈ ಸರ್ಕಾರ ನಿಮಗೆ ಈ ಖಾತೆಯನ್ನೇ ಕೊಟ್ಟಿದ್ದಾರೆ, ಸಂತೋಷ. ನೀವು ರೈತರ ಮಗ. ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ನಾನು ಎಲ್ಲಾ ಸರ್ಕಾರಗಳಿಗೆ ಹೇಳುತ್ತಿದ್ದೇನೆ. ನಾಮಕರಣ, ನಾಮನಿರ್ದೇಶನದ ಅಧಿಕಾರವನ್ನು ಇಟ್ಟುಕೊಳ್ಳಿ ಬೇಡ ಎನ್ನುವುದಿಲ್ಲ. ಸಹಕಾರಿ ಚುನಾವಣೆಯಲ್ಲಿ ದುಡ್ಡಿಲ್ಲದೇ ಯಾರೂ ಗೆಲುವು ದಕ್ಕಾಗುವುದಿಲ್ಲ ಎಂದು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ನಾನೂ 30 ವರ್ಷಗಳ ಕಾಲ ಸಹಕಾರಿ ಕ್ಷೇತ್ರದಲ್ಲಿದ್ದು, ಗೌರವಯುತ ವಾಗಿ ಕೈಮುಗಿದು, ಇನ್ನೂ ಈ ಸಹಕಾರ ಕ್ಷೇತ್ರದ ಕಡೆ ತಲೆ ಹಾಕುವುದಿಲ್ಲ ಎಂದು ಬಂದುಬಿಟ್ಟೆ. ಸಹಕಾರಿ ಕ್ಷೇತ್ರ ಬಹಳ ಕೆಟ್ಟು ಹೋಗಿದೆ. ಸರ್ಕಾರಗಳು ನಾಮನಿರ್ದೇಶನ ಮಾಡಲಿ. ಎಲ್ಲಿ ಸರ್ಕಾರದ ಹಣ ಇದೆಯೋ ಅಲ್ಲಿ ನಾಮನಿರ್ದೇಶನ ಮಾಡಲಿ. ಆದರೆ, ನಾಮನಿರ್ದೇಶನಗೊಂಡ ಸದಸ್ಯರು ಅಧ್ಯಕ್ಷರೋ ಅಥವಾ ಉಪಾಧ್ಯಕ್ಷರೋ ಆಗುವುದನ್ನು ದಯವಿಟ್ಟು ನಿರ್ಬಂಧ ಮಾಡಿ. ಅವರು ನಿರ್ದೇಶಕರಾಗಿ ಪರಿಪೂರ್ಣವಾಗಿ ಕೆಲಸ ಮಾಡಲಿ. ಅಂತಹ ಒಂದು ಕಾಯಿದೆ ತನ್ನಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವ ಅಧಿಕಾರವನ್ನು ನಾಮನಿರ್ದೇಶಕರಿಗೆ ಕೊಡಬಾರದು ಎಂದು ತಿದ್ದುಪಡಿ ತರಬೇಕು.

(ಮುಂದು...)

(911) 22-9-2021 6.50 DS-BNS

ಶ್ರೀ ಮರಿತಿಬ್ಬೇಗೌಡ(ಮುಂದು):-

ಯಾವ ವ್ಯಾಜ್ಯದಲ್ಲೂ ಕೂಡ ಸಹಕಾರಿ ಕ್ಷೇತ್ರದಲ್ಲಿ, Assistant Registrar, Deputy Registrar, Joint Registrar, Registrar ಗೆ appealing ಅಧಿಕಾರ ಇದೆ. ಆದರೆ ಯಾವ Assistant Registrar, Deputy Registrar, Joint Registrar ಕೂಡ ಆಕ್ಟ್‌ನಲ್ಲಿ ಅವರಿಗೆ ಏನು ಅಧಿಕಾರವಿದೆ ಆ ಅವಧಿಯೊಳಗೆ ಯಾವ ಪ್ರಕರಣವನ್ನು ಇತ್ಯರ್ಥ ಮಾಡುವುದಿಲ್ಲ. Assistant Registrar, Deputy Registrar, Joint Registrar, Registrar ಅವರೆಲ್ಲಾ ಆ ಕಾನೂನನ್ನು ಗಮನಿಸುವುದೇ ಇಲ್ಲ. ಅವರು ಸ್ಥಳೀಯ ಶಾಸಕರ ಪ್ರಚೋದನೆಗೆ ಒಳಗಾಗಿ ಆದೇಶ ಬರೆಯುತ್ತಾರೆ. ನಾನು ಚುನಾಯಿತನಾದ ಕೂಡಲೇ ನನ್ನ ಮೇಲೆ ಯಾರೋ ಒಬ್ಬರು ವ್ಯಾಜ್ಯ ಹೂಡುತ್ತಾರೆ. ನನ್ನ ಚುನಾವಣೆ ಅವಧಿ ಮುಗಿದರೂ ಕೂಡ ಆ ಪ್ರಕರಣ ಅಸಿಸ್ಟೆಂಟ್ ರಿಜಿಸ್ಟ್ರಾರ್ ರವರ ಹತ್ತಿರವೇ ಇರುತ್ತದೆ. ಇದರಿಂದ ಈ ಸಹಕಾರಿ ಆಂದೋಲನಕ್ಕೆ ಎಷ್ಟು ತೊಂದರೆಯಾಗುತ್ತಿದೆ ಎಂದರೆ ಅದನ್ನು ಹೇಳುವುದಕ್ಕಾಗುವುದಿಲ್ಲ. ಸಾವಿರಾರು ಪ್ರಕರಣಗಳು ಇವತ್ತು ನೆನೆಗುದಿಗೆ ಬಿದ್ದಿದ್ದು ದಯವಿಟ್ಟು ನಾನು ವಿನಂತಿ ಮಾಡುವುದೇನೆಂದರೆ, ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಕೊಟ್ಟಿರುವಂತಹ ನ್ಯಾಯದಾನದ ಹಕ್ಕನ್ನು ತೆಗೆದು ಹಾಕಿ ವಿಭಾಗವಾರು ಸಹಕಾರಿ ನ್ಯಾಯಾಲಯವನ್ನು ಸ್ಥಾಪನೆ ಮಾಡಿ. ಅಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ. ಈ ಅಧಿಕಾರಿಗಳಿಗೆ ಕೊಟ್ಟಿರುವಂತಹ ನ್ಯಾಯದಾನದ ಹಕ್ಕನ್ನು ಸಹಕಾರ ಇಲಾಖೆಯಲ್ಲಿ ಮೊಟಕುಗೊಳಿಸಿದರೆ ರಾಜಕೀಯ ಹಸ್ತಕ್ಷೇಪವನ್ನು ಅರ್ಧ ನಾವು ತಡೆಗಟ್ಟಬಹುದು. ಸಹಕಾರಿ ನ್ಯಾಯಾಲಯವನ್ನು ವಿಭಾಗ ಮಟ್ಟದಲ್ಲಾದರೂ ಸ್ಥಾಪನೆ ಮಾಡಿ. ಇದರಿಂದ ಬಹಳಷ್ಟು ರೈತರಿಗೆ ಅನುಕೂಲವಾಗುತ್ತದೆ. ಸಹಕಾರಿ ಆಂದೋಲನ ತುಂಬಾ ಯಶಸ್ವಿಯಾಗುತ್ತಿದೆ. ಇದರಿಂದ ರೈತರಿಗೆ ಉಪಯೋಗವಾಗುತ್ತದೆ ಎಂದು ಹೇಳುತ್ತಾ ಈ ವಿಧೇಯಕವನ್ನು ಬಹಳ ಪ್ರೀತಿಯಿಂದ ಸ್ವಾಗತಿಸುತ್ತೇನೆ. ಈ ರೀತಿಯ ಬದಲಾವಣೆಯನ್ನು ಮಾನ್ಯ ಸಚಿವರ ಅವಧಿಯಲ್ಲಿ ತರುತ್ತಿರಲಿ.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರು ಹೇಳಿರುವುದನ್ನು ನಾನು ಪುನಾರವರ್ತನೆ ಮಾಡುವುದಿಲ್ಲ. ಮಾನ್ಯ ಭೋಜಿಗೌಡರು ಏನು ಹೇಳಿದರು ಎಂದರೆ, ಆ ಸಂಸ್ಥೆಯಲ್ಲಿ misappropriation ಏನಾಗುತ್ತದೆ, misappropriation ಆಗಿದಿರುವಂಥದಕ್ಕೆ entire body ಅನ್ನು

ಜವಾಬ್ದಾರಿಯನ್ನಾಗಿ ಮಾಡಬೇಕು. ೨೯(ಸಿ) ಪ್ರಕಾರ ಮಾಡಬೇಕು. ಅದನ್ನು ಯಾವಾಗ ಮಾಡಬೇಕೆಂದರೆ, ಯಾರೋ ಒಬ್ಬ ಡಿಸಿಸಿ ಬ್ಯಾಂಕ್‌ನಲ್ಲಿ ಕ್ಯಾಶಿಯರ್ ಚಿನ್ನದ ಬದಲು ತಾಮ್ರ ಇಟ್ಟು ಯಾರೋ misappropriation ಮಾಡಿರುವುದನ್ನು ಆಡಳಿತ ಮಂಡಳಿಯ ಗಮನಕ್ಕೆ ಬಂದ ಮೇಲೆ ವಸೂಲಾತಿ ಮಾಡುವುದಕ್ಕೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ಅವನ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಲಿ. ಕ್ರಮ ತೆಗೆದುಕೊಳ್ಳದಿರುವಂತಹ ಸಂದರ್ಭದಲ್ಲಿ ಮಾಡಲಿ. ನಾನು ಉದಾಹರಣೆ ಹೇಳುತ್ತಿದ್ದೇನೆ. ಅದನ್ನು ಬಿಟ್ಟು ದುರುಪಯೋಗವಾಗಿರುವುದಕ್ಕೆಲ್ಲಾ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನೇ ಜವಾಬ್ದಾರಿಯನ್ನಾಗಿ ಮಾಡುತ್ತೇನೆಂದರೆ ಅದು ಸರಿಯಲ್ಲ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಅತಿಯಾಗಿರುವಂಥದ್ದು. ಇನ್ನು ಯಾರು ಸಹಕಾರ ಕ್ಷೇತ್ರಕ್ಕೆ ಬರುವ ಹಾಗಿಲ್ಲ. ಯಾರು ನಿರ್ದೇಶಕರಾಗುವ ಹಾಗಿಲ್ಲ, ಅಧ್ಯಕ್ಷರಾಗುವ ಹಾಗಿಲ್ಲ. ಬೆಳಗ್ಗೆ ಎದ್ದು ಎಲ್ಲರೂ disqualify ಆಗಿಬಿಡಬೇಕಾಗುತ್ತದೆ. ಯಾರೋ ಮಾಡಿರುವ ತಪ್ಪಿಗೆ ಅವರ ಆಸ್ತಿಯನ್ನು ಮುಟ್ಟುಗೋಲು ಮಾಡಿಸಿಕೊಂಡು Joint Registrar Court ನಲ್ಲಿ ಬೆಳಗ್ಗೆ ಎದ್ದು ಅಲೆಯಬೇಕಾಗುತ್ತದೆ. ಆದ್ದರಿಂದ ಈಗಿರುವಂತಹ ಕಾನೂನೇ ಸಾಕು. ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾದಾಗ ಮಾಡಲಿ. ಪೌಸ್ಯ ಮರಿತಿಬ್ಬೇಗೌಡರು ಹೇಳಿದ ಹಾಗೆ Assistant Registrar ರಿಂದ ಹಿಡಿದು Joint Registrar ವರೆಗೂ ಇರತಕ್ಕಂಥ ನ್ಯಾಯಾಂಗ quasi judiciary ವ್ಯವಸ್ಥೆಯನ್ನು ಕಿತ್ತು ಹಾಕಿ ಜಿಲ್ಲಾ ಮಟ್ಟದಲ್ಲೋ ಅಥವಾ ಡಿವಿಜನ್ ಮಟ್ಟದಲ್ಲೋ ಹೋದರೆ ಶೇಕಡ ೫೦ ರಷ್ಟು ರಾಜಕಾರಣ ಹಸ್ತಕ್ಷೇಪ ಉಳಿಯುತ್ತದೆ. ಅದರಿಂದ ಸಹಕಾರ ರಂಗ ಉಳಿಯುತ್ತದೆ ಎನ್ನುವಂತಹ ಮಾತನ್ನು ಹೇಳುತ್ತಿದ್ದೇನೆ. ಇನ್ನು ಚುನಾವಣೆಗೆ ಸಂಬಂಧಪಟ್ಟ ಹಾಗೆ ೫ ಅನ್ನು ಮಾಡಿರುವುದು ಸೂಕ್ತ. ಅದನ್ನು ಮಾಡಿ ನ್ಯಾಯಾಲಯದಿಂದ ಆದೇಶ ತರುವ ಬದಲು ಎಲ್ಲರಿಗೂ ಸುಮ್ಮನೆ ಓಟಿಂಗ್ ಪವರ್ ಕೊಡಿ, ಮುಕ್ತವಾದ ಚುನಾವಣೆ ಮಾಡಿದರೆ ಆಗುತ್ತದೆ.

ಶ್ರೀ ಬಸವರಾಜ ಪಾಟೀಲ್ ಇಟಗಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, amendment to Section 20 Clause (2) it is stated as follows: “a member, a representative or a delegate who has failed to attend at least any two annual general meetings out of the last five annual general meetings duly communicated to him.” ಎಂದು ಇದೆ. ಸಹಕಾರ ಸಂಘದಲ್ಲಿ ಏನಾಗುತ್ತದೆಂದರೆ, ನಾವು delegate ಎಂದು ಡಿಸಿಸಿ ಬ್ಯಾಂಕ್‌ಗೆ ಹೋಗಿರುತ್ತೇವೆ. ಮತ್ತೆ ಮುಂದಿನ ವರ್ಷ ಬೇರೆಯವರು ಹೋಗಿರುತ್ತಾರೆ. ಅದಕ್ಕೆ ನನ್ನ ಮನವಿ ಏನೆಂದರೆ, ‘to him’ ಬದಲು ‘to him or Institutions

or Society' ಎಂದು ಬರಬೇಕು. 'To him' ಎಂದರೆ ಒಬ್ಬರು ಎಂದ ಹಾಗೆ ಆಗುತ್ತದೆ. Delegate ಆಗಿ ಈ ವರ್ಷ ನಾನು ಹೋಗುತ್ತೇನೆ, ಮುಂದಿನ ವರ್ಷ ಇನ್ನೊಬ್ಬರು ಹೋಗುತ್ತಾರೆ, ಮತ್ತೆ ಮುಂದಿನ ವರ್ಷ ಇನ್ನೊಬ್ಬರು ಹೋಗುತ್ತಾರೆ. 'To him or Institutions or Society' ಎಂದು ಮಾಡಬೇಕೆಂಬುದು ನಾನು ಮನವಿ ಮಾಡುತ್ತೇನೆ. ಕನ್ನಡದ ಪ್ರತಿಯಲ್ಲಿ ಸರಿಯಿದೆ, ಆದರೆ ಇಂಗ್ಲಿಷ್‌ನ ಪ್ರತಿಯಲ್ಲಿ ಸರಿಯಿಲ್ಲ.

ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಿ.ಎಂ.ಲಿಂಗಪ್ಪರವರು, ಮಾನ್ಯ ಹರೀಶ್ ಕುಮಾರ್‌ರವರು, ಮಾನ್ಯ ತಿಪ್ಪೇಸ್ವಾಮಿಯವರು, ಮಾನ್ಯ ಯು.ಬಿ.ವೆಂಕಟೇಶ್‌ರವರು, ಮಾನ್ಯ ಶ್ರೀಕಂಠೇಗೌಡರು, ಮಾನ್ಯ ಅಪ್ಪಾಜಿಗೌಡರು, ಮಾನ್ಯ ಎಸ್. ಆರ್. ಪಾಟೀಲ್, ಮಾನ್ಯ ಭೋಜೇಗೌಡರು, ಮಾನ್ಯ ಮರಿತಿಬ್ಬೇಗೌಡರು, ಮಾನ್ಯ ಭೋಜೇಗೌಡರು, ಮಾನ್ಯ ಶವಿ ಯವರು, ಮಾನ್ಯ ಬಸವರಾಜರವರು ಒಳ್ಳೆಯ ಸಲಹೆಗಳನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ೧೯೯೭ ರಲ್ಲಿ ತಿದ್ದುಪಡಿಯನ್ನು ತಂದಿತು. ಅದರಲ್ಲಿ ಐದು ವಾರ್ಷಿಕ ಮಹಾಸಭೆಗಳ ಪೈಕಿ ಮೂರು ವಾರ್ಷಿಕ ಮಹಾಸಭೆಗಳಲ್ಲಿ ನಿರಂತರವಾಗಿ ಗೈರು ಹಾಜರಿಯಾದರೆ ಅವರು ಚುನಾವಣೆಗೆ ನಿಲ್ಲುವ ಹಾಗಿಲ್ಲ. ಜನರಲ್ ಬಾಡಿಗೂ ಭಾಗವಹಿಸುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ತಿದ್ದುಪಡಿಯನ್ನು ತಂದಿದೆ. ಅದನ್ನು ರಾಜ್ಯ ಸರ್ಕಾರವು ಅಳವಡಿಸಿಕೊಂಡಿದೆ. ಸಾಮಾನ್ಯವಾಗಿ ಎಲ್ಲರೂ ನ್ಯಾಯಾಲಯಕ್ಕೆ ಹೋಗುತ್ತಿದ್ದರು. ನ್ಯಾಯಾಲಯದಲ್ಲಿ ಏನು ಮಾಡುತ್ತಾರೆಂದರೆ, ಇನ್ನು ಎರಡು ದಿವಸ ಚುನಾವಣೆ ಇರತಕ್ಕಂಥ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಬ್‌ಬುಟ್ ಮಾಡುತ್ತಾರೆ. ಅವರು ಕಾಯ್ದೆಯಲ್ಲಿ ತಿದ್ದುಪಡಿಯಾಗಿರುವುದನ್ನು ಹೇಳುವುದಿಲ್ಲ. ಮೂರು ವಾರ್ಷಿಕ ಮಹಾಸಭೆಗಳಲ್ಲಿ ಭಾಗವಹಿಸಿರಬೇಕೆಂಬುದನ್ನು ಹೇಳುವುದಿಲ್ಲ. ನಮಗೆ ಮತ ಹಾಕುವ ಹಕ್ಕನ್ನು ಕೊಟ್ಟಿಲ್ಲ. ನೋಟಿಸ್ ಬೋರ್ಡ್‌ನಲ್ಲಿ ಹಾಕಿದ್ದಾರೆ ಎಂದು ಹೇಳುತ್ತಾರೆ. ಅಷ್ಟಕ್ಕೆ ನ್ಯಾಯಾಲಯ ತಡೆಯಾಜ್ಞೆಯನ್ನು ಕೊಡುತ್ತದೆ. ಚುನಾವಣೆ ಇರಬಹುದು, ವಾರ್ಷಿಕ ಮಹಾಸಭೆ ಇರಬಹುದು, ಬೇರೆ ಬೇರೆ ಕಡೆ ಭಾಗವಹಿಸಿರುತ್ತಾರೆ. ಅದಕ್ಕೆ clear cut ಆಗಿ ಈಗ ತಿದ್ದುಪಡಿಯನ್ನು ತರುತ್ತಿದ್ದೇವೆ. ಮೂರು ವಾರ್ಷಿಕ ಮಹಾಸಭೆಯಲ್ಲಿ ಹಾಜರಾಗಿರಬೇಕು ಎಂದು ಏನಿತ್ತು, ಈಗ ಅದನ್ನು ತೆಗೆದು ಹಾಕಿ ಯಾವುದಾದರೂ ಎರಡು ವಾರ್ಷಿಕ ಮಹಾಸಭೆಗಳಲ್ಲಿ ಹಾಜರಾಗಿರಬೇಕು ಎನ್ನುವಂಥದ್ದು. ಈಗ ಮಾನ್ಯ ಎಸ್.ಆರ್.ಪಾಟೀಲ್‌ರವರು ಹೇಳಿದರು, ಇದರಲ್ಲಿ ಒಂದು ಷರತ್ತು ಇರಬೇಕಾಗಿತ್ತು, ವಾರ್ಷಿಕ ಮಹಾಸಭೆಗೆ ಯಾರು ಹಾಜರಾಗದಿದ್ದರೆ ಏನಾಗುತ್ತದೆ, ೧೦,೦೦೦ ದಿಂದ ೫೦,೦೦೦

ಸದಸ್ಯರುಗಳು ಇರುತ್ತಾರೆ. ಐದು ವಾರ್ಷಿಕ ಮಹಾಸಭೆಗಳ ಪೈಕಿ ಯಾವುದೇ ಎರಡು ವಾರ್ಷಿಕ ಮಹಾಸಭೆಗಳಲ್ಲಿ ಹಾಜರಾಗಬೇಕೆಂದು clear cut ಆಗಿ ತರುತ್ತಿದ್ದೇವೆ. ಅದೇ ರೀತಿ ಸೇವೆಗಳಲ್ಲಿ ಡಿಪಾಸಿಟ್ ಇಟ್ಟಿರಬಹುದು, ಸಾಲ ತೆಗೆದುಕೊಳ್ಳಬಹುದು, ಅದನ್ನು ಕೂಡ ಐದು ವರ್ಷಗಳಲ್ಲಿ ಯಾವುದಾದರೂ ಎರಡು ವರ್ಷ ಮಾತ್ರ ಎಂದು ಮಾಡಿದ್ದೇವೆ. ಐದು ವರ್ಷದಲ್ಲಿ ಎರಡು ವರ್ಷ ಇರತಕ್ಕಂಥದ್ದು. ಈ ಸೌಹಾರ್ದಕ್ಕೆ ಕೆಲವು ನ್ಯೂನತೆಗಳಿದ್ದವು. ಈಗ ಮಾನ್ಯ ಸಿ.ಎಂ.ಲಿಂಗಪ್ಪನವರು ಹೇಳಿದರು, ಎರಡು ಕೋಟಿ ಎಂದು ಹೇಳಿದರು. ಬರೀ ಸೌಹಾರ್ದ ಎಂದಲ್ಲ. Co-operative, commercial or any bank ಸಾಲಕ್ಕೆ ಅಸಲು ಮತ್ತು ಬಡ್ಡಿಯನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ಅದು ಸುಸ್ಥಿ ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಸೇರುತ್ತಿರುತ್ತದೆ. ಯಾರು ಸಾಲವನ್ನು ತೆಗೆದುಕೊಂಡಿರುತ್ತಾರೆ ಅವರಿಗೆ ಗೊತ್ತಾಗುತ್ತದೆ. ಅವರು ಹೇಳಿದ ಹಾಗೆ ಸೌಹಾರ್ದ ಸಹಕಾರಿ ಬ್ಯಾಂಕ್‌ನವರು ಬೇಕಾಬಿಟ್ಟಿ ಬಡ್ಡಿ ಹಾಕುವುದಕ್ಕಾಗುವುದಿಲ್ಲ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡಿದ್ದೇನೆ. ಎಲ್ಲಾ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳ ಲೀಡರ್‌ಗಳನ್ನು ಕರೆದು ಸಭೆ ಮಾಡಿದ್ದೇನೆ. ಅವರೇ ಏಕಾಏಕಿ rate of interest ಅನ್ನು ನಿಗದಿ ಮಾಡುವುದಕ್ಕಾಗುವುದಿಲ್ಲ. ಸೌಹಾರ್ದ ಸಹಕಾರಿ ಸಂಘಗಳಿಂದ ೩-೪ ದೂರುಗಳು ಬಂದಿವೆ. ಅದನ್ನು ಹೊರತುಪಡಿಸಿದರೆ ಶೇಕಡ ೯೫ ಸೌಹಾರ್ದ ಸಹಕಾರ ಸಂಘಗಳು ಬಹಳ ವ್ಯವಸ್ಥಿತವಾಗಿ ನಡೆಯುತ್ತಿವೆ. ನಮ್ಮ ರಿಜಿಸ್ಟ್ರಾರ್‌ಗೆ ಅಧಿಕಾರ ಇತ್ತು. ಆ ಅಧಿಕಾರವನ್ನು ಈಗ ಸೌಹಾರ್ದ ಎಂ.ಡಿ.ಗೆ ತನಿಖೆ ಮಾಡುವುದಕ್ಕೆ ಅಧಿಕಾರ ಕೊಟ್ಟಿದ್ದೇವೆ. ಇಲಾಖಾ ವಿಚಾರಣೆ ಮಾಡಬೇಕಾದರೆ ಯಾರಾದರೂ ಹತ್ತು ಜನ ಸದಸ್ಯರು ಸಹಿಯನ್ನು ಮಾಡಿ ರಿಜಿಸ್ಟ್ರಾರ್‌ನವರಿಗೆ ಅರ್ಜಿ ಕೊಟ್ಟು ತನಿಖೆ ಮಾಡಿ ಎಂದರೆ ಯಾವುದೇ ಸೌಹಾರ್ದ ಸಹಕಾರ ಸಂಘದ ತನಿಖೆ ಮಾಡಿಸಬಹುದು. ಸೌಹಾರ್ದ ಸಹಕಾರ ಸಂಘದವರಿಗೆ ನಾವೇನು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಅಂದರೆ ನಮಗೆ ದೂರು ಕೊಡಬೇಕು. ಆಡಿಟ್ ಏನು ಮಾಡಿದ್ದೇವೆಂದರೆ, ಜನರಲ್ ಬಾಡಿಯಲ್ಲಿ ತೀರ್ಮಾನ ಮಾಡುತ್ತಾರೆ. ೪೦-೫೦ ಆಡಿಟರುಗಳ ಲಿಸ್ಟ್ ಮಾಡಿರುತ್ತೇವೆ. ಅವರಲ್ಲಿ ಯಾವ ಆಡಿಟರ್ ಅನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಕಡ್ಡಾಯವಾಗಿ ಇಂಥವರನ್ನೇ ಮಾಡಿಕೊಳ್ಳಬೇಕೆಂದೇನೂ ಇಲ್ಲ. ಸಹಕಾರ ಇಲಾಖೆಯ ಆಡಿಟ್ ಮಾಡಲು ಜಾಸ್ತಿ ಜನ ಆಡಿಟರ್ ಗಳು ಇಲ್ಲದಿರುವುದರಿಂದ ಈಗ ಇಲಾಖೆಯವರು ಮಾಡಬೇಕೆಂದು ಆರ್ಥಿಕ ಇಲಾಖೆಯವರಿಗೆ ಮೂವ್ ಮಾಡಿದ್ದೇವೆ. ಅದು ಬಂದ ಮೇಲೆ ನಮ್ಮ ಸರ್ಕಾರಿ ಆಡಿಟರ್ ಅನ್ನು ಎಲ್ಲೆಲ್ಲಿ ಹಾಕಬಹುದು ಎನ್ನುವುದನ್ನು ಚಿಂತನೆ ಮಾಡುತ್ತೇವೆ. ಈಗ

ಸದ್ಯಕ್ಕೆ ಸಹಕಾರ ಸಂಘಗಳ ಆಡಿಟ್ ಏನಿರುತ್ತದೆ ಅದನ್ನು ಖಾಸಗಿಯವರಿಗೆ ಹೋಗತಕ್ಕಂಥದ್ದು.

(ಮುಂದು)

912/22-09-2021/ 7-00/ bkp-gr

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಟಿ. ಸೋಮಶೇಖರ್ (ಮುಂದು...)

ಇನ್ನು ಉಳಿದ ವಿಚಾರವಾಗಿ ಅಂದರೆ Income Tax ವಿಚಾರವಾಗಿ ಮಾನ್ಯ ಸದಸ್ಯರಾದ ಶ್ರೀ ಹರೀಶ್ ಕುಮಾರ್ ರವರು ಕೇಳಿದ್ದಾರೆ, ಸಹಕಾರ ಇಲ್ಲದಿದ್ದರೆ, ಅದು Income Tax ಗೆ ಆಗುತ್ತಿರಲಿಲ್ಲ. ಏನು ಪುನಃ Income Tax ಹಾಕುತ್ತಿದ್ದಾರೆ, ಸೌಹಾರ್ದ ಫೆಡರೇಷನ್ ಅಧ್ಯಕ್ಷರು ಮತ್ತು ಅವರ ಎಲ್ಲಾ ನಿರ್ದೇಶಕರು ಕೂಡ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್‌ರವರನ್ನು ಭೇಟಿ ಮಾಡುವಂತಹದ್ದು. ಹೈಕೋರ್ಟ್‌ನಲ್ಲಿ ಒಂದು ಬಾರಿ ನಿಮ್ಮದು ಕೋ-ಅಪರೇಟಿವ್ ಅಲ್ಲ, ನೀವು Income Tax ಕೇಳಲಿಕ್ಕೆ ರೈಟ್ ಇಲ್ಲ, ಎಂದು ಹೇಳಿದಂತಹ ಸಂದರ್ಭದಲ್ಲಿ ಅವರಿಗೆ ಅನುಕೂಲವಾಗಲಿ ಮತ್ತು ನಮ್ಮ ಸಹಕಾರ ಇಲಾಖೆಗೂ ಸಹ ಅನುಕೂಲವಾಗಲಿ ಎನ್ನುವ ಒಂದೇ ಒಂದು ದೃಷ್ಟಿಯಿಂದ ಸೌಹಾರ್ದ ಸಂಘ ಎನ್ನುವಂತಹದ್ದನ್ನು ತಂದಿದ್ದೇವೆ. ಅದು Income Tax ಇರಬಹುದು, ಬೇರೆ ಬೇರೆ ಇರಬಹುದು, ಅದಕ್ಕೆಲ್ಲಾ ಅನುಕೂಲವಾಗಲಿ ಎಂದು ಹೇಳಿ ಒಟ್ಟಾರೆ, ತಾವೆಲ್ಲರೂ ಸಹ ಎಲ್ಲವನ್ನೂ ಹೇಳಿದ್ದೀರಿ. ಈ ವಿಷಯವಾಗಿ ಮಾನ್ಯ ಮರಿತಿಬ್ಬೇಗೌಡ ಇರಬಹುದು, ಶ್ರೀಯುತ ಎಸ್.ಎಲ್.ಬೋಜೇಗೌಡರು ಹೇಳಿದ್ದಾರೆ. ನನಗೂ ಮತ್ತು ಶ್ರೀಯುತ ಬೋಜೇಗೌಡ ರವರಿಗೂ ಯಾವಾಗ ಪರಿಚಯ ಆಯಿತು ಎಂದರೆ ನಾನು ಹೌಸಿಂಗ್ ಫೆಡರೇಷನ್ ಅಧ್ಯಕ್ಷನಿದ್ದಾಗ ನನ್ನ ವಿರುದ್ಧ ಎರಡೂವರೆ ಪುಟಗಳಷ್ಟು ಅರ್ಜಿಯನ್ನು ಬರೆದರು. ಹೌಸಿಂಗ್ ಫೆಡರೇಷನ್‌ನಲ್ಲಿ ಶ್ರೀ ಎಸ್.ಟಿ.ಸೋಮಶೇಖರ್‌ರವರು ಅವ್ಯವಹಾರ ಮಾಡುತ್ತಿದ್ದಾರೆ, ಅವರು ಸೈಟ್‌ಗಳನ್ನು ಕೊಡುತ್ತಿಲ್ಲವೆಂದು ಹೇಳಿದರು. ಆಗ ನಾನು ಈ ಬೋಜೇಗೌಡರು ಯಾರು ಎಂದು ಹೇಳಿ ಅವರನ್ನು ಹುಡುಕಿದೆ. ಇವರು ಬೋಜೇಗೌಡರು ಎಂದು ಗೊತ್ತಾಯಿತು.

ಶ್ರೀ ಕೆ.ಟಿ. ಶ್ರೀಕಂಠೇಗೌಡ: ಇದರ ಬಗ್ಗೆ ಸಿ.ಓ.ಡಿ., ಎನ್‌ಕೆಪ್ಪರಿಯನ್ನು ಸಹ ಹಾಕಿದ್ದರು .

ಶ್ರೀ ಎಸ್.ಟಿ. ಸೋಮಶೇಖರ್ : ಮಾನ್ಯ ಸಭಾಪತಿಯವರೇ, ನಮ್ಮ ಫೆಡರೇಷನ್‌ಗೂ ಮತ್ತು ಶ್ರೀಯುತ ಭೋಜೇಗೌಡರಿಗೂ ಸಂಬಂಧವಿಲ್ಲ. ಆದರೆ, ಅವರು ಯಾರದ್ದೋ ಒತ್ತಡದಿಂದ ಅರ್ಜಿ ಕೊಟ್ಟಿದ್ದಾರೆ. ನಾನು ಅದನ್ನು ತಪ್ಪು ಎಂಥು ಹೇಳುವುದಿಲ್ಲ. ಇದರಿಂದಾಗಿ ನನಗೂ ಮತ್ತು ಅವರಿಗೂ ಪರಿಚಯವಾಯಿತು. ನಾನು ಈ ರಾಜಕೀಯದಿಂದ ಬೇಕಾದಷ್ಟು ನೋವು ತಿಂದಿದ್ದೇನೆ. ಸುಪ್ರೀಂ ಕೋರ್ಟ್‌ನವರೆಗೂ ಹೋಗಿದ್ದೇನೆ. ಯಾವ ಒಂದು ನೋವನ್ನು ನಾನು ತಿಂದಿದ್ದೇನೆ, ಅದನ್ನು ಸಹಕಾರಿಯಲ್ಲಿ ಇರುವಂತಹ ಸಹಕಾರಿಗಳು ತಿನ್ನಬಾರದು. ಯಾವುದೇ ವಿಧವಾದ ಅಲಿಗೇಷನ್ಸ್ ವಿಚಾರವಾಗಿ ಯಾವುದೇ ಸೊಸೈಟಿಗೂ ಎನ್‌ಕೆಪ್ಪರಿ ಮಾಡುತ್ತಿಲ್ಲ, ಯಾರಿಗೂ ತೊಂದರೆ ಕೊಡುತ್ತಿಲ್ಲ. ಏಕೆಂದರೆ, ನಾನು ಸಹ ಈ ವಿಚಾರವಾಗಿ ನೋವನ್ನು ಅನುಭವಿಸಿದ್ದೇನೆ. ನಾನು ಸಹಕಾರ ಸಚಿವನಾಗಿ ಇರುವತನಕ ಯಾರೂ ಕಾನೂನುಬಾಹಿರ ಕೆಲಸ ಮಾಡುತ್ತಾರೆ, ಅವರಿಗೆ 100% ಶಿಕ್ಷೆಯಾಗುತ್ತದೆ. ಹೀಗಾಗಿ, ರಾಜಕೀಯವಾಗಿ ಯಾರಿಗೂ ತೊಂದರೆ ಮಾಡುವಂತಹ ಉದ್ದೇಶ ಇಲ್ಲ. ಆದ್ದರಿಂದ, ತಾವು ದಯವಿಟ್ಟು ಇದನ್ನು ಅನುಮೋದನೆ ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿರುವ“2021ರ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು.

ಖಂಡ ಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು

ಖಂಡ 2 ರಿಂದ 16 ರವರೆಗೆ

ಸಭಾಪತಿಯವರು:- ಖಂಡ 2 ರಿಂದ 16ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು.

(ಖಂಡ 2 ರಿಂದ 16 ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಎಸ್.ಟಿ. ಸೋಮಶೇಖರ್(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿರುವ “2021ರ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು.

12. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ, ಕವಿಪಸ:- ಮಾನ್ಯ ಸಭಾಪತಿಯವರೆ,

ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಈ ಕೆಳಕಂಡ ವಿಧೇಯಕಗಳನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ:

1. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2021
2. ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ, 2021
3. ಚಾಣಕ್ಯ ವಿಶ್ವವಿದ್ಯಾಲಯ, ವಿಧೇಯಕ, 2021

ಹಾಗೂ

ವಿಧಾನ ಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲಿರುವ ಈ ಕೆಳಕಂಡ ವಿಧೇಯಕಗಳನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

1. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ 2021
2. ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ 2021

(ಗೊಂದಲ)

ಶ್ರೀ ಎಸ್.ಟಿ. ಸೋಮಶೇಖರ್(ಸಹಕಾರ ಸಚಿವರು): ಮಾನ್ಯ ಸಭಾಪತಿಯವರೆ, ನನ್ನದು ಇನ್ನೊಂದು ಬಿಲ್ ಇದ್ದು, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕದ ಪಾಯಿಂಟ್‌ಗಳೇ ಇದರಲ್ಲಿಯೂ ಇವೆ. ಅದರಿಂದ ತಾವು ಈಗಲೇ ಆ ಬಿಲ್ ಸಹ ತೆಗೆದುಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. ಇದು ಕೇವಲ 5 ನಿಮಿಷದಲ್ಲಿ ಮುಗಿದು ಹೋಗುತ್ತದೆ. ಅದರಲ್ಲಿ ಏನೂ ಚರ್ಚೆಯಿಲ್ಲ.

ಉಪ ಸಭಾಪತಿಯವರು:- ಆಗುವುದಿಲ್ಲ, ದಯವಿಟ್ಟು ಕುಳಿತುಕೊಳ್ಳಿ.
ಮಾನ್ಯ ಉನ್ನತ ಶಿಕ್ಷಣ ಸಚಿವರು ಚಾಣಕ್ಯ ವಿಶ್ವವಿದ್ಯಾನಿಲಯ ವಿಧೇಯಕ, 2021 ಅನ್ನು ಪರ್ಯಾಲೋಚನೆಗೆ ಮಂಡಿಸುವುದು.

(ಗೊಂದಲ)

ಶ್ರೀ ಸಿ.ಎಂ. ಲಿಂಗಪ್ಪ:- ಮಾನ್ಯ ಸಭಾಪತಿಯವರೆ, ಈ ಬಿಲ್ ಅನ್ನು ಓದಲಿಕ್ಕೆ ಅವಕಾಶವನ್ನು ಕೊಡಿ.

13. ವಿಧೇಯಕಗಳನ್ನು ತರಾತುರಿಯಲ್ಲಿ ತರುತ್ತಿರುವುದಕ್ಕೆ ಹಾಗೂ ಕಾರ್ಯಕಲಾಪಗಳ ಪಟ್ಟಿಯಲ್ಲಿ ನಮೂದಿಸದಿರುವುದಕ್ಕೆ ವಿರೋಧ ಪಕ್ಷದ ಸದಸ್ಯರುಗಳಿಂದ ವಿರೋಧ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೆ, ಇದನ್ನು ನಾಳೆ ತೆಗೆದುಕೊಳ್ಳಿ.

ಉಪ ಸಭಾಪತಿಯವರು:- ನಾಳೆಗೆ ಇದನ್ನು ಸಾಕಷ್ಟು ಬಿಲ್‌ಗಳಿವೆ. ಸಮಯಾವಕಾಶದ ಕೊರತೆ ಇದೆ. ಮಾನ್ಯ ಉನ್ನತ ಶಿಕ್ಷಣ ಸಚಿವರು ತಾವು ಮುಂದುವರಿಸಿ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡ ರವರು ಮತ್ತು ಇನ್ನಿತರ ಸದಸ್ಯರು ಬಾವಿಗೆ ಬಂದು ಮಾತನಾಡಲಾರಂಬಿಸಿದರು)

ಉಪ ಸಭಾಪತಿಯವರು:- ಶ್ರೀಯುತ ಮರಿತಿಬ್ಬೇಗೌಡ ರವರೆ, ತಾವು ಬಾವಿಯ ಒಳಗಡೆ ನಿಂತು ಮಾತನಾಡಲಿಕ್ಕೆ ಅವಕಾಶವಿಲ್ಲ, ತಮ್ಮ ಸ್ಥಾನಕ್ಕೆ ಬಂದು ಮಾತನಾಡಿ. ತಾವು ತಮ್ಮ ಸ್ಥಾನಕ್ಕೆ ಹೋಗಿ. ಈ ಸದನ ಇರುವುದು ತಾವು ಮನಸ್ಸೋ ಇಚ್ಛೆ ಮಾತನಾಡಲಿಕ್ಕೆ ಅಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೆ ಈ ಬಿಲ್ ಅಜೆಂಡಾದಲ್ಲಿ ಇರುವುದಿಲ್ಲ.

(ಈ ಹಂತದಲ್ಲಿ ಶ್ರೀ ಮರಿತಿಬ್ಬೇಗೌಡ ರವರು ಬಾವಿಯಲ್ಲಿ ನಿಂತುಕೊಂಡು ಮಾತನಾಡಿದರು)

(ಗೊಂದಲ)

ಉಪ ಸಭಾಪತಿಯವರು:- ಅಜೆಂಡ ಬಿಟ್ಟು ಸಮಯಕ್ಕೆ ಸಂದರ್ಭಕ್ಕೆ ಕೆಲವು ಬಿಲ್‌ಗಳನ್ನು ತೆಗೆದುಕೊಂಡು ಮಾಡಬೇಕಾಗುತ್ತದೆ. ಹಿಂದೆ ಈ ರೀತಿಯಲ್ಲಿ ಆಗಿರುವ ಬೇಕಾದಷ್ಟು ಉದಾಹರಣೆಗಳಿವೆ.

(ಗೊಂದಲ)

ಮುಂದು ...

(913) 22.09.2021 07.10 ಎಸ್‌ವಿ-ಜಿಆರ್

(ಉಪ ಸಭಾಪತಿಯವರ ಉಪಸ್ಥಿತಿ)

ಉಪ ಸಭಾಪತಿಯವರು:- ಎಲ್ಲಾ ಮಾನ್ಯ ಸದಸ್ಯರಿಗೂ ಈ ಸದನದ ಬಗ್ಗೆ ಗೌರವವಿದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರೂ ಹಿರಿಯರೂ, ಸಾಕಷ್ಟು ಅನುಭವಶಾಲಿಗಳೂ ಆಗಿದ್ದೀರಿ. ಈ ರೀತಿಯ ನಡವಳಿಕೆಗಳನ್ನು ನೀವು ವಿರೋಧಿಸಬೇಕು. ಸದನ ಬಾವಿಯೊಳಗೆ ಇಳಿದು ಸಂತೆ, ಮಾರುಕಟ್ಟೆಗಳಲ್ಲಿ ಕೂಗಾಡುವಂತೆ ಕೂಗಾಡುತ್ತಾರೆಯೆಂದರೆ ಜನರು ಏನು ತಿಳಿದುಕೊಳ್ಳಬೇಕು? ಸದನವನ್ನು ಏನೆಂದು ತಿಳಿದುಕೊಂಡಿದ್ದೀರಿ?

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಈ ಮಾತನ್ನು ಮಂತ್ರಿಗಳಿಗೆ ಹೇಳಿ.

ಉಪ ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಮಂತ್ರಿಗಳು ವಿಧೇಯಕವನ್ನು ಮಂಡಿಸುತ್ತಾರೆ. ನಿಮಗೆ ಒಪ್ಪಿಗೆ ಇಲ್ಲದಿದ್ದರೆ ವಿರೋಧ ಮಾಡಿ. ಅದನ್ನು ಬಿಟ್ಟು ಈ ರೀತಿಯ ವರ್ತನೆ ಸರಿಯಲ್ಲ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನೀವು Agenda ಪ್ರಕಾರ ಕಲಾಪವನ್ನು ನಡೆಸಿ.

ಉಪ ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಕೆಲವೊಂದು ಪರಿಸ್ಥಿತಿಗಳಲ್ಲಿ Agenda ದಲ್ಲಿ ಇಲ್ಲದಿರುವುದನ್ನು ಮಾಡಬೇಕಾದ ಪರಿಸ್ಥಿತಿ ಇರುತ್ತದೆ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮೂನ್ಯ ಸಭಾಪತಿಯವರೇ, ಈಗಾಗಲೇ ಮಂತ್ರಿಗಳು ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಅದನ್ನು ಅನುಮೋದನೆ ಮಾಡಲಿಕ್ಕೆ ಮತ್ತು ಪರ್ಯಾಲೋಚಿಸುವುದಕ್ಕೆ ತಾವು ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, kindly go ahead as per the Agenda. What kind of vested interest his Government has got in this Bill ? ಈ ವಿಧೇಯಕದಲ್ಲಿ ಅವರಿಗೇನು vested interest ಇದೆ?

ಉಪ ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಮಾತನಾಡಿ. ಈ ಸದನ ಇರುವುದೇ ಚರ್ಚೆ ಮಾಡುವುದಕ್ಕಾಗಿ. ಕುಸ್ತಿ ಮಾಡುವುದಕ್ಕಾಗಲೀ, ಗಲಾಟೆ ಮಾಡುವುದಕ್ಕಾಗಲೀ ಇರುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾವು ನಿಮ್ಮ ಹತ್ತಿರ ವಿನಂತಿ ಮಾಡುತ್ತೇವೆ. ದಯವಿಟ್ಟು ಚರ್ಚೆ ಮಾಡಿ. ವಿರೋಧ ಮಾಡುವುದಾದರೆ ವಿರೋಧ ಮಾಡಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ತಮಗೆ ಬೇಕಾದಂತೆ they can't bulldoze it. ಹಾಗಿದ್ದಲ್ಲಿ ಈ Agenda ಏಕಿರಬೇಕು? What is the sanctity given to it?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅನೇಕ ಸಂದರ್ಭಗಳಲ್ಲಿ Agenda ತೆಗೆದುಕೊಳ್ಳುವಾಗ ಕೆಲವನ್ನು ಮೊದಲು, ಕೆಲವನ್ನು ನಂತರ ತೆಗೆದುಕೊಳ್ಳುವುದು ವಾಡಿಕೆ ಇದೆ. ಆ ಕಾರಣದಿಂದಾಗಿ ಅದರಲ್ಲಿ ಏನೂ ಗೊಂದಲ ಇರುವುದಿಲ್ಲ.

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದೇ ರೀತಿ ಹಿಂದೆ ವಿಶ್ವವಿದ್ಯಾಲಯದ ವಿಧೇಯಕಗಳನ್ನು ತಂದಂತಹ ಸಂದರ್ಭದಲ್ಲಿ ಮಾನ್ಯ ಮರಿತಿಬ್ಬೇಗೌಡರು ಇದ್ದರು. ನಾನೂ ಇದ್ದೆನು. ಬೆರಳಚ್ಚು ಯಂತ್ರವನ್ನು ಇಲ್ಲಿಯೇ ತಂದಿಟ್ಟುಕೊಂಡು ಬೆರಳಚ್ಚು ಮಾಡಿ ಅನುಮೋದನೆಯನ್ನು ಪಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಇದನ್ನು ಏಕೆ against ಮಾಡಬೇಕು?

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಪುಟ್ಟಣ್ಣನವರು ಮಾತನಾಡಲಿ. ನಂತರ ಮಾನ್ಯ ಹರಿಪ್ರಸಾದ್ ಅವರೇ ನಿಮಗೆ ಅವಕಾಶವನ್ನು ನೀಡುತ್ತೇನೆ. ನೀವು ಮಾತನಾಡಿ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ವಿಧೇಯಕವನ್ನು ನಾವು ಓದಬಾರದೇ?

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ನನ್ನ ತಕರಾರಿಲ್ಲ.

ಡಾ:ಸಿ.ಎನ್.ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ನೀವು ವಿಧೇಯಕವನ್ನು ಬಿಟ್ಟು ಬೇರೇನನ್ನೂ ಓದುತ್ತಿದ್ದೀರಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ವಿಧೇಯಕವನ್ನು ಈಗ ನಮ್ಮ ಕೈಗೆ ಕೊಟ್ಟು ಈಗಲೇ ಮಂಡನೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ?

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಪುಟ್ಟಣ್ಣನವರು ಮಾತನಾಡಿದ ನಂತರ ನನಗೆ ಅವಕಾಶವನ್ನು ನೀಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಆವಾಗಿ ನಿಂದ ಮಾತನಾಡಲು ನಿಂತಿದ್ದೇನೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ. ಬೆರಳಚ್ಚು ಯಂತ್ರಗಳನ್ನು ಇಲ್ಲಿಯೇ ತರಿಸಿಟ್ಟುಕೊಂಡು ಇದೇ ರೀತಿಯ ವಿಶ್ವವಿದ್ಯಾಲಯ ವಿಧೇಯಕಗಳಿಗೆ ಅನುಮೋದನೆಯನ್ನು ನೀಡಿದಂತಹ ನಿದರ್ಶನಗಳನ್ನು ನಾವು ನೋಡಿದ್ದೇವೆ. ಇದೇ ಮಾನ್ಯ ಮರಿತಿಬ್ಬೇಗೌಡರು, ನಾವು ಅಂದು ಕೂಡ ಇದೇ ರೀತಿ

ಮಾತನಾಡಿದೆವು. ಆದರೂ ಅವುಗಳಿಗೆ ಅಲ್ಲಲ್ಲೇ ಅನುಮೋದನೆಯನ್ನು ನೀಡಿದೆವು. ಈಗ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ತಂದಿರುವುದಕ್ಕೆ ಏಕೆ ಅದನ್ನು ಮಾಡುವುದಕ್ಕೆ ಹೋಗುತ್ತೀರಿ? ಎಷ್ಟು ವಿಶ್ವವಿದ್ಯಾಲಯಗಳು ಅನುಮೋದನೆಗೊಂಡಿವೆಯೋ ಅದೇ ತರಹದ ವಿಶ್ವವಿದ್ಯಾಲಯಗಳಲ್ಲಿ ಇದು ಕೂಡ ಒಂದು. ಇದಕ್ಕೆ ಏಕೆ against ಮಾಡುವುದಕ್ಕೆ ಹೋಗುತ್ತಿದ್ದೀರಿ? ಕಳೆದ ಬಾರಿ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ವಿಧೇಯಕ ಮಂಡನೆ ಮಾಡಿದಾಗ ಒಂದು ದಿನ ಆಗಲಿಲ್ಲ. ಇದೇ ಮಾನ್ಯ ಮಂತ್ರಿಗಳು ಎರಡು ದಿನ ಸಮಯವನ್ನು ತೆಗೆದುಕೊಂಡು ಇದೇ ಮನೆಯಲ್ಲಿ ಪುನಃ ವಿಧೇಯಕವನ್ನು ತಂದು ಅನುಮೋದನೆ ಪಡೆದುಕೊಳ್ಳುತ್ತೇನೆಂದು ಹೇಳಿದ್ದರು. ಅದೇ ರೀತಿ ಎರಡನೇ ದಿನಕ್ಕೆ ಮಾತನಾಡಿ ಅದನ್ನು ಸರಿಪಡಿಸಿ ವಿಶ್ವವಿದ್ಯಾಲಯವನ್ನು ಮಾಡಿದರು. ಅದೇ ರೀತಿ ಚಾಣಕ್ಯ ವಿಶ್ವವಿದ್ಯಾಲಯ ಮಾಡುವುದರಲ್ಲಿ ತಪ್ಪೇನಿದೆ? ಮಾನ್ಯ ಮರಿತಿಬ್ಬೇಗೌಡರು ಚರ್ಚೆಗೆ ಅವಕಾಶ ಕೊಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಅದಕ್ಕೆ ನಾನು against ಮಾಡುತ್ತಿಲ್ಲ. ಆದರೆ ತೋಳೇರಿಸಿಕೊಂಡು ಕಿರುಚಾಡುತ್ತಾ ಸದನದ ಬಾವಿಗೆ ಬರುವ ಅಗತ್ಯವಿಲ್ಲ.

(ಗೊಂದಲು)

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪ್ರಾರಂಭ ಮಾಡಿದಾಗ ಮಾನ್ಯ ಮರಿತಿಬ್ಬೇಗೌಡರು ನಿಂತುಕೊಂಡು “ನಾನು ಚರ್ಚೆ ಮಾಡಬೇಕು ಸ್ವಾಮಿ, ಸಮಯ ಕೊಡಿ” ಎಂದು ಕೇಳಿದ್ದರೆ.... ಕೇಳಲಿಲ್ಲ. ನನ್ನದೇನೂ ತಕರಾರಿಲ್ಲ. ಅವರು ಚರ್ಚೆ ಮಾಡಲಿ, ಮಾತನಾಡಲಿ.

ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರಿಗೆ ಈಗಾಗಲೇ ಆಪರೇಷನ್ ಆಗಿದೆ.

(ಗೊಂದಲು)

ಮಾನ್ಯ ಸಭಾಪತಿಯವರೇ, ತಾವು ನನ್ನ ಮಾತನ್ನು ದಯಮಾಡಿ ಕೇಳಿ. ನಾನು ಮಾನ್ಯ ಮರಿತಿಬ್ಬೇಗೌಡರ ಹಿತೈಷಿ. ಅವರು cool ಆಗಿಯೇ ಕೇಳಲಿ. ಅವರು permission ಕೊಡಲಿ. ಆದರೆ ಅಷ್ಟೊಂದು ಆವೇಶಕ್ಕೆ ಒಳಗಾಗುವಂತಹ ಅವಶ್ಯಕತೆ ಇಲ್ಲ. ಆ ರೀತಿಯ ವಾತಾವರಣವೂ ಸೃಷ್ಟಿಯಾಗಿಲ್ಲ. ಆ ರೀತಿಯ ವಿಧೇಯಕವೂ ಇಲ್ಲಿ ಇಲ್ಲ.

ಉಪ ಸಭಾಪತಿಯವರು:- ಮಾನ್ಯ ಹರಿಪ್ರಸಾದ್ ಅವರೇ, ಮಾತನಾಡಿ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನ ಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ವಿಧೇಯಕದ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ತರಾತುರಿಯಲ್ಲಿ ವಿಧೇಯಕವನ್ನು ತಂದಿರುವ ಕಾರಣ ನನಗೆ ಅರ್ಥವಾಗುತ್ತಿಲ್ಲ. ಇದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಿದೆ. ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು, ಸದನದಲ್ಲಿ ಚರ್ಚೆ ಮಾಡುವಂತಹ ಸೌಜನ್ಯವನ್ನು ಸಹ ತೋರಿಸಿಲ್ಲ. ಅಲ್ಲದೆ ಕೆಲವೇ ಕೆಲವು ಸದಸ್ಯರನ್ನು ಕರೆಸಿ ಮಾತನಾಡುತ್ತಾರೆ. ಮಾನ್ಯ ಪುಟ್ಟಣ್ಣನವರು ಹೇಳಿದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ವಿಧೇಯಕಕ್ಕೆ ನಾವು ಯಾರೂ ವಿರೋಧ ಮಾಡಿಲ್ಲ. ಅದು ನೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆ. ಚಾಣಕ್ಯ ವಿದ್ಯಾಗೌರವ್ವ ಎಷ್ಟು ವರ್ಷದ ಸಂಸ್ಥೆ? ಒಂದು ಖಾಸಗಿ ವಿಶ್ವವಿದ್ಯಾಲಯಕ್ಕೆ ಇಷ್ಟೆಲ್ಲಾ ಆಸಕ್ತಿಯನ್ನು ಏಕೆ ತೋರಿಸುತ್ತಿದ್ದಾರೆಂದು ನಾವು ಕೇಳಬಹುದೇ? ಮಾನ್ಯ ಸದಸ್ಯರು ಇದಕ್ಕೆ ಒಪ್ಪುತ್ತಿಲ್ಲ. ಸದನದ ಸದಸ್ಯರು ಇದಕ್ಕೆ ಒಪ್ಪಿಗೆಯನ್ನು ನೀಡಿದರೆ ಚರ್ಚೆಗೆ ತೆಗೆದುಕೊಳ್ಳಿ. ಇಲ್ಲವಾದರೆ ಬಿಟ್ಟುಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಿಮ್ಮ ಅನುಮತಿಯನ್ನು ನಾವು ಕೋರಿರುವ ಹಿನ್ನೆಲೆಯಲ್ಲಿ ಮಂತ್ರಿಗಳು ಬಿಲ್ ಅನ್ನು ಮಂಡನೆ ಮಾಡಿದ್ದಾರೆ. ವಿಧೇಯಕದ ಅನುಮೋದನೆಗೆ ಚರ್ಚೆಗೆ ಕೈಗೆತ್ತಿಕೊಂಡಿದ್ದೀರಿ. ವಿರೋಧಪಕ್ಷದ ನಾಯಕರೂ ಸೇರಿದಂತೆ ಎಲ್ಲರೂ ಚರ್ಚೆಯನ್ನು ಮಾಡಲಿ. ಸರ್ಕಾರದ ತಪ್ಪುಗಳಿದ್ದರೆ, ವಿಧೇಯಕದಲ್ಲಿ ಲೋಪದೋಷಗಳಿದ್ದರೆ ಏನೇ ಸಮಸ್ಯೆಗಳಿದ್ದರೂ ಎಷ್ಟೇ ಹೊತ್ತಾದರೂ ಚರ್ಚೆ ಮಾಡೋಣ. ಚರ್ಚೆಗೆ ಸರ್ಕಾರ ಸಿದ್ಧವಿದೆ. ಅದನ್ನು ಬಿಟ್ಟು ವಿಧೇಯಕವನ್ನು ತೆಗೆದುಕೊಳ್ಳಲೇಬಾರದು. ನಾವು ಹೇಳಿದಂತೆ ಕೇಳಬೇಕು ಎನ್ನುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ.

ಉಪ ಸಭಾಪತಿಯವರು:- ಈಗ ಮಾನ್ಯ ವಿರೋಧಪಕ್ಷದ ನಾಯಕರು ಮಾತನಾಡುತ್ತಾರೆ. ಮಾನ್ಯ ಶ್ರೀಕಂಠೇಗೌಡರೇ, ನಂತರ ನೀವು ಮಾತನಾಡಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಕೊನೆಯಲ್ಲಿ ಮಾತನಾಡಲಿ. ಈಗ ನಮಗೆ ಅವಕಾಶ ಕೊಡಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, I will not take much time. ಇಂದು ನೀವು ಹೊರಡಿಸಿರುವ Agenda ದಲ್ಲಿ ಯಾವ ಯಾವ ವಿಧೇಯಕಗಳನ್ನು ತೆಗೆದುಕೊಳ್ಳಬೇಕು, ನಿಯಮ 72ರ ಅಡಿಯಲ್ಲಿ, ನಿಯಮ 330 ರ ಅಡಿಯಲ್ಲಿ

ತೆಗೆದುಕೊಳ್ಳಬೇಕು ಎಂಬುದನ್ನು ಪಟ್ಟಿ ಮಾಡಿರುತ್ತೀರಿ. ಅದರಲ್ಲಿಯೇ ಕೆಲವು ವಿಷಯಗಳು ಇನ್ನೂ ಬಾಕಿ ಇವೆ. Agenda ದಲ್ಲಿದ್ದಂತಹ ಬಿಲ್‌ಗಳನ್ನು ನಾವು ಪಾಸ್ ಮಾಡಿ ಕೊಟ್ಟಿದ್ದೇವೆ. ಈಗ ನಾವು Agenda ಪ್ರಕಾರ ಹೋಗೋಣ. ಇಲ್ಲವಾದಲ್ಲಿ Agenda ಅನ್ನು ಏಕೆ ಮಾಡಬೇಕು? ನಾಳೆಯಿಂದ Agenda ಅನ್ನು ಹೊರಡಿಸಬೇಡಿ. ಸರ್ಕಾರದವರು ಏನು ಹೇಳುತ್ತಾರೆಯೋ ಅವರಿಗೇನು ಬೇಕೋ ಅದನ್ನು ಹಾಕಿಕೊಳ್ಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ವಿಧೇಯಕಗಳು ಬಂದಂತಹ ಸಂದರ್ಭದಲ್ಲಿ Agenda ಮಧ್ಯದಲ್ಲಿ ತೆಗೆದುಕೊಂಡಿರುವ ಉದಾಹರಣೆಗಳಿವೆ. ಹಿಂದೆಯೂ ಮಾಡಿದ್ದಾರೆ. ಇಂದೂ ಮಾಡಲಾಗಿದೆ. ಮುಂದೆಯೂ ಮಾಡಲಾಗುತ್ತದೆ. ನಿಮ್ಮ ವಿರೋಧವನ್ನು ನಾವು ಗೌರವಿಸುತ್ತೇವೆ. ವಿಧಾನ ಮಂಡಲದ ಇತಿಹಾಸದಲ್ಲಿ ವಿಧೇಯಕಗಳಿಗೆ ಪ್ರಾಶಸ್ತ್ಯವನ್ನು ಕೊಟ್ಟಿರುವ ಉದಾಹರಣೆಗಳಿವೆ. ದಯಮಾಡಿ ತಾವು ಹಿರಿಯರಿದ್ದೀರಿ. ಒಮ್ಮೆ ನೆನಪು ಮಾಡಿಕೊಳ್ಳಿ. ಹಿಂದೆ ನೀವೇ ಸಭಾನಾಯಕರಾಗಿದ್ದಂತಹ ಸಂದರ್ಭದಲ್ಲಿ ಬಂದಂತಹ ವಿಧೇಯಕಗಳಿಗೆ ಪ್ರಾಶಸ್ತ್ಯವನ್ನು ನೀಡಿದ ಉದಾಹರಣೆಗಳಿವೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, I know their vested interest. ಈ ಬಿಲ್‌ಗೆ ಏಕೆ ಇಷ್ಟು ಪ್ರಾಶಸ್ತ್ಯ? ನಾಳೆ ಇದನ್ನು ಪ್ರಥಮ ಆದ್ಯತೆಯಲ್ಲಿ ಹಾಕಿ. ಚರ್ಚೆ ಮಾಡೋಣ. ಇನ್ನೂ ಎರಡು ದಿನಗಳ ಕಾಲ ಅಧಿವೇಶನ ಇದೆ. ನಮ್ಮ ಗಮನ ಸೆಳೆಯುವ ಸೂಚನೆಗಳನ್ನು ನಿಯಮ 330ರ ವಿಷಯಗಳು ಬಾಕಿ ಇವೆ.

(...ಮುಂದು)

(914) 22-09-2021, 7.20 ಕೆಜಿ MD

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ಮುಂದು):-

ಮಾನ್ಯ ಸಭಾಪತಿಯವರೇ, ಈ ವಿಧೇಯಕಕ್ಕೆ ರಾತ್ರಿ 8 ಗಂಟೆಯ ನಂತರ ಪ್ರಾಶಸ್ತ್ಯ ಕೊಟ್ಟರೆ ಚರ್ಚೆ ಮಾಡುವುದು ಯಾವಾಗ? You go as per the agenda. Agenda ಬಿಟ್ಟು ಏಕೆ ಹಾಕಿಕೊಂಡಿದ್ದೀರಿ? ನಾಳೆ agenda ವನ್ನು ಹೊರಡಿಸಬೇಡಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಿದ್ದುಪಡಿಗೆ agenda ಮಿತಿ ಇಲ್ಲ. Agenda ಅನ್ನು ಮೀರಿ ವಿಧೇಯಕವನ್ನು ತೆಗೆದುಕೊಂಡಿರುವಂತಹ ಬೇಕಾದಷ್ಟು ಉದಾಹರಣೆಗಳಿವೆ. ಈ ಹಿಂದೆಯೂ ಈ ರೀತಿ ಆಗಿದೆ. ನಾವು ಅದಕೋಸ್ಕರ ಹೇಳುತ್ತಿದ್ದೇವೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಈ ಹಿಂದೆಯೂ ಈ ರೀತಿ ಆಗಿತ್ತು. ಮುಂದೆಯೂ ಆಗುತ್ತದೆ ಎಂದು ಹೇಳುವುದಲ್ಲ. ಇದು ಪದ್ಧತಿ ಅಲ್ಲ. ವಿಧೇಯಕವನ್ನು ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಇಂತಹ ನೂರು ವಿಧೇಯಕಗಳನ್ನು ತರಲಿ. ನಾವು ಚರ್ಚೆ ಮಾಡುವುದಕ್ಕೆ ರೆಡಿ ಇದ್ದೇವೆ. ಅವರು agenda ಪ್ರಕಾರ ಬರಲಿ. ಇದರಲ್ಲಿ ಅವರ ಆಸ್ತಕಿ ಏನಿದೆ? ಅವರೆಲ್ಲರೂ ಸೇರಿ ನಮ್ಮ ಬೆನ್ನು ಬಿದ್ದಿದ್ದಾರೆ ಏಕೆ? ಇದರಲ್ಲಿ ಅಂತಹದ್ದು ಏನಿದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ವಿದ್ಯಾರ್ಥಿಗಳ ದೃಷ್ಟಿಯಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸರ್ಕಾರದ ಯೋಚನೆಯ ದೃಷ್ಟಿಯಿಂದ ತಂದಿದ್ದೇವೆ. ಅವರು ವಿಧೇಯಕಗಳನ್ನು ಮೊದಲು ತೆಗೆದುಕೊಳ್ಳಬೇಕು, ಕೊನೆಗೆ ತೆಗೆದುಕೊಳ್ಳಬೇಕು ಎಂದು ಹೇಳುವುದು ತಪ್ಪು, ವಿಧೇಯಕಕ್ಕೆ ಮೊದಲ ಪ್ರಶಸ್ತ್ಯ ಕೊಡಬೇಕು.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈಗ Calling Attention, Rule 330 ರ ವಿಷಯಗಳಿವೆ. ಇವು ಮುಗಿಯಲಿ, ನಾಳೆಗೆ ಬಿಲ್ಲನ್ನು ತೆಗೆದುಕೊಳ್ಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ವಿರೋಧ ಪಕ್ಷದ ನಾಯಕರಲ್ಲಿ ವಿನಂತಿ ಮಾಡುತ್ತೇನೆ. ಈ ವಿಧೇಯಕ ಚರ್ಚೆಗೆ ಮಂಡನೆಯಾಗಿದೆ. ದಯವಿಟ್ಟು, ಅವರು ಚರ್ಚೆ ಮಾಡಬೇಕು.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಂಡನೆಯಾದರೆ ಮುಗಿಯಬೇಕೆಂದಿಲ್ಲ. ಆಯಿತು, ಮಂಡನೆಯಾಗಿದೆ. I don't dispute. ಮಂಡನೆ ಆಗಬಾರದಿತ್ತು. ಆದರೆ, ಆಗಿದೆ. ನಾಳೆ ತೆಗೆದುಕೊಳ್ಳಿ. ಚರ್ಚೆ ಮಾಡೋಣ.

(ಗೊಂದಲ)

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಂಡನೆಯಾದ ಮೇಲೆ ಅವರು ಬೇಡ ಎನ್ನುವುದು ಯಾವ ನ್ಯಾಯ? ಮಾನ್ಯ ವಿರೋಧ ಪಕ್ಷದ ನಾಯಕರು ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು. ಅವರು ಸರ್ಕಾರದ ಕಿವಿಯನ್ನು ಹಿಂಡಬೇಕು. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಹೇಳಬೇಕಾಗುತ್ತದೆ. ಅವರೇ ನಮಗೆ ಇದನ್ನು ಹೇಳಿಕೊಟ್ಟವರು.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈ ವಿಧೇಯಕದ ಮೇಲೆ ಸುಮಾರು ಅಂದರೆ, 4-5 ಗಂಟೆಯ ಕಾಲ ಚರ್ಚೆಯಾಗುತ್ತದೆ. ಇದು ಅಷ್ಟು ಸರಳವಾಗಿ ಮುಗಿಯುವುದಿಲ್ಲ. ಮಾನ್ಯ ಸಭಾನಾಯಕರು ಅವರು ಹೀಗೆ prestige ಮಾಡಿಕೊಳ್ಳುವುದಕ್ಕೆ ಹೋಗಬಾರದು. You go as per the agenda.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವೆಲ್ಲರೂ ಒಟ್ಟಿಗೆ ಮಾತನಾಡಿದರೆ ಅದು ಯಾರಿಗೂ ಕೇಳುವುದಿಲ್ಲ. ದಯವಿಟ್ಟು ಒಬ್ಬರು ಮಾತನಾಡಿ. ಆಗ ಅದಕ್ಕೆ ಒಂದು ಪರಿಹಾರ ಸಿಗುತ್ತದೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ ನಾವು ವಿರೋಧ ಪಕ್ಷದ ನಾಯಕರಿಗೆ ಗೌರವ ಕೊಡುತ್ತೇವೆ. ಇಂದು ಚರ್ಚೆ ಎಷ್ಟೇ ಹೊತ್ತು ಆದರೂ ಸಹ, ಮಾಡೋಣ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನಾವು ಯಾರೂ ಸಹ ಇಲ್ಲಿ ಚಾಣುಕ್ಯ ವಿಶ್ವವಿದ್ಯಾನಿಲಯದ ವಿಧೇಯಕವನ್ನು ಚರ್ಚೆ ಮಾಡಬೇಡಿ ಎಂದು ಹೇಳುತ್ತಿಲ್ಲ, ಇದನ್ನು ಮತಕ್ಕೆ ಹಾಕಬೇಡಿ ಎಂದು ಹೇಳುತ್ತಿಲ್ಲ.

(ಗೊಂದಲ)

ನಾನು ಮಾತನಾಡುತ್ತೇನೆ. Please allow me to speak. 27 ಪುಟಗಳ ಸುದೀರ್ಘ ಬಿಲ್ಲನ್ನು ಈಗ ತಾನೇ ನಮ್ಮ ಕೈಗೆ ಕೊಟ್ಟಿದ್ದಾರೆ. ನಾವು debate ಮಾಡುವುದಕ್ಕೆ ತಯಾರಿದ್ದೇವೆ. ಅದರಲ್ಲಿ ಎರಡು ಮಾತಿಲ್ಲ. ನಮ್ಮ ಆತಂಕ ಏನೆಂದರೆ, agenda ದಲ್ಲಿ ನಮೂದಾಗಿ ಬಂದು ನಿನ್ನ ದಿವಸ ಈ ಬಿಲ್ಲು ನಮ್ಮ ಕೊಠಡಿಗಳಿಗೆ ಬಂದಿದ್ದರೆ, ನಾವು ಚರ್ಚೆಗೆ ತಯಾರಾಗಿ ಬರುತ್ತಿದ್ದೆವು. ನಾವು ಈ ಕುರಿತು ಚರ್ಚೆ ಮಾಡಬೇಕಾಗಿದೆ. ಆದರೆ, ಸರ್ಕಾರ ಏಕೆ ಆತುರ ಪಡುತ್ತಿದೆ? Why are you in a hurry? ನಾಳೆ ಮತ್ತು ನಾಳಿದ್ದು ಇನ್ನು ಎರಡು ದಿವಸಗಳ ಕಾಲ ಅಧಿವೇಶನ ಇದೆ. ಸರ್ಕಾರದವರು ಒಂದು ಮಹತ್ವದ ಬಿಲ್ಲನ್ನು ತಂದಿದ್ದಾರೆ. ನಮ್ಮ ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ 7.00 ಗಂಟೆಗೆ ಇದೆ ಎಂದು ಈಗಾಗಲೇ ನಮ್ಮ ಮುಖ್ಯ ಸಚೇತಕರವರು ತಮಗೆ ಪತ್ರ ಕೊಟ್ಟಿದ್ದಾರೆ. ನಾವು ಇಷ್ಟರಲ್ಲಿಯೇ ಆ ಸಭೆಯಲ್ಲಿ ಇರಬೇಕಾಗಿತ್ತು. ಮಾನ್ಯ ಸಭಾಪತಿಯವರಿಗೂ ಮನವಿ ಮಾಡಿದ್ದೇವೆ. ತಮಗೂ ಸಹ ಪತ್ರವನ್ನು ಕಳುಹಿಸಿ ಕೊಟ್ಟಿದ್ದೇವೆ. ದಯಮಾಡಿ ನಾಳೆ ಈ ಬಿಲ್ಲನ್ನು ಚರ್ಚೆಗೆ ತೆಗೆದುಕೊಳ್ಳಿ. ನಾವು ಈ ಬಿಲ್ಲಿನ ಬಗ್ಗೆ ಆರೋಗ್ಯಕರವಾಗಿ ಮತ್ತು ಸುದೀರ್ಘವಾಗಿ ಚರ್ಚೆ ಮಾಡುವುದಕ್ಕೆ ತಯಾರಿದ್ದೇವೆ. ನಾವು ಸದನದ ಮೂಲಕ ಇದರ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಈಗ ಇದನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡವೇ ಎಂದು ಮತಕ್ಕೆ ಹಾಕಿದರೆ, ತೆಗೆದುಕೊಳ್ಳಬಾರದು ಎನ್ನುವುದಕ್ಕೆ ಹೆಚ್ಚು ಮತಗಳು ಬೀಳುತ್ತವೆ. ಅದಕ್ಕೆ ಆತುರ ಪಡಬಾರದು.

ಶ್ರೀ ಆರ್.ಅಶೋಕ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದಂತೆ ಆಗಲಿ.

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗ ಇದನ್ನು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಮತಕ್ಕೆ ಹಾಕಿಬಿಡಿ. ಅವರು ಏಕೆ ಆತುರ ಪಡುತ್ತಿದ್ದಾರೆಂದು ನಮಗೆ ಗೊತ್ತಿಲ್ಲ. ಅವರು ಏಕೆ ಮೈಮೇಲೆ ಕೆಡವಿಕೊಳ್ಳುತ್ತಾರೆ. ಇವರಿಗೆ ಯಾರು ಬುದ್ಧಿ ಹೇಳುವುದಕ್ಕೆ ಆಗುವುದಿಲ್ಲ ಬಿಡಿ.

ಉಪ ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ದಯವಿಟ್ಟು ತಾವು ಕುಳಿತುಕೊಳ್ಳಿ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ವಿರೋಧ ಪಕ್ಷದ ನಾಯಕರಿಗೆ, ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಸದಸ್ಯರುಗಳಿಗೆ ವಿನಂತಿಯನ್ನು ಮಾಡುತ್ತೇನೆ. ಈಗಾಗಲೇ ತಾವು ಅನುಮತಿಯನ್ನು ಕೊಟ್ಟಿದ್ದೀರಿ. ಈ ತರಹ ಮಾಡುತ್ತಿರುವುದು first time ಏನಲ್ಲ. ನಾನೇ ಇಲ್ಲಿಗೆ ಬಹಳ ಸಲ ಬಂದು ಮನವಿ ಮಾಡಿದ್ದೇನೆ. ಆ ರೀತಿ ಮನವಿ ಮಾಡಿದಾಗ, ಬೇರೆ ಬೇರೆ ಬಿಲ್ಲುಗಳು ಇದ್ದರೂ ಸಹ, ನನ್ನ ಬಿಲ್ಲುಗಳನ್ನು ತೆಗೆದುಕೊಂಡಿರುವಂತಹ ಉದಾಹರಣೆಗಳು ಇವೆ. Chairman ಆಗಿ ಪೀಠದಲ್ಲಿ ಕುಳಿತಿದ್ದವರು ಬಹಳಷ್ಟು ಜನರು ಇಂದು ನಮ್ಮ ಎದುರುಗಡೆ ಇದ್ದಾರೆ. ನಮಗೆ ಅವರಲ್ಲರೂ ಅವಕಾಶ ಮಾಡಿಕೊಟ್ಟಿದ್ದಾರೆ. ತಮಗೆ ಆ ಅವಕಾಶ ಇದೆ. ಬಿಲ್ಲುಗಳನ್ನು ಚರ್ಚೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ಹಿಂದೆ ಮುಂದೆ ಮಾಡುವಂತಹ ಅಧಿಕಾರ ತಮಗೆ ಇದೆ. ಈಗಾಗಲೇ ತಾವು ಅನುಮತಿಯನ್ನು ಕೊಟ್ಟಿದ್ದೀರಿ, ಹಾಗಾಗಿ, ಮಾನ್ಯ ಸಚಿವರು ಬಿಲ್ಲನ್ನು ಮಂಡನೆ ಮಾಡಿದ್ದಾರೆ. ಈಗ ಅದು ಚರ್ಚೆಗಿದೆ. ಹೀಗಿರುವಾಗ, ಅವರು ಏಕೆ ತರಾತುರಿ ಎಂದಾಗಲೆಲ್ಲಾ ನಾನು ಅವರಿಗೆ ಚರ್ಚೆ ಮಾಡುವುದಕ್ಕೆ ಹಿಂದೇಟು ಏಕೆ ಎಂದು ಕೇಳುತ್ತಿದ್ದೇನೆ. ಅವರು ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಏಕೆ ಹಿಂದೇಟು ಹಾಕುತ್ತಿದ್ದಾರೆ? ಅವರು ಚರ್ಚೆ ಮಾಡಲಿ. ಏಕೆಂದರೆ, ಇಲ್ಲಿ ಇರುವಂತಹ ಸದಸ್ಯರು ಬಹಳ ಜ್ಞಾನಿಗಳು, ಅವರಿಗೆ ಯಾವುದನ್ನು debate ಮಾಡಬೇಕು, ಯಾವುದನ್ನು ಮಾಡಬಾರದೆಂದು ಚೆನ್ನಾಗಿ ಗೊತ್ತಿದೆ. ಈ ತರಹ ಒಂದೇ ದಿವಸ ನೂರಾರು ಬಿಲ್ಲುಗಳು ಬಂದಂತಹ ಸಂದರ್ಭದಲ್ಲಿಯೂ ಬಿಲ್ಲುಗಳನ್ನು ಪಾಸ್ ಮಾಡಿದ್ದಾರೆ ಅವರಿಗೆ ಅನುಭವ ಇದೆ. ಅವರಿಗೆ ಅನುಭವ ಇಲ್ಲದೇ ಯಾರೂ ಸಹ, ಇಲ್ಲಿಗೆ ಬಂದಿಲ್ಲ. ಅವರಿಗೆ ನಮಗಿಂತ ಹೆಚ್ಚಿಗೆ debate ಮಾಡಿರುವಂತಹ ಅನುಭವವಿದೆ. ಆದ್ದರಿಂದ, ತಾವು ಆಗಲೇ ವಿಧೇಯಕ ಮಂಡನೆಗೆ ಅನುಮತಿ ಕೊಟ್ಟಿರುವುದರಿಂದ, ದಯವಿಟ್ಟು, ಚರ್ಚೆಗೆ ಅವಕಾಶ ಕೊಡಬೇಕೆಂದು ನಾನು ವಿನಂತಿ ಮಾಡುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರಾದ ರಮೇಶ್‌ವರವರೇ , ತಾವು ದಯವಿಟ್ಟು ಒಂದು ನಿಮಿಷ ಕುಳಿತುಕೊಳ್ಳಿ. ನಾನು ಈ ಬಿಲ್ಲನ್ನು ಏಕಾಏಕಿ ತೆಗೆದುಕೊಂಡಿಲ್ಲ. ಇದನ್ನು agenda ಕ್ಕೆ ಪೂರಕವಾಗಿಯೇ ಸೇರಿಸಲಾಗಿದೆ. ತಾವು ಇದನ್ನು ಬೇಕಾದರೆ, agenda ದಲ್ಲಿ ನೋಡಿಕೊಳ್ಳಬಹುದು. ಸಭಾಪತಿಯವರು ಪೀಠದಲ್ಲಿ ಕುಳಿತು ಏಕಾಏಕಿ ಇದನ್ನು ತೆಗೆದುಕೊಂಡಿದ್ದಾರೆಂದು ತಾವುಗಳು ಅಂದುಕೊಳ್ಳಬಹುದು. ಅದಕ್ಕೆ ತಾವು ದಯಮಾಡಿ ಕಾರ್ಯಕಲಾಪಗಳ ಪಟ್ಟಿಯನ್ನು ನೋಡಿ. ಆ ಕಾರ್ಯಕಲಾಪಗಳ ಪಟ್ಟಿಗೆ ಪೂರಕವಾಗಿಯೇ ವಿಧೇಯಕವನ್ನು ಜೋಡಿಸಿಕೊಂಡಿದ್ದೇವೆ. ಆ ರೀತಿ

ತೆಗೆದುಕೊಳ್ಳುವಂತಹ ಅಧಿಕಾರ ಪೀಠಕ್ಕೆ ಇದೆ. ಹಾಗಾಗಿ, ಇದನ್ನು ಏಕಾಏಕಿ ತಮ್ಮ ಮನಸ್ಸಿನ ಇಚ್ಛೆಯಂತೆ ತೆಗೆದುಕೊಂಡಿದ್ದೀರಿ ಎಂದು ಮಾನ್ಯ ಸದಸ್ಯರು ಹೇಳುವುದು ಸರಿಯಲ್ಲ. ವಿಧೇಯಕವನ್ನು agenda ಕ್ಕೆ ಸೇರ್ಪಡೆ ಮಾಡಲು ಪೀಠಕ್ಕೆ ಅಧಿಕಾರ ಇದೆ. ಇಂತಹ ನಿರ್ದೇಶನಗಳು ಸಾಕಷ್ಟು ನಡೆದಿವೆ. ಅದಕ್ಕೆ ದಯಮಾಡಿ ಎಲ್ಲರೂ ಸಹಕರಿಸಿ.

(ಗೊಂದಲ)

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ದಯವಿಟ್ಟು, ನಾನು ಪ್ರಸ್ತಾಪಿಸಿರುವ point of order ಗೆ ತಾವು ruling ಕೊಡಿ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ ಮಾನ್ಯ ಸಭಾಪತಿಯವರೇ, You have to go through meticulously. ಈ ಬಿಲ್ಲು ಬಹಳ ಮಹತ್ವದ್ದಾಗಿದ್ದು, 27 ಪುಟಗಳಿಂದ ಕೂಡಿದೆ. ಹಾಗಾಗಿ, ಚರ್ಚೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಇದನ್ನು ನಾಳೆ ಬೆಳಿಗ್ಗೆ ಚರ್ಚೆಗೆ ತೆಗೆದುಕೊಳ್ಳಬಹುದಾಗಿದ್ದು, ಬಿಲ್ಲನ್ನು ಮುರಡನೆ ಮಾಡಿದಾಗಲೇ ಅದರ ಚರ್ಚೆ ಮುಗಿಯಬೇಕೆಂದಿಲ್ಲ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್‌ರವರೇ, ತಮ್ಮ point of order ಏನಿದೆ ಹೇಳಿ?

(ಗೊಂದಲ)

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪುಟ ಸಂಖ್ಯೆ 84 ರಲ್ಲಿ, **ನಿಯಮ 112 ವಿಧಾನಸಭೆಯು ಅಂಗೀಕರಿಸುವ ವಿಧೇಯಕಗಳನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸುವುದು:-**

ವಿಧಾನಸಭೆಯವರು ಅಂಗೀಕರಿಸಿದ ವಿಧೇಯಕವನ್ನು
ವಿಧಾನ ಪರಿಷತ್ತಿಗೆ ಕಳುಹಿಸಿದ ಕೂಡಲೇ ಆ
ವಿಧೇಯಕವನ್ನು ಸಾಧ್ಯವಾದಷ್ಟು ಬೇಗನೆ ಪರಿಷತ್ತಿನ
ಮುಂದೆ ಮಂಡಿಸತಕ್ಕದ್ದು.

ನಿಯಮ: 113 ಪರಿಶೀಲನೆಗೆ ತೆಗೆದುಕೊಳ್ಳಬೇಕೆಂದು ಸೂಚನೆ:-

ವಿಧೇಯಕವನ್ನು ಸಭೆಯ ಮುಂದೆ ಮಂಡಿಸಿದ ತರುವಾಯ, ಯಾವುದೇ ಸಮಯದಲ್ಲಿ ಆ ವಿಧೇಯಕವು ಸರ್ಕಾರಿ ವಿಧೇಯಕವಾಗಿದ್ದು ಸಂದರ್ಭದಲ್ಲಿ ಯಾರೇ ಸಚಿವರು ಅಥವಾ ಇತರ ಯಾವುದೇ ವಿಷಯದ ಸಂಬಂಧದಲ್ಲಿ ಯಾರೇ ಸದಸ್ಯರು ವಿಧೇಯಕವನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ತಮ್ಮ ಇಚ್ಛೆಯನ್ನು ಸೂಚನೆಯ ಮೂಲಕ ತಿಳಿಸಬಹುದು.

ಅದರಂತೆ, ಅವರು ತಿಳಿಸಿದ್ದಾರೆ.

ನಿಯಮ: 114 ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾವ:-

ಅಧ್ಯಕ್ಷರು ಅನ್ಯಥಾ ನಿರ್ದೇಶಿಸಿದ ಹೊರತು ಮೂರು ದಿನಗಳ ಮುಂಚೆ ವಿಧೇಯಕದ ಪ್ರತಿಗಳನ್ನು ಸದಸ್ಯರಿಗೆ ಒದಗಿಸುವವರೆಗೆ ಅಂಥ ಯಾವುದೇ ಪ್ರಸ್ತಾವವನ್ನು ಮಂಡಿಸತಕ್ಕದ್ದು.

ಇದು ನಾವೇ ಮಾಡಿಕೊಂಡಿರುವ ನಿಯಮಗಳು.

(ಗೊಂದಲ)

ಶ್ರೀ ಸಿ.ಸಿ.ಪಾಟೀಲ (ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, ಹಾಗಾದರೆ, ಎಲ್ಲಾ ಬಿಲ್ಲುಗಳು ಇದೇ ರೀತಿ ಆಗಿವೆಯೇ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಆ ಕ್ಷಣಕ್ಕೆ ತೆಗೆದುಕೊಂಡಾಗ ಅನೇಕ ಬಿಲ್ಲುಗಳನ್ನು ಪಾಸು ಮಾಡಿರುವಂತಹ ಉದಾಹರಣೆಗಳಿವೆ. ಇದು ಮಂಡನೆಯಾಗಿದೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾವೇ Rules of Procedure and Conduct of Business ಮಾಡಿಕೊಂಡಿದ್ದೇವೆ. ಹಾಗಿರುವಾಗ, ಅವುಗಳನ್ನು ಇಲ್ಲಿ ಈ ರೀತಿ bulldoze ಮಾಡಬಾರದು.

(ಮುಂದು..) .

(915) 22-09-2021 (7.30) ಎಂವಿ-ಎಂಡಿ

(ಉಪ ಸಭಾಪತಿಯವರ ಉಪಸ್ಥಿತಿ)

ಉಪ ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112 ಅನ್ನು ಓದಿ ಹೇಳಿ. ಆ ನಂತರ ನಿಯಮ 113 ಅನ್ನು ಓದಿ. ಅದು ಏನು ಹೇಳುತ್ತದೆ.

ಶ್ರೀ ಪಿ.ಆರ್.ರಮೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112ರಲ್ಲಿ ಕೂಡಲೇ ಮಾಡಬೇಕು ಎಂದು ಇದೆ.

(ಗೊಂದಲ)

ಉಪ ಸಭಾಪತಿಯವರು:- ಹೌದು, ವಿಧಾನ ಸಭೆಯವರು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ ಕೂಡಲೇ ಆ ವಿಧೇಯಕವನ್ನು ಸಾಧ್ಯವಾದಷ್ಟು ಬೇಗನೆ ವಿಧಾನ ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112 ರಲ್ಲಿ ಹೇಳಿದೆ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಅದು ಆ ರೀತಿಯಲ್ಲ.

(ಗೊಂದಲ)

ಉಪ ಸಭಾಪತಿಯವರು:- ಆ ನಂತರ ನಿಯಮ 113 ಹೇಳುತ್ತದೆ.

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಿಯಮವನ್ನು ಪೂರ್ತಿ ಓದಿ ಹೇಳಬೇಕು. ಇಲ್ಲಿ ಅವರಿಗೆ ಇಷ್ಟ ಬಂದ ಹಾಗೆ ಮಾತನಾಡುವುದಲ್ಲ. ಈಗ ನಿಯಮ 112ರ ಪ್ರಕಾರ ಚರ್ಚೆಗೆ ತೆಗೆದುಕೊಳ್ಳಬೇಕು. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112 ರ ಪ್ರಕಾರ ತಮಗೆ ಅಧಿಕಾರವಿದೆ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಈಗ ಯಾರಾದರೂ ಸದಸ್ಯರು ಮಾತನಾಡಲು ಇಚ್ಛೆಪಟ್ಟರೆ ಅವರು ಮಾತನಾಡುವುದಕ್ಕೆ ಸಮಯಾವಕಾಶ ನೀಡಬೇಕು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮೂನ್ಯ ಸಭಾಪತಿಯವರೇ...

ಉಪ ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ನಿಯಮದ ಪುಸ್ತಕವನ್ನು ಓದಿ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112 ರಲ್ಲಿ ಏನಿದೆ ಎಂದರೆ, ವಿಧಾನ ಸಭೆಯವರು ಅಂಗೀಕರಿಸಿದ ವಿಧೇಯಕವನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ ಕೂಡಲೇ ಆ ವಿಧೇಯಕವನ್ನು ಸಾಧ್ಯವಾದಷ್ಟು ಬೇಗನೆ ವಿಧಾನ ಪರಿಷತ್ತಿನ ಮುಂದೆ ಮಂಡಿಸತಕ್ಕದ್ದು ಎಂದು ಹೇಳಿದೆ. ಈಗ ವಿಧೇಯಕ ಬಂದಿದ್ದು, ಅದನ್ನು ಸದನದಲ್ಲಿ ಮಂಡಿಸಲಾಗಿದೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 113 ಮತ್ತು 114 ಅನ್ನು ಓದಿ ಹೇಳಿ. ಈಗ ನಿಯಮ 112 ಅನ್ನು ಓದಿದ ತಕ್ಷಣ ಅದು ಅಂತಿಮವಾಗುವುದಿಲ್ಲ.

ಉಪ ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 115 ಅನ್ನು ಓದಿ ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 ಅನ್ನು ಓದಿ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ...

ಉಪ ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ವರವರೆ, ಮಾನ್ಯ ಕಾನೂನು ಮಂತ್ರಿಗಳು ಏನು ಮಾತನಾಡುತ್ತಾರೆಂದು ಕೇಳಿ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಪಿ.ಆರ್.ರಮೇಶ್‌ವರವರೆ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಅನ್ನು ಓದಿ ಹೇಳಿ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ, ದಯವಿಟ್ಟು ಈಗ ನಮ್ಮ ಮುಂದೆ ಇರುವ ವಿಷಯದ ಬಗ್ಗೆ ಮಾತನಾಡೋಣ.

ಉಪ ಸಭಾಪತಿಯವರು:- ಮಾನ್ಯ ಕಾನೂನು ಸಚಿವರೆ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಅನ್ನು ಓದಿ ಹೇಳಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ರಂತೆ 'ಸಭಾಪತಿಯವರು ತಮ್ಮ ವಿವೇಚನಾನುಸಾರ ಸೂಚನೆಯ ಅವಧಿಗೆ ಅಥವಾ ಶಾಸನದ ಯಾವುದೇ ಎರಡು ಹಂತಗಳ ಮಧ್ಯಂತರ ಅವಧಿಗೆ ಸಂಬಂಧಿಸಿದಂತೆ ಈ ನಿಯಮಗಳ ಉಪಬಂಧಗಳನ್ನು ಸಡಿಲಗೊಳಿಸಬಹುದು ಮತ್ತು ತಮ್ಮ ವಿವೇಚನಾನುಸಾರ ಯಾವುದೇ ವಿಧೇಯಕ ಅಥವಾ ತಿದ್ದುಪಡಿಯ ಸಂಬಂಧದಲ್ಲಿ ಪ್ರಸ್ತಾವನೆಯನ್ನು ಸೂಚನೆ ಇಲ್ಲದೆ ಅಥವಾ ತಾವು ಸೂಕ್ತವೆಂದು ಭಾವಿಸಬಹುದಾದಂತೆ ಅಲ್ಪವಧಿಯ ತರುವಾಯ ಮಂಡಿಸಲು ಅನುಮತಿ ನೀಡಬಹುದು' ಎಂದು ಇದೆ. ಅದು discretionary power.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಅಂದರೆ ಯಾರೂ ಕೂಡ ಆಕ್ಷೇಪಣೆ ಮಾಡದೇ ಇದ್ದಾಗ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ನಿಯಮ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114ನ್ನು ಓದಿ.

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ, ಇದಕ್ಕೆ ನಿಯಮ 112 ಸಾಕಾಗುತ್ತದೆ.

(ಗೊಂದಲ)

ಶ್ರೀ ರಘುನಾಥ್‌ರಾವ್ ಮಲ್ಕಾಪುರ:- ಮಾನ್ಯ ಸಭಾಪತಿಯವರೆ, ಮೂನ್ಯ ಮರಿತಿಬ್ಬೇಗೌಡರು ಸಭಾಪತಿಗಳು ಅಲ್ಲ.

(ಗೊಂದಲ)

ಶ್ರೀ ಅರುಣ ಶಹಾಪುರ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ತಾವು ಅನುಮತಿ ಕೊಟ್ಟರೆ, ನಾವು ವಿಧೇಯಕದ ಬಗ್ಗೆ ಚರ್ಚೆ ಮಾಡುತ್ತೇವೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮಾನ್ಯ ಕಾನೂನು ಸಚಿವರು ದಯವಿಟ್ಟು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 ಅನ್ನು ಓದಿ ಹೇಳಿ.

ಉಪ ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ತಮಗೆ ಅವಕಾಶ ನೀಡುತ್ತೇನೆ. ಆದರೆ, ತಾವು Point of Order ಅನ್ನು ಪ್ರಸ್ತಾಪ ಮಾಡಿದ್ದೀರಿ. ಅದನ್ನು ಪಾಲನೆ ಮಾಡುವಂತಹ ಕರ್ತವ್ಯವಿದೆ. ದಯವಿಟ್ಟು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಏನು ಹೇಳುತ್ತದೆಂದು ಓದಿ ಹೇಳಿ. ತದನಂತರ ಈ ವಿಧೇಯಕವನ್ನು ತೆಗೆದುಕೊಳ್ಳೋಣ.

(ಗೊಂದಲ)

ಶ್ರೀ ಎಂ.ಎ.ಗೋಪಾಲಸ್ವಾಮಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) :- ಮಾನ್ಯ ಸಭಾಪತಿಯವರೆ, ಅವರು ಈ ವಿಷಯವನ್ನು ಚರ್ಚೆ ಮಾಡಲಿ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೆ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 ಅನ್ನು ಒಂದು ಬಾರಿ ಓದಿ ಹೇಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 ರಂತೆ ಮಾನ್ಯ ಸಭಾಪತಿಯವರಿಗೆ ಪರಮಾಧಿಕಾರವಿದೆ. ಆ ಪರಮಾಧಿಕಾರದಂತೆ ತಾವು ಚರ್ಚೆಗೆ ಅವಕಾಶ ಮಾಡಿಕೊಡಿ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 binding ಇದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114 ಅನ್ನು ಓದಿ ಹೇಳಿ.

(ಗೊಂದಲ)

ಉಪ ಸಭಾಪತಿಯವರು:- ಸಭಾಪತಿಯ ಅಧಿಕಾರ, ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121ರಲ್ಲಿ ಇದೆ. ಸಭಾಪತಿಯ ಅಧಿಕಾರ ಏನಿದೆ, ಅದನ್ನು ಚಲಾಯಿಸಿದ್ದೇನೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಅವರು ಈ ರೀತಿಯ ಎಷ್ಟು ವಿಧೇಯಕಗಳನ್ನು ಪಾಸ್ ಮಾಡಿಲ್ಲ.

ಶ್ರೀ ಎಸ್. ಆರ್.ಪಾಟೀಲ್:- ಮಾನ್ಯ ಸಭಾಪತಿಯವರೆ, ಆ ರೀತಿ ಒಂದು ವಿಧೇಯಕವನ್ನು ಪಾಸ್ ಮಾಡಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114ರಂತೆ 'ಅಧ್ಯಕ್ಷರು ಅನ್ಯಥಾ ನಿರ್ದೇಶಿಸಿದ ಹೊರತು ಮೂರು ದಿನಗಳ ಮುಂಚೆ ವಿಧೇಯಕದ ಪ್ರತಿಗಳನ್ನು ಸದಸ್ಯರಿಗೆ ಒದಗಿಸುವವರೆಗೆ ಅಂಥ ಯಾವುದೇ ಪ್ರಸ್ತಾವವನ್ನು ಮಂಡಿಸತಕ್ಕುದಲ್ಲ' ಎಂದು ಇದೆ.

(ಗೊಂದಲ)

ಡಾ||ಅಶ್ವತ್ ನಾರಾಯಣ ಸಿ.ಎನ್. (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲಾಭಿವೃದ್ಧಿ ಮಂತ್ರಿಗಳು):- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಅನ್ನು ಓದಿ ಹೇಳಿ.

(ಗೊಂದಲ)

ಉಪ ಸಭಾಪತಿಯವರು:- ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಸ್ಪಷ್ಟವಾಗಿ ಏನು ಹೇಳಿದೆ ಎಂದರೆ, ಇಂತಹ ಸಂದರ್ಭಗಳಲ್ಲಿ ಪೀಠದಲ್ಲಿರುವ ಸಭಾಪತಿಯವರು ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಎಲ್ಲಾ ರೀತಿಯ ಅಧಿಕಾರವಿದೆ ಎಂದು ಇದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಅನ್ನು ಓದಬೇಕೆಂದು ಏನೂ ಇಲ್ಲ. ಅದನ್ನು ಬಿಟ್ಟು ಸಭಾಪತಿಯವರಿಗೆ ಎಲ್ಲಾ ಅಧಿಕಾರವಿದೆ ಎಂದು ಹೇಳಿ.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112, 113 ಆ ನಂತರ 114 ಇದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮಾನ್ಯ ಕಾನೂನು ಸಚಿವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ಅನ್ನು ಓದಬೇಕಾಗಿಲ್ಲ. ಸಭಾಪತಿಯವರಿಗೆ ಎಲ್ಲಾ ರೀತಿಯ ಅಧಿಕಾರವಿದೆ. ಈ ಪುಸ್ತಕವನ್ನು ಮುಚ್ಚಿಟ್ಟು, ಈ ಸದನವನ್ನು ಮುಚ್ಚಬಹುದು. ಅದನ್ನು ಬಿಟ್ಟುಬಿಡಿ.

(ಗೊಂದಲ)

ಸಭಾಪತಿಯವರು:- ನಾನು ನಿಯಮಗಳನ್ನು ಓದಿ ಹೇಳುತ್ತಿದ್ದೇನೆ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ಅದನ್ನು ತಾವು ವಾಪಸ್ಸು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ನಿಯಮಗಳನ್ನು ಮಾಡುತ್ತಿರುವುದು. ತಾವು ಇಲ್ಲಿ ಗೌರವಯುತವಾಗಿ ಮಾತನಾಡಬೇಕಾಗುತ್ತದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ನಿಯಮದ ಪುಸ್ತಕವನ್ನು ತೆಗೆದಿದ್ದು ಮಾನ್ಯ ಪಿ.ಆರ್.ರಮೇಶ್‌ರವರು. ನಾನು ಅಲ್ಲ. ಅದಕ್ಕೆ ಅದನ್ನು ಪೂರ್ತಿ ಓದಿ ಎಂಡ್ ಹೇಳಿದ್ದು. You cannot put whatever he wants.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121ಅನ್ನು ಓದಿದ್ದೀರಿ. ಅದು ಪ್ರತಿಯೊಬ್ಬರಿಗೂ ಗೊತ್ತಿದೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 112 ರಿಂದ ಓದುವುದಕ್ಕೆ ಪ್ರಾರಂಭ ಮಾಡಿದ್ದು ಮಾನ್ಯ ಪಿ.ಆರ್.ರಮೇಶ್‌ರವರು. ನಾನು ಅಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಈ ರೀತಿಯಾದರೆ ಸದನವನ್ನು ಏಕೆ ನಡೆಸಬೇಕು? ಚರ್ಚೆ ಏಕೆ ಮಾಡಬೇಕು? ಮತ್ತು ವಿಧೇಯಕವನ್ನು ಏಕೆ ತರಬೇಕು?

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ತಾವು ರೂಲಿಂಗ್ ಕೊಟ್ಟು, ಸದನವನ್ನು ನಡೆಸಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಜನತೆಯ ಮಾನ ಮರ್ಯಾದೆ ಹೋಗಿದೆ.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರಿಗೆ ಬೇಕಾದಂತೆ ಮಾಡಬಹುದು. ಆದರೆ ನಾವು ಆ ರೀತಿ ಹೋಗಬಾರದೇ?

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದವರು ಸಹಕಾರವನ್ನು ನೀಡಿ

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಪುಷ್ಪುಖವಾದ ವಿಷಯವನ್ನು ಚರ್ಚೆ ಮಾಡುವುದಕ್ಕೆ ಇರುವುದು. ಆದರೆ, ಯಾವುದೋ ಖಾಸಗಿ...

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಎಲ್ಲವನ್ನು ಮಾತನಾಡುವುದಿಲ್ಲ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ನಿಯಮಕ್ಕೆ ಮಾತ್ರ ಬನ್ನಿ. ದಯವಿಟ್ಟು ಕ್ಷಮಿಸಿ. Merit ಬಗ್ಗೆ ನೀವು ವಾದ ಮಾಡುತ್ತಿದ್ದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅದು ಯಾವ merit? ಈ ಸದನ ನಮ್ಮದು ಮತ್ತು ನಿಮ್ಮದು ಅಲ್ಲ. ಕರ್ನಾಟಕದ ಆರು ಕೋಟಿ ಜನತೆಯ ಸದನ. ನಾವು ಅದಕ್ಕೆ ಉತ್ತರ ನೀಡಬೇಕು

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ವಿಧೇಯಕದ ಬಗ್ಗೆ ಮಾತನಾಡಿಲ್ಲ. As a Law and Parliamentary Affairs Minister, it is my duty to correct a member's argument. ನಾನು ಕಾನೂನು ಮತ್ತು ಸಂಸದೀಯ ಸಚಿವನಾಗಿ ರೂಲ್ ಏನಿದೆ ಎಂದು ಅದನ್ನು ತಿಳಿಸಿದ್ದೇನೆ. ನೀವು ಚರ್ಚೆ ಮಾಡಿ ಅಥವಾ ಬಿಡಿ. Sorry, ನಾನು ಅಲ್ಲಿ interfere ಆಗಿಲ್ಲ. ನನ್ನನ್ನು ಅದಕ್ಕೆ ಎಳೆದು ತರಬೇಡಿ. ಮಾನ್ಯ ಪಿ.ಆರ್.ರಮೇಶ್‌ರವರು ಕಾನೂನು ಓದಿದರು. ಅದಕ್ಕೆ ನಾನು ಅದನ್ನು ಇನ್ನು ಮುಂದಕ್ಕೂ ಸಹ ಓದಿ ಎಂದು ಹೇಳಿದ್ದೇನೆ. It is my duty. ನಾನು ಅದನ್ನು ಮಾಡಲೇಬೇಕಾಗುತ್ತದೆ.

(ಗೊಂದಲ)

Sri B.K.HARIPRASAD:- I agree. ತಾವು ಕಾನೂನು ಮತ್ತು ಸಂಸದೀಯ ಸಚಿವರು, ಅದನ್ನು ತಾವು ಮಾಡಲೇಬೇಕು. ಸದನವನ್ನು ನಡೆಸುವಂತಹ ಜವಾಬ್ದಾರಿ ಮಾನ್ಯ ಕಾನೂನು ಸಚಿವರಿಗಿದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅದಕ್ಕೆ ನಾನು ಅಡ್ಡಿ ಮಾಡುವುದಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸದನದಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ, ಅದಕ್ಕೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬ ಅಧಿಕಾರ ಮಾನ್ಯ ಕಾನೂನು ಸಚಿವರಿಗಿದೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, I am sorry. ವಿಧೇಯಕಕ್ಕೆ ಸಂಬಂಧಪಟ್ಟಂತೆ ಚರ್ಚೆಯಾಗಬಾರದು ಎಂದು ನಾನು ಅಷ್ಟು ಕೆಳಮಟ್ಟಕ್ಕೆ ಮಾತನಾಡುವುದಿಲ್ಲ. ಮಾನ್ಯ ಪಿ.ಆರ್.ರಮೇಶ್ವರವರು ಮೂರು ದಿವಸ ಎಂದು ಹೇಳಿದರು. ನಾವು ಆ ಮೂರು ದಿವಸಕ್ಕೆ ನಿಂತು ನಿಂತುಕೊಂಡರೆ, ಒಂದೂ ಸದನವನ್ನು ನಡೆಸುವುದಕ್ಕೆ ಆಗುವುದಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಚರ್ಚೆ ಮಾಡುವುದಿಲ್ಲವೆಂದು ಹೇಳಿಲ್ಲ. ಚರ್ಚೆ ಮಾಡುವುದಕ್ಕೆ ತಯಾರು ಇದ್ದೇವೆ. ನಾನು ಒಂದು ವಾರದಿಂದ ಯಾವ ವಿಚಾರದ ಬಗ್ಗೆ ಚರ್ಚೆ ಮಾಡಬೇಕೆಂದು ಹೇಳುತ್ತಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಚರ್ಚೆ ಮಾಡಲಿ. Please do.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದು ಇವತ್ತೇ ಏಕೆ ಆಗಬೇಕು.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷದವರು ಚರ್ಚೆ ಆರಂಭ ಮಾಡಲಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 114ರ ಪ್ರಕಾರ ಮೂರು ದಿವಸ ನಂತರ ಅವರಿಗೆ discretionary power ಇದೆ.

(ಗೊಂದಲ)

ಶ್ರೀ ಎನ್.ರವಿಕುಮಾರ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಹರಿಪ್ರಸಾದ್ ಮತ್ತು ವಿರೋಧ ಪಕ್ಷದ ನಾಯಕರಾದ ಮಾನ್ಯ ಎಸ್.ಆರ್.ಪಾಟೀಲ್‌ರವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಈಗ ವಿಧೇಯಕ ಕೊಟ್ಟ ನಂತರ ಮೂರು ದಿವಸಗಳವರೆಗೆ ಚರ್ಚೆ ಮಾಡಬಹುದು. ಆದರೆ, ಮೂರು ದಿವಸದ ನಂತರ ಏನು ಬೇಕಾದರೂ ಮಾಡಬಹುದು. ನಮಗೆ ಮೂರು ದಿನಗಳ ಸಮಯವನ್ನು ಕೊಟ್ಟ ಮೇಲೆ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121ಯಾವಾಗ apply ಆಗುತ್ತದೆ. ನಮಗೆ ಮೂರು ದಿವಸ ಸಮಯ ಕೊಟ್ಟ ಮೇಲೆ ತಮಗೆ ಬೇಕಾದಾಗ ಅದನ್ನು ತೆಗೆದುಕೊಳ್ಳಬಹುದು.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಹರಿಪ್ರಸಾದ್‌ರವರಿಗೆ ವಿನಂತಿ ಮಾಡುತ್ತೇನೆ. ಅವರು ಚರ್ಚೆ ಆರಂಭ ಮಾಡಲಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ರೂಲ್ ಪುಸ್ತಕಕ್ಕೆ ಬೆಲೆ ಇಲ್ಲವೆಂದು ಹೇಳಲಿ. ನಾವು ಚರ್ಚೆ ಮಾಡುತ್ತೇವೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ನಿಮಗೆ unfettered discretionary power. We will not dispute.

ಉಪ ಸಭಾಪತಿಯವರು:- ಒಂದು ನಿಮಿಷ. ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಈಗಾಗಲೇ ಸಂಬಂಧಪಟ್ಟಂತಹ ವಿಧೇಯಕವನ್ನು ಕರೆದಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಮಾನ್ಯ ಮಂತ್ರಿಗಳಿಗೆ ತಿಳಿಸಿದ್ದೇನೆ. ಅವರು ಸದನಕ್ಕೆ ಪ್ರಸ್ತಾವವನ್ನು ಮಂಡಿಸಿದ್ದಾರೆ. ದಯವಿಟ್ಟು ತಾವು ಸಹಕಾರ ನೀಡಿ. ಈ ವಿಧೇಯಕದಲ್ಲಿ ಏನು ಇದೆ? ಮಾನ್ಯ ಪುಟ್ಟಣ್ಣನವರು ಹೇಳಿದರು ಎಲ್ಲರೂ ಒಪ್ಪಿಕೊಳ್ಳುವಂತೆ ಆಗಲಿ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 121 ರ ಅಡಿಯಲ್ಲಿ ತಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಆದುದರಿಂದ ಮೂರು ದಿವಸ ಆದಮೇಲೆ, ನೀವು ನಿಯಮ 114 comply ಆದ ಮೇಲೆ, ಅದನ್ನು ಬೇಕಾದಾಗ ತೆಗೆದುಕೊಳ್ಳುವುದಕ್ಕೆ ತಮಗೆ ಅಧಿಕಾರವಿದೆ. It is crystal clear.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅದನ್ನು ಚರ್ಚೆ ಮಾಡಿ, ವಿಧೇಯಕವನ್ನು accept ಮತ್ತು reject ಮಾಡುವುದಕ್ಕೆ ಇರುವುದು. ನಾನು ಅದನ್ನು accept ಮಾಡಿ ಎಂದು ಒತ್ತಾಯ ಹೇರುತ್ತಿಲ್ಲ. ವಿಧೇಯಕವನ್ನು ಚರ್ಚೆಗೆ ಇಟ್ಟಿದ್ದಾರೆ. ಚರ್ಚೆಗೆ ಇಟ್ಟಿರುವಂತಹ ಸಂದರ್ಭದಲ್ಲಿ ಅದನ್ನು ಸಾಕಷ್ಟು ಚರ್ಚೆ ಮಾಡಿ.

(ಗೊಂದಲ)

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಪೀಠ ತನ್ನ ತೀರ್ಮಾನವನ್ನು ನೀಡಿ ಆಗಿದೆ. ಇನ್ನು ವಿಧೇಯಕವನ್ನು ಚರ್ಚೆಗೆ ತೆಗೆದುಕೊಳ್ಳಬಹುದು.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಇದರ ಚರ್ಚೆಯನ್ನು ನಾಳೆ ಬೆಳಿಗ್ಗೆ ತೆಗೆದುಕೊಳ್ಳಿ.

(ಗೊಂದಲ)

ಸಭಾಪತಿಯವರು:- ವಿಧೇಯಕವನ್ನು ಚರ್ಚೆ ಮಾಡುವುದರಲ್ಲಿ ಏನು ತಪ್ಪಿದೆ?

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೆ, ನಾವು ಇದನ್ನು detail ಆಗಿ study ಮಾಡಿಕೊಂಡು ಬರುತ್ತೇವೆ. ನಾಳೆ ಬೆಳಿಗ್ಗೆ ಚರ್ಚೆಯಲ್ಲಿ ಭಾಗವಹಿಸುತ್ತೇವೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ವಿರೋಧ ಪಕ್ಷದ ಕಡೆ ಚರ್ಚೆ ಮಾಡಿದರೆ, ಆ ಕಡೆ ಚರ್ಚೆಗೆ ತೆಗೆದುಕೊಳ್ಳಿ. ಆಡಳಿತ ಪಕ್ಷದ ಕಡೆ ಚರ್ಚೆ ಮಾಡಿದರೆ, ಈ ಕಡೆ ಚರ್ಚೆಗೆ ತೆಗೆದುಕೊಳ್ಳಿ.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್‌ರವರಿಗೆ ಚರ್ಚೆ ಮಾಡುವುದಕ್ಕೆ interest ಇದೆ. ಆದುದರಿಂದ ತಾವು ಚರ್ಚೆಯನ್ನು ಪ್ರಾರಂಭ ಮಾಡಿ

(ಗೊಂದಲ)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೆ, ಅವರು ದಯವಿಟ್ಟು ಚರ್ಚೆ ಮಾಡಲಿ. ಇಲ್ಲಿ ಕೆಲವೇ ಜನರನ್ನು dominate ಮಾಡುವುದಕ್ಕೆ ಬಿಡಬೇಡಿ. ನಾವು ಚರ್ಚೆಗೆ ತಯಾರಿದ್ದೇವೆ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ನಾನು ಒಂದೇ ಒಂದು ಪಾಯಿಂಟ್ ಅನ್ನು ಹೇಳುವುದಕ್ಕೆ ಬಯಸುತ್ತೇನೆ.

(ಮುಂದು...)

(916) 22.09.2021 07.40 LL-AK

(ಉಪ ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಉಪ ಸಭಾಪತಿಯವರು:- ಯಾರೂ ಕೂಡ ಸದನವನ್ನು dominate ಮಾಡುವಂತಹ ಪ್ರಶ್ನೆಗಳು ಉದ್ಭವವಾಗುವುದಿಲ್ಲ. ಪ್ರತಿಪಕ್ಷದವರಲ್ಲಿ ಯಾವ ವಿಷಯಗಳಿದೆ ಅದನ್ನು

ಮುಕ್ತವಾಗಿ ಚರ್ಚೆ ಮಾಡುವುದಕ್ಕೆ ಈ ಸದನದಲ್ಲಿ ಅವಕಾಶಗಳು ಇವೆ. ಹಾಗಾಗಿ, ನಾನು ಹೇಳುವುದೇನೆಂದರೆ, ಸರ್ಕಾರದವರು ಈ ಸದನದಲ್ಲಿ ಈಗ ವಿಧೇಯಕವನ್ನು ಮಂಡನೆ ಮಾಡುತ್ತಾರೆ. ನಿಮಗೆ ಅದನ್ನು ಒಪ್ಪಿಕೊಳ್ಳುವಂತಹ ಮನಸ್ಸಿತಿ ಇದ್ದರೆ, ಒಪ್ಪಿಕೊಳ್ಳಿ. ಇಲ್ಲದಿದ್ದರೆ ರಿಜೆಕ್ಟ್ ಮಾಡಿ. ಈ ವಿಧೇಯಕವನ್ನು ಸದನದಲ್ಲಿ ಮಂಡಿಸುವಂತಹ ಜವಾಬ್ದಾರಿ ಮಂತ್ರಿಗಳಿಗಿರುತ್ತದೆ. **(ಗೊಂದಲ)** ತಾವೇನು ಹೇಳಿದ್ದೀರಿ, ಆ ರೀತಿ ಪೀಠದಲ್ಲಿ ಕುಳಿತುಕೊಂಡು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆಂದು ಇಲ್ಲ; ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಹಾಗಾಗಿ, ಮಾನ್ಯ ಮಂತ್ರಿಗಳೇ, ತಾವು ವಿಧೇಯಕವನ್ನು ಮಂಡಿಸಿ.

(ಗೊಂದಲ)

ಡಾ: ವೈ.ಎ. ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಮಗಲ್ಲರಿಗೂ ಚರ್ಚೆ ಮಾಡುವುದಕ್ಕೆ ಹಕ್ಕಿದೆ. ಹಾಗಾಗಿ, ನಾವು ಸಹ ಚರ್ಚೆ ಮಾಡುತ್ತಿದ್ದೇವೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾವು ಪೀಠಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಏಕೆಂದರೆ, ಇದು ಬಹಳ ದೊಡ್ಡದಾದ, ಬಹಳ ಸುದೀರ್ಘವಾದ ವಿಧೇಯಕವಾಗಿದೆ. ಇದರ ಬಗ್ಗೆ ನಾವು ನಾಳೆ ಚರ್ಚೆಯಲ್ಲಿ ಭಾಗವಹಿಸುತ್ತೇವೆ. ನಾಳೆ ಬೆಳಿಗ್ಗೆ ಮೊದಲು ಇದೇ ವಿಧೇಯಕವನ್ನು ಚರ್ಚೆಗೆ ತೆಗೆದುಕೊಳ್ಳಿ. ನಾಳೆ ಪೂರ್ತಿ ದಿವಸ ಇದೇ ವಿಧೇಯಕದ ಮೇಲೆ ಚರ್ಚೆ ಮಾಡೋಣ. ಈಗಲೇ ಚರ್ಚೆ ಮಾಡಬೇಕೆಂದರೆ ಹೇಗೆ?

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಮಂತ್ರಿಗಳೇ ತಾವು ವಿಧೇಯಕವನ್ನು ಮಂಡಿಸಿ. ಏಕೆಂದರೆ, ಈಗಾಗಲೇ ನಾನು ವಿಧೇಯಕವನ್ನು ಮಂಡಿಸಲು ತಮಗೆ ಅವಕಾಶ ಕೊಟ್ಟಾಗಿದೆ. ಉಪವಿಟ್ಟು ವಿಧೇಯಕ ಮಂಡಿಸಿ.

14. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಇ) ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವ

ಡಾ: ಅಶ್ವತ್ಥನಾರಾಯಣ ಸಿ.ಎನ್.(ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಡಾ: ಅಶ್ವತ್ಥನಾರಾಯಣ ಸಿ.ಎನ್.:- ಮಾನ್ಯ ಸಭಾಪತಿಯವರೇ, ಇವೊತ್ತಿನ ದಿವಸ “Centre for Educational and Social Studies, Registered Society, Bengaluru” - ಇದು 2006ರಲ್ಲಿ ನೊಂದಾವಣಿಯಾಗಿರುವಂತಹ ಒಂದು ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡಿರುವಂತಹ ಒಂದು ಸಂಸ್ಥೆಯಾಗಿದ್ದು, ಬಹಳಷ್ಟು ಸಂಶೋಧನೆಗಳು ಈ ಸಂಸ್ಥೆಯಿಂದ ಆಗಿರುವಂಥದ್ದು ಇದೆ. ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಾಗಾರ, ಸೆಮಿನಾರ್, discussion, research publication ಮತ್ತು policy advocacy ಗಳನ್ನು ಬಹಳಷ್ಟು ಮಾಡಿರುವಂಥದ್ದು ಇದೆ. ಈ ಸಂಸ್ಥೆ ಬಹಳ ಸ್ಪಷ್ಟವಾದಂತಹ ಒಂದು ಉದ್ದೇಶ, ‘social transformation through and with education’ ಇದೆ. ಅಂತಹ ಸ್ಪಷ್ಟತೆ ಇಟ್ಟುಕೊಂಡಿರುವ ಒಂದು ಸಂಸ್ಥೆಯಾಗಿದೆ. **(ಗೊಂದಲ)** ಬಹಳ ಅದ್ಭುತವೇ. ಪರಮ ಅದ್ಭುತ. ಪ್ರಾಧ್ಯಾಪಕರು, ಶಿಕ್ಷಕರು ಈ ಕ್ಷೇತ್ರದಲ್ಲಿ ಹಲವಾರು ವರ್ಷ ಸಮಾಜದಲ್ಲಿ ಶಿಕ್ಷಣ ವಿಚಾರದಲ್ಲಿ ಉದ್ಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಹಳ ಉತ್ತಮವಾಗಿ ಆಲಿಸಿ, ಯೋಚಿಸಿ, ತಮ್ಮ ಜೀವನವನ್ನೇ ಶಿಕ್ಷಣ ಕ್ಷೇತ್ರಕ್ಕೆ ಅರ್ಪಣೆ ಮಾಡಿದಂತಹ ವ್ಯಕ್ತಿಗಳು.

ಇವೊತ್ತಿನ ದಿವಸ ಈ ಸಂಸ್ಥೆ 5 ಸಾವಿರ ಜನ ಪ್ರಾಧ್ಯಾಪಕರಿಗೆ through regular workshop, expert lecture ತರಬೇತಿ ಕೊಟ್ಟಿರುವಂಥದ್ದು ಇದೆ. ಈ ರೀತಿ ಸುಮಾರು 15 research and capacity building projects ಮಾಡಿರುವಂಥದ್ದು ಇದೆ. 500 ಕ್ಕಿಂತಲೂ ಹೆಚ್ಚು

ಸಂಶೋಧನೆ ಮಾಡುವಂತಹ ಸ್ಯಾಲರ್ಸ್‌ಗಳನ್ನು train ಮಾಡಿರುವಂಥದ್ದು ಇದೆ ಮತ್ತು ಈ ಸಂಸ್ಥೆಗೆ ಸಂಶೋಧನಾ ಕೇಂದ್ರವಾಗಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಲ್ಲಿ ಮಾನ್ಯತೆಯನ್ನು ಸರ್ ಎಂ.ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿ ಕೊಟ್ಟಿರುವಂಥದ್ದು ಇದೆ. ಹಾಗೆ ಮುಂದುವರೆದು, ಸೋಶಿಯಲ್ ಸ್ಟಡೀಸ್ ಸಂಸ್ಥೆಯ ಸಂಶೋಧನಾ ಕೇಂದ್ರವಾಗಿ ಮಾನ್ಯತೆಯನ್ನು ಪಡೆದುಕೊಂಡಿರುವಂಥದ್ದು ಇದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಸಂಬಂಧಪಟ್ಟ ಎಲ್ಲಾ more than 50,000 important stakeholders ಜೊತೆ ಸಾಕಷ್ಟು ಸಮಾಲೋಚನೆಗಳನ್ನು ಮಾಡಿ, ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿ, ಕಾರ್ಯವನ್ನು ಮಾಡಿರುವಂತಹ ಸಂಸ್ಥೆ ಇದು.

ಇವೊತ್ತಿನ ದಿವಸ ತಮಗೆಲ್ಲಾ ಗೊತ್ತಿರುವ ಹಾಗೆ, ಒಂದು ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬೇಕಾದರೆ ಅದಕ್ಕೆ ಬೇಕಾಗಿರುವಂತಹ ಅವಶ್ಯಕತೆಗಳು, ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಗಳು ಬಹಳ ದೊಡ್ಡದಾಗಿರುವಂಥದ್ದು ಇದೆ. ಇದನ್ನು ಒದಗಿಸಿ ನಮ್ಮ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಕ್ಕೆ ನಮ್ಮ ಈ ಭಾಗದ ಜನರಿಗೆ ಇದನ್ನು ಕೊಡುವ ಮೂಲಕ ಉತ್ತಮವಾದಂತಹ ಭವಿಷ್ಯವನ್ನು ವಿದ್ಯಾರ್ಥಿಗಳಿಗೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗಿರುತ್ತದೆ ಎನ್ನುವಂತಹ ಒಂದು ಗುರಿಯನ್ನು ಇಟ್ಟುಕೊಂಡು... ಇವೊತ್ತಿನ ದಿವಸ ಉನ್ನತ ಶಿಕ್ಷಣದಲ್ಲಿ Gross Enrolment Ratio ಶೇಕಡ 28 ರಿಂದ ಶೇಕಡ 32ಕ್ಕೆ ಬಂದಿರುವುದು ಇದೇ Higher Education ನಲ್ಲಿ Gross Enrolment Ratio ಶೇಕಡ 50ರಷ್ಟು ತಲುಪಬೇಕು ಎನ್ನುವಂತಹ ಗುರಿಯಲ್ಲಿ ವಿಶ್ವವಿದ್ಯಾನಿಲಯದ ಅವಶ್ಯಕತೆ ಇದೆ. ಈ ವಿಶ್ವವಿದ್ಯಾಲಯದ ಮೂಲಕ ಶಿಕ್ಷಣ, ತರಬೇತಿ, ಸಂಶೋಧನೆ, ಅಭಿವೃದ್ಧಿ ಎಲ್ಲವೂ Engineering and Technology, Arts, Humanities, Management, Commerce, ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಈ ಒಂದು ಸಂಸ್ಥೆಯ ಮೂಲಕ ಕಾಲೇಜುಗಳನ್ನು ಅಥವಾ ಕೋರ್ಸ್‌ಗಳನ್ನು ಆಫರ್ ಮಾಡುವಂಥದ್ದು ಆಗುತ್ತದೆ. ಇದರ ಮೂಲಕ ಬಹಳ ಉತ್ತಮವಾಗಿ ಸುಧಾರಣೆಗಳನ್ನು ಕಾಣುವಂಥದ್ದು ಆಗುತ್ತದೆ ಮತ್ತು ಈ ಕಾಯಿದೆಯಲ್ಲಿ... ಈಗಾಗಲೇ ಸಾಕಷ್ಟು ಪ್ರೈವೇಟ್ ಯೂನಿವರ್ಸಿಟಿಗಳು ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿದ್ದು, ಇದು ನಮ್ಮ ರಾಜ್ಯಕ್ಕೆ ಹೊಸದೇನಲ್ಲ. ಹತ್ತಾರು ಯೂನಿವರ್ಸಿಟಿಗಳು ಪ್ರಾರಂಭವಾಗಿ ಬಹಳಷ್ಟು ಗುಣಮಟ್ಟದ ಶಿಕ್ಷಣವನ್ನು ನಮ್ಮ ನಾಡಿನಲ್ಲಿ ಕೊಡುತ್ತಿರುವಂಥದ್ದು ಇದೆ.

ಇವೊತ್ತಿನ ದಿವಸ ಇಂತಹ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಸ್ಥಾಪನೆಯಾಗುವಂಥದ್ದು, it is not for profit. ಕಾನೂನಿನಲ್ಲಿ ಇರುವಂತಹ, ಕಾನೂನೇ ಬಹಳ ಸ್ಪಷ್ಟವಾಗಿ ತಿಳಿಸುವಂಥದ್ದು ಇದೆ. ಯಾವುದೇ ಸಂಸ್ಥೆ ಸ್ಥಾಪನೆಯಾಗುವಂಥದ್ದು, it is not for profit.

Self-financing ಆಧಾರಿತವಾಗಿ ನಡೆಯುವಂತಹದ್ದು ಈ ಸಂಸ್ಥೆ. ಜೊತೆಗೆ, ಈ ಸಂಸ್ಥೆಯಲ್ಲಿ ಪ್ರವೇಶ ನೀಡುವಂತಹ ವಿಚಾರದಲ್ಲಿ, ಎಲ್ಲಾ ವರ್ಗದ ಎಲ್ಲಾ ಜನರಿಗೂ ಅವಕಾಶ ಸಿಗುವಂಥದ್ದು ಇದೆ. ಸರ್ಕಾರದಿಂದ ಶೇಕಡ 40 ರಷ್ಟು ಸೀಟುಗಳನ್ನು ನಮ್ಮ entrance test ಮೂಲಕ ಪ್ರವೇಶಾತಿ ಮಾಡುವುದಕ್ಕೆ ಅವಕಾಶವಿದೆ. ಇನ್ನು ಉಳಿಕೆ ಶೇಕಡ 60 ರಷ್ಟು ಸೀಟುಗಳನ್ನು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಶುಲ್ಕ ನಿಗದಿ ಮಾಡುವಂಥದ್ದು ಇದೆ. ಹೀಗೆ ಮುಂದುವರೆದು, ಶುಲ್ಕ ನಿಗದಿಯಲ್ಲಾಗಲಿ ಹಾಗೂ ಯೂನಿವರ್ಸಿಟಿಗಳಲ್ಲಿ ಎಲ್ಲಾ ವರ್ಗದ ಎಲ್ಲಾ ಜನರಿಗೆ ಮುಕ್ತವಾದ ಅವಕಾಶ ಇರುವಂಥದ್ದು ಇದೆ. ಇದರ ಜೊತೆಗೆ, ಈ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಲೆಕ್ಕವನ್ನು registered Chartered Accountant ಅವರು ಆಡಿಟ್ ಮಾಡಿ ಪ್ರಮಾಣೀಕರಿಸಿರುವಂತಹದ್ದನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಬಾಡಿಗೆಗಳಲ್ಲಿ ಪಾಸ್ ಮಾಡಿ ಘನತೆವೆತ್ತ ರಾಜ್ಯಪಾಲರಿಗೆ ಎಲ್ಲಾ ಲೆಕ್ಕಪತ್ರಗಳನ್ನು ಕಳುಹಿಸಿಕೊಡುವಂಥದ್ದು ಇದೆ. ಘನತೆವೆತ್ತ ರಾಜ್ಯಪಾಲರು ಆ ಯೂನಿವರ್ಸಿಟಿಗೆ ವಿಸಿಟರ್ ಆಗಿರುತ್ತಾರೆ.

ಇದರ ಜೊತೆಗೆ, ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಅಧಿಕಾರಗಳು ಇರುತ್ತದೆ. ಆಗಿಂದಾಗ್ಗೆ ಸೂಕ್ತ ನಿರ್ದೇಶನಗಳನ್ನು ಕೊಡುವುದಕ್ಕೆ ಸಾಧ್ಯವಿದೆ. ಇವೊತ್ತಿನ ದಿವಸ ನಮ್ಮ ಆಕ್ಟ್‌ನಲ್ಲಿ ಏನೆಲ್ಲಾ provisions ನ್ನು ಮಾಡುತ್ತಿದ್ದೇವೆ, ಅವುಗಳನ್ನು ಕಾರ್ಯರೂಪಕ್ಕೆ ತರಲು, to implement the purpose of this Act, ಎಲ್ಲಿಯಾದರೂ ಲೋಪಗಳು ಇದ್ದರೆ ನಿರ್ದೇಶನಗಳನ್ನು ನೀಡಿ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಅವಕಾಶಗಳಿವೆ ಮತ್ತು ಈ ವಿಶ್ವವಿದ್ಯಾಲಯ ಎಲ್ಲಿಯಾದರೂ ತಪ್ಪುಗಳನ್ನು ಮಾಡಿದರೆ, ಸುಮಾರು 50 ಸಾವಿರದಿಂದ 10 ಲಕ್ಷದವರೆಗೆ ದಂಡ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ. 'Power to enter and inspect' ಯಾವ ಸಂದರ್ಭದಲ್ಲಿಯೂ ಸಹ ನಮ್ಮ ಸರ್ಕಾರದಿಂದ 'ಎ' ಗ್ರೇಡ್ ನ ಆಫೀಸರ್ he can go and inspect. ಅವರಿಗೆ ಆ ವಿಶ್ವವಿದ್ಯಾಲಯದ ಒಳಗೆ ಹೋಗುವುದಕ್ಕೆ ಅವಕಾಶ ಇದೆ.

ಜೊತೆಗೆ, 'Power to give direction for dissolution of the University' - ಈ ವಿಶ್ವವಿದ್ಯಾಲಯ ಯಾವ ಉದ್ದೇಶಕ್ಕಾಗಿ ಸ್ಥಾಪನೆಯಾಗಿದೆ, ಆ ಉದ್ದೇಶ ಈಡೇರುವುದಿಲ್ಲವೆಂದರೆ ಯಾವುದೇ ಸಂದರ್ಭದಲ್ಲಿ ಸೂಕ್ತವಾದ ಸಮಯವನ್ನು ಕೊಟ್ಟು ಆ ಯೂನಿವರ್ಸಿಟಿ dissolve ಮಾಡುವುದಕ್ಕೆ ಅವಕಾಶವಿದೆ. ಆ ವಿಶ್ವವಿದ್ಯಾಲಯದ ಬಗ್ಗೆ ಹೊಸದಾಗಿ ರೂಲ್ಸ್ ಮಾಡುವುದಕ್ಕೆ ಸರ್ಕಾರಕ್ಕೆ ಅಧಿಕಾರ ಇರುತ್ತದೆ. ಹಾಗಾಗಿ, ಈ ವಿಶ್ವವಿದ್ಯಾಲಯಕ್ಕೆ ಎಲ್ಲಾ ರೀತಿಯಿಂದಲೂ ಸಾಕಷ್ಟು ನಿಬಂಧನೆಗಳು ಇರುತ್ತವೆ. ಇದೇನು

ಹೊಸದಾಗಿ ಇರುವಂಥದಲ್ಲ. ಇದು ಒಳ್ಳೆಯ ಉದ್ದೇಶಕ್ಕೆ ನಮ್ಮ ಸಮಾಜಕ್ಕೆ ಇವೊತ್ತಿನ ದಿವಸ ಹಲವಾರು ವಿದ್ಯಾರ್ಥಿಗಳು ಇನ್ನೂ ಉತ್ತಮವಾದ ವಿದ್ಯಾಭ್ಯಾಸ ಮಾಡುವುದಕ್ಕೆ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಪೂರಕವಾದಂತಹ ಖಾಸಗಿ ವಿಶ್ವವಿದ್ಯಾಲಯ ನಮಗೆ ಅವಶ್ಯಕತೆ ಇದೆ. ಅದನ್ನು ಈಡೇರಿಸುವುದಕ್ಕಾಗಿ ಈ ವಿಧೇಯಕವನ್ನು ತಿದ್ದುಪಡಿಗೇ ತರುವಂಥದಾಗಿದೆ. ಹಾಗಾಗಿ, ಮಾನ್ಯ ಎಲ್ಲಾ ಸದಸ್ಯರು ಈ ವಿಧೇಯಕಕ್ಕೆ ಸಹಕಾರ ನೀಡಬೇಕೆಂದು ಕೋರುತ್ತೇನೆ.

ಶ್ರೀ ಎಸ್.ವಿ. ಸಂಕನೂರ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಧೇಯಕದ ಬಗ್ಗೆ ಮಾತನಾಡುವುದಕ್ಕೆ ತಾವು ನನಗೆ ಅವಕಾಶ ಕೊಡುತ್ತೀರಾ? (ಗೊಂದಲ) ಬೇರೆ ಸದಸ್ಯರು ಮಾತನಾಡಲಿಲ್ಲವೆಂದರೆ ನಾನು ಮಾತನಾಡುತ್ತೇನೆ.

ಉಪ ಸಭಾಪತಿಯವರು:- ಈಗ ಮಾನ್ಯ ಎಂ. ಪಾರಾಯಣಸ್ವಾಮಿಯವರು ಮಾತನಾಡುತ್ತಾರೆ.

(ಗೊಂದಲ)

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಬಿಲ್ ಬಗ್ಗೆ ವಿರೋಧ ಪಕ್ಷದವರು ಮಾತ್ರ ಮಾತನಾಡಬೇಕೆಂದು ಇಲ್ಲ. ನಾವು ಕೂಡ ಮಾತನಾಡಬಹುದಲ್ಲವೇ?

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, it is a precedent and procedure. ಸರ್ಕಾರದವರು ಬಿಲ್ ಮಂಡಿಸಿದ ಕೂಡಲೇ ಪ್ರತಿಪಕ್ಷದವರು ಮಾತನಾಡುವುದು it is both a procedure and precedent. Precedent ಇದೆ.

(ಗೊಂದಲ)

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ನಾನು ಮಾತನಾಡುವುದಕ್ಕೆ ಅವಕಾಶ ನೀಡಬೇಕೆಂದು ತಮ್ಮನ್ನು ಕೇಳುತ್ತಿದ್ದೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ transaction ಮಾಡಿಕೊಳ್ಳುವ ಅವಶ್ಯಕತೆ ಇಲ್ಲವೆಂದು ಕಾಣುತ್ತಿದೆ. ಇದು precedent ಗೆ ವಿರುದ್ಧವಾಗಿದೆ.

(ಗೊಂದಲ)

ಉಪ ಸಭಾಪತಿಯವರು:- ವಿಧೇಯಕದ ಮೇಲೆ ಮಾತನಾಡಲು ಎಲ್ಲರಿಗೂ ಅವಕಾಶ ನೀಡುತ್ತೇನೆ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ..

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಂಕನೂರರವರಿಗೆ ಮಾತನಾಡಲು ತಾವು ಅವಕಾಶ ನೀಡಿ. ಏಕೆಂದರೆ, ಮಂತ್ರಿಗಳು ಬಿಟ್ಟಿರುವುದನ್ನೆಲ್ಲಾ ಅವರು ಹೇಳಿಬಿಡಲಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ...

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಸ್ವತಂತ್ರವಾಗಿ ನನ್ನ ಅಭಿಪ್ರಾಯ...

ಉಪ ಸಭಾಪತಿಯವರು:- ನಾನು ಈಗಾಗಲೇ ಹೇಳಿದಂತೆ, ವಿಧೇಯಕದ ಮೇಲೆ ಮಾತನಾಡಲು ಮಾನ್ಯ ಎಂ.ನಾರಾಯಣಸ್ವಾಮಿಯವರಿಗೆ ಅವಕಾಶ ನೀಡಿದ್ದೇನೆ. ತದನಂತರ, ಮಾನ್ಯ ಸಂಕನೂರರವರಿಗೆ, ಮಾನ್ಯ ಭೋಜೇಗೌಡರವರಿಗೆ ಹಾಗೂ ಮಾತನಾಡಲು ಇಚ್ಛಿಸುವ ಎಲ್ಲಾ ಸದಸ್ಯರಿಗೆ ಅವಕಾಶ ನೀಡುತ್ತೇನೆ.

(ಮುಂದು...)

(917) 22-09-2021 YL-AK 7.50

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದಯವಿಟ್ಟು ನಮ್ಮ ಸಮಸ್ಯೆಯನ್ನು ಸ್ವಲ್ಪ ಕೇಳಿ. ಸಂಜೆ 7.00 ಗಂಟೆಗೆ ಶಾಸಕಾಂಗ ಸಭೆಗೆ ನಾವೆಲ್ಲರೂ ಹೋಗಬೇಕಾಗಿದೆ, ಬೇಕಾದರೆ ಕನ್ವರ್ಮ್ ಮಾಡಿಕೊಳ್ಳಿ. ಆ ಸಂಬಂಧ ತಮ್ಮ ಪೀಠಕ್ಕೆ ಸಂಜೆ 5.00 ಗಂಟೆಗೆ ಪತ್ರವನ್ನು ಕಳುಹಿಸಿಕೊಟ್ಟಿದ್ದೇವೆ. ದಯವಿಟ್ಟು ಬೆಳಗ್ಗೆ continue ಮಾಡಿ, ಈ ವಿಧೇಯಕದ ಮೇಲೆ ನಾವೆಲ್ಲರೂ ಮಾತನಾಡಬೇಕಾಗಿದೆ. ಇದು ಬಹಳ ಅತ್ಯುತ್ತಮವಾದಂಥ ವಿಧೇಯಕವಾಗಿದೆ, ಇಲ್ಲವೆಂದು ಹೇಳುವುದಿಲ್ಲ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ ಕುಳಿತುಕೊಳ್ಳಿ. ಮಾನ್ಯ ಎಂ.ನಾರಾಯಣಸ್ವಾಮಿಯವರು ಮಾತನಾಡುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಸಂಜೆ 7.00 ಗಂಟೆಗೆ ನಾವೆಲ್ಲರೂ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು.

ಉಪ ಸಭಾಪತಿಯವರು:- ಆಯಿತು, ಮಾನ್ಯ ಸದಸ್ಯರೇ ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾವೆಲ್ಲರೂ ಆ ಸಭೆಯಲ್ಲಿ ಚರ್ಚೆ ಮಾಡಬೇಕಾಗಿರುವುದರಿಂದ ಎಲ್ಲರೂ ಪಾಲ್ಗೊಳ್ಳಲೇಬೇಕಾಗಿದೆ.

ಉಪ ಸಭಾಪತಿಯವರು:- ಆಯಿತು, ತಾವು ಬೇಗ ಮಾತನ್ನು ಮುಗಿಸಿದರೆ, ಬೇಗ ಹೊರಡಬಹುದು.

ಶ್ರೀ ಎಂ.ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ 2021, ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರು ತಂದಿದ್ದಾರೆ.

(ಈ ಹಂತದಲ್ಲಿ ವೈಸ್ ಛೇರ್ಮನ್‌ರವರಾದ ಡಾ|| ತೇಜಸ್ವಿನಿ ಗೌಡರವರು ಸಭಾಪತಿಯವರ ಪೀಠವನ್ನು ಅಲಂಕರಿಸಿದರು)

ಈ ವಿಧೇಯಕವು ಯಾವುದೇ ವಿಶ್ವವಿದ್ಯಾಲಯಕ್ಕಾದರೂ ಸಹ rules and conditions frame ಮಾಡುವುದು ಸಹಜ. ಒಂದು ವಿಚಾರ ನನಗೆ ಏತಕ್ಕಾಗಿ ಅರ್ಥವಾಗುತ್ತಿಲ್ಲವೆಂದರೆ, ಈ ಸದನ ಪ್ರಾರಂಭ ಆದಾಗಿನಿಂದ ವಿರೋಧ ಪಕ್ಷದಲ್ಲಿರುವಂಥ ಕಾಂಗ್ರೆಸ್ ಮತ್ತು ಜೆ.ಡಿ(ಎಸ್) ಶಾಸಕರು ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದೆವು. ಯಾವುದೇ ವಿಷಯದಲ್ಲಿ ನಾವು boycott ಮಾಡಬಾರದು, ಚರ್ಚೆಯಲ್ಲಿ ಭಾಗವಹಿಸಬೇಕು, ಇಡೀ ರಾಜ್ಯದ ಜನ ನಮ್ಮ ಕಡೆ ಸೇರಿಸುತ್ತಿದ್ದಾರೆ, ಈ ಸದನದಲ್ಲಿ ಚರ್ಚೆಯಾಗಬೇಕು ಎಂದು ಹೇಳಿ ಇದುವರೆವಿಗೂ ಸಂಪೂರ್ಣ ಸಹಕಾರವನ್ನು ಸರ್ಕಾರಕ್ಕೆ ನೀಡಿದ್ದೇವೆ. ಇವತ್ತಿನ ಅಜೆಂಡಾದಲ್ಲಿ ಈ ವಿಧೇಯಕವನ್ನು ನಮೂದಿಸಿರಲಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಅಜೆಂಡಾದಲ್ಲಿ ಇದೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅಜೆಂಡಾದಲ್ಲಿ ಇರಲಿಲ್ಲ. ಈಗ ಅಡಿಷನಲ್ ಅಜೆಂಡಾ ಮಾಡಿ ಕೊಟ್ಟಿದ್ದಾರೆ. ಅಷ್ಟೊಂದು ಆತುರವಾಗಿ ಈ

ವಿಧೇಯಕವನ್ನು ತಂದಿದ್ದಾರೆ. ನಾವೇನಾದರೂ ಸಭಾಪತಿಯವರನ್ನು request ಮಾಡಿಕೊಂಡರೆ... ಮಾನ್ಯ ಭೋಜೇಗೌಡರು ಶಾಸಕಾಂಗ ಸಭೆ ಇದೆ ಎಂದು ಹೇಳಿದರು. ಆ ಸಭೆ ಆಡಳಿತ ಪಕ್ಷದವರಿಗೆ ಆಗಿರಬಹುದು, ವಿರೋಧ ಪಕ್ಷದವರಿಗೆ ಆಗಿರಬಹುದು ಅನುಮತಿ ನೀಡುವುದು ಇದುವರೆಗೂ ನಡೆದುಕೊಂಡು ಬಂದಿರುವಂಥ ಸಂಪ್ರದಾಯ. ಆದರೆ, ಜೆ.ಡಿ(ಎಸ್) ಪಕ್ಷದವರು ಶಾಸಕಾಂಗ ಸಭೆ ಇದೆ ಎಂದು ತಿಳಿಸಿದರೂ ಸಹ ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಇದನ್ನು ಬಹಳ ಒತ್ತಾಯ ಪೂರ್ವಕವಾಗಿ ಮಂಡನೆ ಮಾಡುತ್ತಿದ್ದಾರೆ. ಈ ವಿಧೇಯಕದಲ್ಲಿ 27 ಪುಟಗಳಷ್ಟು rules and conditions frame ಮಾಡಿರುವುದನ್ನು ಈಗ ತಂದು ನಮಗೆ ನೀಡಿದ್ದಾರೆ. ಯಾವುದೇ ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಬೇಕಾದರೆ, these are the basic things. ಎಲ್ಲಾ rules and regulations follow ಮಾಡಲೇಬೇಕಾಗುತ್ತದೆ. ಇಷ್ಟು ಸುದೀರ್ಘವಾಗಿ ತಂದಿರುವಂಥ ವಿಧೇಯಕ ಏನಿದೆ, ಈ ಚಾಣಕ್ಯ ವಿಶ್ವವಿದ್ಯಾಲಯವು ಎಲ್ಲಿ ಬರುತ್ತಿದೆ, ಎಷ್ಟು ಜಾಗ ಇದೆ, ಆ ಜಾಗವು ಎಲ್ಲಿಂದ ಬಂದಿದೆ, ಆ ಜಾಗವನ್ನು ಯಾರು ಕೊಟ್ಟಿದ್ದಾರೆ? ಅದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ‘Statement of Objects and Reasons’ ನಲ್ಲಿ “Centre for Educational and Social Studies, Registered Society, Bengaluru” ಎಂದು ಹೇಳಿದ್ದಾರೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ವಿಧೇಯಕಕ್ಕೆ ಅನುಮೋದನೆ ನೀಡುವ ಮೊದಲೇ ಏತಕ್ಕೆ ಅದೆಲ್ಲವನ್ನೂ ಹಾಕುವುದು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಧ್ಯದಲ್ಲಿ ಏತಕ್ಕೆ ಮಾತನಾಡುತ್ತಾರೆ.

ವೈಸ್ ಛೇರ್ಮನ್:- ಮಾನ್ಯ ಪುಟ್ಟಣ್ಣನವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುವುದಕ್ಕೆ ಬಿಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದೆ ಬಂದಿದೆ. ಎಲ್ಲಿ ಸ್ಥಾಪಿಸಲಾಗುವುದು ಎಂಬುದು ಗೊತ್ತಿಲ್ಲ. ಅದಕ್ಕೆ ಅಪ್ಪ-ಅಮ್ಮ ಯಾರು ಇಲ್ಲ. ಎಷ್ಟು ಜಾಗವನ್ನು ತೆಗೆದುಕೊಳ್ಳಲಾಗಿದೆ ಎಂಬುದು ಗೊತ್ತಿಲ್ಲ.

ಶ್ರೀ ಸುನೀಲ್ ವಲ್ಯಾಪೂರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆ ರೀತಿ ಹೇಳಿದರೆ ಹೇಗೆ. ಆ ರೀತಿ ಮಾತನಾಡುವುದು ಸರಿಯಲ್ಲ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೆ, ಒಂದು ನಿಮಿಷ ಕುಳಿತುಕೊಳ್ಳಿ.

ಶ್ರೀ ಸುನೀಲ್ ವಲ್ಯಾಪೂರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವರು ಮಾತನಾಡಲಿ ಬೇಡವೆಂದು ಹೇಳುವುದಿಲ್ಲ. ಆದರೆ, ಅಪ್ಪ-ಅಮ್ಮ ವಿಚಾರ ಹೇಳುವುದು ಸರಿಯಲ್ಲ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಏತಕ್ಕೆ ಮಧ್ಯದಲ್ಲಿ ಮಾತನಾಡುತ್ತಾರೆ? ಅವರು ಮಾತನಾಡುವಾಗ ನಾವು ಮಧ್ಯದಲ್ಲಿ ಎದ್ದು ನಿಂತು ಮಾತನಾಡುತ್ತೇವೆಯೇ?

ವೈಸ್ ಛೇರ್ಮನ್:- ಮಾನ್ಯ ಸುನೀಲ್ ವಲ್ಯಾಪೂರ್‌ರವರೇ, ಒಂದು ನಿಮಿಷ ಕುಳಿತುಕೊಳ್ಳಿ.

ಶ್ರೀ ಸುನೀಲ್ ವಲ್ಯಾಪೂರ್:- ಮಾನ್ಯ ಸಭಾಪತಿಯವರೇ, ಅವರು ಮಾತನಾಡಿರುವುದನ್ನು ಕಡತದಿಂದ ತೆಗೆಯಿಸಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರ ಉತ್ತರ ನೀಡುವಾಗ ಬೇಕಾದರೆ ಮಾತನಾಡಲಿ. ಉತ್ತರ ನೀಡುವುದು ಬೇಡವೆಂದು ಹೇಳುವುದಿಲ್ಲ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ನಾರಾಯಣಸ್ವಾಮಿಯವರೇ, ತಾವು ಚರ್ಚೆಯಲ್ಲಿ ಭಾಗವಹಿಸಿದರೆ ನಿಮ್ಮ ಅನುಮಾನವನ್ನು ಎತ್ತಿ ಹಿಡಿಯಲು ಅವಕಾಶ ಸಿಗುತ್ತದೆ. ಮಾನ್ಯ ಸಚಿವರು ಸಹ ಸದನದಲ್ಲಿಯೇ ಕುಳಿತಿದ್ದಾರೆ. ಅದಕ್ಕಾಗಿ ಚರ್ಚೆಯಲ್ಲಿ ಭಾಗವಹಿಸಿ ಎಂದು ಹೇಳುತ್ತಿರುವುದು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರ ಉತ್ತರ ನೀಡಲಿ, ನನ್ನ ಅಭ್ಯಂತರವೇನಿಲ್ಲ. ಬೇಕಾದರೆ ನಾನು ಮಾತನಾಡುವುದನ್ನು ಅವರು ನೋಟ್ ಮಾಡಿಕೊಳ್ಳಲಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಧ್ಯದಲ್ಲಿ ಈ ರೀತಿ ಎದ್ದು ನಿಂತು ಮಾತನಾಡಿದರೆ ಹೇಗೆ?

ಶ್ರೀ ಸುನೀಲ್ ವಲ್ಯಾಪೂರ್:- ಮಾನ್ಯ ಸಭಾಪತಿಯವರೇ, ದಯವಿಟ್ಟು “ಅಪ್ಪ ಇಲ್ಲ ಅಮ್ಮ ಇಲ್ಲ” ಎಂಬ ಪದವನ್ನು ಕಡತದಿಂದ ತೆಗೆಯಿಸಿ. ಆ ಸಂಸ್ಥೆ ದಲಿತ ಮಕ್ಕಳನ್ನು ಓದಿಸುವಂಥ ಸಂಸ್ಥೆ. ಆ ಸಂಸ್ಥೆಯ ಬಗ್ಗೆ ಗೌರವ ಇರಬೇಕು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರೇನು ಸರ್ಕಾರವೇ?

ವೈಸ್ ಛೇರ್ಮನ್:- ಮಾನ್ಯ ಸುನೀಲ್ ವಲ್ಯಾಪೂರ್‌ರವರ ಮಾನ್ಯ ನಾರಾಯಣಸ್ವಾಮಿಯವರು ಚರ್ಚೆ ಮಾಡುತ್ತಿದ್ದಾರೆ ತಾವು ಕುಳಿತುಕೊಳ್ಳಿ.

ಶ್ರೀ ಸುನೀಲ್ ವಲ್ಯಾಪೂರ್:- ಮಾನ್ಯ ಸಭಾಪತಿಯವರೇ, ಆ ಸಂಸ್ಥೆಯಿಂದಲೇ ಇವತ್ತು ದಲಿತ ಮಕ್ಕಳು ಉದ್ಧಾರವಾಗಿರುವಂಥದ್ದು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿದ್ದಾರೆ ಉತ್ತರ ನೀಡುತ್ತಾರೆ.

(ಗೊಂದಲ)

ಶ್ರೀ ಸುನೀಲ್ ವಲ್ಯಾಪೂರ್:- ಮಾನ್ಯ ಸಭಾಪತಿಯವರೇ, ಎಷ್ಟೋ ದಲಿತ ಮಕ್ಕಳಿಗೆ ರಕ್ಷಣೆ ನೀಡಿರುವಂಥ ಸಂಸ್ಥೆ. ಅವರು ಹೇಳಿದ ವಿಚಾರ ಕಡತಕ್ಕೆ ಹೋಗಬಾರದು (ಗೊಂದಲ) ಅದರ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡಬಾರದು.

ವೈಸ್ ಛೇರ್ಮನ್:- ಮಾನ್ಯ ನಾರಾಯಣಸ್ವಾಮಿಯವರು ಮಾತನಾಡಿದ್ದು ಮಾತ್ರ ಕಡತಕ್ಕೆ ಹೋಗಲಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕ್ರಮ ಸಂಖ್ಯೆ (4) ರಲ್ಲಿ, ‘ವಿಶ್ವವಿದ್ಯಾಲಯದ ಸ್ಥಾಪನೆ’ ಗೆ ಸಂಬಂಧಿಸಿದಂತೆ ತಿಳಿಸಿದ್ದು, ಅದರಲ್ಲಿ (1) ರಲ್ಲಿರುವಂತೆ, ‘ರಾಜ್ಯ ಸರ್ಕಾರವು ಶೋಧನಾ ಸಮಿತಿಯು ಮಾಡಿದ ಶಿಪಾರಸ್ಸುಗಳನ್ನು ಪರ್ಯಾಲೋಚಿಸಿದ ತರುವಾಯ ಮತ್ತು ತಾನು ಅವಶ್ಯವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ,-

(ii) '(ಎ) ರಲ್ಲಿರುವಂತೆ ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗಿದ್ದರೆ ಇಪ್ಪತ್ತೈದು ಎಕರೆ ಭೂಮಿ;

(ಬಿ) ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರಗಿದ್ದು, ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರದೇಶದ ಒಳಗಿದ್ದರೆ ನಲವತ್ತು ಎಕರೆ ಭೂಮಿ;

(ಸಿ) (ಎ) ಮತ್ತು (ಬಿ) ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ಐವತ್ತು ಎಕರೆಗಳಿಗೆ ಕಡಿಮೆಯಿಲ್ಲದಷ್ಟು ಭೂಮಿ' ಇರಬೇಕೆಂದು ತಿಳಿಸಿದ್ದಾರೆ.

ಕೇವಲ ಚಾಣಕ್ಯ ವಿಶ್ವವಿದ್ಯಾಲಯ ಮಾತ್ರ ಸೀಮಿತಗೊಂಡಿಲ್ಲ. ಯಾವುದೇ ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಬೇಕೆಂದರೆ, ಅಷ್ಟು ಜಮೀನು ಇರಬೇಕೆಂದು ತಿಳಿಸುವಂಥದಾಗಿದೆ. ಚಾಣಕ್ಯ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡುವ ಕುರಿತು ಮಾನ್ಯ ಸಚಿವರು ಸಂಶೋಧನೆ, ಇತ್ಯಾದಿಗಳನ್ನು ಒಳಗೊಂಡಂತೆ ಏನು ತಿಳಿಸಿದ್ದಾರೆ, ಆ ಮಾತನ್ನು ಸ್ವಾಗತಿಸುತ್ತೇವೆ. ಒಂದು ವಿಶ್ವವಿದ್ಯಾಲಯ ಪ್ರಾರಂಭ ಮಾಡಿದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ಮಾಡಲೇಬೇಕಾಗುತ್ತದೆ. ಆದರೆ, ಅವುಗಳೆಲ್ಲದರ ಜೊತೆಗೆ ಎಲ್ಲಿ ಈ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಲಾಗುತ್ತದೆ ಎನ್ನುವ ಮಾತನ್ನು ಹೇಳಬೇಕಲ್ಲವೇ? ಎಷ್ಟು ಎಕರೆ ಜಮೀನಿದೆ, ಯಾವ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ, ಆ ಜಮೀನನ್ನು ಇಟ್ಟುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಬೇಕಲ್ಲವೇ? ನಮಗೆ ಬಂದ ಮಾಹಿತಿ ಪ್ರಕಾರ ದೇವನಹಳ್ಳಿಯ ಹತ್ತಿರ ಹರಳೂರು ಎಂಬ ಗ್ರಾಮದ ಪಕ್ಕದಲ್ಲಿ 116.16 ಎಕರೆ ಜಮೀನನ್ನು ತೋರಿಸಿ, ಇಲ್ಲಿ ವಿಶ್ವವಿದ್ಯಾಲಯ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇಂತಹ ಒಂದು ಕೆಟ್ಟ ಆಲೋಚನೆ ಸರ್ಕಾರಕ್ಕೆ ಏತಕ್ಕಾಗಿ ಬಂದಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಜಾಗವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ adjacent ನಲ್ಲಿರುವಂಥ ಜಾಗವಾಗಿದ್ದು, ಈ ಜಾಗವನ್ನು K.I.A.D.B. (Karnataka Industrial Areas Development Board) ಏನಿದೆ, ಅಲ್ಲಿ ಕಾರ್ಖಾನೆ ಮತ್ತು ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಸುಮಾರು 3000 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. Aerospace industries ಬರಬೇಕೆಂದು ಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಖಾಸಗಿ ವಿಶ್ವವಿದ್ಯಾಲಯ ತೆರೆಯಲು ಹೊರಟಿದ್ದಾರೆ. ಕೆ.ಐ.ಎ.ಡಿ.ಬಿ. ಪತ್ರವನ್ನು ತಮ್ಮ ಮುಂದೆ ಉಲ್ಲೇಖ ಮಾಡಲು

ಬಯಸುತ್ತೇನೆ. ಅದರಲ್ಲಿ ತಿಳಿಸಿರುವಂತೆ ದಿನಾಂಕ: 05.08.2019 ರಂದು ಕೆ.ಐ.ಎ.ಡಿ.ಬಿ. ಯಲ್ಲಿ ಆಗಿರುವಂಥ ನಡವಳಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರಡಿಯಲ್ಲಿ ಉಲ್ಲೇಖದನ್ವಯ ಸರ್ಕಾರದ ಅಧಿಸೂಚನೆ ಹೊರಡಿಸಿ, ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮಾಲೀಕನಿಗೆ ಪಾವತಿಸಬೇಕಾದ ಪರಿಹಾರವನ್ನು ಮಾನ್ಯ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆರವರ ಅಧ್ಯಕ್ಷತೆಯಲ್ಲಿ ದಿನಾಂಕ: 08.09.2019 ಮತ್ತು 07.06.2019 ರಂದು ನಡೆದ ಸಮಿತಿ ಸಭೆಯಲ್ಲಿ...

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈ ವಿಧೇಯಕದಲ್ಲಿ...

ವೈಸ್ ಛೀರ್ಮನ್:- ಮಾನ್ಯ ನಾರಾಯಣಸ್ವಾಮಿಯವರೇ, ಒಂದು ನಿಮಿಷ. ಮಾನ್ಯ ಸಚಿವರು ಮಾತನಾಡುತ್ತಾರೆ.

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈ ವಿಧೇಯಕದಲ್ಲಿ ಜಮೀನಿನ ವಿಷಯ ಎಲ್ಲಿಂದ ಬರುತ್ತದೆ?

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ವಿಶ್ವವಿದ್ಯಾಲಯವನ್ನು ಸುಮ್ಮನೆ ನಿರ್ಮಿಸುತ್ತಾರೆಯೇ? ಆ ಜಮೀನು ಇಲ್ಲದೇ ವಿಶ್ವವಿದ್ಯಾಲಯವನ್ನು ತೆರೆಯಲು ಸಾಧ್ಯವೇ?

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಜಮೀನು ಹೇಗೆ ಬಂತು ಎಂಬ ವಿಚಾರವನ್ನು ಬೇರೆ ರೂಪದಲ್ಲಿ ತಂದು ಮಾತನಾಡಲಿ. ವಿಧೇಯಕದ ಮೇಲೆ ಮಾತನಾಡುವುದಿಲ್ಲ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಆ ಜಮೀನು ಎಲ್ಲಿಂದ ಬಂತು ಎಂಬುದನ್ನು ಹೇಳುತ್ತೇನೆ.

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ಖಾಸಗಿ ವಿಶ್ವವಿದ್ಯಾಲಯದ ವಿಧೇಯಕದ ಬಗ್ಗೆ ಮಾತನಾಡುವುದಾಗಿದೆ.

ಆದ್ದರಿಂದ ಇನ್ನುಳಿದ ವಿಚಾರಗಳ ಬಗ್ಗೆ ಅವರು ಬೇರೆ ರೂಪದಲ್ಲಿ ಬೇಕಾದರೆ ತಂದು ಮಾತನಾಡಲಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ,...

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಸಚಿವರೇ ಒಂದು ನಿಮಿಷ. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಲಿ.

(ಗೊಂದಲ)

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಜಮೀನು ಎಲ್ಲಿ ಬಂತು ಯಾವ ಕಾನೂನಿನಲ್ಲಿದೆ, ಹೇಗೆ ಆಗಿತ್ತು ಎನ್ನುವುದನ್ನು ಕೇಳಲಿ. ಇದರಲ್ಲಿ ಜಮೀನಿನ ವಿಚಾರ ಮಾತನಾಡುವುದು ಬೇಡ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರು 116.16 ಎಕರೆ ಜಮೀನನ್ನು ಅಲಾಟ್ ಮಾಡಿರುವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ಮಾನ್ಯ ಸಚಿವರಿಗೆ ಏತಕ್ಕೆ ನೋವಾಗುತ್ತಿದೆ? ಮಾನ್ಯ ನಾರಾಯಣಸ್ವಾಮಿಯವರು ಮಾತನಾಡಲು ಬಿಡಬೇಕು.

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಅವರು ಪ್ರಸ್ತಾಪ ಮಾಡುತ್ತಿರುವ ವಿಷಯವು ಈ ವಿಧೇಯಕಕ್ಕೆ ಸಂಬಂಧಿಸಿರುವುದಿಲ್ಲ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಈ ಸಂಸ್ಥೆಗಾಗಿ 116.16 ಗುಂಟೆ ಜಮೀನನ್ನು ಕೆ.ಐ.ಎ.ಡಿ.ಬಿ. ಯವರು ಅಲಾಟ್ ಮಾಡಿದ್ದಾರೆಯೇ? ಅದರಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡುವುದಕ್ಕೆ ಹೊರಟಿದ್ದಾರೆಯೇ ಎಂಬುದನ್ನು ಹೇಳಬೇಕಲ್ಲವೇ? ಈ ವಿಚಾರ ಸಹ ಈ ವಿಧೇಯಕಕ್ಕೆ ಪೂರಕವಾಗಿದೆ ಅಲ್ಲವೇ? ಈ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವುದಕ್ಕೆ,...

(ಗೊಂದಲ)

ಡಾ|| ಸಿ.ಎನ್.ಅಶ್ವಥ್‌ನಾರಾಯಣ(ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗಿದ್ದರೆ 25 ಎಕರೆ ಭೂಮಿ ಬೇಕು, B.M.R.D.A (Bangalore Metropolitan Region Development Area) area ದಲ್ಲಿ 40 ಎಕರೆ ಇರಬೇಕು. ಇವೆರಡೂ ಸ್ಥಳಗಳ ಹೊರಗೆ ಇದ್ದರೆ 50 ಎಕರೆ ಭೂಮಿ ಬೇಕು. ಬೇಕಾಗಿರುವಂಥ ಭೂಮಿ ಇದೆ. 25.00 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹೌದು. ನಾನು ಸಹ ಅದು ಎಲ್ಲಿದೆ ಎಂಬುದನ್ನು ಹೇಳುತ್ತಿದ್ದೇನೆ ಅಲ್ಲವೇ?

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಹೊಸದಾಗಿ ಖಾಸಗಿ ವಿಶ್ವವಿದ್ಯಾಲಯದ ವಿಧೇಯಕವನ್ನು ಮೂವ್ ಮಾಡುತ್ತಿಲ್ಲ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಭೂಮಿ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳುವುದಕ್ಕೆ ಮಾನ್ಯ ಸಚಿವರಿಗೆ ಏನು ಅಧಿಕಾರ ಇದೆ.

(ಗೊಂದಲ)

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈಗಾಗಲೇ ಸುಮಾರು 25 ವಿಶ್ವವಿದ್ಯಾಲಯದ ವಿಧೇಯಕಕ್ಕೆ ಅನುಮೋದನೆ ದೊರೆತಿದೆ.

(ಮುಂದು...)

(918) 22.09.2021/8.00/ ಎಸ್‌ಕೆ/ಆರ್‌ಎನ್

(ವೈಸ್ ಛೀರ್ಮನ್‌ನವರ ಉಪಸ್ಥಿತಿ)

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಈ ಲ್ಯಾಂಡ್ ಬಗ್ಗೆ ಮಾತನಾಡುವುದಕ್ಕೆ ಮಾನ್ಯ ಸಚಿವರಿಗೆ ಏನು ಅಧಿಕಾರವಿದೆ? ಇದೇ ರೀತಿ ಮಾತನಾಡಬೇಕೆಂದು ಮಾನ್ಯ ಸಚಿವರು dictate ಮಾಡುತ್ತಾರೆಯೇ?

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ (ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಕೌಶಲ್ಯಾಭಿವೃದ್ಧಿ):- ತಾವು ಮಾತನಾಡುತ್ತಿರುವುದು ವಿಧೇಯಕಕ್ಕೆ ಸಂಬಂಧವಿಲ್ಲ. ಈ ವಿಧೇಯಕದ ಬಗ್ಗೆ ಅಷ್ಟೇ ತಾವು ಮಾತನಾಡಬೇಕು.

(ಗೊಂದಲ)

ವೈಸ್ ಛೇರ್ಮನ್:- ಒಂದು ನಿಮಿಷ.

ಶ್ರೀ ಎಂ. ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಇದರಲ್ಲಿರುವ ದಾಖಲೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಇದು ಇತಿಹಾಸವುಳ್ಳಂತಹ ಸದನ. ಇದರ ಬಗ್ಗೆ ಚರ್ಚೆಯಾಗಲಿ.

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಈ ಖಾಸಗಿ ವಿಶ್ವವಿದ್ಯಾಲಯದ ಬಗ್ಗೆ ಅಷ್ಟೇ ಮಾತನಾಡಬೇಕು.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಸಮೀಪದಲ್ಲಿ ಚುನಾವಣೆ ಎದುರಿಸುವವರಿದ್ದೀರಿ. ಇದರ ಬಗ್ಗೆ ಜನರಿಗೆ ಗೊತ್ತಾಗಲಿ.

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಈ ಖಾಸಗಿ ವಿಶ್ವವಿದ್ಯಾಲಯದ ಬಗ್ಗೆ ಅಷ್ಟೇ ಮಾತನಾಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

(ಗೊಂದಲ)

ವೈಸ್ ಛೇರ್ಮನ್:- ತಾವು ಚರ್ಚೆಯಲ್ಲಿ ಭಾಗವಹಿಸಿದರೆ,

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನಮ್ಮನ್ನು restrict ಮಾಡುವುದಕ್ಕಾಗುವುದಿಲ್ಲ.

(ಗೊಂದಲ)

ವೈಸ್ ಛೇರ್ಮನ್:- ಅದು ಸಾರ್ವಜನಿಕರಿಗೆ ತೊಂದರೆಯಾದರೆ, ಅದರ ಬಗ್ಗೆ ಮಾತನಾಡಲು ಅವಕಾಶವನ್ನು ಕೊಡುತ್ತೇನೆ. ಈ ಚರ್ಚೆಯಲ್ಲಿ ಭಾಗವಹಿಸಬೇಕೆಂಬುದೇ ನಮ್ಮ ಉದ್ದೇಶ. ಉನ್ನತ ಶಿಕ್ಷಣ ಸಚಿವರಾಗಿ ಹೊಸ ಶಿಕ್ಷಣ ನೀತಿಯನ್ನು ತಂದಿದ್ದಾರೆ. ಅವರು ಉತ್ಸಾಹದಿಂದ, ಈ ನಿಟ್ಟಿನಲ್ಲಿ ಅದನ್ನು ಜಾರಿಗೊಳಿಸಬೇಕೆಂದು, ಮಾಡುವಾಗ, ತಮ್ಮ ಕಡೆಯಿಂದ ಅದನ್ನು ಬೇರೆ ರೂಪದಲ್ಲಿ ಮಾತನಾಡಬಹುದು. (ಗೊಂದಲ) ತಮ್ಮ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಅದನ್ನು ಬೇರೆ ರೂಪದಲ್ಲಿ ತನ್ನಿ ಎಂದು ಹೇಳುತ್ತಿದ್ದಾರೆ. ಆದರೆ ತಾವು ಮಾತನಾಡುತ್ತಿರುವುದು ವಿಧೇಯಕಕ್ಕೆ ಸಂಬಂಧಿಸಿದ್ದಲ್ಲ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಯೂನಿವರ್ಸಿಟಿ ಭೂಮಿಯ ಬಗ್ಗೆ ಮಾತನಾಡುವುದೇ ಬೇಡವೇ? ಹಾಗಾದರೆ ಏನು ಮಾತನಾಡುವುದು ಬೇಡ ಎಂದು ಹೇಳಲಿ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಧೇಯಕಕ್ಕೆ ಸಂಬಂಧಪಟ್ಟಂತೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಂತಹ ಸಂದರ್ಭದಲ್ಲಿ, ಅದನ್ನು ಮಾತನಾಡಬೇಡಿ, ಇದನ್ನು ಮಾತನಾಡಬೇಡಿ ಎಂದರೆ ಹೇಗೆ?

(ಗೊಂದಲ)

ವೈಸ್ ಛೇರ್ಮನ್:- ತಾವು ಮುಕ್ತವಾಗಿ ಮಾತನಾಡುವುದಕ್ಕೆ ಬೇರೆ ಸಂದರ್ಭದಲ್ಲಿ ಅವಕಾಶವನ್ನು ಕೊಡುತ್ತೇವೆ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ನಾವು ಮಾತನಾಡಿದ ಮೇಲೆ, ಮಾನ್ಯ ಸಚಿವರು ಉತ್ತರವನ್ನು ಕೊಡಲಿ.

(ಗೊಂದಲ)

ವೈಸ್ ಛೇರ್ಮನ್:- ಅವರು ಸಮಜಾಯಿಷಿ ಉತ್ತರ ಕೊಡಲಿ. ಎಲ್ಲರಿಗೂ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡುತ್ತೇನೆ. ಮಾನ್ಯ ಸಚಿವರೆಲ್ಲರೂ ಇಲ್ಲಿ ಕುಳಿತಿದ್ದಾರೆ. ಅವರೇನು ಓಡಿ ಹೋಗುವುದಿಲ್ಲ. (ಗೊಂದಲ) ತಮಗೆ ಉತ್ತರವನ್ನು ಕೊಡಿಸುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಯೂನಿವರ್ಸಿಟಿಗೆ ಸಂಬಂಧಿಸಿದಂತಹ ಭೂಮಿಯ ಬಗ್ಗೆ ಹೇಳುತ್ತಿದ್ದಾರೆ. ಮಾನ್ಯ ಸಚಿವರು ಅದರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ?

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಈ ಕಾಯಿದೆಯ ಬಗ್ಗೆ ಅಷ್ಟೇ ಮಾತನಾಡಲಿ.

(ಗೊಂದಲ)

ವೈಸ್ ಛೇರ್ಮನ್:- ಈ ಪ್ರಶ್ನೆಗೆ ಸಂಬಂಧಿಸಿದಂತೆ, ಅಷ್ಟೇ ಮಾತನಾಡಿ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಈ ಕಾಯಿದೆಗೆ ಸಂಬಂಧಿಸಿದಂತೆ, ಭೂಮಿ; ಇದು ತಾವು allot ಮಾಡಿರುವಂತಹ ಭೂಮಿ (ಗೊಂದಲ) ಕೆ.ಐ.ಎ.ಡಿ.ಯಿಂದ ಸುಮಾರು 116 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ತಾವೇನೂ ಜೂಜಬಿ ಹಣಕ್ಕೆ ಭೂಮಿ ಕೊಟ್ಟಿರುವ ಬಗ್ಗೆ ಮಾತನಾಡುತ್ತಿದ್ದೀರಿ, Let it go on record.

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಖಾಸಗೀ ವಿಶ್ವವಿದ್ಯಾಲಯ ವಿಧೇಯಕದ ಬಗ್ಗೆ ಅಷ್ಟೇ ಮಾತನಾಡಬೇಕೆಂದು ನಾನು ತಮ್ಮ ಮೂಲಕ ಪ್ರತಿ ಪಕ್ಷದ ನಾಯಕರಿಗೆ ಕೇಳಿಕೊಳ್ಳುತ್ತಿದ್ದೇನೆ. ಜಮೀನು ಮತ್ತೊಂದು...

ಶ್ರೀ ಎಂ. ನಾರಾಯಣಸ್ವಾಮಿ:- ಆಡಳಿತ ಪಕ್ಷದವರು ಹೇಳುವಂತಹದನ್ನು ಕೇಳಿಕೊಂಡು ನಾವು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬೇಕೇ?

ಡಾ. ಸಿ.ಎಸ್. ಅಶ್ವಥ ನಾರಾಯಣ:- ವಿರೋಧ ಪಕ್ಷದವರಿಗೆ ಯಾವ ಪ್ರಶ್ನೆಯನ್ನು ಬೇಕಾದರೂ ಕೇಳುವುದಕ್ಕೆ ಸ್ವಾತಂತ್ರ್ಯವಿದೆ. ಆದರೆ ಈ ಸಂದರ್ಭದಲ್ಲಿ ಈ ವಿಧೇಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಶ್ನೆಯನ್ನು ಕೇಳಬಹುದಾಗಿದೆ.

(ಗೊಂದಲ)

ವೈಸ್ ಛೇರ್ಮನ್:- ತಾವು ಕಾಯಿರಿ. ತಮಗೆ ಉತ್ತರ ಸಿಗುತ್ತದೆ.

(ಗೊಂದಲ)

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

(ಗೊಂದಲ)

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣ ಸ್ವಾಮಿಯವರು ಈ ವಿಧೇಯವನ್ನು ಬಿಟ್ಟು ಬೇರೆ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಖಾಸಗಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತಹ ವಿಧೇಯಕ.

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರು ಬೇರೆ ರೂಪದಲ್ಲಿ ಆ ವಿಚಾರದ ಬಗ್ಗೆ ಪ್ರಶ್ನೆಯನ್ನು ಕೇಳಬಹುದಾಗಿದ್ದು, ಈಗ ಈ ವಿಧೇಯಕದ ಬಗ್ಗೆ ಅಷ್ಟೇ ಮಾತನಾಡಬೇಕು.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಚಿವರೇ ನೋಡಿ, ನಾವು ಸಮಾಜ ಸೇವೆ ಮಾಡುತ್ತಿದ್ದೇವೆ. ನಾವು ಇದಕ್ಕೆ ಸಂಬಂಧಿಸಿದಂತೆ ಮಾತನಾಡುತ್ತೇವೆ. (ಗೊಂದಲ) ವಿಶ್ವವಿದ್ಯಾಲಯಗಳನ್ನು ಎಲ್ಲಿ ಹೆಚ್ಚು ಮಾಡುತ್ತಾರೋ, ಅಲ್ಲಿ ...

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ನಾರಾಯಣಸ್ವಾಮಿಯವರೇ, ತಾವು ಈ ವಿಧೇಯಕದ ಬಗ್ಗೆ ಅಷ್ಟೇ ಮಾತನಾಡಿ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ವಿಧೇಯಕಕ್ಕೆ ಸಂಬಂಧಿಸಿದಂತೆ ಅಷ್ಟೇ ಮಾತನಾಡುತ್ತಿದ್ದೇನೆ.

(ಗೊಂದಲ)

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಲ್ಯಾಂಡ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಧೇಯಕ ಖಾಸಗಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಿರುವಂತಹ ವಿಧೇಯಕ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಧೇಯಕಕ್ಕೆ ಸಂಬಂಧಪಟ್ಟಂತೆಯೇ ಮಾತನಾಡುತ್ತಿದ್ದೇವೆ. ಚೇರ ಯಾವ ವಿಚಾರದ ಬಗ್ಗೆಯೂ ಮಾತನಾಡುತ್ತಿಲ್ಲ. ನಾವು ಮಾತನಾಡಬೇಕಾದರೆ, ಮಾನ್ಯ ಸಚಿವರು ಮಧ್ಯೆ ಮಾತನಾಡುವುದನ್ನು ಬಿಟ್ಟು, ಅವರು ನೋಟ್ ಮಾಡಿಕೊಂಡು ನಂತರ ಉತ್ತರ ಕೊಡಲಿ. ನಾವು ಬೇಡ ಎಂದು ಹೇಳುವುದಿಲ್ಲ.

ಉಪ ಸಭಾಪತಿಯವರು:- ತಾವು ಮಾತನಾಡಿ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ದಿನಾಂಕ 08.07.2021 ರಂದು ...

ಉಪ ಸಭಾಪತಿಯವರು:- ಮಾನ್ಯ ನಾರಾಯಣ ಸ್ವಾಮಿಯವರೇ, ಸಚಿವರು ಮಾತನಾಡುತ್ತಾರೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಮಾತನಾಡಿದ ನಂತರ ದಯವಿಟ್ಟು, ಸರ್ಕಾರ ಉತ್ತರ ಕೊಡಲಿ. ಚರ್ಚೆಯಲ್ಲಿ ಭಾಗವಹಿಸಿ ಎನ್ನುತ್ತೀರಾ. (ಗೊಂದಲ) ನಾವು ಭಾಗವಹಿಸಿದಾಗ, ಈ ರೀತಿ ಮಧ್ಯೆ

(ಗೊಂದಲ)

ಉಪ ಸಭಾಪತಿಯವರು:- ಇದರ ಬಗ್ಗೆ ಚರ್ಚೆ ಮಾಡುವಾಗ, ಇದರ ಮಧ್ಯೆ ವಾದ-ವಿವಾದ ಇದ್ದೇ ಇರುತ್ತದೆ. ಇದು ಸಹಜ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ. ಅವರು ಬೇರೆ ಉತ್ತರವನ್ನು ಕೊಡಲಿ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸರ್ಕಾರದ ಪರವಾಗಿ, ನಾವು ಎದ್ದು ಮಾತನಾಡಬೇಕಾಗುತ್ತದೆ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಚಿವರೇ, ನಾವು ಮಾತನಾಡಿದ ನಂತರ ತಾವು ಕೊನೆಗೆ ಉತ್ತರ ಕೊಡಿ.

(ಗೊಂದಲ)

ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):- ಮಾನ್ಯ ಸಭಾಪತಿಯವರೇ, ಇವರು ಜಮೀನು ಕೊಟ್ಟಿರುವ ಬಗ್ಗೆ ಕೇಳುತ್ತಿದ್ದಾರೆ. ಬೇರೆ ಹದಿನಾರು ಕಡೆಗಳಲ್ಲಿ ಜಮೀನನ್ನು ಕೊಟ್ಟಿರುವ ಬಗ್ಗೆ ಅದನ್ನು ಓದುವುದಕ್ಕೆ ನಮಗೆ ಬಿಡಬೇಕು. NIE University, Thandya Industrial Layout, Nanjanagudu ಮೊದಲೇ ಐವತ್ತು ಎಕರೆಯನ್ನು ಕೊಟ್ಟಿದ್ದಾರೆ. NIE Engineering College, Hebbala Industrial Layout, Mysore 20 ಎಕರೆ ಕೊಟ್ಟಿದ್ದಾರೆ. Sheshadripuram Degree College, Kadakola Industrial Layout, Mysore 10 ಎಕರೆಯನ್ನು ಕೊಟ್ಟಿದ್ದಾರೆ. KLE Trust Raipur Industrial Layout, Dharwad 4 ಎಕರೆ ಕೊಟ್ಟಿದ್ದಾರೆ. SDM Trust, Sattur Industrial Layout, Dharwad 4 ಎಕರೆಯನ್ನು ಕೊಟ್ಟಿದ್ದಾರೆ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ತಾವು ಉತ್ತರ ಕೊಡುವಾಗ, ಆಗ ತಾವು ಹೇಳಿ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಈ ವಿಶ್ವವಿದ್ಯಾಲಯಕ್ಕೆ ಸಂಬಂಧ ಇರಲಾರದಂತಹ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಮಾನ್ಯ ಸಚಿವರು

ಹೇಳುತ್ತಿದ್ದಾರೆ. **(ಗೊಂದಲ)** ಈ ವಿಶ್ವವಿದ್ಯಾಲಯಕ್ಕೆ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಮಾತನಾಡಬೇಡಿ ಎಂದು ಮಾನ್ಯ ಸಚಿವರು ಹೇಳುತ್ತಾರೆ. ಇವರಿಗೆ ಬೇಕಾದ ಹಾಗೇ ಮಾಡುತ್ತಾರೆ. **(ಗೊಂದಲ)** ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಜಮೀನು ಕೊಟ್ಟಿರುವ ಬಗ್ಗೆ ಮಾನ್ಯ ಸಚಿವರು ಮಾತನಾಡುತ್ತಿದ್ದಾರೆ. ಅವರು ಈ ವಿಶ್ವವಿದ್ಯಾಲಯದ ಜಮೀನಿನ ಬಗ್ಗೆ ಅಷ್ಟೇ ಮಾತನಾಡಬೇಕು. **(ಗೊಂದಲ)** ಇದೇ ರೀತಿ ಮಾತನಾಡಿ ಎಂದು ಹೇಳುವುದಕ್ಕೆ ಮಾನ್ಯ ಸಚಿವರಿಗೆ ಅಧಿಕಾರ ಏನಿದೆ?

ಶ್ರೀ ಜಿ.ಸಿ. ಮಾಧುಸ್ವಾಮಿ:- ನೀವು Naveen Hotel & Golf Course ಗೆ 100 ಎಕರೆಯನ್ನು ಕೊಟ್ಟಿದ್ದಾರೆ.

ಶ್ರೀ ಎಸ್.ಆರ್. ಪಾಟೀಲ್ :- ಕೂಡಲಿ. ತಾವು ಇದಕ್ಕೆ ಉತ್ತರ ಕೊಡಿ. ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಸಾವಿರ ಎಕರೆ ಜಮೀನು ಕೊಟ್ಟಿದ್ದನ್ನು ಕೂಡಲಿ.

ಡಾ. ಸಿ.ಎಸ್. ಅಶ್ವಥ ನಾರಾಯಣ:- ಈಗ ಜಮೀನಿನ ಬಗ್ಗೆ ಮಾತನಾಡುವ ಸಂದರ್ಭವಲ್ಲ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ತಾವು ಬೇರೆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಜಾಗದ ಬಗ್ಗೆ ಮಾತನಾಡುತ್ತಿದ್ದೀರಿ.

(ಗೊಂದಲ)

ಡಾ. ಸಿ.ಎಸ್. ಅಶ್ವಥ ನಾರಾಯಣ:- ಖಾಸಗೀ ವಿಶ್ವವಿದ್ಯಾಲಯ ವಿಧೇಯಕದ ಬಗ್ಗೆ ಮಾತನಾಡಲಿ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ನೋಡಿ, CESS (Centre for Educational and Social Studies) ಟ್ರಸ್ಟ್ ಕಮಿಟಿಗೆ ಕೊಟ್ಟಂತಹ ಜಮೀನು. **(ಗೊಂದಲ)** ಚಾಣುಕ್ಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಜಮೀನು ಬಗ್ಗೆ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಕ್ಕೆ ಜಾಗವನ್ನು ಕೊಟ್ಟಿರುವ ಬಗ್ಗೆ ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮಾತನಾಡುತ್ತಾರೆ. **(ಗೊಂದಲ)** ಇದನ್ನು

ಬಿಡುವ ಪ್ರಶ್ನೆಯೇ ಇಲ್ಲ. Hon'ble Chairman please give us justice. ನಮ್ಮ rescue ಗೆ ಬರಬೇಕಾಗುತ್ತದೆ. ಮಾನ್ಯ ಸಭಾಪತಿಯವರೇ, you have to come to our rescue.

ಉಪ ಸಭಾಪತಿಯವರು:- ತಾವು ಮಾತನಾಡಿ. ವಿಧೇಯಕ ಬಂದಂತಹ ಸಂದರ್ಭದಲ್ಲಿ ಚರ್ಚೆಯಾಗುವುದು ಸಹಜ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ನಾನು ಒಂದೇ ಒಂದು ವಿಚಾರವನ್ನು ಹೇಳಬಯಸುವುದೇನೆಂದರೆ, ಈ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಜಮೀನಿನ ಬಗ್ಗೆ ಮಾನ್ಯ ಸದಸ್ಯರು ಮಾತನಾಡುತ್ತಾರೆ. ಆದರೆ ಈ ಜಮೀನು ಬಗ್ಗೆ ಮಾತನಾಡಬೇಡಿ ಎಂದು ಮಾನ್ಯ ಸಚಿವರು ಹೇಳುತ್ತಾರೆ. ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಏನು ಹೇಳುತ್ತಾರೆ ಎಂದರೆ, ಇಡೀ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಯಾವ ಜಾಗಗಳಿವೆ ಅವರು ಅದರ ಬಗ್ಗೆ ಮಾತನಾಡುತ್ತಾರೆ; ಹಾಗಾದರೆ, ಅವರು ಅದರ ಬಗ್ಗೆ ಮಾತನಾಡಬಹುದು. ಈ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತಹ ಜಮೀನು ಬಗ್ಗೆ ನಾವು ಮಾತನಾಡಬಾರದೇ? ನಮಗೆ ಇವರೇನು dictate ಮಾಡುತ್ತಾರೆ?

ಶ್ರೀ ಜೆ.ಸಿ. ಮಾಧುಸ್ವಾಮಿ:- ತಾವು allot ಮಾಡಿರುವ ಲ್ಯಾಂಡ್ ಬಗ್ಗೆ ಹೇಳಿದ್ದೀರಿ.

ಶ್ರೀ ಎಸ್.ಆರ್. ಪಾಟೀಲ್:- ಇದರ ಬಗ್ಗೆ ಅಷ್ಟೇ ಮಾತನಾಡಿ, ಇಲ್ಲಿ ಬೇರೆ ವಿಷಯದ ಬಗ್ಗೆ ತಾವು ಸಹ ಮಾತನಾಡಬೇಡಿ. ನೀವು ಹೇಳಿದಂತೆ ನಾವು ಕೇಳಿಕೊಂಡಿರಬೇಕು. ಹಾಗಾದರೆ ನಾವು ಇಲ್ಲಿ ಏಕೆ ಇರಬೇಕು?

ಶ್ರೀ ಜೆ.ಸಿ. ಮಾಧುಸ್ವಾಮಿ:- ನಾಗರಭಾವಿಯಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಜಮೀನು.

(ಗೊಂದಲ)

ಶ್ರೀ ಸುನೀಲ್ ವಲ್ಯಾಪುರ್ (ವಿಧಾನಸಭೆಯಿಂದ ಚುನಾಯಿತರಾದವರು):- ಇದನ್ನು ನೀವು allot ಮಾಡಿದ್ದೀರಾ? ನಾವು allot ಮಾಡಿದ್ದೇವೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಮಾಧುಸ್ವಾಮಿಯವರೇ, ತಾವು ಉತ್ತರ ಕೊಡುವ ಮುನ್ನ ಹೇಳಿ. We welcome it.

ಶ್ರೀ ನಸೀರ್ ಅಹ್ಮದ್ (ವಿಧಾನಸಭೆಯಿಂದ ಚುನಾಯಿತರಾದವರು):- ಸರ್ಕಾರದ ಲ್ಯಾಂಡ್ ಕೊಟ್ಟಿದ್ದು.

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ:- ನಾನು ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ಓದಿ ಹೇಳುತ್ತೇನೆ. It is purely industrial layout ನಲ್ಲಿ ಕೊಟ್ಟಿರುವುದಷ್ಟೆ ವಿನಃ (ಗೊಂದಲ) Industrial layout ನಲ್ಲಿ ಏನು ತಾವು ಕೊಟ್ಟಂತಹ ಸಂಪ್ರದಾಯವನ್ನು ಮಾಡಿದ್ದೀರಿ. ಅದನ್ನೇ ನಾನು ಓದುತ್ತಿದ್ದೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ತಾವು ಉತ್ತರ ಕೊಡುವಾಗ ಅದರ ಬಗ್ಗೆ ಹೇಳಿ. ಈಗ ಏತಕ್ಕೆ ಹೇಳುತ್ತೀರಾ?

ಶ್ರೀ ಜೆ.ಸಿ. ಮಾಧುಸ್ವಾಮಿ:- ನಾಗರಬಾವಿಯಲ್ಲಿ ಸುಮಾರು 50 ಎಕರೆ ಜಾಗ ಇದೆ. ಅದು ಅಡಿಗೆ ಹದಿಮೂರು ಸಾವಿರ ರೂಪಾಯಿಗಳು ಇದೆ. ತಾವು ಐವತ್ತು ಎಕರೆ ಕೊಡುತ್ತೀರಾ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ನಾರಾಯಣ ಸ್ವಾಮಿಯವರೇ, ತಾವು ಮಾತನಾಡಿ.

ಶ್ರೀ ಎಂ. ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ರೀತಿ ಮಾತನಾಡಬೇಕಾದರೆ ಸರ್ಕಾರ ಸ್ವಲ್ಪ ತಾಳ್ಮೆಯಿಂದ ಇರಬೇಕು. ನಾವು ಏನು ಮಾತನಾಡುತ್ತೇವೆಯೋ, ಆಡಳಿತ ಪಕ್ಷದವರು ಅದನ್ನು ನೋಟ್ ಮಾಡಿಕೊಂಡು ಉತ್ತರ ಕೊಡಲಿ. ನಾವು ಬೇಡ ಎನ್ನುವುದಿಲ್ಲ.

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಸರ್ಕಾರ ತಾಳ್ಮೆಯಿಂದ ಇರಬೇಕು ಎಂದರೆ ಏನು? ಈ ಸಂಸ್ಥೆಗೆ ಅಪ್ಪ-ಅಮ್ಮ ಇಲ್ಲವೇ ...

(ಗೊಂದಲ)

ಶ್ರೀ ಎಂ. ನಾರಾಯಣ ಸ್ವಾಮಿ:- ಹೌದು ಸ್ವಾಮಿ, provoker ಯಾರು?

(ಗೊಂದಲ)

ಶ್ರೀ ಸುನೀಲ್ ವಲ್ಯಾಪುರ್:- ನೀವು ಹೇಳಿದ್ದಕ್ಕೆ ನಾನು ಹೇಳಿದ್ದು.

(ಗೊಂದಲ)

ಶ್ರೀ ಎಂ. ನಾರಾಯಣ ಸ್ವಾಮಿ:-ಯಾರು provoke ಮಾಡುತ್ತಿದ್ದಾರೆ.

(ಗೊಂದಲ)

ಉಪ ಸಭಾಪತಿಯವರು:- ಇದಯವಿಟ್ಟು, ಮಾನ್ಯ ಸದಸ್ಯರೆಲ್ಲರೂ ಕುಳಿತುಕೊಳ್ಳಿ. ತಾವು ಇದನ್ನು provoke ಮಾಡಬೇಡಿ. ಈಗ ನಡೆಯುವಂತಹ ವಿಚಾರದ ಬಗ್ಗೆ present ಮಾಡಿ. Provoke ಆದ ತಕ್ಷಣ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಮಾತನಾಡುತ್ತಾರೆ. Cool ಆಗಿ ಹೋಗಬೇಕು. ಇದು ಒಳ್ಳೆಯ ವಿಚಾರ ತಾವು cool ಆಗಿರಿ.

(ಗೊಂದಲ)

ಉಪ ಸಭಾಪತಿಯವರು:- ಅದನ್ನು ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಆಗಿಹೋಗಿದೆ. ಅದನ್ನು ಬಿಟ್ಟುಬಿಡಿ. ಮಾನ್ಯ ನಾರಾಯಣಸ್ವಾಮಿಯವರೇ, ತಾವು ಮಾತನಾಡಿ.

(ಗೊಂದಲ)

ಶ್ರೀ ಎಂ. ನಾರಾಯಣ ಸ್ವಾಮಿ:- ಮಾನ್ಯ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 08.02.2019 ಮತ್ತು 07.06.2019 ರಂದು ನಡೆದ ಭೂ ದರ ಸಲಹಾ ಸಮಿತಿ ಸಭೆಯಲ್ಲಿ ಎಕರೆ ಒಂದಕ್ಕೆ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳು ಕೆ.ಐ.ಎ.ಡಿ.ಬಿ. ಯಿಂದ Aerospace Industry ಮಾಡಬೇಕು ಎಂದು ಆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ರೈತರಿಗೆ ನೇರವಾಗಿ ಒಂದು ಎಕರೆಗೆ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು, ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಾರೆ. ಆ ಜಮೀನಿನಲ್ಲಿದ್ದ ಸುಮಾರು 116.1 ಎಕರೆ ಜಮೀನನ್ನು ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ. ಒಂದು ಎಕರೆಗೆ ಐವತ್ತು ಕೋಟಿ ರೂಪಾಯಿಗಳಂತೆ ಆ ವಿಶ್ವವಿದ್ಯಾಲಯಕ್ಕೆ ಸರ್ಕಾರ ಮಾರಾಟ ಮಾಡುತ್ತದೆ. ರೈತರ ಸುಮಾರು 116 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸರ್ಕಾರ ನೂರ ಎಪ್ಪತ್ತೈದು ಕೋಟಿ ರೂಪಾಯಿಗಳನ್ನು ಕೊಟ್ಟು, ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ. ಸರ್ಕಾರದವರು ಆ ಜಾಗವನ್ನು ಕೇವಲ ಐವತ್ತು ಕೋಟಿ ರೂಪಾಯಿಗಳಿಗೆ ಆ ವಿಶ್ವವಿದ್ಯಾಲಯಕ್ಕೆ ಮಾರಾಟ ಮಾಡಿದ್ದಾರೆ. ದಿನಾಂಕ 28.04.2021 ರಂದು ಅದರ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ಯಾಬಿನೆಟ್‌ನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶ ಸಂಖ್ಯೆ: ಸಿಐ 61 ಎಸ್‌ಪಿ‌ಕೂಇ 2021ರಲ್ಲಿ ಆದೇಶವನ್ನು ಹೊರಡಿಸುತ್ತಾರೆ.

(ಮುಂದು)

(919) 22.09.2021, 8.10, ಟಿಸಿಹೆಚ್-ಆರ್‌ಎನ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ನಾರಾಯಣ ಸ್ವಾಮಿ (ಮುಂದು):-

೧೧೬ ಎಕರೆ ಜಾಗವನ್ನು ಕೇವಲ ರೂ.೫೦ ಕೋಟಿಗಳಿಗೆ ಆ ಸಂಸ್ಥೆಗೆ ಕೊಡುವುದಕ್ಕೆ ಹೋಗುತ್ತಿದ್ದಾರೆ. ಅದೇ ಜಾಗ ೧೧೬ ಎಕರೆ ಜಾಗಕ್ಕೆ ಕೆಐಎಡಿಬಿಯವರು acquisition ಮಾಡುವುದಕ್ಕೆ ರೂ.೧೨೫ ಕೋಟಿಗಳನ್ನು ಖರ್ಚು ಮಾಡಿದ್ದಾರೆ. ಅಂದರೆ ರೂ.೧೨೫ ಕೋಟಿ ಕಡಿಮೆ ಹಣಕ್ಕೆ ಇವತ್ತಿನ ದಿವಸ ಆ ವಿಶ್ವವಿದ್ಯಾಲಯವನ್ನು ಕಟ್ಟುವುದಕ್ಕೆ ಸರ್ಕಾರದ ಬೊಕ್ಕಸಕ್ಕೆ ಲಾಸ್ ಆದರೂ ಚಿಂತೆಯಿಲ್ಲವೆಂದು ಕಡಿಮೆ ಕೊಡುವುದಕ್ಕೆ ಹೊರಟಿದ್ದಾರೆ. ಇದುವರೆಗೂ ಕೋವಿಡ್-19 ರೋಗ ಬಂದು ಜನ ತತ್ತರಿಸಿ ಹೋಗಿದ್ದಾರೆ. ಎಷ್ಟೋ ಜನ ಆಕ್ಸಿಜನ್ ಇಲ್ಲದೇ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ವೆಂಟಿಲೇಟರ್ ಇಲ್ಲದೇ ಸತ್ತರು. ಹಣಕಾಸಿನ ಮುಗ್ಗಟ್ಟಿನಿಂದ ಸರ್ಕಾರ ಸಮಯಕ್ಕೆ ಸರಿಯಾಗಿ oxygen and ventilators ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಕೂಡ ರೂ.೧೨೫ ಕೋಟಿ ಕಡಿಮೆಗೆ ಕೊಡಲು ಹೊರಟಿದ್ದಾರೆ.

ಡಾ.ಸಿ.ಎಸ್. ಅಶ್ವಥನಾರಾಯಣ (ಉನ್ನತ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಯಾರಿಗೂ ಅನಾನುಕೂಲತೆಯಾಗದಂತೆ ಎಲ್ಲರಿಗೂ ಆಕ್ಸಿಜನ್, ಎಲ್ಲರಿಗೂ ಔಷಧಿ, ಎಲ್ಲರಿಗೂ ಮಾತ್ರಗಳು, ಈ ಯಾವುದಕ್ಕೂ ಕೊರತೆ ಇರಲಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸಾವಿರಾರು ಜನ ಸತ್ತರಲ್ಲರೇ. ಅವರಿಲ್ಲಾ oxygen shortage ನಿಂದ ಸತ್ತಿದ್ದಾರೆ.

(ಗೊಂದಲ)

ಡಾ.ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, oxygen availability ವ್ಯವಸ್ಥೆಯಲ್ಲಿತ್ತು. ಆಕ್ಸಿಜನ್ availability ಇತ್ತು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸರ್ಕಾರ ಪೇಪೆಂಟ್‌ನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಕೊಡುವುದಕ್ಕೆ ಆಗಲಿಲ್ಲ.

(ಗೊಂದಲ)

ಡಾ.ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ಆಕ್ಸಿಜನ್ ಇತ್ತು, ಯಾವ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಕೊರತೆ ಇರಲಿಲ್ಲ.

(ಗೊಂದಲ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಇರಲಿಲ್ಲ, ಅಲ್ಲಿ ventilator ಇಲ್ಲ ಮತ್ತು ಮಾನ್ಯ ಸಚಿವರು ಮಾತನಾಡುತ್ತಿದ್ದಾರೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಉನ್ನತ ಶಿಕ್ಷಣ ಸಚಿವರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇತ್ತು ಎಂದು ಹೇಳುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ೧೮೦೦ ಕೆ.ಎಲ್ ಆಕ್ಸಿಜನ್ ಬೇಕಾಗಿತ್ತು. (ಗೊಂದಲ) ಹೈಕೋರ್ಟ್ ಮಧ್ಯಸ್ಥಿಕೆ ವಹಿಸಿದಾಗ ೧೨೦೦ ಕೆ.ಎಲ್ ಆಕ್ಸಿಜನ್ ಕೊಡಿ ಎಂದು ಆದೇಶ ಮಾಡಿದರು. ಸರ್ಕಾರ ನಾವು ೧೨೦೦ ಕೆ.ಎಲ್ ಆಕ್ಸಿಜನ್ ಕೊಡುವುದಕ್ಕೆ ಆಗುವುದಿಲ್ಲವೆಂದು ಕೇಂದ್ರ ಸರ್ಕಾರದವರು ಸುಪ್ರೀಂ ಕೋರ್ಟ್‌ಗೆ ಹೋದರು. ಸುಪ್ರೀಂ ಕೋರ್ಟ್‌ನವರು ಛೀಮಾರಿ ಹಾಕಿದರು.

ಡಾ.ಸಿ.ಎಸ್. ಅಶ್ವಥ ನಾರಾಯಣ:- ಮಾನ್ಯ ಸಭಾಪತಿಯವರೇ, ನಾವು ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಕೊಟ್ಟಿದ್ದೇವೆ. ಏನೇನೋ ಮಾತನಾಡುತ್ತಿದ್ದಾರೆ. ನಮಗೆ ಯಾರೂ ಛೀಮಾರಿ ಹಾಕಿಲ್ಲ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಛೀಮಾರಿ ಹಾಕಿದ್ದಾರೆ, ಸರ್ಕಾರ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊಡುವುದಕ್ಕೆ ಆಗಲಿಲ್ಲ. ಹಾದಿ ಬೀದಿಯಲ್ಲಿ ಲಕ್ಷಾಂತರ

ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಚಾಮರಾಜ ನಗರದಲ್ಲಿ ೩೬ ಜನ ಒಂದು ಗಂಟೆಯಲ್ಲಿ ಸತ್ತಿದ್ದಾರೆ.

(ಗೊಂದಲ)

ಉಪ ಸಭಾಪತಿಯವರು:- ಈಗ ಈ ಬಿಲ್ ಬಗ್ಗೆ ಚರ್ಚೆ ಮಾಡಬೇಕಿತ್ತು, ಮತ್ತೆ ನೀವು ಇನ್ನೊಂದು ವಿಚಾರವನ್ನು ಚರ್ಚೆಗೆ ತೆಗೆದುಕೊಂಡಿದ್ದೀರಿ. ಈಗ ನಾನು ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಇಟ್ಟಿದ್ದೇವೆ. ಇದರ ಬಗ್ಗೆ ಚರ್ಚೆ ಮಾಡಬೇಕಲ್ಲವೇ? ನಿಮಗೆ ಅದಕ್ಕೆ ಅವಕಾಶ ಕೊಟ್ಟಾಗ ವ್ಯಾಕ್ಸಿನೇಷನ್ ಬಗ್ಗೆ, ಬೆಡ್‌ಗಳ ಬಗ್ಗೆ, ನೀವು ಯಾವ್ಯಾವುದೇ ವಿಚಾರಗಳನ್ನು ಚರ್ಚೆ ಮಾಡಿ ಕಾಲಾಹರಣ ಮಾಡಿದರೆ ಇವತ್ತಿನ ಅಜೆಂಡಾವನ್ನು ಮುಗಿಸುವುದಕ್ಕೆ ಸಾಧ್ಯವೇ? No, it is not right.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಂತಹ ಒಂದು critical condition ನಲ್ಲಿ financial condition ಸರಿ ಇಲ್ಲದಿರುವಂಥ ಸಂದರ್ಭದಲ್ಲಿ ಸರ್ಕಾರ ರೂ. ೧೨೫ ಕೋಟಿ ಲಾಸ್ ಮಾಡಿಕೊಂಡು ಕೊಡುವುದು ಏನಿದೆ? ಇದು ನನ್ನ ಪ್ರಶ್ನೆ.

ಉಪ ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಈಗ ವಿಚಾರಗಳನ್ನು ಮಾತನಾಡಿ.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಬೇರೆ ನೋಟೀಸ್ ಕೊಡಲಿ, ಚರ್ಚೆಗೆ ಕರೆಯಿರಿ. ನಾವು ಮಾತನಾಡುತ್ತೇವೆ; ಉತ್ತರ ಕೊಡುತ್ತೇವೆ. (ಗೊಂದಲ) ತಾವು ಏನೇನು ಮಾಡುತ್ತೀರಿ ಅದನ್ನೂ ಯೋಚನೆ ಮಾಡಿ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹಾಗಾದರೆ ನಾಳೆ ಚರ್ಚೆ ಮಾಡೋಣ.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಆ ಚರ್ಚೆಯಲ್ಲಿ ನಾನು ಜಾಗ ಏತಕ್ಕೆ ಕೊಟ್ಟಿದ್ದೇವೆ, ಹೇಗೆ ಕೊಟ್ಟಿದ್ದೇವೆಂದು ಉತ್ತರವನ್ನು ಹೇಳುತ್ತೇವೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನಮ್ಮ ಸಿಎಲ್‌ಪಿ ನಾಯಕರು, ನಮ್ಮ ವಿರೋಧ ಪಕ್ಷದ ನಾಯಕರು ಮತ್ತು ನಾನು ಸರ್ಕಾರಕ್ಕೆ ಲೆಕ್ಕ ಕೊಡಿ ಎಂದು ಮೂರು ಪತ್ರಗಳನ್ನು ಬರೆದರೂ ಕೂಡ ಇವತ್ತಿನವರೆಗೂ ಅದಕ್ಕೆ ಉತ್ತರ ಕೊಡುವುದಕ್ಕೆ ಆಗಿಲ್ಲ. ಅವರು ಉತ್ತರವನ್ನು ಕೊಡಲೇ ಇಲ್ಲ.

ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಮಗೆ ಸಂಬಂಧವಿಲ್ಲ. ಈ ವಿಷಯ ಏನಿದೆ ಅದರ ಬಗ್ಗೆ ಮಾತನಾಡಲಿ. ಅವರು ಇದರ ಬಗ್ಗೆ ಒಂದು ನೋಟಿಸ್ ಕೊಡಲಿ, ನಾಳೆ ಬೆಳಿಗ್ಗೆ ಅದರ ಬಗ್ಗೆ ಚರ್ಚೆ ಮಾಡೋಣ. ಈಗ ಅವರು ಬಿಲ್ ಬಗ್ಗೆ ಮಾತನಾಡಲಿ.

(ಗೊಂದಲ)

ಡಾ.ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಲಸಿಕೆ, ಕೋವಿಡ್-19 ಬಗ್ಗೆ ಬೇರೆ ಚರ್ಚೆ ಮಾಡಲಿ ಈಗ ಈ ಬಿಲ್ ಬಗ್ಗೆ ಮಾತನಾಡಿ. ಮಾನ್ಯ ಸದಸ್ಯರ ಜ್ಞಾನ ಮತ್ತು ವಿಜ್ಞಾನ ಪ್ರಚಾರವಾಗಲಿ. ಕೋವಿಡ್-19 ಬಗ್ಗೆ ನಾಳೆ ಮಾತನಾಡೋಣ. ಮೊದಲು ಬಿಲ್ ಬಗ್ಗೆ ಮಾತನಾಡಲಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕೋವಿಡ್-19ದಲ್ಲಿ ಖರ್ಚು-ವೆಚ್ಚದ ವಿವರ ಕೊಡಿ ಎಂದು ನಾವು ಪತ್ರ ಕೊಟ್ಟಿದ್ದರೂ ಕೂಡ ಇವತ್ತಿನವರೆಗೂ ಅದಕ್ಕೆ ಉತ್ತರ ಕೊಟ್ಟಿಲ್ಲ.

ಉಪ ಸಭಾಪತಿಯವರು:- ಮಾನ್ಯ ಎಂ. ನಾರಾಯಣಸ್ವಾಮಿಯವರೇ, ದಯವಿಟ್ಟು ಈ ಬಿಲ್ ಬಗ್ಗೆ ಮಾತನಾಡಿ. ಈಗ ನಾವು ಬಿಲ್‌ನ್ನು ತೆಗೆದುಕೊಂಡಿದ್ದೇವೆ. ನೀವು ಕೋವಿಡ್-19 ಅಥವಾ ಇನ್ನೊಂದರ ಬಗ್ಗೆ ಸಮಯವನ್ನು ಕೇಳಿ, ನೀವು ಕೇಳಿದಾಗ ಅದಕ್ಕೆ ಅವಕಾಶ ಕೊಡತಕ್ಕಂಥ ಕೆಲಸ ಮಾಡೋಣ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅದಕ್ಕೆ ಸಂಬಂಧಪಟ್ಟವರನ್ನು ಕೇಳುತ್ತಿದ್ದೇನೆ. ಇಷ್ಟೊಂದು ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಲಾಸ್ ಮಾಡಿಕೊಂಡು ಏಕೆ ಕೊಡುತ್ತಿದ್ದಾರೆಂದು ಕೇಳುತ್ತಿದ್ದೇನೆ.

ಉಪ ಸಭಾಪತಿಯವರು:- ಮಾನ್ಯ ಎಂ. ನಾರಾಯಣಸ್ವಾಮಿಯವರೇ, ನೀವು ಅದನ್ನೇ ಚರ್ಚೆ ಮಾಡಿದರೆ ನಾನು ಬೇರೆ ವಿಷಯ ತೆಗೆದುಕೊಳ್ಳುತ್ತೇವೆ. ಈಗ ತೆಗೆದುಕೊಂಡಿರುವ ವಿಚಾರದ ಬಗ್ಗೆ ಮಾತನಾಡಿ. ನಿಮಗೆ ಕಾಲಾವಕಾಶ ಕೊಡಲಾಗುತ್ತದೆ. ಸಂಬಂಧಪಡದ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಕಾಲಾವಕಾಶ ಕೊಡುವುದಕ್ಕೆ ಆಗುವುದಿಲ್ಲ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನೇನು ಇದಕ್ಕೆ ಸಂಬಂಧಪಟ್ಟಂತೆ ಮಾತನಾಡಬಾರದೇ, ನಾನು ಏನು ನೀವು ಹೇಳಿದಂತೆ ಮಾತನಾಡಬೇಕೆ?

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ಬಿಲ್‌ನಲ್ಲಿ ಈ ವಿಶ್ವವಿದ್ಯಾಲಯಕ್ಕೆ ಸಂಪನ್ಮೂಲಗಳನ್ನು ಯಾವ ರೀತಿ ಕ್ರೋಢೀಕರಿಸಬೇಕೆಂದು ಎನ್ನುವ ಪ್ರಶ್ನೆ ಕೂಡ ಬರುತ್ತದೆ. ಇದಕ್ಕೆ separate ಚರ್ಚೆ ಮಾಡಬೇಕಾಗಿಲ್ಲ. ಇದಕ್ಕೆ ಸಂಪನ್ಮೂಲ ಯಾವ ರೀತಿ ಬಂದಿದೆ ಎನ್ನುತ್ತಕ್ಕಂಥ ವಿಚಾರವನ್ನು ಮಾನ್ಯ ಸದಸ್ಯರಾದ ಎಂ.ನಾರಾಯಣಸ್ವಾಮಿಯವರು ಹೇಳುತ್ತಿದ್ದಾರೆ. ಅವರಿಗೆ ಅವಕಾಶ ಮಾಡಿಕೊಡಬೇಕು. ಯಾರೋ ಒಬ್ಬರು ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತಾರೆಂದರೆ, ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡಬಾರದೇ? ಅದಕ್ಕೆ ಸಂಪನ್ಮೂಲ ಎಲ್ಲಿಂದ ಬರುತ್ತದೆ? ಇದಕ್ಕೆ ದುಡ್ಡು ಎಲ್ಲಿಂದ ಬರುತ್ತದೆ?

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈ ವಿಧೇಯಕದಲ್ಲಿ ಬಹಳ ಸ್ಪಷ್ಟವಾಗಿ ಹೇಳಲಾಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ಮಂಡನೆ ಮಾಡಿದ್ದಾರೆ, ಮಂಡನೆ ಮಾಡಿದ ನಂತರ ಪೂರ್ತಿ ಚರ್ಚೆ ಮಾಡಬೇಕು. ಚರ್ಚೆಗೆ ಅಡ್ಡಿ ಮಾಡುವುದಕ್ಕೆ ಆಗುವುದಿಲ್ಲ. ಮಾನ್ಯ ಸಭಾಪತಿಯವರೇ ತಾವು ರಕ್ಷಣೆ ಕೊಡಬೇಕು.

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಆ ಲ್ಯಾಂಡ್‌ಗೆ ಏನು ರಿಕ್ವೈರ್‌ಮೆಂಟ್ ಇದೆಯೋ ಆ ಹಣಕಾಸಿನ requirement ಇದೆಯೋ (ಗೊಂದಲ) ಏನು ಒಂದು ಸಂಸ್ಥೆ ಸೊಸೈಟಿ ಬೇಕಾಗಿದೆಯೋ ಆ society ಇದೆ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ನಾನು ರಕ್ಷಣೆ ಕೊಡುವುದಕ್ಕೆ ಹೇಳುತ್ತಿರುವುದು. ಇದನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸವಾದರೆ ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ. ಈ ಪೀಠ ರಕ್ಷಣೆ ಕೊಡುವುದಕ್ಕೆ ಇರುವಂಥದ್ದು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಮಾತನಾಡಿದ ನಂತರ ಮಾನ್ಯ ಸಚಿವರು ಉತ್ತರ ಕೊಡಲು ಹೇಳಿ.

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈಗ ತಂದಿರತಕ್ಕಂಥ ಪ್ರೈವೇಟ್ University ಕೂಡ ಬೇರೆ ಏನೂ ಹೊರತುಪಡಿಸಿಲ್ಲ. ಈ ಮುಂಚೆ ತಂದಂಥ ಖಾಸಗಿ ವಿಶ್ವವಿದ್ಯಾಲಯದ ಬಿಲ್‌ನ್ನು ಹೇಗೆ ತಂದಿದ್ದೆವೋ ಹಾಗೆಯೇ ಇದನ್ನು ತಂದಿದ್ದೇವೆ. ಇದರಲ್ಲಿ ವಿಶೇಷ ಏನೂ ಇಲ್ಲ. Private University ಸ್ಥಾಪನೆ ಮಾಡುವುದಕ್ಕೆ ಮೂಲಭೂತ ಸೌಕರ್ಯಗಳು ಏನು ಅವಶ್ಯಕತೆ ಇದೆ, ಬಿಬಿಎಂಪಿ ವ್ಯಾಪ್ತಿಯಲ್ಲಾದರೆ 25 ಎಕರೆ ಜಮೀನು ಬೇಕು. ಬಿಎಂಆರ್‌ಡಿಎ ಪ್ರದೇಶದಲ್ಲಾದರೆ 40 ಎಕರೆ ಜಮೀನು ಬೇಕು. ಇವೆರಡೂ ಬಿಟ್ಟು ಹೊರಗಡೆಯಾದರೆ 50 ಎಕರೆ ಜಮೀನು ಬೇಕು. ಅದಲ್ಲದೇ ರೂ.25 ಕೋಟಿಗಳ deposit ಮಾಡಬೇಕು. ಮತ್ತು ಇದು ಒಂದು ಸೊಸೈಟಿ ಟ್ರಸ್ಟ್ ಆಗಿರಬೇಕು ಅಥವಾ ಸೆಕ್ಷನ್ 8 ಕಂಪನಿಯಾಗಿರಬೇಕು. ಇದ್ಯಾವೆಲ್ಲಾ ರಿಕ್ವೈರ್‌ಮೆಂಟ್ ಇದೆ...

(ಗೊಂದಲ)

ಶ್ರೀ ಎಂ.ಸುರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳುವಂಥ conditions ನ್ನಲ್ಲಾ ಒಪ್ಪಿಕೊಂಡಿದ್ದೇವೆ. ಮಾನ್ಯ ಸಚಿವರು ಹೇಳಿದ್ದೆಲ್ಲಾ ಸರಿ. ಆದರೆ ಅವರಿಗೆ ಆ 50 ಎಕರೆ ಜಮೀನು ಎಲ್ಲಿಂದ ಬಂತು ಎಂಬುದು ನನ್ನ ಪ್ರಶ್ನೆ.

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಇವರು ಇದನ್ನು ವಿರೋಧಿಸಬೇಕು, ಎಲ್ಲೋ ಒಂದು ಕಡೆ ರಾಜಕೀಯ ಮಾಡಬೇಕು, ಅವರು ಕೊಡತಕ್ಕಂಥ ಹೇಳಿಕೆಗಳೆಲ್ಲಾ ರಾಜಕೀಯ ಪ್ರೇರಿತವಾಗಿವೆ.

(ಗೊಂದಲ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ಸರ್ಕಾರದ ಸ್ವತ್ತು ನಮ್ಮೆಲ್ಲರ ಆಸ್ತಿ. ಈ ಸರ್ಕಾರದ ಆಸ್ತಿ ನಮ್ಮ ಆಸ್ತಿ. ಸರ್ಕಾರ ಏನೂ ಬೇಕಾಬಿಟ್ಟಿ ಸರ್ಕಾರದ ಹಣವನ್ನು ಪೋಲು ಮಾಡಲು ನಾವೇನು ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ.

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಇವರು ಒಂದು ಸದುದ್ದೇಶದಿಂದ ಮಾತನಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮವಾದಂಥ ಶಿಕ್ಷಣ ಸಿಗುತ್ತದೆ ಎಂದು ಖುಷಿ ಪಡಬೇಕು.

(ಗೊಂದಲ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಹಾಗಾದರೆ ಮಾನ್ಯ ಸಚಿವರು ನೀವೇನಾದರೂ ಒಳ್ಳೆಯ Bill ನ್ನು ತಂದಿದ್ದೀರಾ?

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಹೌದು.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರದ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದೀರಾ. ಎಲ್ಲಿದೆ ಆ ಸಂಸ್ಥೆಗಳು.

(ಗೊಂದಲ)

ಡಾ.ಸಿ.ಎಸ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಇವರು ಬರೀ ರಾಜಕೀಯ ಮಾಡುತ್ತಿದ್ದಾರೆ, ಅವರಿಗೆ ನಾಚಿಕೆಯಾಗಬೇಕು.

(ಗೊಂದಲ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರದ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾಚಿಕೆ ಇದ್ದವರು ಯಾರೂ ಈ ಬಿಲ್ ತರುವುದಿಲ್ಲ.

(ಗೊಂದಲ)

ಡಾ.ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕಬಳಿಸುತ್ತಿದ್ದದ್ದು ಎಲ್ಲಾ Congress Party ಇದ್ದಾಗ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದರ ಹಿಂದೆ ಏನಿದೆಯೆಂದು ನಾವು ಮುಂದೆ ತೋರಿಸುತ್ತೇವೆ.

(ಗೊಂದಲ)

ಡಾ.ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದರ ಮುಂದೆ ಏನೂ ಇಲ್ಲ. ಇದರಿಂದ ಒಳ್ಳೆಯ ಕೆಲಸವಾಗುತ್ತದೆ. ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ನೀವು ಬಂದು, ನಿಮ್ಮ ಮಕ್ಕಳು ಮತ್ತು ನಿಮ್ಮ ಮೊಮ್ಮಕ್ಕಳು ಬಂದು ಓದುವುದಕ್ಕೆ ಅವಕಾಶ ಸಿಗುತ್ತದೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನಾನು ಇನ್ನೂ ಹೇಳುತ್ತೇನೆ ಕುಳಿತುಕೊಳ್ಳಿ. (ಗೊಂದಲ) ಇದು ಒಂದರಲ್ಲೇ ಅಲ್ಲ, ಆತುರಪಡಬೇಡಿ ಇನ್ನೂ ಮುಂದೆ ಇದೆ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ತಾವು ಮೊತನಾಡುವುದಾದರೆ ಮಾತನಾಡಿ, ಸುಮ್ಮನೆ ಇದರ ಬಗ್ಗೆ ಚರ್ಚೆ ಮಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರ ಕಾನೂನು frame ಮಾಡಿ. . .

ಉಪ ಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ತಾವು ಮತ್ತೆ ಹಿಂದಕ್ಕೆ ಹೋಗಬೇಡಿ ಮಾತನಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದರಲ್ಲಿ ಬಿ.ಬಿ.ಎಂ.ಪಿ ಲಿಮಿಟೆಡ್‌ನಲ್ಲಿ ಎಷ್ಟು ಜಾಗ ಇರಬೇಕು. ಬಿಎಂಆರ್‌ಡಿಎ ಲಿಮಿಟೆಡ್‌ನಲ್ಲಿ ಎಷ್ಟು ಜಮೀನು ಇರಬೇಕು ಅದರನ್ನು ಹೊರತುಪಡಿಸಿ ಎಷ್ಟು ಜಮೀನು ಇರಬೇಕು ಎಂದು ಹೇಳುವುದು ಸತ್ಯ. ಯಾವುದೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಬೇಕೆಂದರೆ ಅಷ್ಟು ಜಮೀನು ಬೇಕೇ ಬೇಕು. ಆದರೆ ಅವರಿಗೆ 116 ಎಕರೆ ಜಾಗ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡುತ್ತಿದ್ದೇನೆ. ರೂ.125 ಕೋಟಿ ಕಡಿಮೆಗೆ ಆ ಸಂಸ್ಥೆಗೆ ಕೊಡುವುದರ ಹಿಂದೆ ಏನಿದೆ. ಈ ಅನುಮಾನವನ್ನು ನಾನು ಕೇಳುತ್ತಿದ್ದೇನೆ. ಸರ್ಕಾರದ ಬೊಕ್ಕಸಕ್ಕೆ ರೂ.125 ಕೋಟಿ ಲಾಸ್ ಆದಾಗ ಈ ರಾಜ್ಯದ ಆರೂವರೆ ಕೋಟಿ ಜನ ಕಟ್ಟತಕ್ಕಂಥ tax ನ ಹಣ ಇದು. ಸರ್ಕಾರ ಲೂಟಿ ಮಾಡುವುದಕ್ಕೆ ಹೋದಂಥ ಸಂದರ್ಭದಲ್ಲಿ ನಾನೊಬ್ಬ ವಿರೋಧ ಪಕ್ಷದ ಮುಖ್ಯ ಸಚೇತಕನಾಗಿ ನನ್ನ ಜವಾಬ್ದಾರಿಯವಾದಂಥ ಮಾತುಗಳನ್ನು ಮಾತನಾಡುತ್ತಿದ್ದೇನೆ. ಸರ್ಕಾರದ ಸ್ವತ್ತು ನಿಮ್ಮದಲ್ಲ, ಅದು ನಮ್ಮದೂ ಕೂಡ ಅಲ್ಲ. ಅದನ್ನು ಕಾಪಾಡುವುದು ನಮ್ಮ ಧರ್ಮ. ಅದಕ್ಕೋಸ್ಕರ ನಾನು ಮಾತನಾಡುತ್ತಿದ್ದೇನೆ. ಉದಾಹರಣೆಗೆ ಕೆಐಎಡಿಬಿ ಯಾವುದಾದರು ಜಮೀನನ್ನು ರೂ.1 ಕೋಟಿಗಳಿಗೆ ಭೂಸ್ವಾಧೀನಪಡಿಸಿಕೊಂಡರೆ ಅದನ್ನು ಅಭಿವೃದ್ಧಿಪಡಿಸಿ industrialist ಗೆ ಮತ್ತೆ grant ಮಾಡಬೇಕಾದರೆ, ಅದರ ಐದರಿಂದ ಆರು ಪಟ್ಟು ಬೆಲೆ ಜಾಸ್ತಿ ಮಾಡಿ industrialist ಗೆ allot ಮಾಡುವುದು ಇದುವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಶ್ರೀ ಜಿ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ನಾವು ಕಥೆ ಕೇಳುವುದಕ್ಕೆ ಕುಳಿತಿದ್ದೇವೆಯೇ? **(ಗೊಂದಲ)** ಮಾನ್ಯ ಸಭಾಪತಿಯವರೇ, ಅವರು ಈ ವಿಧೇಯಕದ ಬಗ್ಗೆ ಮಾತನಾಡಲಿ.

(ಮುಂದು...)

(920)22.9.2021/8.20/ಎಂ.ಎಂ-ವಿ.ಕೆ

(ಉಪಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಉಪಸಭಾಪತಿಯವರು:- ಬಿಲ್ ಬಗ್ಗೆ ಮಾತನಾಡಿ.

(ಗೊಂದಲ)

ಉಪಸಭಾಪತಿಯವರು:- ವಿಚಾರವನ್ನು divert ಮಾಡಬೇಡಿ. (ಗೊಂದಲ) ಅಲ್ಲಿ ಏನಾದರೂ ದುರುಪಯೋಗವಾಗಿದ್ದರೆ ಹೇಳಿ. Don't divert the issue.

(ಗೊಂದಲ)

ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು):- (ಗೊಂದಲ) ಯಾರ್ಯಾರೂ ಕೊಟ್ಟಿದ್ದಾರೆ ಎಲ್ಲಾ ಚರ್ಚೆಯಾಗಲಿ. ನೋಟಿಸ್ ಮೇಲೆ ಚರ್ಚೆ ಮಾಡಿ.

ಶ್ರೀ ಎಂ. ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಈ ಬಿಲ್ ಗೆ ಸಂಬಂಧಪಟ್ಟ ಹಾಗೆ ಮಾತನಾಡುತ್ತಿದ್ದೇನೆ. (ಗೊಂದಲ) ಏತಕ್ಕೆ ಕೊಟ್ಟಿರಿ?

(ಗೊಂದಲ)

ಶ್ರೀ ಜಿ.ಸಿ. ಮಾಧುಸ್ವಾಮಿ:- ನೋಟಿಸ್ ಕೊಟ್ಟು ಕೇಳಿ. Government ಆ ಜಾಗವನ್ನು ಹೇಗೆ grant ಮಾಡಿದೆ ಎಂದು (ಗೊಂದಲ)

ಉಪಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, (ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ನಾನು ಬಿಲ್ ಬಿಟ್ಟು ಮಾತನಾಡುತ್ತಿಲ್ಲ.

(ಗೊಂದಲ)

ಉಪಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಮಾತನಾಡಬೇಕು. ಈ ವಿಚಾರದ ಬಗ್ಗೆ ಹೇಳಬೇಕು. ತಾವು ವಿರೋಧ ಪಕ್ಷದ ನಾಯಕರಿದ್ದೀರಿ.

(ಗೊಂದಲ) ವಿಚಾರಗಳ ಮೇಲೆ ಚರ್ಚೆಯಾಗಬೇಕು, ನೀವು ಸಲಹೆಗಳನ್ನು ಕೊಡಬೇಕು.
(ಗೊಂದಲ) ನೀವು interfere ಆಗಬೇಕಾಗುತ್ತೆ. (ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ನಾನು ಸತ್ಯ ಮಾತನಾಡುತ್ತಿದ್ದೇನೆ. (ಗೊಂದಲ)

ಉಪಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಒಂದು ನಿಮಿಷ. ಮಾನ್ಯ ವಿರೋಧ ಪಕ್ಷದ ನಾಯಕರೇ, ಈ ಬಿಲ್ ಬಗ್ಗೆ ಸರಿಯಾದ ಚರ್ಚೆ ಮಾಡಬೇಕು. ನಿಮ್ಮ ಸದಸ್ಯರುಗಳಿಗೆ ಹೇಳಿ (ಗೊಂದಲ) ನಾನು ಸದನವನ್ನು ಮುಂದೂಡುವುದಿಲ್ಲ. ಬೆಳಗ್ಗೆವರೆಗೂ ಬೇಕಾದರೆ ಚರ್ಚೆ ಮಾಡಿ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. (ಗೊಂದಲ) ವಿಚಾರಗಳು divert ಆಗುವುದು ಬೇಡ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನೀವು ಈ ರೀತಿ (ಗೊಂದಲ) ಆಗುತ್ತದೆ? ಸದನ ನಡೆಯುತ್ತದೆಯೇ? (ಗೊಂದಲ)

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, (ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ,...

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ವಿಚಾರಣೆ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಭೂಮಿ ಬಗ್ಗೆ ಮಾತನಾಡಬಾರದೆಂದರೆ ಹೇಗೆ? Two hundred per cent it is a connected to this matter.

ಶ್ರೀ ಜಿ.ಸಿ. ಮಾಧುಸ್ವಾಮಿ:- (ಗೊಂದಲ) Billಗೂ ಈ ಚರ್ಚೆಗೂ ಸಂಬಂಧ ಇಲ್ಲ.

ಶ್ರೀ ಎಸ್.ಆರ್. ಪಾಟೀಲ್:- ನೀವು ಮೊದಲು Notice ಕೊಡಿ, ಆಮೇಲೆ ಚರ್ಚೆ ಮಾಡಿ ಎಂದರೆ ಹೇಗೆ. ನಾವು ಬಿಲ್ ಮೇಲೆ ವಿಸ್ತೃತವಾದ ಚರ್ಚೆ ಮಾಡುತ್ತೇವೆ. (ಗೊಂದಲ) ಚಾಲುಕ್ಯ ವಿಶ್ವವಿದ್ಯಾನಿಲಯದ ಬಿಲ್ಗೆ ಸಂಬಂಧಿಸಿದ...

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಈ ಬಿಲ್‌ಗೆ ಸಂಬಂಧಪಟ್ಟ ಹಾಗೆಯೇ ಮಾತನಾಡುತ್ತಿದ್ದೇನೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ನಾರಾಯಣಸ್ವಾಮಿಯವರೇ, ನೀವು 16 ಗುಂಟೆ ಭೂಮಿಯ ಬಗ್ಗೆಯಷ್ಟೇ ಮಾತನಾಡಿ.

(ಗೊಂದಲ)

ಶ್ರೀ ಜಿ.ಸಿ. ಮಾಧುಸ್ವಾಮಿ:- ಸರ್ಕಾರ ಅದಕ್ಕೆ ಉತ್ತರ ಕೊಟ್ಟಿದೆ. ನೀವು ಸೋಟಿಸ್ ಕೊಡಿ.

ಶ್ರೀ ಎಸ್.ಆರ್. ಪಾಟೀಲ್:- (ಗೊಂದಲ) ಅದು ಹೇಗೆ ಬಂತು? ಅದೇನು Order ಮಾಡಿ ಬಂತೋ, ಲೂಟಿ ಮಾಡಿ ಬಂತೋ ಅದರ ಬಗ್ಗೆಯೇ ಮಾತನಾಡಿ. 116 ಎಕರೆ, 16 ಗುಂಟೆ ಭೂಮಿಯ ಬಗ್ಗೆ ಮಾತನಾಡುತ್ತೇವೆ. ಅದನ್ನು ಬಿಟ್ಟು ನಾವು ಬೇರೆ ಮಾತನಾಡುವುದೇ ಇಲ್ಲ (ಗೊಂದಲ)

ಉಪಸಭಾಪತಿಯವರು:- ಮಾನ್ಯ ವಿಶೋಧ ಪಕ್ಷದ ನಾಯಕರೇ, ನೀವು ಯಾವುದೋ ವಿಚಾರವನ್ನು ತಂದು ಇಲ್ಲಿ ಸೇರಿಸಬೇಡಿ. (ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- 50 ಎಕರೆ ಜಮೀನು ಬೇಕು. (ಗೊಂದಲ)

ಉಪಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ಒಂದು ನಿಮಿಷ ಇರಿ. ಮಾನ್ಯ ಭೋಜೇಗೌಡರೇ ಏನನ್ನು ಹೇಳುತ್ತೀರಿ ಹೇಳಿ.

ಶ್ರೀ ಎಸ್.ವಿಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನೀವು ಈ ರೀತಿ ನಾನು ಮಾತನಾಡುತ್ತಿರುವಾಗ ಬೇರೆಯವರಿಗೆ ಅವಕಾಶ ಕೊಟ್ಟರೆ ನಾನು ಏನನ್ನು ಮಾತನಾಡಲಿ.

ಉಪಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ನಿಮಗೆ ಮತ್ತೆ ಅವಕಾಶ ಕೊಡುತ್ತೇನೆ. ಮಾನ್ಯ ಭೋಜೇಗೌಡರೇ ಮಾತನಾಡಿ. ಮಾನ್ಯ ನಾರಾಯಣಸ್ವಾಮಿಯವರ ಮಾತು ಮುಗಿದಿಲ್ಲ. ಆದರೆ ಮಾನ್ಯ ಭೋಜೇಗೌಡರು ವಿನಂತಿ ಮಾಡಿಕೊಂಡಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಎರಡೂ ಕಡೆ ಚರ್ಚೆಯಾದ ಮೇಲೆ ನಾನು ಅವಕಾಶ ಕೇಳಿದ್ದೇನೆ.

ಉಪಸಭಾಪತಿಯವರು:- ಅವರು ಏನೋ ತುರ್ತಾಗಿ ಎಲ್ಲಿಗೋ ಹೋಗಬೇಕಾಗಿದೆ.

ಶ್ರೀ ಎಸ್.ಎಲ್. ಭೋಜೇಗೌಡ:- ನಾನು ಆಗಲೇ ಹೇಳಿದ್ದೇನೆ. ಏಳು ಗಂಟೆಗೆ ಯಾವುದೋ ಸಭೆಗೆ ಹೋಗಬೇಕಾಗಿತ್ತು.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ರೀತಿ ಘಡಿದರೆ (ಗೊಂದಲ) ಏನು ಮಾಡುವುದಕ್ಕಾಗುತ್ತದೆ?

ಉಪಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ನಾನು ಮತ್ತೆ ನಿಮಗೆ ಅವಕಾಶ ಕೊಡುತ್ತೇನೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ದಯಮಾಡಿ ಕೇಳಿ ನಾನು yield ಆಗುವುದಿಲ್ಲ. ನನ್ನ ಮಾತಿನೂ ಮುಗಿದಿಲ್ಲ.

ಉಪಸಭಾಪತಿಯವರು:- ಇಲ್ಲ, ಆಗುವುದಿಲ್ಲ. ನಾನು ವಿನಂತಿ ಮಾಡುತ್ತಿದ್ದೇನೆ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ,...

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನಾವೂ ಮಾತನಾಡಬೇಕು.

(ಗೊಂದಲ)

ಉಪಸಭಾಪತಿಯವರು:- ಮಾನ್ಯ ಭೋಜೇಗೌಡರು ಒಂದು ಕಾರ್ಯಕ್ರಮ ಇದೆ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನನಗೂ ಕಾರ್ಯಕ್ರಮವಿದೆ. ನಾನೂ ಹೋಗಬೇಕು.

ಉಪಸಭಾಪತಿಯವರು:- ಮಾನ್ಯ ಭೋಜೇಗೌಡರಿಗೆ ಐದು ನಿಮಿಷ ಅವಕಾಶ ಕೊಟ್ಟಿದ್ದೇನೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರು conclude ಮಾಡುತ್ತಾರೆ. ಆಮೇಲೆ ತಾವು ಮಾನ್ಯ ಭೋಜೇಗೌಡರಿಗೆ ಅವಕಾಶ ಕೊಡಿ. (ಗೊಂದಲ) ಮಧ್ಯದಲ್ಲಿ ನಿಲ್ಲಿಸಿ ಮತ್ತೊಬ್ಬರಿಗೆ ಕೊಟ್ಟರೆ ಹೇಗೆ? He is going to conclude now.

ಉಪಸಭಾಪತಿಯವರು:- ನನಗೇನೂ ಇಲ್ಲ, ನಾನು ಹೇಳಿದ್ದೇನೆ, ಬೆಳಗ್ಗೆ 3-4 ಗಂಟೆಯವರೆಗೂ ಕೂರುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ನಾವು ಬೆಳಗ್ಗೆನವರೆಗೆ ಕೂರುವ ಸಲುವಾಗಿಯೇ ಈ ಬಿಲ್ ಮೇಲೆ ಚರ್ಚೆಗೆ ಒಪ್ಪಿಕೊಂಡಿದ್ದೇವೆ. (ಗೊಂದಲ)

ಉಪಸಭಾಪತಿಯವರು:- ನಾನು ಅವಕಾಶ ಕೊಟ್ಟೇ ಹೋಗುತ್ತೇನೆ. (ಗೊಂದಲ) ಈಗ ಮಾನ್ಯ ಭೋಜೇಗೌಡರೇ ಮಾತನಾಡಿ.

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇವರು ಅಸ್ಟಾಂಡ್ ಬಗ್ಗೆ ಮಾತನಾಡುವುದು ಬೇಡ. ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಕೊಡಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ...

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದು ಸಂಪ್ರದಾಯವಲ್ಲ, ನಾನು ಮಾತನಾಡುವಾಗ ಯಾವರೀತಿ ನನ್ನನ್ನು ತಡೆಯುತ್ತೀರಿ?

ಉಪಸಭಾಪತಿಯವರು:- ಯಾವುದು ಸಂಪ್ರದಾಯ? ನೀವು ವಿಚಾರಗಳನ್ನು ಬಿಟ್ಟು divert ಮಾಡುವುದು ಸಂಪ್ರದಾಯವೇ? ಮಾನ್ಯ ಭೋಜೇಗೌಡರು ಶಾಸಕಾಂಗ ಪಕ್ಷದ ಸಭೆಗೆ ಹೋಗಬೇಕೆಂದು...

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಾವು ಈಗಾಗಲೇ ಮಾನ್ಯ ನಾರಾಯಣಸ್ವಾಮಿಯವರಿಗೆ ಮುಕ್ಯಾಲು ಗಂಟೆಗಿಂತ ಹೆಚ್ಚು ಸಮಯ ಕೊಟ್ಟಿರಿ ಇನ್ನೂ ಎಷ್ಟು ಸಮಯ ಕೊಡುತ್ತೀರಿ? (ಗೊಂದಲ)

ಇನ್ನೂ ಎಲ್ಲರೂ ಮಾತನಾಡಬೇಕಲ್ಲವೇ? (ಗೊಂದಲ) ನೀವೊಬ್ಬರೇ ಮಾತನಾಡಿದರೆ ಹೇಗೆ? (ಗೊಂದಲ) ಇಷ್ಟೇ ಸಮಯ ಕೊಡಬೇಕೆಂದು ಕೇಳುವ ಅಧಿಕಾರ ನಿಮಗೇನಿದೆ? (ಗೊಂದಲ) ಸಭಾಪತಿಯವರು ಎಷ್ಟು ಸಮಯ ಕೊಡುತ್ತಾರೋ ಅಷ್ಟು ಸಮಯ ಮಾತನಾಡಿ.

ಶ್ರೀ ಎಸ್.ಆರ್. ಪಾಟೀಲ್:- ಅವರನ್ನು ಮಾತನಾಡಬೇಡ ಎಂದು ಹೇಳುವುದಕ್ಕೆ ನಿಮಗೇನು ಅಧಿಕಾರವಿದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾತನಾಡಬೇಡಿ ಎಂದು ಹೇಳುತ್ತಿಲ್ಲ. ಸಭಾಪತಿಯವರ ಆದೇಶವನ್ನು ಪಾಲಿಸಿ ಎಂದು ಹೇಳುತ್ತಿದ್ದೇನೆ. (ಗೊಂದಲ) ನಾನು ಎಷ್ಟು ಹೊತ್ತಾದರೂ ಮಾತನಾಡುತ್ತೇನೆ ಎನ್ನುವುದು ಯಾವ ನ್ಯಾಯ? ಎಲ್ಲರೂ ಮಾತನಾಡಬೇಕಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವರು ಮಾತನಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸಮಯ ನಿಗದಿ ಮಾಡಿದ್ದಾರೋ ಅಷ್ಟು ಸಮಯ ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಹರಿಪ್ರಸಾದ್‌ರವರೇ, ಸಮಯವನ್ನು ಇನ್ನೂ ನಿಗದಿ ಮಾಡಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ನಮ್ಮ ಪಕ್ಷಕ್ಕೆ ಎಷ್ಟು ಸಮಯ ನಿಗದಿಮಾಡಿದೆಯೋ ಅಷ್ಟು ಸಮಯ ನಾವು ಮಾತನಾಡುತ್ತೇವೆ. (ಗೊಂದಲ) ಮಧ್ಯದಲ್ಲಿ ನಿಲ್ಲಿಸುವುದಿಲ್ಲ.

(ಗೊಂದಲ)

ಡಾ|| ವೈ.ವಿ. ನಾರಾಯಣಸ್ವಾಮಿ:- ಬಿಲ್ ಬಗ್ಗೆ ಮಾತನಾಡಿ. ಲ್ಯಾಂಡ್ ಬಗ್ಗೆ ಏತಕ್ಕೆ ಮಾತನಾಡುತ್ತೀರಿ?

(ಗೊಂದಲ)

ಉಪಸಭಾಪತಿಯವರು:- ಮಾನ್ಯ ನಾರಾಯಣಸ್ವಾಮಿಯವರೇ, ನೀವು ಇನ್ನು ಐದು ನಿಮಿಷದಲ್ಲಿ ಮುಗಿಸಬೇಕು.

ಶ್ರೀ ಎಂ. ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ನಾನು ಮಾತನಾಡಿ ಇನ್ನೂ ಐದು ನಿಮಿಷವೂ ಆಗಿಲ್ಲ.

ಉಪಸಭಾಪತಿಯವರು:- ನಿಮಗೆ ಅವಕಾಶ ಕೊಟ್ಟು ಒಟ್ಟು 38 ನಿಮಿಷವಾಗಿದೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಎಷ್ಟು ಮಾತನಾಡಿದ್ದೇನೆ? (ಗೊಂದಲ) ಎಲ್ಲರೂ ಮಾತನಾಡುತ್ತಾರೆ, ನಾನು ಮಾತನಾಡಬಾರದೇ?

ಉಪಸಭಾಪತಿಯವರು:- ಸದನದೊಳಗೆ ಇನ್ನೂ ಬೇಕಾದಷ್ಟು ಜನರು ಇದ್ದಾರೆ. ನೀವು ಹೇಳಿದ ಹಾಗೆ ಕೇಳುವುದಕ್ಕಾಗುವುದಿಲ್ಲ ರೀ.

ಶ್ರೀ ಎಂ. ನಾರಾಯಣಸ್ವಾಮಿ:- XXX

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ:- XXX

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಈ ಸದನವನ್ನು ಯಾವ (ಗೊಂದಲ)

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ನಾವು 16 ಎಕರೆ ಹೇಳಿದ ಕೂಡಲೇ ನಿಮಗೇಕೆ ಇಷ್ಟು ನೋವಾಗುತ್ತದೆ? (ಗೊಂದಲ) You cannot dictate us.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ:- XXX

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಇಲ್ಲಿ ಸಮಯದ ಪ್ರಶ್ನೆ ಇಲ್ಲ, ತಾವು ಏನು ಹೇಳಿದಿರಿ? ಬೆಳಗಿನವರೆಗೂ ಮಾತನಾಡಲಿ (ಗೊಂದಲ)

ಉಪಸಭಾಪತಿಯವರು:- ಅರ್ಥ ಮಾಡಿಕೊಳ್ಳಿ.(ಗೊಂದಲ)

ಶ್ರೀ ಎಸ್. ಆರ್. ಪಾಟೀಲ್:- ಅವರಿಗೆ conclude ಮಾಡುವುದಕ್ಕೆ ಹೇಳಿದ್ದೀರಿ.

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಉಪಸಭಾಪತಿಯವರು:- ಅರ್ಥ ಮಾಡಿಕೊಳ್ಳಿ. ಇಷ್ಟು ಜನರಿದ್ದಾರೆ. (ಗೊಂದಲ)
ಮಾನ್ಯ ಹರಿಪ್ರಸಾದ್‌ರವರು ಹೇಳಿದ ಹಾಗೆ ಯಾವ ಪಕ್ಷಕ್ಕೂ ಸಮಯ ನಿಗದಿಯಾಗಿಲ್ಲ.
ಕಾಂಗ್ರೆಸ್ ಪಕ್ಷಕ್ಕೂ ಇಲ್ಲ, ಬಿ.ಜೆ.ಪಿ. ಪಕ್ಷಕ್ಕೂ ಇಲ್ಲ ಹಾಗೂ ಜೆ.ಡಿ(ಎಸ್) ಪಕ್ಷಕ್ಕೂ ಸಮಯ
ನಿಗದಿ ಇಲ್ಲ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ
ಸಭಾಪತಿಯವರೇ, ಬಿಲ್‌ಗೆ ಸಮಯ ನಿಗದಿ ಮಾಡುವುದಕ್ಕೆ ಬರುವುದಿಲ್ಲ. ಬಿಲ್‌ಗೆ ನೀವು
ಸಮಯ ಕೊಡಬೇಕಾಗುತ್ತದೆ. ತಾವು ಅಧಿಕೃತ ವಿರೋಧ ಪಕ್ಷದ ಮೊದಲನೇ ಸದಸ್ಯರು
ಮಾತನಾಡುವುದಕ್ಕೆ ನಿರ್ಬಂಧ ಮಾಡುತ್ತೀರಿ, what about others? ನಾನೇ ಇನ್ನೂ
ಮಾತನಾಡಿಲ್ಲ.

ಉಪಸಭಾಪತಿಯವರು:- ಎಲ್ಲರಿಗೂ ಅವಕಾಶ ಕೊಡುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಸಭಾಪತಿಯವರಿಗೆ ಏನಾದರೂ ಉದ್ದೇಶವಿದೆಯೇ?
(ಗೊಂದಲ)

ಉಪಸಭಾಪತಿಯವರು:- ಎರಡು ಗಂಟೆಗಳ ಕಾಲ ಮಾತನಾಡಿ, ಅವಕಾಶ
ಕೊಡುತ್ತೇನೆ. ಆದರೆ ಬಿಲ್ ಬಗ್ಗೆ ಮಾತನಾಡಿ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ನಾವು ಬಿಲ್ ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ.
(ಗೊಂದಲ) 116 ಎಕರೆ, 16 ಗುಂಟೆ ಬಗ್ಗೆ ಮಾತ್ರ ಮಾತನಾಡುತ್ತೇವೆ.

ಉಪಸಭಾಪತಿಯವರು:- ಹಿರಿಯರಾದ ಶ್ರೀ ಪ್ರತಾಪಚಂದ್ರ ಶೆಟ್ಟಿಯವರು ಇದ್ದಾರೆ.
ಬಿಲ್ ಬಿಟ್ಟು ಮಾತನಾಡುವುದಕ್ಕೆ ನಾನು ಅವಕಾಶ ಕೊಟ್ಟಿಲ್ಲ.

(ಗೊಂದಲ)

ಉಪಸಭಾಪತಿಯವರು:- ಬಿಲ್ ಬಗ್ಗೆ ಎರಡು ಗಂಟೆ ಮಾತನಾಡಿ. ನನ್ನದೇನೂ
ಅಭ್ಯಂತರವಿಲ್ಲ.

(ಗೊಂದಲ)

(921) 22-09-2021/ 08-30/ ಕೆಹೆಚ್-ವಿಕೆ

(ಉಪಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಚಾಣಕ್ಯ ವಿಶ್ವವಿದ್ಯಾನಿಲಯದ ವಿಧೇಯಕದ ಬಗ್ಗೆಯೇ ಮಾತನಾಡುತ್ತಿದ್ದೇವೆ. ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ 116 ಏಕೆ 16 ಗುಂಟೆ ಬಗ್ಗೆಯೇ ಮಾತನಾಡುತ್ತಿದ್ದೇವೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

ಉಪ ಸಭಾಪತಿಯವರು:- ಇಲ್ಲಿ ಪಾಯಿಂಟ್ ಆಫ್ ಆರ್ಡರ್ ಇದೆ ನೋಡಿ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪ್ರಕಾರ ನಿಯಮ 82 ವಿಧೇಯಕದ ಮುಖ್ಯಾಂಶಗಳನ್ನು ಕುರಿತ ಚರ್ಚೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ...

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ಒಂದು ನಿಮಿಷ. ದಯವಿಟ್ಟು. ಇದು ಏನು ಹೇಳುತ್ತದೆ. ತಾವು ಪಾಯಿಂಟ್ ಆಫ್ ಆರ್ಡರ್ ಬಗ್ಗೆಯೇ ಮಾತನಾಡುತ್ತೀರಿ?

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಏನೂ ಬೇಕಾದರೂ ಮಾತನಾಡಬಹುದು.

ಉಪ ಸಭಾಪತಿಯವರು:- ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪ್ರಕಾರ ನಿಯಮ 82 ವಿಧೇಯಕದ ಮುಖ್ಯಾಂಶಗಳನ್ನು ಕುರಿತ ಚರ್ಚೆ: “(1) 78ನೇ ನಿಯಮದಲ್ಲಿ ಉಲ್ಲೇಖಿತವಾದ ಪ್ರಸ್ತಾವವನ್ನು ಮಂಡಿಸಿದ ತರುವಾಯ, ವಿಧೇಯಕದ ಮುಖ್ಯಾಂಶ ಮತ್ತು ಅದರ ಉಪಬಂಧಗಳನ್ನು ಸಾಮಾನ್ಯವಾಗಿ ಚರ್ಚಿಸಬಹುದು. ಆದರೆ ವಿಧೇಯಕದ ಮುಖ್ಯಾಂಶಗಳನ್ನು ವಿವರಿಸಲು ಅಗತ್ಯವಾಗಿರುವುದಕ್ಕಿಂತ ಹೆಚ್ಚಾಗಿ ವಿಧೇಯಕದ ವಿವರಗಳನ್ನು ಚರ್ಚಿಸತಕ್ಕದ್ದಲ್ಲ.” ಎಂದು ಹೇಳುತ್ತದೆ. ಮಾನ್ಯ ಎಂ.ನಾರಾಯಣಸ್ವಾಮಿಯವರೇ, ತಮಗೆ ಗೊತ್ತಿದೆ. ತಾವು ಅದನ್ನು ಮಾಡಬೇಕಾದರೆ ಅದನ್ನು ಓದಿಕೊಂಡು ಮಾಡಬೇಕು. ತಾವು ಕಾನೂನನ್ನು ಮಾತನಾಡುತ್ತೀರಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ವಿಧೇಯಕಕ್ಕೆ ಸಂಬಂಧಪಟ್ಟ ಹಾಗೆ ಆ ವಿಶ್ವವಿದ್ಯಾನಿಲಯಕ್ಕೆ ಜಾಗ ಎಲ್ಲಿಂದ ಬಂದಿದೆ ಎಂದು ಮಾತ್ರ ನಾನು ಕೇಳುತ್ತಿದ್ದೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, **XXX**

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- **XXX**

ಶ್ರೀ ಎಸ್.ಆರ್.ಪಾಟೀಲ್:- **XXX**

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- **XXX**

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- **XXX**

ಶ್ರೀ ಜಿ.ಸಿ.ಮಾಧುಸ್ವಾಮಿ:- **XXX**

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

ಶ್ರೀ ಕವಟಗಿ ಮಹಾಂತೇಶ ಮಲ್ಲಿಕಾರ್ಜುನ:- ಮಾನ್ಯ ಸಭಾಪತಿಯವರೇ, ...

ಶ್ರೀ ಎಸ್.ಆರ್.ಪಾಟೀಲ್:- **XXX**

(ಗೊಂದಲ)

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಜೆ.ಸಿ.ಮಾಧುಸ್ವಾಮಿ:- **XXX**

ಶ್ರೀ ಎಸ್.ಆರ್.ಪಾಟೀಲ್:- **XXX**

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- **XXX**

(ಗೊಂದಲ)

ಉಪ ಸಭಾಪತಿಯವರು:- **XXX**

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರ ನಿರ್ದೇಶನದಂತೆ ಮಾನ್ಯ ಸದಸ್ಯರುಗಳು ಮಾತನಾಡಿರುವುದನ್ನು ದಾಖಲಿಸಿರುವುದಿಲ್ಲ.)

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಸದಸ್ಯರುಗಳೇ ಒಂದು ನಿಮಿಷ. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಿ ಮುಗಿಸಿದ್ದಾರೆ. ಜೆ.ಡಿ.ಎಸ್., ಪಕ್ಷದ ಎಲ್ಲಾ ಸದಸ್ಯರು ಮಾತನಾಡುವುದಿಲ್ಲ ಎಲ್ಲರಿಗೂ ಅವಕಾಶ ಕೊಡಬೇಕು. ಮಾನ್ಯ ಎಂ.ನಾರಾಯಣಸ್ವಾಮಿಯವರೇ, ದಯಮಾಡಿ ಇನ್ನು 8 ನಿಮಿಷಗಳಲ್ಲಿ ತಾವು ಮಾತನಾಡಿ ಮುಗಿಸಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇನ್ನು 10 ನಿಮಿಷಗಳಲ್ಲಿ ಮುಗಿಸುತ್ತೇನೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, **XXX**

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, **XXX**

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಉಪ ಸಭಾಪತಿಯವರು:- XXX**ಶ್ರೀ ನಸೀರ್ ಅಹ್ಮದ್ (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):-**

ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರೇ, ತಾವು ಸಂಸದೀಯ ಸಚಿವರಾಗಿ ಸದನದಲ್ಲಿ ಎಲ್ಲಾ ಸರಿಯಾಗಿ ನಡೆಸಿಕೊಂಡು ಹೋಗುವುದು ತಮ್ಮ ಜವಾಬ್ದಾರಿ.

ಉಪ ಸಭಾಪತಿಯವರು:- ಮಾನ್ಯ ನಸೀರ್ ಅಹ್ಮದ್‌ರವರೇ ದಯಮಾಡಿ ಕುಳಿತುಕೊಳ್ಳಿ.

ಶ್ರೀ ಜೆ.ಸಿ.ಮಾಧುಸ್ವಾಮಿ: ಮಾನ್ಯ ಸದಸ್ಯರು ವಿಧೇಯಕ ಬಿಟ್ಟು ಏನೂ ಬೇಕಾದರೂ ಮಾತನಾಡಬಹುದೇ? ವಿಧೇಯಕದ ಮೇಲೆ ಒಂದು ಮಾತನ್ನಾದರೂ ಆಡಿದ್ದಾರೆಯೇ?

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ನಾನು ಸರಿಯಾಗಿ ಸಮಯವನ್ನು ನೋಡುತ್ತಿದ್ದೇನೆ.

ಶ್ರೀ ನಸೀರ್ ಅಹ್ಮದ್: ಮಾನ್ಯ ಸದಸ್ಯರು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆಯಲ್ಲವೇ?

ಉಪ ಸಭಾಪತಿಯವರು:- ಮಾನ್ಯ ನಸೀರ್ ಅಹ್ಮದ್‌ರವರೇ, ದಯಮಾಡಿ, ಕುಳಿತುಕೊಳ್ಳಿ. ಮಾನ್ಯ ಎಂ.ನಾರಾಯಣಸ್ವಾಮಿಯವರೇ ತಾವು ಮಾತನಾಡಿ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಯಾರು ಮಧ್ಯಪ್ರವೇಶ ಮಾಡದೇ ಇದ್ದರೆ ನಾನು 10 ನಿಮಿಷಗಳಲ್ಲಿ ಮುಗಿಸುತ್ತೇನೆ.

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ಆಯಿತು. ನೇರವಾಗಿ ವಿಚಾರಕ್ಕೆ ಬನ್ನಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಆತಂಕ...

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ...

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರು ಈಗ ಮಾತನಾಡಿ ಮುಗಿಸುತ್ತಾರೆ. ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಕುಳಿತುಕೊಳ್ಳಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಆಯಿತು. ಕುಳಿತುಕೊಳ್ಳಿ. ನನ್ನ ಆತಂಕ...

ಶ್ರೀ ಎಂ.ಪಿ.ಸುನೀಲ್ ಸುಬ್ರಮಣಿ:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ...

ಉಪ ಸಭಾಪತಿಯವರು:- ಮಾನ್ಯ ಎಂ.ಪಿ.ಸುನೀಲ್ ಸುಬ್ರಮಣಿಯವರೇ, ದಯಮಾಡಿ ಕುಳಿತುಕೊಳ್ಳಿ. ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಕುಳಿತುಕೊಳ್ಳಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರನ್ನು ಕುಳಿತುಕೊಳ್ಳುವುದಕ್ಕೆ ಹೇಳಿ ನಾವು ಬೇರೆ ಮಾತನಾಡಬೇಕಾಗುತ್ತದೆ ಅಷ್ಟೇ.

ಉಪ ಸಭಾಪತಿಯವರು:- ಸಮಯ ಹಾಳಾಗುತ್ತದೆ ಅಷ್ಟೆ. ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಸದಸ್ಯರು ಮಾತನಾಡಿ ಮುಗಿಸಿದ ಮೇಲೆ ಬೇರೆಯವರಿಗೆ ಅವಕಾಶ ಕೊಡುತ್ತೇನೆ. ಮಾನ್ಯ ಎಂ.ನಾರಾಯಣಸ್ವಾಮಿಯವರೇ, ಮಾತನಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಆತಂಕ ಏನೇಂದರೆ, ಸರ್ಕಾರ ಇವತ್ತು...

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಭೂಕಂಪ ಆಗಿ ಬಿಡುತ್ತದೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಹೌದು ಭೂಕಂಪ ಆಗಿ ಬಿಡುತ್ತದೆ. ರಾತ್ರಿ-ಹಗಲು ಅದೇ ರೀತಿ. ತಾವು ಹಗಲು ದರೋಡೆ ಮಾಡಿ ಬಿಟ್ಟಿದ್ದೀರಾ. ತಮ್ಮನ್ನು ಯಾರು ಹೇಳುವವರು, ಕೇಳುವವರು ಯಾರು ಇಲ್ಲ.

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ನೀವು ನನ್ನ ನೋಡಿ ಮಾತನಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆ ರೀತಿ ಮಾತನಾಡುತ್ತಿದ್ದರೆ ಹೇಗೆ ಮಾತನಾಡುವುದಕ್ಕಾಗುತ್ತದೆ?

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ನೀವು ನನ್ನ ನೋಡಿ ಮಾತನಾಡಿ. ರೆಕಾರ್ಡ್‌ಗೆ ಹೋಗುತ್ತಿರುತ್ತದೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಮ್ಮ ಆತಂಕ ಏನೇಂದರೆ, KIADB ಯಲ್ಲಿ ಜಮೀನನ್ನು ಭೂಸ್ವಾಧೀನಪಡಿಸಿಕೊಂಡರೆ ಅದರಲ್ಲಿ ಶೇಕಡ 60 ರಷ್ಟು developed area ಸಿಗುತ್ತದೆ. ಈ 116 ಎಕರೆ ಜಮೀನನ್ನು ಅಭಿವೃದ್ಧಿ ಮಾಡಿದರೆ, ಶೇಕಡ 60 ರಷ್ಟು ಜಾಗ ಸಿಗುತ್ತದೆ. ನಾವು industries ಗೆ allot ಮಾಡಿದರೆ ಸುಮಾರು 300 ಕೋಟಿ ರೂಪಾಯಿಗಳು ಸಿಗುತ್ತದೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಓಹೋ ಓಹೋ

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತಮಗೆ ನಾಚಿಕೆಯಾಗಬೇಕು. ಓಹೋ ಓಹೋ ಎನ್ನುವುದು ಅಲ್ಲ.

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ ಮಾತನಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮತ್ತೆ ಅವರು ಏಕೆ ಮಾತನಾಡುತ್ತಾರೆ.

ಉಪ ಸಭಾಪತಿಯವರು:- ಮಾನ್ಯ ಎಂ.ನಾರಾಯಣಸ್ವಾಮಿಯವರೇ, ನೀವು ಅಲ್ಲಿಗೆ ಏಕೆ ಕಿವಿ ಕೊಡುತ್ತೀರಿ? ಇಲ್ಲಿ ಮಾತನಾಡಿ. ತಮ್ಮ ವಿಚಾರ ಏನು ಅದನ್ನು ನನಗೆ ಹೇಳಬೇಕು. ಅದನ್ನು ಹೇಳಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, 300 ಕೋಟಿ ರೂಪಾಯಿಗಳ ಆಸ್ತಿಯನ್ನು ಯಾವುದೋ ಒಂದು ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ KIADB ಜಾಗವನ್ನು ಕೊಟ್ಟು ವಿಶ್ವವಿದ್ಯಾನಿಲಯವನ್ನು ಮಾಡಿ ಎಂದು ಹೇಳುತ್ತಿದ್ದಾರೆ. ಇವತ್ತು ಆ ಜಾಗ ಎಲ್ಲಿದೆ ಎಂದರೆ, Aerospace Industries ಮಾಡಬೇಕೆಂದು ಹೇಳಿ, ಪಾಪ, ರೈತರ ಹತ್ತಿರ ಒಂದು ಎಕರೆಗೆ ಒಂದೂವರೆ ಕೋಟಿ ರೂಪಾಯಿಗಳನ್ನು ಕೊಟ್ಟು, forcibly ಆಗಿ acquisition ಮಾಡಿಕೊಂಡಿದ್ದೇವೆ. ಇವತ್ತು ವಿಶ್ವವಿದ್ಯಾನಿಲಯಕ್ಕೆ ಒಂದು ಎಕರೆಗೆ 50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದೀರಾ. ಇದರ ಹುನ್ನಾರ ಏನು? ಈ ವಿಧೇಯಕವನ್ನು ಏತಕ್ಕಾಗಿ ತರುತ್ತಿದ್ದಾರೆ. ಬೇರೆ ವಿಶ್ವವಿದ್ಯಾನಿಲಯಗಳು ಇಲ್ಲವೇ, ತನ್ನ ಸ್ವಂತ ಹಣದಿಂದ ಜಮೀನನ್ನು ಕ್ರೋಢೀಕರಣ ಮಾಡಿಕೊಂಡು ನಮ್ಮ ಹತ್ತಿರ 50 ಎಕರೆ ಜಾಗ ಇದೆ. ವಿಶ್ವವಿದ್ಯಾನಿಲಯಕ್ಕೆ ಅನುಮತಿ ಕೊಡಿ ಎಂದು ತಮ್ಮ ಹತ್ತಿರು ಕೇಳಿದಾಗ ಅಂತಹ ವಿಶ್ವವಿದ್ಯಾನಿಲಯಕ್ಕೆ ಅನುಮತಿ ಕೊಟ್ಟಿಲ್ಲವೇ. KIADB ಯಿಂದ Industries ಗೆ ಎಂದು acquire ಮಾಡುತ್ತಾರೆ. ಅವರಿಗೆ ತಾವೇ ಕೊಟ್ಟು, ತಾವೇ ವಿಶ್ವವಿದ್ಯಾನಿಲಯವನ್ನು ಮಾಡುವುದಕ್ಕೆ ಹೊರಟಿದ್ದೀರಾ. ಇದನ್ನು ನನ್ನ ಆತ್ಮಕ ಎಂದು ಹೇಳುತ್ತಿರುವಂತಹದ್ದು. ಉದಾಹರಣೆಗೆ ಕೋಲಾರದ ಚಿಂತಾಮಣಿಯ ವಸ್ತಾನಹಳ್ಳಿಯ ಹತ್ತಿರ ಒಂದು ಎಕರೆಗೆ 18 ಲಕ್ಷ ರೂಪಾಯಿಗಳೆಂದು KIADB ಯವರು ಜಮೀನನ್ನು ಭೂಸ್ವಾಧೀನಪಡಿಸಿಕೊಂಡಿದ್ದಾರೆ. ಅದನ್ನು ಅಭಿವೃದ್ಧಿಪಡಿಸಿದ ಮೇಲೆ ಒಂದು ಎಕರೆಗೆ ಒಂದು ಕೋಟಿ 70 ಲಕ್ಷ ರೂಪಾಯಿಗೆ KIADB ರವರು ಹಂಚಿಕೆ ಮಾಡಿದ್ದಾರೆ.

ಡಾ|| ಸಿ.ಎಸ್.ಅಶ್ವಥ್ ನಾರಾಯಣ (ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ಬೆಳಗ್ಗೆಯ ಅವರ leader ಓದಿರುವ press statement ಅನ್ನು ಹಿಡಿದುಕೊಂಡು ಓದುತ್ತಿದ್ದಾರೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದೂವರೆ ಕೋಟಿ ರೂಪಾಯಿಗಳಿಗೆ ತೆಗೆದುಕೊಂಡಿರುವಂತಹ ಜಮೀನನ್ನು ಸುಮಾರು 6 ರಿಂದ 7 ಕೋಟಿ ರೂಪಾಯಿಗಳಿಗೆ ಬೆಲೆ ಬಾಳುವಂತಹದ್ದನ್ನು ಕೇವಲ 50 ಲಕ್ಷ ರೂಪಾಯಿಗಳಿಗೆ ತಾವು ಪರಿಭಾರೆ ಮಾಡಿದ್ದೀರಲ್ಲವೇ, ಇದು ಏತಕ್ಕಾಗಿ, ಇನ್ನು ಮಾತನಾಡುತ್ತಾ ಹೋದರೆ ನಾನು ಬಹಳಷ್ಟು ಮಾತನಾಡಬಲ್ಲೆ. ಕೊನೆಯದಾಗಿ, ಮಾತನಾಡಿ ಮುಗಿಸುತ್ತೇನೆ. ಇದು ಈ ಸರ್ಕಾರದಲ್ಲಿ ಆಗಿರುವಂತಹ ದೊಡ್ಡ ಭೂ ಹಗರಣ. ಈ ವಿಶ್ವವಿದ್ಯಾನಿಲಯಕ್ಕೆ

ಅಧ್ಯಕ್ಷೆಯಾರೆಂದರೆ ಸನ್ಮಾನ್ಯ ಎಂ.ಕೆ.ಶ್ರೀಧರ್ ರವರು ಆಗಿದ್ದಾರೆ. ಇವರು ಯಾರು? ಇವರು

XXX ಒಬ್ಬ ಕಟ್ಟಾಳು. ಇವರಿಗೆ ಸರ್ಕಾರ favour ಮಾಡುವುದಕ್ಕೆ

(ಮುಂದು)

(922) 8:40 ಎಸ್‌ಪಿಆರ್-ಬಿಎನ್‌ಎಸ್ 22/09/2021

(ಉಪ ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಡಾ|| ತಳವಾರ್ ಸಾಬಣ್ಣ:- ಮಾನ್ಯ ಸಭಾಪತಿಯವರೇ, ಅವರು ಶಿಕ್ಷಣ ತಜ್ಞರಾಗಿದ್ದಾರೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಯಾರನ್ನು ಕೇಳಿ ಈ ರಾಜ್ಯದ

ಡಾ|| ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದರಲ್ಲಿ ತಪ್ಪೇನು ಇದೆ?

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರನ್ನು ತಾಲೀಬಾನ್‌ನಿಂದ ಕರೆದುಕೊಂಡು ಬಂದಿಲ್ಲ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಎಲ್ಲಿಯೂ ಒಂದು ಕಡೆ . . . (ಗೊಂದಲ) ಇವರಿಗೆ ಈ ವಿಶ್ವವಿದ್ಯಾಲಯದ ಸ್ಥಾಪನೆಯಾಗಲೇಬೇಕು; ಇವತ್ತಿನ ದಿವಸ ಇವರು ಶಾಮೀಲಾಗಿ (ಗೊಂದಲ) ಜನ ಸತ್ತರೂ ಪರವಾಗಿಲ್ಲ ಸರ್ಕಾರ . . . (ಗೊಂದಲ)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಇದು ಇಟಲಿಯಲ್ಲ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ರಾಜ್ಯದ ಜನರು ಬೆವರು ಸುರಿಸಿ ಸಂಪಾದಿಸಿದ ತೆರಿಗೆಯ ಹಣವಿದು.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದು ಅವರ ಹಣಬರಹವಾಗಿದೆ. ನಿಮ್ಮದು ಬೌದ್ಧಿಕ ದಿವಾಳಿಯಾಗಿದೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ರಾಜ್ಯದ ಆರೂವರೆ ಕೋಟಿ ಜನರು ತೆರಿಗೆ ಪಾವತಿಸಿದ ಹಣವಿದು. ಸುಮಾರು 300 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಜಮೀನನ್ನು ಕೇವಲ 50 ಕೋಟಿ ರೂಪಾಯಿಗಳಿಗೆ ನಿಮ್ಮ ಸಾಯಕರನ್ನು ಮೆಚ್ಚಿಸುವುದಕ್ಕಾಗಿ ಆರ್.ಎಸ್.ಎಸ್. ಸಂಸ್ಥೆಗೆ ವಿಶ್ವವಿದ್ಯಾಲಯವನ್ನು ನೀಡಲು ಸರ್ಕಾರವು ಹೋಗುತ್ತಿದೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನೀವು ಯಾರು ಯಾರಿಗೆ ನೀಡಿದ್ದೀರಿ ಎಂದು ಮಂತ್ರಿಗಳನ್ನು ಕೇಳಿ.

(ಗೊಂದಲ)

ಉಪ ಸಭಾಪತಿಯವರು:- ಶ್ರೀ ಎಂ.ನಾರಾಯಣಸ್ವಾಮಿಯವರೇ, ಬೇಗ ಮುಗಿಸಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರಿಗೆ ಉಚಿತವಾಗಿ ಕೊಡುತ್ತಿಲ್ಲ. (ಗೊಂದಲ) ನಾವು ರಾಜ್ಯದ ಅಭಿವೃದ್ಧಿಗೋಸ್ಕರ ಅವರಿಗೆ ವಿಶ್ವವಿದ್ಯಾಲಯವನ್ನು ನೀಡಿದರೆ ಏನಾಯಿತು? (ಗೊಂದಲ) ಅವರು ತಾಲೀಬಾನ್‌ನಿಂದ ಬಂದಿಲ್ಲ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಶ್ರೀ ಎಂ.ಕೆ.ಶ್ರೀಧರ್ ಯಾರೆಂದು ಹೇಳಿ. (ಗೊಂದಲ) ಕೇವಲ 50 ಕೋಟಿ ರೂಪಾಯಿಗಳಿಗೆ ಅವರಿಗೆ ನೀಡಿದ್ದಾರೆ. (ಗೊಂದಲ) ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಆರ್.ಎಸ್.ಎಸ್.ನವರಿಗೆ (ಗೊಂದಲ) ಕಡಿಮೆ ಬೆಲೆಗೆ ಮಾರಾಟ ಮಾಡಲು ಹೊರಟಿದ್ದೀರಿ. ಅದು ನಿಮ್ಮ ಕರ್ಮಕಾಂಡ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಳ್ಳೆಯ ಶಿಕ್ಷಣ ಸಂಸ್ಥೆಯನ್ನು ಮಾಡುವುದಕ್ಕಾಗಿ ನಾವು ಅವರಿಗೆ ನೀಡಿದ್ದೇವೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸರ್ಕಾರದ ಬೊಕ್ಕಸದ ಹಣ ಖಾಲಿಯಾದರೂ ಪರವಾಗಿಲ್ಲ... (ಗೊಂದಲ) ಸಾಲ ಮಾಡಿದರೂ ಪರವಾಗಿಲ್ಲ

...

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನೀವು ಯಾರು ಯಾರಿಗೆ ನೀಡಿದ್ದೀರಿ ಎಂದು ಮಂತ್ರಿಗಳನ್ನು ಕೇಳಿ.

(ಗೊಂದಲ)

ಉಪ ಸಭಾಪತಿಯವರು:- ಶ್ರೀ ಎಂ.ನಾರಾಯಣಸ್ವಾಮಿಯವರೇ, ನಿಮಗೆ ನೀಡಿದ ಸಮಯವು ಮುಗಿದಿದೆ; ಹೀಗಾಗಿ ಬೇಗ ಮುಗಿಸಿ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರಿಗೆ ವಿಶ್ವವಿದ್ಯಾಲಯವನ್ನು ನೀಡಲು 300 ಕೋಟಿ ರೂಪಾಯಿಗಳ ಆಸ್ತಿಯನ್ನು ಕೇವಲ 50 ಕೋಟಿ ರೂಪಾಯಿಗಳಿಗೆ ನೀಡುತ್ತಿದ್ದೀರಲ್ಲ, ಇದು ಸರಿಯೇ?

(ಗೊಂದಲ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಉಪ ಸಭಾಪತಿಯವರು:- ಶ್ರೀ ಎಂ.ನಾರಾಯಣಸ್ವಾಮಿಯವರೇ, ನಿಮಗೆ ನೀಡಿದ ಸಮಯವು ಮುಗಿದಿದೆ. ನೀವು ಕೇಳಿದ್ದು 10 ನಿಮಿಷ, ಆದರೆ ಈಗಾಗಲೇ 11 ನಿಮಿಷಗಳಾಗಿವೆ. ಹೀಗಾಗಿ ಬೇಗ ಮುಗಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಬೇರೆ ಸದಸ್ಯರುಗಳ ಹೆಸರುಗಳನ್ನು ಕರೆಯಿರಿ. ನಮ್ಮ ಪಕ್ಷದ ಸದಸ್ಯರೂ ಸಹ ಮಾತನಾಡುವವರಿದ್ದಾರೆ. ಅವರೊಬ್ಬರಿಗೆ ಎಷ್ಟು ಸಮಯವನ್ನು ನೀಡುತ್ತೀರಿ?

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ಉಪ ಸಭಾಪತಿಯವರು:- ಇನ್ನು ಒಂದು ನಿಮಿಷದಲ್ಲಿ ಮುಗಿಸಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದುವರೆಗೆ ನಾನು ಹೇಳಿರುವ ಒಂದೊಂದು ಅಂಶವೂ ಸಹ ಸತ್ಯದಿಂದ ಕೂಡಿದೆ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, he is an expert in education. ಯಾರ ಬಗ್ಗೆ ಅವರು ಮಾತನಾಡುತ್ತಿದ್ದಾರೆ?

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದರಲ್ಲಿ ಏನಾದರೂ ಸಂದೇಹಗಳಿದ್ದರೆ ... (ಗೊಂದಲ)

ಉಪ ಸಭಾಪತಿಯವರು:- ಡಾ|| ವೈ.ಎ.ನಾರಾಯಣಸ್ವಾಮಿಯವರೇ ಕುಳಿತುಕೊಳ್ಳಿ. ನೀವುಗಳು ಮಾತನಾಡಿ ಸುಮ್ಮನೆ ಸಮಯ ಹೋಗುತ್ತದೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, he is an eminent, prominent, honest, top-most person. They do not know about him.

(ಗೊಂದಲ)

ಉಪಸಭಾಪತಿಯವರು:- ಸಭಾನಾಯಕರೇ,
ಡಾ|| ವೈ.ಎ.ನಾರಾಯಣಸ್ವಾಮಿರವರನ್ನು ಕುಳಿತುಕೊಳ್ಳಲು ಹೇಳಿ.

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಗುರುಮೂರ್ತಿ ಯಾರೆಂದು ನಾರಾಯಣಸ್ವಾಮಿಯವರೇ ಹೇಳಲಿ.

ಡಾ||ತಳವಾರ ಸಾಬಣ್ಣ:- ಮಾನ್ಯ ಸಭಾಪತಿಯವರೇ, ಅವರು ಯು.ಜಿ.ಸಿ.ಯ ಸದಸ್ಯರಾಗಿದ್ದಾರೆ.

(ಗೊಂದಲ)

ಉಪ ಸಭಾಪತಿಯವರು:- ದಯಮಾಡಿ ಬೇರೆ ಸದಸ್ಯರುಗಳು ಕುಳಿತುಕೊಳ್ಳಿ. ಶ್ರೀ ಎಂ.ನಾರಾಯಣಸ್ವಾಮಿರವರು ತಮ್ಮ ಮಾತುಗಳನ್ನು ಪೂರ್ಣಗೊಳಿಸಲಿ.

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಆ ಸಮಿತಿಯಲ್ಲಿ ಯಾರಾದರೂ ದಲಿತರು ಅಥವಾ ಹಿಂದುಗಳಿಂದ ವರ್ಗದವರು ಇದ್ದಾರೆಯೇ?

(ಗೊಂದಲ)

ಉಪ ಸಭಾಪತಿಯವರು:- ಶ್ರೀ ಎಂ.ನಾರಾಯಣಸ್ವಾಮಿಯವರೇ, ಸರಿಯಾಗಿ ಇನ್ನೊಂದು ನಿಮಿಷದಲ್ಲಿ ನಿಮ್ಮ ಮಾತುಗಳನ್ನು ಪೂರ್ಣಗೊಳಿಸಿ. ನೀವು ನನ್ನನ್ನು ನೋಡಿ ಮಾತನಾಡಿ. (ಗೊಂದಲ) ನೀವು ನನ್ನೊಟ್ಟಿಗೆ ಮಾತನಾಡಿ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಯಾರೂ ಸಹ ನನ್ನ ಮಾತುಗಳನ್ನು ಕೇಳುತ್ತಿಲ್ಲ.

(ಗೊಂದಲ)

ಉಪ ಸಭಾಪತಿಯವರು:- ನಾನು ನಿಮ್ಮ ಮಾತುಗಳನ್ನು ಕೇಳುತ್ತಿದ್ದೇನೆ. ಅವರುಗಳು ಏನಾದರೂ ಮಾತನಾಡಲಿ. ಶ್ರೀ ಯೋಗೇಶ್ವರರವರೇ, ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಸಿ.ಪಿ.ಯೋಗೇಶ್ವರ್:- ಮಾನ್ಯ ಸಭಾಪತಿಯವರೇ, ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಭೂಮಿಯನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಏಕೆಂದರೆ ಸಾವಿರಾರು ಎಕರೆಯಷ್ಟು ಭೂಮಿಯನ್ನು ಕ್ರಿಶ್ಚಿಯನ್ನರು, ಮುಸ್ಲಿಮರಿಗೆ Universityಗಾಗಿ ಈಗಾಗಲೇ ಜಾಗವನ್ನು ನೀಡಲಾಗಿದೆ. ಹೀಗಾಗಿ ನಾವು ದೂರದ ಪ್ರದೇಶಗಳಿಗೆ ಹೋಗುತ್ತಿದ್ದೇವೆ ಅಷ್ಟೆ. ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಭೂಮಿ ಸಿಗುತ್ತಿಲ್ಲ.

(ಗೊಂದಲ)

ಉಪ ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಮುಸ್ಲಿಮರಿಗೆ ಕೊಟ್ಟಿದ್ದು ಯಾವುದು ಇದೆ ಎಂದು ಸದಸ್ಯರು ಹೇಳಲಿ. (ಗೊಂದಲ) ಸದನಕ್ಕೆ ತಪ್ಪು ಮಾಹಿತಿ ನೀಡುವುದು ಬೇಡ.

(ಗೊಂದಲ)

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಎಲ್ಲರೂ 'ನಾವು ಭಾರತೀಯರು' ಎಂದು ಮಾತನಾಡುತ್ತಾರೆ.

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನಮ್ಮ ವಕ್ಫ್ ಬೋರ್ಡ್‌ನ ಸ್ವತ್ತನ್ನು ಸರ್ಕಾರವು ಒತ್ತುವರಿ ಮಾಡಿಕೊಂಡಿದೆ (ಗೊಂದಲ) ನಮಗೆ ಯಾವುದನ್ನು ನೀವು ನೀಡಿದ್ದೀರಿ?

(ಗೊಂದಲ)

ಡಾ|| ತಳವಾರ ಸಾಬುಣ್ಣ:- ಮಾನ್ಯ ಸಭಾಪತಿಯವರೇ, ಎಲ್ಲರಿಗೂ ಸಹ ನೀಡಲಾಗಿದೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ದೇಶವನ್ನು ಕಾಪಾಡುವ ಆರ್.ಎಸ್.ಎಸ್.ನಂತಹ...

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇನ್ನೊಂದು ನಿಮಿಷದಲ್ಲಿ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಉಪ ಸಭಾಪತಿಯವರು:- ನಾನು ಯಾರಿಗೆ ಮಾತನಾಡಲು ಅವಕಾಶವನ್ನು ನೀಡಿದ್ದೇನೋ ಅವರು ಮಾತನಾಡುವುದು ಮಾತ್ರವೇ ಕಡತಕ್ಕೆ ಹೋಗುತ್ತದೆ. ಬೇರೆಯವರು ಮಾತನಾಡಿರುವುದು ಕಡತಕ್ಕೆ ಹೋಗುವುದಿಲ್ಲ. ಶ್ರೀ ಎಂ.ನಾರಾಯಣಸ್ವಾಮಿಯವರಿಗೆ

ಒಂದು ನಿಮಿಷದಲ್ಲಿ ಮಾತನಾಡುವುದನ್ನು ಮುಗಿಸಲು ತಿಳಿಸಿದ್ದೇನೆ; ಇದನ್ನು ಅವರು ಒಪ್ಪಿಕೊಂಡಿದ್ದಾರೆ ಹಾಗೂ ಅವರ ಮಾತುಗಳನ್ನು ಮುಗಿಸುತ್ತಾರೆ. ನಂತರ ನೀವುಗಳು ಎಷ್ಟು ಹೊತ್ತು ಮಾತನಾಡುತ್ತೀರೋ ಅಷ್ಟು ಹೊತ್ತು ನಾನು ಸುಮ್ಮನೆ ಕುಳಿತುಕೊಳ್ಳುತ್ತೇನೆ. ನೀವುಗಳೆಲ್ಲರೂ ಸುಮ್ಮನೆ ಕುಳಿತುಕೊಂಡರೆ, ಆದಷ್ಟು ಬೇಗನೇ ಅವರು ಮುಗಿಸುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ನನಗೆ ಮಾತನಾಡಲು ಅವಕಾಶ ನೀಡಿ. ಐದು ನಿಮಿಷಗಳ ಕಾಲಾವಕಾಶವನ್ನು ನೀಡುವುದಾಗಿ ತಿಳಿಸಿದ್ದೀರಿ.

ಉಪ ಸಭಾಪತಿಯವರು:- ಶ್ರೀ ಭೋಜೇಗೌಡರೇ, ದಯಮಾಡಿ ಕುಳಿತುಕೊಳ್ಳಿ. ನಂತರದಲ್ಲಿ ನಿಮಗೆ ಅವಕಾಶವನ್ನು ನೀಡುತ್ತೇನೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, 'ಚಿಂತಕರ ಚಾವಡಿ'ಯಾದ ನಮ್ಮ ಮೇಲ್ಮನೆಯಲ್ಲಿ ನಾನು ಏನೇನು ಮಾತನಾಡಿದ್ದೇನೆ ಅವುಗಳಲ್ಲಿನ ಪ್ರತಿಯೊಂದು ಪದಗಳು ನೂರಕ್ಕೆ ನೂರರಷ್ಟು ಸತ್ಯವಾಗಿವೆ. ಅವುಗಳನ್ನೇ ನಾನು ಮಾತನಾಡಿದ್ದೇನೆ. ಆದರೆ ಈ ಸರ್ಕಾರದ ಬೊಕ್ಕಸಕ್ಕೆ, ಈ ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯು ಬೆವರು ಸುರಿಸಿ ಸಂಪಾದನೆ ಮಾಡಿ, ಕಟ್ಟಿದ ತೆರಿಗೆಯ ಹಣ ಏನಿದೆಯೋ..., ಇವತ್ತಿನ ದಿವಸ 300 ಕೋಟಿ ರೂಪಾಯಿಗಳನ್ನು 'ಗುಳುಂ' ಮಾಡಿರುವ ಈ ಬಿ.ಜೆ.ಪಿ. ಸರ್ಕಾರಕ್ಕೆ ಹಾಗೂ **XXX** ನನ್ನ ಧಿಕ್ಕಾರವನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಡಾ|| ತಳವಾರ ಸಾಬಣ್ಣ:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ

(ಗೊಂದಲ)

ಉಪ ಸಭಾಪತಿಯವರು:- **XXX** ಎನ್ನುವ ಶಬ್ದವನ್ನು ಕಡತದಿಂದ ತೆಗೆದು ಬಿಡಿ. ಏಕೆಂದರೆ ಅದು ಒಂದು ಸಂಸ್ಥೆಯಾಗಿದೆ. ಶ್ರೀ ಭೋಜೇಗೌಡರೇ ನೀವು ಮಾತನಾಡಿ.

(ಗೊಂದಲ)

XXX ಮಾನ್ಯ ಉಪ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

(ಗೊಂದಲ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, (ಗೊಂದಲ) ಹಾಗೆಯೇ ಆಗುವುದು.

(ಗೊಂದಲ)

ಉಪ ಸಭಾಪತಿಯವರು:- ಶ್ರೀ ಭೋಜೇಗೌಡರೇ ದಯಮಾಡಿ ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಪ್ರಸ್ತುತ ವಿಷಯದ ಮೇಲೆ ಚರ್ಚೆ ಪ್ರಾರಂಭವಾಗಿ ಸುಮಾರು ಎರಡೂವರೆ ಗಂಟೆಗಳು ಕಳೆದಿವೆ. ನಾವು ಭೂಮಿಯ ಬಗ್ಗೆ ಮಾತನಾಡಬೇಕಾಗುತ್ತದೆ. ನಾವು ಭೂಮಿಯ ಬಗ್ಗೆ ಮಾತನಾಡದಿದ್ದರೆ, ಇನ್ನಾವ ವಿಷಯದ ಮೇಲೆ ಮಾತನಾಡಬೇಕು? ಭೂಮಿಯಿಂದಾಗಿ ನಾವುಗಳೆಲ್ಲರೂ ಬದುಕಿರುವುದು. ನಾವು “ಬೆಳಗಾಗಿ ನಾನೆದ್ದು ಯಾರ ಯಾರ ನೆನೆಯಲಿ; ಎಂದು ಹೇಳುತ್ತೇವೆ.

ಉಪ ಸಭಾಪತಿಯವರು:- ಶ್ರೀ ಭೋಜೇಗೌಡರೇ ವಿಚಾರದ ಬಗ್ಗೆ ಮಾತನಾಡಿ. ಈಗಾಗಲೇ ಸಮಯವಾಗಿದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, “ಬೆಳಗಾಗಿ ನಾನೆದ್ದು ಯಾರ ಯಾರ ನೆನೆಯಲಿ; ಎಳ್ಳು ಜೀರಿಗೆಯ ಬೆಳೆಯೋಳ; ಎಳ್ಳು ಜೀರಿಗೆಯ ಬೆಳೆವಂತ ಭೂಮಿ ತಾಯಿಯ ಎದ್ದೊಂದು ಘಳಿಗೆ ನೆನೆದೇನಾ” ಎಂದು ನಾವುಗಳು ಹೇಳುತ್ತೇವೆ. ಇವತ್ತಿನ ದಿವಸ ಇಂತಹ ಪರಿಸ್ಥಿತಿ ಇರಬೇಕಾದರೆ, ಆ ಭೂಮಿ ತಾಯಿಯನ್ನು ಅವಲಂಬಿಸಿ ನಮ್ಮೆಲ್ಲರ ಜೀವನವಿದೆ. ಇವತ್ತಿನ ದಿವಸ ಆರೋಗ್ಯ, ಶಿಕ್ಷಣ ಮತ್ತು ಹಸಿರು ಕ್ರಾಂತಿ ಯಾವುದೇ ಇರಬಹುದು ಎಲ್ಲವೂ ಭೂಮಿ ತಾಯಿಯನ್ನು ಅವಲಂಬಿಸಿದೆ. ನಮ್ಮ ದೇಶದಲ್ಲಿ ಇವತ್ತಿನ ದಿವಸ ಶಿಕ್ಷಣ, ಆರೋಗ್ಯ ಇವುಗಳ ಕ್ರಾಂತಿಯಾಗಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾರ ಯಾರ ನಡವಳಿಕೆಗಳು ಯಾವ ರೀತಿಯಾಗಿವೆ ಎನ್ನುವ ವಿಚಾರವನ್ನು ಇವತ್ತಿನ ದಿವಸ ನಮ್ಮ ಮನಸ್ಸು ಮತ್ತು ಆತ್ಮಸಾಕ್ಷಿಯನ್ನು ನಾವುಗಳೇ ಕೇಳಿಕೊಂಡು ಬಿಟ್ಟರೆ, ಇಷ್ಟೆಲ್ಲಾ ಹೊಡೆದಾಟ-ಗಲಾಟೆಗಳ ಪ್ರಶ್ನೆ ಇರುವುದೇ ಇಲ್ಲ. ನಾನು ಯಾರ ಮೇಲೂ

ದ್ವೇಷವಿಟ್ಟುಕೊಂಡು ಹಾಗೂ ರಾಜಕೀಯವಾಗಿ ಮಾತನಾಡುತ್ತಿಲ್ಲ. ಇಂತಹ ನೂರು ಸಂಗತಿಗಳು ನನ್ನ ಬಳಿ ಇವೆ. ಇವುಗಳೆಲ್ಲವನ್ನೂ ನಾನು ಪ್ರಸ್ತಾಪಿಸಬಯಸುತ್ತೇನೆ. ಇದಕ್ಕೆ ನಾನು ಸಿದ್ಧತೆಮಾಡಿಕೊಂಡು ಬಂದಿದ್ದೇನೆ. ನಾನು ಸುಮ್ಮನೆ ಕುಳಿತುಕೊಂಡಿಲ್ಲ. ಯಾರು ಯಾರ ಅಧಿಕಾರಾವಧಿಯಲ್ಲಿ ಏನೇನು ಆಗಿದೆ ಎಂದು ನಾನು ಹೇಳುತ್ತೇನೆ. ಇದಕ್ಕಾಗಿ ಸಭಾಪತಿಯವರಿಗೆ ಸಮಯಾವಕಾಶ ಮತ್ತು ಅದನ್ನು ಕೇಳುವಷ್ಟು ಸಹನೆ ಇದ್ದರೆ ಖಂಡಿತವಾಗಿಯೂ ಸಹ ನಾನು ಅವುಗಳ ಬಗ್ಗೆ ಮಾತನಾಡುತ್ತೇನೆ. ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರಂ ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ವೆ ನಂ. 145 ರಲ್ಲಿ 12 ಎಕರೆ ಮತ್ತು ಚಲ್ಲಫಟ್ಟು ಗ್ರಾಮದ ಸರ್ವೆ ನಂ.16 ರಲ್ಲಿ 112 ಎಕರೆ ಒಟ್ಟು 124 ಎಕರೆ ಜಮೀನನ್ನು ಕರ್ನಾಟಕ ಗಾಲ್ವ್ ಅಸೋಸಿಯೇಷನ್ ರವರಿಗೆ ದಿನಾಂಕ 05/03/2018 ರಂದು 2018 ನೇ ಸಾಲಿನಲ್ಲಿ ಯಾವ ಪಕ್ಷದ ಸರ್ಕಾರವು ಅಧಿಕಾರದಲ್ಲಿತ್ತು ಎಂದು ನಾನು ಹೇಳುವುದಿಲ್ಲ; ಅಂದಿನ ದಿನ ಯಾರು ಅಧಿಕಾರದಲ್ಲಿದ್ದರು ಎನ್ನುವುದನ್ನು ನೀವೇ ನೋಡಿಕೊಳ್ಳಿ. ದಿನಾಂಕ 05/03/2018 ರಿಂದ 2048 ರ ವರೆಗೆ ಅಂದರೆ, 30 ವರ್ಷಗಳ ಕಾಲ ಜಮೀನನ್ನು ಗುತ್ತಿಗೆಯ ಆಧಾರದ ಮೇಲೆ ನೀಡಲಾಗಿದೆ. ಒಂದು ಎಕರೆ ಕೃಷಿ ಭೂಮಿಯ ಬೆಲೆ 9.5 ಕೋಟಿ ರೂಪಾಯಿಗಳಷ್ಟು ಇದೆ. ಇದರ ಮಾರುಕಟ್ಟೆ ಬೆಲೆಯು 2.5 ಕೋಟಿ ರೂಪಾಯಿಗಳಷ್ಟು ಇದೆ. ಆ ಕ್ಲಬ್‌ನ ಒಟ್ಟು ಆದಾಯದಲ್ಲಿ ಕೇವಲ ಶೇಕಡಾ 2 ರಷ್ಟನ್ನು ಅಂದರೆ, ನಮ್ಮ ಸರ್ಕಾರಕ್ಕೆ ಒಂದು ವರ್ಷಕ್ಕೆ 50 ಲಕ್ಷ ರೂಪಾಯಿಗಳಷ್ಟು ಆದಾಯ ಬರಬಹುದು. ಇದಕ್ಕಾಗಿ 124 ಎಕರೆಯಷ್ಟು ಭೂಮಿಯನ್ನು ನೀಡಿದವರು ತಮ್ಮ ಎದೆ ಮುಟ್ಟಿಕೊಂಡು ಆತ್ಮಸಾಕ್ಷಿಯನ್ನು ಕೇಳಬೇಕು. ನಾನು ಬೇರೆ ವಿಷಯವನ್ನು ಮಾತನಾಡುವುದಕ್ಕೆ ಹೋಗುವುದಿಲ್ಲ. ನಾನು ಬೇರೆಯವರ ಮೇಲೆ ಚಾಡಿ ಹೇಳುವುದಕ್ಕೆ ಹೋಗುವುದಿಲ್ಲ. ಇಂತಹ ಭೂಮಿಯನ್ನು ಶೇಕಡಾ ಶೂನ್ಯಕ್ಕೆ ಅಂದರೆ ಒಂದೊಂದು ಎಕರೆ ಭೂಮಿಯನ್ನು ಒಂದೊಂದು ರೂಪಾಯಿಗೆ ಸರ್ಕಾರವು ನೀಡಿದೆ. ಅಂದರೆ, in the interest of Society and development and in the interest of international events, ಅಂತರಾಷ್ಟ್ರೀಯ ಕೂಟವನ್ನು ಮಾಡಬೇಕಾದರೆ..., ನಿನ್ನೆಯ ದಿನ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೆಳಮನೆಯಲ್ಲಿ ಮಾತನಾಡುವ ಸಂದರ್ಭದಲ್ಲಿ 'ಅಂತರಾಷ್ಟ್ರೀಯ ಶಾಲೆ ಮತ್ತು ಅಂತರಾಷ್ಟ್ರೀಯ ಮಟ್ಟದ ಅಭಿವೃದ್ಧಿಗಾಗಿ ಈ ಸಂಸ್ಥೆಯು ಬೆಳೆಯಬೇಕೆನ್ನುವ ದೂರದೃಷ್ಟಿಯನ್ನಿಟ್ಟುಕೊಂಡು ಸರ್ಕಾರವು ಈ ವಿಧೇಯಕವನ್ನು ಮಂಡಿಸುತ್ತಿದೆ ಹಾಗೂ ಸರ್ಕಾರವು ಈ ರೀತಿಯ ಕೆಲಸವನ್ನು ಮಾಡುತ್ತಿದೆ' ಎಂಬುದಾಗಿ ಹೇಳಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಯಾಗದಿದ್ದರೆ ನಮ್ಮ ದೇಶವು ಬೆಳೆಯುವುದು ಹೇಗೆ? ಆಯಾ

ಸಂದರ್ಭಕ್ಕೆ ತಕ್ಕಂತೆ ನಾವು ಕೆಲವೊಂದು ಬಾರಿ ಉಚಿತವಾಗಿ ನೀಡಬೇಕಾಗುತ್ತದೆ ಮತ್ತು ಕೆಲವು ಬಾರಿ ಶುಲ್ಕವನ್ನೂ ಸಹ ಪಡೆಯಬೇಕಾಗುತ್ತದೆ.

(ಮುಂದು)

(923) 8.50 22-09-2021 CS.BNS

ಶ್ರೀ ಎಸ್.ಎಲ್ ಭೋಜೇಗೌಡ(ಮುಂದು):-

ಹಿಂದಿನ ಹಿಸ್ಟರಿಯನ್ನು ತೆಗೆದು ನೋಡಿ. ಕೆ.ಐ.ಎ.ಡಿ.ಬಿ. ಯಿಂದ ಧೀರವಾಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿ. ಗೆ ಎಕರೆಗೆ 60 ಲಕ್ಷ ರೂಪಾಯಿಯ ಹಾಗೆ ಭೂಮಿಯನ್ನು ನೀಡಲಾಗಿದೆ. ನಾನು ಹಳ್ಳಿಯವನಾದ್ದರಿಂದ ಇದು ಎಲ್ಲಿದೆ ಎಂದು ನನಗೆ ಗೊತ್ತಿಲ್ಲ, ನಗರವಾಸಿಗಳಾದ ತಮಗೆ ತಿಳಿದಿರಬಹುದು. ಎನ್.ಐ. ಯೂನಿವರ್ಸಿಟಿ, ಎನ್.ಐ. ಇಂಜಿನಿಯರಿಂಗ್ ಕಾಲೇಜು, ಶೇಷಾದ್ರಿಪುರಂ ಡಿಗ್ರಿ ಕಾಲೇಜು, ಕೆ.ಎಲ್.ಇ. ಶಿಕ್ಷಣ ಸಂಸ್ಥೆಗಳಿಲ್ಲವಾ? ಎಸ್.ಡಿ.ಎಂ. ಟ್ರಸ್ಟ್ ಇಲ್ಲವೇ? ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸವನ್ನು ಮಾಡುತ್ತಿಲ್ಲವೇ? ಇವರಿಗೆ ಭೂಮಿಯನ್ನು ನೀಡಬೇಕಾದರೆ ನಾವೆಲ್ಲರೂ ಬಾಯಿ ಬಡಿದುಕೊಳ್ಳಬೇಕಾಯಿತು. ಇವರೆಲ್ಲರಿಗೂ ಭೂಮಿ ಕೊಟ್ಟಿದ್ದರಿಂದ ಈ ದೇಶದಲ್ಲಿ ಅವರು ಶಿಕ್ಷಣ, ಆರೋಗ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಟ್ಟ ಕಡೆಯ ಮನುಷ್ಯನವರೆಗೆ ಶಿಕ್ಷಣ ಕೊಡಿಸಲು, ಅವರ ಆರೋಗ್ಯ ಕಾಪಾಡುವುದು ಈ ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರ ತನ್ನ ಕರ್ತವ್ಯದ ಜವರವಾಲನೆಯನ್ನು ಮಾಡಬೇಕಾಗುತ್ತದೆ. ಕೆಲವು ಸಲ pros and cons ನೋಡಬೇಕಾಗುತ್ತದೆ, ಅದು ಯಾವಾಗ ಎಂದರೆ ಭೂಮಿಯನ್ನು ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ನೀಡಿ, ಅದರಿಂದ ಒಂದು ವಿದ್ಯಾ ಸಂಸ್ಥೆ ಸ್ಥಾಪನೆ ಆಗಿ 10 ವರ್ಷ ಆದಮೇಲೆ ಈ ಸಂಸ್ಥೆಯಿಂದ ಸಮಾಜಕ್ಕೆ ಯಾವ ರೀತಿಯ ಲಾಭದಾಯಕ ಆಗಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಇದರಿಂದ ಈ ಸಂಸ್ಥೆಗೆ ಲಾಭದಾಯಕ ಆಗಿಲ್ಲವೆಂದರೆ ನಾವೆಲ್ಲರೂ ಸೇರಿ ಈ ವಿದ್ಯಾ ಸಂಸ್ಥೆಯನ್ನು ಹರಾಜು ಹಾಕೋಣ. Now, it is not the time. It is budding. ಬೆಂಗಳೂರಿನ National Law School of India University ಗೆ 27 ಎಕರೆ ಭೂಮಿಯನ್ನು ನೀಡಿದರು. ಆಗ ಎಲ್ಲರೂ ಅದರ ಬಗ್ಗೆ ಕೂಗಾಡಿದರು. ಆದರೆ ಇವತ್ತು ಆ ಸಂಸ್ಥೆ it one of the No.1 Law Schools in the world. ನಾವೆಲ್ಲರೂ ಬಹಳ ಹೆಮ್ಮೆಯಿಂದ ಪುಪಂಚದಲ್ಲಿಯೇ ನಂಬರ್ ಒನ್ National Law School of India University ಬೆಂಗಳೂರಿನಲ್ಲಿದೆ ಎಂದು ಹೇಳಬೇಕಾಗುತ್ತದೆ. ಏನಾಗಿದೆ ಎಂದರೆ ಅದು baby of the Bar Council of India. ಹಾಗಾಗಿ ನಾವು ಅಭಿವೃದ್ಧಿಯ ಚಿಂತನೆಗಳನ್ನು ಮಾಡುವ ಸಂದರ್ಭದಲ್ಲಿ ನಾವು ವಿರೋಧಕೋಸ್ಕರ ವಿರೋಧವನ್ನು ಮಾಡಬಾರದು. ಇವತ್ತು ಕೆ.ಐ.ಡಿ.ಬಿ.ಯ

ಭೂಮಿ ಬೆಲೆ ಎಷ್ಟಿದೆ, ಯಾರಿಗೆ ಎಷ್ಟೆಷ್ಟು ಬೆಲೆಗೆ ಅದನ್ನು ನೀಡಲಾಗಿದೆ ಎನ್ನುವ ಮಾಹಿತಿಯನ್ನು ತೆಗೆಯಿರಿ. ಸರ್ಕಾರದವರು ಒಂದು ಕಣ್ಣಿಗೆ ಸುಣ್ಣು ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾಡಬಾರದು. ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ತಾಳಗುಪ್ಪೆ, ಶಾನಮಂಗಲದಲ್ಲಿ 9 ಎಕರೆ 15 ಗುಂಟೆ ಜಮೀನನ್ನು ರಸ್ತೆ ಅಗಲೀಕರಣಕ್ಕಾಗಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕೆ ಪರಿಹಾರ ಶ್ರೀ ವಿಜಯೇಂದ್ರ S/o ಯಡಿಯೂರಪ್ಪನವರ ಮನವಿಮೇರೆಗೆ ಮತ್ತು ಶ್ರೀ ಲಕ್ಷಣ ಲೇಟ್ ತಿರುಮಲ ಅವರ ಮನವಿಯ ಮೇರೆಗೆ ಇಬ್ಬರಿಗೂ ಸಹ ಎಕರೆಗೆ 45 ಲಕ್ಷ ರೂಪಾಯಿಗಳ ಪ್ರಕಾರ ಪರಿಹಾರವನ್ನು ನೀಡಿದ್ದಾರೆ. ಆಗ ಮುಖ್ಯಮಂತ್ರಿಗಳಾಗಿದ್ದವರು 5-8 ಪಟ್ಟು ಹೆಚ್ಚಿಗೆ ಪರಿಹಾರವನ್ನು ಕೊಡಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಇವತ್ತು ಯಾವುದೇ ಶಿಕ್ಷಣ ಸಂಸ್ಥೆಗಾಗಲೀ ಗಾಲ್ಫ್ ಕ್ಲಬ್ ಆಗಲಿ, in the interest of Society ಭೂಮಿಯನ್ನು ನೀಡಬೇಕಾಗುತ್ತದೆ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೇ, ಈ ವಿಚಾರದಲ್ಲಿ ನಾನು ರಾಜಕೀಯ ಬೆರಸುವುದಿಲ್ಲ. ಕಳೆದ ಸಲ ಸರ್ಕಾರದಲ್ಲಿ International Olympics ಗೆ ನಾಲ್ಕು ಜನರನ್ನು Eagleton ನಿಂದ ಕಳುಹಿಸಿ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಯಾವುದೇ Golf ಕ್ಲಬ್ ನಿಂದ ಕಳುಹಿಸಿ ಕೊಡದಿದ್ದರೂ ಇಲ್ಲಿಂದ ಕಳುಹಿಸಿ ಕೊಟ್ಟಿದ್ದಾರೆ. ಇವತ್ತು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಆ 4 ಜನರನ್ನು ಸನ್ಮಾನ ಮಾಡಿದ್ದಾರೆ. It is a child from the Golf Club of Eagleton. ಇವತ್ತು Eagleton ಯಾರ ಕಣ್ಣಿಗೂ ಕಾಣಲಿಲ್ಲವೇ? ಈ Eagleton ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು 900 ಕೋಟಿ ರೂಪಾಯಿಗಳ ಹಾಗೆ ಭೂಮಿ ನೀಡಲಾಗಿತ್ತು. ಯಾವ ಆಧಾರದ ಮೇಲೆ ನೀಡಲಾಗಿದೆ. ದಿನಾಂಕ 20-08-2018ರಲ್ಲಿ ಅದರ ಪಕ್ಕದಲ್ಲಿರುವ Hindustan Cotton Association ಗೆ 9 ಎಕರೆ 6 ಗುಂಟೆ ಭೂಮಿಗೆ ಎಕರೆಗೆ 47 ಲಕ್ಷ ರೂಪಾಯಿಗಳ ಹಾಗೆ ಕೊಡಲಾಗಿದೆ. 2012ರಲ್ಲಿ ಕೆ.ಐ.ಡಿ.ಬಿ.ಯಲ್ಲಿ ಈ ಭೂಮಿಗೆ ಎಷ್ಟು ಬೆಲೆ ಇರಬಹುದೆಂದು ತಾವೇ ಲೆಕ್ಕ ಮಾಡಿ, 900 ಕೋಟಿ ಹೇಗೆ ಲೆಕ್ಕ ಆಗುತ್ತದೆ. 71 ಎಕರೆ ಭೂಮಿಗೆ 900 ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಇವತ್ತು 14 ವರ್ಷ ಆದರೂ ಪರಭಾರೆ ಆಗಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಸರ್ಕಾರ ಈ ಭೂಮಿಯನ್ನು ತನ್ನ ವಶಕ್ಕೆ ಪಡೆಯಿತು. ಹದಿನಾಲ್ಕು ವರ್ಷ ತುಂಬಿತ್ತು. ಹದಿನೈದನೇ ವರ್ಷಕ್ಕೆ ಮಾಲೀಕರು ಅದನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಮಾಲೀಕರು, in the interest of developmental activities, ಅಗ್ರಿಮೆಂಟ್ ಮಾತ್ರ

ಮಾಡಿಕೊಂಡಿದ್ದರು, ನೋಂದಣಿ ಮಾಡಿಕೊಂಡಿರಲಿಲ್ಲ. ಆಗ ಸುಪ್ರೀಮ್ ಕೋರ್ಟ್‌ನವರು ಯಾವುದೇ ಪ್ರಮಾದ ಆಗಿಲ್ಲ, ಒಂದು ಬೆಲೆಯನ್ನು ನಿಗದಿ ಮಾಡಿ ಜಾಗವನ್ನು ಅವರಿಗೆ ವಾಪಸ್ಸು ಕೊಡಿ ಎಂದು 3 ಕೋಟಿ ರೂಪಾಯಿಗಳ ಬೆಲೆಯನ್ನು ಆ ಜಾಗಕ್ಕೆ ನಿಗದಿ ಮಾಡಿತು. ಏಕೆಂದರೆ ಅವರು ಆ ಜಾಗದಲ್ಲಿ ನಿವೇಶನಗಳನ್ನು ಮಾಡಿ 1500-2500 ರೂಪಾಯಿ ಚದರದ ಹಾಗೆ ಮಾರಲಿಲ್ಲ. Development ಮಾಡಿ international sports activities ಗಾಗಿ ಆ ಭೂಮಿಯನ್ನು ಬಳಕೆ ಮಾಡುತ್ತಿದ್ದರು. ಇವತ್ತು ದೇಶದಲ್ಲಿಯೇ 18 holes ಇರುವ ಉತ್ತಮವಾದ ಗಾಲ್ಫ್ ಕ್ಲಬ್ ನಮ್ಮ ಕರ್ನಾಟಕದಲ್ಲಿದೆ. It stood first in India ಎಂದು ಹೇಳುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕಾಗುತ್ತದೆ. ಅದರ ಮಾಲೀಕ ಅದೇಚಿಂತೆಯಲ್ಲಿ ಸತ್ತು ಹೋದರು. ಅವರ ಮಗ ಸತ್ತು ಹೋದರು. ನಾವು ಯಾರ ಮೇಲೂ ಕನಿಕರ ತೋರಿಸುವುದು ಬೇಡ. ಇಂತಹ ಒಂದು development ಮಾಡಿದಾಗ ನಾವು ಕಣ್ಣೆರೆದು ವಿಶಾಲ ಹೃದಯದಿಂದ ನೋಡಬೇಕಾಗುತ್ತದೆ. ಇದನ್ನೆಲ್ಲ ನೋಡುವುದಕ್ಕೆ ಸರ್ಕಾರಕ್ಕೆ ಕಣ್ಣಿಲ್ಲವೇ? ಇಂತಹ development ಕೆಲಸಗಳಿಗೆ ಭೂಮಿಯನ್ನು ಕೊಡಿ.

ಇವತ್ತು ನಮ್ಮ ಮಕ್ಕಳು ಅಮೇರಿಕಾ ವಿಶ್ವವಿದ್ಯಾನಿಲಯದಲ್ಲಿ ಓದುವುದಕ್ಕೆ ಬಯಸುತ್ತಾರೆ. Amity University is No.1 University, Symbiosis is No.1 University, DY Patil University, ಇಂತಹ ಯೂನಿವರ್ಸಿಟಿಗಳಲ್ಲಿ ಓದಲು ಬಯಸುತ್ತಾರೆ. These are all No.1 Universities. Osmania University ಗೆ international level ನಲ್ಲಿ ಹೆಸರಿದೆ. ಕರ್ನಾಟಕ ರಾಜ್ಯದಲ್ಲಿ National Law School of India ಬಿಟ್ಟರೆ ಬೇರೆ ಯಾವ ಯೂನಿವರ್ಸಿಟಿ international level ನಲ್ಲಿ ಹೆಸರು ಇದೆ ಎನ್ನುವುದನ್ನು ಹೇಳಿ. ಅಂತಹ ಒಂದು ಹೆಸರು ನಮ್ಮ ರಾಜ್ಯಕ್ಕೆ ಬರುವುದು ಬೇಡವೇ? ನಮ್ಮ ರಾಜ್ಯದಲ್ಲಿ ಇಂತಹ ಒಂದು ವಿಶ್ವವಿದ್ಯಾನಿಲಯ ಬರಬೇಕು. ಇಡೀ ಪ್ರಪಂಚ ಇಂತಹ ಒಂದು ಯೂನಿವರ್ಸಿಟಿ ನಮ್ಮ ರಾಜ್ಯದಲ್ಲಿದೆ ಎನ್ನುವುದನ್ನು ಕಣ್ಣು ತೆರೆದು ನೋಡಬೇಕು. ಬೇರೆಯವರ ಹೆಸರನ್ನು ಏಕೆ ಹೇಳುತ್ತಾರೆ. ಆದ್ದರಿಂದ ದಯಮಾಡಿ, ಇಲ್ಲಿ ರಾಜಕೀಯವನ್ನು ಪಕ್ಕಕ್ಕಿಟ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಮುಂದೆ ಬಂದರೆ ಅವರಿಗೆ ಅವಕಾಶ ನೀಡಬೇಕು. ಏಕೆಂದರೆ ಇವತ್ತು ಒಂದು ಪ್ರಾಥಮಿಕ ಶಾಲೆಯನ್ನು ನಡೆಸಬೇಕಾದರೆ ಅವರ ಕಣ್ಣಿನಲ್ಲಿ ನೀರು ಬರುತ್ತದೆ. ಇವತ್ತು ಇಂತಹ ಒಂದು ವಿಶ್ವವಿದ್ಯಾನಿಲಯವನ್ನು ನಡೆಸಲು ಮುಂದೆ ಬರುವವರಿಗೆ ಧರ್ಮ ಇರಬೇಕು, ತಾಕತ್ತು ಇರಬೇಕು. ಆ ತಾಕತ್ತು ಇರುವವರು ಬಂದು ಈ ಕೆಲಸವನ್ನು ಮಾಡುತ್ತಾರೆ. ಆಗ ನಾವು ಅವರಿಗೆ ಬೆಂಬಲವನ್ನು ನೀಡಬೇಕು. ಈ ವಿಚಾರದಲ್ಲಿ ಈ ಸದನದಲ್ಲಿರುವವರೆಲ್ಲರೂ ನುರಿತರಾಗಿದ್ದೀರಿ. ಈ ಸದನದಲ್ಲಿ ವಿದ್ಯಾವಂತರು, ಬಹಳ

ತಿಳಿದಿರುವವರು ಇದ್ದೀರಿ. ತಮ್ಮೆಲ್ಲರಷ್ಟು ಅನುಭವ ನನಗಿಲ್ಲ. ನಾನು ಈ ಸದನಕ್ಕೆ ಬಂದು ಕೇವಲ ಎರಡೂವರೆ ವರ್ಷಗಳಾಗಿವೆ. ತಾವುಗಳು ಹತ್ತಾರು ವರ್ಷ 30 ವರ್ಷ ಅನುಭವ ಇರುವವರು ಇದ್ದೀರಿ. ಹಾಗಾಗಿ ನಾವು ಸಹ ನಮ್ಮ ವಿಶ್ವವಿದ್ಯಾನಿಲಯಗಳನ್ನು ಅಮೇರಿ, Symbiosis, DY Patil ವಿಶ್ವವಿದ್ಯಾನಿಲಯಗಳ ಮಟ್ಟಕ್ಕೆ ನಮ್ಮ ಕರ್ನಾಟಕ ತಲುಪಬೇಕೆನ್ನುವುದು ನಮ್ಮ ಆಶಯ. ಈ ಉದ್ದೇಶ ಇಟ್ಟುಕೊಂಡು ನಾವೆಲ್ಲರೂ ಕೆಲಸವನ್ನು ಮಾಡಬೇಕಾಗುತ್ತದೆ. ಹಾಗಾಗಿ ಸರ್ಕಾರ industrial layout ನಲ್ಲಿ land ನೀಡುವಾಗ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಮಾಡಬಾರದು. ಯಾರಾದರೂ ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ಮತ್ತು ಕ್ರೀಡಾ ಸಂಸ್ಥೆಗಳನ್ನು ಕಟ್ಟಲು ಮುಂದೆ ಬಂದರೆ ಕಣ್ಣೆರೆದು ವಿಶಾಲ ಹೃದಯದಿಂದ ಸಹಾಯವನ್ನು ಮಾಡಿ. ಕರ್ನಾಟಕ ರಾಜ್ಯದ ಹೆಸರು ಪ್ರಪಂಚದ ಭೂಪಟದಲ್ಲಿ ಬೆಳಗುವಂತೆ ಮಾಡಬೇಕೆಂದು ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಈ ವಿಶ್ವವಿದ್ಯಾನಿಲಯಕ್ಕೆ ಜಾಗವನ್ನು ಕೊಡುವಾಗ ನಮ್ಮ ಜಾನಪದಕ್ಕೆ ನಮ್ಮ ಸ್ಫೂರ್ತಿಕ ನೆಲೆಗಟ್ಟಿಗೆ ಆದ್ಯತೆಯನ್ನು ನೀಡುವುದರ ಮೂಲಕ ಇವುಗಳನ್ನು ಎತ್ತಿಹಿಡಿಯಬೇಕಾಗುತ್ತದೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸತಕ್ಕ ಕೆಲಸ ಮುಂದಿನ ದಿನಗಳಲ್ಲಿ ಈ ವಿಶ್ವವಿದ್ಯಾನಿಲಯದಿಂದ ಆಗುತ್ತದೆ ಎನ್ನುವ ಮಾತನ್ನು ನಮ್ಮ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇವು ಸಮಾಜಮುಖಿ ಕೆಲಸಗಳನ್ನು ಮಾಡುವುದು ಈ ಸಂಸ್ಥೆಗಳ ಮುಖ್ಯ ಉದ್ದೇಶ ಆಗಬೇಕೇ ಹೊರತು ಅವು ವ್ಯಾಪಾರ ಕೇಂದ್ರಗಳಾಗಬಾರದು. ಈಗ ಎಲ್ಲಾ ನಡೆಯುತ್ತಿವೆ, ಸುಮ್ಮ ಸುಮ್ಮನೆ ಡಾಕ್ಟರೇಟ್ ನೀಡುವುದು. ಯಾವ ಉದ್ದೇಶಕ್ಕಾಗಿ ಸರ್ಕಾರ ಭೂಮಿಯನ್ನು ಕೊಡುತ್ತದೆ, ಆ ಉದ್ದೇಶದ ಸದುಪಯೋಗ ಆಗದೇ ಇರುವುದು ನಡೆಯುತ್ತಿದೆ. ಈ ಉದ್ದೇಶ ಸದುಪಯೋಗ ಆಗುವುದರ ಬಗ್ಗೆ ಸರ್ಕಾರ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

(ಮುಂದು)

(924)/22-9-2021/9-00/ಎಲ್‌ಎಂ/ಜಿಆರ್

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು):-

ವಿಶ್ವವಿದ್ಯಾಲಯ ಆಗಲಿ, ಇದರಿಂದ ಒಳ್ಳೆಯ ಕೆಲಸಗಳು ಆಗಲಿ. ಆದರೆ ನೀವು ಬೇರೆ ಏನಾದರೂ ವಿಚಾರದಲ್ಲಿ ಅಂಬೋಕು ಮಾಡಿದ್ದರೆ, ಆ ವಿಚಾರಕ್ಕೆ ನಮ್ಮ ಧಿಕಾರವಿದೆ.

ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳಿ ನಾವು ಬೆಂಬಲ ಕೊಡುತ್ತೇವೆ. ಹೀಗಾಗಿ ಈ ವಿಧೇಯಕಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿ ನಾವು ಸದನದಿಂದ ಹೊರಗೆ ಹೋಗುತ್ತೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಮಾತನಾಡಲು ಅವಕಾಶ ಕೊಟ್ಟದಕ್ಕಾಗಿ ಧನ್ಯವಾದಗಳು. ಇವತ್ತು ಚಾಣಕ್ಯ ವಿಶ್ವವಿದ್ಯಾನಿಲಯ ವಿಧೇಯ, ೨೦೨೧ ನ್ನು ಸದನದ ಮುಂದೆ ಮಂಡಿಸಿದ್ದಾರೆ. ನಾನು ಕಳೆದ ೪೦ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿದ್ದೇನೆ. ನಾನು ಪದವಿ ಕಾಲೇಜಿನಲ್ಲಿ ಪಾಠವನ್ನು ಮಾಡಿದ್ದೇನೆ, ಪ್ರಿನ್ಸಿಪಾಲ್ ಆಗಿ ಕೆಲಸ ಮಾಡಿದ್ದೇನೆ. ಸಿಂಡಿಕೇಟ್ ಸದಸ್ಯನಾಗಿ, ಸೆನೆಟ್ ಸದಸ್ಯನಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಇವತ್ತು ಸರ್ಕಾರದ ಪರವಾಗಿ ಡಾ: ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ವ್ಯವಸ್ಥಾಪಕ ಸಮಿತಿಯ ಸದಸ್ಯನಾಗಿದ್ದೇನೆ. ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಸಮಯದಲ್ಲಿ ಸಾಕಷ್ಟು ಸಾರಿ ಅದರ ಬಗ್ಗೆ ಬೆಳಕನ್ನು ಚೆಲ್ಲಿದ್ದೇವೆ. ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಪ್ರಾರಂಭ ಮಾಡುವುದು ಮಾತ್ರ ಸರ್ಕಾರದ ಕರ್ತವ್ಯವಲ್ಲ, ಅವುಗಳನ್ನು ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗೆ ನಿರಂತರವಾಗಿ ಖಾಸಗಿಯವರಿಗೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅವಕಾಶ ಕೊಡುತ್ತ ಹೋದರೆ ನಮ್ಮ ಸರ್ಕಾರಿ ಜವಾಬ್ದಾರಿ ಇರುವ ವಿಶ್ವವಿದ್ಯಾನಿಲಯಗಳು ಪಕ್ಕಕ್ಕೆ ಸರಿಯುತ್ತಾ ಹೋಗುತ್ತವೆ ಎನ್ನುವಂತಹ ಆತಂಕವನ್ನು ಹತ್ತಾರು ಬಾರಿ ವ್ಯಕ್ತಪಡಿಸಿದ್ದೇವೆ. ಆದರೂ ಯಾಕೋ ಏನೋ ಸರ್ಕಾರಕ್ಕೆ ಸರ್ಕಾರಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡುವಾಗ ಇರುವ ಆಸಕ್ತಿಯನ್ನು ಅವುಗಳನ್ನು ಮುನ್ನಡೆಸುವ ದಿಶೆಯಲ್ಲಿ ತೋರಿಸುತ್ತಿಲ್ಲ. ಏಕೆಂದರೆ, ಡಾ: ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯಗಳಲ್ಲಿರುವ ಪ್ರಾಧ್ಯಾಪಕರಿಗೆ ಸಂಬಳ ಕೊಡಲು ಹಣವಿಲ್ಲ. ವಿಶ್ವವಿದ್ಯಾನಿಲಯವನ್ನು ವಿಸ್ತರಿಸಲು ಜಾಗವಿಲ್ಲ. ಇದು ಇದೊಂದೆ ವಿಶ್ವವಿದ್ಯಾನಿಲಯದ ಕಥೆಯಲ್ಲ. ಯಾವುದೇ ಸರ್ಕಾರವಿರಲಿ, ಆಯಾ ಸರ್ಕಾರವಿದ್ದಾಗ ಸ್ಥಾಪನೆ ಮಾಡಿರುವ ಎಲ್ಲಾ ಸರ್ಕಾರಿ ಜವಾಬ್ದಾರಿ ಇರುವ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕಥೆಯಾಗಿದೆ. ಬೆಂಗಳೂರಿನಲ್ಲಿ ಮೂರು ವಿಶ್ವವಿದ್ಯಾನಿಲಯಗಳನ್ನು ಮಾಡಲಾಗಿದೆ. ಆದರೆ ಉತ್ತರದಲ್ಲಿ ಜಾಗ ಎಲ್ಲಿದೆ? ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಜಾಗ ಎಲ್ಲಿದೆ? ಜ್ಞಾನ ಭಾರತಿಯನ್ನು ಹರಿದು ಹಂಚಿ ಇಡಲಾಗಿದೆ. ನಾನು ಜೆ.ಎಸ್.ಎಸ್., ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುವುದಿಲ್ಲ. ಆದಿಚಂಚನಗಿರಿ ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುವುದಿಲ್ಲ. ಬಿ.ಎಂ.ಎಸ್., ಆರ್.ವಿ., ವಿಶ್ವವಿದ್ಯಾನಿಲಯಗಳ , ಕ್ರೈಸ್ಟ್ ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುವುದಿಲ್ಲ. ಆದರೆ ಇವತ್ತು ಒಂದು ಕೆಟ್ಟ ಪರಂಪರೆ ಈ ರಾಜ್ಯದಲ್ಲಿ ಪ್ರಾರಂಭವಾಗುತ್ತಿದೆ. ಉನ್ನತ ಶಿಕ್ಷಣ

ಸಚಿವರು, ಅವರ ಕಡೆ ೪೦-೫೦ ಎಕರೆ ಜಮೀನು ಇರಬೇಕು, ಬೆಂಗಳೂರಿನಲ್ಲಾದರೆ ೨೦ ಎಕರೆ ಜಮೀನು ೫೦ ಕೋಟಿ ರೂಪಾಯಿಗಳು ಇರಬೇಕು ಎಂದು ಹೇಳಿದರು. ಆದರೆ ಇವತ್ತು ಸರ್ಕಾರವೇ ಜಾಗ ಕೊಟ್ಟು ಖಾಸಗಿಯವರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಂತೆ ಮಾಡುವುದಕ್ಕೆ ಅಂತಹ ದೈನ ಸ್ಥಿತಿ ಸರ್ಕಾರಕ್ಕೆ ಯಾಕೆ ಬೇಕು? ವಿಶ್ವವಿದ್ಯಾನಿಲಯಗಳು ಬೇಡ ಎಂದು ನಾನು ಹೇಳುವುದಿಲ್ಲ. ಖಾಸಗಿಯವರಿಗೆ ಪ್ರೋತ್ಸಾಹ ಕೊಡಿ, ಕೈಗಾರಿಕೆಗಂದು ರೈತರಿಂದ ವಶಪಡಿಸಿಕೊಂಡಿರುವ ಜಮೀನನ್ನು ಸುಪ್ರೀಮ್ ಕೋರ್ಟ್ ಆದೇಶದ ಪ್ರಕಾರ purpose divert ಮಾಡಲು ಬರುವುದಿಲ್ಲ. Once you have acquired the land for industrial purpose, you can't divert. ಪ್ರಾಧಿಕಾರದಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ನೂರಾರು ಪ್ರಕರಣಗಳು ನೆನೆಗುದ್ದಿಗೆ ಬಿದ್ದಿವೆ. ಕೈಗಾರಿಕೆ ಎಂದು ಜಮೀನನ್ನು ವಶಪಡಿಸಿಕೊಂಡ ಮೇಲೆ ಅದನ್ನು ಕೈಗಾರಿಕೆಗಾಗಿ ಬಳಸಿಕೊಳ್ಳಬೇಕು ಇಲ್ಲದಿದ್ದರೆ ರೈತರಿಗೆ ವಾಪಸ್ ಕೊಡಿ. ಸುಪ್ರೀಮ್ ಕೋರ್ಟ್ ಆದೇಶವನ್ನು ಮೀರಿ ಅಲ್ಲಿ ಹೇಗೆ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುತ್ತೀರಿ? ಚಾಣಕ್ಯ ವಿಶ್ವವಿದ್ಯಾನಿಲಯದ ಬಗ್ಗೆ ನಾನು ಇವತ್ತು ಕೇಳುತ್ತಿದ್ದೇನೆ. ಆದಿಚಂಚನಗಿರಿ ವಿಶ್ವವಿದ್ಯಾನಿಲಯ ಮಾಡಿದ್ದಾರೆ, ಅಲ್ಲಿ ಮಕ್ಕಳು ಓದುತ್ತಿದ್ದಾರೆ ಎನ್ನುವುದು ನನಗೆ ಗೊತ್ತು. ಜಿ.ಎಸ್.ಎಸ್., ವಿಶ್ವವಿದ್ಯಾನಿಲಯದ ಬ್ರಾಂಚ್‌ಗಳು ಈ ರಾಜ್ಯದಲ್ಲಿ ಎಷ್ಟು ಇವೆ ಎನ್ನುವುದು ನನಗೆ ಗೊತ್ತು. ದೇಶ-ವಿದೇಶದಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳ ಬ್ರಾಂಚ್‌ಗಳು ಇವೆ. ಆದಿಚಂಚನಗಿರಿ ವಿಶ್ವವಿದ್ಯಾನಿಲಯ ಶಾಖೆ ವಿದೇಶದಲ್ಲಿಯೂ ಇದೆ. ಆದರೆ ಈ ಚಾಣಕ್ಯ ಕಾಲೇಜಿನ ಶಾಖೆಗಳು ಎಲ್ಲಿ ಇವೆ, ಎಲ್ಲಿ ಶಾಖೆಗಳು ನಡೆಯುತ್ತಿವೆ ಎನ್ನುವುದು ನನಗೆ ಗೊತ್ತಿಲ್ಲ. ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಬೇಕಾದರೆ ನಾಲ್ಕೈದು ಡಿಗ್ರಿ ಕಾಲೇಜುಗಳು ಇರಬೇಕು, ಇಂಜಿನಿಯರಿಂಗ್ ಕಾಲೇಜ್ ಇರಬೇಕು, ಮೆಡಿಕಲ್ ಕಾಲೇಜ್, ಪ್ಯಾರಾ ಮೆಡಿಕಲ್ ಕಾಲೇಜ್, ಹತ್ತಾರು ಹೈಸ್ಕೂಲ್, ಕಾಲೇಜುಗಳು ಬೇಕಾಗುತ್ತದೆ. ಬಿ.ಎಂ.ಎಸ್., ಸಂಸ್ಥೆ, ಪಿ.ಇ.ಎಸ್., ಸಂಸ್ಥೆಗಳು ತಲೆತಲಾಂತರದಿಂದ ಸಾವಿರಾರು ಜನರಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಪಿ.ಇ.ಎಸ್., ಸಂಸ್ಥೆಯ ಸ್ಥಾಪಕರಾದ ಮಾನ್ಯ ದೊರೆಸ್ವಾಮಿಯವರಿಗೆ ನಾನು ನಮಸ್ಕಾರಗಳನ್ನು ಹೇಳುತ್ತೇನೆ. ಪಿ.ಇ.ಎಸ್., ಕಾಲೇಜಿನಲ್ಲಿ ಮಕ್ಕಳಿಗೆ ಅಲ್ಲಿಯೇ ಕಲಸ ಸಿಗುತ್ತದೆ, ಆ ಸಂಸ್ಥೆಯ ಬೆಳವಣಿಗೆಗೆ ಋಷಿಪಡುತ್ತೇವೆ. ಇಲ್ಲಿಯವರೆಗೆ ಬಂದಿರುವ ಸಂಸ್ಥೆಗಳ ದಿಕ್ಕು ದಿಶೆಗಳೆ ಬೇರೆ. ಆದರೆ ಈಗ ಬರುತ್ತಿರುವ ಈ ಸಂಸ್ಥೆಯ ಹೆಸರನ್ನು ಈಗಲೇ ಕೇಳುತ್ತಿದ್ದೇನೆ, Centre for Education and Social Studies (CESS) ಇದರ ಎಷ್ಟು ಕಾಲೇಜುಗಳು ಇವೆ, ಎಷ್ಟು ಲಕ್ಷ ಮಕ್ಕಳು ಇಲ್ಲಿ ಓದುತ್ತಿದ್ದಾರೆ? ಈ ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡುವಲ್ಲಿ ನನ್ನ

ವಿರೋಧವಿಲ್ಲ. ಆದರೆ ಮಾಡುವ ಪರಿಯಲ್ಲಿ ನನ್ನ ವಿರೋಧವಿದೆ. ಖಾಸಗಿ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಲು ೩೦೦ ಕೋಟಿ ರೂಪಾಯಿಗಳ ಬೆಲೆಯುಳ್ಳ ೧೧೬ ಎಕರೆ ಜಮೀನು ಕೊಟ್ಟು, ರೈತರಿಂದ ತೆಗೆದುಕೊಂಡ ಜಮೀನನ್ನು ಮಾರಿಕೊಂಡರೆ ಎಕರೆಗೆ ಎರಡುವರೆ ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುವಂತಹ ಜಮೀನನ್ನು ಎಕರೆಗೆ ೫೦ ಲಕ್ಷ ರೂಪಾಯಿಗಳಂತೆ ಕೊಡುತ್ತಾರೆ ಅಂದರೆ, ಸರ್ಕಾರದ ಆಸ್ತಿ, ರೈತನ ಆಸ್ತಿ ಎಂದರೆ ಇವರು ಏನೆಂದು ತಿಳಿದುಕೊಂಡಿದ್ದಾರೆ? ಇವರು ಯಾವ ಪರಂಪರೆಗೆ ನಾಂದಿ ಹಾಡುತ್ತಿದ್ದಾರೆ. ಇದರ ಅಗತ್ಯ ಏನು ಇದೆ? ಈಗ ಇರುವ ವಿಶ್ವವಿದ್ಯಾನಿಲಯಗಳನ್ನೇ ನಡೆಸಲು ಶಕ್ತಿ ಇಲ್ಲದಿರುವ ಈ ಸಂದರ್ಭದಲ್ಲಿ ಈ ರೀತಿಯ ತೀರ್ಮಾನಗಳನ್ನು ತೆಗೆದುಕೊಂಡು ನಾಡಿನ ಜನರನ್ನು ಹೇಗೆ ಮೆಚ್ಚಿಸುತ್ತೀರಿ? ಸದನದಲ್ಲಿ ಇವತ್ತು ಇಂತಹ ವಿಷಮ ಸ್ಥಿತಿಯನ್ನು ನಿರ್ಮಿಸಿ ಈ ವಿಧೇಯಕವನ್ನು ಬೆಂಬಲಿಸುತ್ತಿರುವ ಬಿಜೆಪಿ ಯ ಮೌಲ್ಯಗಳು ಎಲ್ಲಿ ಹೋದವು, ಸಿದ್ಧಾಂತಗಳು ಎಲ್ಲಿ ಹೋದವು? ದಯಮಾಡಿ ಕೈಮುಗಿದು ಹೇಳುತ್ತೇನೆ, ಎತ್ತರಕ್ಕೆ ಬೆಳೆದ ಸಂಸ್ಥೆಗೆ ಶಕ್ತಿ ತುಂಬಿ.

ಡಾ: ಸಿ.ಎನ್.ಅಶ್ವತ್ಥ ನಾರಾಯಣ(ಉನ್ನತ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಶ್ರೀಕಂಠೇಗೌಡರಿಗೆ ಈ ಸಂಸ್ಥೆಯ ಹಿನ್ನೆಲೆ ಎಲ್ಲಾ ಗೊತ್ತಿದೆ. ನೂರಾರು ಶಾಲೆಗಳು, ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ ಸಂಸ್ಥೆಗಳು ಎಲ್ಲವು ಸ್ಥಾಪನೆಯಾಗಿರುವ ಹಿನ್ನೆಲೆಯುಳ್ಳ ಸಂಸ್ಥೆ ಇದು. ಲಕ್ಷಾಂತರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಈ ಸಂಸ್ಥೆಯವರು ಒಳ್ಳೆಯ ವಿದ್ಯಾ ಸಂಸ್ಥೆಗಳನ್ನು ನಿರ್ಮಾಣ ಮಾಡಿರುವ ಉದಾಹರಣೆಗಳು ಇವೆ. ಇದು ಎಲ್ಲವು ಮಾನ್ಯ ಸದಸ್ಯರಿಗೆ ಗೊತ್ತಿದೆ. ಇವರು ಭಾಷಣಕ್ಕಾಗಿ ಮಾತನಾಡುವುದು, 'ನಾನು ರಾಜಕೀಯ ಮಾಡುವವನಲ್ಲ' ಎಂದು ಹೇಳಿ ರಾಜಕೀಯಕ್ಕಾಗಿ ಮಾತನಾಡುವುದು ಬೇಡ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯಗಳನ್ನು ಬಿಟ್ಟರೆ ಈ ರಾಜ್ಯದಲ್ಲಿ ೨೬ ಖಾಸಗಿ ವಿಶ್ವವಿದ್ಯಾನಿಲಯಗಳು ಇವೆ. ಯಾವ ವಿಶ್ವವಿದ್ಯಾನಿಲಯಕ್ಕೆ ಎಷ್ಟು ಎಕರೆ ಜಮೀನನ್ನು ಕೊಟ್ಟಿದೆ ಎನ್ನುವುದನ್ನು ಸರ್ಕಾರ ಹೇಳಿಬಿಡಲಿ. ನೀವೆ ಜಮೀನು ಕೊಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿರುವುದು ಇದೆಯೇ? ಆದರೆ ತಾವೇ ಜಮೀನು ಕೊಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿರುವುದು this is first time in the history of the Karnataka Education System. ವಿಧೇಯಕದ ಒಂದು ಕಾಲನಲ್ಲಿ ಹೇಳಿದ್ದಾರೆ, ವಿಶ್ವವಿದ್ಯಾನಿಲಯ ಪ್ರಾರಂಭ ಮಾಡಲು ನಮಗೆ ಸಮಯವಿಲ್ಲ..... ಪುಟ ನಾಲ್ಕರಲ್ಲಿ ಏನೇನು ಇರಬೇಕು ಎನ್ನುವುದನ್ನು ಹೇಳಿದ್ದಾರೆ.

ಇವೆಲ್ಲವು ಇರುವವರಿಗೆ ಅವಕಾಶವನ್ನು ಕೊಡಬೇಕು. ಆದರೆ ಸರ್ಕಾರವೇ ಎಲ್ಲವನ್ನು ಕೊಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿಸಬೇಕು ಎನ್ನುವುದು ಎಲ್ಲಿಯೂ ಇಲ್ಲ. This is a very bad precedent. ಅವರಿಗೆ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲು ಅವಕಾಶ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವವರು ತಾವೇ ಜಮೀನನ್ನು ಹೊಂದಿರಬೇಕು. ಜಮೀನು ಸರ್ಕಾರ ಕೊಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿಸುವ ಅಗತ್ಯವೇನು?

ಡಾ: ಸಿ.ಎನ್.ಅಶ್ವತ್ಥ ನಾರಾಯಣ:- ಮಾನ್ಯ ಸಭಾಪತಿಗಳೇ, ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿಶ್ವವಿದ್ಯಾನಿಲಯಗಳಿಗೆ ಹೆಚ್ಚು ಕಡಿಮೆ ಎಲ್ಲರಿಗೂ ಜಮೀನು ಕೊಟ್ಟಿರುವುದು ೯೦% ಸರ್ಕಾರವೇ. ಕೆಲವರಿಗೆ ೧ ರೂಪಾಯಿಗೆ ಎಕರೆಂಥಂತೆ ಕೊಟ್ಟಿದ್ದಾರೆ, ಕೆಲವು ಸಂಸ್ಥೆಗಳಿಗೆ ಫ್ರೀಯಾಗಿ ಕೊಟ್ಟಿದ್ದಾರೆ. ಎಲ್ಲರಿಗೂ grant, aid, ಸಹಾಯ ಎಲ್ಲವನ್ನು ಕೊಟ್ಟು ಸರ್ಕಾರವೇ ಎಲ್ಲವನ್ನು ಬೆಳೆಸಿರುವುದು, ಹಾಗೆಯೇ ಒಂದು ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. This is not for profit.

ಶ್ರೀ ಎಂ.ನಾರಾಯಣಸ್ವಾಮಿ:- ಸರ್ಕಾರದ ಸಹಾಯ ಪಡೆದಿರುವಂತಹ ಸಂಸ್ಥೆಗಳು ಕೆಲವೇ ಇರುವುದು.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಂತ್ರಿಗಳು ನನ್ನನು ಕೆಣಕಿ ಜಾಸ್ತಿ ಮಾತನಾಡುವಂತೆ ಮಾಡುತ್ತಿದ್ದಾರೆ.

ಡಾ: ಸಿ.ಎನ್.ಅಶ್ವತ್ಥ ನಾರಾಯಣ:- ಅವರನ್ನು ಕೆಣಕುತ್ತಿಲ್ಲ, ನಾನು ಸತ್ಯವನ್ನು ಹೇಳುತ್ತಿದ್ದೇನೆ.

(ಮುಂದು)

(925) 22.09.2021 09.10 ಪಿಕೆ:ಜಿಆರ್

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಸ್ವಾತಂತ್ರ್ಯ ಬಂದ ತರುವಾಯ ಎಲ್ಲರಿಗೂ ಅಕ್ಷರದ ಜ್ಞಾನವನ್ನು ಕೊಡಬೇಕು ಎನ್ನುವ ಕಾರಣಕ್ಕಾಗಿ, ಆ ಕೆಲಸವನ್ನು ಕೇವಲ ಸರ್ಕಾರ ಮಾಡುವುದಕ್ಕಾಗುವುದಿಲ್ಲ ಎಂದು, ಶಿಕ್ಷಣದಲ್ಲಿ ದೊಡ್ಡ ಕ್ರಾಂತಿ ಮಾಡಬೇಕೆಂದು ಖಾಸಗಿ ಸಂಸ್ಥೆಗಳಿಗೆ ಬೆಂಬಲ ಕೊಟ್ಟಿರುವುದು ಸತ್ಯ; ಅನುದಾನ ಕೊಟ್ಟಿರುವುದು ಸತ್ಯ. ಆದರೆ ಇವತ್ತು ಸರ್ಕಾರವೇ ಅದನ್ನು ಕೈಗೆತ್ತಿಕೊಂಡು ಎಲ್ಲಾ ರೀತಿಯ ನೆರವನ್ನು ಈ ನಾಡಿನ ಮತ್ತು ದೇಶದ ಜನರಿಗೆ ನೀಡುತ್ತಿದೆ. ಕಾಲಘಟ್ಟದಲ್ಲಿ ಒಂದು ಶಾಲೆಗೆ ಒಂದಷ್ಟು ಜಾಗ

ಕೊಟ್ಟಿರಬಹುದು. ಆದರೆ, ಒಂದು ವಿಶ್ವವಿದ್ಯಾಲಯ ಮಾಡಿಕೊಳ್ಳುವುದಕ್ಕೆ 116 ಎಕರೆ ಭೂಮಿಯನ್ನು ಸರ್ಕಾರವೇ ಕೊಟ್ಟು ಪ್ರಾರಂಭ ಮಾಡುತ್ತಿರುವುದು ಅತ್ಯಂತ ಕೆಟ್ಟ ಪರಂಪರೆಯಾಗಿದೆ. ನೀವು ವಿಶ್ವವಿದ್ಯಾಲಯ ಕೊಡುವುದರ ಬಗ್ಗೆ ನನ್ನ ಅಡ್ಡಿ ಇಲ್ಲ. ರೈತರಿಂದ ಬಹಳ ಬೆಲೆ ಬಾಳುವ ಜಮೀನನ್ನು ಕಿತ್ತುಕೊಂಡು ಯಾವುದೋ ಒಂದು ವಿಶ್ವವಿದ್ಯಾಲಯಕ್ಕೆ ಕೊಡುವ ಪರಂಪರೆ ಒಳ್ಳೆಯ ಪದ್ಧತಿಯಲ್ಲ. ಯಾವಾಗ ಅವರ ಮೂಲ ಸಂಪನ್ಮೂಲ ಇರುತ್ತದೆಯೋ, ಸೌಕರ್ಯಗಳಿರುತ್ತವೆಯೋ, ಯಾರು ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಸಿದ್ಧತೆ ಮಾಡಿಕೊಂಡಿರುತ್ತಾರೋ, ಯಾರ ಬಳಿ 25 ಕೋಟಿ ರೂಪಾಯಿ ಹಣ ಇರುತ್ತದೆಯೋ ಅಂಥವರಿಗೆ ಅನುಮತಿ ಕೊಡುವುದಕ್ಕೆ ಅಡ್ಡಿಯಿಲ್ಲ. ಆದರೆ ಸರ್ಕಾರವೇ ಎಲ್ಲಾ ಕೊಟ್ಟು, ಕೊಡುವುದಕ್ಕೆ ಗುದ್ದಾಟ ಮಾಡಿಕೊಂಡು ತುದಿಗಾಲಿನಲ್ಲಿ ನಿಂತು, ನನ್ನದೊಂದು ಮೀಟಿಂಗ್ ಇದೆ ಹೋಗಬೇಕು ಹೇಳಿದರೂ ಬಿಡದೇ, ಕೂರಿಸಿಕೊಂಡು ಚರ್ಚೆ ಮಾಡುತ್ತಿರುವ ಈ ಪರಿ ನನಗೆ ಹೊಸದು. ಇನ್ನು ಮುಂದೆ ಈ ಹಾದಿಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ತೆರೆಯುವ ಪ್ರಯತ್ನವನ್ನು ದಯಮಾಡಿ ಮಾಡಬೇಡಿ. ಈ ನಾಡಿನ ಜನರ ಆಸ್ತಿಗೆ ಬೆಲೆ ಇದೆ, ಗೌರವ ಇದೆ. ಅದನ್ನು ಧೂಳಿಮಾಡುವುದಕ್ಕೆ, ಹೇಗೆಗೆ ಜನಪರವಾಗಿ ಬಳಸಿಕೊಳ್ಳಬೇಕೋ ಆ ದಿಸೆಯಲ್ಲಿ ಆಲೋಚನೆ ಮಾಡಿ. ಖಾಸಗಿ ವ್ಯಕ್ತಿಗಳಿಗೆ ಶಕ್ತಿ ತುಂಬುವ ಕೆಲಸ, ಅವರನ್ನೇ ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸ ಯಾವ ನಾಗರಿಕ ಸರ್ಕಾರದಿಂದ ಆಗಬಾರದು. ಸರ್ಕಾರದ ಜವಾಬ್ದಾರಿಯಲ್ಲಿರುವ ವಿಶ್ವವಿದ್ಯಾಲಯಗಳೇ ನರಳುತ್ತಿರುವಾಗ ಖಾಸಗಿ ವಿಶ್ವವಿದ್ಯಾಲಯಗಳನ್ನು ಬಲಪಡಿಸುವುದಕ್ಕೆ ಹೊರಟರೆ ಈ ನಾಡಿನ ಜನರಿಗೆ ಏನು ಸಂದೇಶ ಕೊಡುತ್ತೀರಿ? ಉಳಿದ ವಿಶ್ವವಿದ್ಯಾಲಯಗಳ ಕತೆ ಏನು? ನಾನು ನಮಸ್ಕಾರ ಹೇಳುತ್ತೇನೆ. ಈ ಬಗ್ಗೆ ಗಂಭೀರವಾದ ಚಿಂತನೆಯನ್ನು ಸರ್ಕಾರವೇ ಮಾಡಬೇಕು. ಈಗವನ್ನ ಮಾತನ್ನು ಮುಗಿಸುತ್ತೇನೆ.

(ಈ ಹಂತದಲ್ಲಿ ಸದರಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಜನತಾದಳ (ಎಸ್)

ಸದಸ್ಯರು ಸಭಾತ್ಯಾಗ ಮಾಡಿದರು)

ಶ್ರೀ ಎಸ್.ವಿ. ಸಂಕನೂರ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಮಾನ್ಯ ಉನ್ನತ ಶಿಕ್ಷಣ ಸಚಿವರು ಏನು ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಿದ್ದಾರೋ ಇದನ್ನು ನಾನು ಸ್ವಾಗತ ಮಾಡುತ್ತೇನೆ. ಮೂರು ಪ್ರಮುಖವಾದ ಕಾರಣಕ್ಕಾಗಿ ನಾನು ವಿಧೇಯಕವನ್ನು ಸ್ವಾಗತ ಮಾಡಬಯಸುತ್ತೇನೆ. ಒಂದನೆಯದು, ಪ್ರಸ್ತುತ ಸಂದರ್ಭದಲ್ಲಿ, ಬಿ.ಎ., ಬಿ.ಕಾಂ., ಬಿ.ಇ., ಅಥವಾ ಬಿ.ಎಸ್ಸಿ., ಇರಬಹುದು ಈ ವಿಷಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಶೇಕಡ 75 ರಷ್ಟು ಅಂಕಗಳನ್ನು ತೆಗೆದರೂ ಪಿ.ಜಿ.ಗೆ

ಅಡ್ವಿಷನ್ ಸಿಗುತ್ತಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಇವತ್ತು ಪಿ.ಜಿ., ಸೀಟ್‌ನಿಂದ ವಂಚಿತರಾಗುತ್ತಿದ್ದಾರೆ. ಈ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರಿಂದ ವಂಚಿತ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಎರಡನೆಯದು, ಇವತ್ತು ನಮ್ಮ ರಾಜ್ಯದಲ್ಲಿ, ಇಡೀ ದೇಶದೊಳಗೆ for the first time, a private management has come forward to start a multi-disciplinary University. Unitary nature ಇರುವಂತಹ ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡುತ್ತಿದೆ. ಹಾಗಾಗಿ ನಾವು ಇದನ್ನು ಸ್ವಾಗತ ಮಾಡಬೇಕಾಗುತ್ತದೆ. ನಮ್ಮ ದೇಶದಲ್ಲಿ ನಲಂದ ವಿಶ್ವವಿದ್ಯಾಲಯ ಇತ್ತು. ಅಲ್ಲಿ Arts, Commerce, Medicine ಇರಬಹುದು ಇವೆಲ್ಲಾ ಒಂದೇ ಛತ್ರದ ಅಡಿ ಆ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವುದಕ್ಕೆ ಅವಕಾಶ ಇತ್ತು. ನಲಂದ ವಿಶ್ವವಿದ್ಯಾಲಯದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪುಥಮ ಬಾರಿಗೆ multi-disciplinary University ಬರುತ್ತಿರುವುದು ಬಹಳ ಸ್ವಾಗತಾರ್ಹವಾದುದು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. Multi-disciplinary University ಬಂದರೆ ಏನಾಗುತ್ತದೆ ಎಂದರೆ, ಬೋಧನೆ ಮಾಡುವಲ್ಲಿ, ಸಂಶೋಧನೆ ಮಾಡುವಲ್ಲಿ ಸಾಕಷ್ಟು ಸುಧಾರಣೆ ಆಗುತ್ತದೆ. ಇವತ್ತು ನಮ್ಮ ಉನ್ನತ ಶಿಕ್ಷಣ ಸಚಿವರು, ನಮ್ಮ ಸರ್ಕಾರ Centre for Educational and Social Studies ಏನಿದೆ, ಇದು ಗುಣಮಟ್ಟದ ಶಿಕ್ಷಣ ಕೊಡುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡೇ ಈ ವಿಶ್ವವಿದ್ಯಾಲಯಕ್ಕೆ ಈ ರೀತಿಯ ಹೊಸ ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದಕ್ಕೆ ಅನುಮತಿ ಕೊಡುವುದಕ್ಕೆ ವಿಧೇಯಕವನ್ನು ತರುತ್ತಿದೆ. ಒಟ್ಟಾರೆ ಈ ವಿಧೇಯಕ ಒಳ್ಳೆಯ ಉದ್ದೇಶಕ್ಕಾಗಿ ಮಂಡನೆಯಾಗಿದೆ ಎಂದು ಹೇಳಿ ಮತ್ತೊಮ್ಮೆ ನಾನು ಸ್ವಾಗತ ಮಾಡಬಯಸುತ್ತೇನೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಗಳೇ, ನಾನು ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಈ ವಿಧೇಯಕದಲ್ಲಿರುವುದರ ಬಗ್ಗೆ ಮಾತನಾಡುತ್ತೇನೆ. ಸಚಿವರು ಗಮನಿಸಬೇಕು. Clause 4 of the Bill reads thus:

4. Establishment of the University.- (1) Where the State Government, after considering the recommendations of the Screening Committee and holding such inquiry as it may deem necessary, is satisfied that,-

- (i) The Society has the ability to run a University with sufficient infrastructure;”

ಇದು ಮೊದಲನೆಯ ಪಾಯಿಂಟ್ ಆಗಿದ್ದು, ನೀವು ಅದರ ಕೆಪಾಸಿಟಿಯನ್ನು ನೋಡಬೇಕು.

Further, Clause 5 of the Bill reads thus:

“5. Grants and Financial Assistance.-The University shall be self-financing and non-profit making organization shall neither make a demand nor shall be entitled to any maintenance grant-in-aid or any other financial assistance from the State or any other body or corporation owned or controlled by the State”

ಮಾನ್ಯ ಶ್ರೀಕಂಠೇಗೌಡರು ಹೇಳಿದ್ದನ್ನು ನಾನು endorse ಮಾಡುತ್ತೇನೆ. ಇದರ ಜೊತೆಗೆ ಇವತ್ತು ಈ ಸಂಸ್ಥೆಗೆ ಸರ್ಕಾರ ಸುಮಾರು 116 ಎಕರೆ ಭೂಮಿಯನ್ನು ಸುಮಾರು 5 ತಿಂಗಳ ಹಿಂದೆ ಕೊಟ್ಟಿದೆ. ಇದನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, it will become a precedent. ನಾಳೆ ದಿವಸ ಇನ್ಯಾರೋ ಬಂದು, ನಾವೂ ಈ ರಾಜ್ಯದವರೇ, ನಾವು ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡುತ್ತೇವೆ, ನಮಗೂ 50 ಕೋಟಿ ರೂಪಾಯಿಗಳಿಗೆ 100 ಎಕರೆ ಕೊಡಿ ಎಂದು ಕೇಳುತ್ತಾರೆ.

ಡಾ: ಸಿ.ಎನ್. ಅಶ್ವತ್ಥನಾರಾಯಣ:- ಆ ರೀತಿ ಸಾಕಷ್ಟು ಜನ ಈಗಾಗಲೇ ತೆಗೆದುಕೊಂಡು ಬಿಟ್ಟಿದ್ದಾರೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಗಳೇ, ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಭ್ಯಾಸಕ್ಕೋಸ್ಕರ ಒಂದು ಎಕರೆ ಭೂಮಿಯನ್ನು ಏಕೆ ಕೊಡುತ್ತಿದ್ದರೂ ಎಂದರೆ to start the educational institutions for social cause. ದುಡ್ಡು ತೆಗೆದುಕೊಳ್ಳದೇ ಕೊಡಬೇಕು ಎನ್ನುವುದೂ ಇತ್ತು.

ಡಾ: ಸಿ.ಎನ್. ಅಶ್ವತ್ಥ ನಾರಾಯಣ:- ಈಗಲೂ ಅದೇ ಉದ್ದೇಶದಿಂದ ಕೊಡುತ್ತಿದ್ದೇವೆ.

ಶ್ರೀ ಪಿ.ಆರ್.ರಮೇಶ್:- ಈಗ ದುಡ್ಡನ್ನು ಲೂಟಿ ಮಾಡುವುದಕ್ಕೆ ಇಂಥದ್ದು ಮಾಡುವುದು ಜಾಸ್ತಿ.

ಡಾ: ಸಿ.ಎನ್. ಅಶ್ವತ್ಥನಾರಾಯಣ:- ನಿಮಗೆ ಏಕೆ ಹಾಗೆನಿಸುತ್ತದೆ?

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಗಳೆ, ಇವತ್ತು ಇಂತಹ bad precedent ನಿಂದ ಏನಾಗುತ್ತದೆ ಎಂದರೆ, it will go to the Court. You have failed in establishing it basically. ಮಾನ್ಯ ಶ್ರೀಕಂಠೇಗೌಡರು ಹೇಳಿದ ಹಾಗೆ, ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡುವಾಗ they should have sufficient infrastructure, sufficient colleges and sufficient progress. ಇದರೊಂದಿಗೆ education promotion ಇರಬೇಕು. ಆ ದಾಖಲೆಗಳು ಇದ್ದು Screening Committee ಮೂಲಕ check ಮಾಡಬೇಕಾಗಿತ್ತು. ಆದರೆ ನೀವು ಯಾವುದೂ ಮಾಡಿಲ್ಲ. 250 ಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ಅವರಿಗೆ ಕೇವಲ 50 ಕೋಟಿ ರೂಪಾಯಿಗಳಿಗೆ ಕೊಟ್ಟಿದ್ದೀರಿ. ಅಂದರೆ ಸುಮಾರು 20 ಪರ್ಸೆಂಟ್‌ನಷ್ಟು ಹಣವನ್ನು ಪಡೆದುಕೊಂಡಿದ್ದೀರಿ. ಇದರಿಂದ ನಮ್ಮ ರಾಜ್ಯದ exchequer ಗೆ 80 ಪರ್ಸೆಂಟ್‌ನಷ್ಟು ನಷ್ಟವಾಗಿದೆ. ಈ ನಷ್ಟವನ್ನು ಯಾರು ಭರಿಸುತ್ತಾರೆ? ನೀವು ರೈತರಿಗೆ ಒಂದು ಎಕರೆಗೆ 150 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೀರಿ. ಆದರೆ ನೀವು ಒಂದು ಎಕರೆಯನ್ನು ಸುಮಾರು 50 ಲಕ್ಷ ರೂಪಾಯಿಗಳಿಗೆ ಕೊಡುತ್ತಿದ್ದೀರಿ. ಇದರಲ್ಲಿ ಲಾಭದ ಮಾತು ಇರಲಿ, ಅಸಲು ಕೂಡ ಬರುವುದಿಲ್ಲ. ನೀವು ಒಂದೊಂದೆ ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿ ಅದನ್ನು ಐವತ್ತು ಲಕ್ಷ ರೂಪಾಯಿಗಳಿಗೆ ಕೊಟ್ಟು, ಒಂದು ಕೋಟಿ ರೂಪಾಯಿಗಳನ್ನು ವೇಸ್ಟ್ ಮಾಡಿದ್ದೀರಿ. ಅದನ್ನು ಬಿಟ್ಟು ಬಿಡುತ್ತಿದ್ದೀರಿ. ಇಂಥದಕ್ಕೆ ಯಾರು ಅವಕಾಶ ಮಾಡಿಕೊಟ್ಟರು? ಇದನ್ನು ನೀವು ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಿ 5-6 ತಿಂಗಳ ಹಿಂದೆ ಕೊಟ್ಟಿದ್ದೀರಿ. ನೀವೇನು ಈ ಕೆಲಸವನ್ನು ಮಾಡುತ್ತಿದ್ದೀರೋ ಇದು ಇಡೀ ಕರ್ನಾಟಕ ನಾಗರಿಕರ ಪರವಾಗಿರುವಂಥದಲ್ಲ. ನಷ್ಟವನ್ನುಂಟು ಮಾಡುವ ರೀತಿಯಲ್ಲಿ ಈ ಕ್ರಮವನ್ನು ತೆಗೆದುಕೊಂಡಿದ್ದೀರಿ. ಈ 'Establishment of the University' clause ಅನ್ನು ಕಡೆಗಣಿಸಿದ್ದೀರಿ. ಜೊತೆಗೆ 'Grants and Financial Assistance' clause ಗೆ ಸಂಬಂಧಿಸಿದಂತೆ ನೀವೇ ಅವರಿಗೆ ಹಣ ಕೊಟ್ಟಿದ್ದೀರಿ. Financial assistance ಇಲ್ಲದೇ ಅವರು ವಿಶ್ವವಿದ್ಯಾಲಯ ಮಾಡಬೇಕು.

(ಮುಂದು...)

(926)/22.09.2021/9.20/ಹೆಚ್‌ವಿ:ಎಂಡಿ(ವಿಕೆ)

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಅಶೋಕ್(ಕಂದಾಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಈಗ ನಾವು ಮಂಡನೆ ಮಾಡಿರುವಂತಹ ವಿಧೇಯಕದಲ್ಲಿ ಮಾನ್ಯ ಸದಸ್ಯರು ಪ್ರಸ್ತಾಪ

ಮಾಡುತ್ತಿರುವ ವಿಚಾರವಿಲ್ಲ. ಇದು ವಿಶ್ವವಿದ್ಯಾಲಯದ ಸ್ಥಾಪನೆಗೆ ಸಂಬಂಧಪಟ್ಟ ವಿಧೇಯಕವಾಗಿದೆ. ಅವರು ಅದರ ಬಗ್ಗೆ ಮಾತನಾಡಲಿ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಈ ವಿಧೇಯಕದಲ್ಲಿ ಇಲ್ಲ, ಆದರೆ, ಯು.ಜಿ.ಸಿ. ಆಕ್ಟ್‌ನಲ್ಲಿ ಇದೆ. ಯಾರಾದರೂ ಇದರ ಬಗ್ಗೆ ಪ್ರಶ್ನೆ ಮಾಡಿ ಕೋರ್ಟಿಗೆ ಹೋಗಬಹುದು. ಆಗ ಇವರು ಕೋರ್ಟಿಗೆ ಬಂದು ಉತ್ತರ ನೀಡಲಿ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಅವರು ಯು.ಜಿ.ಸಿ. ಆಕ್ಟ್ ಬಗ್ಗೆ ಮಾತನಾಡಬೇಕಾದರೆ, ಪ್ರಶ್ನೆಯ ರೂಪದಲ್ಲಿ ಅಥವಾ ನಿಲುವಳಿ ಸೂಚನೆಯ ರೂಪದಲ್ಲಿ ತರಲಿ. ಪ್ರಸ್ತುತ ನಾವು ಮಂಡನೆ ಮಾಡಿರುವ ವಿಧೇಯಕದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆ ಬಿಟ್ಟರೆ ಬೇರೆ ವಿಷಯವಿಲ್ಲ. ಮಾನ್ಯ ಸದಸ್ಯರೇ ಕೋರ್ಟಿಗೆ ಹೋಗಲಿ ನಮಗೇನೂ ಬೇಜಾರಿಲ್ಲ. ಆದರೆ, ಸುತ್ತಿಬಳಸಿ ಮಾತನಾಡುವುದು ಬೇಡ. ಇರುವಂತಹ ವಿಚಾರದ ಬಗ್ಗೆ ಅವರು ಮಾತನಾಡಬೇಕಾಗಿದೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಸೆಕ್ಷನ್ 4ರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. Establishment ಎಂದರೆ ಏನು? ಸೆಕ್ಷನ್ 4ರಲ್ಲಿ.....

ಡಾ:ಸಿ.ಎಸ್.ಅಶ್ವಥನಾರಾಯಣ(ಉನ್ನತ ಶಿಕ್ಷಣ, ಐ.ಟಿ.,ಬಿ.ಟಿ.ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಹಿಂದೆ ಯಾರು ಯಾರಿಗೆ, ಯಾವ ರೀತಿಯಲ್ಲಿ ಜಾಗವನ್ನು ಕೊಟ್ಟಿದ್ದರು, ಯಾರು ಯಾವ ರೀತಿಯಲ್ಲಿ ಪಡೆದುಕೊಂಡಿದ್ದರು ಎನ್ನುವುದನ್ನು ಸಹ ಅವರು ಹೇಳಬೇಕಾಗುತ್ತದೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ,

4. Establishment of the University: (1)(i) The Society has the ability to run a University with sufficient infrastructure;

ಈ ವಿಶ್ವವಿದ್ಯಾಲಯಕ್ಕೆ ಮೂಲಸೌಲಭ್ಯಗಳು ಎಲ್ಲಿವೆ? ಇಲ್ಲವೇ ಇಲ್ಲ. Establishment ಬಗ್ಗೆ ಸರ್ಕಾರ ತಪಾಸಣೆ ಮಾಡಬೇಕಾಗುತ್ತದೆ. ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಸರ್ಕಾರ ಈಗ ಜಾಗವನ್ನು ಕೊಡುತ್ತಿದೆ. ಈ ವಿಶ್ವವಿದ್ಯಾಲಯಕ್ಕೆ ಮೂಲಸೌಲಭ್ಯಗಳು ಎಲ್ಲಿಂದ ಬರಬೇಕು? ಇದು ನನ್ನ ಪ್ರಶ್ನೆಯಾಗಿದೆ. ಈಗ ಸರ್ಕಾರ ಜಾಗವನ್ನು ಕೊಡುತ್ತಿದೆ. ಅವರು ಮೂಲಸೌಲಭ್ಯಗಳನ್ನು ನಿರ್ಮಿಸುವುದಕ್ಕೆ ಬಹಳಷ್ಟು ಕಾಲಬೇಕಾಗುತ್ತದೆ. ಅವರಿಗೆ ಹಣ

ಪಾಕಿಸ್ತಾನದಿಂದ ಬರುತ್ತದೆಯೋ ಅಥವಾ ಆಫ್ಘಾನಿಸ್ತಾನದಿಂದ ಬರುತ್ತದೆಯೋ ನನಗೆ ಗೊತ್ತಿಲ್ಲ.

(ಗೊಂದಲ)

ಡಾ||ಸಿ.ಎಸ್.ಅಶ್ವಥನಾರಾಯಣ:- ಸನ್ಮಾನ್ಯ ಸಭಾಪತಿಯವರೇ, ಪಾಕಿಸ್ತಾನ ಆಫ್ಘಾನಿಸ್ತಾನ, ಇರಾಕ್ ಮತ್ತು ಚೈನಾ ಈ ಎಲ್ಲ ದೇಶಗಳನ್ನು ಅವರಿಗೇ ಬಿಟ್ಟುಬಿಟ್ಟಿದ್ದೇವೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಜೊತೆಗೆ ಅವರೇ ಇರಲಿ.

ಡಾ||ವೈ.ಎ.ನಾರಾಯಣಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಇಟಲಿ ದೇಶದಿಂದ ಅವರಿಗೆ ಹಣ ಬರುತ್ತದೆ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಸುಮಾರು 22 ಸಾವಿರ ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಅಪೇಮು ಗುಜರಾತ್ ರಾಜ್ಯದಲ್ಲಿ ದೊರೆತಿದೆ.

(ಗೊಂದಲ)

ಡಾ||ಸಿ.ಎಸ್.ಅಶ್ವಥನಾರಾಯಣ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಈ ವಿಧೇಯಕದ ಮೇಲೆ ಮಾತನಾಡುವುದನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡುತ್ತಿದ್ದಾರೆ.

ಉಪ ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ ತಾವು ಸಾಮಾನ್ಯವಾಗಿ ಚೆನ್ನಾಗಿ ಮಾತನಾಡುತ್ತೀರಿ. ಆದರೆ, ಈ ದಿನ ಏಕೆ ವಿಧೇಯಕದಲ್ಲಿನ ವಿಷಯವನ್ನು ಬಿಟ್ಟು ಮಾತನಾಡುತ್ತಿದ್ದೀರಿ?

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಅವರು ಸಹ ವಿಧೇಯಕವನ್ನು ಬಿಟ್ಟು ಮಾತನಾಡುತ್ತಿದ್ದಾರೆ. ಯು.ಜಿ.ಸಿ. ಆಕ್ಟ್‌ನ ಸೆಕ್ಷನ್ 4ರಲ್ಲಿ ಉಲ್ಲೇಖಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ. ಈ ವಿಶ್ವವಿದ್ಯಾಲಯ Establishment ಆಗಿದೆಯೇ?

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾಗಿರುವ ಶ್ರೀ ಪಿ.ಆರ್.ರಮೇಶ್‌ವರರು ಪದೇಪದೇ ಜಾಗವನ್ನು ಕೊಟ್ಟಿರುವ ವಿಚಾರದ ಬಗ್ಗೆಯೇ ಪ್ರಸ್ತಾಪ ಮಾಡುತ್ತಿದ್ದಾರೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ನಾನು ಲ್ಯಾಂಡ್ ಬಗ್ಗೆ ಮಾತನಾಡುತ್ತಿಲ್ಲ, Establishment ಬಗ್ಗೆ ಮಾತನಾಡುತ್ತಿದ್ದೇನೆ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ನಾನು ಮಾತನಾಡುತ್ತಿದ್ದೇನೆ. ಅವರು ಪ್ರಸ್ತಾಪ ಮಾಡುತ್ತಿರುವ ಅಂಶ ಈ ವಿಧೇಯಕಕ್ಕೆ ಸಂಬಂಧಪಟ್ಟಿಲ್ಲ. ಅದರ ಉಲ್ಲೇಖವೂ ಈ ಬಿಲ್‌ನಲ್ಲಿ ಇಲ್ಲ. ಅವರು ಪದೇಪದೇ ಸರ್ಕಾರ ಈ ವಿಶ್ವವಿದ್ಯಾಲಯಕ್ಕೆ ಲ್ಯಾಂಡ್ ಕೊಟ್ಟಿರುವ ವಿಚಾರದ ಬಗ್ಗೆಯೇ ಮಾತನಾಡುತ್ತಿದ್ದರೆ, ನಾನು ಸಹ ಒಂದು ವಿಚಾರವನ್ನು ಪ್ರಸ್ತಾಪ ಮಾಡುವುದಕ್ಕೆ ಬಯಸುತ್ತೇನೆ.

ಹಿಂದೆ ಮಾನ್ಯ ಸಿದ್ದರಾಮಯ್ಯನವರ ವ್ಯಕ್ತಿತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಾಗರಬಾವಿಯಲ್ಲಿ ಒಂದು ಆಸ್ಪತ್ರೆಗಾಗಿ 50 ಎಕರೆ ಜಾಗವನ್ನು ಕೊಟ್ಟಿದ್ದ ನಾವು ಬೆಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಜಾಗವನ್ನು ಈ ವಿಶ್ವವಿದ್ಯಾಲಯಕ್ಕೆ ಕೊಡುತ್ತಿದ್ದೇವೆ. ನಾಗರಬಾವಿಯಲ್ಲಿ ಒಂದು ಅಡಿ ಜಾಗದ ಬೆಲೆ 20 ಸಾವಿರ ರೂಪಾಯಿಗಳಾಗಿದೆ. ಅದರಂತೆ ಒಂದು ಎಕರೆಗೆ 80 ಕೋಟಿ ರೂಪಾಯಿಗಳಾಯಿತು. ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಬೆಲೆಗಳಿರುವ ಭೂಮಿಯನ್ನು ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಖಾಸಗಿ ಆಸ್ಪತ್ರೆಗಾಗಿ ನೀಡಿತು. ನಾನು ಆಗ ಉತ್ತರಹಳ್ಳಿ ಕ್ಷೇತ್ರದ ಎಂ.ಎಲ್.ಎ. ಆಗಿದ್ದೆ. ಆ ಭೂಮಿಯನ್ನು ಅವರು ಹೇಗೆ ನೀಡಿದರು? ಅವರಿಗೆ ಕೊಟ್ಟಾಗ ಇವರುಗಳು ಮಾತನಾಡಲಿಲ್ಲ. ಈಗ ವಿಶ್ವವಿದ್ಯಾಲಯಕ್ಕೆ ಜಾಗ ಕೊಡುತ್ತಿರುವಾಗ ಇವರಿಗೆ ಬಹಳ ಕೋಪ ಬರುತ್ತಿದೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಆಸ್ಪತ್ರೆಗೆ ಜಾಗವನ್ನು ಕೊಡುವುದಕ್ಕೂ ವಿಶ್ವವಿದ್ಯಾಲಯಕ್ಕೆ ಜಾಗವನ್ನು ಕೊಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇವರು ಯು.ಜಿ.ಸಿ. ಆಕ್ಟ್ ಅನ್ನು ಧಿಕ್ಕರಿಸುತ್ತಿದ್ದಾರೆ. ಆಸ್ಪತ್ರೆಗೆ ಯು.ಜಿ.ಸಿ. ಆಕ್ಟ್ ಅನ್ವಯವಾಗುವುದಿಲ್ಲ. ವಿಶ್ವವಿದ್ಯಾಲಯದ ಸ್ಥಾಪನೆಗೆ ಅನುಮತಿಯನ್ನು ನೀಡಬೇಕಾದರೆ, ಯು.ಜಿ.ಸಿ. ನಾರ್ಮ್ಸ್ ಪ್ರಕಾರವೇ ನೀಡಬೇಕಾಗುತ್ತದೆ.

ಡಾ||ಸಿ.ಎಸ್.ಅಶ್ವಥನಾರಾಯಣ:- ಸನ್ಮಾನ್ಯ ಸಭಾಪತಿಯವರೇ, ಎಲ್ಲವನ್ನೂ ಕಾನೂನಿನ ಪ್ರಕಾರವೇ ಮಾಡಬೇಕಾಗುತ್ತದೆ. ಕಾನೂನು ಬಿಟ್ಟು ಏನನ್ನು ಮಾಡುವುದಕ್ಕೂ ಆಗುವುದಿಲ್ಲ. ಅವರಿಗೆ ಏನು ಸ್ಪಷ್ಟೀಕರಣ ಬೇಕು ಅದನ್ನು ಕೊಡುವುದಕ್ಕೆ ನಾವು ತಯಾರಿದ್ದೇವೆ.

ಶ್ರೀ ಪಿ.ಆರ್.ರಮೇಶ:- ಸನ್ಮಾನ್ಯ ಸಭಾಪತಿಯವರೇ. ಯು.ಜಿ.ಸಿ. ಆಕ್ಟ್‌ನ ಸೆಕ್ಷನ್ 4ರ ಬಗ್ಗೆ ಅವರು ಸ್ಪಷ್ಟೀಕರಣವನ್ನು ನೀಡಬೇಕಾಗುತ್ತದೆ. ಈ ವಿಶ್ವವಿದ್ಯಾಲಯ Establishment ಆಗಿದೆಯೇ? Screening Committee ಯಿಂದ ಅನುಮೋದನೆ ದೊರೆತಿದೆಯೇ ಎನ್ನುವುದನ್ನು ಅವರು ಹೇಳಬೇಕಾಗುತ್ತದೆ. ಆಸ್ಪತ್ರೆಗೆ ಜಾಗ ಕೊಡುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದೆ. ಇಲ್ಲಿ ಇವರು ಯು.ಜಿ.ಸಿ. ಆಕ್ಟ್ ಅನ್ನು follow ಮಾಡಲೇಬೇಕಾಗುತ್ತದೆ. ಈ ಆಕ್ಟ್ ಅನ್ನು ಸರ್ಕಾರ ಫಾಲೋ ಮಾಡಿದೆಯೇ Establishment ಆಗಿದೆಯೇ, ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ತಪಾಸಣೆ ಮಾಡಲಾಗಿದೆಯೇ ಎನ್ನುವ ನನ್ನ ಪ್ರಶ್ನೆಗಳಿಗೆ ಅವರಿಂದ ಉತ್ತರವನ್ನು ನಿರೀಕ್ಷಿಸಿ ಮಾಡುತ್ತಿದ್ದೇನೆ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ತಂದಿರುವ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕದ ಮೇಲೆ ಒಂದೆರಡು ಮಾತುಗಳನ್ನು ಹೇಳುವುದಕ್ಕೆ ಬಯಸುತ್ತೇನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಸರ್ಕಾರಿ ವಿಶ್ವವಿದ್ಯಾಲಯಗಳಿವೆ. ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯಗಳಂತಹ ಆನ್‌ಲೈನ್ ಪ್ರತಿಷ್ಠಿತ ಸರ್ಕಾರದ ವಿಶ್ವವಿದ್ಯಾಲಯಗಳಿವೆ. ನಮ್ಮ ಬಾಗಲಕೋಟೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಇದೆ. ಸರ್ಕಾರ ತನ್ನ ವ್ಯಾಪ್ತಿಗೆ ಬರುವಂತಹ ವಿಶ್ವವಿದ್ಯಾಲಯಗಳಿಗೆ ಸಾಕಷ್ಟು ಅನುದಾನವನ್ನು ನೀಡದೇ ಇರುವುದರಿಂದ ಆ ವಿಶ್ವವಿದ್ಯಾಲಯಗಳು ಬಹಳಷ್ಟು ತೊಂದರೆಯಲ್ಲಿವೆ. ಸಂಶೋಧನಾ ಕಾರ್ಯಗಳು ನಡೆಯುತ್ತಿಲ್ಲ. There is no Materials and Man's. ವಿಶ್ವವಿದ್ಯಾಲಯದ ಒಟ್ಟು ಮಂಜೂರಾತಿಯ ಹುದ್ದೆಗಳಲ್ಲಿ ಶೇಕಡಾ 50ರಷ್ಟು ಕೂಡ ಭರ್ತಿ ಮಾಡಿಲ್ಲ. ಸಂಶೋಧನಾ ಕಾರ್ಯಕ್ಕೆ ಹಣ ಕೊಡುತ್ತಿಲ್ಲ. ಸರ್ಕಾರದ ವ್ಯಾಪ್ತಿಗೆ ಬರುವಂತಹ ವಿಶ್ವವಿದ್ಯಾಲಯಗಳಿಗೆ ಹಣವನ್ನು ಕೊಟ್ಟು ಅವುಗಳನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ. ಆದರೆ, ಈ ವಿಶ್ವವಿದ್ಯಾಲಯಗಳನ್ನು ಶಕ್ತಿಶಾಲಿಗಳನ್ನಾಗಿ ಪರಿವರ್ತನೆ ಮಾಡುವುದಕ್ಕೆ ಬದಲಾಗಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಅನುಮೋದನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಸುಮಾರು 116 ಎಕರೆ 16 ಗುಂಟೆ ಜಾಗವನ್ನು ಕೊಟ್ಟು ಖಾಸಗಿ ವಿಶ್ವವಿದ್ಯಾಲಯಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮಾನ್ಯ ಶ್ರೀಕಂಠೇಗೌಡರು

ಹೇಳಿದಂತೆ, ಯಾವ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆಯೋ ಆ ಉದ್ದೇಶಕ್ಕಾಗಿಯೇ ಅದನ್ನು ಬಳಕೆ ಮಾಡಬೇಕಾಗಿದೆ. ಅದನ್ನು ಹೊರತುಪಡಿಸಿ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡರೆ, ಅದು ಕಾನೂನುಬಾಹಿರವೆಂದು ಈ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಕೊಟ್ಟಿದೆ.

ಸನ್ಮಾನ್ಯ ಸಭಾಪತಿಯವರೇ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ Aerospaceಕ್ಕಾಗಿ 116 ಎಕರೆ 16 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈಗ ಆ ಜಾಗವನ್ನು ಖಾಸಗಿ ವಿಶ್ವವಿದ್ಯಾಲಯಕ್ಕೆ ಕೊಟ್ಟು ಆ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವುದಕ್ಕೆ ಅನುಮೋದನೆಯನ್ನು ಪಡೆದುಕೊಳ್ಳಲು ಈ ವಿಧೇಯಕವನ್ನು ತಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತವಾಗಿದೆ ಎನ್ನುವುದರ ಬಗ್ಗೆ ನಾವು ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ. ಇದು ಅಂದಾಜು 300-400 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಆಸ್ತಿಯಾಗಿದೆ. ಇಷ್ಟು ಬೆಲೆಬಾಳುವ ಆಸ್ತಿಯನ್ನು ಸರ್ಕಾರ ಖಾಸಗಿ ವಿಶ್ವವಿದ್ಯಾಲಯದವರಿಗೆ ಕೇವಲ 50 ಕೋಟಿ ರೂಪಾಯಿಗಳಿಗೆ ಕೊಡುತ್ತಿದ್ದಾರೆ. It is in a prime locality. ಕೆ.ಐ.ಎ.ಡಿ.ಬಿ.ಯವರು Aerospace Industry ಯನ್ನು develop ಮಾಡುವುದಕ್ಕಾಗಿ ಈ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಲ್ಲಿ ಒಂದು ಕೈಗಾರಿಕೆಯನ್ನು ಸ್ಥಾಪನೆ ಮಾಡಿದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ರಾಜ್ಯದ ಯುವಕರಿಗೆ ಮತ್ತು ದುಡಿಯುವವರಿಗೆ ಕೈಗಳಿಗೆ ಉದ್ಯೋಗ ದೊರೆಯುತ್ತದೆ. ಇಂತಹ ಸದುದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 400 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಭೂಮಿಯನ್ನು ಖಾಸಗಿ ವಿಶ್ವವಿದ್ಯಾಲಯದವರಿಗೆ ಕೊಟ್ಟು, ಅವರು ವಿಶ್ವವಿದ್ಯಾಲಯವನ್ನು ನಡೆಸಿಕೊಂಡು ಹೋಗುವುದಕ್ಕೆ ಈ ವಿಧೇಯಕವನ್ನು ಪಾಸ್ ಮಾಡಿಕೊಡುತ್ತಿದ್ದಾರೆ.

(ಮುಂದುವರಿದಿದೆ)

(927) 22.09.2021 09.30 ಪಿ.ಕೆ.ವಿಕೆ

ಶ್ರೀ ಎಸ್.ಆರ್.ಪಾಟೀಲ್(ಮುಂದು):-

ಆದರೆ ನಮ್ಮ ಸರ್ಕಾರದ ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಬಹಳ ಶೋಚನೀಯ ಸ್ಥಿತಿಯಲ್ಲಿವೆ. ಬಾಗಲಕೋಟೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಇದೆ. ಅಲ್ಲಿನ ವಿಸಿಯವರು, ನಮಗೆ ಅನುದಾನ ಕೊಡಿಸಿ, ನೀವು ಪ್ರತಿಪಕ್ಷದ ನಾಯಕರಾಗಿದ್ದೀರಿ. ನಮಗೆ

ರಿಸರ್ಚ್‌ಗೆ ಹಣ ಇಲ್ಲ ಎಂದು ಹೇಳುತ್ತಾರೆ. ಸದರಿ ಭೂಮಿ ಪ್ರೈಮ್ ಲೋಕ್ಯಾಲಿಟಿಯಲ್ಲಿದೆ. ಕೈಗಾರಿಕೆಯ ಸಲುವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಖಾಸಗಿ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡುವುದಕ್ಕೆ ಕೈ ಹಾಕಿದ್ದೀರಿ. ಇದು ಬಹುತರವಾಗಿ ಭೂಷಣ ತರುವ ಕೆಲಸವಲ್ಲ; ಜನ ಮೆಚ್ಚಿಕೊಳ್ಳುವಂತಹ ಕೆಲಸವಲ್ಲ. ಈಗೇನೂ ತಪ್ಪಾಗಿಲ್ಲ. ಇನ್ನೊಮ್ಮೆ ಈ ಕುರಿತು ಯೋಚನೆ ಮಾಡಿ. ಏಕೆಂದರೆ, ನೀವು ಈಗ ಬಹಳ ತರಾತುರಿಯಲ್ಲಿದ್ದೀರಿ. ಈ ವಿಧೇಯಕವನ್ನು ನಾಳೆ ತೆಗೆದುಕೊಂಡಿದ್ದರೆ ಎಲ್ಲಾ ಸದಸ್ಯರು ಚರ್ಚೆಯಲ್ಲಿ ಭಾಗವಹಿಸುವಂತಾಗುತ್ತಿತ್ತು. ಆದರೆ ನೀವು, ಇವತ್ತೇ ಫೈನಲ್ ಆಗಲಿ ಎಂದು, ಅದಕ್ಕೆ ಭೂಮಿಕೆಯನ್ನು ಹಾಕಿ ಏನು ಮಾಡಬೇಕೋ ಅವೆಲ್ಲವನ್ನೂ ಮಾಡಿಬಿಟ್ಟಿದ್ದೀರಿ. ಇದು ನನಗೆ ಅರ್ಥ ಆಗುತ್ತಿಲ್ಲ. ನಾನು ಇದನ್ನು ಲಂಬಿಸುವುದಕ್ಕೆ ಹೋಗುವುದಿಲ್ಲ. ಸರ್ಕಾರದ ಅಡಿ ಬರುವ ವಿಶ್ವವಿದ್ಯಾಲಯಗಳ ಅಭಿವೃದ್ಧಿ ಮಾಡುವುದು ಬಿಟ್ಟು, ಅತ್ಯುತ್ತಮ ಕೆಲಸ-ಕಾರ್ಯಗಳು ನಡೆಯಲಿಕ್ಕೆ ಅವಕಾಶ ಕಲ್ಪಿಸಲಾರದೇ ಇವತ್ತು ಒಂದು ಖಾಸಗಿ ವಿಶ್ವವಿದ್ಯಾಲಯಕ್ಕೆ ನೀವೇ ಭೂಮಿ ಕೊಟ್ಟು, ಎಲ್ಲಾ ಅನುಕೂಲ ಮಾಡಿಕೊಡುತ್ತೀರಿ ಎಂದರೆ ಅದು ಒಳ್ಳೆಯ ಕೆಲಸ ಅಲ್ಲ. ಮೆಚ್ಚಿಕೊಳ್ಳುವಂತಹ ಕೆಲಸ ಅಲ್ಲ. ಇದು ಸರ್ಕಾರಕ್ಕೆ ಕಷ್ಟ ಚುಕ್ಕೆ ತರುವಂಥದ್ದು ಎಂದು ಹೇಳಬಯಸುತ್ತೇನೆ. ನಾವು ಈ ವಿಧೇಯಕವನ್ನು ಖಂಡತುಂಡವಾಗಿ ವಿರೋಧಿಸಿ, ನಿಮ್ಮ ವಿಚಾರ ಏನಿದೆ ಅದು ಸುತರಾಂ ಒಪ್ಪುವ ವಿಚಾರವಲ್ಲ ಎಂದು ಹೇಳಬಯಸುತ್ತೇನೆ. ಆ ಭೂಮಿ ರಾಜ್ಯದ ಆರೂವರೆ ಕೋಟಿ ಜನತೆಯ ಆಸ್ತಿಯಾಗಿದೆ; ರಾಜ್ಯದ ಬೊಕ್ಕಸದ ಹಣ, ತೆರಿಗೆಯಿಂದ ಬಂದಂತಹ ಹಣ. ಅಂದಾಜು 300-400 ಕೋಟಿ ರೂಪಾಯಿಗಳಿಗೆ ಬೆಲೆ ಬಾಳುವ ಜಾಗವನ್ನು ಜುಜುಬಿ 50 ಕೋಟಿ ರೂಪಾಯಿಗಳಿಗೆ ಕೊಟ್ಟು ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದಕ್ಕೆ ಹೊರಟಿದ್ದೀರಿ, ಇದನ್ನು ನಾವು ಒಪ್ಪುವುದಿಲ್ಲ. ನಿಮಗೂ ಕೂಡ ಒಳ್ಳೆಯದಲ್ಲ. ಮುಂದಿನ ದಿನಮಾನಗಳಲ್ಲಿ ನಿಮ್ಮ ಸರ್ಕಾರಕ್ಕೆ ಇದೊಂದು ಕಷ್ಟ ಚುಕ್ಕೆಯಾಗಿ ಪರಿಣಮಿಸುತ್ತದೆ ಎಂದು ಹೇಳಿ, ಈ ವಿಧೇಯಕವನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು)

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2 ರಿಂದ 68 ರವರೆಗೆ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಖಂಡ 2 ರಿಂದ 68 ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 68 ರವರೆಗೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವದ ಅಂಗೀಕಾರ

ಡಾ:ಸಿ.ಎನ್. ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರು): ಮಾನ್ಯ ಸಭಾಪತಿಯವರೇ, “ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.”

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಅಂಗೀಕರಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಪ ಸಭಾಪತಿಯವರು:- ಈಗ ಸದನವನ್ನು ನಾಳೆ ಬೆಳಿಗ್ಗೆ 10.30 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ರಾತ್ರಿ 9 ಗಂಟೆ 35 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ಗುರುವಾರ 23ನೇ ಸೆಪ್ಟೆಂಬರ್ ಮಾಹೆ 2021 ರಂದು ಬೆಳಿಗ್ಗೆ 10.30 ಗಂಟೆಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

<><><>

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”